

brown
book

**THE BOOK WAS
DRENCHED**

UNIVERSAL
LIBRARY

OU_200152

UNIVERSAL
LIBRARY

OSMANIA UNIVERSITY LIBRARY

Call No. **K 33** Accession No. **K 4827**

Author **J. J. O'Connor**

Title **Mathematical Discovery**

This book should be returned on or before the date
last marked below

ಕೊಂಚೆನಗಿತೆ

ಇಂದಿರಾತನಯ

ವಾಸೀನಿ ಪ್ರಕಾರನೆ
ಜಯಚಾಮದಾಜರಸ್ತೆ, ಬೆಂಗಳೂರು.೭

ಇಪ್ಪತ್ತಿ

ವಿವಾಹ ಪ್ರವಾಹದಲ್ಲಿ ವರದಕ್ಕಿಣಿಯ ನಿಷವಾಟಿಸಿಂದು
ನುಳ್ಳಿಗೆ ಸಿಕ್ಕಿ ಬಾಳು ಹಾಳು ಮಾಡಿಕೊಂಡ ಅಸಂಖ್ಯಾತ
ಸೋದರ—ಸೋದರಿಂದರಿಗೆ

ಇಂದಿರಾತನಯ

ಮೊದಲನೇಯ ಪುರುಧ್ರುಣಿ : ಗಣಾಂ

ಕರುತುಚಿತ್ತ
ಭೀಮಾಶಂಕರ್

ಮುದ್ರಕರು :

ಎಂ. ಎಸ್. ಜಿಂತಾಮಣಿ, ಬಿ. ಎಸ್. ಸಿ.,
“ಕೃಷ್ಣನ್ ಪ್ರೇಸ್”, ಜಯಚಾಮರಾಜ ರಸ್ತೆ,
ಬೆಂಗಳೂರು-೨

ಮನ್ಮದಿ

‘ఇదిన శ్రుగతయిగదల్ల కృతికారక మనోభావనేగళన్నా ప్ర
క్రయాలాలీ లేఖకసూచించును నీత్తు నూతన సమస్తిగళ కడగి దిట్టు
కాలీసదే, సమాజద చెచ్చియేయ సమస్తియొందన్న ఆరిసిశోండు, సవర
సామాన్యవాద కథావస్తువినత్త కణ్ణు జరియిసి కాదంబరి
యన్న రచిసుత్తిరుపుదు నగేషాటలాగి తోఏరచుదు. ఆదరి
నగువచరమ్మ కుడు బరచగా ఉను లిగుమానటిలద బీగి విష సమస్తి
గళన్న లభ్యవాగి పరిగడైనలార.

‘ ವರದಹ್ನಿನೆಂ೰ ಪದ್ಧತಿಯನೇಲೆ ಈ ತೇವಕನು ಕಾದಂಬರಿಯೊಂದನ್ನು
ಉರಯುತ್ತಿದ್ದಾಗೆ ನೆಲೆ ಸುಬ್ದಿ ಕೆಲ ಶಿತ್ತರಿಗೂ ಬಂಧುವರ್ಗದವರಿಗೂ
ತಳಿದಾಗ, ಸ್ವಲ್ಪ ಯಾರೂ ಕಾರಣದ್ದು - ಕೋಲಾಯಲನೇ ಆಯಿತು. ಕೆಲಮಂದಿ
ಒಕ್ಕೆಷಿಗ್ಗಿಸ್ತು ಸುಕೊಳ್ಳುವ ಹಿರಿಯರು - ನಿನ್ನ ತಲೆಯ ಮೇಲೆ ನೀನೇ ಕಲ್ಲು
ಎತ್ತಿ ಯಾಕೊಳ್ಳತ್ತಿದ್ದಿ. ಬಂದು ಪಣವನ್ನು ಬೇಡನೆಂದು ಸಾರುತ್ತಾ
ಯೋಗುವುದು ಯಾವ ಜಾಳತನ? ’ ಎಂದು ಎಚ್ಚಿಲಿಸಿ ವ್ಯಾದಲಿಸಿದರು!
ಹೆಚ್ಚು ಮುಂದಿಗೆ ಡುಪು ಮುಕ್ಕಳನ್ನು ಕರೆದೆ ಪಲವು ಹುಂದಿ ತುಂಡೆ-ತಾಯಿ
ಯರು ‘ ನಿನ್ನ ಇತರ ಸದ್ಗುರುಗಳನ್ನು ಬರೆಯುಕೊಡದು ಇದರ್ವಿವ
ನಮಗೆ ತುಂಬಿ ತುಂಬಿದರೂಗುತ್ತದೆ ’ ಎಂದು ರೋಜದಿಂದ ಪ್ರತಿಭಟಿಸಿ
ದರು. ಅದರ ಸಮಾಜದ ಈ ಸ್ವಾತಂತ್ರ್ಯದಾಯವನ್ನು ಕಂಡು ರೋಡಿ,
ಬೇಸತ್ತು. ತಾನೇ ಅಂತಹ ಸಮಸ್ಯೆಯನ್ನು ಎಹುರಿಸಬೇಕಾದ ಅನು
ಭವವನ್ನು ತ್ರಯ್ಯಿಸುವುದು ವರೆದೆ ತೇವಿಕ ಹೊಳೆ ಹೊಸ ದೃಷ್ಟಿಯಿಂದಿಳಿ
ದಿದ್ದರೂ ಕೆಂಪು ಕೆರಳಿನ ದೃಷ್ಟಿಯಂದ ಈ ಕೃತಿಯನ್ನು ರಚಿಸಿ, ಸಾಹಿತ್ಯದ
ಕಿಡಿಯೊಂದನ್ನು ಸಿದಿಸಿದಾಗೆ

‘ ఆనుభవదింద సాహిత్య స్పష్టయగబేకు . ఎంబ తక్షవనొన్ని కొనిటిరువ ఈ లేఖక నడేద కథియోందన్న ఆధరిస ఈ కాదంబరి యన్న చేసేదిదానే . హింగళూ, సుఖ స్వినేలగళూ బదలాగిర బహుదే కొరత్తు, మూలకథియు కూత్ర సజేదుదు నడేదంతియే నిరూపితవాగిచే . కలాద్యస్మియింద కృతిగే సూభగు సిదలు లేఖకను ఘారాళవాగి కల్పనేయ మేరుగు కొట్టడ్డానే . వాస్తవికత మత్తు కల్పనేగళ సమీళనవాద ఈ కాదంబరి ఓదుగరిగూ .. విమర్శకరిగూ మెళ్ళికేయాదరె, లేఖకను తన్న ప్రయత్న సాధకవాయితెందు కొళ్ళతూనే .

ವರದ್ವಿಕ್ಕೆಯ ಪದ್ಧತಿಗೆ ಸಂಬಂಧಿಸಿದಂತೆ ಜೀವನದ ನಾನಾಮುಖ

గళన్న, వరదస్తోయిందుంటాగువ అనేక ఆనాహంతగళన్నా, అద్భువిసువ విచిత్ర సన్నివేశగళన్నా చిత్రిసలు యత్నిసిరువ ఈ కాదంబరి సుపూరు ఆరునూరక్కింతలూ చేచ్చు ప్రటిగళన్నో ఉగొండిరుపుదరింద, ఇదన్న ఎరదు భాగగలాగి బేసాడిసుపుదు ఆసవాన్యవాగిదె. ఇదిగ ఓదుగర కైయ్యిల్లరువ ‘కాటజనగిఁత’ద ఉత్తరభాగ ‘నక్కత్రగాన’. ప్రకృతే కృతియల్లి ఆపూర్వానేనిసువ కథి ‘నక్కత్రగాన’దల్లి సంపూర్ణవాగిదె. ఈ ద్వితీయ కృతియు నావాహిని కైమొత్తగెగళ్లయీ ప్రకటివాగి అతి లేఖ్యపద్ధియీ ఓదుగర కై సేరుత్తేదేందు తిలిసలు పష్టవేనిసుత్తేదె.

ఈ కాదంబరి రజనేయ సమయదల్లి బచు తెరసాగి సెరవ్వ సేది అనవకరిసిద గెల్లియ కె. వి. శేఖాద్రియవరిగూ, కృతియన్న ప్రకటిసిద వాహిని ప్రకాశనద మిత్రరాద శ్రీ ఎం. ఎస్. చింతామణయవరిగూ తుంబా కృతజ్ఞ.

వాగట అగ్రహార పి. ఓ.

స్టోఫీల్డ్ మాగస.
చేంగళారు జిల్లా.

ఇందిరాతనయు

ಉತ್ತರಾ.. . !

ಹೇಗೆ ಹೊರಣಾಡಿದರೂ ಸಿದ್ದೀಯಿಲ್ಲ ನಾಗಸ್ವನಪರಿಗೆ. ಒಂದೆ
ರದು ಬಾರಿ ಎದ್ದೂ, ರಬುವ.ಗದಂತೆ ಭಾಗಿಲು ತೆರೆದು ಹೇರಿ
ಹೋಗಿಬಂದರು. ಮೊದಲನೇಯ ಸಾರಿ ಹೋಗಿಬಂದಾಗ ಎಡಂ
ಗಳಿಗೆ ಬಿಂಬಿಯ ಜಗುಲಿಯ ಮೇಲೆಯೇ ಕುಳಿತು ಬಂದಿದ್ದರೆ ಜೆನ್ನೆ
ಗತ್ತು ಎಂದಸ್ಸಿತ್ತು. ಆದರೆ ಹಾಗೆ ಮಾಡದೆ, ಒಳಗೆ ಬಂದು ತನ್ನ
ಹಾಸಿಗೆಯ ಮೇಲೆ ಕುಳಿತರು. ಸ್ವಲ್ಪ ಹೆಚ್ಚಿನ ನಂತರ ಕಣ್ಣ
ಜೋಲುವಂತಾಗಿ ಹಾಗೆಯೇ ಖರುಳಕೊಂಡರು. ಆದರೆ ಸಿದ್ದೀ
ಅವರನ್ನು ವಂಚಿಸಿ ವನ್ನೋ ಇಂದಂಚು ಹೊಡಿತು. ಮತ್ತೆ ನಾಲ್ಕುರು
ಬಾರಿ ಹೊರಣಾಡಿದರೂ ಸಿದ್ದೀಯಿಲ್ಲ. ಸ್ವಲ್ಪ ಹೊತ್ತು ಗಾಳಿಯಲ್ಲಿ
ಕುಳಿತುಕೊಳ್ಳೋಣವೆಂದು ಕಂನ್ನುಮೆಚ್ಚಿ ಹೊರಗೆ ಹೊರಟಿರು. ಈ
ಸಾರಿ ನಡುಗಾವ ಭಳಿಗಾಳಿ ಬಿಸುತ್ತಿದ್ದುದರಿಂದ, ನಾಗಸ್ವನವರಿಗೆ
ಅಲ್ಲಿ ಕುಳಿತ್ತೇಂಳಿಲು ಮನಸ್ಸು ಬರಲಿಲ್ಲ. ‘ಇಡೀನ, ಹುಚ್ಚು !’
ಎಂದು ತಮ್ಮನ್ನಿಕ್ಕೆ ತಾವೇ ಅಂದುಕೊಂಡು ಬಳಗೆಂಬು, ತಲೆದಿಂಬ-
ಸರಿಪಡಿಸಿಕೊಂಡು, ಬೆಂಜಿಗೆ ಹೊದ್ದು ಮಲಗಿದರು. ಮತ್ತೆ ಏನು
ನೆನಪು ಬಂದಿಕೊಂಡೆ—ಎದ್ದು ಹೋಗಿ ಸಣ್ಣಗೆ ಖರಿಯುತ್ತಿದ್ದ ಬೆಂದು
ಉಮ್ಮೆ, ಏನಾದರೂ ಸಿದ್ದೀ ಅವರ ಬಳಿ ಸುಳಿಯಲಿಲ್ಲ.

ನಾಗಸ್ವನವರೇನ್ನೋ ‘ಸಿದ್ದೀ ಬರಲಿಲ್ಲವಲ್ಲಾ’ ಎಂದು ಗೊಂ
ಗುಟ್ಟಿತ್ತಿದ್ದರೂ ಅವರ ಮನಸ್ಸು ಮಾತ್ರ ಅದನ್ನು ಬಯಸಿರಲಿಲ್ಲ.

ಆದು ನೂರು ಕಲ್ಪನೆಯ ಗೋಪುರಗಳನ್ನು ಕಟ್ಟಿ ಕಟ್ಟಿ ತನ್ನದೇ ಆದ ಒಂದು ಲೋಕದಲ್ಲಿ ವಿಹರಿಸುತ್ತಿತ್ತು. ಆದು ಕಟ್ಟಿತ್ತದ್ದ ಕನಸುಗಳು ಇಂದಲ್ಲ—ನಾಳೆ ಸಿಜವಾಡಾಪ್ಪ ಎಂಬ ಭರವಸೆ ನಾಗಪ್ಪನವರಿಗೆ. ಎಂತಲೇ ಈ ರೂಪ ಆ ಕಲ್ಪನಾ ರಾಜ್ಯದಲ್ಲಿ ವಿಹರಿಸಲು ಬಹಳ ಆಸೆ.

‘ಬಡವಂ ಬ್ಲಿಂಡನಾಗನೆ?’

—ಸೋಮೇಶ್ವರ ರತ್ನಕದ ಈ ವಾಕ್ಯ ನಾಗಪ್ಪನವರಿಗೆ ಆ ರಾತ್ರಿ ಶೀಕ್ಷಣಿಂದಪ್ಪು ಬಾರಿ ದೈನವಾಗಿತ್ತು. ಆದೊಡನೆ ತಮ್ಮ ಐವತ್ತೊಂಟು ವರ್ಷಗಳ ಆಯುಷ್ಯದಲ್ಲಿ ಮುಖ್ಯವಾಗಿ ಸಿಂಗನಹೆಳ್ಳಿ—ಅಗ್ರಹಾರಗಳಲ್ಲಿ ಕಳೆದ ಸುಮಾರು ಮೂನಾತ್ತಿರದು ವರ್ಷಗಳ ಬಾಲಿನ—ಬದುಕಿನ ಚಿತ್ರಗಳು ಅವರ ಮನಕಿವಟಿಲದಲ್ಲಿ ಶುಳಿಯತ್ತೊಡಗಿದ್ದವು.....

ನಾಗಪ್ಪನವರು ಅಗ್ರಹಾರಕ್ಕೆ ಬರುವ ಹೊದಲು ಸಿಂಗನಹೆಳ್ಳಿ ಮುಲ್ಲಿದ್ದರು. ಹುಟ್ಟಿರ್ಬಾದ ಅಷ್ಟಗ್ರಾಮದಲ್ಲಿ, ಒಕ್ಕಂದಿನಲ್ಲಿಯೇ ತಬ್ಬಲಿಯಾಗಿ, ಅಜ್ಞನ ಆರ್ಥಿಕೆಯಲ್ಲಿ ಬೆಳೆದು, ಅವರೂ ತೀರಿಕೊಂಡ ಬುಕ್ಕಿಕ ಒಕ್ಕುಗಾಳಿದೆ ಕಷ್ಟವಟ್ಟಿ, ಕೊನೆಗೆ ಹಂಗಾಮೆ ಉಪಾಧ್ಯಾಯ ರಾಗಿ ಸಿಂಗನಹೆಳ್ಳಿಯ ಪ್ರಾಧಿಕಿಕ ರೂಪಗಳಿಗೆ ಬಂದಿದ್ದರು ಆಗ ಆವರಿಗೆ ಇಷ್ಟತ್ತಾರು ನವರ ವಯಸ್ಸು. ಉಂಟಿನ ಗಾಡರೇ ತಮ್ಮ ಮನೆಯ ಕೊಣೆಗೊಂಡನ್ನು ಆವರಿಗೆ ವಾಸಕ್ಕೆ ಕೊಟ್ಟಿ ಶತ್ಯೋಯಿತ್ಯಿಂದ ಸ್ವಾಧಿಕೊಂಡರು. ಈಸಂತರ ಬಂದಿರದು ತಿಂಗಳು ಕಳೆದಾಗ ನಾಗಪ್ಪನವರಿಗೆ ಹೆಣ್ಣು ಕೊಡಲು ಅಷ್ಟಗ್ರಾಮದಿಂದ ಆನಂತರ್ಯನವರು ಆಗಮಿಸಿದರು. ದಿಕ್ಕಿಲ್ಲದ ತಪ್ಪಿಗ ಮುದುಸಿಯಾಗುವುದೇ? ಸಂಸಾರಿ ಎನ್ನಿಂದಿಕೊಂಡು ಹತ್ತು ಜನರೊಡನೆ ಕರೆತು ಸರಿಸಮಾನತೆಯಿಂದ ಬದುಕಲು ತಮಿಂದ ಸಾಧ್ಯವಾಗುವುದೇ?—ಎಂದು ಪರಿಪರಿಯಿಂದ ಚಿಂತಿಸುತ್ತಿದ್ದ ನಾಗಪ್ಪನವರಿಗೆ ಆನಂತರ್ಯನವರು ಹೆಣ್ಣು ಕೊಡಲು ಬಂದಾಗ ಶತ್ಯಂತ ಆನಂದವಾಯಿತು. ಆದರೆ “ಸಿಂಗನಹೆಳ್ಳಿಯಲ್ಲಿ ಬ್ರಹ್ಮಣರ ಮನೆಯಿಲ್ಲ” ನನ್ನ ಮಗಳಿಗೆ ಸಮಯದಲ್ಲಿ ತನ್ನ ಪರೆನ್ನು ವನರ ಸಹಾಯವಿರುವುದಿಲ್ಲ. ಬ್ರಾಹ್ಮಣರಿರುವ ಬೇರೊಂದು ಉಂಟಿಗೆ ವರಗ್ರಮಾಡಿಸಿಕೊಂಡರೆ ನನ್ನ ಮಗಳನ್ನು ಧಾರಿಯಿರುತ್ತೇನೆ. ವರದಕ್ಷಿಣಿ ಕೊಡುವುದು ಮಾತ್ರ ಸಾಧ್ಯವಿಲ್ಲ” ಎಂದು ಸಿದಾರಷ್ಟಿಣಿ

ವಾಗಿ ಸುಡಿದ ಅನುತ್ಯಾ ನಾಗಪ್ರಸವರಿಗೆ ಸಿರಾಸೆಯನ್ನುಂಟುಮಾಡಿ
ಅಷ್ಟಗ್ರಾಹಕ್ಕೆ ನೆಲ್ಲಿದ್ದರು. ಪ್ರತಿರ ಹೆತ್ತಿರಕ್ಕೆ ಬಂದಿದ್ದ ಭಾಗ್ಯ
ಕೊನೆಗೆ ಚೋರಕರೇ ಹೋಯಿತ್ತಲ್ಲ ಎಂದು ಕರಿತಪಿಸುತ್ತಾ ಅದೇ ಜಿಂತೆ
ಯಂತ್ರಾಯೇ ಇನ್ನು ಸೀರಿನ ಕಡೆಗೆ ಗಮನವಿರುದ್ದೆ ಕೂರಗತ್ತಿಂಡಿದರು
ಸಾಗಪ್ಪ. ಆಗ ಈ ರರಹ ಕರಿಸ್ತಿಯನ್ನು ಅರಿತುಕೊಂಡು ಪರಿಹಾರ
ಸೀಡಿದರಳು ಗೌಡರ ಹೆಂಡತಿ ರಾಮಕೃ.

ಗೌಡರ ಪ್ರಸೆಮೊಡನೆ ಬೆಳೆದ ನಾಗಪ್ರಸವರ ಶಲ್ಗೆ, ಮುಕ್ಕೆ
ಖ್ಲಿದ ರಾರಿ, ಕ್ಕನಸ್ಸು ವೇಹಿದ ಬಲೆಗೆ ನೆಕ್ಕಿತ್ತು. ಸಂತಾನಾವೇದ್ಯೇ
ಯುಂದ ನಾಗಪ್ರಸವರ ಪ್ರೀಚಿಸಿಯಾಗಿದ್ದ ತಿಕ್ಕಿಗೆ ಅವರ ಕೊರಗಿನ
ಕಾರಣ, ಅನುತ್ಯಾನವರು ಬಂದು ಹೋದ ವಿಷಯ ತಿಳಿದಾಗ ಸ್ವಲ್ಪ
ಅನವೂಧಾನವೇ ಆಯಿತ್ತ. ಅದರೂ, ನಾಗಪ್ರಸವರ ಕೊರಗಿನ
ಸಂಗತಿಇಸ್ತು ತನ್ನ ಗಂಡನೆಗೆ ತಿಳಿಸಿದಾಗ, ಗೌಡರೂ ತಮ್ಮ ‘ಪ್ರೀತಿಯ
ಪ್ರೀಪ್ತಿ’ರ ಸಿನಯದಲ್ಲಿ ಆಶ್ಕ್ರೇ ವಹಿಸಿ, ಅಗ್ರಹಾರದಲ್ಲಿದ್ದ ಜವಿನಾನು
ಧಾರ್ ಗೋವಾಲಂಜ್ಯಸವರ ಪಾಲಿ ಮನೆಯೊಂದನ್ನು ದೊರಕಿಸಿ
ಕೊಟ್ಟು ಈನುತ್ತರ ಮದುವೆಯ ಸಾಧ್ಯಾತ್ಮ ನಡೆಯಿತು. ಗೌಡರೂ
- ಅಗ್ರಹಾರದ ರ.ಸ.ಫೀರಿಗರೂ ಮುಂದುತ್ತವನ್ನು ಪಹುಚಿ, ಗಂಡಿನ
ಕಡೆಯವರಾಗಿ ಇನ್ನಾಗ್ರಾಮಕ್ಕೆ ತಿರಂ, ನಾಗಪ್ರಸವರಿಗೆ ಅನುತ್ಯಾ
ನವರ ಪುಗಳು ಹೊಕಮ್ಮನನ್ನು ಧಾರೆಯೆಸಿದರು ಮದುವಿನವೇ
ನಿಖೀಕೆದ ಹಂಸ್ತಾನುಗಳಿಗೆ ಗೂಡ-ಕೆಂಡರನ್ನು ಅಗ್ರಹಾರಕ್ಕೆ ಕರೆದು
ಕೊಂಡು ಹೊಗಬೇಕೆಂದು ಸ್ವಿಂ ಯವಾಯಿತ್ತು ಪ್ರಸ್ತಾದನಂಜೆ ನಾಗಪ್ಪ
ತಮ್ಮ ಹಳೆಯು ಸ್ನೇಹಿತ ಸಂರಾಯಣನೊಡನೆ ತಿರಂಗಾಡಿಕೊಂಡು
ಬರಲು ಹೊರಟುಗ ನಡೆದ ಮಾತ್ರಾಕತೆ ನಾಗಪ್ರಸವರ ಭಾವನೆಗಳನ್ನೇ
ತತ್ತೀಕ್ಷಣಗೂಪೂರ್ವಿ, ಅವರ ವಾಸನ್ನನ ವೇಲೆ ಮಹತ್ವಾದ ಪರಿಣಾಮ
ವುಂಟುಮಾಡಿತು. “ಪರದ್ವಿಷ್ಟೆಯಂತ್ರದೆ ಮದುವೆ ಮಾಡಿಕೊಂಡ ಗತಿ
ಗಬ್ಬಿ ಗಂಡಾಗಿದ್ದೀಯೆ ಸೀನು” ಎಂದು ನಾರಾಯಣ ನಾಗಪ್ರಸವರಿಗೆ
ಭೀಮಾರಿ ಪೂಕಿದ್ದ “ನೀಸಳ್ಳಿದಿದ್ದ ರಿಜನಾರ್ ಮದುವೆಯಾಗುತ್ತಿದ್ದರು
ಆ ಹೆಚೆಂಬಿಯನ್ನು?” ಎಂದಾಗ ನಾಗಪ್ರಸವರ ಹೃದಯಸಂಚಲಿ ಬಿರುಗಳಿ
ಎದ್ದಿತ್ತು.

“ಅಗ ನೋಡು, ಅವರ ಹಿರಿಯ ಮಗ ಚಂದ್ರಸಿಗೆ ಬೆಂಗ ಜೂರಿನ ಇಂಜನಿಯರ್ ರಾಮಚಂದ್ರರಾಯರ ಮಗಳನ್ನು ತಂದು ಕೊಳ್ಳುವರು. ಎರಡು ಸಾವಿರ ಬಂದ ಹೊರತೂ ಕನ್ನಾಡಾನ ಸ್ತೋರಿನುವುದಿಲ್ಲವೆಂದು ಹೇಳಿದಾಗ್ಗಿ ರೆ. ಇಷ್ಟ್ ಅಲ್ಲದೆ ಹೆಡುಗಿಯ ಮೈ ಮೇಲೆ ಚಿನ್ನುದ ಹೂರೆ ಹೊರಿಗೆ ಕಳುಹಿಸಬೇಕಂತೆ! ಚಂದ್ರ ತಾನೆ ಏನು ಓದಿದ್ದಾನೆ ಮಹಾ! ಜಿಂತಾವ.ಣಿಯಲ್ಲಿ ವಾರಾನ್ನ ಮಾಡಿಕೊಂಡು ಎನ್. ಎಲ್. ಸಿ. ಮಾಡಿಕೊಂಡಿದ್ದಾನೆ. ಏನೋ ಅವನ ಅದ್ವಿತೀಯ—ಬೆಂಗಳೂರಿನಲ್ಲೇ ಹ್ಯೋಲೀನ್ ಇನ್ ವೆಕ್ಸರ್ ಇಫ್ರೋಸಿನಲ್ಲಿ ಗುವಾಸ್ತ್ರ ಕೆಲಸ ಇಕ್ಕೆತು. ಅದಕ್ಕೇ ಅನಂತಯ್ಯನವರಿಗೆ ತಲೆ ಸಿಲ್ಲುವುದಿಲ್ಲ. ತನ್ನ ವಾಗ್ವಾ. ಎ ವಾಸು ಮಾಡಿದ ಹಾಗೆ, ದಿವಾನ್ ಕೆಲಸ ಮಾಡುವ ಹಾಗೆ ಅಡುತ್ತ ಪೆ. ಅವರಿಗೆ ಸರಿಯಾಗೇ ಸಿಕ್ಕಿದ್ದೀ ಸೀನು ಅಳಿಯ ದಾತ್ರೇಕ್ಕಿಂದ—ಕಾಸಿಲ್ಲದೆ ಆರಾಫ್ತಾಸಿಯನ್ನು ಕಟ್ಟಿಕೊಂಡ ಮಂಗರಾಯಃ!”

—ನಾರಾಯಣನ ಪೂರ್ವದಲ್ಕೆಯ ಪೂರ್ತಿಗಳನ್ನು ಕೇಳು ತ್ವಿದ್ದಂತೆ ನಾಗಪ್ರನವರಿಗೆ, ತಾವು ‘ಹೇಣಿ—ಕ್ಯಾಲಾಗದವರು’ ಎಂಬ ಭಾಸನೆ ಮಾಡುತ್ತಿತ್ತು.

“ಆಗಲೂ ಸೀನು ಮನಸ್ಸು ಮಾಡಿದರೆ ಅನಂತಯ್ಯನವರಿಂದ ಒಂದು ಸಾವಿರವಾದರೂ ಗಿಟ್ಟಿಸಬಹುದು. ಏನು ಹೇಳುತ್ತೀರ್ಯೇ?”

ಎಂದ ನಾರಾಯಣ. ಬೇರೆ ಯಾರಾದರೂ ಈ ಮಾತ್ರಗಳನ್ನು ಹೇಳಿದ್ದರೆ ನಾಗಪ್ರನವರು ಅಷ್ಟಾಗಿ ಗಮನಿಸದೆ ಮಾನಸಿಕ ಮಾಡಿ ಬಡುತ್ತಿದ್ದರು ಆದರೆ ಹೇಳುತ್ತಿದ್ದವನು ನಾರಾಯಣ. ಅವನು ತನಗಿಂತಲೂ ಹೇಳು ಓದಿ, ಇಂಟರ್ ಮಿಾಡಿಯರ್ ಪಾರ್ ಮಾಡಿದ್ದ ವನು ಅಲ್ಲದೆ ಬೇಗಳೂರಿನಲ್ಲೇ ಇದ್ದಕೊಂಡು ತನ್ನ ಸೋದರ ಮಾವ ಲಾಯರ್ ವೆಂಕಟರಾಯರ ಬಳಿ ಕಲಸ ಮಾಡುತ್ತಾ ಸ್ಟೀಡರ್ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದವನು. ಇಂಥನನು ಹೇಳಿದ ಮಾತಿಗೆ ನಾಗಪ್ರನವರು ಬೆಲೆ ಕೊಡದಿರಲು ಸಾಧ್ಯವೇ?

“ಏನು ಹೇಳು ನಾಣಿ, ಸೀನು ಹೇಳಿದ ಹಾಗೆ ಕೇಳುತ್ತೀನೆ”— ಎಂದರು ನಾಗಪ್ರ. ಅವರ ವಾಣಿಯಲ್ಲಿ ದೃಢವಾದ ಸಿಫಾರಷಿತ್ತು.

“ನಾನು ಚೆಂಗಕ್ಕಾರಿಗೆ ಹೋಗಿ. ನಿಸಗೆ ಕಾಗದ ಬರೆಯ, ತೈತ್ತಿ ನೇ. ಯಾವುದನ್ನೂ ಆತಮೆ ಪಟ್ಟು ಒಂದೇ ಸಾರಿಗೆ ಮಾಡಿಬಿಡಬಾರದು. ಸಕಾರದ ಕಾನೂನು ಬೇರೆ ಸನ್ಯಾ ತಲೆಯ ಮೇಲಿದೆ ಅದಕ್ಕೆ ಸರಿಯಾಗಿ ನಡೆದುಕೊಳ್ಳಿಸೇಕು”—ಎಂದ ನಾರಾಯಣ.

“ಹಂತೆ ಲಾಗಲ್ ಯಂಡತ ಕಾಗದ ಬರಿ”

—ಎಂದೆಲ್ಲ ನಾಗವ್ಯ. ಅವರಿಗೆ ಅನಂತಯ್ಯನವರ ಬಗೆ ಅಸಮಾಧಾನ ಮಾಡತ್ತೇಡಗಿತ್ತು. ತಾನೆಂತಹ ವೋಽಸಕ್ತಿಭಾಗದೆ ಎಂದು ಅವರು ವರಿತಪಿಸುತ್ತಿದ್ದರು. ನಾರಾಯಣನ ನೇರವಿರುವವರಿಗೂ ಅವರ ಮುರ್ಯೆ ಅವರಿಗೇ ತೀರಿಸುತ್ತಿನೇ ಎಂದವರು ರಸಂಥ ಮಾಡಿ ದಂತೆ ನಿತ್ಯ ಯಿಸಿದರು.

ಆರಾತ್ರಿ ನಾಗಪ್ಪನವರಿಗೆ ಸ್ವರ್ಗ ಭೂಮಿಗಿಳಿದುಬಂದಿತ್ತು. ಅದರೆ ಅವರ ಮನಸ್ಸಿನಲ್ಲಿ ಅನಂತಯ್ಯನವರ ಬಗೆ ಮಂಡಿದ್ದ ಕೊರ್ಕೆ ದಿಂಡಾಗಿ, ಆ ಸ್ವರ್ಗದಲ್ಲಿ ತೃಪ್ತಿಯಾಗುವಷಟ್ಟ ಸುಖವನ್ನುನಭವಿಸಲು ಉತ್ಸಾಹವಿರಲ್ಲಿ ಎನ್ನಾಷ್ಟನ-ಸೋಂದಂರ್ಜಗಳ ಮೂರ್ತಿಯಾಗಿ ವೆಂಕಮ್ಮೆ ವಕ್ಕಿದಲ್ಲಿಯೇ ಮಂಳಿದ್ದರೂ, ಅಂದು ರತ್ನತ್ರಿಯೆಲ್ಲಾ ನಾಗಪ್ಪನವರ ಕಣಿಗೆ ಕಾರ್ಯಸುತ್ತಿದ್ದರು ಎರಡೇ ಎರಡು ಮಂಬಿ— ವರದಕ್ಕಿಣಿ ಕೊಡದೆ ಮಂದುವೆ ಮಾಡಿದ ಅನಂತಯ್ಯ ವಂತ್ತೆ ಸಿಂಗನ ಹೆಳ್ಳಿಯಲ್ಲಿ ಸಂಗ ಸುಖ ಕೇರಡಿತ್ತಿದ್ದ ರಾವಃಕ್ಕು !

ಮರ್ದಿನ ನವದಂಪತ್ತಿಗಳು ನೇರವಾಗಿ ಅಗ್ರಹಾರಕ್ಕೆ ಬಂದರು. ಗೌಡರು ಕಾಗೂ ಶ್ಯಾಮನುಭೋಗರ ಏಷಾಂಡಿನಂತೆ ಗೈಪಾಲಯ್ಯ ನವರು ಕೊಟ್ಟಿದ್ದ ಮನೇಯಲ್ಲಿ ನಾಗಪ್ಪನವರ ಸಾಸಾರ ವ್ಯಾಧಂಭವಾಯಿತು.

ದಿನದಿನಕ್ಕೆ ಅವರ ಮನಸ್ಸಿನಲ್ಲಿದ್ದ ಅಸಮಾಧಾನ ಬಲಿಯು ತೈತ್ತಿತ್ತು. ಪರದಕ್ಕಿಣಿ ಕೊಡದ ಅನಂತಯ್ಯನವರ ಮೇಲೆ ಕೊರ್ಕೆಹೆಚ್ಚಾಗುತ್ತಿತ್ತು. ಹೆಂಡತಿ ವೆಂಕಮ್ಮೆನ ಬಗೆ ತಿರಸ್ತಾರ ಉದಿಸಿತ್ತು. ಎಲ್ಲರೆಡುರೂ ಪರಸ್ಯಾಖಾಗಿಯೇ ಇದ್ದರೂ, ಮನೆಯಲ್ಲಿ ಮಾತ್ರ ಅವರು ನಗುತ್ತಿದ್ದುದನ್ನೂ ಸಂತೋಷವಾಗಿರುತ್ತಿದ್ದ ದನ್ನೂ ವೆಂಕಮ್ಮೆ ಕಂಡಿರಲಿಲ್ಲ. ಆಕೆ ಎನ್ನೇ ಪ್ರೀತಿಯಿಂದ ಅವರನ್ನು ಸ್ತಾಗತಿಸಿ,

ಸನಿ ಮಾತನಾಡಿದರೂ ಸಾಗಷ್ಟು ಸವರ ಮನಸ್ಸು ಸಮಾಧಾನ ವಡು ಶ್ರೀರಲಿಲ್ಲ ಅವಕ್ಕಿಡನೆ ಹೇಜು ಮಾತನಾಡಲೂ ಅವರಿಗಾಗದು. ಅವಳ ಸೆಸಪ್ಪ ಒಂದೊಡನೆ ಅವರ ಮನಸ್ಸಿನಲ್ಲಿ ತಿರಸ್ತಾರ ಮಂದಿಯ ಶ್ರೀತ್ತು. ಒಡನೆಯೇ ಅನಂತಯ್ಯಸವರ ಸೆಸಪಾಗಿ, ಸಾಗಷ್ಟನವರ ವೈ ಬಿಸಿಯಾಗಿ ಸೇಡಿನ ಪ್ರಿಗೆಯಾದ ಶ್ರೀತ್ತು.

ಮುಂಬಿಗೆ ಮುಯ್ಯಿ ತೀರಿಸಬೇಕೆಂದು ಸಮಯ ಕಾದು ಸೋಡುತ್ತಿದ್ದ ಸಾಗಷ್ಟನವರಿಗೆ ಒಂದು ದಿನ ಸಾರಾಬ್ರಹಣ ಕಾಗದ ಬಂದಿತು: “ನಮ್ಮ ಮಾನವನವರ ಮಗನಿಗೆ ಉಪನಾಮನ ಸ್ವಿಚ್ಯಯ ವಾಗಿರುವುದರಿಂದ ಸೇನು ಕೂಡಲೇ ಜೂರಟ್ಟು ಬಂಪ್ಪುದ್ದು. ಬಾಕಿ ವಿಚಾರ ವೋಕ್ಕು” ಎಂದು ಅವನು ಬರೆದಿದ್ದರು ಸಾಗಷ್ಟನವರಿಗೆ ಬಿಡಿಸಲಾರದ ಒಗಟಿಸುತ್ತಿತ್ತು. ಇದರಲ್ಲಿ ಸೇನೇ ಅಂತರಾಧರ್ಮವಿದೆಯೆಂಬುದು ಅವರ ಬುದ್ಧಿಗೆ ಹೊಳೆಯ್ದಿರಲಿಲ್ಲ.

ಕಾಗದ ಬಂದ ಸುರುದಿನವೇ ಸಾಗಷ್ಟನವರು ಬೆಂಗಳೂರಿಗೆ ಹೋಗಬೇಕಾದ ಶಗತ್ಯ ಕೆಲಸವಿಡೆಯೇಂದ್ರ, ಇರುವುದು ಎರಡು ದಿನಗಳಾಗುತ್ತೇ ದೆಂದೂ ಹೆಂಕಮ್ಮೆಗೆ ಮಾತ್ರ ಹೇಳಿ ತ್ಯೇಲು ಹಷ್ಟಿದರು. ಆ ಸಂಜೆ ಸಾಗಷ್ಟನವರನ್ನು ಹುಡುಕಿಕೊಂಡು ಬಂದ ಗೌಡರಿಗೂ, ಶಾಸುಭೋಗರಿಗೂ ಉತ್ತರಿಕುವಕ್ಕು ಸಮಾಧಾನಸ್ಥಾ ಇರಲಿಲ್ಲ ನೆಂಕಮ್ಮೆಸರ್. ಅವಳು ತನ್ನ ಗಂಡನ ನಡುವಳಿಗಾಗಿ ದಃಖಿ ಸುತ್ತಿದ್ದಳು ಅತ್ಯು ಇತ್ತು ಅವಳ ಕಣ್ಣಗಳು ಕೆಂಪಗಾಗಿದ್ದವು.

ಹೆಂಕಮ್ಮೆನ ಸ್ವಿತಯನ್ನು ಕಂಡು ಗೌಡರಿಗೂ ಶಾಸುಭೋಗರಿಗೂ ಗಾಬರಿಯಾಯಿತು. ಗಂಡು ಹೆಂಡತಿಯರಲ್ಲಿ ಏನಾದರೂ ಮನಸ್ಸುವಾಗಿ ಹೀಗಾಗರಬಹುದೇ?—ಎಂಬ ಸಂಶಯ ಅವರಲ್ಲಿ ಮಂಡಿತು. ಕೊನೆಗೆ ಶಾಸುಭೋಗರ ಯಂಡತಿ ಉತ್ತೇಷ್ಠ ಬಂದು, ಅವಳನ್ನು ಸಂತ್ಯೇಷಿ, ವಿಷಯವನ್ನು ರಿತುಕ್ಕಿಂಡಬೇರೆಯೇ ಎಲ್ಲರಿಗೂ ಸಮಾಧಾನ. ಆದರೂ ಸಾಗಷ್ಟನವರು ಬೆಂಗಳೂರಿಗೇಕೆ ಹೋದ ರೆಂಬುದು ಗೌಡರಿಗೂ ಶಾಸುಭೋಗರಿಗೂ ಯೋಚಿಸುವ ವಿಷಯ ವಾಗಿತ್ತು.

ನಾರಾಯಣ ಸಿರಿಸ್ತೇಸಿದ್ದಂತೆ ಸಾಗಷ್ಟನವರು ಅವನ ಮುಂದೆ

ಪ್ರತ್ಯೇಕನಾದರು. ಕ್ಷೇಮಸನ್ವಾಚಾರದ ಪಾತುಗಳ ನಂತರ ಗಿಳಿಯಲಿಬ್ಬಿರೂ ರಾತ್ರಿಯ ಉಂಟ ಮಂಗಿಸಿ, ಸಬ್ಜೆ ವಾಕೀನ ಕಡೆಗೆ ತಿರುಗಾಡಲು ಹೊರಟಿರು. ದಾರಿ ಸಾಗಿದಂತೆ ಪಾತು ಸಾಗಿತ್ತು ಪಾಶಿನ ಪರಿಷ್ಯ ಸಾರಣೆಯ—“ಗೌರಿಯ ಹೆಚ್ಚಿರ ಬರುತ್ತಿದೆ ಸಾಗಷ್ಟು ಮಂಗಳನ್ನು ಯಬ್ಬಿಕ್ಕು ಕೆರೆದುಕೊಂಡು ಹೊಗಲು ಅನಂತಯಷ್ಟು ಬರುತ್ತಾರೆ. ಅಪ್ಪರಳ್ಲೇ ಅವನ ಮಂಗಿಸಿ ಮದುಕೆ ನಿರ್ವಹಣತ್ತದೆ ಸೀನೂ ಹ್ಯಾಗಬೀಕಾಗುತ್ತದೆ. ಆದರೆ ಮದವೇ ಮಂಗಿದ ಮೇಲೆ, ಸಿನ್ನ ಕೆಂಡತಿಯನ್ನು ಪಾತ್ರ ಕರಿದುಕೊಂಡು ಬರಬೇಡ. ಅವಳನ್ನು ಅಲ್ಲೇ ಬಿಟ್ಟು ಬಂತು ಆಮೇಲೆ ಪಾಡಬೀಕಾದುದನ್ನು ನಾನು ಸಿನಗೆ ಕಾಗದ ಬರಿದು ತಿಳಿಸುತ್ತೇನೆ” ಎಂದು ಹೇಳಿದ.

“ಹಾಗೇ ಆಗಲೀ” ಎಂದು ಒಪ್ಪಿದರು ನಾಗಪ್ಪ.

ಮರುದಿನ ನಾರಾಯಣನ ಮಾನ ಲಾಯರ್ ವೆಂಕಟರಾಯರು ಮನೆಯಲ್ಲಿ, ಅವರ ಮಗ ಶೇಖವಿಗೆ ಉಪನಃಪಾನ ಸಾಗಷ್ಟನವರು ನಾರಾಯಣನ ಜೊತೆಯಲ್ಲಿ ತಿರುಗಾಡತ್ತಾ ಸಣ್ಣ ಪ್ರಟ್ಟ ಕೆಲಸ ಗಳನ್ನು ಪಾಡುತ್ತಿದ್ದವರು ತರಕಾರಿ ಹಚ್ಚುವ ಸೇವಂದ ಹಾಗೆಯೇ ಆಡಿಗೆ ಮನೆ ಸೇರಬೀಕಾಯಿತು. ಅಂತೂ ಆಡಿಗೆಯವರೊಡನೆ ಅಡಿಗೆಯವರಾಗಿ ದುಡಿದ ನಾಗಪ್ಪನವರಿಗೆ ಉರಿಗೆ ಹೊರಡಂಬಾಗ ಒಂದು ಜೊತೆ ಪಂಚಿ ನಿದು ರೂಪಾಯಿ ದಷ್ಟಿನೆ ನಿಕ್ಕಿತು ಅವರ ಅತ್ಯಂತ ಸಂತೋಽವಧಿಂದಲೇ ಬೆಂಗಳೂರಿನಿಂದ ಹೊರಟಿರು.

ಮುಸ್ಫಂಚೆಯ ರೈಲಿನಲ್ಲಿ ಹೊರಟು ಆಗ್ರಹಾರ ಸೇರುವ ಮೇಳಿಗೆ ಕತ್ತಲೆಯಾಗಿದ್ದೀರಿದ ಯಾರೂ ಅವರನ್ನು ಸೋಡಲಿಲ್ಲ. ಸೇರವಾಗಿ ಮನೆಯ ಬಳಿಗೆ ಬಂದು, ಬಾಗಿಲು ಹಾಕಿರುವುದನ್ನು ಕಾಂಡಾಗ ಅವರ ಮುಖಕ್ಕೆ ಕಪ್ಪು ಬಳಿದಂತಾಯಿತು

“ವೆಂಕು ಎಲ್ಲಿಗೆ ಹೊರಡಳು? ತಾರಿಗೆಹೊರಟುಹೊರಡಳೆ ಅಥವಾ ಎಲ್ಲಾ ದರೂ ಹೊರಗಡೆ ಹೊಗಿರಬಹುದೇ?”

—ಎಂದು ನಾಗಪ್ಪನವರು ಮನಸ್ಸಿನಲ್ಲಿಯೇ ಅಂದುಕೊಂಡರು. ಹತ್ತು ನಿಮಿಷ ಕತ್ತಲೆಯಲ್ಲಿಯೇ ಅಲ್ಲಿ ನಿಂತರು. ಆದರೂ ವೆಂಕವ್ಯ

ಬಾರದಿದ್ದುದನ್ನು ಕಂಡು ಅವರ ಮನಸ್ಸು ಕಳವಳಗೊಂಡಿತು.

ಸದ್ಗುಣವಾಡದೆ, ಮೇಲ್ಮೇಲ್ಮನೆ ಹೆಚ್ಚೆಯಿಡುತ್ತಾ ಶಾಸುಭೋಗರೆ ಮನೆಯ ಕಡೆಗೆ ನಡೆದರು. ಹೊರ ಜಗಲಿಯ ಮೇಲೆ ಯಾರೂ ಇಲ್ಲದದನ್ನು ಕಂಡು, ಬಾಗಿಲಿನ ಬಳಗೆ ಬಂದು ಬಳಗೆ ಹಣೆಕಿದರು. ಅಪ್ಪರಲ್ಲಿ ಶಾಸುಭೋಗರ ಹೆಂಡತಿ-ನಾಗಪ್ಪನವರನ್ನು ಗುತ್ತಿರು—

“ವೆಂಕಮ್ಮೆ, ನಿನ್ನ ಯಜಮಾನರು ಬಂದಿದ್ದಾರೆ ನೋಡು ತಾಯಿ” ಎಂದರು

ಅಂಗಳದ ಕಂಭಕ್ಕೆ ಒರಗಿಕೊಂಡು ಯೋಚನಾಮಗ್ರಾಹಿದ್ದ ವೆಂಕಮ್ಮೆನಿಗೆ ತಟ್ಟನೆ ಎಚ್ಚರಿಕೆಯಾಯಿತು ಆಕೆ ಲಗುಬಗಯಿಂದ ಎದ್ದು ಹೊರಗಡೆ ಬಂದು ಗಂಡನನ್ನು ಇದಿರುಗೊಂಡಳು. ನಾಗಪ್ಪನವರ ವಾಖಿದ ದೈನ್ಯಭಾವವನನ್ನು ಕಂಡು ಮರುಕಷಟ್ಟಿನಳಂತೆ ಆಕೆ ಬಾಗಿಲು ತೆರೆಯಲು ಮುಂದೆ ನಡೆದಳು ನಾಗಪ್ಪನವರೂ ಅವಳನ್ನು ಹುಂಬಾಲಿಸಿದರು.

ವೆಂಕಮ್ಮೆ ವೌನವಾಗಿ ಬಾಗಿಲು ತೆರೆದು, ದೀಪ ಹೊತ್ತಿಸಿ, ಆಡಿಗಿಯ ಕೋಣಿಗೆ ನಡೆದಳು. ಎರಡು ಮೂರು ದಿನಗಳಿಂದ ಈ ಗುಡಿಸದೆ ಇದ್ದುದರಿಂದ ಮನೆಯ ತುಂಬ ಧೂಳಃ ತುಂಬಿಕೊಂಡಿದ್ದ ದನ್ನು ಕಂಡು ನಾಗಪ್ಪನವರ ಮನಸ್ಸಿನಲ್ಲಿ ನಾನೂ ಯೋಚನೆಗಳು ಮೂಡಿದವು. ಆದರೆ ಮಾತನಾಡುವುದಕ್ಕೆ ನೂರ ತೋರದೆ, ಕೋಟ್ಟಿ ಬಿಟ್ಟಿಟ್ಟು, ಅಂಗಳದಲ್ಲಿ ಚಾವೆ ಹಾಸಿ ಕುಳಿತರು. ವೆಂಕಮ್ಮೆನೂ ಅವರನ್ನು ಮಾತನಾಡಿಸದೆ ಆಡಿಗಿಯ ಸಿದ್ಧಿಗೆ ತೊಡಗಿದಳು.

ಅವಳ ಮನಸ್ಸು ತುಂಬ ಭಾರವಾಗಿತ್ತು. ಗಂಡನ ನಡುವಳಿಕೆ ಯಿಂದ ಅವಳ ಆದೃಷ್ಟವೇ ಬದಲಾದಂತಿತ್ತು. ಆದರೆ ತನ್ನ ಮೂರಕ ಸಂಕಬವನ್ನು ತೋಡಿಕೊಳ್ಳಲು ಯಾರೂ ಇರಲಿಲ್ಲ. ಕಳೆದ ಎರಡು — ಮೂರು ದಿನಗಳಿಂದ ರ್ಯಾನಿಭೋಗರ ಹೆಂಡತಿ ಲಕ್ಷ್ಯಮ್ಮೆ, ತಾಯಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದರು. ನಾಗಪ್ಪನವರು ಬೆಂಗಳೂರಿಗೆ ಹೋದಂದಿಸಿಂದ ವೆಂಕಮ್ಮೆನಿಗೆ ಉಂಟಿನಿದ್ದೆ ಎಲ್ಲ ಶ್ಯಾಸುಭೋಗರ ಮನೆಯಲ್ಲಿಯೇ. ಅಗ್ರಹಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರ ಹೃದಯಗಳ ನಂಟಸ್ಸಿಕೆ ಯಾರಿಂದಲೂ ಒಡೆಯ

ಲಾಗದಪ್ಪ ಬಿಗಿಯಾಗಿ ಬೆಳೆದಿತ್ತು. ವೆಂಕಮ್ಮನ ಸ್ವಿತಿಯನ್ನು ಕಂಡು ಲಕ್ಷ್ಮೀಪ್ಪನವರೂ ಮರುಕಪಟ್ಟಿದ್ದರು. ನಾಗಸ್ವನವರ ಮೇಲೆಯಾ ಅವರಿಗೆ ಸಿಟ್ಟು ಬಂದಿತ್ತು. ಈಲೆಗೂ ರಜೀಯ ಅಜ್ಞ ಬರೆಯಾದೆ ಹೋದದನ್ನು ನೋಡಿ, ಶ್ರುನುಭೋಗರಿಗೂ ಸಹ ಅವರ ಸಡವಳಿಕೆ ಸರಿಯಲ್ಲವೆಂದು ತೋರಿತು. ಗೌಡರೊಡನೆ ಸವಾಲೋಚಿಸಿ, ನಾಗಸ್ವನವರಿಗೆ ನಾಲ್ಕು ಬುದ್ದಿಯ ಮಾತು ಹೇಳಿಕೇಂದು ಮನಸ್ಸಿ ನಲ್ಲಿಯೇ ನಿರ್ಧರಿಸಿದ್ದರು. ಆದರೆ ಆದಿನ ನಾಗಸ್ವನವರು ಉರಿಗೆ ಮರಳಿದ ಸಂಜೆ — ಗೌಡರೂ ಶ್ರುನುಭೋಗರಿಗೂ ಗೋಪಾಲಯ್ಯನವರ ಕೇಸಿನ ವಿಚಾರಣೆಗೆ ರಾಜಾಗಲು ಚೆಂಗಳೂರಿಗೆ ಹೋರಟುಮೋಗಿ ದ್ದರು. ಎಂತಲೇ ನಾಗಸ್ವನವರಿಗೆ ಧೈಯವಾಗಿತ್ತು. ತಾವು ಬಂದು ಅಷ್ಟು ಹೊತ್ತುಗಿದ್ದರೂ ಯಾರೂ ತಮ್ಮನ್ನು ಮಾತನಾಡಿಸಲು ಬಾರದಿದ್ದರನ್ನು ಕಂಡು ಕಳುವಳಿಸಬ್ತಿದ್ದ ಆವರ ಮನಸ್ಸು ಸ್ತೋತ್ರವಾಯಿತು.

ಆವರು ಮಾನವಾಗಿ ಶಂಗಳದಲ್ಲಿ ಚಾಪೆಯು ವೇಲೆ ಕುಳಿತ್ತಿದ್ದಂತೆಯೇ ಶ್ರುನುಭೋಗರ ಮಗಳು ಸಿತೆ ಒಳಗೆ ಓಡಿ ಬಂದಳು. ನಾಗಸ್ವನವರನ್ನು ಕಂಡು ತಿರಸ್ತಾರದ ನೋಟಿ ಬೀರಿ, ವೆಂಕಮ್ಮನ ಬಳಿಗೆ ಬಂದು—

“ಅಕ್ಕೆ, ಅನ್ನ ಮಾಡಿದ್ದಾಯಾತ್ ? ಅಮ್ಮ ಕೇಳು ಶಂದಕ್”

“ಅಯ್ಯ ಮ್ಮೆ”

ವೆಂಕಮ್ಮನ ಉತ್ತರವನ್ನು ಕೇಳಿ ಸಿತೆ ಹೂರಡಲನುವಾದಳು

“ಎಮಾಕೇ ಸಿತ್ತೂ, ಹೋಗಾತ್ ಇದ್ದೀಯಾ ?”

“ಬಂದೇ ತಾಳು” ಎನ್ನುತ್ತಾ ಸಿತೆ ಹೂರಟೇಹೋದಳು.

ವೆಂಕಮ್ಮ ಉರಿಯುತ್ತಿದ್ದ ಒಲೆಯು ಮುಂದೆ ಕುಳಿತು, ಮುಂದಿನ ದಿನಗಳನ್ನು ಕುರಿತು ಯೋಚಿಸಿತ್ತಿದ್ದಳು ಆವಳ ಕಣಿಗೆ ಕಾಣಿ ತ್ತಿದ್ದುದು ಕಪ್ಪದ ಕಪ್ಪದಿನಗಳಾ....ದುಃಖದ ದುರ್ದಿನಗಳು!

ಸ್ವಲ್ಪಹೋತ್ತಿನ ನಂತರ ಸಿತೆ ಮತ್ತೆ ಓಡಿಬಂದು “ಅಕ್ಕಾ, ಆಮ್ಮ ಕರೆಯುತ್ತಾರೆ” ಎಂದಳು. “ಬರ್ತೀಸಿ ನಡಿಯಮ್ಮೆ ಎಂದು ವೆಂಕಮ್ಮ ಉರಿಯುತ್ತಿದ್ದ ಒಲೆಯು ಕಡೆ ಒಮ್ಮೆ ಧ್ವನಿಬೀರಿ ಸಿತೆಯೊಡನೆ

ಹೊರಟಿಳು.

ಲ್ಯಾಕ್‌ನ್ಯೂಸೆವರ್ ಮುನೆಗಿ ಬಂದ ವೇಳೆಲೆ, ಅನರ್ ಕೆಕ್ಕಿಹಿಡೆ ಉದ್ದೇಶನೇನೆಂದು ವೆಂಕಮ್ಮನಿಗೆ ತಪ್ಪಿಸೆ ಹೊಳಿಯಿತು.

“ಸ್ವಲ್ಪ ಹೋ, ಒಂದಿಪ್ಪು ಉಪ್ಪಿನಕ್ಕಾಯಿ ಕೊಡ್ಡೀನೆ, ಇಮ್ಮು ಹೊತ್ತಿನ ವೇಳೆ ಇನ್ನು ನಾರು ಮಾಡುತ್ತಾ ಕುಳಿತ್ತರು ಹೊಬೀಡೆ. ಮಜ್ಜಿಗೆ ಬೇಕಾದರೆ ಸೀತ್ತು ಕ್ಷಯಗ್ರಲ್ಲಿ ಕಳುಹಿಸುತ್ತೇನೆ” ಎಂದರು ಲಕ್ಷ್ಮೀನ್ನು.

“ಹಾಗೇ ಆಗಲಮ್ಮು”

“ನಿನ್ನ ಯಜಮಾನರನ್ನು ಮಾತನ್ನಿಸಿದೆಯಾ ?”

“ಖಾವ್ಯಾ”

“ಅವರೂ ಮಾತನಾಡಿನಲ್ಲಿವೇ ?”

“ಇಲ್ಲ.”

“ಹೊಗಲಿ ಬಡು. ಉಬಟಕ್ಕೆ ಕುಳಿತಾಗ ಏನಾದರೂ ಮಾತೆ ನಾಡಿಸಿದರೆ, ಸಮಾಧಾನವಾಗಿ ಒಂದೋ ಎರಡೋ ಮಾತಿನಲ್ಲಿ ಜವಾಬು ಕೊಡು. ಕೊವನಾಡಿಕೊಂಡು ಏನಾದರೂ ಅಂದು ಬಿಡಬೇಡು”

“ಹಾಗೇ ಆಗಲಮ್ಮು” ಎನ್ನುತ್ತಾ ವೆಂಕಮ್ಮು ತನ್ನ ಮನೆಗೆ ಬಂದಳು. ನಾಗಪ್ಪನವರು ಇನ್ನೂ ಹಾಗೆಯೇ ಕುಳಿತಿದ್ದರು.

“ಏಳಿ, ಕೈಕಾಲು ತೊಳೆದುಕೊಳ್ಳಿ ಅಡಿಗೆ ಆಗಿದೆ” ವೆಂಕಮ್ಮು ಮೇಲು ಮಾತಿನಲ್ಲದ್ದ ನುಡಿದು ಅಡಿಗೆ ಮನೆಗೆ ಹೊಡಳು ದೇವರ ಪಟ್ಟದ ಮುಂದೆ ದೀಪ ಹಚ್ಚಿಟ್ಟು, ಎಲೆ ಹಾಕುವ ವೇಳೆಗೆ ನಾಗಪ್ಪನವರು ಉಬಟಕ್ಕೆ ಬಂದರು. ಹೊನವಾಗಿಯೇ ಉಬಟ ಸಾಗಿತು.

ರಾತ್ರಿ ವೀಳ್ಯ ಕೊಡುವಾಗ ವೆಂಕಮ್ಮು—

“ಇವತ್ತು ಉಬಟ ಕೊಡ ಸರಿಯಾಗಿ ಮಾಡಲಿಲ್ಲ” ಎಂದಳು.

“ಯಾರಿಗೆ ಬೇಕು ನಿನ್ನೂಟಿ? ಮನಸ್ಸಿಗೆ ಹಿಡಿಸದೆ ಇದ್ದು ಹೊಟ್ಟಿಗೆ ಹಿಡಿಸುತ್ತದೆಯೇ?”

—ಸಿಡಿಮಂದಿನ ಆಸ್ತಿಲ್ಲಿಟನೆಯಂತೆ ಮಾತಿನ ಹೆಸಿ ಟಪಟಪನೆ ಉದುರಿತು. ಹೊನವಾಗಿದ್ದ ಮೃಗವನ್ನು ಆಕಸ್ಮಿಕವಾಗಿ ಕೆರಳಿ

ಸಿದಂತಾಗಿತ್ತು. ಆ ಮಾತು ವೆಂಕಮೃತಿಗೆ ಒಗಟಿನಂತಿತ್ತು. ಆದರೂ ಆಕೆ ಪೂರುತ್ತರ ಕೊಡದೆ ಸುಮೃತಾದಳು. ಸೆಟಿದುಕೊಂಡಿದ್ದ ನಾಗಪುನವರು ಶಾಂತರಾಗಲಿಲ್ಲ.

ಮರದಿನ ಬೆಳಗ್ಗೆ ಕಾಣಿ ಕುಡಿದು ನಾಗಪುನವರು ಶಾಲೆಯ ಬಾಗಿಲು ಶೈರೆಯಲು ಸಿಂಗನದೆಶ್ವರು ಕಡಿಗೆ ಹೊರಿಸಿನು. ಎಂದಿನಂತೆ ದಾರಿಯಾಲ್ಲಿಯೇ ಸೆರೆಯ ಶಾರಿನ ರಾಲೆಯ ಉಪಾಧ್ಯಾಯರಾದ ವೆಂಕಟಿಯ್ಯನವರು ಎದೂರಾದರು ಪ್ರಶ್ನರ ಸಮಸ್ಯೆರಗಳ ನಂತರ, ವೆಂಕಟಿಯ್ಯನವರು—

“ಎನ್ನ ಸಾಫ್ತವಿ.., ಎಂದು—ಮೂರು ದಿನಗಳಿಂದ ಕಾಣಲೇ ಇಲ್ಲ.”

“ಚಿಂಗಳಾರಿಗೆ ಹೋಗಿದೆ ವೆಂಕಟಿಯ್ಯನವರೆ”

“ಮೋನ್ನೆ ಇನ್ನೊಮೆಕೆರ್ರ ಸಾಮೇಬರು ಬಂದಿದ್ದರು.”

“ಮೋನ್ನೆ. . ?”—ನಾಗಪುನವರು ಆಶ್ಚರ್ಯಚಕ್ತರಾಗಿ ಕೇಳಿದರು.

“ಹೌದು ಸಾಫ್ತವಿ. ಮೋನ್ನೆ ಸಿಮ್ಮೆ ಸ್ವಾಲ್ಪಿಗಳ ಬಂದಿದ್ದರಂತೆ.

ಸಿವು ಬಾಗಿಲೇ ತೆದೆದಿವಲೀಲಿವಂತೆ!”

“ಹೌದು, ಸಾನು ಉರಿಸಲ್ಲೇ ಇರಲೀಲಿವಳ್ಳು”

“ಓಮೋ! ರಾಗೇನು !!”—ಎನ್ನುತ್ತು ವೆಂಕಟಿಯ್ಯನವರು ವಿಷಾದದ ನಗೆ ಸಕ್ಕರು ನಾಗಪುನವರೂ ಬಲನಂತರಾಗಿ ನಕ್ಕು ಮುಂದೆ ಹೆಚ್ಚಿ ಇಟ್ಟಿರು.

ಅವರು ಶಾಲೆಯ ಬಳಿ ಬರುವ ವೇಳೆಗೆ ಅಲ್ಲಿ ಹುಡುಗರಾರೂ ಇರಲ್ಲಿ. ಒಂದೆಡು ಸಣ್ಣ ಮುಕ್ಕಳು ಕೈಯ್ಯಲ್ಲಿ ಸ್ಲೇಷ್ಟಿ ಹಿಡಿದು, ರಾಗಿರೊಟ್ಟಿ ತಿನ್ನುತ್ತು ಶಾಲೆಯ ಎದುರನ ಪಾರಳಿನಲ್ಲಿ ಆಟವಾಡು ತ್ತಿದ್ದರು. ನಾಗಪುನವರು ಬೀಗ ಬೇಗನೆ ನಡೆದು ಗೌಡರ ಮನೆಗೆ ಬಂದರು. ಪ್ರತಿಸಂಚಿ ಶಾಲೆ ಮುಗಿದ ನಂತರ ಬೀಗಹಾಕಿ ಬೀಗದ ಕೈಯ್ಯನ್ನು ಗೌಡರ ಮನೆಯಲ್ಲಿ ಕೊಟ್ಟು ಹೊಗುವುದು ನಾಗಪುನವರ ಪದ್ಧತಿ. ಎಂತಲೇ ಬೀಗದ ಕೈ ತರಲು ಶಾಲೆಯ ಹುಡುಗರಾರೂ ಇಲ್ಲದ್ದಿರಿಂದ ತಾವೇ ಗೌಡರ ಮನೆಗೆ ಬಂದರು.

ಗೌಡರು ಚಿಂಗಳಾರಿಗೆ ಹೋಗಿದ್ದು ದರಿಂದ ರಾಮಕೃಷ್ಣಾಭಿಜೀ ಶೊಟ್ಟಿಯಲ್ಲಿ ಕುಳತು ತಲೆ ಬಾಚಿಕೊಳ್ಳುತ್ತಿದ್ದಳು. ನಾಗಪುನವರನ್ನು

ಕಂಡೊಡನೆಯೇ ಅಶ್ವಯರ್ಥದಿಂದ—

“ನನ್ ಸ್ವಾಮಿ, ಎಲ್ಲ ಬಂಟೋಗಿದ್ದಿ ಇಷ್ಟದಿನ?”

“ಬೆಂಗಳೂರಿಗೆ ಹೋಗಿದ್ದೆ ರಾಮಕೃಷ್ಣ”

“ಏಳಬುಟ್ಟಾನ ಒಗ್ಗಾಬಾರದಾಗಿತ್ತೇ?”

— ನನ್ನ ತಾತ್ತ್ವ ಎದ್ದು ರಾಮಕೃಷ್ಣ ರಾಮದೇವರ ಪಟ್ಟದ ಹಿಂದೆ ಇದ್ದ ಲಕ್ಷೋಟೆಯನ್ನು ತೆಗೆದುಕೊಂಡು “ನೀವು ಬಂದ್ರೆ ಈ ಕಾಗೆ ಕೊಟ್ಟುಡು ತಂತ ಕೊಟ್ಟಪ್ಪೆ ಬುದ್ಧಿ ಗಾಡರು” ಎಂದು ನಾಗಪ್ಪನವರೆ ಕೈಗಿತ್ತೇಳು. ಅವರು ನಡುಗುವ ಕೈಗಳಿಂದಲೇ ಅದನ್ನು ತೆಗೆದು ಕೊಂಡರು ಲಕ್ಷೋಟೆಯನ್ನು ಬಿಡಿಸಿ ಕಾಗದ ಓದುತ್ತಿದ್ದಂತೆ ಅವರ ಮುಖ ಸಿಸ್ತೇ ಇವಾಯಿತು ನಾಲಗೆ ಬಣಿತು. ಕಣ್ಣ ಮಂಜಾಯಿತು. ದೇಹದಲ್ಲಿದ್ದ ಶಕ್ತಿಯನ್ನೆಲ್ಲ ಯಾರೋ ಕಿತ್ತು ಕೊಂಡತಾಗಿ ಅವರು ಅಲ್ಲೇ ಶುಷಿದು ಕೂತೆರು.

“ಏನ್ ಬರದ್ದೇತೆ ಬುದ್ಧಿ ಅದರಾಗ?”

— ನಾಗಪ್ಪನವರ ಕಂರೆಟ್ ಸಿತ್ತಿಯನ್ನು ನೇರೆಡಿದ ರಾಮಕುಮಾರ ಕೇಳಿದಳು. ಆಕೆಗೆ ಗಾಡರು ಈ ಸುಧಿಯೊಂದನ್ನೂ ಹೇಳಿರಲಿಲ್ಲ.

ಅದರೆ ನಾಗಪ್ಪನವರಿಗೆ ರಾಮಕೃಷ್ಣನ ಪ್ರಶ್ನೆ ಕೇಳಿಸಿತೇ? ಅವರು ಅನ್ಯವಾಸಿನ ರಾಗಿಯೋ ಶಾಸ್ಯ ಮನಸ್ಸರಾಗಿಯೋ ನೆಲವನ್ನೇ ಸಿಟ್ಟು ಸುತ್ತಾತ್ಮ ಕುಳಿತುಬಿಟ್ಟಿದ್ದರು.

ಆಗಲೇ ಗಂಟೆ ಎಂಟ್ರಾಗಿತ್ತು. ಹೂಡ್ಯನು ಮೇಲ ಹೇಳಿಕ್ಕೆ ಬರುತ್ತಿದ್ದ. ಬಿಸಿಲು ತನಗೆ ಸಾಧ್ಯವೇಸಿಸಿದೆಡೆಯಲ್ಲಿಲ್ಲಾ ಆಕ್ರಮಿಸುತ್ತಿತ್ತು. ಎಂದಿನಂತೆ ಗಾಡರ ಮನೆಯ ತೊಟ್ಟಿಯಲ್ಲೂ ಮೆಲ್ಲ ಮೆಲ್ಲನೇ ಹೆಚ್ಚಿಯಿಟ್ಟು ನಡು ಅಂಗಳದ ನಾಲ್ಕು ಕಂಭಗಳನ್ನೂ ದಾಟಿ, ಅಡಿಗೆ ಕೊಳಣಿಗೆ ಹೋಗುವ ದಾರಿಯಲ್ಲಿದ್ದ ಗೂಡಿನ ಬಳಿಯೂ ಪಸರಿಸಿತು. ಅಲ್ಲೇ ವ್ಯಾಖ್ಯಾನವಾಗಿ ಕುಳಿತಿದ್ದ ನಾಗಪ್ಪನವರಿಗೆ ಆ ಬಿಸಿಲನ ಪರಿವೆಯೂ ಇರಲಿಲ್ಲ. ಸನಿಯದಲ್ಲೇ ಕುಳಿತಿದ್ದ ರಾಮಕೃಷ್ಣ ಅರಿವೂ ಇರಲಿಲ್ಲ. ತಲೆತಗ್ಗಿ ಕುಳಿತಿದ್ದ ಅವರ ಹೃದಯದಲ್ಲಿ ದೊಡ್ಡಿ ಚಿರುಗಾಳಿ ಎದ್ದು ಮನಸ್ಸಿನ ಮಹಾಕಡಲನ್ನು ಅಲ್ಲೋಲಕಲ್ಲೋಲ

ಗೊಳಿಸಿದ್ದಿತು. ಬಾಳ ದೋಣಿಯಲ್ಲಿ ಹೊಸ ನಾವಿಕರಾಗಿದ್ದ ಅವರಿಗೆ ಆ ಬಿರುಗಾಳಿಯ ಭರದಲ್ಲಿ ದಿಕ್ಕುತ್ಪಾ, ಬುದ್ಧಿ ಬಾಸಿಗೆ ಮಂಕುಮೋಡ ಕವಿದಂತಾಗಿತ್ತು.

ರಾಮಕೃಷ್ಣ ಇನ್ನೂ ಎರಡು ಬಾರಿ ಅವರನ್ನು ಕೂಗಿದಳು. ಆದರೆ ಅವರು ಈ ಗೊಡದೆ ಮೌನವನ್ನು ಕಾಪಾಡಿಕೊಂಡಿದ್ದರು.

ಗೊಡರ ಮನೀಯ ಆಳುಗಳು ಹೊಲದ ಕೆಲಸಕ್ಕೆ ಹೊರಟು ಹೊಗಿದ್ದರಿಂದ ಮನೆಯಲ್ಲಿ ರಾಮಕೃಷ್ಣನನ್ನು ಉಳಿದು ಬೇರೆ ಯಾರೂ ಇರಲಿಲ್ಲ. ಆಕೆ ಒಬ್ಬಳೇ ಅವರೆದುರಿಗೆ ಕುಳಿತುಕೊಳ್ಳಲು ಮನಸ್ಸು ಒಪ್ಪಡೆ, ಅಲ್ಲಿಂದೆದ್ದು ಒಳಗೆ ಹೋಡಳು. ನಾಗಪ್ರನವರ ಅಂದಿನ ಪರಿಸ್ಥಿತಿಗೆ ಏನು ಕಾರಣವೆಂದು ಹತ್ತಾರು ಬಾರಿ ಯೋಚಿಸಿದಳು. ಕಾಗದವನ್ನು ಒದುತ್ತ ಅವರ ಮುಖ ಕಪಿಟ್ಟುದನ್ನು ಆಕೆ ಗಮನಿಸಿದ್ದ ರಿಂದ, ಆ ಕಾಗದದಲ್ಲಿ ಏನು ಬರೆದಿದೆಯೇ ಎಂದುಕೊಂಡಳು.

ಒಲೆಯ ವೇಲಿದ್ದ ಯಾಲಿನ ಮಂಟಕೆ ಅವಳ ಗಮನ ಸೆಳಿಯಿತು. ಕೂಡಲೇ ಒಂದು ಕಂಚಿನಬಟ್ಟಲು ತೆಗೆದುಕೊಂಡು, ಅದರ ತುಂಬ ಹಾಲು ಬಗ್ಗಿಸಿ ಸೆರಿಗಿನ ತುಬಿಯಿಂದ ಗಟ್ಟಿಯಾಗಿ ಪ್ರಿಡಿದುಕೊಂಡು ಹೊರಗೆ ಒಂದಳು.

ನಾಗಪ್ರನವರು ಇನ್ನೂ ಅಲ್ಲಿಯೇ ಕುಳಿತ್ತಿದ್ದರು. ಬಿಸಿಲನ ಪ್ರಶ್ನರ ಕಿರಣಗಳು ಅವರ ವೈಶ್ವಬಿರನನ್ನು ಹೊರಗಳಿಯತ್ತೊಡಗಿದ್ದವು. ತಲೆಯ ವೇಲಿಸಿದ ಹರಿದು ಬರುತ್ತಿದ್ದ ಬೆವರು ಧಾರೆ ಹಣೆಯ ವೇಲಿಲ್ಲಾ ಹರಡಿತ್ತು. ಅದರೂ ಹಟ್ಟಿ ಮಾಡಿದವರಂತೆ ನಾಗಪ್ರನವರು ಕುಳಿತ ಜಾಗವನ್ನು ಬಿಟ್ಟು ಅಲುಗಾಡಲಿಲ್ಲ.

ರಾಮಕೃಷ್ಣ ಯಾಲಿನ ಬಟ್ಟಲನೊಡನೆ ಅವರ ಬಳಿಗೆ ಬಂದು—

“ಬುದ್ಧಿ, ಒಸಿ ಹಾಲಾನ ಕುಡಿರಿ”

ಎಂದಳು. ನಾಗಪ್ರನವರು ವೇಳಿಸೆ ತಲೆ ಎತ್ತಿದರು. ಕಣ್ಣಿಗಳಲ್ಲಿ ಕಳೆಯಿಲ್ಲದೆ ಸೋತುಹೊಗಿದ್ದವು. ಅವು ರಾಮಕೃಷ್ಣ ಕಡೆಗೆ ಸೋಡಲಾರದೆ ಅವಳ ಕೈಯಲ್ಲಿದ್ದ ಹಾಲಿನ ಬಟ್ಟಲನ ಕಡೆಗೆ ಮಾತ್ರ ಸೋಡಿದವು.

“ಕೊಳ್ಳಿ ಸ್ವಾಮಿ”

“ಬೇಡ” ಎನ್ನುವಂತೆ ನಾಗಪ್ಪನವರು ತಲೆ ಅಲುಗಿಸಿದರು.

“ಹಡ್ಡಾರ್ಕೆ ನ್ನಾಮಿ, ಇಂಗ್ ಮಾತ್ರಿ ಇವತ್ತು ?”

“.....”

“ಕಾಗ್ ಓದಿದ್ರುಲ್ಲಿ ಪನಯ್ತೆ ಅದರಾಗ ?”

“.....”

“ಹೇಳಿ ಬುದ್ದಿ”

ಆ ಧ್ವನಿಯಲ್ಲಿ ಅಂಗಲಾಚುವ ಭಾವವಿತ್ತು. ಆದರೆ ಆಕೆಗೆ ಹೇಗೆ ಉತ್ತರಿಸಬೇಕೆಂಬುದು ನಾಗಪ್ಪನವರಿಗೆ ತೋಚಲೀಲ್ಲ.

ಒಂದಂತವಾಗಿ ನಗುತ್ತಾ—

“ಕೆಲನ ಹೊರ್ಯು ರಾಮಕ್ಕು. ಇನ್ನು ವ್ಯಾರು ತಿಂಗಳು ಈ ಮೇಷ್ಪ್ರ ಕೆಲನ ಇಲ್ಲ.”

“ಆದೇನಾ ಬುದ್ದಿ ಆ ಕಾಗ್ ದಾಗ ಬ್ರಿಹೋರ್ದು”

“ಹೂ” ಎಂದರು ನಾಗಪ್ಪ.

ಒಟ್ಟುಲ್ಲಿದ್ದ ಹಾಲು ವಾಗೆಯೇ ಇತ್ತು. ನಾಗಪ್ಪನವರು ಆದನ್ನು ಮುಟ್ಟುತ್ತೇ ಇಲ್ಲ. ಯೂವ ಆಸರೆಯ ಭರವಣೆಯ ಮೇಲೆ ಬಾಳನ ಭಯ ಭವನವನ್ನು ಕಟ್ಟಿದ್ದರೋ, ಆ ಆಸರೆಯ ತಳಹದಿಯೇ ಕೆಸರಿನಲ್ಲಿ ಮುಚ್ಚಿಹೋಗಿ, ಸರ್ವನಾಶದ ಯಜಿತ ಸೂಚನೆಯೆಂಬಂತೆ ಸಂಪಾದನೆಗೇ ಸಾಖ್ಯ ಬಂದು ಸಂಕಟ ಪಡುತ್ತಿರುವಾಗ ಈ ಹಾಲು ಕುಡಿದು ಸರೂಧಾನ ಪಡುವುದು ಸಾಧ್ಯವೇ ಎಂದು ಅವರ ಹೃದಯದ ಧ್ವನಿ ಅಣಕಿಸುತ್ತಿತ್ತು.

“ಹಾಲು ಆರೋಗ್ಯಯ್ತೆ ಬುದ್ದಿ”

ಅದವರೆಗೂ ಹೊನವಾಗ ಕುಳಿತ್ತಿದ್ದ ನಾಗಪ್ಪನವರು ಒಮ್ಮೆ ದೊಮ್ಮೆಗೇ—

“ಉಹ್ಮಾ, ನನಗೆ ಬೇಡ”

ಎಂದು ನುಡಿದು ತಟಕ್ಕನೆ ಅಲ್ಲಿಂದೆದ್ದು ಹೊರಗೆ ಹೊರಟು ಅಗ್ರಹಾರದ ದಾರಿಯಲ್ಲಿ ತರೆತಗಿಸಿಕೊಂಡು ನಡೆದರು.

“ಮುಂದೆನು ಮುಂದೇನು ?” ಎನ್ನುತ್ತಿತ್ತು ಮನಸ್ಸು.

“ತನ್ನಾರ್ಥವಾಗಿ ಮೂರುತಿಂಗಳು ಕೆಲನ ಕಳೆದುಕೊಂಡು

ಮನೆಯಲ್ಲಿ ಕುಳತುಕೊಂಡೆಯಲ್ಲ !”

— ಮನ್ತ್ರವಾಗಿದ್ದ ವಿವೇಕ ಕೆರಳಿ ಕೇಳತು.

“ಇದಕ್ಕೆ ಯಾರು ಕಾರಣರು ? ಯಾರು ಕಾರಣರು ?”

— ಮನಸ್ಸು ಸ್ವತ್ತಿಸಿತು

“ನಿನ್ನ ಆನೆ— ತತ್. ರ.— ಅಹಂಕಾರ”

“ಅಲ್ಲ”

‘ಮತ್ತಿ’ ?”

“ಹೊಕ್ಕು.. ಹೆಂಕು... ಹೆಂಕ್ಕು”

— ನಾಗಪ್ನನವರ ಮನಸ್ಸು ಸಿಟ್ಟಿಸಿಂದ ಬೊಬ್ಬಿಯಿಟ್ಟಿತು—
ವಿವೇಕವ ವಿಚಾರ ಸರಣಿಗೆ ಅವಕಾಶ ಕೂಡವಂತೆ

ಹೋದು, ಹೋದು. ಇಷ್ಟಕ್ಕೆಲ್ಲಾ ಹೆಂಕುನೇ ಕಾರಣ. ಅವಳು ತನ್ನ ಕೈಪುಡಿದ ಫಳಿಗೆ ಒಳ್ಳೆಯದಲ್ಲ ಅಗಬಾರದ್ದೆಲ್ಲ ಆಗಿ ತನ್ನ ಸನಾರಕ್ಕೇ ಅವಳು ಬಂದಿದ್ದಾಳೆ. ಬರುವಾಗಲಾದರೂ ಕೈಬೀಸಿ ಕೊಂಡೇ ಬಂದಳು. ತಾರುಮನೆಯಿಂದ ಒಂದು ಕುರುದು ಕವಡಿ ಯನ್ನೂ ತರದೆ, ಬಡತನದ ಬೊಂಬಿಯಾಗಿ ತನ್ನೊಡನೆ ಬಂದು ತನ್ನನ್ನೇ ಭಿಕಾರಿಯಾಗಿ ಮಾನಿದಳು ತನ್ನ ಬಾಳಿಗೇ ಕುತಾರ ಪ್ರಾಯಿಳಾಗಿ ಬಂದಳು ಬುಂಸಿ ಬಯಸಿ ಶಸಿಯ ಕೊರಳಿಗೆ ಮಾಂಗಲ್ಯ ಕಟ್ಟಿ ಬಲವಂತವಾಗಿ ತನ್ನ ಮನೆಗೆ ಕರೆದುಕೊಂಡು ಬಂದಂತಾಯಿತು

— ಕಟ್ಟಿಮನಸ್ಸಿನ ಹೆಚ್ಚು ಸ್ರವಾವದಲ್ಲಿ ನಾಗಪ್ನನವರು ಕೊಳಿ ಕೊಂಡು ಹೋಗತ್ತಿದ್ದರು. ಸಿಸ್ತಾಯಕಳುದ ಸೌಮ್ಯ ಮೂರ್ಚ ಪಂಪನ್ನು ಅವರ ಉದ್ದೀಪ್ತ ಮನೋ ನಯನಗಳೆಂದಿಗೆ ಸಿಂತಿದ್ದಳು ಆಕಂಕ್ಷಾ ಪ್ರತಿಮೆಯಾಗಿ ಜೊತೆಯ ಬಾಳನ್ನು ಕೆಳಾ ಪೂರ್ಣವಾಗಿ ಬೆಕಗಲು ಬಂದಿದ್ದ ಆಕ್ಷ ನಾಗಪ್ನನವರ ದೃಷ್ಟಿಯಲ್ಲಿ ಹೆಗಲು ಹತ್ತಿ ಹಳ್ಳಕ್ಕೆ ತಳ್ಳುವ ಶಸಿಯಾಗಿ ಗೋಚರಿಸಿದಳು. ತಾನು ಮಾಡಿದ ತಪ್ಪಿಗೆ ವೆಂಕಮ್ಮೆ ಹೇಗೆ ಕಾರಣಳಾದಳು ಎಂಬ ವಿವೇಚನೆಗೆ ಅವರು ಸಿದ್ದರಾಗಿರಲಿಲ್ಲ. ಅವರ ಮೂಢನಂಬಿಕೆಯ ಮೇರೆಡದ ತೇರೆ ಯಲ್ಲಿ ನಿರ್ವೇಕ ಚಂದ್ರ ವರೀಯಾಗಿ ಹೋಗಿದ್ದು.

ನಾಗಪ್ರನವರು ಅಗ್ರಹಾರದ ಸಮಿಂಷಕ್ಕೆ ಬಂದಿದ್ದರು. ಸುಮಾರು ಹತ್ತು ಗಂಟೆಯಾಗಿದ್ದರಿಂದ ಬೇಸಿಗೆ ಬರುವ ಮುನ್ನಾಚಲೆಯ ಬಿಸಿಲು ಪ್ರಜ್ಞಲವಾಗಿಯೇ ಇದ್ದಿತು. ಗಡಮರದೆಲೆಗಳು ಸಹ ಆಲುಗಾಡದಷ್ಟು ಆತಿ ಮಂದವಾಗಿ ಗಾಳಿ ಬೀಸುತ್ತಿದ್ದು ದರಿಂದ ಸೆಬೆಯ ವಾತಾವರಣ ಆಗಬೇ ಏರ್ಪಡಿದಿತು. ನಾಗಪ್ರನವರು ಕೃಬಿರಳು ಗಳಿಂದ ಹಣೆಯ ಹೋಲಿನ ಬೆವರು ಹೈಗಳನ್ನು ಒರಿಸಿಕೊಂಡು ಮನೆ ಯೋಳಿಗೆ ಅಡಿಯಿಟ್ಟಿರು.

ವೆಂಕಮ್ಮು, ಸಾರಿಸಿದ ಮನಿಗೆ ರಂಗವಲ್ಲಿಯಿಡುತ್ತಿದ್ದಳು. ಬಗೆಬಗೆ ಚಿತ್ತಾರದ ರಂಗವಲ್ಲಿ ಇಡುವುದೆಂದರೆ ಚಿಕ್ಕಂದಿನಿಂದಲೂ ಅವಳಿಗೆ ತುಂಬ ಆಶೆ. ಅಷ್ಟಗ್ರಾಮದಲ್ಲಿದ್ದಾಗಲೂ ಮನೆಯನ್ನು ಸಾರಿಸಿ, ರಂಗವಲ್ಲಿಯಿಡುವವರಳು ಅವಳೇ. ಪ್ರತಿಸಾರಿಯೂ ಹೊಸ ಹೊಸ ಮಾದರಿಯ ಕೋನಗಳನ್ನು ರಚಿಸಿ, ಚುಕ್ಕೆ ಚುಕ್ಕೆಯ ನಕ್ಕೆತ್ತು ವತ್ತಾಲದಲ್ಲಿ ಅಷ್ಟ ದಿಗ್ಬಂಧನೆಯ ನಿತಿಷ್ಟ ತರಹಿಯ ರಂಗವಲ್ಲಿ ಬರೆಯುವುದೆಂದರೆ ಗಂಟೆಗಟ್ಟಲೆಯಾದರೂ ಸರಿಯೇ—ಚೇಷರಪಟ್ಟು ಕೊಳ್ಳುತ್ತಿರಲಿಲ್ಲ. ಒನ್ನೊನ್ನೆ ಯಾವಾಗಲಾದರೂ ಕೋಪದ ಭರದಲ್ಲಿ ತನ್ನ ಮಲತಾಯಿ ಬೈದು ಮಾತನಾಡಿಸದಿದ್ದಾಗ, ವೆಂಕಮ್ಮು ಸ್ಲೇಷಿಸಲ್ಲಿ ರಂಗೋಲಿ ಬರೆದು, ಅದರಲ್ಲಿ ಹೊಸ ಆಲಂಕಾರವೆಂಬಂತೆ ಅಲ್ಲಲ್ಲಿ ತಿದ್ದಿ, ನಡುವೆ ಸೀರವನ್ನು ರಚಿಸಿ, ಅದರ ಮುಂಗಡಿಗೆ ಮಾಲೆಗಳ ಸಾಲುಗಳನ್ನು ಹೇರಿಸಿದಂತೆ ಬಳಪದಲ್ಲಿ ಕುಸುರು ಕೆಲಸ ಮಾಡಿ, ಚಿಕ್ಕಮ್ಮು ತನ್ನನ್ನು ಬೈಯ್ಯಾಲೇ ಇಲ್ಲ—ಹೊಡಿಯಲೇ ಇಲ್ಲ— ಕೋಪವನ್ನಾಗಿ ಮಾಡಿಕೊಳ್ಳಲಿಲ್ಲವೆಂಬಂತೆ, ಅವಳ ಬಳಗೋಡಿ—

“ಚಿಕ್ಕಮ್ಮು... ಚಿಕ್ಕಮ್ಮು”

ಎಂದು ನಗೆಮುಖಿಸಿದ ಸ್ಲೇಷಿಸನ್ನು ಆವಳ ಮುಖಕ್ಕೆ ಹಿಡಿದಾಗ,

“ಎನ್ನೇ ಅದು?”

—ಎಂಬ ಸಿಟ್ಟಿನ ಧ್ವನಿ ಬಂದರೂ, ಎರಡು ಕ್ಷೇತ್ರಗಳ ನಂತರ ಆವಳ ಕೈಯಿಂದ ಸ್ಲೇಷಿಸನ್ನು ಕಿತ್ತುಕೊಂಡು—

“ಯಾರೇ ಬರೆದೋರು?”

“ನಾನ್ನೇ ಚಿಕ್ಕಮ್ಮು!”

“ನಿಜವಾಗ್ನೂ ನೀನೇ ಬರೆದೆಯೇನೇ ವೆಂಕು?”

“ಹೌ. ಚಿಕ್ಕಮೃ”

“ತುಂಬ ಚೆನ್ನಾಗಿದೆ ಕಡೆ. ನಾಳೆ ಅಂಗಳ ಸಾರಿಸಿದಾಗ, ದೇವರ ಪಟ್ಟದ ಮುಂದೆ ಹೀಗೇ ಬರೆಯೇ ವೆಂಕು. ನೋಡೋಕೆ ತುಂಬ ಚೆನ್ನಾಗಿರುತ್ತೀ!”—ಎಂದು ಪ್ರಸನ್ನವದನದಿಂದ ನುಡಿದೇ ನುಡಿಯುವರು. ಚಿಕ್ಕಮೃನ ಕೋಪ ಶಾಂತಿಗೆ ಇದೊಂದು ದಾರಿ ಎಂದು ವೆಂಕಮೃಗೇ ತಿಳಿದಿತ್ತೆ.

ಮತ್ತೆ ಕೆಲವು ಬಾರಿ ಚಿಕ್ಕಮೃ ಕೋಪಗೊಂಡಾಗ ವೆಂಕು ಅನುಸರಿಸುತ್ತಿದ್ದ ಮಾರ್ಗವೇ ಬೇರೆ! ಆಗಾಗ ಅನಂತಯ್ಯನವರ ಮನೆಗೆ ಬಂದು ಬಿಡಾರ ಮಾಡುತ್ತಿದ್ದ ಹರಿಕಥೆ ದಾಸರು ಆ ಮಾರ್ಗ ವನ್ನು ಆಕೆಗೆ ತೋರಿಸಿದ್ದರು

ವೆಂಕಮೃ ಚಿಕ್ಕಮೃನ ಕೋಪಾಗಿಗೆ ಆಹುತಿಯಾಗಿ, ಒವು ಇಂದ ದೂರವಾದ ಆರ್ಥಿಕ ಗಂಟೆಯ ನಂತರ, ಅಡಿಗೆ ಕೋಟಿಗೆ ಓಡಿ ಬಂದು, ಆಕೆ ಯಾವುದೋ ಕೆಲಸದಲ್ಲಿ ತೋಡಗಿರುವಾಗ ತಟ್ಟನೆ ಅವಳ ಕಾಲುಗಳನ್ನು ಗಟ್ಟಿಯಾಗಿ ಹುಡಿದೆ ಕೊಂಡು—

“ಚಿಕ್ಕಮೃ, ನಾ ಮಾಡಿದ್ದ ತಪ್ಪು. ಕೋಣಿಸ್ತೋ ಬೇಡ ಚಿಕ್ಕಮೃ”

—ಎಂದು ಅತಿ ದೈನ್ಯದಿಂದ ನುರುಕ ಉದಿಸುವಂತೆ, ನಾಚಿಕೆ ಮರಿತು ನುಡಿಯುವಳು ಅವಳ ಮುಗ್ಗಿ ತೆಯನ್ನೂ ಸರಳತೆಯನ್ನೂ ಕಂಡು, ಮಲತಾಯಿಯಾದರೂ ವರ್ಮತೆಯಿಂದ ವೆಂಕವನ್ನು ಎಬ್ಬಿಂದಿ ಅವಳ ತಲೆಯನ್ನು ತಡವಿ—

“ಹೋಗ್ಗಿ ಏಳಮೃ. ನಾನೇನೂ ಕೋಪ ಮಾಡಿಕೊಳ್ಳೋಲ್ಲ!”

ಎಂದು ವ್ಯಾದುನುಡಿಯಾಡುವರು. ಅಂತಹ ಸಮಯಗಳಲ್ಲಿ ಆಕೆ ಮಲತಾಯಿಯಲ್ಲ; ನಿಜವಾಗಿಯೂ ತನ್ನನ್ನು ಹೇತು ತಾಯಿಯೇ ಎಂಬ ಭ್ರಮೆಯಾಗುವುದು ವೆಂಕಮೃನಿಗೆ.

ಆದರೆ ರಂಗವಲ್ಲಿಯನ್ನು ಮೆಚ್ಚುವವರು ತನ್ನ ಚಿಕ್ಕಮೃ. ನೊಬ್ಬಳೇ ಅಲ್ಲ. ಅವಳಾದರೆ ಹೆಂಗಸು— ತನಗೆ ಪ್ರಯೋವಾದ ಕಲೆ ಯನ್ನು ಮೆಚ್ಚುವುದರಲ್ಲಿ ಆಶ್ಚರ್ಯವಿಲ್ಲವೆಂದರೆ, ತಂಡೆ ಅನಂತಯ್ಯ

ನವರೂ ವೆಚ್ಚಿ ಹೊಗಳುವುದರಲ್ಲಿ ಆಶ್ಚರ್ಯವಿಲ್ಲವೇ? ಅವರು ಗಂಡಸರು ಸಹಜವಾಗಿ ಅವರ ಹೈದರ್ಯ ಮತ್ತು ದುಹಳ್ಳಿ; ಮನಸ್ಸ ಮಲ್ಲಿಗಿಯಲ್ಲಿ; ಮಾತ್ರಾ ಮಾಣಿಕ್ಯವಲ್ಲಿ: ಆದರೂ ಅವರಾಗಿ ತನ್ನ ರಂಗವಲ್ಲಿಯ ಚಿತ್ರಾರಣನ್ನು ಕಂಡಾಗ ಎಷ್ಟೇಂದು ಆಸಂದಿಸುತ್ತಾರೆ! ಎಷ್ಟು ಹೊಗಳುತ್ತಾರೆ! ಆ ಸಮಯದಲ್ಲಿ ಅವರಿಗೆ ಯಾರವೇಳೆ ಕೋಪ ವಿದ್ದರೂ ಮರೆತುಬಿಡುತ್ತಾರೆ ಅಂತಹ ಆಕರ್ಷಕ ವೈಚಿತ್ರ್ಯವಿದೆ ತನ್ನ ರಂಗವಲ್ಲಿಯಲ್ಲಿ ಎಂದು ವೆಂಕಮ್ಮೆನಿಗೆ ಹೆಸ್ತೆ

ಆದರೆ ನಾಗಷ್ಟನವರನ್ನು ಮಾಡುವೆಯಾದಂದಿಸಿಂದ, ಅವರು ತನ್ನ ಒಳಿ ಎಳ್ಳಷ್ಟ್ವೆ ಸಂತೋಷ ತೋರಿಸಿಕೊಂಡವರಲ್ಲ. ಏನೇಂದು ಶಿರಸ್ವಾರ-ಪ್ರೇದಾಸಿನ್ಯಗಳ ಪ್ರದರ್ಶನವನ್ನೇ ತಾನು ಸೋಧಿದುದು. ಪ್ರಸ್ತುದ ದಿನ ರಾತ್ರಿಯೂ ಸ್ತೀತಿಯ ಮಾತ್ರಾ ಅವರ ಬಾಯಿಂದ ಬರಲಿಲ್ಲ. ರಸಿಕತೆಯು ಹಾಸ್ಯ ಚರ್ಚಾಕಿಯನ್ನೂ ತಾನು ಅನುಭವಿ ಹಿರಲಿಲ್ಲ ಬರಿ ಹೆಣ್ಣು ಗಂಡಾಗಳ ಯಾವಾನದ ಸಹಜ ದಾಹ ತೀರಿಸ್ತು ತಷ್ಟೇ ಹೂರತು ಅದರಲ್ಲಿಯೂ ಸಾಖಿನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.

....ಚೆಂಗಳೂರಿಸಿಂದ ಹಿಂತಿರುಗಿ ಬಂದ ಮೇಲಂತೂ ತನ್ನ ಗುಡ ಹೊನದ ಬೊಂಬೆಯಾಗಿದ್ದಾರೆ. ಅದರೆ ಆ ಬೊಂಬೆಯ ಮುಖದಲ್ಲಿ ಎಷ್ಟೇಂದು ಕೋಪ? ಆ ಕಣ್ಣಗಳಂತೂ ಅಗ್ನಿ ವೃಷ್ಟಿ ಯನ್ನೇ ಕರಿಯತ್ತಾನೆ! ಸಿಟ್ಟನ ಸೋನೆಯಿಂದ ನೆನೆದ ಮುಖ ಹುಪುಗಟ್ಟಿದೆ. ಇದಕ್ಕೆಲ್ಲಾ ಏನು ಕಾಬಣವಿರಬೇಕು?

.....ತಾನಾದೂರೂ ಎಂದು ಅವರಿಗೆ ಕೋಪ ಬರುವಂತೆ ನಡೆದುಕೊಂಡಿದ್ದೇನೆ? ಒಂದು ಸಾರಿಯಾದರೂ ಅವರ ಮಾತಿಗೆ ಎದುರು ಹೇಳಿದವಳ್ಳು ಇಂಥದು ಬೇಕು ಎಂದು ಯಾವಾಗಲೂ ಕೇಳಿದವಳ್ಳು. ಆಡುವ ಮಾತನ್ನೂ —ಅಡಬಹುದೋ— ಕೂಡದೋ ಎಂದು ತೂಗಿ ತೂಗಿ ಆಡುತ್ತಿದ್ದೇನೆ. ಅದರೂ ಅವರು ಪ್ರಸನ್ನ ರಂಗಲ್ಲಿಪಲ್ಲ! ಎಂತಹ ದುರದೃಷ್ಟ ತನ್ನ ದು!

—ಎಂದುಕೊಂಡು ವೆಂಕಮ್ಮೆ ಬೇದಿಯ ಹೊಸಲಿನ ಕಡೆಗೆ ಸೋಧಿದಳು....ನಾಗಷ್ಟನವರು ಸಿಂತಿದಾದ್ದಾರೆ!

ಇದೂವರೆ ಅಡಿ ಎತ್ತರ ಸಿಲುವು. ಹೈ ಕೈ ತುಂಬಿಕೊಂಡು ದೃಢವಾಗಿರುವ ದೇಹ. ಬೋಜು ಬೆಳೆದು ಮುಂದಕ್ಕೆ ಬರುತ್ತಿರುವ ಹೆಟ್ಟಿ; ಉಸ್ಸಿದ ಕೆನ್ನುಗಳು, ದಸ್ತ ತುಂಬಿ, ಕಿಡಿಯುದುರುವ ಕಣ್ಣಿ, ಮುಖದಲ್ಲಿಲ್ಲ ಏದೂ ಕಾಣುವ ಗರುಡ ಮಾನಗಳು, ವಿಶಾಲವಾದ ಹಣಕ್ಕೆ ಸೂರ್ಯಾಂಶದನೆ ಬಡ ಉಭಾಧ್ಯಾಯಃನೆಂದು ನಾರುವ ಧೂಳು ತುಂಬಿದ ಕ್ರೋಣಿ, ಪಿಣ್ಡಿಜುಟ್ಟನ್ನು ಪ್ರಾಚಲು ತಲೆಗಿ ಕೆಂಪು ಪೊರ್ವಿ ಶ್ರವ್ಯ ಕೆಚ್ಚಿ ಹಾಕಿದ ಸಂಖೇಯಪ್ಪೆ ಸಿಂತಿದ್ದಾರೆ ಆ ಅಗ್ನಿದೇವ!

ವೆಂಕಮ್ಮನ ಘ್ರದಯ ಭಯದಿಂದ ವೇಗವಾಗಿ ಬಣಿದುಕೊಳ್ಳಲಾರಂಭಿಸಿತು ಆಕೆ ಎದ್ದು ರಂಗೋಲಿಯ ಬಟ್ಟಲನ್ನು ತೆಗೆದು ಕೊಂಡು ಬೇಗಾರೀಗನೆ ಒಳಗೆ ಹೊರಟು ಹೋದಳು.

ನಾಗವ್ಯಸವರು ಹೂಡಲು ದಾಟಿ ಒಳಗೆ ಬಂದರು ಮಾತ್ರೆ ಯಲ್ಲಿ ಸುರುಧುಯಾಗಿದ್ದ ಚಾಪೆಯನ್ನು ತಾವೇ ಹಾಸಿ ಕುಳಿತರು. ಕೆಲಸವಿಲ್ಲದ ಕಣ್ಣಿಗಳು ಕ್ಷೇತ್ರಕಾಲ ಜಿತತ್ತಾರದ ರಂಗವಲ್ಲಿಯನ್ನು ಸಿಟ್ಟಿಸಿದುವು. ನಾನದಲ್ಲಿ ಮೂಡಿದ್ದ ಕೋರೆ ಮುಖದಲ್ಲಿ ಹೋರಿದ್ದಿನ್ನು ಕೊನೆ ಕ್ಷೇತ್ರಕ್ಕೆ ತಮ್ಮಾಗಿ ಶ್ರಿತ್ತಿತ್ತು.

ಅಪ್ಪಲ್ಲಿ ವೆಂಕಮ್ಮೆ ಒಳ ಅಂಗಳದ ಬಾಗಿಲಲ್ಲಿ ಮರೆಯಲ್ಲಿ ಸಿಂತು “ಇನ್ನುಂದು ಕರ್ಮ ಕಾಫಿ ಮಾಡಿಕೊಡಲೇನು?”

“ಕಾಫಿಯೂ ಬೇಡ... ಶುಡುಗಾಡೂ ಬೇಡ !”

—ಕೋರೆದ ಕೆಚ್ಚಿನಲ್ಲಿ ಅಧರವಿಲ್ಲದೆ ನುಡಿದರು ನಾಗವ್ಯ. ಅವರ ಮಾತುಗಳು ಈಟೆಯಂತೆ ವೆಂಕಮ್ಮನ ಹೈದರಯವನ್ನು ಇರಿದವು. ಅವಳು ಒಲೆಯ ಮುಂದೆ ಹೋಗಿ ಕುಳಿತು, ತನ್ನ ವಿಧಿಯನ್ನು ಸೇನೆದು ಶಬ್ದವಿಲ್ಲದೆ ಅಳತೊಡಗಿದಳು.

ಹೀಗೆ ಇಬ್ಬರೂ ಒಂದೊಂದೆಡೆ ಕುಳಿತು ಹೊನವಾರಿ ದಾಗ ಶ್ಯಾನುಭೋಗರ ಮನೀಯ ಸೀತು; ಒಳಗೆ ಬಾಡಳು ಸದ್ದುಮಾಡದೆ ಆಡಿಗೆಯ ಕೋಣಗೆ ಕಳ್ಳಿ ಹೆಚ್ಚೆಯಿಟ್ಟು ಬಂದು ವೆಂಕಮ್ಮನ ಬೆನ್ನು ಹಿಂದೆ ಸಿಂತಳು. ಎರಡು ಕ್ಷೇತ್ರಗಳನಂತರ ಅವಳಿಗೆ ತಿಳಿಯಂತೆ ಕಣ್ಣಿ ಮುಚ್ಚಿದಾಗ ಸಿತೆಯ ಕೈಗಳು ಬದ್ದುಯಾದವು.

ನಗೆಯಾದುವುದಕ್ಕೆಂದು ಬಂದ ಸೀತೆ, ವೆಂಕಮ್ಮೆ ಅಳುತ್ತಿರುವುದನ್ನು ಕಂಡು ಗಾಬರಿಗೊಂಡಳು.

“ಅಕ್ಕೆ ಅಕ್ಕೆ....”

ವೆಂಕಮ್ಮೆ ಮುಖದ ಮೇಲೆ ನಗೆಯ ತೆರಿಯನ್ನು ಎಳೆದುಕೊಂಡು, ಸೀತೆನಿಕಡಿಗೆ ಪ್ರೇಮಪೂರ್ಣ ದೃಷ್ಟಿಯನ್ನು ಬಿರಿದಳು.

“ಯಾಕಕ್ಕೆ ಅಳುತ್ತಿದ್ದೀ ?”

“ಇಲ್ಲಮ್ಮೆ”

“ನೋಡು, ಕಣ್ಣಲ್ಲಿ ನೀರು”

“ಹೊಗೆ ಕಡೆ ಸೀತು”

“ಇಷ್ಟೊಂದು ಚೆನ್ನಾಗಿ ಉರಿತಾ ಇದೆ ಒಲೆ. ಹೊಗೆ ಎಲ್ಲಿದೇಕ್ಕೆ?”

“ಅಯ್ಯೇ, ನಿಂಗೊತ್ತಿಲ್ಲ ಕಡೆ. ಆಗೇ ಹೊಗೆ ತುಂಬೊಂದು ಬಿಟ್ಟಿತ್ತು. ನೋಡು, ಈಗೇನೇ ಈದು ಸರಿಯಾಗಿ ಉರಿತಾ ಇರೊಂದು”

“ಇಲ್ಲಕ್ಕೆ, ನೀನು ಸುಳ್ಳು ಹೇಳ್ತು”

“ನಿಜ ಹೇಳಿದ್ದೇ ನೀನು ಸಂಭೋಳಿಲ್ಲಮ್ಮೆ....ಹೊಗ್ಗಿ, ಅಮ್ಮೆ ಏನಾಡ್ದಿದ್ದಾರೆ ?”

“ಅಡಿಗೆ....”

“ಇದೇನೇ, ಒಂದು ಗಂಟೆ ಆಗ್ತೂ ಬಂತು ಇನ್ನೂ ಅಡಿಗೆ ಆಗಲಿಲ್ಲವೇ ?”

“ಇಲ್ಲಕ್ಕೆ. ಇಷ್ಟೊತ್ತಿನವರಿಗೂ ಅಮ್ಮೆ ಮೆಣಸಿನವುದಿ ಕುಟ್ಟಿದ್ದರು. ನಮಗೆಲ್ಲ ಬೆಳಗೇನೇ ತಿಂಡಿ ವಣಾಡಿಕೊಟ್ಟಿದ್ದರು. ಹಣಿವೂ ಇಲ್ಲ. ಈಗತಾನೆ ಅಡಿಗೆ ಒಲೆ ಹಚ್ಚಿದ್ದಾರೆ”

“ಹೊಗ್ಗಿ, ನಮ್ಮೆನೇಲೇ ಉಟ್ಟಿ ಮಾಡೇ ಸೀತು ಇವತ್ತು. ಅಡಿಗೆ ಆಗಿದೆ.”

“ಇಲ್ಲ ಅಕ್ಕೆ, ಹಣಿವೇ ಇಲ್ಲ !”

“ನಿಮ್ಮ ತಂದೆ ಬಂದೀನೇ ?”

“ಇಲ್ಲಕ್ಕೆ ಇನ್ನೂ. ಸಾಯಂಕಾಲ ಬರಬಹುದು.”

ವೆಂಕಮ್ಮೆ ಎರಡು ಕ್ಷೇತ್ರ ಯೋಚಿಸಿ—

“ಸೀತೋ ‘ಅವರ್ತು’ ಉಟ್ಟಕ್ಕೆ ಏಳು ಆಂತ ಹೇಳೆ”

“ಉಹ್ಯೋ....ನಾನು ಕರೆಯೋಲ್ಲಮಾತ್ತಾ!... ನೀನೇ ಕರಿ”

—ಎಂದು ರಾಗವಾಗಿ ಹೇಳಿದಳು ಸಿದ್ದತೆ.

“ಇವತ್ತೀಂದು ದಿನ ಹಾಗಂತ ಕರೆದು ಬಿಡಮ್ಮು ನೀ ತುಂಬ ಜಾಸ್ತಿ.”

ವೆಂಕಮ್ಮೆ ವೃದ್ಧವಾಗಿ ಅಂಗಲಾಚಿದಳು ಸಿತು ಮರು ಮಾತನಾಡದೆ ಹೊರ ಅಂಗಳಕ್ಕೆ ಬಂದು, ನಾಗಪ್ಪನವರಕಡಿಗೆ ನೋಡಿ “ಉಟಿಕ್ಕೆ ಬರಬೇಕಂತೆ”

ಎಂದಳು ನಾಗಪ್ಪನವರು ಸಿತುವನ್ನು ದುರುಗುಟ್ಟಿಕೊಂಡು ನೋಡಿದರು. ನುಂಗುವಂತಹ ಆ ನೋಟವನ್ನು ಸಹಿಸಲಾರದೆ, ಹೇಧರಿದ ಸಿತು ಒಳಗೆ ಹೋಗದೆ, ಹಾಗೆಯೇ ಹೊರಕ್ಕೊಡಿದಳು.

ನಾಗಪ್ಪನವರು ಕ್ಕೆಕಾಲು ತೊಳೆದು ಉಟಿಕ್ಕೆ ಕುಳಿತರು. ಮೌನವಾಗಿ ಸಾಗಿತು ಉಟಿ ಅನಂತರ ವೆಂಕಮ್ಮನೂ ಉಟಿ ಮಾಡಿದಳು. ಕೈತೊಳೆದುಬಂದು ನಾಗಪ್ಪನವರಃ—

“ಪಾತ್ರಿಗಳನ್ನೆಲ್ಲಾ ಬೇಗ ತೊಳೆದಿಡು”

—ಎಂದು ಹೆಂಡತಿಗೆ ಇಟ್ಟಾ ಪಿಸಿದರು.

ಮುಂದೇನಾಗುವುದೆಂಬುದನ್ನು ವೆಂಕಮ್ಮೆ ಉರುಸತ್ತಿಂದಿದಳು.

ಸ್ವಲ್ಪ ಹೊತ್ತಿನ ನಂತರ— ಇನ್ನೊಂದು ಆಜ್ಞೆ!

“ಬಟ್ಟಿಬರೆ ಗಂಟು ಕಟ್ಟಿ”

ತನ್ನ ಉಚೆ ಸರಿ ಎಂದುಕೊಂಡಳು ವೆಂಕಮ್ಮೆ.

‘ಏಕ’ ಎಂದು ಪ್ರತ್ಯಿಸಲು ಆಕೆಗೆ ಬಾಯಿ ಬರಲಿಲ್ಲ.

ವೌನವಾಗಿ ಗಂಡನ ಆಜ್ಞೆಯನ್ನು ಪರಿಪಾಲಿಸುವುದರಲ್ಲಿ ಉದ್ದ್ಯುತ್ತಿಂಬಳಿ.

“ಆಯ್ದ್ರೇ ಎಲ್ಲಾ?”

—ಗುಡುಗಿತು ನಾಗಪ್ಪನವರ ವಾಟಿ.

“ಹ್ಯಾ” ಎಂಬಂತೆ ತಲೆಯಲುಗಿಸಿದಳು ವೆಂಕಮ್ಮೆ

“ಸರಿ, ನಡಿ ಎಲ್ಲಾ ತೊಗೊಂಡು”

ವೆಂಕಮ್ಮೆ ನಿಂತೀ ಇದ್ದಿಳು.

“ನಿನಗೇ ಹೇಳಿದ್ದ ನಡಿಯೇ”

“ಎಲ್ಲಿಗೆ ?”

ಕೇಳಳೊ ಬೀಡಪ್ಪೊ ಎಂದು ಯೋಚಿಸಿ ಯೋಚಿಸಿ ಕೊನೆಗೆ ಒಮ್ಮೆ ಕೇಳಿಯೇ ಬಿಟ್ಟಳು.

“ಎಲ್ಲಿಗೊ - ಅದೆಲ್ಲಾ ನಿನಗಣಕೆ ? ನಾ ಹೇಳಿದವು ನಾಡು.”

ಅವಳು ನಿಂತ ಜಾಗದಿಂದ ಕಾಲು ಕೇಳಲಿಲ್ಲ. ಅವರೂ ಎರಡು ನಿಮಿಷ ಸುನ್ಯನೇ ನಿಂತಿದ್ದರು.

“ಹ್ಯಾ ಹೊತ್ತಾಯ್ಯು, ನಡಿ ಬೇಗ”

ವೆಂಕೆಮ್ಮನ ಕಣ್ಣ ತುಂಬಿ, ಮೂಗಿನ ಪಕ್ಕದಿಂದ ಕಣ್ಣೀರ ಧಾರೆ ಹರಿಯಿತು.

“ಸಾಕಃ, ನಿನ್ನ ಗೋಳು. ಶನಿ ಬಂದಹಾಗೆ ಬಂದೆ ನನ್ನ ಪಾಲಿಗೆ”

“ನಾನೇನು ಮಾಡಿದೆ ಅಂದ್ರೆ. ನನ್ನ ತಪ್ಪು ಏನಾದರೂ ಇದ್ದರೆ ಹೇಳಿ. ಅದನ್ನು ತಿದ್ದಿಕೊಂಡು, ನೀವು ಕೇಳಿದ ಹಾಗೆ ಕೇಳಿಕೊಂಡು ನಿಮ್ಮ ಕಾಲಿನ ಕೆಳಗೆ ಬಿಡ್ಡಿರುತ್ತೇನೆ.”

“ತಪ್ಪು ಇಲ್ಲ, ಒಪ್ಪು ಇಲ್ಲ. ಎ೦ಖ್ಯಾ ನಿನ್ನ ಕೈಹಿಡಿದದ್ದು ನನ್ನ ತಪ್ಪು. ಬಿಟ್ಟಿ ಗಂಡು ಸಿಕ್ಕಿದಾಂತ ನಿಮ್ಮಪ್ಪ ವರದಕ್ಕಿಂತಿ ಇಲ್ಲದೆ ನನ್ನ ಕುತ್ತಿಗೆಗೆ ಗಂಟ.ಹಾಕಿದ ನಿನ್ನ. ನಾನೂ ಆತುರಪಟ್ಟು ಮೋಸ ಹೊಡಿದೆ.”

“ಹೇಗೆ ಮಾಡಿದರೆ ನನ್ನ ಗತಿ ಏನೂ ಅಂದ್ರೆ ? ನನಗೆ ಯಾರು ದಿಕ್ಕು?”

“ನಿನಗೆ ನಿಮ್ಮಪ್ಪನೇ ದಿಕ್ಕು. ಅನ್ನ - ಮಹಾತಾಯಾ | ನೀನು ಯಾವಾಗ ನನ್ನ ಕೈಹಿಡಿದೆಯೋ ಆಗಲೇ ಬಂತು ನನ್ನ ಸಂಪಾದನೇಗೇ ಸಂಚಾರ. ಅದಕ್ಕೇ ನಿನಗಿವಾಗ ಬಹಿಷ್ಕಾರ ! ನಿನ್ನ ಕೈಹಿಡಿದ ಪುಣ್ಯ ಇವ್ವಕ್ಕೇ ಸಾಕು! ಸದ್ಯ, ಇನ್ನೂ ಏನೇನಾಗಬೇಕೂಂತ ಕಾದಿದೆಯೋ”

“ನಿಮ್ಮ ದಮ್ಮಯ್ಯ”

ವೆಂಕೆನ್ನು, ನಾಗಪ್ಪನವರ ಕಾಲುಗಳನ್ನು ಬಿಗಿಯಾಗಿ ಹಿಡಿದು ಕೊಂಡಳು. ಅದಕ್ಕೆ ಕಣ್ಣೀರಿನ ಅಭಿಸೇಕವಾಯಿತು.

ಕಲ್ಲುಹ್ಯಾದಯ ಕರಗಲಿಲ್ಲ.

“ಬಿಡೇ ಕಾಲು.... ಅನಿಷ್ಟ”

ಕಾಲು ರುಣಾಡಿಸಿ ಒದೆದಾಗ ವೆಂಕಮ್ಮೆನ ಎಡೆಗೆ ಪೆಟ್ಟು ತಗುಲಿ, ಚಿನ್ನಿದ ಕವಡಿ ಕೆಳಗೆ ಬಿಳುವಂತೆ ತುಸು ದೂರದಲ್ಲಿ ಹೊರಳಿ ಬಿದ್ದಳು. ಆ ರಭಸಕ್ಕೆ ಕೈಬಳಿಗಳು ಒಡೆದು ಪುಡಿಯಾದವು. ಹಣೆಯ ತುದಿಯಿಂದ ರಕ್ತ ಚಿನ್ನಿತು

ನಾಗಪ್ರನವರು ಅಡೋಂದನ್ನೂ ಗಮನಿಸದೆ, ಅರಳನ್ನು ಹುರಿಯುವ ತೆರದಲ್ಲಿ ಚಟ್ಟಪಟಿಗುಟ್ಟಿದರು—

“ಬಿನ್ನಾಣಿತ್ತಾ! ದಮ್ಮಯ್ಯ ಇನ್ನುವುದು. ಕಾಲು ಹಿಡಿದು ಕೊಳ್ಳುವುದು-ಇವೆಲ್ಲಾ ನಿಮ್ಮಪ್ಪ ಹೇಳಿಕೊಟ್ಟುನೋ? ಆ ಜಾಣಾಕ್ಷಣ ಚನುತ್ವಾರ ನನ್ನ ಹತ್ತಿರ ಏನೂ ಸಡೆಯೋಽದಿಳಿ. ಸೀನಲ್ಲಿದಿದ್ದರೆ ಇನ್ನೊಬ್ಬಳಿನ್ನು ಕಟ್ಟಿಕೊಳ್ಳುವ ಧೈಯರು ನನಗಿದೆ ಕೈತುಂಬ ವರ ದಕ್ಷಿಣ ಕೊಟ್ಟು, ಕಾಲು ತೋಳೆದು, ಕನ್ನಾಡಾನ ಮಾಡುವವರಿದ್ದಾರೆ. ಬುದ್ಧಿಯಿಲ್ಲದೆ ಸ್ವನ್ನನ್ನು ಕಟ್ಟಿಕೊಂಡೆ ಆಷ್ಟೇ....ಹ್ಮ್ಮ, ಪಳು”

ವೆಂಕಮ್ಮೆ ಕಷಟದಿಂದ ಎದ್ದಳಾ. ಇನ್ನು ಇಲ್ಲಿರುವುದು ಸಾಧ್ಯ ವಿಲ್ಲವೆಂದು ಆಕೆಗೆ ಮನದಟ್ಟಾಯಿತು. ಸೇಲ್ಲನೇ ಬಜ್ಜಲು ಮನೆಗೆ ಹೋಗಿ, ರಕ್ತ ಬರುತ್ತಿದ್ದ ಕಡೆಗೆ ಸ್ವಲ್ಪ ನೀರು ಜಿಮ್ಮೆಕಿಸಿಕೊಂಡಳು. ಸ್ವಲ್ಪ ಮಟ್ಟಿಗೆ ಹಾಯನಿಸಿತು ಅನಂತರ ಹೊರಗೆ ಬಂದು ಕುಂಕಂಮ ವನ್ನು ಗಾಯಕ್ಕೆ ಒತ್ತಿದಳು. ರಕ್ತ ನಿಂತಿತು. ಗಂಡನ ಆಭರಣಕ್ಕೆ ಕಾಯದೆ ಬಟ್ಟಿಯ ಗಂಟಿನ್ನು ಕೈಗೆತ್ತಿಕೊಂಡಳು.

ನಾಗಪ್ರನವರೂ ಕೋಟಿ ತಗುಲಿಗಿಕೊಂಡು ಹೋರಬೋರಬಿರು. ವೆಂಕಮ್ಮೆ ಅವರನ್ನು ಹಿಂಬಾಲಿಸಿದಳು. ಬಾಗಿಲಿಗೆ ಬೀಗ ಹಾಕಿ ಇಬ್ಬರೂ ಆ ಶಾರಿಬಿಸಿಲೆನಲ್ಲಿಯೇ ಮೂರು ಮೈಲಿಯ ದೂರದ ರೈಲ್ವೆ ಸ್ವೇಷನ್ನಿಗೆ ನಡೆದರು.

ಸಾಧ್ಯ ಲಕಾಯದ ವೆಂಕಮ್ಮೆನಿಗೆ ಎಂದೂ ಅನ್ನು ದೂರ ನಡೆದ ಅಭಾವಸವಿಲ್ಲ. ಜೊತಿಗೆ ಹಣೆಯ ಗಾಯದ ಅಸಾಧ್ಯ ಉರಿ. ಹಾಗೆಯೇ ಹೃದಯಕ್ಕೆ ಉಂಟಾದ ಆಫಾತದ ನೋವು, ಎಡೆಗೆ ಬಿದ್ದ ಗಂಡನ ಕಾಲಿನ ಬದೆ ಎಲ್ಲ ಒಟ್ಟುಗೂಡಿ ಅವಳನ್ನು ಹಣ್ಣು ಮಾಡಿದ್ದಾವು.

ಇಬ್ಬರೂ ಶಾನುಭೋಗರ ಮನೆಯ ಮುಂದೆ ಹಾದು ಹೋದಾಗ, ಜಗುಲಿಯ ಮೇಲೆ ನಿಂತಿದ್ದ ಸೀತು ಅವರನ್ನು ನೋಡಿ

ಹಳ್ಳ. ಕೂಡಲೇ ಒಳಗೆ ಓದಿ ತಾಯಿಗೆ ತಿಳಿಸಿ, ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಳು. ಅಪ್ಪರಲ್ಲಾಗಲೇ ದಂಪತ್ತಿಗಳು ಸ್ವಲ್ಪ ದೂರ ಹೊರಟು ಹೋಗಿದ್ದರು. ಅದರೂ ಅವರನ್ನೇ ನೋಡುತ್ತಾ ಲಕ್ಷ್ಮಮೃನವರಿಗೆ ತುಂಬ ದುಃಖವಾಯಿತು.

ಉಳಿಟದ ಹೊತ್ತಿನಲ್ಲಿ ವೆಂಕಮೃತ್ಯು ಅಳುತ್ತಿದ್ದುದನ್ನು ನೋಡಿದ ಸೀತು, ತಾಯಿಯ ಬಳಿ ಆ ಸಂಗತಿಯನ್ನು ಹೇಳಿದ್ದಳು. ಮತ್ತೆ ಈಗ ವೆಂಕಮೃನ ಹಣಿಯು ಮೇಲಿನ ಪೆಟ್ಟನ್ನು ಗಮನಿಸಿದ್ದ ಆಕೆ, ಈದನ್ನು ಲಕ್ಷ್ಮಮೃನವರಿಗೆ ಪರಿಸಿದಾಗ, ಆ ತಾಯಿಗೆ ಕರುಳೀಕಿತ್ತು ಬರುವಂತಾಯಿತು. ದಂಪತ್ತಿಗಳಿಬ್ಬರೂ ಕಣ್ಣ ಮರೆಯಾಗುವವರೆಗೂ ಆಕೆ ಬಾಗಿಲ ಬಳಿಯೇ ನಿಂತು ನೋಡುತ್ತಿದ್ದರು.

.....

ವೆಂಕಮೃತೂಗಾಡುತ್ತಾ, ಬಟ್ಟಿಯ ಗಂಟನ್ನು ಹೊತ್ತು ಮೆಲ್ಲ ಮೆಲ್ಲನೆ ನಡೆದಿದ್ದಳು. ನಾಗಪ್ಪನವರ ಬಿರುನಡಿಗೆಗೆ ಸಮನಾಗಿ ಹೆಚ್ಚಿಹಾಕ್ಕನ್ನಿಂದ ಅವಳಿಂದ ಸಾಧ್ಯವಿರಲಿಲ್ಲ. ಭಾರವಾದ ಮೈ—ಭಾರವಾದ ಮನಸ್ಸು, ಧಾರೆ ಧಾರೆಯಾಗಿ ಹರಿಯುವ ಕಣ್ಣೀರು; ನೇದನಾ ತಪ್ಪ ಹೃದಯವನ್ನು ಹೊತ್ತುಕೊಂಡು ಹೊರಬಿದ್ದ ವೆಂಕಮೃನಿಗೆ ಇಪ್ಪರಲ್ಲಾಗಲೇ ‘ಇನ್ನು ಬದುಕಿರಬಾರದ’ ಎನ್ನಿಸಿಬಿಟ್ಟುತ್ತು.

ಅಂತೂ ರೈಲು ನಿಲ್ಲಾಣಕ್ಕೆ ಬಂದುದಾಯಿತು. ವೆಂಕಮೃತ್ಯು ಗಂಟು ಕೆಳಗಿಹಾಕಿ, ಕಾಲು ಕುಸಿದು ಕುಳಿತಳು. ನಾಗಪ್ಪನವರು ಟಿಕೆಟು ಕೊಂಡು ವೆಂಕಮೃನಿಗೆ ಸ್ವಲ್ಪ ದೂರದಲ್ಲಿ ನಿಂತರು. ಅವರಿಗೆ ಅವಳ ಮುಖವನ್ನು ನೋಡುವ ಸಹಸ್ರಯೂ ಇರಲಿಲ್ಲ. ಹೊದಲೇ ಕೊಪದಿಂದ ಕೆಂಪಗಾಗಿದ್ದ ಅವರ ಮುಖ ಆ ಉಗ್ರ ಬಿಸಿಲಿನಲ್ಲಿ ನಡೆದುದರ ಫಲವಾಗಿ ಮತ್ತು ಮತ್ತು ಕೆಂಪೆರಿತ್ತು.

ಹೊತ್ತು ಕಳೆದಂತೆ ಪ್ರಯಾಣಿಕರು ನಿಲ್ಲಾಣದಲ್ಲಿ ತುಂಬ ಕೊಂಡರು.

—“ರೈಲ್ ಬರೋ ಟೀಮಾಯ್ತ್ತಾ ?”

—“ಟಿಕೆಟು ಕೊಡ್ದಾ ಅವಾ ?”

ಎಂದು ಅವಸರವಸರವಾಗಿ ಬಂದ ಇಬ್ಬರು ಹಳ್ಳಿಗ ಪ್ರಯಾಣಿ

ಕರು ನಾಗಪ್ರನವರನ್ನು ಕೇಳಿದಾಗ ಅವರು ಉತ್ತರಿಸಿದ್ದೂ ಕೋವ ದಲ್ಲೀ !

“ಯಾರಿಗೊತ್ತು ?”

— ಖಾರವಾದ ಮಾತನಾಡಿ, ಮುಖ ಓರೆಮಾಡಿ ವೆಂಕಮ್ಮನ ಸುತ್ತಮುತ್ತು ಶತಪಥ ಹಾಕಿದರು

ಸ್ವಲ್ಪ ಹೊತ್ತಿನ ನಂತರ ರೈಲು ಬಂದಿತು. ಇಬ್ಬರೂ ಹೆತ್ತಿ, ಕುಳಿತುಕೊಳ್ಳಲು ಸ್ಥಳಕ್ಕಾಗಿ ಸುತ್ತಮುತ್ತಲೂ ಸೋಡಿದರು. ಮೂವರು ಹಂಗಸರು ಕುಳಿತಿದ್ದಿಂದೆ ಸ್ವಲ್ಪ ಜಾಗವಿದ್ದು ದರಿಂದ ವೆಂಕಮ್ಮ ಅಲ್ಲಿಗೆ ನಡೆದಳು. ಅವರೂ ಬದಿಗೆ ಸರಿದು ಕುಳಿತುಕೊಳ್ಳಲೇಡಿಯಿತ್ತರು. ಆದರೆ ವೆಂಕಮ್ಮನಿಗೆ ಕುಳಿತುಕೊಳ್ಳಲು ಏನೋ ಅನುಮಾನ— ಸಂಕೋಚ.

ತನ್ನ ಗಂಡ ನಿಂತಿರುವಳಿಗ, ತಾನು ಕುಳಿತುಕೊಳ್ಳುವುದು ಸರಿಯೇ—ಎಂಬ ಪ್ರಶ್ನೆ ಸುಳಿಯಿತು.

ಒಮ್ಮೆ ನಾಗಪ್ರನವರಕಡಿಗೆ ನೋಟ ಬೀರಿ, ತನ್ನ ಬಳಿಗೆ ಬರು ವಂತೆ ಕಣ್ಣನ್ನೇ ಮಾಡಿದಳು. ಅವರು ಬಂದರೆ, ಅಲ್ಲಿ ಅವರನ್ನು ಕೂಡಿಸಿ. ತಾನು ನಿಂತುಕೊಳ್ಳಬೇಕೆಂದು ನಿಶ್ಚಯಿಸಿದಳು. ಆದರೆ ಹಂಗಸರ ಪಕ್ಕದಲ್ಲಿ ಒಬ್ಬ ಗಂಡನು ಕುಳಿತುಕೊಳ್ಳುವುದು ಸ್ವಲ್ಪ ಸಂಕೋಚದ ಪ್ರಶಂಗವೇ ಹಾಗೂ ಬಳಕೆಯಲ್ಲಿಲ್ಲದ ನಡವಳಿಕೆಯೇ ಎಂಬುದು ಆಕೆಗೆ ಕೂಡಲೇ ಹೊಳೆಯಲ್ಲಿ !

ನಾಗಪ್ರನವರು ಹಾಗಿಯೇ ನಿಂತಿದ್ದರು. ವೆಂಕಮ್ಮ ಮತ್ತೊಮ್ಮೆ ಕಣ್ಣನ್ನೇ ಮಾಡಿದಾಗ, ‘ಅಲ್ಲೀ ಕೂತುಕೋ !’ ಎನ್ನ ವಂತೆ ಕೈಯಾಡಿಸಿ ಸೂಚಿಸಿದರು. ಆಕೆ ಮೆಲ್ಲನೇ ಆ ಹಂಗಸರ ಪಕ್ಕದಲ್ಲಿ ಕುಳಿತಳು.

ರೈಲು ವೇಗವಾಗಿ ಹೊಗುತ್ತಿದ್ದಿತು. ಅದಕ್ಕಿಂತಲೂ ವೇಗ ವಾಗಿ ನಾಗಪ್ರನವರ ಮನಸ್ಸು ಓಡುತ್ತಿದ್ದಿತು. ನಿದ್ರಿಸಿದ ವಾದ ಗುರು ಯಿಟ್ಟುಕೊಂಡು ರೈಲು ಹೊರಟಿತ್ತೆಂಬುದು ನಾಗಪ್ರನವರಿಗೆ ತಿಳಿದಿತ್ತು. ಆದರೆ ವೇಗವಾಗಿ ಹೊರಟಿದ್ದ ತಮ್ಮ ಮನಸ್ಸು ಯಾವ ಗುರಿಯತ್ತ ಶಗಮಿಸುತ್ತಿದೆ ಎಂಬುದನ್ನು ಅವರು ಯೋಚಿಸಿರಲಿಲ್ಲ. ಹುಂಚ್ಚು ಕುದು ಶೆಯಂತೆ ವಿನಯದಿಂದ ವಿನಯಕ್ಕೆ ಹಾರಿ ವೃಥಾ ಹೆಚ್ಚು ಶ್ರಮವಹು

ತ್ರಿರುಪುದಾಗಿದೆಯೇ ಹೊರತು ಬೇರಾವ ಪ್ರಯೋಜನಪ್ರ್ಯಾಮಿಲ್ವೆಂದು ಅವರಿಗೆ ತಿಳಿಯಲ್ಲಿ.

ಕೆಲವೊಮ್ಮೆ ಎದುರಿಗೆ ಕುಳಿತಿದ್ದ ವೆಂಕವ್ಯಾಸ ಕಡೆಗೆ ದೃಷ್ಟಿ ಹರಿಸಿದಾಗ “ಇನ್ನು ಅವಳಿಗೂ ತನಗೂ ಯಾವ ಸಂಬಂಧವಿದೆ?” ಎಂದು ತಮ್ಮನ್ನು ತಾವೇ ಕೇಳಿಕೊಂಡರು ಹಾಗೇಯೇ ವಿಚಾರ ಸರಣಿ ಒಂದಕ್ಕೂಂದು ಸಂಬಂಧವಿಲ್ಲದೆಂತೆ ಬೆಳೆಯಿತು:

“ಒಂದು ಕಾಲದಲ್ಲಿ ಆಕೆ ಹೆಂಡತಿ—ನಾನು ಗಂಡ”

“ಆಗ ?”

“ತನಗೆ ಬೇಡವಾದ ಹೆಂಡತಿ !”

“ಏಕೆ ಬೇಡವಾದಳು ?”

“ಅವಳು ತನ್ನ ಪಾಲಿಗೆ ಮಾರಿಯಾಗಿ ಒಂದಳು ತನ್ನ ಸರ್ವ ನಾಶಕಾರ್ಯಗಿಯೇ ಎಂಬಂತೆ ಕೊರಳಿಗೆ ಜೋತೆಬಿದ್ದಳು.”

“ಅವಳಿಂದ ತನಗೇನಾಯಿತು ?”

“ಅಗಬಾರದ್ದೆಲ್ಲ ಆಯಿತು! ಯಾವ ತಂಟಿಯೂ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದ ತನ್ನ ಉಪಾಧ್ಯಾಯ ನೋಕರಿಗೇ ಕೊಡಲಿ ಪೆಟ್ಟು ಬಿದ್ದಿದೆ. ತಿನ್ನುವ ಅನ್ನಕ್ಕೇ ಕಲ್ಲು ಬಿದ್ದ ಮೇಲೆ ಇನ್ನೇನಾಗಬೇಕು?”

“ಇದೆಲ್ಲ ಅವಳಿಂದ ಆಯಿತೇ ?”

“ಹೌದು ಇನ್ನಾರ್ಥಿಂದ ? ಅವಳನ್ನು ಕೈ ಹಿಡಿಯುವ ಮುನ್ನ ತಾನು ಸುಖಪಾಗಿರಲಿಲ್ಲವೇ ? ತನ್ನ ನೋಕರಿಗೆ ಎಂದಾದರೂ ಇಂತಹ ಆಕಸ್ಮಿಕ ವಿಪತ್ತು ಒಡಗಿದ್ದಿತೇ?....ಅವಳು ತನ್ನ ಮನಸೆ ಬಂದ ಮೇಲಲ್ಲವೇ ನೋಕರಿ ಹೋದದ್ದು—ಅಶಾಂತಿ ಏರ್ಪಟ್ಟುದು ?”

“ಅಶಾಂತಿಗೆ ಅವಳು ಹೇಗೆ ಕಾರಣಾದಳು ?”

“ಅವಳು ಕಾರಣಾಣೋ—ಅಧವಾ ಅವಳ ತಂಡೆ ಕಾರಣರೋ. ಅಂತೂ ಆಕೆಯಿಂದಲೇ ಏರ್ಪಟ್ಟುದು ಈ ಅಶಾಂತಿ. ಸಾಮಿರಗಟ್ಟಲೆ ವರದಕ್ಕಿಣಿ ಸುರಿದು ಕಾಲು ಕಟ್ಟಿ ಮಾಂಗಲ್ಯ ಕಟ್ಟಿಸಬ ಕನಾತ್ತಿ. ಸಿತ್ತಗಳು ಲೇಕ್ಕೆವಿಲ್ಲದವ್ಯಾಪ್ತಿ ಮಂದಿ ಸಿಕ್ಕುವಾಗ, ತನಗೆ ಮಂಕುಭಾದಿ ಎರಚಿ, ಕಿಲುಬು ಕಾಸನ್ನೂ ವರದಕ್ಕಿಣಿಯಾಗಿ ಕೊಡದೆ ತನ್ನ ಮಗಳೇ

ಕೊರಳಿಗೆ ಮಾಂಗಲ್ಯ ಕಟ್ಟಿದ ಇಕೆಯ ಭಂಡ ತಂಡೆ ಹಾಗೂ ಬಿಳಿಕನ್ನೇ ಆರಿಸಲೆಂದು ಬಾಳಿಗೆ ಬಂದ ಆ ಮಂಗಳು—ಇವರಿಬ್ಬಿರಲ್ಲಿ ಯಾರು ಕಾರಣರಾದರೇನು—ಒಂದೇ ಪೀಠಿಗೆಯಲ್ಲಿವೇ ?”

“ಹಾಗಾದೆ ಮುಂದೇನು ?”

“ಅವಳಿಗೆ ತಾರುಮನೆಯೇ ಗತಿ. ತನಗೆ....”

“ತನಗೆ....ತನಗೆ ”

ಗುರಿಗಾಣದ ಹರಿಣೆಯಂತೆ ಹರಿದಾಡಿತು ಮನಸ್ಸು

ಕ್ಷೇತ್ರ ಕಾಲದಲ್ಲಿ—ಎದುರಿಗೆ ಕುಳಿತಿದ್ದ ವೆಂಕಮ್ಮೆ ಮತ್ತು ಅವಳಿ ಬಟ್ಟಿಯ ಗಂಟಿನ ಜಿತ್ರ ಕಣ್ಣಂದೆ ಕಟ್ಟಿತು

ಮತ್ತೆ—ಇನ್ನುವೆಕ್ಕೂ ಸಾಹೇಬರ ಆರ್ಥರ್....

ಅದರಲ್ಲಿನ ಎಂದೆಂದೂ ಮರೆಯಲಾಗದ ಪದವನ್ನಾಹ—

“ಅನಿರೀಕ್ಷಿತವಾಗಿ ಈ ದಿನ ನಿಂಗನಹಲ್ಲಿಯ ಶಾಲೆಗೆ ಭೇಟಿ ಕೊಟ್ಟಾಗ, ಶಾಲೆಯ ಬಾಗಿಲು ಶೈಲೆಯದೆ ಉಪಾಧ್ಯಾಯರು ಗೈರು ಹಾಜರಾಗಿದ್ದರು ರಜಾ ಆರ್ಜಿ ಬಂದೆಯದೆ ಆಕ್ರಮಣವಾಗಿ ಶಾಲೆಯ ಬಾಗಿಲು ಮುಂಚಿದ್ದರಿಂದ ಉಪಾಧ್ಯಾಯರ ನಡವಳಿಕೆಯ ಬಗ್ಗೆ ತುಂಬ ಅತ್ಯುಪ್ರಿಯ ಕಂಡುಬಂದಿದೆಯಾದರಿಂದ, ಸದರೀ ಸ್ಥಳದ ಹಂಗಾಮೆ ಉಪಾಧ್ಯಾಯರಾದ ನಾಗವ್ಯಾಸನರನ್ನು ಇದೇ ತಾರಿಖಿ ಸಿಂದ ಮೂರೆ ತಿಂಗಳ ಕಾಲ ಸ್ವೀಕಾರ ನಾಡಲಾಗಿದೆ—ಶಾಲೆಗಳ ಇನ್ನುವೆಕ್ಕೂ”

—ಈ ಆಜ್ಞೆ ಪ್ರಕ್ರಿಯ ನೆನಪಾಡೊಡನೆ ನಾಗವ್ಯಾಸನರ ಹಣೆಯ ಮೇಲೆ ಬಿನರು ಹನ್ನಿಗಳು ಮೂಡುವು

ಅದೇ ಸಮಯದಲ್ಲಿ ನೆನಪಿಗೆ ಬಂದ ವ್ಯಕ್ತಿ ಅನಂತಯ್ಯ

ಹಾಗೆಯೇ ಮದುಮೆಯ ಮರುದಿನದ ಸಂಜೆ ತಿರುಗಾಡಲು ಹೊರಟು, ನಾರಾಯಣನೊಡನೆ ಆಡಿದ ಮಾತ್ರ ಕತ್ತಿ.

ನಾಗವ್ಯಾಸರು ಕಣ್ಣು ಚೆಕ್ಕುದು ಮಾಡಿ ಹಳ್ಳಿ ಕಡೆದರು. ಸಿಂತುಸಿಂತು ಕಾಲುಗಳೂ ಸೋಯುತ್ತಿದ್ದವು.

ಆದರೆ-ಎದುರಿಗೆ ಕುಳಿತಿದ್ದ ವೆಂಕಮ್ಮೆ ನೇಮ್ಮೆದಿಯಾಗಿದ್ದಳೇ ?

ಎಂತೆಂತಹ ಕನಸುಗಳೂ, ಗಂಡನೊಡನೆ ಹೇಗಿರಬೇಕೆಂದು.

ತಾನು ಯೋಚಿಸಿದ್ದಾರು? ಸೀತೆ ಸಾವಿತ್ರಿಯರ ಕಥೆ, ಶುಕ್ರವಾರದ ಕಾಡು, ತುಳಸೀಪೂಜೆ, ಮುಲತಾಯಿಯ ಬುದ್ಧಿ ವಾದದ ಹಾರ್ಯಕೆ— ಇವೆಲ್ಲ ಈಗೆನಾದವು? ಅವುಗಳ ಫಲ ಇದೇನೇನು? ಇನ್ನು ತನ್ನ ಗತಿ....

“ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ! ಹಡಿದವರ ಕೊರಳ ಕೊಯ್ಯಂಧ ಚೂರಿ”

ಹರಿಕತೆ ದಾಸರು ಆಗಾಗ ಹಾಡುತ್ತಿದ್ದ ಆ ಹಾಡೇ ತನ್ನ ಗತಿಯೇ? ಆದರೆ ತಾನು ರಮಣಿಂದೂ ಇಲ್ಲದ ನಾರಿ! ಕೃಷ್ಣಿದವರ ಕಣ್ಣಿಗೆ ನಾರಿ.....

ವೆಂಕಮೃನ ಹೃದಯ ದುಃಖಿಂದ ತಂಬಿದ್ದಿತು. ಇನ್ನು ಕಣ್ಣಿರೂ ಹಂರಿಯವುಜೊಂದೇ ಉಳಿದಿತ್ತು. ಆದರೆ ಪ್ರಯಾಣಿಕರಿಂದ ತುಂಬಿದ ಆ ರೈಲಿನಲ್ಲಿ ತಾನು ಅಳುವುದನ್ನು ಪ್ರಾರಂಭಿಸುವುದು ಸರಿಯೇ?

ಯಾರ ಸ.ಶಿ.ದುಃಖವನ್ನೂ ಲೇಕ್ಕಿಸದೆ, ತನ್ನ ನೇರಕ್ಕೆ ತಾನು ಹೊರಟಿದ್ದ ರೈಲು, ಸಿಲ್ವಾಣ ಬಂದಾಗ ನಿಂತು ಮತ್ತೆ ಹೊರಡುತ್ತು. ಹಾಗೂಮೈ ಅದು ನಿಂತ ಸಿಲ್ವಾಣದಲ್ಲಿ ನಾಗಪುನವರೂ ವೆಂಕಮೃನೂ ಕೆಳಗಿಳಿದರು.

ಸೂರ್ಯ ಮುಳ್ಳಗುವ ಹೊತ್ತುಗಿದ್ದಿತು ಪಡುವಣ ದಿಗಂತ ದಲ್ಲಿ ತೀಳಕೆಳವಿಯ ಬಣ್ಣ ಹೆರಡಿ, ನಸಗಿಂಷಿನ ಸಂಧ್ಯಾರಾಣಿ ರವಿರಾಜನಿಗೆ ಸ್ವಾಗತದ ಆರತಿ ಎತ್ತಲು ಸನ್ನಾಹ ಮಾಡಿಕೊಳ್ಳುತ್ತಿದ್ದಾರು. ಆ ಸಂದರ್ಭದಲ್ಲಿ ತಾವೂ ಭಾಗಿಗಳಾಗಬೇಕೆಂದು ಬಯು ಸಿದ ಬಳಿಯ ಮುಗಿಲು ಮಾಲೆಗಳು ಬಾನಂಚಿನ ಆರಮನಿಗೆ ಬೇಗ ಬೇಗನೆ ಹೊರಟಿದ್ದವು ಆಹ್ಲಾದಕರವಾಗಿ ಬೀಸುತ್ತಿದ್ದ ಮಂದ ಮಾರಂತ ಮನಸ್ಸಿನಮೇಲೆ ನಿಮ್ಮಲಾಂಜನ ಹಚ್ಚಲು ಪ್ರಯತ್ನಿಸುತ್ತಿದ್ದು. ಹೀಗೆ ಸುಂದರ ಸನ್ನಿಹಿತಗಳನ್ನು ಸೃಜಿಸಿ ಸಂಧ್ಯಾರಾಣಿ ರಸಿಕತನದಿಂದ ರಾಜ್ಯಭಾರವನ್ನು ಹೊರಲು ಸಿದ್ಧಿಖಾಗುತ್ತಿದ್ದಾರು.

ಆದರೆ ಆ ಸೌಮ್ಯ ಸುಂದರಮಾತ್ರಯ ಸೊಬಗನ್ನು ಸವಿಯಲು ನಾಗಪುನವರಿಗೆ ಮಲ್ಲಿಗೆಯ ಮನಸ್ಸಿದೆಯೇ? ಹೊನಿನ ಹೃದಯವಿದೆಯೇ?

ವೆಂಕಮ್ಮನಿಗೇನೋ ಅಂತಹ ಸನ್ನಿಹಿತಗಳನ್ನು ಕಂಡರೆ ತುಂಬ ಆಸಿ. ಹೆಚ್ಚಿಯಲ್ಲಿ ಹುಟ್ಟಿ ಬೇಕೆದು ನಿಸರ್ಗದ ಪ್ರತಿಕೃತಿಯೆಂಬಂತೆ ಪ್ರಕೃತಿಯೊಡನೆ ಜೊತೆಗೂಡಿ ಆಡಿದ್ದ ಹುಡುಗಿ ಆಕೆ. ಮಂದಾರ ಕುಸುಮದಂತಹ ಮನಸ್ಸು; ಕಸ್ತೂರಿಯಂತಹ ಹೈದರ್ಯ. ಆದರೆ....

ಬಾಡಿದ ಹೂ, ಕಸಕ್ಕೆ ಬಿದ್ದ ಕಸ್ತೂರಿ ಹೇಗಿರುತ್ತದೆ? ಹಾಗೆಯೇ ಆದಂತಿತ್ತು ವೆಂಕಮ್ಮನ್ನಿಷ್ಟಿ.

ಇಬ್ಬರೂ ನಿಲಾಳಣದಿಂದ ಕೊರಟು ಅಪ್ಪಾಗ್ರಾಮದ ಮೂರು ವ್ಯೇಲಿಯ ಹಾದಿಯನ್ನು ನಡೆಯತ್ತೊಡಗಿದರು. ನಾಗಪ್ರನವರು ಮುಂದೇ-ಹಿಂದೆ ವೆಂಕಮ್ಮ. ಇಬ್ಬರಿಗೂ ಮಧ್ಯೆ ಒಬ್ಬರಿಗೆ ಸಂಬಂಧವಿಲ್ಲವೆಂದು ಸೂಚಿಸುವ ಮೌನದ ತೀರೆ.

ಆಗಲೇ ಹಕ್ಕಿಗಳು ವಿಹಾರವನ್ನು ಮುಗಿಸಿಕೊಂಡು ಸಂತೋಷ ದಿಂದ ಗೂಡಿನೆಡಿಗೆ ಹಾರಿಬರುತ್ತಾ ಸಂಧಾಗಾನವನ್ನು ಆರಂಭಿಸಿದ್ದವು. ಅಪ್ಪಾಗ್ರಾಮದ ಉಂರ ಮುಂದಿನ ವಯಸ್ಸುದ ಆಶ್ವತ್ತ ವೃಕ್ಷವಂತೂ ವಿಹಂಗಮವ್ಯಂದದ ಸಂಗೀತಲೋಕವೇ ಆಗಿತ್ತು. ಆ ಪಕ್ಷಿಕಮೂಹಳದ ರಾಗಮಾಲಿಕೆಯನ್ನು ಆಲಿಸಲು ವೆಂಕಮ್ಮ, ಸನಿಯದಲ್ಲೇ ಇದ್ದ ತನ್ನ ಮನೆಯ ಜಗುಲಿಯ ಮೇಲೆ ತದೇಕಚಿತ್ತದಲ್ಲಿ ಕುಳತಿದ್ದ ದಿನಗಳು ಎಷ್ಟೋ ಇದ್ದವು ಆದರೆ ಈಗ.....?

ನಾಗಪ್ರನವರೊಡನೆ ಆದೇ ಆಲದಮರದ ಬಳಗೆ ಬಂದಾಗ ಆಕೆಯ ತಾರಿನ ನೆನಪುಗಳು ಬಂದೆಲಂಡಾಗಿ ಸುಳಿದವು. ಕೆಲವೊಮ್ಮೆ ಆಕೆ ಜಗುಲಿಯ ಮೇಲೆ ಕುಳತಿದ್ದಾಗ, ಈಗ ತನ್ನ ಹಾಗೆಯೇ ಸಂಜೀಯ ರೈಲಿಳಿದು ಬಂದವರನ್ನು ಕಂಡಾಗ - 'ಬನ್ನಿ ಬನ್ನಿ ನಮ್ಮೂರಿಗೆ' ಎನ್ನು ಶ್ರೀನೆ ಈ ಹಕ್ಕಿಗಳಲ್ಲಾ - ಎಂದುಕೊಂಡಿದ್ದಳು. ಇವು ಸಾಮಾನ್ಯತೆಗೇ ಹಾಡುತ್ತಿವೆಯೆಂದು ಅವಳ ಭಾವನೆ. ಹಾಗೆಯೇ ಈಗ ತಾನು ತನ್ನ ತೆವರಾರಿಗೆ ಬರುತ್ತಿರುವಾಗ ಆ ಪಕ್ಷಿಸಮೂಹದ ಸಂಗೀತ ಏನೆಂದು ಹಾಡುತ್ತದೆ?

"ಬನ್ನಿ ಬನ್ನಿ" ಎನ್ನು ಶ್ರೀನೆಯೇ?

ಇಲ್ಲ.....

"ಯಾಕೆ ಬಂದೆ? ಯಾಕೆ ಬಂದೆ?"

— ಎಂದು ಕೀಚುದನಿಯಿಂದ ಕಿಚುಗಳಿಷ್ಟು ತ್ವರೆ ಎಸಿಸಿತು ಆಕೆಗೆ.

ಮನುಕು ಕೆತ್ತಲೇಯಲ್ಲಿ ಇಬ್ಬರೂ ಮನೆ ಸೇರಿದರು. ಆಗಲೇ ಅಂಗಳದಲ್ಲಿ ಬುಡ್ಡಿಯ ದೀನ ಉರಿಯುತ್ತಿತ್ತು. ರಾಣಿಗೆ ಹೋಗುವ ಆಕೆಯ ಪುಟ್ಟ ತಮ್ಮಂದಿರು ಓದಿಕೊಳ್ಳುವ ಕುರಂಹು ಕಾಣಿಸಲಿಲ್ಲ. ತನ್ನ ಮಾಲತಾಯಿಯ ಎಳೆಯನುಗು ಬುಡುಬುಡನೆ ಒಳಗೂಹೋರಗೂ ಓಡಾಡುವ ಕುರುಹೂ ಇಲ್ಲ. ಜಗುಲಿಯ ಮೇಲೆ ಕುಳತುಕೊಳ್ಳುತ್ತಿದ್ದ ಹೊಲದ ಲೆಲಷದ ಆಳುಗಳೂ ಇಲ್ಲ.

ನೆಂಕಮ್ಮೆನಿಗೆ ಇದನ್ನೆಲ್ಲಾ ಕಂಡು, ತನಗೆ ಇಲ್ಲಿಯೂ ಸಾಫ್ತನವಿಲ್ಲ ದಂತೆ ಕಾಣುತ್ತಿದೆಯೆಂಬ ಭಾವನೆ ವಾಡಿತು ನಾಗಪ್ಪನವರು ಜಗು ಲಿಯ ಬಳಿಯೇ ನಿಂತರು ವೆಂಕರ್ಮು ಅವರ ಮುಖವನ್ನೊಮ್ಮೆ ನೋಡಿ ಒಳಗೆ ನಡೆದಳು. ನೇರವಾಗಿ ಅಡಿಗೆಯ ಕೊಣಕ್ಕೆಯ ಬಳಿಗೇ ಬಂದು ಇಣಿಕೆದಳು.

ಹೌದು, ಅಲ್ಲಿ ತನ್ನ ಚಿಕ್ಕಮ್ಮು ಕುಳಿತಿದ್ದಾರೆ ಉರಿಯುತ್ತಿರುವ ಒಲೆಯ ಕಂಪು ಬೆಳಕಿನಲ್ಲಿ ಆಕೆಯ ಮುಖ ಸ್ವಂಖರಾಗಿ ಕಾಣುತ್ತಿದೆ. ಆ ಮುಖದಲ್ಲಿ ಎಂದಿನಂತೆ ಗೆಲುವಿಲ್ಲ, ಸದಾ ಕಾಣುವ ಮಂದಹಾಸ ವಿಲ್ಲ; ಅದು ಚಿಂತಾಮನ್ಯಾವಾಗಿದೆಯೆಂದು ಕಾಣುತ್ತಿದೆ ಅದರಲ್ಲೇನೂ ಸಂದೇಹವಿಲ್ಲವೆಂದು ವ್ಯಾಕುಲಗೊಂಡ ಕಣ್ಣಗಳೂ ಕಳಕಳಿಯಿಂದ ಹೇಳುತ್ತಿವೆ. ಇವಕ್ಕೆಲ್ಲಾ ಕಾರಣವಾದರೂ ಏನು ಎಂದುಕೊಂಡಳು ವೆಂಕಮ್ಮು.

ಎರಡು ಕ್ಷೇತ್ರ ಮೂನಾನವಂತಿಗಿದ ಆಕೆಗೆ ಇನ್ನೂ ಹಾಗೆಯೇ ನಿಂತಿರಲು ಮನಸ್ಸುಗಲಿಲ್ಲ ಚಿಕ್ಕಮ್ಮನ ಚಿಂತಾವರಿಸಿತ್ತಿಗೆ ಕಾರಣವ ನ್ನೀರಿಯುವ ಆಶುರದಲ್ಲಿ—

“ಚಿಕ್ಕಮ್ಮಾತ್... ಚಿಕ್ಕಮ್ಮಾತ್”

ಎಂದು ಕೂಗಿ, ಕುತೂಹಲದ ಕಡ್ಡೊಳ್ಳೆಟಿವನ್ನು ಬಲೆಯ ಬಳಿಗೆ ಹರಿಸಿದಳು.

ಯಾವುದೋ ಲೋಕವಲ್ಲಿದ್ದವರನ್ನು ದರವರನೆ ಎಳೆದುಕೊಂಡು ಬಂದಂತೆ, ಚಿಕ್ಕಮ್ಮ ತಟ್ಟನ ತಿರುಗಿ ನೋಡಿದರು.....

....ವೆಂಕಮ್ಮ ನಿಂತಿದ್ದಾಳೆ. ತನ್ನ ಪ್ರೀತಿಯ ಮಗಳು ನಿಂತಿ

ದ್ವಾರೆ. ಗಂಡನ ಮನೆಗೆ ಹೋದ ಗೃಹಿಣಿ ತಾರಿಗೆ ಬಂದಿದ್ದಾರೆ. ಆದರೆ ಅದೇನೆಡು ಹಣಿಯ ಮೇಲೆ ದೊಡ್ಡ ಗಾಯ?

ತನ್ನ ಚಿಂತಿಯನ್ನು ಬದಿಗಿರಿಸಿ, ಆನಂದದಿಂದ ವೆಂಕವ್ಯನ ಬಳಗೆ ಓಡಿಬಂದ ಚೆಕ್ಕುವ್ಯಾಪ್ತಿ ನೃದುವಾಗಿ ಆ ಗಾಯದ ಮೇಲೆ ಕ್ಷಯಾಡಿ ಸಿದರು. ವೆಂಕವ್ಯನನ್ನು ಏನೇರೇ ಕೇಳಬೇಕೆಂದು ಆಕೆ ಬಾಯಿತೆರೆ ದರು. ಅಷ್ಟರಲ್ಲಿ ವೆಂಕವ್ಯನೇ ಮಾತಿಗೆ ಪ್ರಾರಂಭಿಸಿಟ್ಟಿಳು.

‘ಚೆಕ್ಕುಮಾತ್ರ, ಯಾಕ ಹೀಗಿದ್ದೀರೋ?’

‘ನನಗೇನವ್ಯಾಪ್ತಿ ಚೆನ್ನಾಗಿಯೇ ಇದ್ದೇನಿಲ್ಲ. ಸೀನೇ ಇನ್ನೂ ಬಡಕಲಾಗಿರೋದು?’

‘ಮಂಗಳ ಎಲ್ಲಿ ಚೆಕ್ಕುಮ್ಮೆ?’

‘ಎಂಟು ದಿನದಿಂದ ಒಂದೇ ಸಮು ಜ್ವರವನ್ನು. ರೂಮಿನಲ್ಲಿ ಮಲಗಿಸಿದ್ದೀನೇ.’

‘ಅಯ್ಯೋ ಪಾಪ!’

—ಎಂದು ವೆಂಕವ್ಯಾಪ್ತಿ ಮರುಕ ಸೂಚಿಸಿ ಮತ್ತೆ ಮಾತು ಮುಂದು ವರಿಸಿದಳು:

‘ಆಳುಗಳೂ ಯಾರೂ ಕಾಣಲಿಲ್ಲ? ಅಷ್ಟನ ಸದ್ವಾ ಇಲ್ಲ!’

‘ಅವರು ರಂಗನ ಜಾತ್ರೆಗೆ ಹೋಗಿದ್ದಾರೆ—ಎತ್ತು ತರುವುದಕ್ಕೆ. ಇಬ್ಬ ಆಳೂ ಚೆತ್ತಿಯಲ್ಲಿ ಹೋಗಿದ್ದಾನೆ. ಇನ್ನೂಬ್ಬ ಪಂಡಿತರ ಮನೆಗೆ ಛೈನಧ ತರೋದಿಕ್ಕೆ ಕಳಿಸಿದ್ದೀನಿ’

—ಎಂದರು ಚೆಕ್ಕುಮ್ಮೆ. ವೆಂಕವ್ಯಾಪ್ತಿ ನೇಲವನ್ನೇ ನೋಡುತ್ತೆ ಸಿಂತಿದ್ದಿಳು.

“ಸೀನೇಂಬ್ಬಳೇ ಬಾದೆಯೇನೇ ವೆಕು? ನಿಮ್ಮ ಯಜಮಾನರು ಎಲ್ಲಿ?”

‘ಆಚೆ ಸಿಂತಿದ್ದಿರೆ ಚೆಕ್ಕುಮ್ಮೆ’

“ಇದೇನೇ ಅವರನ್ನು ಹೋರಗೇ ನಿಲ್ಲಿಸಿ ಬಂದಿದ್ದೀ! ಒಳಗೆ ಕರೆಯೇ”

ವೆಂಕವ್ಯಾಪ್ತಿ ಹೆಚ್ಚಿಯಮೇಲೆ ಹೆಚ್ಚಿಯಡುತ್ತಾ ಹೋರಗೆ ಬಂದಳು. ವಾಗಪ್ಪನವರು ಜಗಲಿಯಮೇಲೆ ಕುಳಿತ್ತಿದ್ದರು.

“ಚಿಕ್ಕಮೃ ಕರೆಯುತ್ತಿದ್ದಾರೆ. ಒಳಗೆ ಬಸ್ಸಿ.”

—ಆ ಮಾತ್ರ ತನಗೆ ಕೇಳಿಸಲಿಲ್ಲವೆಂಬಂತೆ ನಾಗಪ್ಪನವರು ಕುಳತಿದ್ದರು. ಇನ್ನು ಹೆಚ್ಚುಮಾತನಾಡಿದರೆ ಏನು ಅನಾಹತವಾಗು ತ್ತದೆಯೋ ಎಂದು ಹೆದರಿ ವೆಂಕಮೃ ಸುಮೃನಾಡಳು. ಹಾಗೆಯೇ ರೂಪಿಗೆ ಬಂದು ಜ್ವರದಿಂದ ವಾಲಗಿದ್ದ ಮಗುವನ್ನು ನೋಡುತ್ತಾನೆಂತಳು.

ಅಳಿಯ ದೇವರು ಕರೆಸಕೊಳ್ಳಬೇ ಬಂದುದನ್ನು ನೋಡಿ, ಚಿಕ್ಕಮೃನಿಗೆ ವಿಶ್ವಯವಾಗಿತ್ತು. ವೆಂಕಮೃನ ಹೆಣೆಯ ಗಾಯ ಸಂದೇಹಕ್ಕೆಡೆಗೊಟ್ಟಿತ್ತು. ಗಂಡ ಹೆಂಡಿರ ಜಗಳವಾಗಿರಬೇಕೆಂದು ಕೊಂಡರು ಅವರು. ಆದರೆ ನಿಜವಾಗಿ ನಡೆದದ್ದೀನು?

ಮರಳಿ ಅಡಿಗೆಯ ಕೋಣಿಗೆ ಬಂದ ವೆಂಕಮೃ, ಚಿಕ್ಕಮೃನ ಪಕ್ಕದಲ್ಲಿ ಕುಳಿತಳು.

“ಹುಡುಗರೆಲ್ಲ ಎಲ್ಲಿ ಚಿಕ್ಕಮೃ?”

“ಎಲ್ಲೋ ಆಡೋದಿಕ್ಕೆ ಹೋಗಿರಬೇಕು”

ಕ್ಷಣಕಾಲದ ವರ್ಣನದ ನಂತರ, ಏನೋ ನೆನಪು ಮಾಡಿಕೊಂಡ ವಳಂತಿ ವೆಂಕಮೃ ಕೇಳಿದಳು—

“ಚೆಂಗಳೂರಿಂದ ಚಂದ್ರಣ್ಣ ಬರಲೇ ಇಲ್ಲಿ ಚಿಕ್ಕಮೃ?”

“ಇಲ್ಲ ಕಣ ಪಾಪ, ಅವನಿಗೆ ರಜವೇ ಸಿಕ್ಕೊಲ್ಲಿವಂತೆ. ಪೋಲೀಸ್ ಇಲಾಖೆಯ ಕೆಲಸವೇ ಹಾಗೆ – ಹೊತ್ತಿಲ್ಲ ಗೊತ್ತಿಲ್ಲ ರಜವಿಲ್ಲ!”

ಚೇಸರದಿಂದ ಉತ್ತರಿಸಿದಳು ಚಿಕ್ಕಮೃ.

“ಚಿಕ್ಕಮೃ, ತವನಿಗೆ ಮದುವೇ ಯಾವಾಗ ಮಾಡುತ್ತೇ ಚಿಕ್ಕಮೃ?”

—ವೆಂಕಮೃನ ಆ ಪ್ರಶ್ನೆಗೆ ಬಂದೆರಡು ಮಾತಿನಲ್ಲಿ ಉತ್ತರ ಹೇಳಬಿಡಲು ಚಿಕ್ಕಮೃನಿಗೆ ಸಾಧ್ಯವಾಗಲಿಲ್ಲ. ಹಾಗೆ ಹೇಳುವುದೂ ಆಕೆಗೆ ಸಮಾಧಾನವಿಲ್ಲ. ಒಂದೊಂದನ್ನೇ ವಣಿಸಿ, ಮಗನ ಹಿರಿಮೆ ಯನ್ನೂ, ಮನಿಗೆ ಬರುವ ಸೋಸೆಯನ್ನೂ, ಆಕೆಯ ತೌರುಮನೆಯ ಸಂಗತಿಗಳನ್ನೂ ನಾಜೋಡಿಕಾಗಿ ಕಣ್ಣಿಗೆ ಕಟ್ಟಿವಂತೆ ಬಣ್ಣಿಸಿದಳು.

ಬೆಂಗಳೂರಿನ ಜಂಜಸಿಯರ್ ರಾಮಚಂದ್ರಾಯರು ಎರಡು ಸಾವಿರ ವರದಕ್ಕಿಣಿ ಕೊಟ್ಟು, ಮಗಳಿಗೆ ವೈತುಂಬ ಒಡವೆ ಹಾಕಿ, ಕಣ್ಣಿಗೂಪ್ಪಿನ ಸೂಟ್ ಹೊಲಿಸಿ ಕನ್ನಾಡಾನ ಮಾಡುವರೆಂಬ ಸಂಗತಿ ವೆಂಕಮೃಸಿಗೆ ತಿಳಿಯಿತು. ತನ್ನ ಅಣ್ಣ ಎಂಥ ಭಾಗ್ಯವಂತ ಎಂದುಕೊಂಡಳು. ಹಾಗೆಯೇ ಆ ಹುಡುಗಿಯ ತೌರುವನೆಯವರು ಎಷ್ಟು ಸಿರಿವಂತರಿರಬೇಕು ಎಂಬುದನ್ನು ಉಹಿಸಿಕೊಂಡಳು.

ತನ್ನ ಗಂಡನ ಹಾಗೆಯೇ ತನ್ನ ಅಣ್ಣನೂ ತಾನು ಕೈಹಿಡಿಯುವ ಆ ಹುಡುಗಿಯನ್ನು ಪ್ರೀತಿಸದೆ ಕೂರವಾಗಿ ಕಾಣುತ್ತಾನೆಯೇ? ಭೇ, ಆತನ ಗುಣ ಹಾಗಲ್ಲ. ಅವನದು ಹೆಂಗರುಳು. ಕಷ್ಟಪಡುವವರನ್ನೂ ನಿಸ್ಸಹಾಯಕರನ್ನೂ ಕಂಡರೆ ಮುಮ್ಮುಲ ಮರುಗುವ ಮೃದು ಹೈದರ್ಯ. ಆತನ ಮುಖ ಎಷ್ಟು ಸೌಮ್ಯವಾಗಿದೆಯೋ ಅವನ ಮನಸ್ಸು-ಮಾತ್ರಾ ಅಷ್ಟೇ ಕೋನಃಲವಾಗಿ-ಇಂಪಾಗಿದೆ. ಅವನನ್ನು ಕೈ ಹಿಡಿಯುವ ಹುಡುಗಿಯು ಸಿಜವಾಗಿಯೂ ಭಂಗ್ಯವಂತಳೇ. ಆದರೆ ನಾಗಪ್ಪನವರ ಕೈ ಹಿಡಿದ ತಾನು....?

ಚಂದ್ರುವಿನ ವಾದುವೆಯ ಮಾತಿನಲ್ಲಿ ನೈಮಂತಿದ್ದ ಚಿಕ್ಕಮ್ಮು ಅಡಿಗಿಯ ಕೋಣೆಯ ತುಂಬ ಹೊಗೆ ತುಂಬಕೊಂಡುದನ್ನು ಕಂಡು ತಟ್ಟನೆ ಒಲೆಯ ಬಳಿಗೆ ಧಾವಿಸಿದರು

ವೆಂಕಮ್ಮು ಮಾತ್ರ ಅಲ್ಲಿಯೇ ಶುಳ್ಳತು ಮಾತು ಮುಂದುವರಿಸಿದಳು—

“ಹಾಗಾದರೆ ವಾದುವೆ ಇನ್ನು ಇಪ್ಪತ್ತೀ ದಿನ ಅಲ್ಲಿ ಚಿಕ್ಕಮ್ಮು?”

“ಹೊಳ್ಳಿ,”

“ಹೆಪ್ಪಳ ಸಂಡಿಗೆ ಎಲ್ಲಾ ಮಾಡಿಟ್ಟಿದ್ದೀರೂ?”

“ಒಮ್ಮೋ ಎಲ್ಲಾ ಮಾಡಿಟ್ಟಿದ್ದೀನಮ್ಮು ಇಪ್ಪಕ್ಕೂ ನನ್ನದೇಸೆಡೆ ಬಳುವು ಹೇಳು” ಎಂದು ಮಾತು ಮುಗಿಸಿದ ಚಿಕ್ಕಮ್ಮು “ಅಂದಹಾಗಿ ನಿನ್ನ ಯಜಮಾನರಿಗೆ ಸಂಡಿಗೆ ಅಂದರೆ ಆಸೆ ಅಲ್ಲವೇ? ತಾಳು, ಒಂದಿಷ್ಟು ಕರಿಯುತ್ತೀನೇ” ಎನ್ನುತ್ತಾ ಹೆಲಗಿಯ ಮೇಲಿದ್ದ ಸಂಡಿಗಿಯ ಬುಟ್ಟಿಗೆ ಕೈ ಹಾಕಿದರು. ಅಪ್ಪರಲ್ಲಿ ಇಬ್ಬರು ಹುಡುಗರೂ-ವೆಂಕಮ್ಮನ ತಮ್ಮಂದಿರು—ಒಳಗೆ ಬಂದರು. ಬೀದಿಯ ಜಗುಲಿಯ ಮೇಲೆ

ಕುಳತಿದ್ದ ತಮ್ಮ ಭಾವನನ್ನು ಅವರು ಗಮನಿಸಿದಂತೆ ತೋರಲಿಲ್ಲ.

“ನೋಡೇ ಅವು, ಇವನು ನನ್ನ ಹೊಡಿತಾನೆ”

—ನನ್ನ ತ್ವಾ ಒಬ್ಬರ ಹಿಂದೊಬ್ಬರು ಅಡಿಗೆ ಮನೆಗೆ ಓಡಿ ಬಂದಾಗ ಅಲ್ಲೇ ಕುಳತಿದ್ದ ಅಕ್ಕೆ ವೆಂಕಮ್ಮನನ್ನು ಕಂಡು ತಮ್ಮ ಜಗತ್ ವನ್ನು ಮರಿತು, ಆಕೆಯು ಎಡಬಲದಲ್ಲಿ ಕುಳತು ಬಿಡುವಿಲ್ಲದ ಮಾತಿಗೆ ತೋಡಗಿದರು

“ಜಗುಲಿ ಹೇಳಿ ನಿಮ್ಮ ಭಾವ ಕೂತಿದ್ದಾರೆ. ಒಳಗೆ ಕರೆದು ಕೃಕಾಲ, ತೋಡಿದುಕೊಳ್ಳುವುದಕ್ಕೆ ನೀರು ಕೊಡ್ದೋ” ಎಂದು ಆಜ್ಞಾ ಸಿ ಖಿದರು ಚಿಕ್ಕಮ್ಮ ಹಾಗೆಯೇ ವೆಂಕಮ್ಮನನ್ನು ಉದ್ದೇಶಿಸಿ “ಏಳಮ್ಮ ಎಲೆ ಹಾಕು ಪಾಪ, ಬೆಳಗ್ಗೆ ಎಷಟ್ ಹೊತ್ತಿನಲ್ಲಿ ಉಬ್ಬನಾಡಿ ರೈಲು ಹತ್ತಿದರೋ” ಎಂದರು

ಹುಡ್ಗರಿಬ್ಬರೂ ತಾನು ಮೊದಲು ತಾನು ಮೊದಲು ಎಂದು ಚಿಂದಿಗೆ ಓಡಿದರು. ನಾಗಪ್ಪನವರು ಮಾನವಾಗಿಯೇ ಕೃಕಾಲು ತೋಡಿದು ಕೊಂಡು ಎತ್ತಿಯ ಮುಂದೆ ಕುಳತರು. ಚಿಕ್ಕಮ್ಮ ಬಡಿಸಿದರು. ಉಬ್ಬನಾಡುವಾಗಲಾದರೂ ಅಳಿಯ ದೇವರು ಮಾತನಾಡುತ್ತಾರೇ ನೋ ಎಂದು ಚಿಕ್ಕಮ್ಮನ ಆಸಿ ಸಂಡಿಗೆ ಬಡಿಸುವಾಗ ‘ಚಂದ್ರವಿನ ಮದುವೆಗೆ ಮಾಡಿದ್ದ’ ಎಂದು ಹೇಳಿ, ಅನಂತರ ತವರೂ ಮಾತಿಗೆ ತೋಡಗಿದರೆ, ಚಂದ್ರವಿನ ಮದುವೆಯ ಸಮಾಚಾರವನ್ನು ಲ್ಲಾ ಸಂಪೂರ್ಣವಾಗಿ ಪಾರಾಯಣ ಮಾಡಬೇಕೆಂದು ಅವರು ಬಯಸಿದ್ದರು.

ಆದರೆ ಅಳಿಯ ದೇವರು ತುಟಿ ತೆರಿಯಲಿಲ್ಲ. ‘ಬೇಕು-ಬೇಡ’ ಗಳನ್ನು ಕೈಯಿಂದಲೇ ಸೂಚಿಸಿದರು. ಬಡಿಸುವ ನೆಪದಲ್ಲಿ ಚಿಕ್ಕಮ್ಮ ಮಾತನಾಡಿದರೂ ನಾಗಪ್ಪನವರು ನಾಲಗೆಯನ್ನು ಬಿಗಿಹಿಡಿದ್ದರು! ತನ್ನ ಗಂಡನನ್ನು ಕಂಡು ವೆಂಕಮ್ಮನಿಗೆ, ಶಷ್ಟಿಗಾರನುದ ಹೊಳೆಯ ಶರದಲ್ಲಿದ್ದ ‘ಮೇಳೆ ದಪುಮಂತರಾಯ’ನ ನೆನಪಾಗಿ, ಆ ಸಂಕಟ ಹಿತಿಯಲ್ಲಿಯೂ ನಗು ಬಂದಿತು.

ನೋನವಾಗಿಯೇ ಉಬ್ಬ ಮುಗಿಯಿತು. ಮೊದ ಮೊದಲು ಸಲಿಗೆ ವಹಿಸಿದ್ದ ಇಬ್ಬರು ಹುಡುಗರೂ ಭಾವನ ಹಿತಿಯನ್ನು ಕಂಡು ತಾವೂ ಗಂಭೀರರಾದರು. ನಾಗಪ್ಪನವರು ನಡು ಅಂಗಳದ ಗೋಡಿಗೆ

ಒರಗಿ ಕುಳಿತದ್ದು.

ವೆಂಕಮ್ಮೆ ಬೇಗ ಬೇಗ ಉಂಟ ಮುಗಿಸಿದಳು ಚಿಕ್ಕಮ್ಮನ
ಅದೀಶದಂತೆ ಹೋಗಿನ ಕೋಣೆಯಲ್ಲಿ ತನಗೂ-ತನ್ನ ಗಂಡನಿಗೂ
ಹಾಸಿಗೆ ಹಾಸಿದಳು. ಹುಡುಗರಿಷ್ಟಿರೂ ಚೆತ್ತೆದ ತಟ್ಟೆಯಲ್ಲಿ ಭಾವನಿಗೆ
ವೀಳ್ಯವನ್ನು ತಂದಿಟ್ಟು, ನಡು ಅಂಗಳದಲ್ಲಿ ತಮ್ಮ ತಮ್ಮ ಹಾಸಿಗೆ
ಯನ್ನು ಹಾಸಿಕೊಂಡರು.

ನಾಗಪ್ರನವರು ಆಡಕೆಯನ್ನು ಪಾತ್ರ ಬಾಲಿಗೆ ಹಾಕಿಕೊಂಡು
ಮಲಗಲು ಯಾರಕ್ಕೋಣಿಗೆ ಬಂದರು ವೆಂಕಮ್ಮೆ ಅಲ್ಲಿಂದ ಹೋರಿಗೆ
ಬಂದು ಚಿಕ್ಕಮ್ಮನ ಮುಸುರಿ ಕೆಲಸಗಳಲ್ಲಿ ಸಹಾಯ ಮಾಡಲು ತೊಡ
ಗಿದಳು.

“ಬೇಡ ಹೋಗನ್ನು. ನಾನೇ ಮಾಡಿಬಿಡುತ್ತೀನೇ-ಎವ್ವು
ಹೋತ್ತು”

ಎಂದು ಚಿಕ್ಕಮ್ಮೆ ಎವ್ವು ಹೇಳಿದರೂ ಕೇಳದಿ ವೆಂಕಮ್ಮೆ ಪಾತ್ರ
ಖಜ್ಜ ಲು ಕುಳಿತ್ತಳು.

“ಹೂದು ಕಣಿ ವೆಂಕು, ಅಂದಹಾಗೆ ನಿನ್ನ ಹಣಿಯ ಮೇಲಿ
ಯಾಕೇ ಅಷ್ವೇಷ್ಟಂದು ದೊಡೆ ಗಾಯ?”

“ಬೆಳಿಗ್ಗೆ ಮನೆ ಹೆತ್ತಿರೆ ತಲೆ ತಿರುಗಿ ಬಿದ್ದುಬಿಟ್ಟೆ ಚಿಕ್ಕಮ್ಮೆ”
ಹಿಂದು ಮುಂದು ನೋಡದೆ ಉತ್ತರಿಸಿಬಿಟ್ಟಿಳು ವೆಂಕಮ್ಮೆ. ನಿಜ
ಖಂಗತಿ ಹೇಳಲ. ಅಕೆಗೆ ಮನಸ್ಸು ಕಸಿವಿಸಿಯಾಯಿತು.

“ತುಂಬ ರಕ್ತ ಸುರಿತೇನೇ ?”

“ಇಲ್ಲ ಚಿಕ್ಕಮ್ಮೆ; ಅಷ್ವರಲ್ಲಿ ‘ಅವರು’ ಬಂದು, ಕುಂಕುಮ
ಮೆತ್ತಿ ರಕ್ತ ಸಿಲ್ಲಿಸಿದರು.”

“ನೋವಾಗೋಲ್ಪಿನೇ ವೆಂಕು ?”

“ಇಲ್ಲ ಚಿಕ್ಕಮ್ಮೆ. ಅದೇನು ಮಾತಾ ಗಾಯ - ನೋವಾಗೋಕೆ”

—ಸುಳ್ಳಿನ ಶರಪಣಿಯಲ್ಲಿ ತಾನು ಮಾತು ಬಿಗಿಸುತ್ತಿರುವೆ
ನೆಂಬುದು ಆಕಗೆ ತಿಳಿದಿತ್ತು. ಆದರೆ ನಿಜವನನ್ನೇ ಮೇಳಬಿಟ್ಟಿರೆ, ಆದ
ರಿಂದ ತನ್ನ ಗಂಡನ ಮೇಲೆ ಚಿಕ್ಕಮ್ಮನಿಗೆ ಎಂತಹ ಕೆಟ್ಟ ಅಭಿವೃದ್ಧಿ
ಮುಡುತ್ತದೆ? ತಾನು ಹೇಳುತ್ತಿರುವ ಸ್ಥಿನಿಂದ ಯಾರಿಗೂ

ತೊಂದರೆಯಿಲ್ಲವಲ್ಲ, ಅಷ್ಟೇ ಸಾಕು ಎಂದುಕೊಂಡಳು ವೆಂಕಮ್ಮೆ.

ಕೆಲಸವೆಲ್ಲಾ ಮುಗಿದ ಮೇಲೆ ಹಿತ್ತಿಲ ಬಾಗಿಲು ಮುಚ್ಚಿ,
ಇಬ್ಬರೂ ಒಳಗೆ ಬಂದರು.

“ಇನ್ನು ನೀ ಮಲಗಿಕೊ ಹೋಗಮ್ಮೆ” ಎಂದರು ಚಿಕ್ಕಮ್ಮೆ:
“ನೀನು ?”

“ನಾನೂ ಮಲಗಿಕೊಹ್ತೇ ನೇ”

“ದೈತ್ಯದಕ್ಕೆ ಹೋದ ಆಳು ಇನ್ನೂ ಬರಲೇ ಇಲ್ಲಿ ಚಿಕ್ಕಮ್ಮೆ”

“ಇನ್ನೇನು ಬರಾತ್ತಾನೆ. ಪಂಡಿತರು ಸಿಕ್ಕಿದರೋ ಇಲ್ಲೋ?”

ಎಂದು ಚಿಕ್ಕಮ್ಮೆ ನುಡಿಯುವ ವೇಳೆಗೆ—“ಪಂಡಿತರು ಉರಾಗೆ
ಇಲ್ಲ ಅವ್ಯಾಖ್ಯಾನ್” ಎಂದು ರಾಗವೆಳೆಯುತ್ತಾ ಇಳು ಒಳಗೆ ಬಂದನು.
ಅದನ್ನು ಕೇಳಿದ ಚಿಕ್ಕಮ್ಮೆನ ಮನಸ್ಸು ಗಾಳಿಗೆ ಸಿಕ್ಕಿದ ಪಟ್ಟದಂತೆ
ಓಲಾಡಿತು.

“ನಾನು ಜಗ್ಗೀ ಮೇಗೇ ಮಲೀಕೊಹ್ತೇ ನೀ ಶಮಾತ್ಮನೇ” ಎನ್ನಾತ್ತಾ
ಆಳು ಹೊರಗೆ ಹೋದನು ಅನಂತರ ಬಾಗಿಲಂಹಾಕಿ, ಒಳ ಚೆಲಕ
ವಿಟ್ಟು, ಮಲಗಲು ಹೋದಳು ವೆಂಕಮ್ಮೆ ನಾಗಪ್ಪನವರು ಎಚ್ಚರ
ವಾಗಿದ್ದರೂ ಕಣ್ಣು ಮುಚ್ಚಿಕೊಂಡಿದ್ದರು! ದೀಪವಾರಿಸಿ ವೆಂಕಮ್ಮೆ
ಮಲಗಿಕೊಂಡಳು ಅವಳ ಹೃದಯ, ತನ್ನ ಗಂಡ ಆಗಲಾದರೂ
ಪ್ರಸನ್ನನಾಗುವನೇನೋ ಎಂದು ಕಾತರಿಸಿತು. ಮನಸ್ಸು ಸವಿಗನಸು
ಕಟ್ಟಿತ್ತಾ ಇನಿಯನ ಸ್ವರ್ಕಕ್ಕಾಗಿ ಹಾತೆರೆಯಿತು. ಮಧ್ಯಾನ್ಹ ಬಿದ್ದ
ವೆಟ್ಟಸೀಂದ ಎದೆಯನೋವು ಹೇಚ್ಚಾಗಿದ್ದರೂ ಸುಖಾನ್ಭವದ ಗುಂಗಿ
ನಲ್ಲಿ ಅದೂ ಮರೆತುಹೋಗಿತ್ತು.

ಆದರೆ ನಾಗಪ್ಪನವರದು ಹಟವೇ ಹಟ! ವೈಗಿ ವೈಸೋಕ
ದಂತೆ ಎಚ್ಚರ ವಹಿಸಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿ ಮಲಗಿ
ಕೊಂಡರು.

‘ಇನ್ನು ಸ್ವಲ್ಪ ಹೋತ್ತಿಗೆ’, ‘ಇನ್ನೊಂದು ಕ್ಷಣದಲ್ಲಿ’, ‘ಆಗ’,
‘ಇನ್ನೇನು....’, ‘....ಹೀಗೆ ತಿರುಗಿಂತಿದೆ’—ಎಂದು ಸುಖಾನ್ಭವದ
ಹುಮ್ಮಿಸ್ತಿನಲ್ಲಿ, ನಾಗಪ್ಪನವರು ಪ್ರಸನ್ನರಾಗುವುದನ್ನೇ ನಿರೀಕ್ಷಿಸುತ್ತಿದ
ವೆಂಕಮ್ಮೆನ ಬಯಕೆ ಬಯಲಾಯಿತು, ಆಶೆ ನಷಿಸಿತು.

ಬೆಳಗ್ಗೆ ಬೇಗನೆ ಎದ್ದುವರು ನಾಗಪ್ಪ. ಹೀಂದಿನ ದಿನದ ಒಳಲಿಕ್ಕೆ ಯಿಂದ ವೆಂಕಮ್ಮೆ ಹಾಸಿಗೆಯಮೇಲೆ ನೈಮರೆತಿದ್ದಳು. ರಾತ್ರಿ ಒಂದು ಹೊತ್ತಿನಲ್ಲಿ ಪ್ರಾರಂಭವಾಗಿದ್ದ ಎಡೆಯನೋವು ಬಹೆಳಹೊತ್ತಿನ ತನಕ ಬಾಧೆವಡಿಸಿ ಸಿದ್ದರೆಗೆ ಅಡ್ಡಿ ತಂದಿದ್ದಿತು. ಹಾಸಿಗೆಯ ಮೇಲೆ ಬೇರ ಲಾಗಿ ವುಲಗಿಕೊಂಡು ನರಳ ನರಳ ಕೊನೆಗೆ ತನಗರಿಯದಂತೆಯೇ ನಿದ್ದೆಮಾಡಿದ್ದಳು ಅದರೆ ನಾಗಪ್ಪನವರು ಚಿಂತಾಚಿತ್ತರಾಗಿ ಹಾಸಿಗೆಯಮೇಲೆ ಒರಗಿದ್ದರೂ ಬೆಳಗ್ಗೆ ಬೇಗನೇ ಏಳಲೇಬೇಕೆಂಬ ಉದ್ದೇಶದ ಹಟ್ಟದಿಂದ ಬಲವಂತವಾಗಿ ನಿದ್ದೆಮಾಡಿದ್ದರು. ಅದರೆ ಅದು ಶಾಂತಮಯವಾದ ಶುಖಿಸಿದ್ದೆಯಾಗಿ; ಮುಂದೆ ತಾವು ಅನುಷಂಸ ಬೇಕೆಂದಿರುವ ಕಾರ್ಯಕ್ರಮಗಳ ಕನೆಂನ ನಿದ್ದೆ !

ಎಂತಲೇ ಅವರು ಬೇಗನೆ ಎದ್ದಿದ್ದರು. ಅಗಿನ್ನೂ ಗಂಟೆ ಇದೂ ವರೆಯಾಗಿದ್ದಿತು. ನಾಗಪ್ಪನವರು ತಮ್ಮ ಬಟ್ಟಿಗಳನ್ನೂ ಇಗ್ನೋಂಡ ಕ್ಷೇತ್ರೀಲವನ್ನು ಕ್ಷೇತ್ರ ತೆಗೆದುಕೊಂಡರು. ಮೇಲ್ಲಿನ ಹೆಜ್ಜೆಯಿಡುತ್ತಾ ಕೊರಡಿಯಿಂದ ಹೂರಗೆ ಬಂದರು.

ಅಷ್ಟರಲ್ಲಾಗಲೇ ಅವರ ಅತ್ತಿಯೆಸಿಸುವ—ವೆಂಕಮ್ಮೆನ ಚಿಕ್ಕಮ್ಮೆ ಮನೆಯ ಮುಂಗಡೆ ನೀರು ಚಿನ್ಮಾಕಿಸಿ ರಂಗವಲ್ಲಿ ಹಾಕುತ್ತಿದ್ದರು. ನಾಗಪ್ಪನವರು ಅಳುಕುತ್ತ ಅಳುಕುತ್ತ ಬೀದಿಯ ಬಾಗಿಲಿನವರೆಗೂ ಬಂದರು. ಅದರೆ ಅವರೆದುರಂಗೇ ಬೀದಿಗೆ ಹೇಗೆಳಿಯುವುದು ? ಎರಡು ಕ್ಷೇತ್ರ ನಿಂತು ಯೋಚಿಸಿದರು. ಮತ್ತೆ ಧೈರ್ಯಮಾಡಿ ಹೊಸಲು ದಾಟಿದರು.

ಚಿಕ್ಕಮ್ಮೆನೋಡಿಯೇ ನೋಡಿದರು ಅಳಯಂದಿರು ಹೊರಟು ನಿಂತಿದಾರೆ—ಕ್ಕೇರ್ಯಲ್ಲಿ ಚೀಲವಿದೆ. ಉರಿರೆ ಹೊರಟಿರುವರೆಂದು ಉಹಿಸಲು ಅವರಿಗೆ ತಡವಾಗಲಿಲ್ಲ, ಅದರೆ ಅವರು ಹಾಗೆ ಹೋಗುತ್ತಿರುವುದನ್ನು ನೋಡುತ್ತ ನಿಂತಿರುವುದು ಸರಿಯಲ್ಲವೆನಿಸಿತು.

“ಇಮ್ಮು ಬೇಗ ಹೊರಟುಬಿಡಬೇಕೇ ?”

“ಹೋಂ”

ಎಂದು ಗುಟುಕರಿಸಿದರು ನಾಗಪ್ಪ.

“ಒಂಭತ್ತು ಗಂಟೆ ರೈಲಿಗಾದರೂ ಹೋದರೆ....ಅಮ್ಮು ಹೊತ್ತಿಗೆ

ಕಾಫಿ-ತಿಂಡಿ ಮಾಡುತ್ತೇನೆ”

ನಾಗಪ್ರನವರಿಗೆ ಆ ಮಾತು ಕೇಳಿಸಿಲ್ಲವೋ ಇಲ್ಲವೋ—ಆವರಂತೂ ನಿಲ್ಲದೆ ಹೊಡಟೇ ಹೋದರು.

ಅಳಯನ ಈ ವಿಚಿತ್ರ ವರ್ತನೆಯನ್ನು ಕಂಡು ಚಿಕ್ಕಮೃಷಿಗೆ ಅಶ್ವರ್ಯವಾದರೂ ಗಾಬರಿಯಾಯಿತು. ಅವರು ಕೋವ ಮಾಡಿ ಕೊಂಡಿರುವರೀಂದು ಹಂದಿನ ರಾಶ್ರಿಯೇ ಉಂಹಿಸಿಕೊಂಡಿದ್ದರು ಚಿಕ್ಕಮೃಷಿ; ನಾಗಪ್ರನವರ ಹೂನ, ಗಂಟಕ್ಕಿದ ಮುಖ, ತಿರಸ್ವಾರ ವನ್ನು ಸೂಚಿಸುವ ಕಣ್ಣಗಳು—ಎಲ್ಲಾ ಅವರ ಉಂಟೆಯನ್ನು ನಿಜವೆಂದು ಸಾರುತ್ತಿದ್ದವು.

ಅದರೆ ಈ ಕೋವಕ್ಕೆ ಕಾರಣವೇನು?

ಗಂಡ ಹೆಂಡಿರ ಜಗಳನೇ?

ಅದು ಉಂಡು ವ್ಯಾಲಗುವವರೆಗೆ ಎನ್ನುತ್ತಾರೆ. ಹಾಗಿದ್ದೇ, ಈ ವೇಳೆಗಾಗಲೇ ಪರ್ಯವನಾನವಾಗಬೇಕಿತ್ತಲ್ಲ!

ವೆಂಕುವಿನ ಹಣೆಯ ಮೇಲೆ ದೊಡ್ಡ ಪೆಟ್ಟಾಗಿದೆ.

ಅದಕ್ಕೆ ಕಾರಣ ತಲೆ ತಿರುಗಿ ಬಿಡ್ಡದೆಂದು ಹೇಳುತ್ತಾರ್ಥ ವೆಂಕಮೃಷಿ. ಹಾಗೆ ಇದ್ದಕ್ಕಿದ್ದಂತೆ ತಲೆ ತಿರುಗಿ ಬೀಳಬೇಕಾದ ಪ್ರಸಂಗವೇನು? ಆಕೆ ಗಂಡನ ಮೇಲಿನ ಅಭಿಮಾನದಿಂದ ಸುಳ್ಳಿ ಹೇಳಿರಬಹುದೇ?

ಇದ್ದಕ್ಕಿದ್ದಂತೆ ಗಂಡ ಹೆಂಡತಿಯದು ಹೊರಟು ಬಂದಿದ್ದಾರೆ ಕರಿಸಿಕೊಳ್ಳದೆ ಬರುವುದು ತ.ಂಬ ಅಸಿರೀಕ್ಕಿತ ಪೈಚಿತ್ರ್ಯಪಟ್ಟವೇ? ಅಳಯನ ಬಿಗುಮಾನ ಸಡಿಲಾಗುವುದೆಂದರೆ ಸೋಜಿಗನೇ! ಅದೂ ಬಂದವರು ಯಾರೋಡನೆಯೂ ಮಾತನಾಡಲಿಲ್ಲ—ಅಳಯದೇನರು. ವೆಂಕಮೃಷ್ಣನೋಡನೆಯೂ ಮಾತನಾಡಿದುದನ್ನು ತಾವು ನೋಡಲಿಲ್ಲ.

ಇದಕ್ಕೆ ಬಲವಾದ ಕಾರಣವೇನೇರೋ ಇರಬೇಕು. ಅದೇನು....? ಅದೇನು....? ಅದನ್ನು ಯಾರು ಹೇಳುವವರು?

ಚಿಕ್ಕಮೃಷಿನ ವನಸ್ಪತಿ ಪರಿಪರಿಯಾಗಿ ಚಿಂತಿಸಿತು. ರಂಗೋಲಿ ಯಿಟ್ಟು ಮುಗಿಸಿ, ಅವರು ಒಳಗೆ ಬಂದು ಕಾಫಿಯ ಒಲೆ ಹೊತ್ತಿಸಿದರು. ಹುಡುಗರೆಲ್ಲ ಒಬ್ಬಾಬ್ಬಾಗಿ ಎದ್ದರು ಚಿಕ್ಕಮೃಷಿ ಏನೋಽ

ನೇನವು ಮಾಡಿಕೊಂಡವರಂತೆ ರೂಮಿಗೆ ಹೋಗಿ ಎಳೆಯ ವಂಗುವಿನ ಮೈ ಮುಟ್ಟಿ ನೋಡಿದರು. ಎಂಟು ದಿನಗಳಿಂದ ಒಂದೇ ಸಮನಾಗಿ ಸುಧುತ್ತಿದ್ದ ಜ್ಞರ ಅಂದು ಬಿಟ್ಟಿತ್ತು. ಅವರ ಮನಸ್ಸಿಗೆ ಕ್ಷಮಿಸಿ ಸಮಾಧಾನನೆನೆನಿಸಿತು ಹಾಗೆಯೇ ಹೊರಗಿನ ಕೊರಡಿಗೆ ತೆರಳಿದರು. ಬಾಗಿಲು ಶೆರೆದು ನೋಡಿದರೆ ವೆಂಕಮ್ಮೆ ಇನ್ನೂ ವಂಳಿದ್ದಾಳೆ. ಎಬ್ಬಿಸಲೇ ಎಂದುಕೊಂಡರು ಚಿಕ್ಕಮ್ಮೆ. ಮರಕ ಹರಟ್ಟಿಸುವ ಅವಳ ಮುಗ್ಗ ಮುಖವನ್ನು ಕಂಡು—ಎಬ್ಬಿಸಲು ಮನಸ್ಸಿಗಡೆ ಅಲ್ಲಿಂದ ಹೊರಟಿರು.

ಕಾಫಿ ಸಮಾರಾಧನೆ ಆಗುವ ವೇಳೆಗೆ ವೆಂಕಮ್ಮೆ ಎದ್ದಳು. ಪಕ್ಕದ ಹಾಸಿಗೆಯಲ್ಲಿ ಗಂಡಸಿಲ್ಲದುದನ್ನು ಕಂಡು, ಅವರು ಆಗಲೇ ಎದಿರಬಹುದೆಂದುಕೊಂಡಳು. ಒಂದು ಬಾರಿ ಆಕಳಿಸಿ ಕಿಟಕಿಯ ಕಡೆಗೆ ಸಿಟ್ಟಿಸಿದಾಗ ಹೊತ್ತು ಬಹಳವಾಗಿದೆಯೆನ್ನಿಸಿತು. ಹಾಸಿಗೆ ಗಳನ್ನು ಸುತ್ತಿಟ್ಟು ಮುಖ ತೊಳೆಯಲು ಹೊರಟಳು. ಆದರೆ ನಡೆಯುವುದಕೇ ಆಗದಪ್ಪ ಸಿಶ್ಕಿತ್ತ; ಬಳಲೀದ ಮೈ—ಬಳಲೀದ ವನಸ್ಪಿ. ಎರಡು ಹೆಚ್ಚಿ ಇಡುವ ವೇಳೆಗೆ ಕಣ್ಣ ಮಂಜಾದಂತಾಯಿತು. ಅವು ಮುಚ್ಚಿ ಹೋದುತ್ತಾದಾಗ ಆಕೆ ಉಪಾಯ. ಗಾಣದೆ ಕುಸಿದು ಕುಳಿತಳು ಅಷ್ಟರಲ್ಲಿ ಬಂದ ಚಿಕ್ಕಮ್ಮೆ—

“ವೆಂಕು ವೆಂಕು”

ಎಂದು ಗಾಬರಿಯಿಂದ ಕೂಗುತ್ತಾ ಅವಳ ಬಳಗೋಡಿ ಬಂದರು.

ವೆಂಕಮ್ಮೆನ ಕಣ್ಣ ಮುಚ್ಚಿದ್ದದನ್ನು ಕಂಡು, ಅವಳ ಭೂಜ ಅಲುಗಿಸಿ, ಮತ್ತೊಮ್ಮೆ ಕೊಗಿದರು :

“ವೆಂಕು, ವೆಂಕು, ನನ್ನ ಪುಟ್ಟು”

ಮೆಲ್ಲನೆ ಕಣ್ಣ ಶೆರೆದಳು ವೆಂಕಮ್ಮೆ. ಹೈಣವಾದ ಧ್ವನಿಯಲ್ಲಿ—

“ಚಿಕ್ಕಮ್ಮೆ....” ಎಂದೆಳು.

“ಏನಾಯ್ತು ಮ್ಮೆ ಪುಟ್ಟು ?”

ವೆಂಕಮ್ಮೆ ಮಾತನಾಡಲಿಲ್ಲ. ಮೆಲ್ಲನೆ ಅಲ್ಲಂದೇಳಲು ಪ್ರಯತ್ನಿಸಿದಳು. ಚಿಕ್ಕಮ್ಮೆ ರೆಟ್ಟಿ ಹಿಡಿದು ಸ್ಲಿಲು ಆವಳಿಗೆ ಸಹಾಯ ಮಾಡಿದರು. ಇಬ್ಬರೂ ಬಜ್ಜಲು ಮನಸೆಗೆ ಬಂದಾಗ—

“ನಾನು ಮುಖ ತೊಳಕೊಂಡು ಬರ್ತಿಸಿ. ನೀನು ಹೋಗು ಚಿಕ್ಕಮ್ಮುಳ್ಳು”

ಎಂದಳು ವೆಂಕಮ್ಮು, ಆದರೆ ಮಗಳನ್ನು ಆ ಸ್ಥಿತಿಯಲ್ಲಿ ಬಟ್ಟಿ ಹೋಗುವಂಥ ಕೆಟ್ಟಮನಸಿನವಲೇ ಚಿಕ್ಕಮ್ಮು? ಮಲತಾಯಿ ಯಾದರೂ ಆಕಿಗೆ ಆ ಸವತಿಯ ಮಗಳನ್ನು ಕಂಡರೆ ಎಷ್ಟು ಪ್ರೇಮ!?

ವೆಂಕನ್ನು ಮುಖ ತೊಳೆದು ಹೊರ ಬಂದಳು. ಚಿಕ್ಕಮ್ಮು ನೈಡನೆ ಅಡಿಗೆ ಮನೆಗೆ ಬಂದು ಕಾಫಿ ಕುಡಿಯುತ್ತ ಕುಳಿತಳು. ಒಂದೊಂದೇ ಗುಟುಕು ಹೀರುವುದರ ಜೊತೆಗೆ ಮಾತೂ ಆರಂಭ ವಾಯಿತು.

“ಚಿಕ್ಕಮ್ಮು ‘ಅವರಿ’ಗೆ ಕಾಫಿ ಆಯಿತೇ ?”

ಆ ಪ್ರಶ್ನೆಗೆ ಉತ್ತರಿಸುವುದು ಹೇಗೆ ?

ನಾಗಸ್ವನವರು ಬೆಳಗ್ಗಿಯೇ ರೈಲಿಗೆ ಹೊರಟು ಹೋದರೆಂದು ವೆಂಕಮ್ಮುನಿಗೆ ತಿಳಿದರೆ ಆಕೆ ಎಷ್ಟು ದಃಖಿನುವಳು? ಕುಡಿಯು ಶ್ರೀರೂಪ ಕಾಫಿಯನ್ನು ಅಪ್ಪುಕ್ಕೇ ನಿಲ್ಲಿಸಿ ಕಣ್ಣೀರು ಹರಿಸಲು ಪ್ರಾರಂಭಿಸುವಳು? ಹೇಳಿದಿದ್ದರೆ ಅವರಿಗೆ ತಿಳಿಯುವುದು ಹೇಗೆ ?

ಉಭಯ ಸಂಕಟಕ್ಕಿಟ್ಟುಕೊಂಡಿತು ಅವರಿಗೆ. ಎಂತಲೇ ಉತ್ತರಿಸದೆ—“ಬಂದೆ ತಾಳು” ಎಂದು, ಏನೂ ನೇರ ಹೂಡಿ ಅಲ್ಲಿಂದ ಪದುಸಿಮಿವ ಮರಿಯಾದರು. ಮರಳಿ ಬರುವವ್ಯಾರಲ್ಲಿ ವೆಂಕಮ್ಮು ಬರಿದಾದ ಕಾಫಿಯ ಬಟ್ಟಲನ್ನು ಕೆಳಗಿಟ್ಟಳು

“ಚಿಕ್ಕಮ್ಮು ಹುಡುಗರೆಿಲ್ಲ ಎಲ್ಲಿ?”

“ಎಲ್ಲೋ ಜಗಲಿಯ ಮೇಲರಬೇಕು”

“ಸೀರು ಕಾದಿದೆಯಲ್ಲ, ‘ಅವರಿ’ನ್ನು ಸ್ವಾನಕ್ಕೆಬ್ಬಿಸಲು ಹೇಳಬೇಕಾಗಿತ್ತು” ಎಂದಳು ವೆಂಕಮ್ಮು.

“ನಿನ್ನ ಗಂಡನನ್ನೇ ವೆಂಕು ?”

“ಹೂಂ ಚಿಕ್ಕಮ್ಮು”

“ಅವರೆಲ್ಲಿದ್ದಾರೆ? ಬೆಳಗ್ಗಿಯೇ ರೈಲಿಗೆ ಹೊರಟು ಹೋದರಲ್ಲಾ! ಸನಗೆ ಹೇಳಲಿಲ್ಲವೇ ?”

ಇಲ್ಲವೆಂಬಂತೆ ತಲೆಯಾಡಿಸಿದಳು ವೆಂಕಮ್ಮು.

“ಒಂಭತ್ತು ಗಂಟೆ ರೈಲಿಗಾದರೂ ಹೋಗಿ ಎಂದು ಹೇಳಿದೆ.
ಮಾತನಾಡದೆ ಹೊರಟು ಹೋದರು”

ವೆಂಕಮೃತ್ಯು ದಿಕ್ಕು ತೋಚದವಳಂತೆ ನುಂಕಾಗಿ ಕುಳಿತು
ಬಟ್ಟಿದ್ದ ಈ ಕಣ್ಣ ಕೂಡ ಅಲುಗಿಸದವ್ಯು ಗಂಭೀರವಾಗಿ ಕುಳಿ
ತಿದ್ದ ಅವಳನ್ನು ಕಂಡು, ಚಿಕ್ಕಮೃತು ಬಳಗೆದು, ತಲೆಯ ಮೇಲೆ
ಕೈಯಾಗಿಸುತ್ತಾ—

“ಬುಟ್ಟ, ವೆಂಕು” ಎಂದೆರು ವ್ಯಾದುವಾಗಿ.

ವೆಂಕಮೃತ್ಯು ಅವರಿಡಿಗೆ ಸೋಡಿದಳು. ಚಿಕ್ಕಮೃತ್ಯನ ಮುಖದಲ್ಲಿ
ಮೂಡಿದ್ದ ಮನಕರಗುವ ಮನುತಾಮಯ ಮಾರ್ಪಣ ಭಾವ ಅವಳ
ಹೈದರ್ಯವನ್ನು ತುಂಬಿತು. ‘ಆಸರೆಗಾಗಿ ತೆರೆದಿದೆ ಈ ತಾಯ್ ಮಡಿಲು
—ಬಾ ಮಗಳೇ’ ಎಂದು ಕಡೆಯಿತು ಆ ಕಾರಣವಾಯಿಯ ಕಣ್ಣ.
ಆಕೆ ಮಲತಾಯಿಯೋ, ತಾಯಿಯೋ ಇಲ್ಲವೇ ದೇವತೆಯೋ ಎನ್ನುವ
ಸಂದೇಹವಿಂದ ಏಂದುಕಿದ ವೆಂಕಮೃತ್ಯನ ಮನಸ್ಸು ಉತ್ತರಕ್ಕಾಗಿ
ಹುತ್ತಿಕೆತ್ತು. ತೀರವನ್ನಷ್ಟಿದೆ ಹೋಗಿಯಂತೆ ಆಕ ಚಿಕ್ಕಮೃತನನ್ನು
ಅಲಂಗಿಸಿಕೊಂಡಳು. ಅವರೂ ಸ್ತ್ರೀತಯಿಂದ ತಬ್ಬಿಕೊಂಡು ಮಗಳ
ಬೆಸ್ಸಿನ ಮೇಲೆ ಕೈಯಾಗಿಸುತ್ತಾ—

‘ಎನಾಯಿತು ಬುಟ್ಟ?’

ಬಿಕ್ಕೆ ಬಿಕ್ಕೆ ಬಂದ ಅಳುವೇ ಆ ಪ್ರಶ್ನೆಗೆ ಉತ್ತರವಾಯಿತು.
ಚಿಕ್ಕಮೃತ್ಯು ಮತ್ತೆ ನಾತ್ತೆ ರಮಿಸಿ ಕೇಳಿದರು ಸೆರಿನ ತುದಿಯಿಂದ
ಮಗಳ ಕಣ್ಣೇರನ್ನು ಒರಸಿ, ಅವಳನ್ನು ತಮ್ಮ ಎಡಿಗೆ ಒರಗಿಸಿಕೊಂಡು
ಮುಂಗರುಳು ಸೇವರಿಸುತ್ತಾ ಹಣೆಯ ಮೇಲಿನ ಗಾಯನನ್ನು ವ್ಯಾದು
ವಾಗಿ ಮುಟ್ಟಿದರು.

ಸೋನಿನಿಂದ ‘ಹ್ಯಾ’ ಎಂದೆಳು ವೆಂಕಮೃತ್ಯು

“ತುಂಬ ಸೋಯತ್ತೆ ವೆಂಕು?”

“.....”

“ತಲೆ ತಿರುಗಿ ಬಿಡ್ಡರೆ ಇಷ್ಟೊಂದು ದೊಡ್ಡ ಗಾಯವಾಗುತ್ತೇನೇ
ಬುಟ್ಟ?”

“.....”

“ನಿಜ ಹೇಳಮ್ಮೆ ಏನಾಯ್ಲೂಂತೆ ?”

ವೆಂಕಮ್ಮೆ ತಾಯಿಯಕಡೆಗೆ ತಿರುಗಿ, ಅವರ ಎಸೆಯಲ್ಲಿ ಮುಖು
ವನ್ನು ಹುದುಗಿಸಿ—

“ಚಿಕ್ಕಮ್ಮೆ ಚಿಕ್ಕಮ್ಮೆ” ಎಂದೆಳು

ಆ ಧ್ವನಿಯಲ್ಲಿದ್ದ ಶಪಾರ ಯಾತನೆಯನ್ನು ಕಂಡುಕೊಳ್ಳಲು
ಆ ತಾಯಿಗೆ ಕಪ್ಪವಾಗಿರಲ್ಲಿಲ್ಲ ಅವರ ಕಣ್ಣಿಗಳೂ ಹೆಸಗಾಡಿದವು.

ವೆಂಕಮ್ಮೆ ಬಿಕ್ಕೆ ಬಿಕ್ಕೆ ಆಳುತ್ತಾ, ಅಗ್ರಹಾರದಲ್ಲಿ ಸಡೆದುದ
ನ್ನೆಲ್ಲಾ ನರದಿ ಮಾಡಿದಳು. ನಾಗಪ್ಪನವರು ರಾಲಿಗೆ ರಜ ಬರೆಯದೆ
ಬೆಂಗಳೂರಿಗೆ ಹೋದಾಗ ಇನ್ನೊಮೆಕ್ಕರ್ ಸಾಹೇಬರು ಬಂದು ಮೂರು
ತಿಂಗಳು ಕೆಲಸದಿಂದ ಸಸ್ವೀಕ್ರಿಯೆ ಮಾಡಿದುದು, ತನ್ನನ್ನು ಪರದಕ್ಕಿಣಿ
ಯಿಲ್ಲದೆ ಮದುವೆಯಾಗಿ ಬಂದವಳಿಂದು ಬೈದು ನೂಕಿದುದು—ಸಾವಿರ
ಗಟ್ಟಲೆ ವರದಕ್ಕಿಣಿ ಸುರಿದು ಹೊಣ್ಣು ಕೊಡಲು ಎಷ್ಟೋ ಇನ ಕಾದಿದ್ದಾಗಿ
ರೆಂದು ಹೇಳಿದುದು, ತಾನು ಅವರ ಕಾಲುಹಿಡಿದುಕೊಂಡಾಗ ಅವರು
ಒದೆದು ತನಗೆ ಗಾಯವಾದುದು—ಎಷ್ಟವನ್ನೂ ವೆಂಕಮ್ಮೆ ಮುಚ್ಚು
ಮರೆಯಿಲ್ಲದೆ ಚಿಕ್ಕಮ್ಮೆನಿಗೆ ಹೇಳಿದೆಳು. ಆ ಒಂದೊಂದು ಮಾತ್ರ
ನಲ್ಲಿಯೂ ತಂಬಿದ್ದ ಗೂಡಾಧರವನ್ನು ಯೋಚಿಸಿದರು ಚಿಕ್ಕಮ್ಮೆ
ಕ್ಷಣಿಕಾಲ ಅವರ ಹೈದರು ಭೀತಿಯಿಂದ ಕಳವಳಿಗೊಂಡಿತು. ಎದುರಿಗೆ
ಕುಳಿತಿದ್ದ ಮಗಳ ಭವಿಷ್ಯ ಕಣ್ಣಿಗೆ ಕಟ್ಟಿತು. ಹೀಗಾಗುವುದೆಂದು ತಾವು
ಎಂದಾದರೂ ನೇನೆಸಿದ್ದರೇ ?

“ಅಂದರೆ ಅವರಿಷ್ಟ ಏನು ವೆಂಕು ?”

ಅದು ತನಗೆ ಹೇಗೆ ತಿಳಿಯಬೇಕು ಎಂದುಕೊಂಡಳು ವೆಂಕಮ್ಮೆ.
ಅಂತೆ ಒಟ್ಟನಲ್ಲಿ ತಾನು ಅವರಿಗೆ ಬೇಡವಾದೆಳು ಗಂಡ ಬಿಟ್ಟು
ಬಿಟ್ಟ ಹೆಂಡತಿ....ಅವರೇನು—ಗಂಡವರು, ಇನ್ನೊಬ್ಬಳನ್ನು ಮದುವೆ
ಯಾಗುತ್ತಾರೆ.

‘ನಿನ್ನನ್ನು ಮದುವೆಯಾದ ಹಾಗೆಯೇ ಅವಳನ್ನೂ ಮದುವೆ
ಯಾಗುತ್ತಾರೆಯೇ ?’

ಅವಳ ಮನಸ್ಸು ಕೇಳಿತು.

“ಎಲ್ಲಾದರೂ ಉಂಟೇ ? ಹಾಗಾಗುವುದಾಗಿದ್ದರೆ ತಾನೇಕೆ

ಅವರಿಗೆ ಬೇದವಾದವಳಾಗಬೇಕಿತ್ತು ? ತನ್ನಂತೆಯೇ ವರದಕ್ಕಿಣಿ ಯಿಲ್ಲದ ಹುಡುಗಿಯನ್ನು ಅವರು ಖಂಡಿತ ಕೃಹಿಡಿಯುವುದಿಲ್ಲ”

“ಅಂದರೆ, ವರದಕ್ಕಿಣಿ ಕೊಟ್ಟರೆ ಯಾವ ಹುಡುಗಿಯನ್ನೂ ದರೂ ಮಂಡಪೆಯಾಗುತ್ತಾರೆ ಅಲ್ಲವೇ ?”

“ಷಿಹೋ ! ಅವರಿಗೆ ಬೇಕಾದ್ದು ಬರಿಯ ಹೆಣ್ಣಿಲ್ಲ; ಹೆಣ್ಣಿನ ಜೊತೆಗೆ ಸಾವಿರಗಟ್ಟಿ ಲೆ ಹಣ !!”

“ಹಾಗಾದರೆ ನಿನ್ನ ತಾಡೆಯೂ ವರದಕ್ಕಿಣಿ ಕೊಟ್ಟರೆ. ನೀನೂ ಅವರಿಗೆ-ನಿನ್ನ ಗಂಡಸಿಗೆ-ಬೇಕಾದವಳಾಗಬಹುದಿಲ್ಲವೇ ?”

“ಆದರಲ್ಲಿನು ಸಂದೇಹ?”

“ಕೃಹಿಡಿದ ಸಿನ್ನನ್ನು ಜೆನಾಂಗಿ ಬಾಳಸುತ್ತಾರಲ್ಲವೇ ?”

“ಸಿಜ. ನಿಜ”

ವಿಚಾರಾವಶೋಕನದಲ್ಲಿ ಮುಟ್ಟಿದ ಗುರಿ ಆದು ಚಿಕ್ಕಮೃಂತ್ಯುಗೆ ಉತ್ತರ ಆದು. ತನ್ನ ಬಾಳನ್ನು ಬೆಳಗುವ ಸಂಜೀವಿನಿ ಆದು-ವರದಕ್ಕಿಣಿ....ವರದಕ್ಕಿಣಿ.. ಸಾವಿರಗಟ್ಟಿ ಲೆ ವರದಕ್ಕಿಣಿ !

ವಿಚಿತ್ರ ಸೇಂಬಗಿನ ವಿಚಾರತರಂಗದಲ್ಲಿ ಮೈಮರೆತಿದ್ದಿ ಆಕೆ ಚಿಕ್ಕಮೃಂತ್ಯುಗೆ ಉತ್ತರವಿತ್ತಿರಲ್ಲಿ. ಆದಷ್ಟು ಕಂಡು ಮತ್ತೊಮ್ಮೆ ತಾನೇ ಹಾತನಾಡಿದರು ಚಿಕ್ಕಮೃಂತ್ಯು :

“ಮುಖ್ಯ ವರದಕ್ಕಿಣಿ ಕೊಡಲ್ಲಿನೆಂದು ತಾನೇ ಇಷ್ಟ ರಂವ ?”

ಅವರು ಯೋಚಿಸಿ ಯೋಚಿಸಿ ಆ ಉತ್ತರವನ್ನು ಕಂಡು ಹಿಡಿದಿದ್ದರೇನೇ ?

“ಹೌದು ಚಿಕ್ಕಮೃಂತ್ಯು”

ತಾಯಿ-ಮಗಳು ಮೌನವಾದರು. ಚಿಕ್ಕಮೃಂತ್ಯು ಮಂಸಸ್ಯ ನೆನಪಿನ ಲೋಕಕ್ಕೆ ಒಡಿತ್ತು.....

ತಾರುಣ್ಯದ ಲಾರುಣ್ಯದಲ್ಲಿ ಲಜ್ಜೆಯಮೂರ್ತಿಯಾಗಿ ಹೆಚ್ಚೆಯ ಮೇಲಿ ಹೆಚ್ಚೆಯಿಡುತ್ತಾ, ಗಂಡನಾಗಿದ್ದವನ ಮಂದ ಬಾಗಿ ಉದ್ಧಂಡ ನಮಸ್ಯಾರ ಮಾಡಿದ್ದ ಆ ದಿನ.....

... ಅನಂತಯ್ಯ ಹೆಣ್ಣು ನೋಡಲು ಬಂದಿದ್ದರು, ಕಾಲಕ್ಕೆ ತಕ್ಕ ಹಾಗೆ ಕಿವಿಯಲ್ಲಿ ಕನಕದ ಕಡಕು, ಕೊರಳಗಿ ಹಾಕಿಕೊಂಡಿದ್ದ ಖಣ

ಖಣ ಏಂಚುವ ಭಂಗಾರದ ಚೈನು, ಜರತಾರಿಯ ಪಂಚೆಯುಟ್ಟು, ಬಿಳಿಯ ಕೋಟು ತೊಟ್ಟು, ಅಂಗ್ರೇ ಆಗಲ ಜರೀಕಟ್ಟೆಯ ರುಮಾಲು ಇಟ್ಟುಕೊಂಡು, ಮದುನೆಯ ಗಂಡಾಗಲಿದ್ದ ತಾನು ಜವಿಾನುದಾರರ ಮಗನೆಂದು ತಮ್ಮ ವಸ್ತ್ರಭೂಪಣಗಳಿಂದಲೇ ಸಾರುತ್ತಿದ್ದರು ಅನಂತಯ್ಯ. ಹುಡುಗಿಯ ಬಾಯಲ್ಲಿ ಹಾಡು ಹೇಳಿಸಿ ಎಂದು ಅವರು ಕೇಳಲಿಲ್ಲ. ಮನೆಕೆಲಸ ಬರುತ್ತೆದೆಯೇ?—ಎಂದೂ ಅವರು ಪ್ರಶ್ನಾಪನಿಲ್ಲ. ಅವರು ಕೇಳಿದ್ದ ಒಂದೇ ಒಂದು ಮಾತು....

“ವರದಕ್ಕಿಣಿ.....”

ಅದೂ ಎನ್ನು? ನೂರೇ—ಸಾವಿರವೇ?”

—ಮೂರು ಸಾವಿರ !

ಅದು ತೀರ ಕಮ್ಮಿ ಎಂದೇ ಅನಂತಯ್ಯನವರ ಭಾವನೆ. ತನ್ನ ಶಿರವಂತಿಕೆಗೆ ಆ ಹಣ ಅತಿ ಕಡಿನೆಯ ಗೌರವವೆಂದು ಅವರ ವಾದ. ಆದರೆ ಹುಡುಗಿ ಚೆನ್ನಾಗಿದ್ದಳು ಅವಳನ್ನು ಬಿಡುವ ಮನಸ್ಸಿಲ್ಲ. ಇನ್ನು ಹೆಚ್ಚು ವರದಕ್ಕಿಣಿ ಕೇಳಿದರೆ ಹೆಣ್ಣಿನ ತಂಡೆ ಕೊಡಲು ಶಕ್ತಿನಿಲ್ಲ. ಎಂತಲೇ ಅವರು ಯೋಚಿಸಿ ಯೋಚಿಸಿ ಮೂರೇ ಮೂರು ಸಾವಿರ ಕೇಳಿದ್ದರು !

ತಂಡಗೆ ಒಬ್ಬಳೇ ಮಗಳಾಗಿ ಹುಟ್ಟಿದ್ದಳು ಆಕೆ. ಬೇರೆ ಗಂಡು ಮಕ್ಕಳೂ ಇಲ್ಲ. ಚಿಕ್ಕಂದಿನಲ್ಲಿಯೇ, ತಾಯಿಯನ್ನು ಕಳೆದುಕೊಂಡಿದ್ದ ಹುಡಗಿಯನ್ನು ಕೊರಗು ತಟ್ಟಿದೆ ಒಳ್ಳೆಯ ಶ್ರೀಜಣದಲ್ಲಿಯೇ ಬೆಳಸಿದ್ದರು. ತಮಗೆ ಸರ್ವಸ್ವವೂ ಅವಳೇ. ಅವಳು ಚೆನ್ನಾಗಿ ಬಾಳಿ ಬದುಕುವುದೇ ಅವರಿಗೆ ದೇಕಾಗಿರುವುದು. ತನ್ನದೇನು ಒಂಟಿ ಜೀವ; ಎಲ್ಲೋ ಕಳೆದರಂತೆ ಎಂದು ಪರಿಪರಿಯಾಗಿ ಆಲೋಚಿಸಿದರು

ಅನಂತಯ್ಯನವರಿಗೆ ಅದು ಎರಡನೆ ಮದುವೆ ಎಂದು ಆ ತಂಡಿಗೆ ತಿಳಿದಿತ್ತು. ಮೊದಲನೆ ಹೆಂಡತಿಯ ಇಬ್ಬರು ಮಕ್ಕಳನ್ನು ನೋಡಿ ಕೊಳ್ಳುವುದು ತನ್ನ ಮಗಳಿಂದ ಸಾಧ್ಯವೇ ಎಂದೂ ಯೋಚಿಸಿದರು. ಚಿಕ್ಕಂದಿನಿಂದ ಶ್ರೀಜಣದಲ್ಲಿ ಬೆಳೆದಿದ್ದ ಮಗಳ ಸತ್ತೆಗುಣ ಸವತಿಯ ಮಕ್ಕಳ ಪ್ರೋಫೆಂಟ್ ಸಾಧ್ಯವೆಂದು ಭರವಸೆ ನೀಡಿತು

ಅದರೆ ಮೂರು ಸಾವಿರ ವರದಕ್ಕಿಣಿ?

ಅದೇ ದೊಡ್ಡ ಪ್ರಶ್ನೆ!

ಕೊಟ್ಟರೆ ಮಗಳು ಜೆನ್ನಾಗಿ ಬದುಕುತ್ತಾಳೆ ತಪ್ಪಿದರೆ ಈ ಸಂಬಂಧ, ಬೇರೋಂದು ಕ್ಯೆಗೂಡುವುದು ಯಾವಾಗಲೋ ಏನೋಽಿ ಹುಡುಗಿ ಬೆಳೆದು ನಿಂತಿದ್ದಾಳೆ. ಮದುವೆಯಿಲ್ಲದೆ ವ್ಯೇ ನೆರೆದುನಿಂತಿರುವ ಮಕ್ಕಳನ್ನು ಕಂಡರೆ ಮರದವರ ಕಣ್ಣ ಸುಮೃದ್ಧಿರಾವುದಿಲ್ಲ. ‘ಧರ್ಮ ಧರ್ಮ’ ಎಂದು ಎಡೆಯಿರಿಯುವಂತೆ ಕೂಗಿ ಕರ್ಮದ ಕಡೆಗೆ ಕೃತೀರಿಸುತ್ತಾರೆ; ಬಹಿಷ್ಕಾರ ಎನ್ನುತ್ತಾರೆ! ಸಮಾಜದ ಸೋಗಿ ಲಾಡಿ ಸಭ್ಯರ ಕಣ್ಣ ಆ ಹೆಣ್ಣನಮೇಲೆ ಬೀಳುತ್ತದೆ. ಅವರ ಹೊರೆ ಹೊರೆ ಹೊನ್ನಿನ ಆಸೆ ಹೆಣ್ಣನ ಬಳ್ಳನನ್ನು ಕೆಡಿಸಿ ಮಣ್ಣನ ಪಾಲು ನೂಡುತ್ತದೆ.

....ಹೆಣ್ಣ ಹೆತ್ತುವರ ಪಾಡು....ಮಣ್ಣಿಗೆ ಕರೆಯುವ ಹಾಡು.

ತಂದೆ ತುಂಬ ಯೋಚಿಸಿದರು. ಕೊನ್ನಿಗೆ ಚೋಲಗದ್ದೆ ಮಾರು ವುದೆಂದು ನಿಶ್ಚಯವಾಯಿತು

“ಮದುವೆ ವಿಜ್ಞಂಭಕೆಯಿಂದ ಜೆನ್ನಾಗಿ ಮಾಡಬೇಕು”

ಎರಡನೇ ಸಂಬಂಧ ಬೆಳೆಸಲು ಬಂದ ಅನಂತಯ್ಯ ಸಿದಾರ್ಪಣೆಣ್ಣ ವಾಗಿ ಪರತ್ತು ಹಾಕಿದರು

ದಿಕ್ಕುಗಾಳಿದ ತಂದೆ ಎಣ್ಣ ಆಸ್ತಿಯನ್ನೂ ನೂರಿದರು ಮೂರು ಸಾವಿರ ಕೇಳಿದ ವರಸಿಗೆ ನಾಲ್ಕು ಸಾವಿರ ಕೆಂಟ್ಟಿರು ಇದ್ದ ಮನೆ ಯನ್ನೂ ವಿಕ್ರಯವಾಡಿ ಮದುವೆಯನ್ನು ವಿಜ್ಞಂಭಕೆಯಾಗಿಯೇ ಮಾಡಬಿಟ್ಟಿರು

ಆದರೆ ಗಂಡನ ಮನಿಗೆ ಬಂದ ಹೆಡ್ಗಿ ಸುಖಪಟ್ಟಿಳ್ಳೇ? ಹೆಸರಿಗಾಗಿ ಹೆಂಡತಿಯಾದರೂ ಕೈಹಿಡಿದವನ ಕಣ್ಣಿಗೆ ಕೆನರಾಗಿಯೇ ಕಂಡಳು. ಸಿರಂತಿಕೆಯ ಅಟ್ಟಹಾಸದ ತುಟ್ಟತುದಿಯನ್ನೇರಿದ ಅನಂತಯ್ಯ, ಉರಿನ ನಾಯಕಸಾನಿಯ ನಟನಿಗೆ ವಿಟರಾಗಿದ್ದರು. ವರದಕ್ಕಿಣಿಯ ಆ ನಾಲ್ಕು ಸಾವಿರ ನಾಣ್ಯ ರ್ಯಾಂಕರಿಸುತ್ತಾ ಗಿಲು ಗಿಲು’ ಗೆಜ್ಜೆಯ ನಾದಕ್ಕೆ ಪ್ರತಿಫಲವಾಗಿ ಹೋಯಿತು ಜೊತಿಗೆ ಅನಂತಯ್ಯನವರ ಆಸ್ತಿಯೂ ಕರಗುತ್ತಾ ಬಂತು.

ಕೈಹಿಡಿದ ಹುಡುಗಿ ಕಣ್ಣಿರು ಸುರಿಸುವಂತಾಯಿತು. ಹೆಣ್ಣು

ಕೊಟ್ಟ ಮಾನ ಅಳಯನ ಬಣ್ಣ ಬಯಲಾದಾಗ ಭೂಮಿಗಳದು
ಹೋದರು. ಮಗಳ ಬಾಳು ಬಾಡಿದ ಕುಸುಮದಂತಾದುದನ್ನು ಕಂಡು
ಕೊರಗಿ ಕೊರಗಿ ಕಣ್ಣ ಮುಚ್ಚಿಕೊಂಡರು.

ಅದರೆ ಅಷ್ಟರಲ್ಲಿ ಅನಂತಯೈನವರ ಕಣ್ಣ ತೆರೆಯಿತು. ಇದ್ದಿ
ಕ್ಕೆದ್ದಂತೆ ಒಂದು ರಾತ್ರಿ ನಡಿದ ನಾಯಕಾಶಯ ಕೊಲೆ, ಅವರಿಗೆ
ಕೃಷಿಡಿದವಳ ನೇನವು ತಂದುಕೊಟ್ಟಿತು. ಶಾಶ್ವತರಾಗಿ ದಿವನಿಲ್ಲದ
ಪಾಪಕೂಪದಲ್ಲಿ ಬಿದ್ದು, ಅವರಾಧದ ಹೊರೆಹೊತ್ತು ಎಚ್ಚರತೆಪ್ಪಿದ್ದ
ಅವರು ಕೃಷಿಡಿದವಳ ಕಾರುಣ್ಯಭಾವದ ಸ್ವೇಮಸೂಜ್ಞೆಯ ಸುಗಂಧ
ಯುಕ್ತ ಘಾಪದಿಂದ ಎಚ್ಚಿತ್ತರು. ಮಂಗಳಮಾತ್ರದ ಕೊರಳಿನೊ
ಳಡಿದ್ದ ವಾತ್ಸಲ್ಯದ ಕರುಳು ಅವರನ್ನಪ್ಪಿಕೊಂಡ ಆದಿನ ಅವರು
ಆಕೆಯ ಕಣ್ಣ ಗಳಲ್ಲಿ ಹೊಸ ಸಂದೇಶದ ಬೆಳಕು ಕಂಡರು.

ಹೊಸ ಮನುಷ್ಯರಾದರು ಉನ್ನತಯ್ಯ

ತಾನು ಮದ. ನೆಯಾಗುವ ಮುನ್ನ ವೇ- ಆದೇ ಹೊಸತನ ಅವ
ರಲ್ಲಿದ್ದಿದ್ದರೇ?

ಅವರು ವರದಕ್ಕಿಣಿ ಕೇಳಿ. ತ್ತಿದ್ದರೇ?

ತನ್ನ ತಂಡಿ ಇದ್ದಬದ್ದ ಆಸ್ತಿಯ ಸ್ನೇಹಾಲ್ಲಿ ಮಾರುತ್ತಿದ್ದರೇ?

ದಂದ್ರರಾಗಿ ಕೊರಗಿ ಕೊರಗಿ ಕಣ್ಣ ಮುಚ್ಚಿಕೊಳ್ಳತ್ತಿದ್ದರೇ?

ಇದಾವುದೂ ಆಗ:ತ್ತಿರಲ್ಲಿವೆಂದೇ ಆಕೆಯ ನಂಬಿಕೆ. ತಲೆ
ತಲಾಂತರಗಳಿಂದ ಈ ವರದಕ್ಕಿಣಿಯ ಪದ್ಧತಿ ತಲೆಗಳುರುಳಿಸುವ
ಹೊಲಿಗೆಲಿಂದವರಿಗೂ ಮಲೆತು ಬಲಿತಿದೆಯಿಂಬ.ದನ್ನು ಯೋಚಿಸಿ,
ಯೋಚಿಸಿ ತೀವ್ರಾರ್ಥನಿಸಿಕೊಂಡರು ಚಿಕ್ಕಮ್ಮು

ಹೌದ., ಈಗ ಅದೇ ವರದಕ್ಕಿಣಿಯ ವಕ್ರವದನವೇ ತನ್ನ ಮಗಳ
ಬಾಳನ್ನು ಕಾಳರಾತ್ರಿಯನ್ನಾಗಿ ಮಾಡುತ್ತಿದೆ. ಒಲ್ಲೆಯಿಂದ ಬಳುಕು
ತ್ತಿರುವ ಬಕ.ಳ ಪುಷ್ಟವಾಗಬೇಕಾದ ಬಾಳನ್ನು ವರದಕ್ಕಿಣಿಯ ಬಳು
ವಳಯ ಬಿಸಿಲಿನ ಬೇಗೆ ಬಾಡಿಸುತ್ತಿದೆ ಹೀಗೆಯೇ ಬಿಟ್ಟರೆ ಅದು
ಬಾಡುವುದು ಖಂಡಿತ. ಅದಕ್ಕೆ ನೆಳು ಕಟ್ಟಬೇಕು-ತರಳೆಯ ಬಾಳು
ತರಗಾಗದಂತೆ ನೆರಳು ಕಟ್ಟಲೇಬೇಕು

ನೆನಪಿನ ಲೋಕದಿಂದ ಸ್ವಿಜಲೋಕಕ್ಕೆ ನಡಿದು ಬಂದರು

ಚಿಕ್ಕಮೃತ್ಯು. ಕ್ವಾಣಿಕಾಲ ಬೇಡಾಗಿದ್ದ ಹೊವಿನ ಹೈದರ್ಯ ಮರಳಿ ಪರಿ ಮಳಸುವ ಹೋನೇ ಆಯಿತು; ಅದರೊಡನೆ ಮಧುರ ಸೌರಭದ ಮಲ್ಲಿ ಗೆಯ ಮನಸ್ಸು ಜಡಿಗೂಡಿ ಅಪಾರ ವಾತ್ಸಲ್ಯದ ಅಪೂರ್ವ ಮಾಲಿ ಯಾಗಿ ಶೋಭಿಸಿತ್ತ.

“ಆಗಲಿ, ಏಷಮ್ಮೆ ಪಟ್ಟ”

ಎಂದರು ತುಬಿದ ಹೈದರ್ಯದಿಂದ. ವೆಂಕಮೃತ ತಾಯಿಯ ಎದೆಯಲ್ಲಿ ಹುದುಗಿಸಿದ್ದ ಮುಖನಸ್ಸು ಮೊರತೆಗೆದ., ಆಕರ್ಯ ಮುಖ ವನ್ನು ಸೋಡಿದಳು ಅಲ್ಲಿ ಆಕೆಗೆ ಕಂಡುದು ತಾಯಿಯಲ್ಲ—ನರ ದಾಯಕಿಯಾದ ದೇಹ!

“ನಿನ್ನ ತಂದೆ ಶಾರಿಗೆ ಬರಲಿ, ಯೋಚಿಸೊಣ. ನಿನೇನೂ ಚಿಂತಿಸಬೇಡ. ನಾನಿರುವಾಗ ಸೇನೇಕೆ ದರಃಖಿಸಬೇಕು?”

ಚಿಕ್ಕಮೃತ್ಯನ ಮಾತು ಕೇಳಿದಾಗ—

“ಹೌದು, ನಿನ್ನಂತಹ ದೇವಿಯ ಸಮಾನಭಾದ ತಾಯಿ ಇರುವಾಗ ನಾನೇಕೆ ಅಳಬೇಕು?”

ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡಳು ವೆಂಕಮೃತ ಚಿಕ್ಕಮೃತ್ಯನ ಮಾತು ಇನ್ನೂ ಮುಂದುವರೆಯಿತು:

“ನಿನ್ನ ಕಷ್ಟ ನನ್ನ ಕಷ್ಟವೇ ಅಲ್ಲವೇ ವೆಂಕು. ನಾನು ಬೇರೆ-ನೀನು ಬೇರೆ ಎಂದು ತಿಳಿದುಕೊಂಡೆಯಾ? ದೇವರ ಮೇಲೆ ಭಾರಕಾಕಿ ಸುಮೃತಿರು. ಎಲ್ಲಾ ಒಳ್ಳೆಯದಾಗುತ್ತದೆ.”

ಅದೇ ಶರಿ ಎಂದುಕೊಂಡಳು ವೆಂಕಮೃತ

ಅವರೆ ಆಕೆಗೆ ಇನ್ನೂ ಸಂದೇಹವಿತ್ತು-ಗಂಡನಂತಹ ಗಂಡಸರ ಮೇಲೆ!

“ನಿಮ್ಮ ಕಾವೆ ಉರಿಗೆ ಬರಲಿ” ಎಂದಿದ್ದರು ಚಿಕ್ಕಮೃತ್ಯ. ಅವರು ಬಂದರೆ ತನ್ನ ಸ್ವತಿಯನ್ನು ಸೋಡಿ ಏನನ್ನಬಹುದು? ಹೇಗೆ ಯೋಚಿಸಬಹುದು?

ಅವರೂ ಗುಡಸರೇ ಅಲ್ಲವೇ? ತನ್ನಂತಹ ಹೆಣ್ಣನ ಮನಸ್ಸನ್ನು ಅರ್ಥವಾಡಿಕೊಳ್ಳುವ ತಾಳ್ಳೆಯ ಹೈದರ್ಯ ಅವರಿಗಿಡೆಯೇ? ಅದೂ ತನ್ನ ತಂದೆ ಅನಾತಯ್ಯ.... ಚನುತ್ವಾರ ಚತುರರಾದರೂ ಒರಟು

ಸ್ವಭಾವದವರು. ಸೇರಿಗೆ ಸವಾಸ್ಯಸೇರು ಎಂದು ಸವಾಲುಹಾಕುವ ಸಮುದ್ರಾರಿದ ಶಕ್ತಿಯ ಷ್ವಾಸಕ್ತಿ. ಹೊ ಎಣಿಸಲು ಗೋಣಗಾಡುತ್ತೆ, ಹಿಂದು ಮುಂದು ನೋಡಿದೆ ರಣಾಂಗಕ್ಕೆ ಉಯಲೂ ಹೀಡರದ ಒಣ ಹೈದರ್ಯದ ಕರಿಕಾಟ್ಕು.... ಅನಂತಯ್ಯ !

ಶೋಳಲಾಡುತ್ತಿದ್ದಳು ವೆಂಕಮ್ಮೆ.

ಪತಿದೇವರು ಅಗ್ರಹಾರದಲ್ಲಿ—ತಾನು ಇಲ್ಲಿ !

ಇಬ್ಬಿರಿಗೂ ನಲವತ್ತು ಷ್ವಾಲಿಮು ನಿಡುಹಾದಿ !

ದೂರದಲ್ಲಿದ್ದರೂ ಒಲವಿದ್ದ ಹೈದರ್ಯಗಳಾದರೆ ಹಕ್ಕಿರದಲ್ಲಿ ಇದ್ದಷ್ಟೇ ಸುಖದಿಂದ ಆನಂದಿಸುವುವು. ಆದರೆ ತನಗೆ ಆವರಲ್ಲಿ ಒಲವಿಲ್ಲವೇ ?

ಇಲ್ಲದೆ ಉಂಟಿ ? ತಾನು ಆವರಿಗಾಗಿ ಏನು ಮಾಡಲೂ ಸಿದ್ಧಿ ಖಾಗಿದ್ದೀನೆ. ಆದರೆ ಅವರಿಗೇ ತನ್ನ ಬಗ್ಗೆ ಒಲವಿಲ್ಲ. ಹೈದರ್ಯದಿಂದ ಬರಬೇಕಾದ ಒಲವು-ಪ್ರೀತಿ ಹಣದಿಂದ ಬರುತ್ತದೆ ಎನ್ನುತ್ತಾರೆ ಆವರು.

ಆ ಹಣ....ವರದಕ್ಕಿಂತ....ಅದೇ ವರದಕ್ಕಿಂತ ! ಸಿರಿಯಿಂದ ಪ್ರೀತಿ!

ಹಣ ಹಣ ಎನ್ನುತ್ತ ರುಣ ರುಣ ಎನ್ನುತ್ತ ಪರಿಪರಿ ಮೇರಿ ದಾಡುವ ಸಿರಿಯಿಂದ ಪ್ರೀತಿ !

—ಷ್ವಾಂಗೃವಾಗಿ ನಕ್ಕೆಳು ವೆಂಕಮ್ಮೆ:

ಎರಡು ದಿನ ಹೀಗೆಯೇ ಮನೋಹರಾಟದಲ್ಲಿ ಕಳೆಯಿತು.

ಅದು ತೌರಿಗೆ ಬಂದ ಮೂರನೇ ದಿನ.

ಆ ಸಂಜೀ ಅನಂತಯ್ಯ ಒಂದು ಜೊತೆ ಎತ್ತುಗಳನ್ನು ಹೊಡಿಸಿ ಕೊಂಡು ಆಳನೊಡನೆ ಖಾಗಿಗೆ ಬಂದರು. ಮಂಗಳನ್ನು ಕಂಡು ಸಂತೋಷಗೊಂಡರು. ಆದರೆ ಆ ಸಂತೋಷ ಎಷ್ಟುಹೊತ್ತಿನವರಿಗೆ ಇದ್ದಿತು ?

ರಾತ್ರಿ ಉಂಟಿವಾಗಿ ತಾಂಬಾಲ ಚರ್ಚಣ ಮಾಡುತ್ತಿರುವಾಗ ವೆಂಕಮ್ಮನ ವಿಷಯ ವಿಶ್ವೀತವಾಯಿತು. ಚೆಕ್ಕುಮ್ಮೆ ಮಂಗಳ ಬಾಳುವೆ ಯನ್ನು ಬಣ್ಣಿಸಿದರು. ಆಳಯದೇವರ ಕೊರ್ಧದ ಶಾರಣವನ್ನು ವಿವರಿಸಿದರು.

ಅನಂತಯ್ಯನವರ ಕಣ್ಣಂದೆ ನಿಷ್ಟಿಳವಾಗಿ ನಿಂತು ಅಣಕಿಸಿತು

ವರದಕ್ಕಿಣಿಯ ಭೂತ ! ಮಗಳನ್ನು ಕಂಡಾಗ ಆದ ಸಂತೋಷ ಇದೀಗ ಮಾಯವಾಯಿತು. ಚಿಕ್ಕದಲ್ಲಿ ನೇರೆದ ಚಿಂತಿಯ ಸಂತೆ ಗುಜುಗುಡ್ಡೆಗೊಂದಲವೆಬ್ಬಿಸಿತ್ತು. ಅದರ ಪರಿಣಾಮ ಅವರ ತಾಳೈಯ ನೆಲೆಗಟ್ಟು ಒಡೆಯಿತು; ರೋಷದ ಬುಗ್ಗಿ ಚಿಪ್ಪಿತು. ಮುಖದಲ್ಲಿ ರೌದ್ರತೆ ಲಾಘ್ವಾಡಿತು.

“ಮದುವೆಗೆ ಮೊದಲೇ ಹೇಳಿದ್ದೇನ್ನಲ್ಲ—ವರದಕ್ಕಿಣಿ ಕೊಡುವುದಿಲ್ಲ ವೆಂದು. ಆಗ ಒಪ್ಪಕೊಂಡಿದ್ದೀನು ?—ಈಗ ಹೇಳುವುದೇನು ?”

“ಆಡಿದ ಮಾತನ್ನು ಎಷ್ಟು ಜನ ಉಳಿಸಿಕೊಳ್ಳುತ್ತಾರೆ ?”

ಚಿಕ್ಕಮೃಷಿ ಸಹಾನುಭೂತಿಯ ಸಮಾಧಾನವನ್ನು ಖಭಯರಿಗೂ ಅನ್ವಯಿಸುವಂತೆ ನುಡಿದರು.

“ಇದೇ ಮಾತನ್ನು ಅವನು ಆಗಲೇ ಹೇಳಿದ್ದರೆ, ನಾನು ಅವನಿಗೆ ಹೆಣ್ಣಸ್ತೇ ಕೊಡುತ್ತಿರಲ್ಲ.”

“ನೀವು ಹಾಗೆ ಮಾಡುತ್ತೇ ರೆಂದೇ ಅವರು ಆಗ ಕೇಳಲಿಲ್ಲ.”

“ಅಯೋಗ್ಯ ! ತಾಲಿ ಕಟ್ಟುವಾಗ ಎಲ್ಲಿಗೆಹೋಗಿತ್ತು ಈ ಬುದ್ಧಿ ?”

“ಇನ್ನು ಏನು ಹೇಳಿದರೆ ಏನು ಪ್ರಯೋಜನ ?”

ಚಿಕ್ಕಮೃಷಿ ಮಾತು ನಿರಾಸವಿಂದ ತುಂಬಿತ್ತು. ಅನಂತಯಃ್ಪತನವರಿಗೆ ಆ ಮಾತು ನಿಜವೆಸಿತು. ಆದರೂ ವ.ನಸ್ಸಿನಲ್ಲಿ ಏನನ್ನೊಂದು ಸಾಧ್ಯವಿದೆ ಎಂದು ಹಂಚಿಕೆ ಹೊಡುತ್ತಿತ್ತು.

“ನಾಳಿಯೇ ಆವನಿಗೆ ಕಾಗದ ಬರೆಯುತ್ತೇನೇ” ಎಂದು ಅವರು ಮಾತು ಮುಗಿಸಿದರು. ಆದರೆ ಅವರ ಮನಸ್ಸು ಇನ್ನೂ ಮಾತು ನಾಡುತ್ತಿತ್ತು—ಅವರೊಬ್ಬರಿಗೆ ಮಾತ್ರ ಕೇಳಿಸುವಂತೆ !

ಆ ರಾತ್ರಿಯೆಲ್ಲಾ ಆದೇ ಚಿಂತ....

ವೆಂಕಮೃಷಿ—ನಾಗಪ್ಪ—ವರದಕ್ಕಿಣಿ !

ಯಾರು ಮೊದಲು ? ಯಾವುದು ಕೊನೆ ?

ವರದಕ್ಕಿಣಿ—ನಾಗಪ್ಪ—ವೆಂಕಮೃಷಿ

ಹೊನ್ನು—ಹೆಣ್ಣಿ ; ಆದನ್ನಾಳಲು ಒಬ್ಬ ದಣಿ.

ವಿಚಿತ್ರ ದ್ವೀಪದ ಮೂರು ಮೂಲೆ ! ನಿದ್ರೆಯಿಲ್ಲದೆ ಅನಂತಯಃ್ಪತನೊರಳಾಡಿದರು.

ವೆಂಕಮೃನಿಗಂತೂ ಗಂಡನ ಚಿಂತಿಯೇ—

ವಾಸ ಅವರೀನಾದರೋ—ಎಲ್ಲಿ ಮಲಗಿದ್ದಾರೋ, ಉಟ್ಟಿ
ಕ್ಕೇನು ವಾಡಿಕೊಂಡರೋ ಎಂದುಕೊಂಡಳು ಆಕೆ.

ಆದರೆ ನಾಗಪ್ಪನಿಗೇನೂ ವೆಂಕಮೃನ ಚಿಂತಿಯಿರಲಿಲ್ಲ. ಅಷ್ಟ
ಗ್ರಾಮದಿಂದ ಮರಳಿದ ದಿನನೇ ಗಾಡರೂ, ಶಾನುಭೋಗರೂ ನಾಗಪ್ಪ
ನನ್ನೇ ಹುಡುಕಿಕೊಂಡು ಅವರ ಮನೆಗೆ ಬಂದೇಬಂದರು.

ರಜ ಬರೆಯದೆ ಬೆಂಗಳೂರಿಗೆ ಹೋದುದು ತಪ್ಪೆಂದು ಒಪ್ಪು
ಕೊಂಡರು ನಾಗಪ್ಪ. ಹೆಂಡತಿಯನ್ನು ತಾರಿಗೆ ಬಿಟ್ಟು ಬಂದುದನ್ನೂ
ಹೇಳಿದರು. ಆದರೆ ಅದಕ್ಕೆ ಕಾರಣವನ್ನು ಮಾತ್ರ ಕೇಳಲಿಲ್ಲ ಶಾನು
ಭೋಗರಿಗಾಗಲಿ— ಗಾಡರಿಗಾಗಲಿ ಆ ವಿಷಯವನ್ನು ಹೇಜು ಕೆದಕಿ
ಕೇಳುವ ಮನಸ್ಸು ಇರಲಿಲ್ಲ; ನಾಗಪ್ಪನವರಿಗೆ ಹೇಳುವ ಧೈರ್ಯವೂ
ಇರಲಿಲ್ಲ!

ಕೊನೆಗೆ ‘ಮುಂದೇನು?’ ಎಂಬ ಸ್ವರ್ಶೀ ಬಂದಿತು. ಮೂರು
ಶೀಂಗಳ ಜೀವನ ಹೇಗೆ ಎಂಬ ಸಮಸ್ಯೆ ಸಂಖಯಿತು.

ಮೂರರೂ ಯೋಚಿಸಿದರು....

ಗಾಡರೂ ಶಾನುಭೋಗರೂ ನೋಡಲೇ ಪರಿಹಾರ ಹುಡು
ಕಿಟ್ಟಿದ್ದರು ಆದರೆ ಸಾಗಪ್ಪನವರು ಆ ವಿಷಯದ ಬಗ್ಗೆ ಏನು
ಯೋಚಿಸಿದ್ದಾರೆಂದು ತಿಳಿಯುವ ಕುತೂಹಲ ಆವರಿಗೆ.

ನೊಕರಿ ಹೋದ ವಿಷಯವನ್ನೂ, ಅದನ್ನು ಮತ್ತೆ ದೊರಕಿಸಿ
ಕೊಳ್ಳುವ ಉಪಾಯವನ್ನೂ ಕುರಿತು ಯೋಚಿಸುವುದಕ್ಕೆ ಆವರಿಗೆ
ಬಿಡುವೆಲ್ಲಿದೆ?—ವರದಕ್ಕಿಂತ ವಸಾಲು ಮಾಡುವ ಉಪಾಯವೇ ಇನ್ನೂ
ಸಂಪೂರ್ಣ ಬಗಿರಿಯದಿರುವಾಗ !

ಅವರು ಮಾತನಾಡದೆ ತಲೆ ತಗ್ಗಿ ಕುಳಿತ್ತಿದ್ದರು ಮರುದಿನ
ನಿಗನ ಹಳ್ಳಿಯ ನಾಲ್ಕು ಮಂದಿ ಗಣ್ಯ ಗ್ರಾಮಸ್ಥರನ್ನು ಕರೆದು
ಕೊಂಡು ಇನ್ನಾವೆಕ್ಕರೂ ಸಾಕೇಬರನ್ನು ಕಾಣುವುದೆಂದು ನಿಶ್ಚಯಿಸಿ
ದರು ಗಾಡರು. ಶ್ಯಾಮಂಭೋಗರು ತಾವೂ ಜೋತಿಗೆ ಬರುವುದಾಗಿ
ಮಾತುಕೊಟ್ಟಿರು. ನಾಗಪ್ಪನವರಿಗೆ ತಮ್ಮ ನೊಕರಿಯ ಬಗ್ಗೆ ಒಣಿ
ಹೋಗಿದ್ದ ಆಸೆ ಮತ್ತೆ ಚಿಗುರಿತು.

ಅದೇ ರೂಪ್ತಿ ಅಲ್ಲಿನ ವಿದ್ಯಮಾನಗಳನ್ನೆಲ್ಲ ವಿವರಿಸಿ, ವೆಂಕಮ್ಮೆ ನನ್ನ ತೋಟನ್ನಲ್ಲಿ ಉಟ್ಟಿ ಬಂದ ಸಾಗತಿಯನ್ನೂ ಸೇರಿಸಿ, ಬೆಂಗಳೂರಿನಲ್ಲಿದ್ದ ನಾರಾಯಣನಿಗೆಂದು ಕಾಗದ ಬರೆದರು. ಮರುದಿನ ಅದನ್ನು ಅಂಚೆಗೆ ಹಾಕುವ ನಿಶ್ಚಯಮಾಡಿ ಮಲಗಿದರು.

ಹೋದ ನಾಕರಿ ಮತ್ತೆ ಸಿಕ್ಕುವ ವಾಗಿದೆ_ಆದರೆ ಬಿಟ್ಟಿಬಂದ ಹೆಂಡತಿ ಮತ್ತೆ ಬರ.ವಳೇ? ಬಂದರೆ ಅವಕಾಶನೆ ವರದಕ್ಕಿಣಿಯೂ ಬರುವುದೇ? ಸರವರ್ತೀಷ್ಟೆ ಬಂದರೆ ಸುಖಾರು ಎಷ್ಟು ಬರಬಹುದು?

ತನಗೆ ಎರಡು ಸಾಮಿರ ಸಾಕು!

ನಾಗಪ್ಪನವರ ಬಾಬುಲ್ಲಿ ಸೀರೂರಿತು. ಅವರು ತೃಪ್ತಿಯಿಂದ ಇನ್ನೆರಡು ಬುರಿ ಜಪಿಸಿದರು.... .

“ಎರಡು ಸಾಮಿರ_ಎರಡು ಸಾಮಿರ !”

ಕುರುವರಕಾಸು ಕೊಡುವುದಕ್ಕೂ ಯೋಚಿಸುವ ಅನಂತಯ್ಯಾ ಈಗ ಎರಡು ಸಾಮಿರ ಕೊಡುವನೇ? ?

ಧರ್ಮಕ್ಕೆ ಕೊಡುತ್ತಾನೆಯೇ? ತಾನು ಅವನ ಮಗಳನ್ನು ಕಟ್ಟಿ
ಕೊಳ್ಳುವುದಿಲ್ಲವೇ? ಅಜೀವ ಪರ್ಯಂತ ತಾನು ಅವಳನ್ನು ಪ್ರೋಣಿಸು
ವುದಿಲ್ಲವೇ? ಅವಕಾಶದನ್ನು ತಂದು ಕೊಟ್ಟಿ ಸುಖವಡಿಸುವು
ದಿಲ್ಲವೇ? ಅದಕ್ಕೆ ಲವನು ಕೊಡುವ ಎರಡು ಸಾಮಿರ ಬಹಳ ಹೆಚ್ಚೆನು?
ಅವಕಾಶ ಅನ್ನ ಹಾಕಿ, ಬಟ್ಟಿ ಕೊಟ್ಟಿ ಬದುಕಿರವನರೆಗೂ ಕಾವಾಡು
ಪುದಕ್ಕೆ ಎರಡು ಸಾಮಿರ ರಣವಾಯಿ ಮಾತ್ರ ಖಚಾರಗುತ್ತದೆಯೇ?
ಅದರ ಎಂಟ್ಯು_ಹೆತ್ತರಷ್ಟುದರೂ ಬೇಕು. ಅದರೆ ತಾನು ಅಷ್ಟು
ಹೆಚ್ಚು ಹಣ ಕೇಳುತ್ತಿಲ್ಲವಲ್ಲ! ಬರೀ ಎರಡು ಸಾಮಿರ_ಬಹಳ ಕಡಿಮೆ?

ಅದನ್ನು ಕೊಡುವುದಕ್ಕೂ ಭಾಡಾಟವಾಡುತ್ತಾನೆ ಅನಂತಯ್ಯಾ
..... ಅದರೆ ತಾನು ಬಿಡಬೇಕಲ್ಲ!

ನಾಗಪ್ಪ ತಮ್ಮ ವಾದವನ್ನು ಸರಿಯೆಂದು ತಾವೇ ಒಪ್ಪಿ
ಕೊಂಡರು ತಾವು ಯಾವ ತಪ್ಪನ್ನೂ ವಾಟಿಲ್ಲವೆಂದೇ ಅವರ ದೃಢ
ನಿಶ್ಚಯ. ಅನಂತಯ್ಯಾ ತಮಗೆ ಅನ್ನಾಯ ವಾಡಿರುವರೆಂದೇ ಅವರ
ನಂಬಿಕೆ. ಒಂದಲ್ಲಿ ಒಂದು ದಿನ ವೆಂಕಮ್ಮೆನ್ನಿಂದಿದ್ದರೆ ಇನ್ನೊಬ್ಬ ಹುಡುಗಿ
ಕೈತೆತೆ. ಒಂದಲ್ಲಿ ಒಂದು ದಿನ ವೆಂಕಮ್ಮೆನ್ನಿಂದೇ ಅವರ ಅಚಲ ವಿಶ್ವಾಸ;

ಗಣ್ಯ ಗೃಹಣಣನಾಗಿ, ಸಮಾಜದ ಸಭ್ಯರಲೊಬ್ಬನಾಗಿ ವೇರಿಯುವೆನೇಂಬ ಸವಿಗನಸು.....

ಮರುದಿನ ಇನ್ನೊಪೆಕ್ಕೂ ರೋ ಸಾಹೇಬರ ಭೇಟಿಯಾಯಿತು. ನಿಂಗನ ಹಳ್ಳಿಯ ನಿಯೋಗದವರು ನಾಗಪ್ಪನವರ ಪರವಾಗಿ ನಯವಾಗ ನಿವೇದಿ ಸಿಕ್ಕಾಂಡರು. ಇದೊಂದುಬಾರಿ ಕ್ವೈಸಬೇಕೆಂದು ಬೇಡಿಕೊಂಡರು. ನಾಗಪ್ಪನವರೂ ವಿನಿತರಾಗಿ ಕೈಜೋಡಿಸಿ ಬಾಗಿದರು.

ಒಡ ಉಪಾಧ್ಯಾಯನಾದರೂ ಸಕ್ರಾರಿ ನೋಕರಿ. ತಿಂಗಳು ತಿಂಗಳಿಗೆ ಸಾಯಾಗಿ ಸಂಖಳ ಕೆಷ್ಟವೋ ಸುಖವೋ ಸಂಸಾರ ಸಾಗಿಸಲು ಅದೊಂದು ಆಸರೆ. ಸದ್ಯಕ್ಕೆ ಕೆಲಸ ಹಂಗಾಮಿಯಾಗಿದ್ದರೂ ಮುಂದೆ ಖಾಯಂ ಆಗುವ ಸಂಭವವಿದೆ. ಅಂತಹ ನೋಕರಿ ಯನ್ನು ಅವಿವೇಕದಿಂದ ಕಳೆದುಕೊಳ್ಳುವುದೇ ?

ಗೌಡರೂ ಶ್ರಾನುಭೈವಾಗರೂ ಐಗೆ ಯೋಚಿಸಿ ಯೋಚಿಸಿ ಈ ನಿಯೋಗದ ಉಪಾಯನನ್ನು ಹೇಡ, ಕಿಂದಿಸಿದ್ದಂತೆ ಅದು ಸಫಲವೇ ಆಯಿತು. ಇನ್ನೊಪೆಕ್ಕೂ ರೋ ಸಾಹೇಬರು ನಿಯೋಗ ದವರ ಹೇಳಿ ವಿಶ್ವಾಸವಿಟ್ಟು ತವ ಕ್ವೈಸಿ ಯನ್ನು ರದ್ದುಗೊಳಿಸಿದರು. ನಾಗಪ್ಪನವರಿಗೆ ಮರಳಿ ದೊರೆಯಿ, ತು ನೋಕರಿ

ಇನ್ನು ದೊರೆಯಬೇಕಾಗಿರುವುದು - ವರದಕ್ಕಿಂತ. ಅದರ ಜೊತೆಗೆ ವೆಂಕು....ಆಗಲೇ ಸಂಸಾರ !

ಎಂದಿನಂತೆ ಪೊದಲಾಯಿತು ಶಾಲೆಯ ಕೆಲಸ. ಅಗ್ರಾರ ದೀಪ ನಿಂಗನಹಳ್ಳಿಗೆ, ನಿಂಗನಹಳ್ಳಿಯಂದ ಅಗ್ರಾರಕ್ಕೆ ನಡಿಗೆಯ ರೈಲು ! ಅಡಿಗೆ ಮಾಡಿಕೊಂಡರೆ ಮಾಡಿಕೊಂಡರು - ಇಲ್ಲದಿದ್ದೇ ಉಪವಾಸ. ಗೌಡರ ಮನೆಯಲ್ಲಿ ರಾಮಕ್ಕ ನೀಡುವ ಹಾಲೇ ಕೆಲವೇನ್ನು ಆಹಾರ, ಯಾರಿಗೂ ಗೊತ್ತಾಗದಂತೆ ಅವಳು ಕೊಡುವ ಸುಖವೇ ಸಂಗಸುವಿ.

ಅದೇ ಸುಖವೇ ವೆಂಕಮ್ಮೆನಿಂದಲೂ ಸಿಕ್ಕಿತ್ತು. ರಾಮಕ್ಕ ನಿಗಿಂತ ಆಕೆಯೊಡನೆ ಕಳಿದ ರಾತ್ರಿಗಳು ಹೊಸ ಅನುಭವಗಳನ್ನು ಕೊಟ್ಟಿದ್ದವು. ಇದು ಗೌಡರು ತಿಂದು ವಿಕ್ಕೆ ಎಂಜಲಿ - ಅದು ತವ ಗಾಗಿಯೇ ಸ್ವಾಷಿಯಾದ ವ್ಯಾಷಾನ್ನು !

ಅದರೆ ವೆಂಕಮ್ಮೆನೊಡನೆ ಅನುಭವಿಸಿದ ಮುಖ್ಯ ಸಂತೋಷದ ಮೇರುಗರಲ್ಲಿ. ಸಗೆಬಿಳಿಗಳ ಸಮಯದಲ್ಲಿ ಕೋಪದ ಕ್ರಿಯೆ ಮುಚ್ಚಿ ಕೊಂಡುಬಿಟ್ಟುತ್ತು. ಅದಕ್ಕಾದರೂ ಕಾರಣ ವರದ್ದುಕ್ಕೆ !

ಅದನ್ನು ತತ್ತಲ್ಲಿವೆಂದೇ ಆಕೆಯ ನೇರಿಲೆ ಕೋಪ ಆ ಕೋಪನೇ ಸಂತೋಷಕ್ಕೆ ಪರದೆ ಹಿಡಿಯಿತು. ಬೇಗ ಸರಿಯದ ಆ ಪರದೆ ತಮಿಬ್ಬರನ್ನೂ ದೂರವಾಡಿತು.

ಆಕೆ ಆಲ್ಲಿ-ತಾನು ಇಲ್ಲ !

ನಾಗಪ್ಪನವರು ಹೆಲವಾರು ಬಾರಿ ಯೋಚಿಸಿದ್ದರು. ವೆಂಕಮ್ಮೆನ ಮೇರಿಲೆ ಆತಿಯಾದ ಕೋಪವಿದ್ದರೂ ಆವರ ಮನಸ್ಸು ಆವಳನ್ನು ಬಯಸುತ್ತಿತ್ತು. ಆದರಲ್ಲಿಯೂ ರಾಮಕೃಂಜನೆ ಮಲಗಿ, ಆಕೆಯನ್ನು ಆಲಂಗಿಸಿಕೊಳ್ಳುವಾಗ ವೆಂಕಮ್ಮೆ ಕಣ್ಣಿಂದರೇ ಬಂದು ಸಿಲ್ಲು ಶ್ರಿದ್ದಳು. ಇದ್ದಕ್ಕಿದ್ದಂತೆ ಆವರ ಮನಸ್ಸು ಆಪ್ತಗ್ರಾಮಕ್ಕೆ ಏಡಿ, ಆವಳಿಂಡನೆ ಮಲಗಿ, ಆವಳ ಕನ್ನೆಯನ್ನು ರಮಿಸುತ್ತಿತ್ತು. ಆ ಗುಂಗಿನಲ್ಲಿ ಸದಾ ವೀಳ್ಯಾರನ್ನು ಜಗಿಯುವ ರಾಮಕ್ಕನ ಬಾಯಿಯ ದುಹಾಸ ನೆಯೂ ಪರಿಮಳಯುತ್ತಿವಾಗಿ ಪರಿವರ್ತಿತವಾಗುತ್ತಿತ್ತು. ಪಕ್ಕದಲ್ಲಿ ವುಲಗಿರುವರಳಿ, ರಾಮಕ್ಕನಾಡರೂ, ಆಕೆ ವೆಂಕಮ್ಮೆನೇದೇ ನಾಗಪ್ಪನವರ ಭಾವನೆ

ದಿನಗಳೆಂತೆ ಹೆಂಡಿಯ ಕಡೆಗೆ ಮನಸ್ಸು ಓಡುತ್ತಿತ್ತು. ಹೊತ್ತು ಹೊತ್ತಿಗೆ ಆದೂರವಿಲ್ಲದೆ ಕ್ಷಶರಾಗುತ್ತಿದ್ದರು ನಾಗಪ್ಪ. ರಾಮಕ್ಕನ ತಾಯ್ಯನದ ದಾಡ ಆವರ ರಕ್ತಸನ್ನು ಹೀರುತ್ತಿತ್ತು.

ಎರಡು ವಾರೆಗಳ ನುತರೆ ಒಂದು ಕಾಗದ ಬಂದಿತು. ಅದು ಅನಂತಯ್ಯನವರ ಕಾಗದ ಸಣ್ಣಕ್ಕೆದಲ್ಲಿ ಒತ್ತೊತ್ತಾಗಿ ಕೊಂಡಿದ್ದ ಕೈಬರಹ.

ನಾಗಪ್ಪನವರು ತುಂಬ ಆಸಕ್ತಿಯಿಂದ, ಮುಮ್ಮಿನಿಂದ ಓದ ತೊಡಗಿದರು ಮುಖದಲ್ಲಿ ನುಂಡುತ್ತಿತ್ತು ಅಷಹನೆ. ಆವಹೇಳಿನ ವನ್ನು ಸಹಿಸಲಾರದೆ ಅಸಹ್ಯದ್ವಾಷಿ ಬೀರಿತು ಕಣ್ಣಿ. ಸಹಿಸಲಾರದ ಅವನಾನವಾಗುತ್ತಿದೆಯಿಂದು ಹಣ್ಣೆಯಮೇಲಿನ ಬೆವರುಹನಿ ಹೇಳಿತು; ಏಕೋ ಕಿವಿಗಳು ಬೆಳ್ಳಿಗಾದವು.

ಅಂತೂ ಓದಿ ಮುಗಿಸಿದರು ನಾಗಸ್ವ—ಕಾಗದವನ್ನು. ಅದರಲ್ಲಿನ ವಾಕ್ಯಗಳು ಅವರ ಕಿವಿಯಲ್ಲಿ ಇನ್ನೂ ಗುರುಗಃದುತ್ತಿದ್ದುವು.....

“....ಭಂಡತನದಿಂದ ಹೆಂಡತಿಯನ್ನು ತೊರಿಸಲ್ಪ ಬಿಟ್ಟು ಒಂದ ಪನು ಬಾಳಿಲಾರದ ಹೇಳಿ. ಮಂಡವೆಯಾಗುವ ವೇದಲೇ ವರದಕ್ಕಿಂತ ಕೊಡುವುದಿಲ್ಲವೆಂದು ಹೇಳಿದ್ದರೂ. ಅದನ್ನೂಪ್ರಿಯಂಡು, ಮಗಳ ಕೊರಳಿಗೆ ತಾಲಿ ಬಿಗಿದು, ಈಗ ಪಾತ್ರ ಪರದಕ್ಕಿಂತಿಯ ಸೆವ ಹೂಡಿ ಕೈ ಹಿಡಿದವಳನ್ನು ಹೊರದೂಡಿರುವುದು ಸಿನ್ನ ಅಯೋಗ್ಯತನವನ್ನು ಹೇಳುತ್ತದೆ. ನಿನ್ನ ಯೋಗ್ಯತೆ ಇಷ್ಟರ ಮಟ್ಟಿಗೆ ಎಂದು ತಿಳಿದಿದ್ದರೆ, ನಾನು ಹೆಣ್ಣನ್ನೇ ಕೊಡುತ್ತಿರಲಿಲ್ಲ ಶುಧಿ ಹೋಸಗಾರ. ನಿನಗೆ ವರದಕ್ಕಿಂತ ಕೊಡುವುದಕ್ಕೆ ನಾನೇನು ಲಕ್ಷ್ಯಗಟ್ಟಿಲ್ಲ ಅಸ್ತಿವಾಡಿಟ್ಟು ಕೊಂಡಿದ್ದೇನೆಯೆ? ಕನಸು ಮನಸಿನಲ್ಲಿಯೂ ನನ್ನಿಂದ ಒಂದು ಕುರಂಡು ಕಾಮ ಬರುವುದೆಂದು ಸೆಚ್ಚಿದ ಇಷ್ಟವಿದ್ದರೆ ಒಂದು ನಿನ್ನ ಹೆಂಡತಿಯನ್ನು ಕರೆದುಕೊಂಡು ಹೇಗೆ ಇಲ್ಲಿದಿದ್ದರೆ, ಅವಳೂ ಒಂದು ಗಂಡು ಮಗು ಎಂದು ತಿಳಿದುಕೊಂಡು ನಾವೇ ಸಾಕುತ್ತೇವೆ. ನಮಗೇನೂ ಅವಳು ಭಾರವಿಳಿ.....”

ಎಂದಿತ್ಯಾದಿಯಾಗಿ ಬರೆದಿದ್ದರು ಅನಂತಯ್ಯ ಕೂಡಲೇ ಉತ್ತರ ಬರೆದು ಹಾಕಲು ಕುಳಿತ್ತರು ನಾಗಸ್ವ. ಅದೇ ಏನೆಂದು ಬರೆಯುವುದು? ಹೇಗೆ ಬರೆಯುವುದು?

ಮಂಹಿಕುಡಿಕೆಯಲ್ಲಿ ಅದ್ದಿದ ಲೇಖಣಿ ಒಣಿತು. ಹಾಗೆಯೇ ಅವರ ಗಂಟಲೂ ಬತ್ತಿತ್ತು.

ನಾರಾಯಣಸಂದಲಾದರೂ ತಮ್ಮ ಕಾಗದಕ್ಕೆ ಉತ್ತರ ಒಂದಿದ್ದರೆ ಚೆನ್ನಾಗಿತ್ತು ಎಂದುಕೊಂಡರು. ಕೊನೆಗೆ ಅನಂತಯ್ಯನವರಿಗೆ ಉತ್ತರ ಬರೆಯಲು ತೋಚದೆ ಸುಮ್ಮನಾದರು

ಒಂಮಾರ ಕಳೆಯಿತು ಯಾರಿಂದಲೂ ಕಾಗದವಿಲ್ಲ. ನಿತ್ಯ ಜೀವನದಲ್ಲಿ ಸಂತೋಷವೂ ಇಲ್ಲ; ಮಂಬಿವೂ ಇಲ್ಲ. ಯಾನ ವಿಷಯ ದಲ್ಲಿಯೂ ಆಸಕ್ತಿ ಪಾಂಚ ಮನಸ್ಸಿಲ್ಲ. ತಮಗೆ ಏನು ಬೇಕೆಂಬುದೂ ತಿಳಿಯದಂತೆ ಚಡವಡಿಸುತ್ತಿದ್ದರು ನಾಗಸ್ವ.

ಅ ದಿನ ಅವರಿಗೆ ಅನಿರೀಕ್ಷಿತವಾಗಿ ಕರೆಬಂದಿತು. ಜಮಿನಾನ್ನರು

ಗೋಪಾಲಯ್ಯನವರ ಮನೆಯ ತಳು ಬಂದು, “ಬುದ್ದಿ, ನಿಮ್ಮಸ್ವಾತಿನಾರೆ ಯಜಮಾನು” ಎಂದ ನಾಗಪ್ಪನವರಿಗೆ ಆಶ್ಚರ್ಯವೇ ಆಯಿತು. ತಡಮಾಡದೆ ಭುಜದ ಮೇಲೆಂದು ಶಲ್ಯ ಹಾಕಿಕೊಂಡು ಹೊರಟರು. ಏಕೆ ಕರೆ ಕಳುಹಿಸಿರಬಹುದೆಂದು ಉಹಿಸಲೂ ಅವರಿಗೆ ಸಾಧ್ಯವಿರಲಿಲ್ಲ.

ಗೋಪಾಲಯ್ಯನವರ ಜಗುಲಿಯ ಮೇಲೆ ರೈತನೇಷಬ್ಬ ಕೆಳಿತಿದ್ದನು ನಾಗಪ್ಪನವರು ದಿಂಬಿಗೆ ಒರಗಿದ್ದ ಗೋಪಾಲಯ್ಯನವೆನ್ನು ಕಂಡೊಡನೆಯೇ ನನ್ನಸ್ವರಿಸಿದರು.

“ಬಸ್ಸಿ ಮೇಷ್ಟೆ ಹೀಗೆ—ಮೇಲೆ ಬಸ್ಸಿ”

ಸಕ್ಕರೆಯಪ್ಪ ಸಿಹಿಮಾತಿನಲ್ಲಿ ಜಮಿಾನಾಡಿರರು ಸ್ವಾಗತಿಸಿದರು. ನಾಗಪ್ಪನವರು ಉಬಿಹೋದರು. ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿ ಕೊಂಡು ಆತಿ ಮೆಲ್ಲಿನಿಯಲ್ಲಿ—ಸ್ವಲ್ಪ ದೂರದಲ್ಲಿ ಕುಳಿತಿದ್ದ ಆ ರೈತ ನಿಗೂ ಕೇಳಿಸದಷ್ಟು ಮೆಲ್ಲನೆ ಹೇಳಿದರು :

“ಮೇಷ್ಟೆ, ಪತ್ರ ಬರಿಯಾವುದಕ್ಕೆ ಬರುತ್ತೊಂದ್ದೀ ನಿವಾಗಿ ?”

ನಾಗಪ್ಪನವರು ನಾಚಿಕೆಯಿಂದ ಕಣ್ಣಿ ಬಿಡುತ್ತಾ “ಇಲ್ಲ” ಎಂದರು. ಜಮಿಾನುದಾರರು ಆಷ್ಟುಕ್ಕೇ ಮುಮ್ಮನಾಗದೆ ಮಾತು ಮುಂದುವರಿಸಿದರು—

“ಈಗೊಂದು ಸಾಲದ ಪತ್ರ ಬರಿಯಬೇಕು. ನಾನು ಹೇಳುತ್ತೇನೆ ಬರಿಯಿರಿ”

“ಆಗಬಹುದು”

ಎಂದರು ನಾಗಪ್ಪ. ಮರುಕ್ಕೊಂಡಲ್ಲಿಯೇ ಏನೋ ನೆನಪಾದಂತೆ “ಶಾನುಭೋಗರಕ್ಕೆಯ್ಯಲ್ಲಿ ಬರೆಸಿದ್ದರೆ ಚೆನ್ನಾಗಿರುತ್ತತ್ತು..”

“ಅವರು ಏನೋ ಕೆಲಸದಲ್ಲಿದ್ದಾರೆ. ನೀವೇ ಬರಿಯಿರಿ ಮೇಷ್ಟೆ”

ಎಂದರು ಗೋಪಾಲಯ್ಯ. ಆ ಧ್ವನಿಯಲ್ಲಿ ದರ್ಶ ತಾಂಡವ ವಾಡಿತು. ತನಗೆ ಮನೆ ಕೊಟ್ಟಿ ಪುಣ್ಯತ್ವ. ಈಗ ಪತ್ರ ಒಂದು ವುದನ್ನು ಕಲಿಸಿ ಆ ಮೂಲಕ ನಾಲ್ಕು ಕಾಸು ಸಂಪಾದನೆಯಾಗುವ ದಾರಿ ಮಾಡಿಕೊಡುತ್ತಿದ್ದಾರೆ. ಇಂತಹವರ ಆಶ್ರಯ ಮೊರಕುವುದು

ತನ್ನುತ್ತದೆ ಬಡ ಉಪಾಧ್ಯಾಯನ ಪುಣ್ಯವಲ್ಲವೇ? — ಎಂದುಕೊಂಡರು ನಾಗಪ್ರ.

“ಹೋ, ಬರೆಯಿರಿ ಮೇಷೈ”

ಎಂದು ಗೋಪಾಲಯ್ಯ ನುಡಿದು, ಮತ್ತೆ ದೃತನ ಕಡೆಗೆ ತಿರುಗ “ಘವತ್ತೀ ರೂಪಾಯಿ ಸಾಕೋ ಮುದ್ದೇಗಾಡ ?”

“ಸಾಕು ಬುದಿ”

— ದೃತ ಮುದ್ದೇಗಾಡ ಉತ್ತರಿಸಿದ. ನಾಗಪ್ರನವರಿಗೆ ಇನ್ನಷ್ಟು ಅದ್ದ ಹ್ಯಾವೇ ಆಯಿತು—ಬರಿ ಘವತ್ತು ರೂಪಾಯಿಗೆ ಪತ್ರ ಬರೆಯಿಸಿ ಕೊಳ್ಳಬೇಕೆ ಎಂದು.

ಗೋಪಾಲಯ್ಯ ಹೇಳಿದೆಂತೆ ಬರೆಯಿತ್ತೊಡಗಿದರು ನಾಗಪ್ರ ಘವತ್ತು ರೂಪಾಯಿ ಎಂದು ಬರೆಯುವಕಡೆ—ಗೋಪಾಲಯ್ಯನವರು ಚೀರೊಂದು ಶಣ ಕಾಗದದಲ್ಲಿ ‘ನೂರ್ಮೈವತ್ತು ಎಂದು ಬರೆಯಿರಿ’ ಎಂಬುದಾಗಿ ಬರೆದು ನಾಗಪ್ರನವರಿಗೆ ತೋರಿಸಿದರು. ಆದರೆ ಬಾಯಲ್ಲಿ ಗಟ್ಟಿಯಾಗ ‘ಘವತ್ತು ರೂಪಾಯಿ’ ಎಂದು ಎಡು ಬಾರಿ ಹೇಳಿದರು. ಚೀಟಿ ವಾತ್ರ ನೂರ್ಮೈವತ್ತು ಎಂದು ಬರೆಯಲು ನಾಗಪ್ರನವರಿಗೆ ಹೇಳುತ್ತಿತ್ತು.

ಅಂತೂ ಕೊನೆಗೊಮ್ಮೆ ಬರೆದು ಮುಗಿಸಿದರು. ಪತ್ರದ ಕೊನೆಯಲ್ಲಿ ‘ಬಿಕ್ಕುಲಂ ನಾಗಪ್ರ’ ಎಂದು ಸಹಿ ಹಾಕಿದಾಗ್ಯಾಯಿತು ಹಣ ತೆಗೆದುಕೊಂಡುದಕ್ಕೆ ಮುದ್ದೇಗಾಡನೂ ಸಹಿ ಹಾಕಿದ. ಗೋಪಾಲಯ್ಯ ಅವನಿಗೆ ಘವತ್ತು ರೂಪಾಯಿ ಎಣಿಸಿದರು. ಎರಡು ಕ್ರಿಯೋಡಿ ತೆಗೆದು ಕೊಂಡ ಮುದ್ದೇಗಾಡ, ಆದರಲ್ಲಿ ಒಂದು ರೂಪಾಯಿನ ಬೆಳ್ಳಿ ನಾಣ್ಯ ವನ್ನು ನಾಗಪ್ರನವರ ಕ್ರಿಯೋಲಿಟ್ಟು ಸಮಸ್ಯರಿಸಿ ಹೊರಟು ಹೋದ.

ನಾಗಪ್ರನವರಿಗೆ ಅಪ್ಪಿರಿಂದಲೇ ತೃಪ್ತಿಯಾಗಿತ್ತು. ಸಂತೋಷ ದಿಂದಪೇ ಅವರೂ ಎದ್ದು ಹೊರಡಿಲನ. ವಾದರು. ಆದರೆ ಗೋಪಾಲಯ್ಯ

“ಪತ್ರ ಬರೆಯೋದು ಹೇಗೆ ಅನ್ನೋದು ಗೋತ್ತಾಯಿತೆ ಮೇಷೈ?”

“ಗೋತ್ತಾಯಿತು ಸ್ವಾಮಿ”

ಗೋಪಾಲಯ್ಯ ಏದು ರೂಪಾಯಿಯ ಸೋಣಿಂದನ್ನು ತೆಗೆದು ಅವರ ಕೈಗಿತ್ತು—

“ವಿಷಯ ಸಿಮ್ಯುಲೇಂ ಇರಲೀ”

ಎಂದು ಎಚ್ ರಿಸಿ ಅವರನ್ನು ಕಳುಹಿಸಿದರು. ಆ ದಿನ ನಾಗಪ್ಪು ನವರಿಗೆ ತಂಬ ಸಂತೋಷವಾಗಿದ್ದಿತು. ಕೇವಲ ಒಂದು ಗಂಟೆಯಲ್ಲಿ ಆರು ರೂಪಾಯಿ ಸಂಪಾದನೆ ಮಾಡಿದ್ದರು. ಆದರೆ ತಾವು ಮಾಡಿದ್ದು ಸರಿಯೇ—ತಪ್ಪೇ ಎಂದು ಯೋಚಿಸುವ ಗೋಳಿಗೆ ಹೋಗಿರಲಿಲ್ಲ ಪವತ್ತು ರೂಪಾಯಿ ಸಾಲ ತೆಗೆದುಕೊಂಡು ಹೋದ ರೈತನ ಹೆಸರಿನಲ್ಲಿ ನೂರ್ಯೆವತ್ತು ರೂಪಾಯಿ ಸಾಲ ಬರೆದುಮ ಆಷ್ಟೇನೂ ದೊಡ್ಡ ತಪ್ಪಲ್ಲ ವೆಂದು ಸೂಕ್ತವಾಗಿ ಶಂದುಕೊಂಡರು

ಆರು ರೂಪಾಯಿಯ ಸಂಪಾದನೆ ನಾಗಪ್ಪನವರ ಮನಸ್ಸನ್ನೇ ಬದಲಾಯಿಸಿ ಬಿಟ್ಟುತ್ತಾನೆ. ತಿಂಗಳೆಲ್ಲಾ ದುಡಿದರೆ ಮುಖವತ್ತೇಳು ರೂಪಾಯಿ ಸಂಬಳ ಬರುವ ಕುಲಶಕ್ತಿಂತೆ, ಸ್ವತಂತ್ರವಾಗಿದ್ದುಕೊಂಡು, ಹೀಗೆ ಪತ್ರಬೀದು ಹೆಚ್ಚು ಸಂಪಾದಿಸುವುದು ಏಸಂದೆಸಿಸಿತು. ಉವಾ ಧ್ವಾಯ ಸೌಕರ್ಯ ಶಾಂತಿದಿದ್ದರೆ ಸಂಪಾದಿಸುವುದು—ಜೀವನವಾಡುವುದು ಎನ್ನೇನೂ ಕಷ್ಟವಿಲ್ಲವೆಂದು ಅವರ ಮನಸ್ಸಿಗೆ ಬೋಧಿಯಾಯಿತು. ತಮ್ಮಲ್ಲಿ ಗುರು ಯಾವ ದಾದರೇಂದೂ ರೀತಿಯಿಂದ ಸಂಪಾದಿಸುವ ಕಕ್ಷೆ ಇದೆ ಎಂದು ನಿರ್ಣಯ ತಳೆದರು ಆ ದಿನ ಅಂತೂ ಆ ನಿಷಾರ ಶರಣೆಯೂ ರುಕ್ತಿಯಾದುದು ವರದಾರ್ಥಿಣಿಯ ವಿಷಯದಲ್ಲಿಯೇ !

—ಇಂತಹ ಬುದ್ಧಿಕೃತ್ಯಾಭಾಷ್ಯ ಗಂಡಸು ಅಳಿಯನಾಗಬು ದೆಂದರೆ, ಮಾವನಾಗುವವನು ಎಷ್ಟು ಸುಕೃತ ಮಾಡಿರಬೇಕು?

— ಕಂಡತಿಯಾಗುವವರು ಎಷ್ಟು ಜನ್ಮದಲ್ಲಿ ಬಯಸಿರಬೇಕು?

— ತಮ್ಮ ಮಗಳ ಕ್ಷೇತ್ರದಿಯಲು ಇಂತಹವನಿಗೆ ಎಷ್ಟು ವರದಾರ್ಥಿಣಿ ಸುರಿದರೆ ತಂನೆ ಸಾಕು?

ನಾಗಪ್ಪನವರು ಮನಸ್ಸಿನಲ್ಲಿಯೇ ಸಕ್ಕರು.

ಅವರ ಭಾಗ್ಯದ ಬಾಗಿಲು ತೆರೆಯಿತೆಂಬಂತೆ ಮರ. ದಿನವೇ ನಾರಾಯಣನ ಕಾಗದ ಬಂದಿತು ಅದೇ ದಿನವೇ ತಪ್ಪ ಮಾವ ಕಳುಹಿಸಿದ ಚಂದ್ರವಿನ ಮದುವೆಯ ಲಗ್ನಪತ್ರಿಕೆಯೂ ಕ್ಷೇಸೇರಿತು.

ವೊದಲು ಲಗ್ನಪತ್ರಿಕೆ ನೋಡಿದರು. ಹಿಂದೊಮ್ಮೆ ನಾರಾಯಣ ಹೇಳಿದ್ದಂತೆ, ತಮ್ಮ ಭಾವನ್ಯೇ ಚಂದ್ರವಿಗೆ ಬಂಗಳೂರಿನ ಇಂಜನಿ

ಯರ್ ರಾಮಚಂದ್ರರಾಯರ ಮಗಳು ಪಡ್ಡಳನ್ನು ಕೊಟ್ಟು ಮದುವೆ-
ಆದರೆ ಇನ್ನು ಬೇಗ ಈ ವಿವಾಹ ನಡೆಯುವುದೆಂದು ನಾಗಪ್ಪನವರು
ಸೆನಸಿರಲಿಲ್ಲ. ನಾರಾಯಣ ಹೇಳಿದ್ದಂತೆ ಗೌರಿಯ ಹಬ್ಬ ಆದನಂತರ
ಚಂದ್ರವಿನ ಮದುವೆ ನಡೆಯಬಹುದೆಂದು ಅವರು ಉಹಿಸಿದ್ದರು.

ಹಾಗೆಯೇ ನಾರಾಯಣನ ಕಾಗದವನ್ನೂ ಬಿಡಿದರು. ಕಾಡಿನ
ಒಂದೇ ಕಡೆ ಬಿಡಿಬಿಡಿಯಾಗಿ ಹತ್ತು ಸಾಲು ಬರೆದಿದ್ದ ಆತ—

“ನಿನ್ನ ಮಾವನವರಿಗೆ ಶಾಗದ ಬರಿಯ ಬೇಡ. ಇನ್ನು ಎಂಟು
ದಿನಗಳೊಳಗೆ ಚಂದ್ರವಿನ ಮದುವೆ ನಡೆಯುತ್ತದೆ. ಉದಕ್ಕೂ
ನೀನು ಹೋಗಬೇಡ. ಅಪ್ಪಗ್ಗಾರುಮದ ಮೇಲೆ ಆಷಕ್ತಿಯನ್ನೇ
ಕೊರಿಸದಿರುವುದು ಒಳ್ಳೆಯದು”

ಎಂದು ಮುಂತಾಗಿ ಬರೆದಿದ್ದ ಆ ಕಾಗದವನ್ನು ನಾಗಪ್ಪ
ನಾಲ್ಕಾರು ಬಾರಿ ಓದಿ ಸೋಡಿದರು. ಇನ್ನೊಮ್ಮೆ ಲಗ್ಗುಪತಿಕೆಯನ್ನು
ಮೊದಲಿನಿಂದ ಕೊನೆಯನರೆಗೂ ಒಂದಕ್ಕೂರವನ್ನೂ ಬಿಡದೆ ಬಿಡಿದರು.

“ಎರಡು ಸಾವಿರ ವರದಕ್ಕಿಣಿ—ಸೋಸಿಗೆ ಮ್ಮೆ ತುಂಬ ಬಂಗಾರದ
ಹೊರೆ”

ನಾರಾಯಣ ಹಿಂದೊಮ್ಮೆ ಹೇಳಿದ್ದ ಆ ಮಾತು ಸೆನಪಾಯಿತು.

ಅನಂತಯ್ಯ ತನ್ನ ಮಗನಿಗೆ ಹೀಗೆ ಕೇಳಬಹುದು—ಆದು
ತಪ್ಪಲಿ; ಆದರೆ, ಹಾಗೆಯೇ ತನ್ನ ಮಗಳನ್ನು ಮದುವೆಯಾಗುವ
ಗಂಡಿಗೂ ಕೊಡಬೇಕಲ್ಲವೇ? ತಾವು ಕೊಡದೆ, ಇನ್ನೊಬ್ಬರಿಂದ
ಸುಲಿಯುವುದು ಅನ್ಯಾಯವಲ್ಲವೇ? ಇನ್ನೊಬ್ಬಿಗೆ ಹೇಳ, ಆದನ್ನು
ತಾವೇ ಆಸಂಸಿಸದಿರುವುದು ತಪ್ಪಲ್ಲವೇ?—ಎಂದು ನಾಗಪ್ಪನವರು
ತಮ್ಮನ್ನಕ್ಕೆ ತಾವೇ ಪ್ರತ್ಯುಷಿಸಿಕೊಂಡರು.

ಕೆಲಸವಿಲ್ಲದ ತಲೆ ವರದಕ್ಕಿಣಿಯ ವಿಚಾರವನ್ನೇ ಯೋಚಿಸು
ವುದಕ್ಕೆ ಮೊದಲು ಮಾಡಿತು. ಆ ರಾತ್ರಿ ಹಾಸಿಗೆಯ ಮೇಲೆ
ಉರುಳಿಕೊಂಡಾಗ ಪೆಂಕನ್ನನ ನೆನಪು ಕಲ್ಪನಾ ಚಿತ್ರವಾಗಿ ಕಣ್ಣಂದೆ
ಸುಳಿಯಿತು ವೂನದ ಮನೋನೈಣಿಯಾದ ಆಕೆ ಈಗ ಏನು
ಮಾಡುತ್ತಿರಬಹುದು ಎಂದುಕೊಂಡರು

ತಮ್ಮ ಹಾಗೆಯೇ ಆಕೆಯೂ ಕೊಣಕೆಯಲ್ಲಿ ಮಲಗಿರಬಹುದು

ಸಿದ್ದಿ ಬಾರದೆ ಹೊರಳಾಡುತ್ತಿರಬಹುದು. ತಮ್ಮ ನೆನಪಾಗಿ ಮೂಗು ಮುರಿದಿರಬಹುದು....ಆಮೇಲೆ....ಆಮೇಲೆ.....?

... ಸಿದ್ದಿ ಮಾಡಿರಬಹುದು!

ನಾಗಪ್ಪನವರ ಕಣ್ಣು ಎಳೆಯಿತು ಅವರಿಗರಿವಿಲ್ಲದಂತೆಯೇ ಸಿದ್ದಿಯೂ ಬಂದಿತು.

ಅದರೆ ಅಷ್ಟಗ್ರಾಮದಲ್ಲಿದ್ದ ಪೆಂಕಮ್ಮಿಗೆ ಸಿದ್ದಿ ಬರುವುದು ಹೇಗೆ?

ಆಕೆಯ ಕೆವಿಯಲ್ಲಿ ಹೆರಿಕತೆ ದಾಸರ ಹಾಡು ಗುರ್ಯಾಗೂಡುತ್ತಿದೆ..

‘ರಮಣಿಲ್ಲದ ನಾರಿ ಪರರ ಕಣ್ಣಿಗೆ ನೂರಿ |

ಹಡೆದವರ ಎದೆಗೂರಳ ಕೊಯ್ಯಂಧ ಚೂರಿ||’

ಒಂದು ಕಾಲದಲ್ಲಿ ದಾಸರಾಯ ಶ್ರೀಪುರಂದರದಾಶರು ಹಾಡಿದ ಹಾಡು, ಸೆಚ್ಚಿನ ಪರಿಚಯದ ಹೆರಿಕತೆ ದಾಸರು ಆಗಾಗ ಹಾಡುವ ಆ ಹಾಡು ತನ್ನ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಅದರೆ ತನ್ನ ಗೀತಲೂ ಆ ಹೂಡುಗಿ-ಪಾರ್ವತಿಗೆ ಆ ಹಾಡು ಎಷ್ಟು ಸಿಯಾಗಿ ಒಪ್ಪುತ್ತದೆ?

ಪಾರ್ವತಿ....

ಆಕೆ ಅನಂತಯ್ಯನವರ ಸೆರಿಮನೆಯಃ ಹುಡುಗಿ ಸುಮಾರು ಹಡಿಸೆಂಟು ನಯಸ್ಸಿರಬಹುದು ಮದುವೆಯಾಗಿ ಎಡು ವಣವಾಗಿತ್ತು. ಅದರೆ ಆಕೆ ಗಂಡನ ಮನೆಯಲ್ಲಿದ್ದ ಸಂಸಾರ ಮಾಡಿದ ವಳಳಿ. ಆಕೆಗೇನೋ ಒಳ್ಳೆಯ ಗೃಹಿಣಿಯಾಗಿ ಬೂಳಬೀಕೆಂದು ಅನೆಯಿತ್ತು. ಅದರೆ ಆ ಆಸೆಗೆ ಕಲ್ಪಿ ಹೂಕಿದ್ದು ಪರದಷ್ಟಿಕೆ

ಮದುವೆಯಾಗವಾಗ, ನಾಲ್ಕುನೂರು ಇಂಟಿರೆ ಸಾಕೆಂದು ಗಂಡಾದವನು ಒಪ್ಪಿದ್ದ ಅಷ್ಟ ಹಣ ಕೊಡುವುದೇ ಆ ಕನ್ನಾಪಿತ್ಯವಿಗೆ ಕಷ್ಟವಾಗಿತ್ತು. ಸಾಲದ ಹೀಂರೆ ಹೊತ್ತು, ನಾಲ್ಕುನೂರು ತೆತ್ತು, ಕನ್ನಾಸೆರೆ ಬಿಡಿಸಿಕೊಂಡರು.

ಮದುವೆಯಾಯಿತು. ಮೂರು ತಿಂಗಳ ನಂತರ ಪ್ರಸ್ತಾವಾಯಿತು. ಹುಡುಗಿ ಗಂಡನ ಮನೆಗೆ ಹೆಚ್ಚೆಂದಳು. ನೂರು ಕನಷುಗಳನ್ನು ನಿರ್ಮಿಸಿ ಕೊಂಡು ಬಾಳಭನನದಲ್ಲಿ ಅಡಿಯಿಟ್ಟುಳು. ಆ ಅಡಿಯೇ ಕ.ಸಿಯಿತು!

ಅಲ್ಲಿ ಅವಳಿಗಾಗಿ ಕಾದಿದ್ದವು—ಎರಡು ಭೂತಗಳುಅತ್ಯು—ಮಾನ! ಪಂಗನಿಗೆ ಚೀರೊಂದು ಕಡೆಯಿಂದ ಹೇಜ್ಜು ವರದಕ್ಕೆಣಿ ವಡೆದು ಹೆಣ್ಣು ತರಬೇಕೆಂದು ನಿಶ್ಚಯಿಸಿದ್ದವು ಆ ಧನ ಪಿಶಾಚಿಗಳು. ಆದರೆ ಪಾರ್ವತಿಯ ಚೆಲುವಿಗೆ ಸೋತಿದ್ದ ಮಗ ತಂದೆತಾಯಿಯರನ್ನು ಬಲವಂತದಿಂದ ಒಪ್ಪಿಸಿ ಆಕೆಯನ್ನೇ ಮದುವೆಯಾಗಿದ್ದ. ಆದರಿಂದಾಗಿ ಆ ಆಸುರಕುಲ ಅಷಮಾಧಾನಗೇಲಂಡಿತ್ತು.

ಸೌಸೆ ಗೃಹವನೇರ ಮಾಡಿದ ದಿನವೇ ಪಿಶಾಚಿಗಳ ಪೀಠನೆ ಆರಂಭವಾಯಿತು. ಕೂತರೆ ತಪ್ಪು, ನಿಂತರೆ ತಪ್ಪು, ಗಂಡನೊಡನೆ ಮಾತನಾಡಿದಾಗಲಂತೂ ದಂಡಸೇನೆಯೇ ಆಕೆಗೆ ಬಹುಮಾನ.

ಮನೆ ಬೆಳಗಲು ಬಂದ ಹುಡುಗಿ ಅತ್ಯುಯ ಕೈಯಲ್ಲಿ ವೆಟ್ಟು ತಿಂದಳು; ಮಾವನ ಬಾಯಿಂದ ಆವಾಚ್ಚ ರಬ್ಬಗಳನ್ನು ಕೇಳಿದಳು.

“ಅರಿಯದವನನ್ನು ಮರುಳುವಾಡಿ ಮದುವೇಯಾದೆಯಲ್ಲಿ ಮಾಯಾಂಗನೇ ?”

ತಮ್ಮ ಮಗ ಬಂದಾಗ, ‘ಮಾಯಾಂಗನೇ’ಗೆ ‘ವಾರಾಂಗನೇ’ಯ ಪಟ್ಟಕಟ್ಟಿ, ಸುಳ್ಳು ಕಥೆಯನ್ನು ಬಣ್ಣಿಸಿ ಬಣ್ಣಿಸಿ ಕೇಳಿದ ದಿನ ಪಾರ್ವತಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧಾಗಿದ್ದಳು.

ಆ ಹುರುದಿನವೇ ವಿನಾಕಾರಣವಾಗಿ ಸಿಟ್ಟುಗೇಂಡ ಆ ರಾಕ್ಷಸಿ ಅತ್ಯು, ಒಕ್ಕೆಯಲ್ಲಿ ಉರಿಯುತ್ತಿದ್ದ ಕೊಳ್ಳಿಯನ್ನು ತಂದು ನಿರ್ದಯೆ ದಿಂದ ಪಾರ್ವತಿಯ ಮುಯಡ ಮೇಲೆ ಬಲವಾಗಿ ಎಸೆದಿದ್ದರು.

ಹುಡುಗಿ ಚೀರಿ ಕಳಗೆ ಬಿಡ್ಡಳು. ಆಲ್ಲಿಂದ ಆಸ್ತ್ರೆಗೆ ಸಾಗಿಸ ಲಾಯಿತು ಅವಳ ಎಡಗಣ್ಣು ಸುಟ್ಟು ಕುರುಡಾಯಿತು. ಎಡಗೆಸ್ನೇಯ ಮೇಲೆ ಸುಟ್ಟಿಗಾಯಿದ್ದ ಆಗಲವಾದ ಪಟ್ಟಿ ಗುರುತಾಗಿ ನಿಂತಿತು. ಚೆಲುವಿನ ಮೂರ್ತಿಯಾಗಿದ್ದ ಪಾರ್ವತಿ ಸ್ವರೂಪವನ್ನೇ ಬದಲಾಯಿಸಿ ಕೊಂಡ ಕುರೂಪಿಯಾದಳು. ಅಪ್ಪಕ್ಕೇ ಆ ಅತ್ಯು ಮಾವಂದಿರಿಗೆ ಸಂತೋಷವಾಯಿತು ಇನ್ನಾದರೂ ತಮ್ಮ ಮಗನಿಗೆ ಅವಳ ಮೇಲಿನ ಮೋಹ ಕಡಿವೆಯಾಗುತ್ತದೆಂದು ಅವರು ನಂಬಿದರು. ನಿರವಂತರ ಮನೆಯ, ಕಣ್ಣ ಮೂಗುಗಳಿಂದ ಕಸ್ಯೇಯೊಬ್ಬಳು ಮಂಗಳಸೂತ್ರ ಕಟ್ಟಿಸಿಕೊಳ್ಳಲು ಆಗಲೇ ಸಿದ್ಧಾಗಿ ನಿಂತಿದ್ದಳು. ಮಗ ಒಪ್ಪಿದರೆ ಆ

ಪಶ್ಚರ್ಯದ ಚೊಂಬೆ ತಮ್ಮ ಸೊಸೆಯಾಗುವಳಿಂದು ಆ ತಂಡೆ_ತಾಯಿ ಯರ ಇಸೆ.

ಬೇಗನೆ ನೇರಪೆರಿತು ಆ ಇಸೆ.....

ಚೆಲುವಿನ ಚೆನ್ನೆಯಾಗಿದ್ದ ಪಾರ್ವತಿ ಕಣ್ಣ ಕಳೆದುಕೊಂಡು ಕುರ್ತಾಪಿಯಾದಾಗ ಅವನ ಮನಸ್ಸು ಬದಲಿತು. ತನಗೆ ಅವಳು ಬೇಡವೆಂದ. ಅದೇ ಅವನ ತಂಡೆ_ತಾಯಿಯರಿಗೂ ಬೇಕಾಗಿತ್ತು!

ಸಂಷತ್ತಿನ ಲೋಕದಲ್ಲಿ ಬೆಳೆದ ಹುಡುಗಿ ಸಂಪತ್ತನ್ನೇ ಹೂತ್ತು ಕೊಂಡು ಬಂದು ಅವನ ಕೊರಳಿಗೆ ಹೂಮಾಲೆ ಕಾಕೆದಳು...ಆದು ಪಾರ್ವತಿಯ ಕೊರಳಿಗೆ ಹಾವಿನ ಮಾಲಿ !

ಇನ್ನು ಅವಳಿಗೂ_ಇವನಿಗೂ ಸಂಬಂಧವೆಂದ್ದೀ ?

ಪಾರ್ವತಿ ತಾರುಮನನೆ ಸೇರಿದಭು. ತಂದೆ ಬೇಡವೆಂದು ಅಟ್ಟಿಲ್ಲ. ಆದರೆ ಆಕೆಯ ಜೀವನಾಂಶಕ್ಕಾಗಿ ಕೊಳಿಟಿಗೆ ಹೋಗುವೆನೆಂದು ಆಭರಣಿಸಿದರು. ವಾರ್ವತಿ ‘ಬೇಡ’ವೆಂದು ತಡೆದ್ದು.

ಆಕೆಯ ಮನಸ್ಸು ಒಳ್ಳೆಯಾದು. ತನ್ನ ಗಂಡನಾದವನು ಹೇಗೋ ಸುಖವಾಗಿದ್ದರೆ ಸಾಕು. ಆತನೂ ತನ್ನ ಕಾಗಯೇ ಬೇರೆಹಂಡು ರೀತಿಯಲ್ಲಿ ಕಷ್ಟಪಡಬಾರದು ಕೋಟ್ಟು ಕಾಂತಿರಿಯ ಮೆಟ್ಟೆಲುಹತ್ತಿ ಆಸ್ತಿ ವಾಸ್ತುಯನ್ನು ಕಳೆಯಬಾರದು ಎಂಬುದೇ ಅವಳು ತಂದೆಯನ್ನು ತಡೆದ ಕಾರಣ.

ತಾರಿಗೆ ಹೊರೆಯಾಗವಂತೆ, ಮೈಮುರಿದು ಮನಸೆಗೆಲಸಮಾಡಿ, ಹೊಲದಕೆಲಸವನ್ನೂ ಮಾಡುತ್ತಿದ್ದಳು ಪಾರ್ವತಿ. ಯೋವ್ಯಾನದಲ್ಲಿ ಅಡಿಯಿದುತ್ತಿದ್ದ ಆಕ ಕುರ್ತಾಪಿಯಾಗಿದ್ದರೂ ಆಕಣಕವಾಗಿದ್ದಳು. ಮುಖಕ್ಕಿಂತ ಆ ದೇಹ ಸೋಡುವವರ ಮನಸ್ಸಿನಲ್ಲಿ ಆಸೆ ಮೂಡಿಸುತ್ತಿತ್ತು.

ಹಾಗೆ ಆಸೆಪಟ್ಟಿವರು ಹತ್ತಿರ ಬಂದು ಬಲೆಗೆ ಕೆಡುಹಲು ಪ್ರಯತ್ನಿಸಿದಾಗ ಪಾರ್ವತಿ ದುರ್ಗಯಾಗುತ್ತಿದ್ದಳು. ಕೆಲವರಿಗೆ ಅವಳ ಕೃರುಚಿಯನ್ನು ನೇರಿಡುವ ಭಾಗ್ಯವೂ ಬದಗಿತ್ತು.

ಆದರೆ ಆ ತೀವು.....

ಪಾರ್ವತಿಯ ಮೇಲೆ ಇನ್ನೂ ಆಸೆ ಇಟ್ಟುಕೊಂಡಿದ್ದವನು ಆತ.

ಒಂದು ಸಂಚೇ ಪಾರ್ವತಿ, ಜೋಳದಕಡಿ ಹೊತ್ತು ಕೊಂಡು ಹೊಲಿದಿಂದ ಮನೆಗೆ ಬರುತ್ತಿದ್ದಳು. ಮನುಕು ಕತ್ತಲೆಯಲ್ಲಿ ಬೇಗ ಬೇಗನೆ ಹಜ್ಜೆ ಯಾಕುತ್ತಿದ್ದಳು. ತಿವು ಅವಳ ಹಿಂದೆಯೇ ಹೊಂಚುತ್ತಾ ಬಂದ.

ಆಕೆ ಗುಂಪಾಗಿದ್ದ ಹೊಂಗೆಯ ನುರಗಳ ಬಳಗೆ ಬಂದಾಗ, ಹಿಂದಿನಿಂದ ಅವಳ ತಲೆಯ ಮೇಲಿನ ಜೋಳದ ಕಡಿಯ ಹೂರೆಯನ್ನು ಕೆಳಗೆನೂಕಿ, ತಟ್ಟಿನೆ ಅವಳ ಮುಂದೆ ಬಿಂದುಸಿಂತೆ ತಿವು.

“ಎಷ್ಟು ದಿನದಿಂದ ಕಾದಿದ್ದೇನೆ ಪಾರ್ವತಿ”

ಮಾತನಾಡುತ್ತಲೇ ಅವಳ ನಮಗಿನೆ ಕೈಯಾಕಿದ ತಿವು. ಇಪ್ಪರಲ್ಲಿ ವಟ್ಟಿರನೆ ಅವನ ಕೆನ್ನೆಗೆ ಹೊಡಿದ್ದು ವಾರ್ವತಿ. ಎಡೆಬಿಡದೆ ಎರಡು ಕೆನ್ನೆಗೂ ಎರಡಿರಡು ಬಾರಿ ಹೊಡಿದಾಗ ತಿವು ತಲೆ ತಿರುಗಿ ಕೆಳಗೆ ಬಿದ್ದ. ಪಾರ್ವತಿ ಮನೆಗೆ ಬಂದು, ತನ್ನ ಬಾಳನ್ನು ನೆನೆನೆನೆದು ಅತ್ತು ಗೋಳಾಡಿದಳು-ಯಾರಿಗೂ ಗೊತ್ತಾಗದ್ದಾತೆ.

ಇದು ಪಾರ್ವತಿಯ ಕತೆ ಇಕೆಲೆ.೧ ಹೇಳಿಕೊಂಡ ಇತ್ತುಕತೆ. ಹರಿಕತೆ ದಾಸರು ಯಾಡುವ ಆ ಹಾಡಿನ ಉದಾಹರಣೆಯೇಂದು ಸಾರುವ ಅನುಭವದ ಕತೆ. ತನ್ನ ಕತೆಯೂ ಈಗ ಹಾಗೆಯೇ ಆಗಿದೆಯಲ್ಲವೇ?

ವೆಂಕಮ್ಮೆ ವಿಷವರ್ಕುಲದ ಚಕ್ರಗಳಿಯಲ್ಲಿ ಸುತ್ತುತ್ತಿದ್ದಳು. ಗಂಡನಿಗೆ ಬೇಡವಾದ ಹೆಂಡತಿಯಾಗಿ ತೊರುಣಲ್ಲಿ ಬಾಳುವುದೂ ಕಷ್ಟ ವೆನಿಸಿತು ಆಕೆಗೆ.

ಅದಕ್ಕೆ ಕಾರಣ ತಿವು !

ಪಾರ್ವತಿಯ ಪೆಟ್ಟಿಗೆ ತಲೆ ತಿರುಗಿ ಬಿದ್ದ ಅದೇ ತಿವು ಮತ್ತೆ ತಲೆಯೆತ್ತಿ ತನ್ನನ್ನು ನೊಡುತ್ತಿದ್ದಾನೆ.....

ಬಟ್ಟೆ ಒಗ್ಗರಲು ವೆಂಕಮ್ಮೆ ಹೊಳಿಗೆ ಹೊಗುತ್ತಿದ್ದಳು. ಸಮಯ ಸಾಧಿಸುತ್ತ ತಿವು ಹೊಂಚುಹೂಕುತ್ತಿದ್ದೆ. ಅದರ ಅದು ವೆಂಕಮ್ಮೆಗೆ ತಿಳಿಯದು. ಒಂದು ಮಧ್ಯಾಹ್ನ, ಸತ್ತುಮುತ್ತೆ ಯಾರೂ ಇಲ್ಲದುದನ್ನು ಕಂಡು ಧೆರ್ಪಾಸೂಡಿ ಅವನು ಅವಳ ಬಳಗೆ ಬಂದು, ಚಿನ್ನದ ಸರವನ್ನು ತೊರಿಸುತ್ತಾ—

“ವೆಂಕು, ನಿನಗೆ ಬೇಕಾ ಇದು? ನೊಡು ಎಷ್ಟು ಚಿನ್ನಾಗಿದೆ”

ಎಂದು ಅವಳ ಕಟ್ಟಿದುರಿಗೆ ಹಿಡಿದಿದ್ದು. ವೆಂಕಮೃಸಿಗೆ ಅರ್ಥವಾಯಿತು. ಪಾರ್ವತಿಯಂತೆ ಕೆನ್ನೆಗೆ ಹೊಡೆಯಲು ಆಕೆಗೆ ಧೈಯರ್ ಸಾಲದು. ಎಂಥ ವಿಷವು ಹರಿಸಿತಿ !

“ತೋಗೇನೇ ನೆಂಕ್, ಸಿನೆನೇ ರಾಕಿಕ್. ಇದನ್ನು ಹಾಕಿಕೊಂಡರೆ ನೀನು ತುಂಬ ಚೆನ್ನಾಗಿ ಕಾಣುತ್ತಿ”

ಬಲವಂತ ಮಾಡುತ್ತಿದ್ದನೇ ತಿಷ್ಪ. ಆದರೆ ಅದನ್ನು ತೀಗದು ಕೊಳ್ಳಲು ತನಗೆ ಮನ್ಮಹಿಯೇ? ಭೇ, ಹೇಗೆ ಪಾರಾಗುವುದು?

ಅಪ್ಪುರಲ್ಲಿ ಕೊಳ್ಳಿಯಿ. ತು ವಾರಾಗುವ ದಾರಿ!

ಕೈನೀಡಿದಳು ಹೆಚ್ಚು. ಸರ ಅವಳ ಅಂಗ್ರೇಯಲ್ಲಿ ಕುಳಿತಿತು. ಆದರೆ ಒಂದು ಕೊತ್ತು ಕುಳಿತಿರಲ್ಲಿ. ರೋಯ್ಸನೇ ಚಿಸಾಡಿದಳು ಹೆಚ್ಚು. ಚಿನ್ನುದ ಸರ ಮಣಿನಲ್ಲಿ ಚಿತ್ತ - ಸ್ವಲ್ಪ ದೂರದಲ್ಲಿ ತಿಷ್ಪ ಅದನ್ನು ತೀಗಿದ, ಕೊಳ್ಳಲು ಓಡಿಹೋದ. ವೆಂಕಮೃ ಬಿರುಬಿರನೇ ನಡೆದು ನುನೆ ಸೇರಿದಳು.

ಚಿಕ್ಕನ್ನಾಗಿ ಹೆಚ್ಚು ನಡೆದ ಸಂಗತಿಯನ್ನು ನಿರೂಪಿಸಿದಳು

“ಇನ್ನು ಹೀಲೆ ನೀನು ಹೊರಗಿನ ಕೆಲಸಕ್ಕೆ ಹೋಗಬೇಡ. ಅದನ್ನು ಲ್ಲಾ ನಾನೇ ಮಾಡುತ್ತೇನೆ. ವಯಸ್ಸಿನ ಹುಡುಗಿಯಾನ್ನು ಹಾಗೆ ಕಳುಹಿಸುತ್ತಿದ್ದುದು ನನ್ನದೇ ತಪ್ಪು”

-ಎಂದು ಸಮಾಧಾನ ಮಾಡಿದರು ಚಿಕ್ಕಮೃ.

ಪಾರ್ವತಿಗೂ ವಿಷಯ ಅಳಿಯಿತು. ಆಕೆ ಹೆಚ್ಚನ ಆಪ್ತಿಗೆಳತಿ; ಸರಾರುಃಖಿ ಎಂತಿಲೇ ನೂಜ್ಜಿ ಮರೆಯಿಲ್ಲದೆ ವೆಂಕಮೃ ನಡೆದ ಚೆಲ್ಲವನ್ನು ಶೇಳಿದಳು. ಆಗಲೇ ಪಾರ್ವತಿ ತನ್ನ ಆತ್ಮಕ್ರಿಯನ್ನು ವಿನರವಾಗಿ ಹೇಳಿದುದು ಆಕೆಯ ದುಃಖಕ್ಕೆ ಹೋಲಿಸಿ ಕೊಂಡರೆ ತನ್ನ ದು ಅಣು ಎಂದುಕೊಂಡಳು ವೆಂಕಮೃ:

ತಾನೂ ಆಕೆಯಂತೆಯೇ ‘ರಮಣಿಸಿಲ್ಲದ ನಾರಿ’ - ರಮಣಿಸಿದ್ದೂ ಇಲ್ಲದ ನಾರಿ!

“ಇನ್ನೂ ಎಪ್ಪಿನ ಹೀಗೆಯೇ?” - ಎಂದುಕೊಂಡಳು ಹೆಚ್ಚು. ತಂದೆ, ತಾನು ಕಾಗದ ಬರೆದಿರುವೆನೆಂದು ಹೇಳಿದ್ದರು. ಅದಕ್ಕೆ

ಗಂಡನಿಂದ ಉತ್ತರವೇ ಇಲ್ಲ ಅವರೇನಾದರೂ ಬೇರೆಯ ಮಧುವೇ ಮಾಡಿಕೊಳ್ಳಲು ನಿಶ್ಚಯಿಸುವರೆ? ಅವರು ಸೈಕ್ಯಾಯಿಸಿದ್ದರೂ ಅದು ಸಾಧ್ಯವಿಲ್ಲವೆಂದೇ ವಂಕವ್ಯಾನ ಸಂಬಿಕೆ.

ಶ್ಯಾಸುಭೋಗರ ಕರ್ಮಿಂಬದ ಸೆನಪಾಗಿ, ಆ ಭರವಣಿಯನ್ನು ತಳೆದಳು ಆಕೆ. ತನ್ನ ಗಂಡ ಬೇರೆಂದು ಮಧುವೇಯಾಗಲು ಹವಣಿಸಿ ದರೂ ಶ್ಯಾಸುಭೋಗರಾಗಲಿ, ಗಾಡರಾಗಲಿ ಆದಕ್ಕೆ ಒಪ್ಪಿಗೆ ಕೊಡ ದಿದ್ದರೆ ಅದು ಸಾಧ್ಯವಾಗಿ ಕಾರ್ಯವಾಗಿರಲ್ಲವೆಂಬುದು ಆಕೆಗೆ ದೃಢವಾಗಿದ್ದ ಸಂಗತಿ.

ಮತ್ತೆ ಉತ್ತರವನ್ನೇ ಏಕೆ ಬರಿಯಲಿಲ್ಲ?

ತನ್ನ ಅಣ್ಣಿ ಚಂದ್ರನಿನ ಮಧುವೇಗೆ ಬರಲು ತಂಡೆ ಲಗ್ಗುಪತಿಕೆ ಕಳುಹಿಸಿದ್ದರಲ್ಲವೇ? ಹೇಗೆದ್ದರೂ ಬಂದೇ ಬರುತ್ತೇನಲ್ಲ - ಇನ್ನು ಕಾಗದ ಬರಿಯುವುದು ನಿಕೆ ಎಂದು ಸುಮ್ಮಿಸಿರಬಹುದೆ?

ಹಾಗಿರಲಾರದು; ಅವರು ಮಧುವೇಗೆ ಬರಲಾರರು. ಬಂದರಂತೂ ಇಲ್ಲೊಂದು ದೊಡ್ಡ ಜಗತ್ತವೇ ನಡೆಯಬಹುದು! ಅದರಿಂದ ತನ್ನ ತಂಡೆಯ - ತನ್ನ ಗಂಡನ ಕ್ಷುದ್ರಮನೋಭಾವ ಬಯಲಾಗಿ, ಇತರರು ಕೆಟ್ಟಿ ಅಭಿಪ್ರಾಯವನ್ನು ಹೊಂದಿ, ಹೀರ್ಯಾಳಸುವಂತಾಗುತ್ತದೆ. ಆದ್ದರಿಂದ ಹಾಗಾಗದಿರುವುದು ಲೇಸು. ಅವರು ಮಧುವೇಗೆ ಬರದಿರುವುದೇ ಉತ್ತಮ.

....ಬರದಿದ್ದರೆ ನನ್ನ ಗತಿ? ತಂಡೆ ಕಾಗದ ಬರೆದಿದ್ದಾರಲ್ಲ!

ಅದಕ್ಕೆ ಉತ್ತರವಿಲ್ಲವಲ್ಲ!! ಆ ಕಾಗದದಲ್ಲಿ ತಂಡೆ ಎನ್ನೇನು ಬರೆದಿದ್ದರೋ? ನಯವಾಗ ಮನಪೂಲಿಸುವಂತೆ ಬರೆದಿದ್ದರೆ ಆ ಕಾಗದಕ್ಕೆ ಉತ್ತರ ಬಂದೇ ಬರುತ್ತೇತ್ತಿಲ್ಲವೇ? ಈಗಾಗಲೇ ಮೂರು ವಾರಗಳಾದರೂ ಆ ಕಾಗದವ ಪ್ರತಿಕ್ರಿಯೆಯ ಬಗ್ಗೆ ಯಾವುಂದು ಸುದ್ದಿ ಯೂ ಇಲ್ಲ. ಬಹುಶಃ ತನ್ನ ತಂಡೆ ಆ ಕಾಗದದಲ್ಲಿ ತಮ್ಮ ಒಣಹೃದಯುದ ಬರಟು ಭಾಸೆಯ ಪ್ರಯೋಗಮಾಡಿ, ತನ್ನ ಗಂಡನಿಗೆ ಕೊಽಪಬರುವಂತೆ ಮಾಡಿರಬಹುದೆ? ಅದಕ್ಕೇ ಅವರು ಉತ್ತರ ಬರಿಯದೆ ಸುಮ್ಮಿನಾಗಿರಬಹುದೆ?....

ಅರ್ಥರಾತ್ರಿ ವಿಾರಿದ್ದರೂ ಆಕೆಗೆ ನಿದ್ದೆ ಬಂದಿರಲಿಲ್ಲ. ಪ್ರಯತ್ನ

ಪೂರ್ವ ಕವಾಗಿ ಕಣ್ಣನುಜ್ಞಿ ಕೊಂಡು ನಿದ್ರೆಗೆ ಅಹ್ವಾನವಿತ್ತಳು. ಅವಳ ಕರೆ ಅದಕ್ಕೆ ಕೇಳಿಸಿಕೊಂಡಿಲ್ಲವೋ?

ಇನ್ನು ಬೆಳಗಾದರೆ ಮುದುವೇಯ ಗಲಾಟೆ ಪ್ರಾರಂಭ. ಬೆಂಗಳೂರಿನಿಂದ ಚಂದ್ರು ಬರುತ್ತಾನೆ ಚಿಕ್ಕಮೃನ ಸಡಗರ ಕೇಳಬೇಕೇ? ತನಗೆ ಹೇಗೋ ಹಾಗೆಯೇ ಚಂದ್ರವಿಗೂ ಆಕೆ ಮಲತಾಯಿಯೇ. ಅದರೆ ತಮ್ಮ ಹೊಟ್ಟೆಯಲ್ಲಿ ಹೊಟ್ಟೆದ ಸುಗನಂತೆಯೇ ಅವರು ಆದರದಿಂದ ಕಾಣುತ್ತಾರೆ. ತಮ್ಮಿಬ್ಬಿರಿಗೂ ಅಂತಹ ಚಿಕ್ಕಮೃನ್ನಿಂದಿದ್ದರೆ ಎಷ್ಟೊಂದು ಕಷ್ಟಪಡಬೇಕಾಗುತ್ತಿತ್ತು; ದುಃಖಿಸಬೇಕಾಗುತ್ತಿತ್ತು. ತಂದೆಗಂತೂ ಮಕ್ಕಳ ನಿಷಯದಲ್ಲಿ ಎಂದೂ ಆಸಕ್ತಿ ಇಲ್ಲ. ತಾವು - ತಮ್ಮ ಮಾತ್ರ ಅಷ್ಟೇ ಅವರಿಗೆ ಬೇಕಾದುದು.. ಚಿಕ್ಕಮೃನಿಗಾದರೆ ಸ್ವಂತ ಸುಖ ಅನುಭವಿಸಲು ಲೇರವು ಶಕ್ತಿಯಿಲ್ಲ. ಒಟ್ಟೆಯವಳಾಗಿ ಬಾಳಬೇಕು-ಗಂಡನಿಗೆ ಬೇಕಾದ ಹೆಂಡತಿಯಾಗಿ, ಮಕ್ಕಳಿಗೆ ಸರಿಯಾದ ತಾಯಿಯಾಗಿ, ಅಕ್ಕಪಕ್ಕದವರಿಗೆ ಅಷ್ಟುಪೂರ್ಣವೀಯ ಸ್ವರೂಪಳಾಗಿ ಬಾಳಬೇಕು ಎಂಬ ಬಂದೇ ಬಂದು ಗುರಿ ಅವಳದು. ಎಂತಲೇ ಸವತಿಯ ಮಕ್ಕಳಾದ ತಮ್ಮಿಬ್ಬಿರನ್ನು ಯಾವ ಫೋಲಿಯಲ್ಲಿಯೂ ಮನನೋಯಿ ಸದೆ ಅತ್ಯಂತ ಸ್ತ್ರೀತಿಯಿಂದ ಕಾಣುತ್ತಾರೆ. ಆಕೆಯ ಸಾಫನಕ್ಕೆ ಬೇರೊಬ್ಬ ಹೆಂಗಸು ಬಂದಿದ್ದರೆ?, ನೇರಮನಸೆಯ ಪಾರ್ವತಿಯ ಅತ್ಯುಯಂತಹ ಶೂರಾನಂತಿ ತನ್ನ ತಂದೆಯ ವರದನಯ ಹೆಂಡತಿಯಾಗಿ-ತನಗೆ ಚಿಕ್ಕಮೃನಾಗಿ ಬಂದಿದ್ದರೆ....? ಆ ಮಲತಾಯಿ ಈ ಸವತಿಯ ಮಕ್ಕಳನ್ನು ಖಂಡಿತ ಬೀದಿಯ ಪಾಲು ವಾಡಬಿಡುತ್ತಿದ್ದಳು. ಸದ್ಯ, ಹಾಗಾಗಲಿಲ್ಲ. ಚಿನ್ನದಂತಹ ಚಿಕ್ಕಮೃನೇ ಬಂದಳು ತಮ್ಮಿಬ್ಬಿರನ್ನು ಕಣ್ಣನಲ್ಲಿ ಮುಚ್ಚಿಟ್ಟುಕೊಂಡು ನಾಕಿ ಸಲಹಿದಳು. ಆಕಿಜವಾಗಿಯೂ ದೇವಿ....ದೇವಿ!

ವೆಂಕಮೃನಿಗೆ ಜೋಂಪು ಹೆತ್ತಿತು. ಅಲ್ಲಿ ಕನಸಿನ ಕಣ್ಣದೆ ಅವಳ ಮನಸ್ಸಿನಲ್ಲಿದ್ದ ದೇವಿ ಪ್ರತ್ಯೇಕಾಗಿದ್ದಳು. ಅವಳ ರೂಪ ಚಿಕ್ಕಮೃನದೇ. ಅದೇ ಗುಂಗುರು ಶೂದಲು, ವೀಂಚುವ ಕಣ್ಣ, ತುಸು ಅಗಲವಾದ ಮುಖದಲ್ಲಿ ಬಿಲ್ಲಿನಂತಹ ಬಾಯಿ. ಮಾಟವಾದ ಮೂಗು, ನಯವಾದ ಉಬ್ಬಿದ ಕೆನ್ನೆ. ಹೆಚ್ಚು ನಕ್ಕರೆ ಮುತ್ತು

ಉದುರಿ ಹೊಗುವುದೆಂದು, ಮೃದು ವಂದ ಹಾಷನ್ನು ಮಾತ್ರ ಆಕರ್ಷಣೀಯವಾಗಿ ಬೀರುತ್ತಿದ್ದ ವೈಶಿರಿ....ಆಕೆ ತನ್ನ ಚಿಕ್ಕಮೃನ್ನೇ ಸರಿ ! ಆದರೆ ತಲೆಗೆ ಕೀರಿಟಿಪಿದೆಯಲ್ಲ ! ನಾಟಕದಲ್ಲಿ ದೇವರು— ದೇವತೀಗಳು ಧರಿಸುವಂತಹ ಕೀರಿಟಿ ಅದು ; ಮುತ್ತುರತ್ನಗಳಿಂದ ವಿಣವಿಣನೇ ಹೊಳೆಯುತ್ತಿದ್ದ ಕೀರಿಟಿ ! ಎಂದಿನಂತೆ ಕೂಡಲು ಹೊಣೆದು ಕೊಳ್ಳುವೇ, ಬೆಸ್ಸಿನ ಮೇಲೆ ಒರಣವಾಗಿ ಹರಿಯ ಬಿಟ್ಟಿದ್ದಾಗೇ ! ಎಷ್ಟಾದರೂ ದೇವಿಯಲ್ಲವೇ ? ಆದಕ್ಕೇ ಆ ಕೀರಿಟಿ, ಆ ಅಲಂಕಾರ !!

“ ముంజానే ఎళ్ళ రికెయాదాగ ఆ కనసిన దేవియు నెనవే ఆశిగే. ముఖు తొళీయదెయే ఓడిహోగి చిక్కుమ్మన ముఖు నొఱిదళు. ఎష్టు బారి అవరన్న ఆశ నొఱిదిల్ల; ముఖుక్క ముఖువిట్టు ఆత్మిరల్లిల్. ఆదరి ఆదిన నొఱిద నొఱిటదల్ల పేతిష్టావిత్తు. కనసిన దేవియన్నూ-చిక్కుమ్మనన్నూ హోలిసి, తొగువ, న్నాయ మూతియాగిద ల్ల !

మంకు ఒడిదనళంతే చిక్కమ్మనన్నే నిట్టసుక్క వేంకమ్మ నిమిషగళన్ను కల్పించాడు. అవళు తన్న భావసమాధియింద ఎణ్ణుక్క బరలు చిక్కమ్మన్నే బేశాయితా.

“ಮುಖ ತೆಣ್ಣಾಗೊಂಡ್ದೀನೇ ವೆಂಕು ?”

ఎల్లిందలో ఓడి బందంతాయితు నేంకమ్మనిగే.

“କେବେ ହେଲୁ”

ఎన్నుతూ ఆకే బజ్జులు మనిగె నడేదళు.

ఆదే వుధ్వాన్నద్ద ద్రైలనల్లి చంద్రు బంద. చిక్కెన్ను
ఆనందద స్వాగత నీడిదరు. వెంకమ్మనూ నగునగుత్త ఆణ్ణ
నెన్నెదురుగొండళు తమ్మందిరిబ్బరూ అవైడబలదల్లి నీంతు
కోటు హడిదు జగ్గత్తిద్దరు. చంద్రు శంతోషదింద
ఉభ్యకోగిద్ద.

“అవు ఎల్లి చెక్కుము ?”

అవన ప్రత్యేగీ చెక్కున్న ఉత్సరిసున బదలు వేంకు
ఉత్సరిసిదళు—

“ಎಲ್ಲೋ, ಈಗತಾನೆ ಹೊರಗೆ ಹೋದರು ಅಣ್ಣ”

ಅದರ ಜೊತೆಗೆ ಚಿಕ್ಕಮೃನ್ನೂ—

“ಶಾಸ್ತ್ರಿಗಳ ಮನೆ ಹತ್ತಿರ ಹೋದರೇನೋಽ....”

ಎಂದು ರಾಗವಾಗಿ ದಸಿಗೂಡಿಸಿದರು.

ಚಂದ್ರ ಕೈ ಕಾಲು ತೊಳೆದು ಬರುವವ್ಯವರಲ್ಲಿ ಅನಂತಯ್ಯನವರೂ ಒಳಗೆ ಬಂದರು ಮಗನೊಡನೆ ಲೋಕಾಭಿರಾಮದ—ಫೈಮಸಮಾ ಚಾರದ — ಮಾತುಕತೆಗಳಾದವು. ಅಸಂತರ ಎಲ್ಲರೂ ಬಟ್ಟಿಗೇ ಉಟಕ್ಕೆ ಕುಳಿತರು. ನೆಂಕಮ್ಮೆ ನಾತ್ರ ಆ ಸಮಯದಲ್ಲಿ ಕಣ್ಣರೆ ಯಾಗಿದ್ದಳು. ಚಿಕ್ಕಮೃನ್ನೇ ಎಲ್ಲರೂ ಬಡಿಸಿದರು.

“ನಿನ್ನ ಕೈಯ್ಯಾಟ್ ತಿಂದು ವರ್ಷದ ಮೇಲಾಯಿತು ಚಿಕ್ಕಮ್ಮೆ ಮೊನ್ನೆ ಮೊನ್ನೆ ಒಂದಾಗ, ನೆಂಕಮ್ಮೆನ ಮದುವೆಯ ಗಲಾಟೆಯಲ್ಲಿ ಆ ಪರಿಚಾರಕರ ಕೈ ಅಡಿಗೆ ತಿಂದು ಬೇಜಾರಾಗಿತ್ತು. ಅದಕ್ಕೆ ಹೋಟೆಲು ಉಟಕ್ಕೂ ಏನು ವ್ಯತ್ಯಾಸ. ಎಷ್ಟಾದರೂ ನಿನ್ನ ಕೈ ಅಡಿಗೆಯೇ ಜಿನ್ನ”

ಎಂದು ಚಂದ್ರ ಚಿಕ್ಕಮ್ಮನನ್ನು ಬಾಯ್ತುಂಬ ಹೊಗಳಿದ.

“ಇನ್ನು ಮೇಲೆ ನಿನಗೆ ಪರವಾಗಲ್ಲ ಚಂದ್ರ...ಹೋಟೆಲು ಉಟ ತಪ್ಪಿತ್ತದೆ. ಕೈಹಿಡಿದವಳು ರುಚಿ ರುಚಿಯಾಗಿ ಬಿಸಿಬಿಸಿಯಾಗಿ ಮಾಡಿ ಹಾಕುತ್ತಾಳೆ” ಎಂದರು ನಗುನಗುತ್ತಾ ಚಿಕ್ಕಮ್ಮೆ ಅನಂತಯ್ಯನವರೂ ತುಪ್ಪಿಯಲ್ಲೇ ನಕ್ಕರು ವಿಕ್ಕ ಹುಡುಗರೆಲ್ಲ ಇಣ್ಣನ ಮುಖನನ್ನು ಆಶ್ಚರ್ಯ ಕುತ್ತಾಹಲಗಳಿಂದ ಕಣ್ಣ—ಬಾಯ್ ಬಿಡುತ್ತಾ ನಿಟ್ಟಿಸಿ ನೋಡಿದರು

ಅನಂತಯ್ಯನವರು ಆಡಾವುಡಿಯಿಂದ ಉಟಮುಗಿಸಿ ಎದ್ದು ಬಿಟ್ಟುಪು. ಉಳಿದರ ಉಟ ತುಂಬ ಸಿದಾನವಾಗಿ ಸಾಗಿತು. ಚಿಕ್ಕಮ್ಮೆ ಚಂದ್ರನನ್ನು ಪ್ರೀತಿಯಿಂದ ಉಪಚರಿಸುತ್ತಾ ಅವನ ಬಳಯೇ ಕುಳಿತಿದ್ದರು.

ಚಂದ್ರನಿಗೂ ಚಿಕ್ಕಮ್ಮನೆಂದರೆ ತುಂಬ ಪ್ರೀತಿ. ಆಕೆಯೊಡನೆ ಮಾತನಾಡುವುದೊದರೆ ಬಹಳ ಆನೆ. ಆಕ ಕೇಳಿದುದನ್ನು ತೀರಸಾ ವಹಿಸಿ ಮಾಡುವ ಹಟ್ಟ—ಹಂಬಲ.

ಮಾತಿನ ಮಧ್ಯ ಚಿಕ್ಕಮ್ಮೆ ಕೇಳಿದರು—

“ಹುಡುಗಿ ಹೇಗಿದಾ ಹೋ ಚಂದ್ರು?”

ಅವರು ತಮ್ಮ ಸೊಸೆಯಾಗುವಳನ್ನು ನೋಡಿರಲ್ಲ. ಅನಂತ ಯ್ಯಾನವರೇ ವರದಕ್ಕಿಣಿಯ ಆಸೆಗೆ ಆ ಹುಡುಗಿಯನ್ನು ಹೇಡುಕಿದ್ದರು. ಅವರೇ ಲಗ್ಗುಪತ್ರಿಕೆಯನ್ನೂ ಮಾಡಿಕೊಂಡು ಬಂದಿದ್ದರು.

ಮೊದಲನೋಟಿದಲ್ಲಿ ಚಂದ್ರು ಆ ಹುಡುಗಿಯನ್ನು ಒಪ್ಪಿರಲ್ಲ. ಆದರೆ ತಂದೆಯ ಒತ್ತಾಯ ಆಜ್ಞೆಗಳ ಫಲವಾಗಿ ಆತ ತಲೆಬಾಗ ಬೇಕಾಯಿತು.

ಎರಡನೆಯ ದಿನವೂ ಅನಂತಯ್ಯ ಚಂದ್ರುನನ್ನು ಕರೆದುಕೊಂಡು ರಾಮಚಂದ್ರಯ್ಯನವರ ಮನೆಗೆ ಬಂದಿದ್ದರು ಆ ದಿನ ಚಂದ್ರುವಿನ ಭಾವೀಮಾನ ಮನೆಯಲ್ಲಿರಲ್ಲ. ಅವರ ಹೆಂಡತಿ ಮತ್ತು ಬಬ್ಬಿಕ್ಕೆ ಮಗಳು ಪದ್ದು ಇದ್ದರು. ಇಂಜನೀಯರ್ ರಾಮಚಂದ್ರಯ್ಯನವರಿಗೆ ಗಂಡುಮಕ್ಕಳಿರಲ್ಲಿ ಪದ್ದಳೇ ಅವರ ಸರ್ವಸ್ವವಾಗಿದ್ದಳು. ಶ್ರೀರಂಗ ಪಟ್ಟಣವ ಬಳಿ ಅವರಿಗೆ ಹದಿಸ್ತೇದು ಎಕಡೆ ಪಿತ್ರಾರ್ಥಿತ ಆಸ್ತಿ ಇದ್ದಿತು. ಇದೆಲ್ಲವನ್ನೂ ನೋಡಿಯೇ ಅನಂತಯ್ಯ ಆ ಸಂಬಂಧ ಬೆಳೆಸಿದ್ದಿರು.

ಹುಡುಗಿ ಕವ್ವಾಗಿದ್ದಳು; ಗಂಡುಬೀರಿ, ಮನೆಕೆಲಸ ಬರುವುದಿಲ್ಲ, ಸಂಗೀತದ ಗಂಧವಿಲ್ಲ. ಅಂತಹ ಹುಡುಗಿಯನ್ನು ಮದುವೆಯಾಗಲು ಚಂದ್ರುವಿಗೆ ಸ್ವಲ್ಪವೂ ಇಷ್ಟವಿರಲ್ಲಿಲ್ಲ. ಆದರೆ ತಂದೆಯು ಒತ್ತಾಯ ಅವನನ್ನು ಒಪ್ಪಿಸಿತು. ತಂದೆಹೇಳಿದ್ದರು: “ಎರಡು ಸಾವಿರ ವರದಕ್ಕಿಣಿ ಕೊಡುತ್ತಾರೆ. ಸೀನು ಓದಿರುವ ಎಸ್.ಎಸ್. ಎಲ್. ಸಿ.ಗೆ ಯಾರು ಕೊಡುತ್ತಾರೆ ಅಪ್ಪು ಹಣ ಹೇಳಿ?”

ಚಂದ್ರುವಿಗೆ, ಅದುವರೆಗೂ ಆ ವರದಕ್ಕಿಣಿಯ ಸಮಾಜಾರ್ಥಿಲಿದಿರಲ್ಲ. ಆಗಲೇ ತಂದೆಯ ಬಾಯಿಂದ ಆ ಮಾತು ಕೇಳುತ್ತಿರುವುದು. ಅದು ಕೆವಿಕೊಕ್ಕಾಗ, ಅವನ ಕೋಪವೂ ಮೂಗಿನ ತುದಿಗೇರಿತು.

“ಇಹೋ! ವರದಕ್ಕಿಣಿಗೆ ಆಸೆಪಡುತ್ತಿದ್ದೀರೋ?”

ಚಂದ್ರುವಿನ ಆ ಮಾತಿನಲ್ಲಿ ವ್ಯಂಗ್ಯವಿತ್ತು.

ಅನಂತಯ್ಯ ಮಾತಾಡಲ್ಲ. ಅವರಿಗೆ ಮಗನ ಮನೋಭಾವ

ಮೊದಲಿನಿಂದಲೂ ತಿಳಿದಿತ್ತು. ವರದಹೀಣಿ ತೆಗೆದುಕೊಂಡು ಮಾಡಿ ಕೊಂಡ ಮದುವೆಗಳನ್ನು ಕಂಡಾಗ ಅವನು ನಿದಾನಹೀಣಿವಾಗಿ ಖಂಡಿಸಿದ್ದು.

ಹೇತ್ತು. ಹೇತ್ತು. ಮುಂದೂಗಿ ಸಾಕಿ ಸಲಹಿ, ಕೊರಗು ತಟ್ಟಿ ದಂತೆ ಕೋನುಲವಾಗಿ ಜೀಳಿಸಿ, ಹೆವಿನೇಳು - ಹೆದಿನೆಂಟು ವರ್ಷಗಳ ವರಿಗೆ ಕವ್ಯ ದುಃಖಗಳನ್ನು ಲಕ್ಷ್ಯಿಸಿದೆ ಪ್ರೋಫೆಸಿ ದೊಡ್ಡವರ್ಣನಾಗಿ ಮಾಡಿದ ಹೊನ್ನನ್ನು, ಮದುವೆಯ ಹೆಷರಿನಲ್ಲಿ ಯಾವುದೋ ಕಂಡೂ ಕಾಣದ ಮತ್ತೆಯ ಬಾಯಿಗೆ ನೂಕಿ. ಅಲ್ಲಿ ಪರಿಚಯವಿಲ್ಲದವನ ಹಾದ ಶೇವೆ ಮಾಡಿಸಿ, ಅವನ ಪರುಪ್ಪತ್ತಿಗೆ ಬಲಿಕೊಡುವುದೂ ಅಲ್ಲದೆ, ಆ ಹುಡುಗಿಯ ಹೆಗಲಿನ ಹೇಳೆ ಜೊನ್ನಿನ ಹೊರೆ ಹೊರಿಸಿ, ಮದಿಲಿಗೆ ಮಾಣಿಕ್ಯ ತ್ರಂಬಿ, ಸೆರಗಿ ವರದಹೀಣಿಯ ಹಿರಿಗಂಟು ಕಟ್ಟ ಕಳುಹಿಸಬೇಕೇ?

ಚಂದ್ರುವಿನ ಆದರ್ಥವಾದ ಮುಂದುವರಿಯಿತು :

ಮದುವೆಯ ನೆಪದಲ್ಲಿ ಗಂಡಿಗೆ ಬೇಕಾದ್ದು ಹೆಣ್ಣೆಲ್ಲೋ ಹೆಣ್ಣೆಲ್ಲೋ?

ಹೊ ಬೇಕಾದವನು ತನ್ನ ಮದುವೆಯನ್ನು ಹೊಮೊಡನೆಯೇ ಮಾಡಿಕೊಳ್ಳಲಿ. ಹೆಸ್ತೆ ಕೆ ಬೇಕು?

ಹೆಕ್ಕೆಳ್ಳಿದ ಆ ರೊಕ್ಕೆಕ್ಕಾಗಿ ಹೊರಾಡುವುದು ಗಂಡಿನ ನೀತಿ ಮಿಾರಿದ ನೇಕ್ಕೇ ಸರಿ!

ಆದರೆ ಆ ಸೊಕ್ಕು ಮುರಿಯುವ ಪರಿಯೆಂತು?

ತನ್ನನ್ನು ತಾನೇ ಪ್ರತ್ಯೇಕಿಸಿಕೊಂಡ ಚಂದ್ರು

ಉತ್ತರಿಸಬೇಕಾದವನೂ ಅವನೇ ಅಲ್ಲವೇ?

ಅದಕ್ಕೂ ಆತ ಸಿದ್ಧನಾಗಿದ್ದು ಅವನ ಒಳ ದಸಿ ಹೇಳಿತ್ತು—
“ಸಮಾಜದ ಆ ಸಂಸ್ಕೃತಿ!”

ನಾಗರಿಕತೆಯನೇ ಸಂಸ್ಕೃತಿಯೆಂದು ನೆಚ್ಚಿ ಕೊಂಡು ಅಧೋ ಗತಿಗಳಯುತ್ತಿರುವ ವಿದ್ಯಾವಂತ ಸಮಾಜ ಒಂದು ಕಡೆ..

ಮೂರ್ಧ ನಂಬಿಕೆಯನೇ ಸಂಸ್ಕೃತಿಯೆಂದು ನಂಬಿ, ಅಂಥ ಶ್ರದ್ಧೆಯಿಂದ ಆಚರಿಸುತ್ತಾ ಅವಿದ್ಯೆಯ ಅಂಥಕಾರದಲ್ಲಿಯೇ ಉಳಿದಿರುವ ಸಮಾಜ ಇನ್ನೊಂದು ಕಡೆ....

ಇವೆರಡರ ನಡುವೆ ಒಂದು ಅಲ್ಲ ಸಂಖ್ಯಾತರ ಹೊಂದಿ ಜನಾಂಗ ಉದಿಸಿ ಬರುತ್ತಿದೆ ಸರ್ವಸಮಾತಿಯ ವಿಶಾಲ ಹೈದರಾಬಾದು ಹೆಣತೆಯಲ್ಲಿ ಮಾನವ ಧರ್ಮದ ದರ್ಶನ, ಕ್ಷಮೆ, ಜೀವಾರ್ಥ, ಪರಹಿತ ಚಿಂತನೆ ವೋದಲಾದ ಮಹೋನ್ನತ ಗುಣಗಳ ತ್ಯೇಲನನ್ನು ತುಂಬಿ, ತ್ಯಾಗಮಯ ನಾಧನೆಯ ಬತ್ತಿ ಹೇಳಿಸಿದು, ಆಚರಣೆಯ ಅಗ್ನಿ ಸೃಜನ ಮಾಡಿಸಿ, ಸಂಸ್ಕೃತಿ ಪ್ರದೀಪದ ಬೆಳಕಿನಲ್ಲಿ ಸಂಸಾರ ಸುಖವನ್ನು ಸವಿಯುತ್ತಾ, ಸುಲಿಯುವ ಸಮಾಜಕ್ಕೆ ಸರ್ವಾಲು ಹಾಕುವ ಸತ್ಯ ವೀರರ ಪ್ರಗತಿ ಜನಾಂಗ ಅದು. ತಾನೂ ಆ ಜನಾಂಗಕ್ಕೆ ಸೇರಿದವನೇ ಅಲ್ಲವೇ? — ಎಂದುಕೊಂಡ ಜಂದು.

ಆ ರಾತ್ರಿ ಅವನಿಗೂ — ಅನಂತಯ್ಯನವರಿಗೂ ಬಿರುಸಾದ ವಾಗ್ಪ್ರಾದವೇ ಸಡೆಯಿತು. ಹಿರಿಯರೆಡುರಿಗೆ ಕೆಲಿಯ ಮುರಿದು ಬಿಡ್ಡ. ಅನಂತಯ್ಯ ತಂದೆಯೆಂಬ ಆಧಿಕಾರಬುಲದಿಂದ ಮಗನ ಬಾಯಿ ಕಟ್ಟಿದರು. ಜಂದು ಅಸಹಾಯಕತೆಯಿಂದ ಅವರ ಅಸ್ತದಲ್ಲಿ ಬಂಧಿಸಲ್ಪಟ್ಟಿದ್ದ. ತಂದೆಯ ಅಸಹನೀಯ ಭಕ್ತನೆ ಮಗನನ್ನು ಹೊನವಾಗಿರಿಸಿತು.

ಮರುದಿನ ಅನಂತಯ್ಯ ರಾಮಚಂದ್ರಯ್ಯನವರ ಮನೆಗೆ ಬಂದರು. ಹುಡುಗ ಮದುವೆಗೆ ಒಪ್ಪುತ್ತಿಲ್ಲ ಎಂದರು. ಅದಕ್ಕೆ ಅವರು ಮುಂದೂಡಿದ ಕಾರಣವೆಂದರೆ—

“ಹುಡುಗ ವರದಕ್ಕಿಣಿ ಸಾಲದು ಎನ್ನ ತ್ತಿದ್ದಾನೆ” ಎಂದು.

ರಾಮಚಂದ್ರಯ್ಯ ಎರಡು ಸಾವಿರ ಕೊಡಲು ಲೇಶವೂ ಚಿಂತಿಸದೆ ಮಾತು ಕೊಟ್ಟಿದ್ದರು. ಆದರೆ ಅನಂತಯ್ಯನವರು ಮುಂದೊಡ್ಡಿದ ಆತಂಕದ ಕಾರಣವನ್ನು ಕೇಳಿ ಅವರಿಗೆ ಆಶ್ಚರ್ಯವೇ ಆಯಿತು. ಎಪ್ಪುಕೊಟ್ಟಿರೂ ತಮ್ಮ ಮಗಳಿಗೇ ಸೇರುವ ಸೊತ್ತಿಂದು ಅವರು ಭಾವಿಸಿದ್ದರು. ತಾವು ಕೊಡುವ ಹಣ ಅನಂತಯ್ಯನವರ ಕ್ಷೇತ್ರದಲ್ಲಿ ಸೇರುವುದೆಂದು ಅವರು ತಿಳಿದಿರಲ್ಲಿ.

“ಎಪ್ಪು ಬೇಕಂತಿ?”

“ವಾದು ಕೇಳುತ್ತಾನೆ”

ಅನಂತಯ್ಯ ತಮ್ಮ ಕ್ಷೇತ್ರದಲ್ಲಿ ಬೆರಳುಗಳನ್ನು ತೋರಿಸಿ ಸೂಚಿಸಿದರು.

ವಿದು ಎಂದರೆ ಅವರ ಮಾತಿನಲ್ಲಿ ವಿದುಸಾವಿರ.

ಹೊಮೇನೋ ಕೊಳ್ಳಿಯುತ್ತಿತ್ತು — ರಾಮಚಂದ್ರಯ್ಯನವರ ಬ್ಯಾಂಕಿನ ಲೆಕ್ಕದಲ್ಲಿ. ಆದರೂ ಒಮ್ಮೀಂದೇ ಹೇಗೆ ವಿದು ಸಾವಿರ ವೆಂದರೆ, ಸ್ವಲ್ಪ ಯೋಚಿಸಬೇಕಾದ ವಿಷಯವೇ ತಿಳಿತು ಅವರಿಗೆ

ಹೆಂಡತಿಯೇಡನೆ ಸಮಾಲೋಚನೆ ನಡೆಸಿದರು. ಮಂಗಳಂತೂ ಚಂದ್ರನನ್ನೇ ಮಂದುವೆಯಾಗುತ್ತೇ ನೇಂದು ಮೇಂದು ಹಿಡಿದಳು

ವಿದು ಸಾವಿರ ಉದುರಿತು ಅನಂತಯ್ಯನವರ ಜೋಣಗರ್ಗ. ಆದೇ ದಿನ ಲಗ್ನಪತ್ರಿಕೆ ಬರಿಸಿಕೊಂಡು, ಚಂದ್ರವಿಗೆ ಹೇಳಬೇಕಾದುದನ್ನು ಹೇಳಿ ಅಷ್ಟಗಾರವಾಕ್ಕೆ ಮರಳಿದರು.

ಅನಂತರ ಪದ್ಧತಿ ಪದೇ ಪದೇ ಚಂದ್ರನನ್ನು ಹುಡುಕಿಕೊಂಡು ಬಂದಳು. ಮಂದುವೆಯಾಗುವ ಮುನ್ನವೇ ಸಲಿಗೆ ಬೆಳಸಿಕೊಂಡಳು. ಮೊದಲೇ ತಂದೆಯ ನಡತೆಯಿಂದ ಬೇಸರಗೊಂಡಿದ್ದ ಅವಸಿಗೆ ಅವಳ ಸಲಿಗೆಯ ಸೋರಿನ ಪ್ರತಿಪ್ರೇಮತ್ವವು ಬೇಸರ ಹೆಚ್ಚಿಸಿತು. ಆದರೂ ಆಕೆಯನ್ನು ತಾನು ಕೈಹಿಡಿಯಬೇಕಲ್ಲ ಎಂದುಕೊಂಡ ಚಂದ್ರ.

ಮಂದುವೆಗೆ ಉಳಿದಿದ್ದು ಇನ್ನು ಮೂರೇ ದಿನ ಬೆಂಗಳೂರಿನಲ್ಲಿ ಹೆಣ್ಣಿನ ಮನೆಯಲ್ಲೇ ಮಂದುವೆಯಾದ್ದರಿಂದ ತಾನು ಗಂಡಿನ ದಿಬ್ಬಣಿದ ಜ್ಯೋತಿಯಲ್ಲಿ ಹೊರಡಬೇಕಂದು ತಂದೆಯ ಆಜ್ಞೆಯಾಗಿತ್ತು. ಎಂತಲೇ ಆತ ಉಂಗಿ ಬಂದಿದ್ದು.

ತನಗೂ, ತನ್ನ ತಂದೆಗೂ ಮಾತ್ರವೇ ತಿಳಿದಿದ್ದ ಇಷ್ಟೆಲ್ಲ ಹಿನ್ನೆಲೆಯ ಕಥೆಯನ್ನು ಚಂದ್ರ, ಯಾರೊಡನೆ ಹೇಳಿ ಹೃದಯ ಹಗುರ ಮಾಡಿಕೊಳ್ಳಬೇಕು.

ಹಾಗೆ ಹೇಳಿಕೊಳ್ಳಬೇಕಾದ ವ್ಯಕ್ತಿ ಒಬ್ಬಳೇ ಒಬ್ಬಳು-ಚಿಕ್ಕಮ್ಮು. ಮಂಗನ ಮನಸ್ಸಿನ ಅಶಾಂತಿಯ ಕತ್ತಲೆಯನ್ನು ಬೆಳಕು ಮಾಡುವ ದಯಾದಿವೇ.

“ಹುಡುಗಿ ಹೇಗಿದ್ದಾ ಹೋ ಚಂದ್ರ ?”

ಚಿಕ್ಕಮ್ಮು ಕೇಳಿದ ಸ್ತ್ರೀಗೆ ಒಂದೇ ಒಂದು ವಾಕ್ಯದಲ್ಲಿ ಉತ್ತರ ಕೊಡಬಹುದಾಗಿತ್ತು. ಅಷ್ಟರಿಂದಲೇ ತನಗೆ ಸಮಾಧಾನ ನಿರ್ದೇಂದು ಚಂದ್ರ, ನಡೆದ ಸಂಗತಿಯನ್ನು ಚಾಚೂ ಬಿಡದೆ ಆಕೆಗೆ ಹೇಳಿಕೊಂಡ.

ತಾನು ಉಟಿಕ್ಕೆ ಕುಳಿತಿರುವೆನೇಂಬುದೂ ಅವನಿಗೆ ಮರೆತು ಹೋಗಿತ್ತು ಅವನ ಮಾತು ಕೇಳುತ್ತಿದ್ದ ಚಿಕ್ಕಮೃನ್ನೂ ಹೊನವಾಗಿಬಿಟ್ಟಿದ್ದರು. ಬಾಗಿಲು ಮರೆಯಲ್ಲಿ ನಿಂತು ವೆಂಕಮೃನ್ನೂ ಅಣ್ಣನ ಕತೆಯನ್ನು ಕೇಳುತ್ತಿದ್ದು ಇಬ್ಬರಿಗೂ ತಿಳಿದಿರಲಿಲ್ಲ.

ಚಂದ್ರು ಕೈತೊಳೆದು ಬಂದ. ಅನಂತರ್ಯಾನವರು ಬೀದಿಯ ಜಗುಲಿಯ ಮೇಲೆ ಕುಳಿತ್ತಿದ್ದರು. ತಾನು ಅವರೊಡನೆ ಕುಳಿತು ಕೊಳ್ಳುವ ಮನಸ್ಸುಗಲಿಲ್ಲ ಚಂದ್ರುವಿಗೆ. ಅವನು ಮತ್ತೆ ಅಡಿಗೆಯು ಕೋಣೆಯಾಬಳಿಗೆ ಬಂದ.

ಚಿಕ್ಕಮೃನ್ನೂ—ವೆಂಕಮೃನ್ನೂ ಎದುರು ಬದರು ಕುಳಿತು ಉಟಿ ಮಾಡುತ್ತಿದ್ದರು. ಚಂದ್ರು ಬಾಗಿಲ ಬಳಯೇ ಕುಳಿತು ಅವರೊಡನೆ ಮಾತಿಗೆ ತೊಡಗಿದ.

“ವೆಂಕೂ ಬಂದು ಎಪ್ಪು ದಿನವಾಯಿತು ಚಿಕ್ಕಮೃ ?”

“ತಿಂಗಳ ಮೇಲಾಯಿತು ಅಣ್ಣ ”

ತಟ್ಟಿನೆ ಉತ್ತರಿಸಿಬಿಟ್ಟಿಜು ವೆಂಕಮೃ. ಅವಳು ಹಾಗೆ ಹೇಳಿ ಬಾರದಾಗಿತ್ತೀಂದು ಚಿಕ್ಕಮೃ ಬಯಸಿದ್ದಿಜು

ವೆಂಕಮೃನ ಉತ್ತರ ಕೇಳಿ ಚಂದ್ರುವಿಗೂ ಅನುಮಾನವೇ ಆಯಿತು. ಎರಡು ತಿಂಗಳ ಹಿಂದೆ ಗಂಡನ ಮನಸೆಹೊದ ಹಂಡುಗಿ ಬಂದು ತಿಂಗಳಾದ ಮೇಲೆ ತಾರಿಗೆ ಬಂದು ಬಿಟ್ಟಿಳೀ?—ಎಕೆ ಬಂದಳು? ಎಂದು ಪ್ರಶ್ನಿಸಿಕೊಂಡ ಚಂದ್ರು ಅದನ್ನು ಕೆದಕಿ ಕೇಳಿದರೆ ಯಾರ ಮನಸ್ಸಿಗಾದರೂ ಸೋವಾಗಬಹುದೆಂದು ಸುಮೃನಾದ.

“ಭಾವ ಇನ್ನೂ ಇಲ್ಲಿಗೆ ಬರಲೇ ಇಲ್ಲವಲ್ಲ ಚಿಕ್ಕಮೃ ”

ಭಾವನ ಕಕ್ಷಿ ಚಂದ್ರುವಿಗೇನು ಗೊತ್ತು?

ಚಿಕ್ಕಮೃನಿಗೇನೋ ಭಾವನ ಕತೆ ಹೇಳುವ ಆಸೆಯಿತ್ತು ; ಆದರೆ ಆ ಸಮಯದಲ್ಲಿ ಅಂತಹ ಅಹಿತಪ್ರಸಂಗಗಳೊಂದನ್ನೂ ಮಾಡಬಾರ ದೆಂದು ಆಕೆ ನಿಶ್ಚಯಿಸಿದ್ದಿಜು. ಮಂದುವೆಯ ಸಡಗರವೆಲ್ಲಾ ಮುಗಿದ ಮೇಲೆ, ವೆಂಕಮೃನ ಪರಿಸ್ಥಿತಿಯನ್ನು ಅವನಿಗೆ ತಿಳಿಸಬೇಕೆಂದು ಅವರು ಹಂಚಿಕೆ ಹಾಕಿದ್ದರು.

“ಅವರು ಬಹುಶಃ ಬೆಂಗಳೂರಿಗೇ ನೇರವಾಗಿ ಬರಬಹುದವ್ವ ”

ಎಂದರು ಚೆಕ್ಕೆಮ್ಮುಳ್ಳು. ಅನಂತರ ಉಂಟಾಗಿ ವಿವರು ಬಗ್ಗೆ ಮಾತುಕತೆಗಳಾದುವು. ಪಕ್ಕದ ಮನೆಯ ಪಾರ್ವತಿಯ ಕುರಿತೂ ಮಾತು ಬಂದಿತು. ದಿಕ್ಕು ತಪ್ಪಿದ ಆ ಹುಡುಗಿಯ ಸ್ಥಿತಿಯನ್ನು ಕೇಳಿ ಮರುಗಿದ ಚಂದ್ರು.

ವರುದಿನ ಉಂಟಾಗಿಲ್ಲ ಅನಂತರ್ಯಾಸವರ ಮನೆಯಲ್ಲಿ ದೇವರ ಸಮಾರಾಧನೆ. ಸೋಗಸಾದ ಮೃಷಾನ್ಜಲಿ ಭೋಜನವಾಯಿತು. ಆದೇ ಸಂಜೆಯೇ ಬೆಂಗಳೂರಿನ ಹೈಲು ಹತ್ತಿದರು-ಗಂಡಿನ ಕಡೆ ಯವರು

ಮಲ್ಲೀಶ್ವರದಲ್ಲಿ ರಾಮಚಂದ್ರರ್ಯಾಸವರ ಮನೆಯ ಮುಂದುಗಡೆ ಭಾರೀ ಚಪ್ಪರ ಕಂಗೊಳಿಸುತ್ತಿತ್ತು. ಬಣ್ಣ ಬಣ್ಣದ ದೀಪಗಳಿಂದ ಮುದುವೆಯ ಮುಂಟು ಅಲಂಕೃತವಾಗಿತ್ತು. ಗಂಡಿನ ಕಡೆಯವರು ಇಳಿದುಕೊಳ್ಳಲು ವಿಶಾಲವಾದ ಬಂಗಾರೆಯನ್ನೇ ತೆರನುಸಾಧಿಸಿದ್ದರು ರಾಮಚಂದ್ರರ್ಯಾಸು.

ವರಪೂಜೆಯಿಂದ - ಕನ್ನಡಾನದವರೆಗೆ ಉಭಯ ಪಕ್ಕಗಳೂ ಕಲಹ ಬಾರದಂತೆ ನಡೆದುಕೊಂಡವು ಚಂದ್ರ ಪದ್ಮಾಳ ಕೂರಳಿಗೆ ಮಾಂಗಲ್ಯ ಬಿಗಿದ. ವಧ್ವನವರರ ತಲೆಯ ಮೇಲೆ ಆಶೀರ್ವಾದದ ಅಕ್ಷತೆ ವೆಚ್ಚಿಗೆಯಿತು.

ವೆಮನೆಯ ಸಮಾರಂಭ ಮುಗಿಸಿ, ಎಲ್ಲರೂ ಆಷಾಗ್ರಾಮಕ್ಕೆ ಹುಂತಿರಾಗಿದ ದಿನವೇ, ಅನಂತರ್ಯಾಸವರಿಗೊಂದು ಕಾಗದ ಕಾದಿತ್ತು! ಆದು ನಾಗಪ್ಪನವರ ಕಾಗದ !!

“....ಇದೇ ಸಿಹಿಗೆ ನಾನು ಬರೆಯುವ ಕೊನೆಯ ಕಾಗದ. ಇದೆಲ್ಲಿ ಸಮಗೆ ತಿಳಿಯಪಡಿಸುವುದೇನೇಂದರೆ, ನನಗೆ ನಿಮ್ಮ ಸಂಬಂಧ ಬೆಳೆಸಿದ್ದ ತಪ್ಪೆಂದು ತಿಳಿವಿದ್ದರಿಂದಲೂ, ನಿಮ್ಮ ಬಗ್ಗೆ ತುಂಬ ಅಸಮಾಧಾನವುಂಟಾಗಿರುವುದರಿಂದಲೂ, ನಾನು ಬೇರೆ ಮುದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದೇನೇ ಕ್ಯಾತುಂಬ ವರದಕ್ಕಣ ಕೊಟ್ಟು ಕನ್ನೆಯನ್ನು ಧಾರಿಯೆರೆಯಲು ಒಬ್ಬರು ಮುಂದೆ ಬಂದಿದಾರೆ. ಆದ್ದರಿಂದ ಬಂದು ಕಾಷಾ ಬಳುವಳಿ ಇಲ್ಲದೆ ನಿಮ್ಮ ಮಗಳನ್ನು ಕೆಟ್ಟ ಕೊಂಡು ಬಾಳುವುದು ನನಗೆ ಬೇಕಾಗಿಲ್ಲ-ಇವ್ವುವಿಲ್ಲ. ನಿಮ್ಮ ಮಗಳು

ಚಿನ್ನಾಗಿ ಬಾಳಬೇಕೆಂದು ನಿಮಗೆ ಇಷ್ಟವಿದ್ದರೆ, ಕೂಡಲೇ ಎರಡು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ನಿಮ್ಮ ಮಗಳನ್ನು ಕರೆದು ಕೊಂಡು ಬಿಸಿ. ಇಷ್ಟವಿಲ್ಲದಿದ್ದರೆ ನಾನೇನೂ ನಿಮ್ಮನ್ನು ಬಲವಂತ ಮಾಡುವುದಿಲ್ಲ ಗಂಡಸಾದವನು ಹೇಗಾದರೂ ಸುಖವಾಗಿ ಬಾಳ ಬಲ್ಲ. ನಿಮ್ಮ ಮಗಳಿಗೆ ಜೀವನಾಂಶ ಬೇಕಾದರೆ ಕೋಟಿ ನ ಮೂಲಕ ವಹಳು ಮಾಡಿಕೊಳ್ಳಬಹುದು - ಇತಿ, ನಾಗಪ್ಪ.”

ನಡುಗುವ ಕೈಗಳಲ್ಲಿ ಹಿಡಿದಿದ್ದ ಕಾಗದವನ್ನು ಓದಿ ಮುಗಿಸಿದರು ಅನಂತರ್ಯ. ಹೈಸುಸಮಾಚಾರದ ಒಕ್ಕಣೆಯಿಲ್ಲ ನಮಸ್ಕಾರದ ಅಥವಾ ವಿಜ್ಞಾಪನೆಯ ಲೇಖನದ ಶಿಷ್ಟಾಚಾರವಿಲ್ಲ. ಕಾಗದದ ಭಾಷೆಯಂತೂ ವಕೀಲರ ನೋಟಿಸಿನಂತಿದೆ

ಅನಂತರ್ಯನವರಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅವರು ನಿಂತಲ್ಲಿಯೇ ನಿಂತಿದ್ದರು. ಅಷ್ಟರಲ್ಲಿ ಬಂದ ಚಂದ್ರ ತಂದೆಯ ಕೈಯಿಂದ ಕಾಗದ ತೆಗೆದುಕೊಂಡು ಓದಿದಾಗ ಅವನಿಗೆ ಸಿಡಿಲು ಬಡಿದಂತಾಯಿತು. ಮನೆಯಲ್ಲಿ ಚಿಕ್ಕಮ್ಮನನ್ನು ಮೊದಲು ಗೊಂಡು ಎಲ್ಲರೂ ತನ್ನ ತಂಗಿಗೊದಗಿದ ವಿಕ್ರಿನ ಕಢಿಯನ್ನು ಮುಚ್ಚಿದುತ್ತಿದ್ದಾರೆಂದು ಅವನಿಗೆ ತಿಳಿಯಿತು. ಆ ಕಾಗದವನ್ನು ಹಿಡಿದುಕೊಂಡು ಖದ್ದೀಗದಿಂದಲೇ ಚಿಕ್ಕಮ್ಮನ ಬಳಗೋಡಿದ.

“ಚಿಕ್ಕಮ್ಮ ಚಿಕ್ಕಮ್ಮ”

ಮನೆಗೆಲಸದಲ್ಲಿ ಮನಸ್ಸಿಟ್ಟಿದ್ದ ಚಿಕ್ಕಮ್ಮ ಗಾಬರಿಗೊಂಡು ಹಿಂತಿರುಗಿ ನೋಡಿದಳು.

ಚಂದ್ರ ನಿಂತಿದ್ದಾನೆ; ಕೈಯಲ್ಲಿ ಕಾಗದವಿದೆ. ಮುಖದಲ್ಲಿ ಕೋವ ಕಾಣುತ್ತಿದೆ ಕಣ್ಣಗಳಲ್ಲಿ ಅವಾರ ಯಾತನೆ ತಂಬಿದೆ.

“ನನು ಚಂದ್ರು?”

“ನೋಡಿದೆಯಾ ಚಿಕ್ಕಮ್ಮ ಈ ಕಾಗದ”

“ಯಾರದ್ದು?”

“ಭಾವ ಬರೆದಿದ್ದಾರೆ ಅಗ್ರಹಾರದಿಂದ”

ಆ ಮಾತು ವೆಂಕೆಮ್ಮನಿಗೂ ಕೇಳಿಸಿತು. ತನ್ನ ಗಂಡ ಬರಿದಿರುವ ಆ ಕಾಗದದಲ್ಲಿ ಏನಿದೆಯೋ ಎಂಬ ಕುಶ್ಲಾಕೆಲದಿಂದ ಆಕೆಯೂ

ಚಂದ್ರುವಿನ ಬಳಗೆ ಬಂದು ಸೀಂತಳೆ.

“ಏನು ಬರೆದಿದ್ದಾರೆ ಓದೋ ಚಂದ್ರು”

ಚಿಕ್ಕಮೃಖತ್ವಾಯ ಪಡಿಸಿದರು.

“ಈಗ ಏನೇನು ನಡೆದಿದೆಯೋ ಹೇಳು ಚಿಕ್ಕಮೃಖ. ಅದನ್ನೆಲ್ಲಾ ಏಕೆ ಮಂಚಿಡುತ್ತಿದ್ದೀರೆಯೇ?”

“ಆಗಲೆ ಹೇಳುತ್ತೇನೆ—ಆ ಕಾಗದದಲ್ಲಿ ಏನು ಬರೆದಿದೆಯೋ ಓದಷ್ಟು”

“ನಾನು ಓದಿಕೊಂಡಿಸ್ತೇನೆ ಚಿಕ್ಕಮೃಖ”

“ಹಾಗಾದರೆ ಬರುತ್ತೇನೆಂದು ಬರೆದಿದ್ದಾರೆನು?”

“....ಇನ್ನೊಂದು ಮಂದುವೆ ಮಾಡಿಕೊಳ್ಳಾರಂತೆ”

ನಾಗಪ್ರನರು ತೆಂಬ ಸುಲಭವಾಗಿ ಬರೆದಿದ್ದ ವಾಕ್ಯವನ್ನು ಚಂದ್ರು ಅತಿ ಕವ್ಯದಿಂದ ಹೇಳಿದ. ಚಿಕ್ಕಮೃಖ ಮಂಬಿ ಕಸ್ಟಿಟ್ಟಿತು; ವೆಂಕಮೃಖ ಕಣ್ಣ ಹನಿಯಿಟ್ಟಿತು.

ಚಂದ್ರುವಿನ ಒತ್ತಾಯಿದಿಂದ, ವೆಂಕಮೃಖ—ನಾಗಪ್ರನರ ದಾರಂಡಿ ಕಥೆಯನ್ನು ಹೇಳಿದರೂ ಚಿಕ್ಕಮೃಖ. ಚಂದ್ರುವಿಗಂತೂ ಮೈ ಪರಜಿಕೊಳ್ಳುವಂತಾಯಿತು

ವರದಕ್ಕಿಣಿ....ವರದಕ್ಕಿಣಿ....ವರದಕ್ಕಿಣಿ

ಆ ಶಬ್ದ ಅವನ ತಲೆಯಲ್ಲಿ ಕುಣಿಯಿತು. ವರದಕ್ಕಿಣಿಯಿಲ್ಲದೆ ತನ್ನ ತಂಗಿಯನ್ನು ಮಂದುವೆಯಾದ ನಾಗಪ್ರನರನ್ನು ಕಂಡು, ಅವನಿಗೆ ಅವರ ವಿಷಯದಲ್ಲಿ ತುಂಬ ಅಭಿಮಾನ ಮೂಡಿತ್ತು ಮಂದುವೆಯಾಗುವ ಗಂಡುಗಳೆಲ್ಲಾ ತನ್ನ ಭಾರನಂತೆಯೇ ನಡೆದುಕೊಂಡರೆ ಹಣ್ಣು ಹೆತ್ತು ಪರಿಗೆ ಪಾಡು ಪಡುವ ಪ್ರಸಂಗ ಒದಗುವುದಿಲ್ಲವೆಂದುಕೊಂಡಿದ್ದು.

ಆದರೆ ಆ ಅಭಿಪ್ರಾಯವನ್ನು ಈಗ ಬದಲಿಸಬೇಕಾಯಿತು. ಅವರೂ ವರದಕ್ಕಿಣಿಗೆ ಆಸಿ ಪಟ್ಟಿ, ಹೆಂಡತಿಯನ್ನು ಬಿಟ್ಟಿ, ಬೀರೊಂದು ಮಂದುವೆಯಾಗಲು ಸಿದ್ಧರಾಗಿರುವುದನ್ನು ಹೇಗಾದರೂ ತಪ್ಪಿಸಬೇಕು ಎಂದುಕೊಂಡ ಚಂದ್ರು.

“ಹಾಗಾದರೆ ಈಗೇನು ಮಾಡುವುದು ಚಿಕ್ಕಮೃಖ?”

ಅಡಿಗೆಯ ಮನೆಯ ಕಡೆಗೇ ಬರುತ್ತಿದೆ ಅನುತಯಾನವರಿಗೂ

ಚಂದ್ರುವಿನ ಆ ಮಾತು ಕೇಳಿಸಿತೇನೋ !

“ಮಾಡುವುದೇನು ? ಅವನ ಪಾಡು ಅವನಿಗೆ - ನಮ್ಮ ಪಾಡು ನಮಗೆ” — ಎಂದರು ಅನಂತಯ್ಯ.

ಚಂದ್ರು ಬಿರುಗಣ್ಣಿ ಸಿಂದ ಅನರನ್ನ ನೋಡಿದ. ಆನೋಟದಪ್ಪೇ ಶೈಕ್ಷಣಾದ ಧ್ವನಿಯಲ್ಲಿ—

“ಹಾಗಾದರೆ ವೆಂಕುವಿನಗತಿ ?”

“ನಾವೇನು ಸತ್ತು ಹೋಗಿದ್ದೇವೆಯೇ ?”

ಅನಂತಯ್ಯನವರೂ ಅಪ್ಪೇ ಬಿರುಸಿಸಿಂದ ಉತ್ತರಕೊಟ್ಟಿರು.

“ಸಾಮಾದೆ ಬದುಕಿದ್ದೇವೆನು ? ಬದುಕಿದ್ದರೆ ಅವಳ ಸ್ಥಿತಿಯನ್ನು ಕಂಡು ಕಂಡು ಸುಮ್ಮನಿರುತ್ತಿದ್ದೇವೇನು ?”

“ಸುಮ್ಮನಿರದೆ ಏನು ಮಾಡುತ್ತಿದ್ದೇ ?”

“ನಾನೇನು ಮಾಡುವುದು? — ತಂದೆಯಾದ ನೀವೇ ಕಲಾಗಿರು ವಾಗ !” ಚಂದ್ರು ಎಂದೂ ಹೀಗೆ ತಂದೆಯನ್ನು ಎದುರಿಸಿದವನಲ್ಲ. ಆದರೆ ಆದಿನ ಪರಿಸಿತಿ ಆ ಪ್ರಕ್ರಿಯೆ ಸೇಳಿದಿತ್ತು.

ಇನ್ನು ತಾಡೆ—ಮಕ್ಕಳ ವಾದ ವಿವಾದ ದ್ವೀಪಕ್ಕೆದೆಗೊಡುವುದೆಂದು ಉಂಟಿಸಿದ ಚಿಕ್ಕಮ್ಮ

“ಹೇಗಳಿ ಸುಮ್ಮನಿರಪ್ಪ ಚಂದ್ರು”

ಎಂದರು. ಆದರೆ ಚಂದ್ರು ಅಷ್ಟು ರಿಂದಲೇ ಸಮಾಧಾನಗೊಳ್ಳುವಂತಿರಲಿಲ್ಲ. ಆ ದಿನ ತನ್ನ ತಾಗಿಯ ಬಾಕ್ಕೆಯ ಪ್ರಶ್ನೆ ಯಾವುದಾದ ರೊಂದು ರೀತಿಯಲ್ಲಿ ಬಗೆಹರಿಯಲೇಬೇಕೆಂದು ಅವನು ಸಿಂಹಿಸಿದ್ದ.

“ಯಾಕ ಸುಮ್ಮನಿರಬೇಕು ಚಿಕ್ಕಮ್ಮ ? ನಾಳೆ ಕಾಲದಲ್ಲಿ ವೆಂಕುವಿಗೆ ಯಾರು ಆಗುತ್ತಾರೆ ? ಅವಳಿಗೆ ಅವಳ ಗಂಡನೇ ದಿಕ್ಕುಲ್ಲಿಡಿ ಅವು ಎನ್ನ ದಿನ ಅವಳ ಭಾರ ಹೊತ್ತಾರು ?”

“ಈಗೇನು ಮಾಡು ಅನ್ನತ್ತಿ ಯೋ ಚಂದ್ರು ?”

ಚಿಕ್ಕಮ್ಮ ಮೃದುವಾಗಿ ಕೇಳಿದರು.

“ಭಾವ ಕೇಳುವ ಎರಡು ಸಾವಿರವನ್ನು ಕೊಟ್ಟರೆ, ವೆಂಕುವಿನ ಒಡೆದ ಬಾಳನ್ನು ಕೂಡಿಸಿದ ಹಾಗೆಯೇ ಚಿಕ್ಕಮ್ಮ.”

“ಎರಡು ಸಾವಿರ ! ಹಹಹಹ !” — ನಕ್ಕರು ಅನಂತಯ್ಯ.

“ಅವನೇನೋ ಕೇಳುತ್ತಾನೆ, ನಿನೂ ಶಿಫಾರಸು ಮಾಡು
ತ್ತೆದ್ದೀಯೇ; ಅದರೆ ಕೊಡುವವರು ಯಾರು.....ಎರಡು ಸಾವಿರ ?
ಹಳ್ಳಿಹಳ್ಳಿ !”

ಅನಂತಯ್ಯನವರ ಮಾತ್ರ ಎಲ್ಲರನ್ನೂ ಅಣಕಿಸಿತು. ಚಂದು,
ವಿಗಂತೂ ತಂದೆಯ ಕಪಾಳಕ್ಕೆ ಹೊಡೆಯುವಷ್ಟರಮಣಿಗೆ ರೋಸಿ
ಹೋಯಿತು.

ತಂದೆ....ಅಂಥ ತಂದೆ ಇದ್ದರೇನು ? ಸತ್ತರೇನು ?

ತನಗಾಗಿ ಏಮಾಸಾವಿರ ವರದಕ್ಕಿಳೆ ವಸಳಲು ಮಾಡಿದ ಅದೇ
ತಂದೆ ತನ್ನ ಮಗಳಿಗಾಗಿ ಎರಡು ಸಾವಿರ ವರದಕ್ಕಿಳೆ ಕೊಡಲು ಒಪ್ಪದೆ
ಹಟ ಮಾಡುತ್ತಿದ್ದಾನೆ

ತಂದೆಯಂತೆ ತಂದೆ ...ಹೈದರಯಪಿಲ್ಲದ ತಂದೆ ಮಕ್ಕಳಿಗೆ ಜನ್ಮ
ಕೊಡುವ ಬದಲು ಹಣಕ್ಕೇ ಜನ್ಮ ಕೊಟ್ಟದ್ದರೆ . ಒಂದು ನೇಳ ಅದು
ಸಾಧ್ಯವಿದ್ದಿದ್ದರೆ ಹಾಗೇ ಮಾಡುತ್ತಿದ್ದನೇನೋ ಇತ ! ಎಂದುಕೊಂಡ
ಚಂದ್ರು.

“ನೀನೇ ಕೊಡಪೇಕು ಧರ್ಮಕ್ಕೆ ಕೊಡುತ್ತಿರು ? ನನಗೆ
ಬದು ಸಾವಿರ ತೆಗೆದುಕೊಂಡೆಯಬ್ಲ, ಅದರಲ್ಲಿ ಎರಡು ಸಾವಿರವನ್ನು
ನನ್ನ ತಂಗಿಗೆ ಖಚಿತಮಾಡು ”

ರೋಷವಿಂದ ನುಡಿದ ಚಂದ್ರು.

“ಎರಡು ಸಾವಿರ ಕೊಡುವ ಮನಸ್ಸಿದ್ದರೆ, ಆ ಹೆಚ್ಚಿಯ ಮೇಷಿನ್
ಗೇಕೆ ನನ್ನ ಮಗಳನ್ನು ಧಾರೆಯೆರುತ್ತಿದ್ದೆ. ಯಾವನಾದರೊಬ್ಬ
ಹೆಚ್ಚು ಸಂಪಾದಿಸುವ ಪಟ್ಟಣದ ಹಡುಗನನ್ನೇ ಹುಡುಕುತ್ತಿದ್ದೆ.”
ಎಂದರು ಅನಂತಯ್ಯ.

“ಅಂದರೆ ಕೊಡುವುದಿಲ್ಲನೆಂದೋ ನಿನು ಹೇಳುವುದು ?”

ತಂದೆ ಬಳಸಿ ಬಳಸಿ ಮಾತನಾಡುತ್ತಿರುವುದನ್ನು ಸಹಿಸಲಾರದೆ
ನೇರವಾಗಿ ಕೇಳಿದ ಚಂದು—

“ಹೌದು, ಒಂದು ಕೆಲುಬುಕಾವೂ ಕೊಡುವುದಿಲ್ಲ”

ಎಂದು ಹೇಳುತ್ತಾ ಅನಂತಯ್ಯ ಅಲ್ಲಿಂದ ಹೊರಟುಮೋದರು.
ವೆಂಕಮ್ಮನ ಸೆರಗು ಕಟ್ಟೇರಿಸಿಂದ ಹೋಯ್ಯು ಹೋಗಿತ್ತು.

ಚಿಕ್ಕಮ್ಮು ದಿಕ್ಕು ತೋರಿಸಿದೆ ತಲೆತಗ್ಗಿಸಿದ್ದರು. ಚಂದ್ರು ಮಾತ್ರ ದಿಟ್ಟಿತನದಿಂದ ನಿಂತು, ಮುಂದಿನ ಕಾರ್ಯಕ್ಕೆ ಕೈ ಹಾಕಲು ಸಿಕ್ಕಿಯಿಸಿದ್ದು.

ಎರಡು ನಿಮಿಷಗಳ ನಂತರ ಚಿಕ್ಕಮ್ಮನ ಕಣ್ಣಿನಿಂದಲೂ ಹೇನಿ ಉದುರಿತು. ಅದನ್ನು ಕಂಡ ಚಂದ್ರನಿಗೆ ಕರುಳೇ ಕಿತ್ತುಬರುವಂತೆ ಆಯಿತು.

“ನೀನೇಕೆ ಅಳುತ್ತೀಯೆ, ಸುಮ್ಮನಿರು ಚಿಕ್ಕಮ್ಮು”

“ಸಾಯಂವರೆಗೂ ಆ ಹುಡುಗಿ ಹಿಗಯೇ ಇರಬೇಕೇ ಚಂದ್ರು?”

“ನಾನಿದ್ದೇನಲ್ಲ ಚಿಕ್ಕಮ್ಮು”

“ನಾನಿರುವ ಹಾಗೆಯೇ ನೀನೂ ಇದ್ದೀಯೇ”

“ಅಲ್ಲ ಚಿಕ್ಕಮ್ಮು ನಾನು ಬೇರೆ ಯೋರಿಸಿದೆ ಮಾಡಿದ್ದೀನೆ!”

“ಹೆಗಸಿಗೆ ಗಂಡ ಒಡನೆ ಎನ್ನುವುದನ್ನು ಮರಿಯಬೇಡ ಚಂದ್ರು. ಹೆತ್ತುವರು, ಒಡಮೆಟ್ಟಿದವರು ಕೊನೆಯವರೆಗೂ ಒಂದೇ ಸಮನಾಗಿರುವುದಿಲ್ಲ.”

“ನೀನು ಯೋರಿಸಬೇಡ ಚಿಕ್ಕಮ್ಮು ನಾನು ಭಾವನನ್ನು ಕಂಡು ಮಾತನಾಡುತ್ತೀನೆ”

“ಬರೀ ಮಾತು ಏನು ಮಾಡಬಳ್ಳುದು ಚಂದ್ರು? ಹಣ ಬೇಕಲ್ಲ ಮಗು ಹಣ....ಎರಡು ಸಾವಿರ.”

“ಅದನ್ನು ಹೇಗಾದರೂ ಮಾಡುತ್ತೀನೆ ಚಿಕ್ಕಮ್ಮು”

ಮಗನ ಮಾತಿನ ಧ್ವನಿ ಆಶಾದಾಯಕವಾಗಿತ್ತು. ಚಿಕ್ಕಮ್ಮನ ಮನಸ್ಸಿನಲ್ಲಾ ಅರೆಕ್ಕುಣ ಬೆಳಕು ವಿಂಜಿತು.

“ಮಗು, ನನ್ನ ಸರ ಇದೆ - ನಮ್ಮ ತಂದೆಯ ಮನೆಯಲ್ಲಿ ಕೊಟ್ಟಿದ್ದು. ಆಗಲೂ ನಾನೂರು ರೂಪಾಯಿ ಬಾಳುತ್ತದೆ. ಅದನ್ನು ಬೆಲೆಮಾಡಿ, ಹಣ ಜಡಿಮಾಡು ಮಗು.”

“ಬೇಡ ಚಿಕ್ಕಮ್ಮು ನಿನ್ನ ಒಡನೆ ಏಕೆ ಮಾರಬೇಕು ?”

“ನನ್ನ ಮಗಳಿಗಿಂತ ಈ ಒಡನೆ ಹೆಚ್ಚೇ ಚಂದ್ರು? ಅವಳು ತನ್ನ ‘ಒಡನೆ’ ಸಂಪಾದಿಸಿಕೊಂಡು ಸುಖವಾಗಿದ್ದರೆ ನನಗೆ ಈ ಒಡನೆಯಂಥ

ಹೆತ್ತು ಒಡವೆ ಹಾಕಿಕೊಂಡನ್ನು ಸಂತೋಷ.”

ಚಿಕ್ಕಮೃಷ್ಣನ ಮಾತು ಕೇಳಿ ಚಂದ್ರವಿನ ಕಣ್ಣ ತುಂಬಿತು. ಆ ವಾತ್ಸಲ್ಯಮಯಿಯ ಮಾತು ಹೈದರಾವಂಪನ್ನೂ ತುಂಬಿತು. ಗಂಟಲಲ್ಲಿ ನಿಂತ ಮಾತು ಹೊರಗೆ ಬರದೆ, ತಾಟಿಬೀಗಿ, ಕನ್ನೆ ಮುಂಬ್ಯಿ, ಕೃತಜ್ಞ ಶೀಯ ಮುಖಭಾವ ಮಾಡಿತು.

“ಸರ ಹಾಕಿಕೋ ಚಿಕ್ಕಮೃಷ್ಣ ನಾನು ಹೇಗಾದರೂ ಮಾಡಿ ಹೆಣ ಜೊತೆ ಮಾಡುತ್ತೀನೆ” ಎಂದ ಚಂದ್ರು.

ಮರುದಿನ ಬೆಳಗನ ರೈಲಿನಲ್ಲಿ, ತಂದೆಗೂ ಹೇಳಿದೆ ಚಂದ್ರು ಬೆಂಗಳೂರಿಗೆ ಬಂದ ಮಂದುವೆಗೆ ತೆಗೆದುಕೊಂಡಿದ್ದೆ ರಜಿ ಇನ್ನೂ ಮುಗಿದಿರಲಿಲ್ಲವಾದ್ದರಿಂದ ಕಚ್ಚೆರಿಗೆ ಹೋಗುವ ತೊಂದರೆಯಿರಲಿಲ್ಲ. ತನ್ನ ಕೊರಡಿಯಿಂದ ನೇರವಾಗಿ ಸಕಾರಿ ಟ್ರಿಪರಿಗೆ ಬಂದು, ತನ್ನ ಪಾಸ್ ಬುಕ್ ನಲ್ಲಿದ್ದ ಕೆಲವಕ್ಕೆ ಸಂರಿಧಾಗಿಸಿದ ಕೂಡಿಟ್ಟಿದ್ದ ಎಂಟು ನೂರು ರೂಪಾಯಿಗಳನ್ನು ಬಿಂದಕ್ಕೆ ಪಡೆದುಕೊಂಡ ಹೋಟೆಲಿನಲ್ಲಿ ಉಟ ಮುಗಿಸಿ ರೈಲು ಹತ್ತಿ ದೇವಲೂಪುರದ ಸೇವನ್ನಿನಲ್ಲಿ ಇಳಿದು ಅಗ್ರಹಾರ ಸೇರುವ ವೇಳಿಗೆ ಮಂಸಕು ಕತ್ತಲೆಯೇ ಆಯಿತು. ಅಲ್ಲಿ ಅವನು ಹೊದಲು ಎದುರುಗೊಂಡ ವ್ಯಕ್ತಿ ಲಕ್ಷ್ಮಮೃಷ್ಣ.

ಚಂದ್ರು, ಶ್ಯಾಸುಭೋಗರ ಮನೆಯ ಬಳಿಗೆ ಬಂದಾಗೆ, ಲಕ್ಷ್ಮಮೃಷ್ಣ ಬೀಧಿಯ ಜಗುಲಿಯ ಕಂಭಕ್ಕೆ ಆತುಕೊಂಡು ನಿಂತಿದ್ದರು. ಅವರನ್ನೇ ವಿಚಾರಿಸೋಣವೆಂದು ಚಂದ್ರು ಕೇಳಿದ—

“ನಾಗಷ್ಟ ಮೇಹ್ನು ಮನೆ ಎಲ್ಲಿದೆ?”

“ಪಕ್ಕದ ಮನೆಯೇ”

ಎಂದು ಕ್ಕೆಲೋರಿಸಿದರು ಆಕೆ ಚಂದ್ರು ಬೇಗಬೇಗನೇ ಹೆಚ್ಚೆ ಹಾಕಿದ ಬಾಗಿಲು ಬಳಿಗೆ ಬಂದು ನೋಡಿದ. ಬೀಗ ಹಾಕಿದ್ದು ದನ್ನು ಕಂಡು ನಿರಾಶಿಯಾಯಿತು. ಎರಡು ಕ್ಷಣ ಏನು ಮಾಡಲೂ ತೋರದೆ ಅಲ್ಲಿಯೇ ನಿಂತ.

ಎಲ್ಲಿಗೆ ಕೋಡರೆಂದು ತಿಳಿಯಲು ಮತ್ತೆ ಲಕ್ಷ್ಮಮೃಷ್ಣನವರನ್ನೇ ಕೇಳಿ ಬೇಕಾಯಿತು.

“ಬೀಗ ಹಾಕಿದೆಯೇನು? ಹಾಗಾದರೆ ಎಲ್ಲೋ ಶಿರುಗಾಡಿ

ಕೊಂಡು ಬರಲು ಹೋಗಿರಬೇಕು” ಎಂದರು ಆಕೆ. ಚಂದ್ರು ಬೀಡಿಯಲ್ಲೇ ಸಿಂಶಿದ್ದ. ಅದನ್ನು ನೋಡಿಕೊಡು ಸುಮೃದ್ಧಿರಿಲಾರದೆ ಲಕ್ಷ್ಮೇಶ್ವರ—

“ಒಳಗೆ ಬಂದು ಕೂತುಕೊಳ್ಳಿ ಇನ್ನೇನು ಅವರು ಬರಬಹುದು” ಎಂದರು ಆದರೆ ಚಂದ್ರು ಒಳಗೆ ಹೋಗದೆ ಬೀದಿಯ ಜಗಲಿಯ ನೇರೆಲೆಯೇ ಕುಳಿತ.

ಸ್ವೇಪ್ ಹೋತ್ತಿನ ನಂತರ—

“ನೀವೇನಾಗಬೇಕು ನಾಗಷ್ಟನವರಿಗೆ ?”

“ಅವರು ನಮ್ಮೆ ಭಾವ”

“ಅಂದರೆ....?”

“ನನ್ನ ತಂಗಿಯನ್ನೇ ಅವರಿಗೆ ಕೊಟ್ಟಿರುವುದು”

“ಹಾಗಾದರೆ ಸೈವು ನಮ್ಮೆ ವೆಂಕುವಿನ ಅಣ್ಣಂದಿರೋ ?”

ಆಶ್ಚರ್ಯದಿಂದ ಕೇಳಿದರು ಲಕ್ಷ್ಮೇಶ್ವರ:

“ಹೋಂ”

“ವೆಂಕಮ್ಮೆ ಆರೋಗ್ಯವಾಗಿದ್ದಾಳೆ ತಾನೇ ?”

“ಹೋಂ”

“ಹಾಸೆ, ತುಂಬ ಒಳ್ಳೆಯ ಹುಡ್ಡಗಿ.”

ಎಂದುಕೊಂಡರು ಲಕ್ಷ್ಮೇಶ್ವರ:

“ಒಳಗೆ ಬಸ್ತಿ. ಇಲ್ಲೇ ಕೃಕಾಲು ತೊಳೆದುಕೊಂಡು ಉಂಟು ಮಾಡಬಿಡಿ.... ವಾಸ, ನಿಮ್ಮೆ ಭಾವ ಅಡಿಗೆ ಮಾಡಿಕೊಂಡಿದ್ದಾರೋ ಇಲ್ಲವೋ?”

“ಪರವಾಗಿಲ್ಲ, ಉಂಟಕ್ಕೇನು ಅವಸರ ?”

ಅಷ್ಟರಲ್ಲಿ ಶಾಸನಭೋಗರು ಬಂದರು. ಲಕ್ಷ್ಮೇಶ್ವರ ಬಾಗಿಲಿನ ಒಳಯೇ ಚಂದ್ರುವಿನ ಪರಿಚಯ ಮಾಡಿಸಿದರು. ಅವರಿಬ್ಬರ ಒತ್ತಾಯದಿಂದ ಚಂದ್ರು ಉಂಟಕ್ಕೇಳಬೇಕಾಯಿತು.

“ಯಾರಮ್ಮೆ ಅದು ?”

ಅದು ಪುಟ್ಟ ಸೀತೆಯ ಪ್ರಶ್ನೆ.

“ನಿಮ್ಮಕ್ಕನ ಅಣ್ಣ ಕಣಿ ?”

ಲಕ್ಷ್ಮೀನ್ಯಾಸವರ ಉತ್ತರ ವಿಚಿತ್ರವಾಗಿತ್ತು.

ಅಕ್ಕನ ಅಣ್ಣ, ಅಕ್ಕನ ತಂಗಿಗೂ ಅಣ್ಣನೇ ಅಲ್ಲವೇ? ತನಗೂ ಆತ ಅಣ್ಣನೇ ಆದನಲ್ಲ!—ಎಂದು ತಕ್ಷಿಸಿಕೊಂಡಳು ಸಿರ್ತು.

“ವೆಂಕಮ್ಮನ ಅಣ್ಣ ಕಣೀ—ಆಗ ಗೊತ್ತಾಯ್ತೇ?”

“ಈ....” ಎಂದು ತೃಪ್ತಿಯು ಸೂಚಿಸಿದಳು ಸಿರ್ತು.

ಉಂಟಕ್ಕೆ ಕುಳಿತಾಗ, ವಾತಿನ ಮಧ್ಯ ಚಂದ್ರು ತನ್ನ ಭಾವವ ವಿವರುವನ್ನು ಹೇಳಬೇಕಾಯಿತು. ವರದಾಷ್ಟಿಣೆಯಿಲ್ಲದಿದ್ದರೆ ಹೆಂಡ ಶಿಯೂ ಬೇಡ ಎಂದು ವೆಂಕಮ್ಮನನ್ನು ಬಿಟ್ಟು ಬಂದ ನಾಗಪುನವರ ವಿಷಹ್ಯದ್ದಮ ಆದಿನ ಶಾನುಭೋಗರಿಗೆ ತಿಳಿಯಿತು. ನಾಗಪುನವರ ವಿವರದಲ್ಲಿ ಸದ್ಭಾವನೆ ಕ್ಷೇತ್ರವಾಕ್ತರುದಲ್ಲಿ ಅಳಿಸಿಹೋಯಿತು.

ಚಂದ್ರು ತನ್ನ ತಂದೆಯ ವೊಂದುತ್ತನವನ್ನು ವಿವರಿಸಿದಾಗ—

“ಇನ್ನು ಆ ಹುಡುಗಿಯ ಗತಿ ಏನಪ್ಪಾ?”—ಎಂದರು ಲಕ್ಷ್ಮೀತ್ತಾ

“ಸೀನೇನು ಮಾಡಬೇಕೆಂದಿದ್ದೀಯಪ್ಪಾ?”—ಎಂದರು ಶ್ರೀನು ಭೋಗರು.

“ಎನು ಮಾಡಬೇಕೋ, ಒಂದೂ ತೋಚ-ತ್ತಿಲ್ಲ ಸ್ವಾಮಿ”

ಎಂದು ಚಂದ್ರು ಉಂಟಮುಗಿಸಿ ಎದ್ದ. ಕೃತೋಳಿದು ಹೊರಗೆ ಬಂದಾಗ, ನಾಗಪುನವರ ಮನೆಯಲ್ಲಿ ದೀಪದ ಬೆಳಕು ಕಂಡಿತು.

“ಸ್ವಲ್ಪ ಹೊತ್ತು ಕುಳಿತುಕೋಪ್ಪ” ಎಂದರು ಶ್ರೀನುಭೋಗರು.

“ನಮ್ಮ ಭಾವಂದಿರು ಬಂದಿರುವವಾಗಿದೆ ಮಾತನಾಡಿಸಿ ಕೊಂಡು ಬಂತ್ತೀನೇ”

ಎನ್ನುತ್ತಾ ಚಂದ್ರು ನಾಗಪುನವರ ಮನೆಯತ್ತು ಹೆಚ್ಚೆ ಹಾಕಿದ.

ಹಾಸಿಗೆ ಹಾಸಿಕೊಳ್ಳುತ್ತಿದ್ದ ನಾಗಪುನವರು ಅಸಿರೀಕ್ಕಿತವಾಗಿ ಬಂದ ಭಾವಮ್ಯೇದುನನನ್ನು ಕಂಡು ಕ್ಷೇತ್ರಕಾಲ ಮೂಕರಾದರು.

“ಯಾರು?.... ಚಂದೂರು.....?”

“ಹಾದು ಭಾವ ನಾನೇ?”

“ಯಾವಾಗ ಬಂದೆ?”

“ಸ್ವಲ್ಪ ಹೊತ್ತಾಯಿತು ಭಾವ ನೀವು ಬಾಗಿಲು ಹಾಕಿಕೊಂಡು ಎಲ್ಲೋ ಹೋಗಿದ್ದಿರು”

‘ಕುಳಿತುಕೊ’ ಎಂದುಕೊಡ ನಾಗಪ್ಪನವರು ಹೇಳಲಿಲ್ಲ.
ಚಂದ್ರು ತಾನಾಗಿಯೇ ಕುಳಿತುಕೊಂಡ.

ಮುಂದೆ ಹೇಗೆ ಮಾತು ಪ್ರಾರಂಭಿಸಬೇಕೆಂದು ಇಟ್ಟಿಗೂ
ಹೊಳೆಯದೆ ಹೂಽಾನವಾದರು. ಕೊನೆಗೆ ಆ ಸೀರವತೆಯನ್ನು ಚಂದ್ರವೇ
ಮುರಿಯಬೇಕಾಯಿತು.

“ಅಕ್ಕನನ್ನು ಕರೆದುಕೊಂಡು ಬರುವುದಿಲ್ಲವೇ ಭಾವ ?”

“ನಿಮ್ಮ ತಂದೆಗೆ ಕಾಗದ ಬರೆದಿದ್ದೆನ್ನು”

“ನಾನೂ ಆ ಕಾಗದ ಓದಿದೆ”

ಎಂದ ಚಂದ್ರು. ಮತ್ತೆ ಮಾತು ಸೀಂತಿತು.

ನಾಗಪ್ಪನವರಿಗೆ ತಾವು ಬರೆದ ಕಾಗದದಲ್ಲಿನ ವಿವರ ನೇನ
ಪಾಯಿತು. ಅದರೆ ಅದನ್ನೆಲ್ಲಾ ತಾವೇ ಬರೆದಿದ್ದರೇ ? ಹಾಗೆ ಬರೆಯ
ಬೇಕೆಂದು ತಾವು ಯೋಚಿಸಿದ್ದರೇ ? ತಮಗೆ ಆ ವಿವರಗಳು ತೋಚಿ
ದ್ದುವೇ ? ನಾರಾಯಣ ಬರೆದ ಎರಡನೆಯ ಕಾಗದದಲ್ಲಿ, ಆ ರೀತಿ ಬರೆ
ಯಲು ಸೂಚಿಸಿದ್ದ. ಎಂತಲೇ ತಾವು ಬರೆದಿದ್ದರು. ಅದನ್ನೋದಿದ
ಅನಂತಯ್ಯ ಸಂಧಾನಕ್ಕಾಗಿ ಚಂದ್ರನನ್ನು ಕಳುಹಿಸಿರಬಹುದೇ ?—
ಎಂದುಕೊಂಡರು. ಅವರ ಮನಸ್ಸು ತಳಮಳಿಸಿತು.

“ಅದಕ್ಕಾಗಿಯೇ ನಾನು ಬಂದಿದ್ದೇನೆ ಭಾವ”

ನಾಗಪ್ಪನವರು ಚಂದ್ರವಿನ ಮುಖವನ್ನೊಮ್ಮೆ ಪರಿಶೀಲಿಸಿದರು.
ಆಲ್ಲೇನೂ ಕೋಪಾವೇಶವಾಗಿರಲಿಲ್ಲ. ಅವರಿಗೆ ಧೈಯರಾಯಿತು.

“ನಿಮ್ಮ ತಂದೆಯೇ ಕಳುಹಿಸಿದರೋ ?”

“ಇಲ್ಲ ಭಾವ. ನಾನಿಲ್ಲಿಗೆ ಬಂದಿರುವುದು ಅವರಿಗೆ ಗೊತ್ತೇ ಇಲ್ಲ !”

“ಹಾಗಾದರೆ....”

“ಅವರಿಗೆ ಗೊತ್ತಾದರೂ ಏನೂ ಪ್ರಯೋಜನವಿಲ್ಲ. ಈ
ಸುದ್ದಿಗೇ ಕ್ಯೇಹಾಕುವುದಿಲ್ಲವೆಂದು ಅವರು ನಿಶ್ಚಯಿಸಿಬಿಟ್ಟೇ ದಾರೆ”

“ಅವರಿಗೆ ಬದಲು ನೀನೇ ಮಧ್ಯಸ್ಥಕೆಗೆ ಬಂದೆಯೋ ?”

ತಿರಸ್ಕಾರದ ಧ್ವನಿಯಲ್ಲಿ ಕೇಳಿದರು ನಾಗಪ್ಪ.

“ಹೊಂದು ಭಾವ.”

“ಹಾಗಾದರೆ ಬಂದವನಿಗೆ ಹೋಗುವ ದಾರಿಯೂ ಗೊತ್ತಿದೆ

ತಾನೇ ?”

“ಸಂಮೃಸೆ ಹೋಗುವುದಕ್ಕಾಗಿ ನಾನು ಬರಲಿಲ್ಲ ಭಾವ”

“ಎನಾವರೂ ತೆಗೆದುಕೊಂಡು ಹೋಗಬೇಕೆಂದು ಬಂದಿದ್ದೀ ಯೇನು ?”

“ಹೌದು ಭಾವ. ನಿಮ್ಮನ್ನೇ ಕರೆದುಕೊಂಡು ಹೋಗುವುದಕ್ಕೆ ಬಂದಿದ್ದೀನೇ ನನ್ನ ತಂಗಿಯ ‘ಒಡವೆ’ಯನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೀನೇ.”

“ಕಾಗದ ಸರಿಯಾಗಿ ಓದಿಕೊಂಡು ಬಂದಿದ್ದೀ ತಾನೇ ?”

ನಾಗಪ್ಪನವರ ಆ ಪ್ರತ್ಯೇಗಿ ಉತ್ತರವೆಂಬಂತೆ ಚಂದ್ರ ಜೀಬಿ ನಲ್ಲಿದ್ದ ನೋಟಿನ ಕಟ್ಟನ್ನು ತೆಗೆದು ಆವರ ಮುಂದಿಟ್ಟ.

ನಾಗಪ್ಪನವರು ನಿರೀಷಿಸಿರಲಿಲ್ಲ. ಆ ಕ್ಷಣ ನಾರಾಯಣನನ್ನು ನೆನಸಿಕೊಂಡು ಕೃತಜ್ಞತೆ ಸೂಚಿಸಿದರು. ‘ಎರಡು ಸಾವಿರ ಕೇಳಿದರಿ ಒಂದು ಸಾವಿರವಾದರೂ ಉದುರುತ್ತದೆ; ಬೇಡವೆನ್ನದೆ ತೆಗೆದುಕೊ. ಬಂದಷ್ಟೇ ಲಾಭ. ಖಂಡಿತವಾಗಿಯಾಗ ಮೊಂದು ಹಿಡಿಯಬೇಡ’ ಎಂದು ಬರೆದಿದ್ದ ನಾರಾಯಣ. ಆ ಮಾತುಗಳಿಗ ನಾಗಪ್ಪನವರಿಗೆ ನೆನಪಾಯಿತು.

“ತೆಗೆದುಕೊಳ್ಳಿ ಭಾವ.”

ನಾಗಪ್ಪನವರು ಎಣಿಸಿದರು....ಎಂಟುನೂರು ರೂಪಾಯಿ ! ಹತ್ತು ರೂಪಾಯಿನ ಎಂಭತ್ತು ನೋಟುಗಳು !

“ಸದ್ಯ ಅಷ್ಟೇ ಸಾಕು”

ಎಂದುಕೊಂಡರು ನಾಗಪ್ಪ. ಆದರೂ ಬಿಗುಮಾನ ಬಿಡದೆ—

“ಮಿಕ್ಕೆಂದು ?” ಎಂದರು. ಚಂದ್ರ ಭೂಮಿಗಳಿಂದುಹೋಗಿದ್ದವನು ದೈನ್ಯದಿಂದ ಹೇಳಿದ :

“ಸಾವಿರ ಕೊಡುವುದಕ್ಕೇ ಕೈಲಾಗದನನ್ನು ಎರಡು ಸಾವಿರ ಕೇಳಿದರೆ ಹೇಗೆ ಕೊಡುತ್ತಾನೆ ಭಾವ ?”

“ಇದರಲ್ಲಿ ಸಾವಿರವೂ ಇಲ್ಲವಲ್ಲ. ಅದಕ್ಕೂ ಇನ್ನಾರು ಕಮ್ಮಿ !”

“ಆ ಇನ್ನಾರು ನಾನು ಕೊಡುತ್ತೇನೇ ಭಾವ. ಇನ್ನೊಂದು ಮೂರು-ನಾಲ್ಕು ತಿಂಗಳು ಆವಕಾಶ ಕೊಡಿ”

“ಕೊಡುತ್ತೇ ಎನ್ನುವ ನಂಬಿಕೆ ಏನು ?”

ತನ್ನ ವಿಷಯದಲ್ಲಿ ಭಾವ ಹೀಗೆ ಸಂದೇಹ ಪಡುತ್ತಬಹುದೇ ಎಂದು ಕೊಂಡ ಚಂದ್ರು.

“ನನ್ನಲ್ಲಿ ನಂಬಿಕೆಯಿಡಿ ಭಾವ. ಬೇಕಾದರೆ ಈ ಇನ್ನೂರು ರೂಪಾಯಿಗೂ ಪತ್ರ ಬರೆದುಕೊಡಲೇ ಭಾವ ? ಅದನ್ನು ತೀರಿಸುವ ವರೆಗೂ ಬಡಿಯನ್ನೂ ಕೊಡುತ್ತೇನೆ”

ಚಂದ್ರು ಸಾಲಗಾರನ ಪಟ್ಟಕ್ಕೇರಲು ಸಿದ್ಧನಾಗಿದ್ದ. ಪತ್ರ ಬರೆಸಿಕೊಳ್ಳುವವರಿಗೂ ತನ್ನ ಭಾವ ಹೋಗಲಾರಲೆಂದು ಅವನು ಭಾವಿ ಸಿದ್ದ. ಭಾವ-ಭಾವಮೈಯೆಡುನರ ವ್ಯವಹಾರ ಪತ್ರದವರೆಗೂ ಹೋಗಬಹುದೇ? ಅದೂ ಸರದಳ್ಳಿತೆಯ ಹೆಣಕ್ಕೆ ಪತ್ರ ಬರೆಯಿಸಿಕೊಳ್ಳಲು ಯಾವ ಗುಡಕು ಮನಸ್ಸು ಮಾಡುತ್ತಾನೆ? — ಎಂದುಕೊಂಡ ಚಂದ್ರು.

ಅದರೆ ನಾಗಪ್ಪನವರು ಮನಸ್ಸು ಮಾಡಿದ್ದರು—

“ಸರಿ, ಬರೆದು ಕೊಡಬ್ಬ”

ಎಂದು ಅವರ ತುಟಿಯೊಡೆದು ಮಾತ್ರ ಹೊರಟಿತ್ತು.

‘ಎಂಥ ಕಲ್ಲಿ ಹೈದರಿಯ ? ಎಂಥ ಕ್ಷುದ್ರವಃನಂಸ್ಸು ?’

ಎಂದಿತ್ತ. ಮೌನವಾಗಿ ಚಂದ್ರುವಿನ ಮನಸ್ಸು

ನಾಗಪ್ಪನವೇ ಕಾಗದ ಬರೆದರು. ತಮ್ಮಲ್ಲಿಟ್ಟ ಕೊಂಡಿದ್ದ ಸ್ವಾಂಪನ್ನು ಹಚ್ಚಿ, ಅದರಮೇಲೆ ಚಂದ್ರುವಿನ ಸಹಿ ಹಾಕಿಸಿಕೊಂಡರು.

“ಸಾಕ್ಷಿ ಹಾಕುವವರು ಯಾರು ಭಾವ ?”

ಪಕ್ಕದ ಮನೆಯ ಶ್ಯಾಸುಭೋಗರನ್ನು ಕರೆಯೋಣವೇ ಎಂದಿತು ನಾಗಪ್ಪನವರ ಮನಸ್ಸು. ಇಂಥ ವ್ಯವಹಾರವೆಲ್ಲ ಅವರ ಕಿವಿಗೆ ಬೀಳ ಬಾರದೆಂದಿತು ಅದೇ ಮನಸ್ಸು ಇನ್ನೂವೈಷಿ; ಅದರೆ ಶ್ಯಾಸುಭೋಗರಿಗೆ ಇದೆಲ್ಲಾ ತಿಳಿಯದ ವಿಷಯವೇ ?

ನಾಗಪ್ಪನವರು ಯೋಚಿಸುತ್ತಿದ್ದನ್ನು ಕಂಡು,

“ಹೋಗಲಿ ಬಿಡಿ ಭಾವ ಬೇರೆ ಸಾಕ್ಷಿಯಾಕೆ ಬೇಕು? — ಆ ಉರಿಯುತ್ತಿರುವ ದೀಪವೇ ಸಾಕ್ಷಿ. ಅದು ಬೆಳಗುತ್ತಿರುವ ಹಾಗಿಯೇ ನನ್ನ ತಂಗಿಯೂ ನಿಮ್ಮ ಮನೆಯನ್ನು ಬೆಳಗಬೇಕಿಲ್ಲವೇ ?”

— ಎಂದ ಚಂದ್ರು.

“ಹೋದು ಹೋದು” ಎಂದರು ನಾಗಪ್ಪ.

“ನಾಳೆ ಉಂಗಿ ಹೋಗೋಣವೇ ಭಾವ ?”

ಮೃದುವಾಗಿ ಕೇಳಿದ ಚಂದ್ರು.

“ನಾನು ಬರುವುದಕ್ಕಾಗು ಪ್ರದಿಲ್ಲ”

“ವೆಂಕ್ರನನ್ನು ಕರೆದುಕೊಂಡು ಬರುವುದಿಲ್ಲವೇ ಭಾವ ?”

“ಸೀನೇ ಕರೆದುಕೊಂಡು ಬಂದು ಬಿಡು.”

ಆ ಮಾತ್ರ ಕೇಳಿ ಚಂದ್ರು ಆನಂದದಿಂದ ಉಬ್ಬಿಹೋದು ಒಡೆದ ಬಾಳು ಕೂಡಿಕೊಂಡಿತೆಂದು ಕೂಡೆದಾಡಿದ.

“ಹಾಗಾದರೆ ಇನ್ನೇರಡು ದಿನದಲ್ಲಿ ಅವಳನ್ನು ಕರೆದುಕೊಂಡು ಬರಲೇ ಭಾವ ?”

“ಹೋ ” ಎಂದರು ನಾಗನ್ನು.

ಆ ರಾತ್ರಿ ಶಿವರ ಕನಿಸಲ್ಲಿಲ್ಲ ಎಂಟು ಸೂರು ರೂಪಾಯಿಗಳ ಸೋಟಿನ ಕಟ್ಟೆ ಹೊರಳಾಡುತ್ತಿತ್ತು.

ಶ್ಯಾಸುಭೀಳೀಗರ ಮನೆಯಲ್ಲೇ ಮಲಗಿಕೊಂಡು ಬೆಳಗ್ಗೆ ಬೇಗನೆ ಎದ್ದು ಚಂದ್ರು ಹೊರಡಲನುವಾದ ಲಕ್ಷ್ಮಿನ್ನು ನವರು ಕಾಣಿ ತಿಂಡಿಯ ಉಪಕಾರ ಮಾಡಿದರು.

“ನಾನು ಕೇಳಿದೆನೆಂದು ಹೇಳುವಿಗೆ ಹೇಳಿಸ್ತು”

“ಅವಳೇ ಬರುತ್ತಾ ಅಲ್ಲಿನ್ನು ಇನ್ನೇರಡು ಮೂರು ದಿನಗಳಲ್ಲಿ.”

ಚಂದ್ರುವಿನ ಮಾತ್ರ ಕೇಳಿ ಲಕ್ಷ್ಮಿನ್ನು ನವರಿಗೆ ಆಕ್ಷಯವೇ ಆಯಿತು.

“ನಿಜವೇನಪ್ಪಾ ?”

“ಹೋದವ್ವಾ; ನಾನೇ ಕರೆದುಕೊಂಡು ಬರುತ್ತೀನೇ”

ಎಂದು ಚಂದ್ರು, ರ್ಯಾನುಭೀಳೀಗರಿಗೂ, ತನ್ನ ಭಾವಸಿಗೂ ಹೇಳಿ ರೈಲಿಗೆ ಹೊರಟಿ.

ಮನಸ್ಸು ಪ್ರಪುಲ್ಲಿವಾಗಿತ್ತು. ಮಹತ್ವಾಯವೇಂದನ್ನು ಸಾಧಿಸಿ ದಂತಿ ಅವನು ಗೆಲುವಾಗಿದ್ದ. ಹೇಗೋ ತನ್ನ ತಂಗಿ ಗಂಡನ ಮನೆಯಲ್ಲಿ ಸುಖವಾಗಿ ಬಾಳಿದರೆ ಸಾಕೆಂದುಕೊಂಡ.

ರೈಲು ನಿಂತಿತು. ಚಂದ್ರು ನಿಲ್ಲಾಣದಲ್ಲಿಳಿದು ಅಷ್ಟಗ್ರಾಮಕ್ಕೆ

ನಡೆದ. ವಾರ್ಧಾಹ್ಯದ ಬಿಸಿಲು ಪ್ರವಿಶವಾಗಿತ್ತು. ಮನೆಯ ಮುಂಗಡಿಗೆ ಬರುವ ವೇಳೆಗೆ ಚಂದ್ರವಿನ ಬಟ್ಟಿಗಳು ಬೆವರಿನಿಂದ ತೊಯ್ದು ಹೋಗಿದ್ದವು. ಜಗಲಿಯ ನೇಲೆಯೇ ಕುಳತಿದ್ದ ತಂದೆ ಕೆಂಗಣ್ಣಿನಿಂದ ಮಗನನ್ನು ನೋಡಿದರು; ಮಾತನಾಡಲೀಲು.

ಒಳಗೆ ಬಂದ ಚಂದ್ರವನ್ನು ಕಂಡು ಚಿಕ್ಕಮೃತ್ಯು ಸಂತೋಷ ಗೊಂಡರು. ನಡೆದ ಸಂಗತಿಯ ವರದಿಯಾಯಿತು.

“ನಿನ್ನಿಂದ ಇಷ್ಟೆಲ್ಲಾ ಮಾಡುವುದಕ್ಕೆ ಆಗುತ್ತದೆಯೆಂದು ನಾನು ನಂಬಿರಲಿಲ್ಲ ಚಂದ್ರು”

“ನಿಮ್ಮ ಆತೀನಾರ್ಥವಿದ್ದರೆ, ನಾನು ಏನು ಬೇಕಾದರೂ ಮಾಡಬಲ್ಲೆ ಚಿಕ್ಕಮೃತ್ಯು.”

ಚಿಕ್ಕಮೃತ್ಯುನ ಕಣ್ಣಿಗಳು ಅನಂದದಿಂದ ತುಂಬಿದವು; ಹೈಗಳೂ ಉದುರಿದವು. ಪಕ್ಕದಲ್ಲೀ ಇದ್ದ ಪೆಂಕವ್ಯಾಪ್ತಿ ಅಣ್ಣಿನನ್ನು ಕೃತಜ್ಞತೆಯಿಂದ ನೋಡಿದಳು.

ಉಟವಾಯಿತು.

ಎಲ್ಲರಿಗೂ ತುಂಬ ಸಂತೋಷದ ದಿನ ಆದು.

ಸಂಜೀಯ ಉಪಾಹಾರಕ್ಕೆಂದು ಕಾಫಿಸಾಡಿ, ಬೋಂದ ಕರಿದ ಟ್ಟಿರು ಚಿಕ್ಕಮೃತ್ಯು. ಚಂದ್ರವನ್ನೂ-ವೆಂಕಮ್ಮನ್ನೂ ಚೊತ್ತಿಯಲ್ಲೀ ಕೂಡಿಸಿಕೊಂಡು, ಮನದಣಿಯ ಮಾತನಾಡುತ್ತಾ ಉಪಾಹಾರ ತಿನ್ನಿಸಿದರು. ಅನಂತಯ್ಯನವರಂತೂ ಮಗ ಆಡಿಗೆ ಮನೆಯಲ್ಲಿರುವವರೆಗೂ ಆತ್ಮ ಮುಖ ತೋರಿಸಲಿಲ್ಲ.

ಮರುದಿನ ಮಂಗಳವಾರವಾಗಿದ್ದ ರಿಂದ ಮಗಳನ್ನು ಕಳುಹಲು ಚಿಕ್ಕಮೃತ್ಯು ಒಪ್ಪಲಿಲ್ಲ.

ಬಾಧವಾರದ ಸಂಜೀಯ ರೈಲಿಗೆ ಹೋಗುವುದೆಂದು ನಿಶ್ಚಯ ವಾಯಿತು. ಅನಂತಯ್ಯನವರಂತೂ ಮಂಗಳವಾರದ ಮುಂಜಾನೆಯ ರೈಲಿಗೇ ಬೆಂಗಳೂರಿಗೆ ಹೋರಟು ಹೋಗಿದ್ದರು-ಕೋಟ್ಟಿನ ಕೆಲಸದ ನೇಪಕೇಳಿ.

ಚಿಕ್ಕಮೃತ್ಯು ನಾಲ್ಕಾರು ಬಗೆಯ ತಿಂಡಿಮಾಡಿಟ್ಟರು. ಹಪ್ಪಳ-ಸಂಡಿಗೆ ಬುಟ್ಟಿಗಳಲ್ಲಿ ತುಂಬಿಕೊಂಡವು. ಚಂದ್ರವಿನ ಮದುವೆಯಲ್ಲಿ

ತನಗೆ ತೆಗೆದಿದ್ದ ಭಾರಿ ಧರ್ಮವರದ ಸೀರೆಯನ್ನು ಮಗಳಿಗೆ ಕೊಟ್ಟು ಬಿಟ್ಟರು.

ಬುಧವಾರದ ಮಧ್ಯಾಹ್ನ ಶಾಟವಾದ ನಂತರ ವಿಶ್ವವಿಷಿ ಕೊಳ್ಳಲೂ ಅವಕಾಶವಿಲ್ಲದೆ ಚಂದ್ರ ಗಾಡಿ ಕಟ್ಟಿಸಿದ.

“ಮದುವೆಯಾದ ಹೊಸದರಲ್ಲಿ, ಯಾವ ಚಿಂತೆಯನ್ನು ಇಲ್ಲದೆ, ಹಾಯಾಗಿ ಹೆಂಡತಿ ಜೋತೆಯಲ್ಲಿರಬೇಕಾದವನು ಎಷ್ಟೊಂದು ತೊಂದರೆ ತೆಗೆದುಕೊಳ್ಳುತ್ತಿದ್ದೀರುವು !” ಎಂದರು ಚಿಕ್ಕಮ್ಮೆ

“ಬಿಡು ಚಿಕ್ಕಮ್ಮೆ, ಆ ಸುಖಕ್ಕಿಂತ ಈ ತೊಂದರೆಯೇ ಸನಗೆ ಹೆಚ್ಚು ಸಂತೋಷ” ಎಂದ ಚಂದ್ರ.

ವೆಂಕಮ್ಮೆ ತಲ್ಲಿಯೇ ಸಿಂತಿದ್ದಳು.

ಚಿಕ್ಕಮ್ಮೆ ಅವಳ ಬಳಗೆ ಬಂದು, ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಅವಳ ಕೊರಳಗೆ ಹಾಕಿ, ತಲೆಯನ್ನು ಮೃದುವಾಗಿ ತಡವುತ್ತಾ—

“ಹೋಗಿ ಬಾ ತಾಯಿ. ಕೊಟ್ಟಮನೆ—ಹೊಕ್ಕಮನೆ ಬೆಳಗುತ್ತಾ ಸುಖವಾಗಿ ಬಾಳು ಕಂಡ. ದೇವರು ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ”

ಎಂದರು ವೆಂಕಮ್ಮೆನಿಗೆ ಅಳು ಒತ್ತೆರಿಸಿ ಬಂತು. ಮಾತನಾಡ ಲಾಗದವ್ಯು ಹ್ಯಾದಯ ತುಂಬಿತ್ತು. ಚಿಕ್ಕಮ್ಮನೆ ಎದೆಯಲ್ಲಿ ತನ್ನ ಮುಖ ವನ್ನುಡಗಿಸಿ ಕಣ್ಣೀರು ಒರಸಿಕೊಂಡಳು.

ಗದ್ದದ ಕಂರದಿಂದ ಚಿಕ್ಕಮ್ಮೆ—

“ಅಳಬೇಡ ಪುಟ್ಟು” ಎಂದರು. ಆದರೆ ಅವರೇ ಅಳುವಂತಿತ್ತು.

“ಹೋತ್ತಾಯಿತು”

ಚಂದ್ರವಿನ ಅವಸರಕ್ಕೆ ವೆಂಕಮ್ಮೆ ಗಾಡಿ ಹತ್ತಿದಳು ಚಂದ್ರವೂ ಕುಳತುಕೊಂಡ. ಗಾಡಿ ಹೊರಟಿತು.

.....

ರೈಲುಪ್ರಯಾಣದ ನಂತರ ಮೂರು ಮೈಲಿಯ ನಡಿಗೆ. ಅಣ್ಣನೂ ತಂಗಿಯೂ ಮೇಲ್ಮೆಲ್ಲನೆ ಹೆಚ್ಚೆಯಿದುತ್ತಾ ಅಗ್ರಹಾರ ಸೇರಿದರು

ಅವರನ್ನು ಸ್ಥಾಗತಿಸುತ್ತಿರುವಂತೆ ಬಾಗಿಲು ತೆರೆದಿತ್ತು. ವೆಂಕಮ್ಮೆ

ತನ್ನ ಮನೆಯ ಹೊಸಿಲೊಳಗೆ ಕಾಲಿಟ್ಟಿಳು. ಚಂದ್ರ ಹಿಂಬಾಲಿಸಿದೆ. ಇಬ್ಬರನ್ನೂ ನೋಡಿದ ನಾಗಪ್ಪನವರು ಮಾತನಾಡದೆ ಮೆಲುನಗೆ ವಕ್ಕಿರು.

ಶಾಸುಭೋಗರ ಮನೆಯ ಲಕ್ಷ್ಮೀಮೃಂತ್ಯಾ ಸೀತುವೂ ಬಂದು ಜ್ಯೋಮಸಮಾಚಾರ ವಿಚಾರಿಸಿಕೊಂಡು ಹೋದರು. ವೆಂಕಮೈ ಅಡಿಗೆಗೆ ತೀಡಗಿದಳು

ಉಣಿಕ್ಕೆ ಶುಳತಾಗಲಂತೂ ನಾಗಪ್ಪನವರು ಹಿಂದಿನದೆಲ್ಲವನ್ನೂ ಮರೆತವರಂತೆ ಹೆಂಡತಿಯೋಡನೆ ಸಲಿಗಂಂದಲೇ ಮಾತನಾಡಿದರು.

“ಸದ್ಯ, ತನ್ನನ್ನ ಮಾತನಾಡಿಸಿದರಲ್ಲ, ಆಷ್ಟೇ ಸಾಕಃ”

ಎಂದು ವೆಂಕಮೈನಿಗೆ ತುಂಬ ಸಂತೋಷವಾಗಿತ್ತು.

ಆ ರಾತ್ರಿಯಂತೂ ಆಕೆಗೆ ಸ್ತ್ರೀರಣೆಯಲ್ಲಿಯುವಂಥ ರಾತ್ರಿಯಾಗಿತ್ತು. ಆ ರಾತ್ರಿಯ ಹಾಗೆ, ಆವರೆಗೆ ಎಂದೂ ನಾಗಪ್ಪನವರು ಸಗೆಸುಖವಿಂದಿರಲಿಲ್ಲ; ಪ್ರಸನ್ನತೆಯೂ ಅವರ ಮುಖದಲ್ಲಿ ಮೂಡಿರಲಿಲ್ಲ. ಆ ಅಪ್ಪಗೆಯಲ್ಲೂ ಸೀತಿಯಿದ್ದಂತೆ ತೊರಿರಲಿಲ್ಲ ವೆಂಕಮೈನಿಗೆ. ಹಿಂದಿನ ಆದಿನಗಳ ಸುಖವನ್ನು ಬರಿಯ ಪಶುವೃತ್ತಿಯಂತೆ ಘಾವಿಸಿದ್ದಿಳು ಆಕೆ. ಆದರೆ ಆರಾತ್ರಿ ಹಾಗಾಗಿರಲಿಲ್ಲ. ಬಾಯಿಸುಂಬ ಮಾತನಾಡಿ, ಪ್ರಸನ್ನತೆಯಿಂದ ಮುಖದಲ್ಲಿ ಮುಖವಿಟ್ಟು ಸುಖಕೊಟ್ಟಿದ್ದರು ನಾಗಪ್ಪ. ಎಂತಲೇ ಆದು ತನ್ನ ಬಾಳಿನ ಭಾಗೋಷ್ಠೀದಯ ವಾದ ರಾತ್ರಿ ಎಂದು ಭಾವಿಸಿದ್ದಿಳು ವೆಂಕಮೈ.

ಯಾವ್ರಾಂದು ಕಹಪ್ರಸಂಗವೂ ನಡೆಯಲಿಲ್ಲವೆಂಬಂತೆ, ಮರು ದಿಸುವಿಂದ ಹೊಸ ಜೀವನ ಪ್ರಾರಂಭವಾಯಿತು. ಆದೇ ದಿನ ಚಂದ್ರ ಬಿಂಗಳೂರಿಗೆ ಮರಳಿದ ಯಥಾಪ್ರಕಾರ ಮನೆಯಲ್ಲಿ ಉಳಿದವರು ಇಬ್ಬರೇ ಗಂಡ - ಹೆಂಡತಿ !

ತೊರಿನ ತುಂಬಿದಮನೆಯಿಂದ ಬಂದ ವೆಂಕಮೈನಿಗೆ ಶಗ್ರಹಾರ ‘ಬಿಕ್ಕೋ’ ಎನಿಸಿತ್ತು. ನಾಗಪ್ಪನವರು ನಿಂಗನಹಳ್ಳಿಯ ಶಾಲೆಗೆ ಡೋಡಾಗಲಂತೂ ಆಕೆಗೆ ಸೀತುವೇ ಜೊತೆಗಾತಿಂಧಾಗಬೇಕಾಗುತ್ತಿತ್ತು. ಅಕ್ಕನಿಲ್ಲದಿದ್ದರೆ ಅವಳಿಗೂ ಬೇಸರಿಕೆಯೇ ! ಬಗೆ ಬಗೆ ಜಿತ್ತುರದ ರಂಗವಲ್ಲಿಯನ್ನು ಸೀತಿಗೆ ಕಲಿಸುವುದರಲ್ಲಿಯೇ - ತನ್ನ

ತೋರಿನ ಕತೆಯನ್ನು ತಿಳಿದು ಗಿಗಿ ಹೇಳುವುದರಲ್ಲಿಯೇ ವೆಂಕಮ್ಮೆ ಹೊತ್ತು ಕಳಿಯುತ್ತಿದ್ದಳು.

ಕಲಹವಿಲ್ಲದೆ ಸಂಸಾರ ಸಾಗುತ್ತಿತ್ತು. ಬೇಕಾದುದನ್ನೇ ಲ್ಲಾ ಮನೆಗೆ ತಂದುಹಾಕುತ್ತಿದ್ದರು ನಾಗಪ್ರ. ಕೈಯಲ್ಲಿ ಕಾಸೂ ಜಿನ್ನಾಗಿ ಒಡಾಡತ್ತಿತ್ತು. ಆದೆ ಅದು ವರದಕ್ಷಿಣಿಯ ಹಣವಲ್ಲ; ಗೋಪಾಲ ಯ್ಯಾನವರ ಕಣ್ಣಿಗಳಿಗೆ ಸುಳ್ಳ ಪತ್ರ ಬರೆದುಕೊಟ್ಟು ಸಂಪಾದಿಸುತ್ತಿದ್ದ ಹಣ.

ಕ್ರಮೇಣ ಶಾನಃಭೋಗರು ಗೋಪಾಲಯ್ಯಾನವರ ಸಂಬಂಧ ವನ್ನು ಕಡಿದುಕೊಂಡರು. ಅವರ ಸ್ವಾನಕ್ಕೆ ನಾಗಪ್ರಸವರು ಬಂದರು. “ತನ್ನಂತಹ ಬಡ ಉಪಾಧಿಯನನ್ನು ಇಮ್ಮು ವರಟ್ಟಿಗೆ ಆದರಿಖುವವ ರಾರು? ಈ ಘಣ್ಣಾತ್ಮರಿಂದ ನನ್ನ ಭಾಗ್ಯದ ಬಾಗಿಲೇ ತೆರಿಯಿತು” ಎಂದು ಕೃಷ್ಣಪಟ್ಟಕೊಂಡ ನಾಗಪ್ರಸವರು ಗೋಪಾಲಯ್ಯಾನವರ ಬಲ ಗೈಯ್ಯಾದರು.

ವೆಂಕನ್ನು ಸುರಳಿ ಮನೆಗೆ ಬಂದಪೇಶಿ ರಾಮಕೃಂಣನ್ನು ಸಂಧಿ ಸಲು ಪ್ರಯತ್ನ ಪ್ರೀರ್ಥಕವಾಗಿ ತಡೆದುಕೊಂಡಿದ್ದರು ನಾಗಪ್ರ. ಆಕೆಯಂತೂ ಮಕ್ಕಳಿಂದ ಕೊರಗಿಸಿಂದ ದಿನದಿನಕ್ಕೆ ಶ್ವೇಣಿ ಹೋಗು ತ್ವಿದ್ದಳು ನಾಗಪ್ರಸವರಿಂದ ಸಂತಾನಪನ್ನು ಪಡೆಯುವ ನಿರೀಕ್ಷೆಯೂ ಬಯಲೂಗಾಗಿ, ತನ್ನ ಬಂಜಿತನ ಸ್ವಿರವರ್ಭಾಗ ರಾಮಕೃಂಣ ತಾಳಕ್ಕೆ ಲಿದು ಹೊಂದಬಾಗಿ, ವಂತೀಂದ್ರಾ ರಕಣ ಚಿಂತೆ ಬಲಿತಾಗಾಗಿ, ಗೌಡರಿಗೆ ಎರಡ ನೆಯ ಮುದುವೆಯನ್ನು ಮಾಡಲೇಬೇಕೆಂದು ಸಿಕ್ಕಿಯಿಸಿ, ನಾಗಪ್ರ ನವರ ಸರವಿಸಿಂದ ನಿಂಗನ ಹಳ್ಳಿಯ ಕಂಪಯ್ಯನ ಮಗಳು ಗೌರಿ ಯನನ್ನು ತಾನೇ ಮುಡುಕಿದ್ದಳು. ಇಷ್ಟಪಿಲ್ಲದಿದ್ದರೂ, ರಾಮಕೃಂಣ ಬಲಪಂತಕ್ಕೆ ಗೌಡರು ಗೌರಿಯ ಕೈ ಹಿಡಿಯಲು ಒಪ್ಪಬೇಕಾಯಿತು.

ಒಂದು ದಿನ ಮಾತಿನ ಮಧ್ಯೆ —

“ನಿಮ್ಮಲೀನಿಂದ ಹೆಣ್ಣಿನ ಕಡೆಯವರು ಗಂಡಿಗೆ ಏನೂ ಕೊಡುವ ಹಾಗಿಲ್ಲವೋ?” ಎಂದು ಗೌಡರನ್ನು ಕೇಳಿದರು ನಾಗಪ್ರ.

“ಏನು ಕೊಡಬೇಕು ಸ್ವಾಮಿ? ಹೆಣ್ಣನ್ನೇ ಕೊಡುತ್ತಾರಲ್ಲ! ಸಾಲದೇ?”

“ಹೆಣ್ಣು ಕೊಡದೆ ಹೋದರೆ ಮದುವೆ ಹೇಗಾಗುವುದು ಹೇಳಿ. ಅದ್ಲು ಗೊಡರೆ ನಾನು ಕೇಳಿದ್ದು - ದುಡ್ಡು ಗಿಡ್ಡು ಕೊಡುವುದಿಲ್ಲವೋ ಅಂತ ?”

“ಇ ! ನೀವು ಹೇಳೋದು ವರದಕ್ಕಿಣಿ ಅಂತಾರಲ್ಲ ನಿಮ್ಮಲ್ಲಿ - ಅದು ತಾನೇ ಸ್ವಾನ್ಯಿ ?”

“ಹುಽಂ”

“ಇಲ್ಲ ಬುದ್ದಿ, ನಮ್ಮಲ್ಲಿನೂ ಅಂಥ ಕೆಟ್ಟಿ, ಅಭಾವ ಇಲ್ಲ. ಹೆಣ್ಣು ಕೊಡುವುದೂ ಇಲ್ಲದೆ ಯಜವನ್ನೂ ಕೊಡಬೇಕೇ ಸ್ಥಾನಿ ? ಇನ್ನೂ ನಾವೇ ಖಚು ಹಾಕಿ ಮದುವೆ ನೂಡಿಕೊಂಡು ಬರಬೇಕು. ಕೈಲಾದರೆ ಹೆಣ್ಣೆಗಿ ಒಡವೆ ಹಾಕುತ್ತೇವೆ. ಇಲ್ಲದಿದ್ದರೆ ಯಾರದ್ದೇನೂ ಆಕ್ಸೇಪಣ ಇಲ್ಲ, ನಿಮ್ಮ, ಹಾಗೆ ವರದಕ್ಕಿಣಿ ಅಂತ ಪಟ್ಟು ಹಿಡಿದು, ಹೆಣ್ಣೆನ ಜೊತೆಗೆ ಹೆಣವೂ ಬೇಕೆಂದು ಹಟ ಮಾಡುವುದಿಲ್ಲ.”

ಗೊಡರ ನಾತುಗಳು ನಾಗಪುನವರ ಕಣ್ಣ ತೆರಸುವಂತಿದ್ದವು. ಅದರೆ ಹಾಗಾಗದುದ್ದುದು ನಾಗಪುನವರ ದೊಭಾಗ್ಯ !

‘ಬುದ್ದಿಯಿಲ್ಲದ ರುದ್ದು ಮಂಕು ದಿಣ್ಣಿಗಳು !’

ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಸುಮ್ಮನಾದರು ನಾಗಕ್ಕೆ.

ಅದರ ಮರುದಿನವೇ ಬಂದ ಚಂದ್ರ ಭಾವನಿಗೆ ಬಾಕಿಯಿದ್ದ ಇನ್ನೂರು ರೂಪಾಯಿಗಳನ್ನು ಬಡ್ಡಿ ಸಹಿತ ಎಣಿಸಿ ಪತ್ರದಲ್ಲಿ ಜಮಾ ಪರಾ ಬರೆಸಿಕೊಂಡು ಹಿಂತಿರುಗಿದ. ನಾಗಪುನವರಿಗೆ ತೃಪ್ತಿಯಾಯಿತು.

ನಿಶ್ಚಯಿಸಿದ್ದೆಂತೆ ಗೌರಿ - ಗೊಡರ ಮದುವೆ ನೆರವೇರಿತು. ಆ ಸಂತೋಷದಲ್ಲಿ ಗೊಡರು, ನಾಗಪುನವರಿಗೆ ಒಂದು ಜರತಾರ ಪಂಚೆಯನ್ನೂ, ಹಿಂತಿರು ಮಗುಟವನ್ನೂ ಉಡುಗೊರಿಯಾಗಿ ಕೊಟ್ಟಿರು.

“ನಿಮ್ಮ ಮನಿ ನಂದಗೋಕುಲವಾಗಲಿ ಗೊಡತಿ”

ಎಂದು ನಾಗಪುನವರೂ ಬಾಯ್ತುಂಬ ಹರಿಸಿದರು.

ಆವರ ಹರಕೆ ಬೇಗನೆ ಕೈಗೂಡಿತು. ಗೌರಮ್ಮ ಮಕ್ಕಳಹಿಂದೆ ಮಕ್ಕಳನ್ನು ಹೆತ್ತು ಮನೆತುಂಬಿಸಿದಳು. ಅದರೆ ಆ ಸಾಭಾಗ್ಯವನ್ನು ನೋಡಲಿ: ರಾಮಕ್ಕ ಬದುಕಿರಲಿಲ್ಲ. ಆಕೆ ಗೌರಿಯ ಮದುವೆಯಾದ

ಒಂದು ವರ್ಷದ ನಂತರ, ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದು ಕಣ್ಣಿನುಚ್ಚಿಕೊಂಡಿದ್ದಳು. ಆಗ ಗೂಡರಪೈ ಸಮಯಃವಿಗಳಾಗಿದ್ದರು ನಾಗಪ್ಪ.

ದಿನದ ಹಿಂದೆ ದಿನ ಓಡಿತು ತಿಂಗಳುಗಳು ಕಳೆದವು ವರುಷಗಳು ಉರುಳಿದವು. ನಾಗಪ್ಪನವರ ಕಂಗಾಮಿ ಉಪಾಧ್ಯಾಯರ ವಶ್ತಿ ಖಾಯಂ ಆಯಿತು. ಗೋಪಾಲಯ್ಯನವರ ಒಲಗೈಯಾಗಿ, ಕೋಟೀ ಕಳೆರಿ ತಿರುಗಿ ಒಕ್ಕೆಯ ಆನುಭವಗಳಿಸಿಕೊಂಡರು. ಜೊತೆಗೆ ಪರಿ ಚಾರಕತನಕ್ಕೂ ಸೀಂತು, ಮದುವೆ ಮಂಂಜಿ ಮಹೇಂತ್ರಪಾಗಳಲ್ಲಿ ಅಡಿಗೆಯ ನಿಪುಣರಾಗ ಹೆಸರು ಗಳಿಸಿಕೊಂಡರು. ಆ ಮೂಲಕ ದೊಡ್ಡ ಮನುಷ್ಯರ—ಅಧಿಕಾರಿಗಳ ಪರಿಚಯವಾಯಿತು. ಅಗ್ರಹಾರದ ಸುತ್ತೆ ಮುತ್ತೆ ‘ಮೇಷಪ್ನ್ಯಾನಾಗಪ್ಪ’ನವರು ಜನಪ್ರಿಯ ರಾದರೂ. ತಾಲ್ಲೂಕಿಗೆ ಬಂದ ಅಧಿಕಾರಿಗಳು ಒಂದ್ದಲ್ಲಿ ಒಂದು ರಿತಿ ಪರಿಚಿತರಾಗ ಅವರ ಸೈನಿಕನಲ್ಲಿ ಉಳಿಯುವಂತಾದರು ವರದಕ್ಕಿಣಿಯಾಗಿ ಒಂದಿದ್ದ ಸಾವಿರ ರೂಪಾಯಿ ಜೊತೆಗೆ ಇನ್ನುನ್ನು ಹಣ ಕೂಡಿಸಿ, ಸಿಂಗನ ಹೆಳ್ಳಿಯ ಬಳಿ ಸ್ವಲ್ಪ ಜಮಿನು ಕೊಂಡರು ಶಿಂತಾ ಹಿಂದೊಮೈ ತಾವು ಕಟ್ಟಿದ ಕನಸು ನನಸಾಗುವ ದಾರಿಯಲ್ಲಿ ಸಡೆದಿವ್ಯಾಪ್ತಿ ರು ನಾಗಪ್ಪ.

ಆದರೆ ಆದು ಒಂದು ದಿನಸದ ಪ್ರಯಾಣವಾಗಿರಲ್ಲಿ: ಒಂದು ವರ್ಷದ ಪ್ರಯಾಣವೂ ಇಲ್ಲ... ಮೂವತ್ತು ವರ್ಷಗಳ ಪ್ರಯಾಣ! ಏ ಅವಿರ್ಬಾಂತ ಪ್ರಯಾಣದಲ್ಲಿ ಕೆಚ್ಚು ಆಯಾಸವಾಗಿರಲ್ಲಿ ಅವರಿಗೆ.

ಆ ಮೂವತ್ತು ವರುಷಗಳೂ ಮೂವತ್ತು ತಿಂಗಳು ಇಂತೆ ಕಳೆದು ಹೊಡಿದವು. ದುಃಖಿ— ಕಪ್ಪಗಳು ಬಂದಾಗ ‘ಎಂಬಿಗೆ ಕಳೆಯಲ್ಲಿದೋ’ ಎಂದು ಪ್ರತಿಕ್ರಿಯಾದಲ್ಲಿಯೂ ದಿನಗಳನ್ನೇಣಿಸುವುದು ಮನುಷ್ಯ ಸ್ವಭಾವ. ಆದರೆ ಸುಖದ ದಿನಗಳು ಬಂದಾಗ— ಆವು ಸಾಧಾರಣ ಸುಖದ ದಿನಗಳಾದರೂ— ‘ಎಷ್ಟು ಬೇಗ ಕಳೆದು ಹೊರಿಯಿತು’ ಎನ್ನುವುದೂ ಸಹಜ. ಹಾಗೆಯೇ ನಾಗಪ್ಪನವರಿಗೆ ಮೂವತ್ತು ವರ್ಷಗಳು ಎಷ್ಟು ಬೇಗ ಕಳೆದು ಹೊರಿಯಿತೆಂದು ಆಶ್ಚರ್ಯಾವೇ ಆಗತ್ತು.

ಆ ದೀರ್ಘ ಅವಧಿಯಲ್ಲಿ ನಡೆದ ಕೆಲವೇ ಸಂಗತಿಗಳು ನಾಗಪ್ಪ ನವರ ಸ್ವರಣೆಯಲ್ಲಿ ಉಳಿದಿದ್ದವು--

ಆದುವರೆಗೆ ವೆಂಕಮ್ಮೆ ಆರು ಬಾರಿ ಗಭ್ರ ಧರಿಸಿದ್ದಿಳು.

ವೊದಲನೇಯ ಮಗು ಶ್ರೀನಿವಾಸ ಹುಟ್ಟಿದಾಗ ಮೊಮ್ಮೆಗನನ್ನು ಸೇರಿದಲು ನಾಧ್ಯವಾಗದವ್ಯಾಪ್ತಿಗೆ ಚೆಕ್ಕುಮ್ಮೆ ಹಾಸಿಗೆ ಹಿಡಿದಿದ್ದಳು. ವೆಂಕಮ್ಮೆಸಿಗೆ ಜೊಜ್ ಲು ಬಾಣಂತನ ತೌರಿನಲ್ಲಾಗುವ ಬದಲಾಗು ಅಗ್ರಹಾರದಲ್ಲಿಯೇ ಆಯಿತು. ಶ್ರೀಸುಭೇಂಗರ ಹೆಂಡತಿ ಲಕ್ಷ್ಮೀನ್ನನೇ ಆಕೆಯ ಇದ್ದೆಕೆ ಮಾಡಿದರು.

ವ.ತ್ತೈ ಎರಡನೇಯ ಬಾರಿಗೂ ಹುಟ್ಟಿದ್ದು ಇನ್ನೊಂದು ಗಂಡು— ‘ಮುಂದರು’ ಎಂದು ಹೇಸರಿಟ್ಟುಳು ವೆಂಕಮ್ಮೆ.

ಆಗ ನಾಗಪ್ಪನವರಿಗೆ ಗೋಪಾಲಯ್ಯನವರ ಉನ್ನಾಯಿದ ವ್ಯವಹಾರದಿಂದ ಹಣದ ಮಳೆಯೇ ಸುರಿದು ಕೊಳ್ಳಿಯಿತು— ಒಂದೇ ಬಾರಿಗೆ ಫದುನ್ನಾರು ರೂಪಾಯಿ ! ಆ ಹಣದಿಂದ ವಿಜ್ಞಾನದಲ್ಲಿ ದೇವೇಗಾಡ ಸಿಗಿ ಭೋಗ್ಯಕ್ಕೆ ಹಾಕಿದ್ದ ಜವಿಾನನ್ನು ಬಿಡಿಸಿಕೂಂಡು ತಮ್ಮ ಹೇಸರಿಗೆ ಖಾತೆ ಮಾಡಿಸಿಕೊಂಡರು ನಾಗಪ್ಪ.

ವೆಂಕಮ್ಮೆ ಮೂರನೇಯ ಗಂಡು ನ.ಗುವನ್ನು ಹೆತ್ತಾಗ, ಚಂದ್ರು ವಿನಿಂದ ಆಕೆಗೊಂದು ಕಾಗದ ಒಂದಿತ್ತು.

“ಸನಗೊಬ್ಬಿಲು ಸ್ಥಾನ ಹುಟ್ಟಿದ್ದಾಳೆ” ಎಂದು ಆತ ಬರೆದಿದೆ. ತನ್ನ ಮಗಕ್ಕೆ ‘ರಕ್ತ’ ಎಂದು ಹೇಸರಿಟ್ಟಿರುವುದಾಗಿಯೂ, ಆದು ತನ್ನ ತಾಯಿಯಂತೆ ಕವ್ವ ಬೊಂಬೆಯಾಗಿರು, ಜೀಲಿನಿನ ಗಣಯಾಗಿದೆ ಎಂದೂ ಪಣಸಿ ಪಣಸಿ ಹೆಮ್ಮೆಯಿಂದ ಬರೆದಿದ್ದ ಚಂದ್ರು. ಅಣ್ಣನ ಕಾಗದ ನೋಡಿ ಹೆಂಕಮ್ಮೆ ತುಂಬ ಸಂತೋಷಪಟ್ಟಿಳು

ಆದರೆ ಆಕೆ ಆಗ ಹೆತ್ತಿದ್ದ ಮೂರನೇಯ ಗಂಡು ಮಗು ಕವ್ವ ಬೊಂಬೆಯೇ ಆಗಿತ್ತು ! ಅದನ್ನು ಕಂಡು ನಾಗಪ್ಪ ಮೂರಗುಮುರಿದು ಮುಖ ಹಿಂತಿಸಿಕೊಂಡರು. ಆದರೆ ತಾಯಿಯಾದ ನೆಂಕಮ್ಮೆ ಆಕವ್ವ ಬೊಂಬೆಯನ್ನೇ ಅಪ್ಪಿಕೊಂಡು, ‘ಕವ್ವ’, ‘ಮುದ್ದುಕವ್ವ’, ‘ಕಿಟ್ಟು’ ಎಂದು ಕರೆದಳು. ಕೊನೆಗೆ ‘ಕಿಟ್ಟು’ ಎನ್ನನ್ನ ಹೇಸರೇ ಉಳಿಯಿತು.

ನಾಲ್ಕನೇಯದು ಹೆತ್ತಾಗಲ್ಲ ಎಂದುಕೊಂಡಳು ವೆಂಕಮ್ಮೆ. ಬರಿಯ ಗಂಡು ಮಕ್ಕಳನ್ನೇ ಕಂಡು ಆಕೆಗೆ ಬೇಸರವಾಗಿತ್ತು. ನಾಗಪ್ಪ

ನವರು ಮಾತ್ರ ‘ದೇವರೀ, ನನಗೆ ಹೆಣ್ಣುಮಕ್ಕಳು ಬೇಡಪ್ಪಾ, ಮನೆ ತುಂಬ ಗಂಡುಮಕ್ಕಳನ್ನು ಕೊಡು’ ಎಂದು ಬೇಡಿಕೊಳ್ಳುತ್ತಿದ್ದರು. ಹೆಣ್ಣು ಹುಟ್ಟಿದರೆ ತಾವೇ ಖಚು ಮಾಡಬೇಕಾಗುತ್ತದೆ, ಅದು ಸಷ್ಟು, ಗಂಡು ಮಕ್ಕಳು ಹುಟ್ಟಿದರೆ ವರದಕ್ಕಿಲ್ಲಯು ಮಳೆಯೇ ಸುರಿಯಾತ್ತದೆ, ಅದು ಲಾಭ ಎಂದು ಅವರ ಮನಸ್ಸು ಸದಾ ಗುಣಾಕಾರ ಹಾಕುತ್ತಿತ್ತು. ನಾಗಪ್ಪನವರ ಆ ಪಾರ್ಥನೆ ದೇವರಿಗೆ ಮುಂಟ್ಟಿತ್ತೇನೋ! ಹೆಂಕಮ್ಮೆ ಹೆತ್ತ ಆ ನಾಲ್ಕುನೇಯ ಮಗುವೂ ಗಂಡೇ!

‘ನಾಣಿ’ ಎಂದು ಹನರಿಟ್ಟಿಳು ಹೆಂಕಮ್ಮೆ.

ಆಗಲೇ, ತಪ್ಪು ಜೀವಮಾನದಲ್ಲಿಯೇ ಪ್ರಧಾನ ಬಾರಿ ಎಂಬಂತೆ ನಾಗಪ್ಪನವರು ಹಾಸಿಗೆ ಒಡಿದರು ಬಡುಕುವುದೇ ಕಷ್ಟವೆನ್ನುವಂತೆ ಆಯಿತು. ಅವುಗಾರುಮದಿಂದ ಹೂಡಿ ಅಸಂತಯ ಸರದೂ, ಚಿಕ್ಕನ್ನುನೂ ಬಂದರು ಗೌಡರೂತೂ ಸದಃ ಅಗ್ರಹಾರದಲ್ಲಿಯೇ ಶುಳ್ಳದರು.

ಹೆಣ್ಣುಯ ವೈದ್ಯರಿಂದ ಗುಣ ಕಾಣಲ್ಪಿ. ನಾಗಪ್ಪನವರನ್ನು ಬೆಂಗಡೂಲಿನ ವಿಕೆನ್ನು ರಿಂಚಾ ಅಷ್ಟತ್ತಿಗೆ ಸಾಗಿ ಇಚ್ಛೆಕಾಯಿತು ಗೌಡರು ಹಣ ಸಹಾಯ ಮಾಡಿದರು ಹೆಂಕಮ್ಮೆ ಅಣ್ಣಿ ಚಂದ್ರವಿನ ಮನೆಯಲ್ಲಿ ಇಳದೆಕೊಂಡು ಅಷ್ಟತ್ತಿಗೆ ಹೋಗಿ ಬರುತ್ತಿದ್ದಳು. ವಯಸ್ಸಿಗೆ ಬಂದ ಮಕ್ಕಳು ತೂಡೆಯ ಖಾವುಕಾರವಸನ್ನ ಅಸ್ಥಿಯಂದ ಮಾಡಿದರು. ಅಂತೂ ಇವೆಲ್ಲದರ ಫಲವಾಗಿ, ಎರಡು ತಿಂಗಳಿನ ನಂತರ ನಾಗಪ್ಪನವರಿಗೆ ಗುಣ ವಾಯಿತು. ಅವರು ಶುನಜಂನ್ಯಾಸದೆಡಂತಾದರು.

ಅದೇ ವರ್ಷವೇ ಸುಂದರು ಹೈಸ್ಕೂಲಿಗೆ ಸೇರಲು ಬೆಂಗಳೂರಿಗೆ ಬರಬೇಕಾಯಿತು. ‘ಶ್ರೀಸಿವಾಸಪನಿಗಂತೂ ಸರಸ್ವತಿ ಬಲಿದಿಲ್ಲ. ಸುಂದರು ವಾದರೂ ವಿದ್ಯಾವಂತನಾಗಲು’ ಎಂದುಕೊಂಡು ನಾಗಪ್ಪನವರು ತಮ್ಮ ಮಗನನ್ನು ಚಂದ್ರವಿನ ಮನೆಯಲ್ಲಿ ಬಿಟ್ಟು ಬಂದರು. ತಮ್ಮ ಮನೆಯಲ್ಲಿ ಗಂಡುಮಕ್ಕಳಿಲ್ಲವೆಂದು ಚಿಂತಿಸುತ್ತಿದ್ದ ಚಂದ್ರ - ಪದ್ಮ, ಸುಂದರುವಿಗೆ ಸುಸ್ತಿಗತವನ್ನೇ ನೀಡಿದರು. ಅವನ ವಿದ್ಯಾಭ್ಯಾಸದ ಖಚಿತನ್ನು ತಾವೇ ವಹಿಸಬುದಾಗಿ ಚಂದ್ರ ನಾಗಪ್ಪನವರಿಗೆ ಭರವಸೆ ಕೊಟ್ಟು.

ಒಮ್ಮೆ ಅಣ್ಣಿನನ್ನು ನೋಡಲು ಬೆಂಗಳೂರಿಗೆ ಹೋಗಿದ್ದಾಗ

ವೆಂಕಮ್ಮೆ—

“ನೀನೂ ಒಬ್ಬ ಹೇಳಿ ಮಗಳನ್ನಿಟ್ಟು ಕೊಂಡಿದ್ದೀರೆಯೇ. ಅವಳನ್ನೇ ಸುಂದರುವಿಗೆ ಕೊಟ್ಟು ಪುದುವೆ ಮಾಡಿ ಬಿಡಣ್ಣ”

ಎಂದಿದ್ದು ಈ. ಚಂದ್ರುವಿಗೂ ಆ ಆಸೆ ಇತ್ತು. ಆದರೆ ಆದನ್ನು ಆತ ಹೊರಗೆಡವಿರಲಿಲ್ಲ.

“ವರದಹ್ಯಾಣ ಎಷ್ಟು ಕೇಳುತ್ತೀ ವೆಂಕು ?”

ಎಂದಾಗ, ಒಬ್ಬರೂ ತಮ್ಮತಮ್ಮೆ ಕತೆಯನ್ನು ನೇನ್ನಿಕೊಂಡು ನಕ್ಕರು. ಅವರಿಗೆ ಜೊತೆಯಾಗಿ, ಪದ್ಮಭೂ ನಗುತ್ತಾ—

“ಐದು ಕೇಳುತ್ತಾನೇನೋ ನಿಮ್ಮ ಹುಡುಗ”

ಕ್ಯಾ ಬೆರಳುಗಳನ್ನು ತೋರಿಸಿ ಅಣಕಿಸಿದಳು ಅನಂತಯಃಪ್ರಹಂಡೊಮ್ಮೆ ತನ್ನ ತಂಡೆಯು ಬಳಿ ಹೇಳಿದ— ಆ ಮಾತುಗಳು ಇನ್ನಾನ್ನು ಆಕೆಯ ನೇನಪಿನಲ್ಲಿದ್ದವು. ಅದನ್ನೇ ಪದ್ಮ ಹೇಳಿದಾಗ ಚಂದ್ರುವಿನ ಮುಖ ಕ್ಷಣಕಾಲ ವಿಷಣ್ಣವಾಯಿತು.

ಆ ಬಳಿಕ, ನಾಲ್ಕುವರ್ಷಗಳ ನಂತರ ವೆಂಕಮ್ಮೆ ಇನ್ನೂ ಒಂದು ಗಂಡು ಮಗುವನ್ನು ಹೇತ್ತುಳು. ಅದು ಖಡನೆಯ ಗಂಡು ಆಗ ನಾಗಪು ನವರು ಅಗ್ರಹಾರದ ವರದರಾಜಸ್ವಾಮಿ ದೇವರಿಗೆ ಜೋಡಿ ತೆಂಗನ ಕಾಯಿ ಒಡೆದು ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದರು. ಅದೇ ಸಮಯಕ್ಕೆ, ಮಗಳನ್ನು ನೋಡುವ ಆಸೆಯಿಂದ ಅಗ್ರಹಾರಕ್ಕೆ ಒಂದ ಜಿಕ್ಕೆನ್ನು ಹೊಸ ಮೊನ್ಮುಗನನ್ನು ಕಂಡು ತುಂಬ ಸಂತೋಷಪಟ್ಟರು.

“ಸಿನ್ನ ಎಲ್ಲಾ ಮಕ್ಕಳಿಗಿಂತ ಇದು ತುಂಬ ಚೆನ್ನಾಗಿದೆ ಕಣಿ ವೆಂಕು.” ಎಂದರು. ಮಗುವಿಗೆ ಒಂದು ಸರ, ಶಾಲಿಗೆ ಒಂದು ಜತಿ ಅಂದಿಗೆ ಮಾಡಿಸಿ ಹಾಕಿ ತಮ್ಮ ಪ್ರೇತಿಯನ್ನು ಪ್ರದರ್ಶಿಸಿದರು. ಆ ಮಗುವಿಗೆ ‘ಶಾಂತ’ ಎಂದು ಹೆಸರಿಟ್ಟುವರೂ ಆವರೇ.

ಅಷ್ಟಗಾರಮಕ್ಕೆ ಹೀಂತಿರುಗುವಾಗ, “ಐದು ಗಂಡು ಮಕ್ಕಳು— ಹಂಚವಾಂಡವರ ಹಾಗೆ ಬೆಳಿಯಲಮ್ಮೆ” ಎಂದು ಹರಸಿಹೊಡರು. ಆದೇ ಕೊನೆಯ ಬಾರಿ ಆಕೆ ಅಗ್ರಹಾರಕ್ಕೆ ಬಂದಿದ್ದುದು. ಅನಂತರ ಒಂದು ವರ್ಷ ಮಾತ್ರ ಆಕೆ ಬದುಕಿದ್ದರು. ಅಷ್ಟಗಾರಮಕ್ಕೆ ಒಂದು ಹೇಗಾರಾರಿ ಜಿಕ್ಕೆಮ್ಮನನ್ನಾನ್ನು ಅನಂತಯ್ಯನವರನ್ನಾನ್ನು ಒಂದೇ

ವಾರದಲ್ಲಿ ಕಬಳಿಸಿತು.

ಅದು ವೆಂಕಮೃನಿಗೆ ತುಂಬ ಕೆಟ್ಟ ವರ್ಷ. ಹುಟ್ಟಿಸಿದ ತಂಡಿ, ದೇವಿಯ ಸಮಾನಭಾದ ತಾಯಿ ತೀರಿಕೊಂಡ ದುಃಖವೇ ಇನ್ನೂ ಆರದಿದ್ದಾಗ, ಇನ್ನೊಂದು ಸಾವಿನ ಸುದ್ದಿಯನ್ನು ಆಕೆ ಎದುರಿಸ ಚೇಕಾಯಿತು. ಜಂದ್ರ ಮೋಟಾರು ಅವಫಾತದಿಂದ ಮರಣಹೊಂದಿದ ನೀಂಬ ಶುದ್ಧಿಯ ಕಾಗದ ಕ್ಯಾಸೇರಿಡಾಗ, ಆಕೆ ಮೂರ್ಭೇಂಹೋದಳು. ತನ್ನ ಒಡೆದ ಬಾಳನ್ನು ಒಂದುಮಾಡಿಸಿ, ಸುಖದ ಪನ್ನೀರೆರೆಚಿ, ಕಣ್ಣೀರು ತೊಡೆದಿದ್ದ ಪ್ರೇತಿಯ ಅಣ್ಣನೂ ತೀರಿಕೊಂಡ ಆ ದಿನದಿಂದ ತಾನು ಅನಾಥಭೂದಪಂಮ ತುಂಬ ದುಃಖಿಸಿದಳು ವೆಂಕಮೃ.

ಇನ್ನೂ ಒಂದು ಕೆಟ್ಟ ವರ್ಷ ಮಾನ ಅವಳನ್ನು ಹಣ್ಣುಮಾಡಿತು.

ಶ್ರೀನುಭೋಗರ ಮನೆಯೇ ಸೀತು ವಂದನೆಯಾದ ಎರಡನೇ ವರ್ಷದಲ್ಲಿಯೇ ಗಂಡನನ್ನು ಕಳೆದುಕೊಂಡಳು. ತನ್ನ ಒಂದು ವರ್ಷದ ಮಗು ಶಾಂತುವಿನೊಡನೆ ಅಗ್ರಹಾರಕ್ಕೆ - ತಂದೆಯ ಮನೆಗಳಿಂದ ಅ ಪುಟ್ಟ ವಿಧನೆಯನ್ನು ನೋಡಿ 'ಗೊಳೋ' ಎಂದು ತತ್ತುಬಿಟ್ಟಳು ನೆಂಕವ್ಯ.

ಇಷ್ಟೆಲ್ಲಾ ದುರ್ಘಟನೆಗಳು ನಡೆದ ಆ ಕೆಟ್ಟ ವರ್ಷವನ್ನು ವೆಂಕಮೃ ಎಂದೂ ಮರಿಯುವಂತಿಲ್ಲ

ಮುಂದಿನ ವರ್ಷ - ಆರನೆಯ ಬಾರಿಗೆ ಗಭ್ರವತಿಯಾದಳು ವೆಂಕಮೃ. ಆಗ ಹುಟ್ಟಿದ್ದ ಹೆಣ್ಣು. ತೀರಿಕೊಂಡ ಚಿಕ್ಕಮೃನ್ನನೇ ತನ್ನ ಹೊಟ್ಟೆಯಲ್ಲಿ ಹುಟ್ಟಿದಳಿಂದು ವೆಂಕಮೃನಿಗೆ ಭ್ರಾಂತಿ. ಆಕೆಗಾಗ ತುಂಬ ಸಂತೋಷವಾಗಿತ್ತು.

ಮೆಣ್ಣು ರೈಕ್ಕು ಹುಟ್ಟಿವುದು ಬೇದವಾಗಿದ್ದ ನಾಗಪ್ರನವರೂ ಆ ಮಗುವನ್ನು ನೋಡಿ 'ಕನ್ನದಾನಕೊಂದು ಹೆಣ್ಣಿರಲಿ' ಎಂದು ಕೊಂಡು ಸುಮೃನಾದರು

ಮಗುವಿಗೆ 'ಸಮಿತ್ರ' ಎಂದು ಹೇಸರು ಸಾಚಿಸಿದಳು ನೆರವುಂಟು ಸೀತು. ವೆಂಕಮೃನಿಗೂ ಆದು ಚಿನ್ನಾಗಿಯೇ ಕಂಡಿತು.

ಮತ್ತೆ ವೆಂಕಮೃಗಭ್ರವತಿಯಾಗಲಿಲ್ಲ. ಸಮಿತ್ರಿಯೇ ಕೊನೆಯ ಮಗುವಾದಳು. ಅವಳಿಗೆ ಮನೂರು ವರ್ಷವಾದಾಗ ನಾಗಪ್ರನವರಿಗೆ

ಉಪಾಧ್ಯಾಯ: ಪೃಶ್ನೆಯೆಂದ ಸಿಷ್ಟೆತ್ತಿರುಯಾಯಿತು.

ಆರು ಮುಕ್ಕೆಳುದ ನಾಗಪ್ರಣವರೆ ಸಂಸಾರ ತುಂಬಿಕೊಂಡಿತ್ತು. ಮಹ್ಯಕೆಳ್ಳಿ ದಿನದಿನಕ್ಕೆ ದೊಡ್ಡವರಾಗುತ್ತಿದ್ದರು. ಶ್ರೀನಿವಾಸನಂತೂ ಮದುವೆಯ ವಯಸ್ಸಿಗೆ ಬಂದಿದ್ದ ಹಣ್ಣು ಕೂಡುತ್ತೇನೆಂದು ಅವು ಗಾರುಮಾಡಿಂದ ಬಂದಿದ್ದ ಅರಧಾನಿಗಳು, ನಾಗಪ್ರಣವರು ಕೇಳಿದವ್ಯಾಪಕ ವರದಕ್ಕಿಣಿ ಕೊಡಲಾಡದೆ ಹಿಂತಿರುಗಿದ್ದರು ಅನಂತರ ಕನ್ನಾಪಿತ್ತಲ್ಲಿಗಳಾರೂ ನಾಗಪ್ರಣವರ ಮನೆಯ ಹೊಸಿಲು ತುಳಿಯುವ ಸಾಹಸ ಮಾಡಿರಲಿಲ್ಲ. ತಮ್ಮ ಮಗನಿಗೆ ಹಣ್ಣು ಕೂಡುತ್ತೇನೆಂದು ಯಾರೂ ಮುಂದೆ ಬರುವುದಿಲ್ಲವೆಂಬುದು ನಾಗಪ್ರಣವರಿಗೆ ತಿಳಿದಿತ್ತು. ಅದಕ್ಕೆ ಕಾರಣ ಶ್ರೀನಿವಾಸನ ಕಲ್ಯಾಣ ಗುಣಗಳೇ!

ಪಾರಾಧಮಿಕ ರಾಲೆಯ ಓಡು ಮುಗಿದನಂತರ ಶ್ರೀನಿವಾಸ ಮುಂದೆ ಓದುವ ಸಾಹಸ ಮಾಡಲಿಲ್ಲ. ‘ಗಂಡು ಹುಡುಗ ರೇಗಿದ್ದ ರೀನು? ಅವನ ಪಾಡು ಅವನು ನೋಡಿಕೊಳ್ಳುತ್ತಾನೆ—ದೊಡ್ಡವ ನಾದ ಮೇಲೆ’ ಎಂದು ಖದಾಸಿನದೀಂದ ಸುಮ್ಮಾದರು ನಾಗಪ್ರ.

ಶ್ರೀನಿವಾಸನಿಗೆ ಅಗ್ರಕಾರದಲ್ಲಿ ಶಲೆಯುವುದೇ ಕೆಲಸವಾಯಿತು. ಅಸಂಸ್ಕತ ಯುವಕರ ಸ್ನೇಹವಾಯಿತು ಅಜ್ಞಾನ—ಅವಿದ್ವೈ ಅವನನ್ನು ಪೋಷಿಸುತ್ತಾ, ಅವನ ವೈಪು ತುಂಬಿಕೊಂಡು ದೊಡ್ಡವ ನನ್ನಾಗಿ ಮಾಡಿದ್ದವು. ಮನೆಯಲ್ಲಿ ಮತೆತಿಟ್ಟ ಮೂರು ಕಾಸು—ಅರು ಕಾಸುಗಳೆಲ್ಲ ಅವನ ಸಿಗರೀಟೆಗಾಗಿ ಪಾಯವಾಗುತ್ತಿದ್ದವು. ಮಾಡು—ಗೂಡುಗಳಲ್ಲಿ ಕಣ್ಣಿಗೆ ಬೀಳುವ ಹಾಗೆ ಯಾಂತ್ರಂದು ಬೆಲೆಯುಳ್ಳ ವಸ್ತುವನ್ನೂ ಇಡುವುದ. ದುಷ್ಪಾಧ್ಯಾವಾಯಿತು.

ದಿನ ಕಳೆದಂತೆ, ಶ್ರೀನಿವಾಸನ ಕ್ಕೆ ಚಳಕದಿಂದ ವೆಂಕಮ್ಮನ ಸಣ್ಣ ಪುಟ್ಟ ಒಡವೆಗಳು ಮಾಯವಾಗತೊಡಗಿದವು. ಮಗನ ಮೇಲಿನ ವಾತ್ಸಲ್ಯದಿಂದ ತಾಯಿ ಅವನ ಕೆಟ್ಟ ನಡವಳಕೆಯನ್ನು ಮುಚ್ಚಿಟ್ಟಿಲ್ಲ. ಆದರೆ ಕೊಳೆತ ಪದಾರ್ಥದ ಕೆಟ್ಟನಾಥ ಹೊರಬರದಿರುವುದೇ?

ಒಂದು ಸಾರಿ ವೆಂಕಮ್ಮನ ಚಿನ್ನದಸರ ಮಾಯವಾಯಿತು. ಅದೊಂದೇ ಒಂದು ಆಕೆಯ ಬಳಿ ಇದ್ದ ದೊಡ್ಡ ಒಡವೆ. ಸುಮಾರು ನಾನ್ನೂರು ರೂಪಾಯಿಗಳಿಗಂತ ಹೆಚ್ಚು ಬೆಲೆ ಬಾಳುವ ಆ ಸರವನ್ನು

ಗುಡನ ಮನೆಗೆ ಬರುವಾಗ ಆಕಿಗೆ ಚಿಕ್ಕಮ್ಮೆ ಕೊಟ್ಟಿದ್ದರು. ತಾರಿನ ನೇನಾಗಿ ಹೆಂಕಮ್ಮೆನ ಬಳಿ ಇದ್ದ, ಉಳಿದಿದ್ದ ವಸ್ತು ಆದ್ದಂದೇ. ಅದು ಕಾಣಿದಾದಾಗ ಆಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಶ್ರೀಸಿವಾಸ ಅದನ್ನು ಗಮನಿಸದೆ, ಆ ವಿವರವೇ ತನಗೆ ತಿಳಿಯದೆಂಬಂತೆ ಹೊರಟು ಹೋದ.

ಆಗ ಹೈರವಿಗೆ ಬಂದವರು ಸಿತ್ತು. ನಡೆದ ಸಂಗತಿಯನ್ನು ವೆಂಕಮ್ಮೆನಿಂದ ತಿಳಿದುಕೊಂಡ ಆಕೆ, ಸರದ ಗತಿಯೇನಾಗಿರಬಹುದೆಂದು ಉಂಟಿದರು. ಶ್ರೀಸಿವಾಸನ ಒಗ್ಗೆ ದರಡಿದ್ದ ಒಂದಕು ಸುದ್ದಿ ತಂಡಯ ಮೂಲಕ ಆಕೆಗೆ ಹೆಂಡಿದ್ದರೂ, ಆದನ್ನು ಹೇಳಿ ವೆಂಕಮ್ಮೆನ ಮನ ಹೈರಾಯಿಲು ಇಟ್ಟಿಸಬೇಕೆ ಆಕೆ ಸುರ್ಪ್ರೇಡ್ಡಿಳು. ಆದರೆ ಆ ಸರ ಮಾಯವಾದ ಏನ ಉಷಳ ಸದೆನೆ ವೀರಿಕೆಯಿತ್ತು.

ಮನೆಗೆ ಬಂದ ಆಕೆ ವಿವರವನ್ನು ತಂಡೆಗೂ ತಿಳಿದಣ್ಣಾ. ಶ್ಯಾಮಭೋಗರು ಕನಿಕರವಟ್ಟಿ, ಸರ ಪತ್ರಿಮಾಡುವ ಕೆಳವಕ್ಕೆ ಕೃಹಾಕಿದರು.

ತಡನಾಡದೆ ನಿಂಗನ ಹೆಳ್ಳಿಯ ಆಕ್ಕಸಾಲಿಗ ಕುರಂಗಾಜಾರಿ ಯನ್ನು ಕಂಡ ಶ್ಯಾಮಭೋಗರು ಆವನನ್ನು ಉಪಾಯವಾಗಿ ತನಿಖಿ ಮಾಡಿ ಸರವನ್ನು ಪತ್ರಿಹೆಚ್ಚಿಯೇ ಹೆಚ್ಚಿದರು. ಆದರೆ ದನೆ ಶ್ರೀಸಿವಾಸನ ಪ್ರೇಯಸಿಯ ಪ್ರತ್ಯಾಂತವೂ ಹೊರಗೆ ಬಂದಿತ.

ನಿಂಗನ ಹೆಚ್ಚಿಯ ಚೆನ್ನಮ್ಮೆನ ಮಗಳು ಕೆಂಪಿ ಶ್ರೀಸಿವಾಸನ ಪ್ರೇಯಸಿಯಾಗಿರುವಳೆಂದೂ, ಆಕಿಯ ಆಸೆಯಂತೆ ಶ್ರೀಸಿವಾಸ ಬುಗಡಿ ಮಾಡಿಸಲು ಒಪ್ಪಿ, ತಾಯಿಯ ಚೆನ್ನದ ಸರವನ್ನು ತಂಡಕೊಟ್ಟಿಸೆಂದು ನಿಜಸಂಗತಿ ಬಯಲಾಯಿತು. ಚೆನ್ನಮ್ಮೆನ ವಶವಾಗಲಿದ್ದ ಸರ ಹೀಂತಿರುಗಿಬಂದಿತು. ಹೆಂಕಮ್ಮೆನಿಗೆ ಸಂತೋಷವಾದರೂ ತನ್ನ ಮಗನ ಮಾನ ಹತ್ತು ಜನರೆದುರಿಗೆ ಕಳೆದೆನಲ್ಲಾ ಎಂಡ ದುಃಖ ವಾಯಿತು.

ನಾಗಪ್ರವರರು ವಯಸ್ಸಿಗೆ ಬಂದ ಮಗನನ್ನು ಹೊಡಿಯುವಂತಿರ ಲಿಲ್ಲ. ಶ್ರೀಸಿವಾಸನ ಪ್ರಣಯ ಪ್ರಸಂಗ ಬಯಲಾದ ದಿನ ಆವರು ‘ಬುಸು ಬುಸು’ ನಾಗಪ್ರನೇ ಆಗಿದ್ದರು. ಮನೆಗೆ ಬಂದ ಶ್ರೀಸಿವಾಸ

ನನ್ನು ಕೋರಾವೇಶದಿಂದ ಬೈದು ದಂಡಿಸಿದರು.

“ಇನ್ನೊಂದು ಕ್ಷೇತ್ರವೂ ಈ ಮನೆಯಲ್ಲಿರಬೇಡ ಹಾಳಾಗು”
ಎಂದು ಈ ಸರು ನುಡಿದಾಗ—

“ಮೋಗುತ್ತೀನೇ ಯಾಕೆ ಸುಮೃದ್ಧಿ ಖರಿದುಕೊಳ್ಳು
ತ್ತೀಯೇ ? ಸೀನೇ ತಣ್ಣಿಗಿರು”

ಎಂದು ಶ್ರೀಸಿವಾಸನೂ ಎದುರುತ್ತರ ಕೊಟ್ಟು, ಆ ಕ್ಷೇತ್ರವೇ
ಮನೆ ಬಿಟ್ಟು ಹೂರಿಟುಬಿಟ್ಟು. ವೆಂಕನ್ನು, ತಾನೇ ಇವ್ಯಕ್ತೀಲ್ ಶಾರೇ
ಎಂದು ಮಹ್ಯಲ ಮರುಗಿ ಎದು ದಿನ ಅನ್ನ-ನೀರು ಬಿಟ್ಟು ಅತ್ಯಾಳು.
ಸಾಗಪ್ಪನವರಿಗೂ ತಾವು ಆ ನಾತು ಉದಬಾರದಾಗಿತ್ತು ಎನ್ನುಸಿತ್ತು.

ಅಂದು ಮನೆಯಿಂದ ಹೊರಟಿ ಶ್ರೀಸಿವಾಸ ಚೆಂಗಳೂರಿಗೆ
ಬಂದು, ತಮ್ಮ ಸುಂದರುವನ್ನು ಶಂಧಿಸಿ, ಅವನೊಡನೆ ಎರಡು ದಿನ
ಇದ್ದು, ಅನಂತರ ಬಿಂದಿರಂಗ:ವಾಗ ಅವನ ಬೆಲೆಬಾಳುವ ಪಾರ್ಕರ್
ಪೇನ್ ಹಾರಿಸಿಕೊಂಡು ಮಾರುವಾದ. ಆದನ್ನು ಮಾರಿ, ಕಂಡದ್ದನ್ನು
ಕೊಂಡು ತಿಂದು ಮೂರು ದಿನ ಚೆಂಗಳೂರಿನಲ್ಲಿ ಕಳೆದ ಶ್ರೀಸಿವಾಸ.
ಸಾಲ್ಯಾನೇ ದಿನ ಉಪವಾಸಬಿದ್ದು. ಕೊನೆಗೆ ತನ್ನ ಉರೇಗತಿಯೆಂದು,
ಬೀಕೆಟ್ ಇಲ್ಲದೆಯೇ ರೈಲು ಹತ್ತಿ ಅಗ್ರಹಾರಕ್ಕೆ ದಯಮಾಡಿಸಿದ.

ಈ ಸಂಗತಿಗಳೆಲ್ಲಾ ಒಬ್ಬಂದೂಬ್ಬಿಗೆ ತಿಳಿದು, ವೆಂಕನ್ನು ಸುಜಿಗೆ
ಬಳಿಗೆಕ್ಕು, ನಾಗಪ್ಪನವರ ಪರಿಚಯ ನ್ಯಂದಕ್ಕು ಹರಡಿತು. ಎಂತಲೇ
ಶ್ರೀಸಿವಾಸ ವಂಸ್ಪಿಗೆ ಬಂದಿದ್ದರೂ ಸಹ ಅವನ ಕಲ್ಪಾಳ ಗುಣ
ಗಳನ್ನು ಕಂಡು ಯಾರೂ ಕೊಣ್ಣ ಕೊಡಲು ಮುಂದೆ ಬಂದಿರಲಿಲ್ಲ—
ಆವಧಾನಿಗಳೊಬ್ಬರನ್ನು ಬಿಟ್ಟು.

ಆದರೆ ನಾಗಪ್ಪನವರೇ ಹೆಣ್ಣು ಹುಡುಕಿದರು.

ಬಂದು ದಿನ ತಾಲ್ಲೂಕು ಕಚ್ಚೇರಿಯಲ್ಲಿ, ಗುಮಾಸ್ತೇ ಗುಂಡಣ್ಣನ
ಮೂಲಕ ಕಪ್ಪುಹೆಳ್ಳಿಯ ರಂಗಯ್ಯನವರ ಪರಿಚಯವಾಯಿತು.
ಪರಷ್ಪರ ಮಾತು ಬೆಳದು, ಕುಟುಂಬ ಸಮಾಜಾರಗಳು ಹೊರ ಬಂದವು.

“ನನಗೂ ದೇವರು ಇದು ಗಂಡು ಕೊಟ್ಟಿದ್ದಾನೆ. ಮೊದಲ
ನೆಯವನಿಗೆ ಈಗಾಗಲೇ ಹೆಣ್ಣುಗಳು ಬರುತ್ತಿವೆ. ಹುಡುಗನ ಮನ
ಸ್ಪಿಗೆ ಯಾವುದೂ ಒಸ್ಪಿಲ್ಲ. ಅನನ ಹಣೆಯಲ್ಲಿ ಯಾವ ಹುಡುಗಿಯನ್ನು

ಬರೆದಿವಾದ್ದನೇ ಆ ಬ್ರಹ್ಮ?"

"ಸೇವು ಮನಸ್ಸು ಮಾಡಿದೆ ಸನ್ನ ಹೊಮ್ಮಿಗಳನ್ನು ಮಾಡಿ ಕೊಳ್ಳಬಯಸು." "

"ನಾನೇನು ಮನಸ್ಸು ಮಾಡುವುದು ರಂಗರ್ಧನವರೇ ಹುಡುಗಿ ಯನ್ನು ಮದುವೆಯಾಗುವವನು ನನ್ನ ಪಾ.ಗ. ಮುಖ್ಯ ಅವನೂ ಅವನ ತಾಯಿಯೂ ಒಟ್ಟಿದರೆ ಎಲ್ಲ ಆಗಿಬಂದು."

"ಹಾಗಾದರೆ ನಾನು ಇವತ್ತೀ ಉಪಾಗಿ ಮೊಗಿ ನಾಳೆ ನನ್ನ ಸೋಸೆಯನ್ನೂ ಮೊವ್ಯಾಗಳನ್ನೂ ಕರೆದುಕೊಂಡು ಬರುತ್ತೀನೇ. ಕಂಕಣ ಪ್ರಸ್ತೀಯಾದ್ದರೆ ಲಿಗಿ ಹೋಗಲಿ ಎಲ್ಲಕ್ಕೂ ನಿಮ್ಮ ದೊಡ್ಡ ಮನಸ್ಸೇ ಮುಖ್ಯ."

"ಆಗಲಿ ರಂಗರ್ಧನವರೇ. ಸಂತೋಷ ಹಾಗೇ ಮಾಡಿ. ಶಂಭಸ್ಯ ಶೀಫ್ರಂ"

ಎಂದು ನಾಗಪ್ರ ಉಪಾನ್ಯಾ ಬೀಳಿನ್ನಿಟ್ಟು ಮನಿಗೆ ಬಂದರು. ಆ ವೇಳೆಗೆ ರಾತ್ರಿಯಾಗಿತ್ತು ಕೈಕಾಲು ತೊಕ್ಕೆದು ಉಟಿಕ್ಕೆ ಕುಳಿ ತಾಗ, ಆ ಸಂತೋಷದ ಸುದ್ದಿಯನ್ನು ಹೆಂಡತಿಗೂ ಹೇಳಿದರು.

ಸದ್ಯ, ತಮ್ಮ ಮಗಸ್ಟಿಗೆ ಮದುವೆಯಾದರೆ ಸಾಕು ಎಂದು ಹಂಬಲಿಸುತ್ತಿದ್ದ ಹೊಕಮ್ಮಿಗೆ ಆ ಸಾದ್ದಿ ತುಂಬ ಆನಂದವನ್ನುಂಟು ಮಾಡಿದ್ದಿತು.

ಆ ರಾತ್ರಿ ಮಲಗಿಕೊಂಡಾಗ ನಾಗಪ್ರನವರಿಗಾಗಲಿ, ಹೆಂಕಮ್ಮನಿಗಾಗಲಿ ಬೇಗನೆ ನಿದ್ದೆ ಹತ್ತುಲಿಲ್ಲ ಇಬ್ಬರ ಮನಸ್ಸಿನಲ್ಲಿಯೂ ಶ್ರೀನಿವಾಸನ ಮದುವೆ ವಿಚಾರದಲ್ಲಿ, ಕೋಲಾಹಲವೇ ನಡೆದಿತ್ತು. ಇಬ್ಬರ ಸುನಷ್ಟು ಒಂದೇ ವಿಚಾರವಾಗಿ, ಒಂದೇ ಸಮಯದಲ್ಲಿ, ಒಂದೇ ರೀತಿ ಯೋಚಿಸುತ್ತು ಯೋಚಿಸತ್ತು ಹಿಂದು ಹಿಂದಕ್ಕೆ ಓಡಿ, ತಮ್ಮ ಮದುವೆಯೆ ನೇನಷನ್ನು ತಂದುಕೊಟ್ಟಿತು. ಹೆಂಕಮ್ಮ ತಾನು ಆನು ಭವಿಷಿದುದನ್ನೆಲ್ಲ ಮರೆತಿರಲಿಲ್ಲ; ಆ ದಿನಗಳ ಪರಿಸ್ಥಿತಿ-ಘಟನೆಗಳು ಶಕೆಯ ಮನಃಪಟಲದಲ್ಲಿ ಆ ರಾತ್ರಿ ಸುಳಿದುಂದಿದವು. ಹಾಗಯೇ ನಿದ್ದಿಬಾರದ ನಾಗಪ್ರನವರೂ ತಮ್ಮ ಬಿವಶ್ತಿಯಲ್ಲಿ ವರ್ಣಗಳ ಆಯುವ್ಯಾದಲ್ಲಿ ನಿಂಗನಹಳ್ಳಿ-ಅಗ್ರಹಾರಗಳಲ್ಲಿ ಕಳೆದ ಸುಮಾರು ಮೂವತ್ತೀರದ್ದು

ವರ್ಷಗಳ ಬಾಳಿನ-ಬದುಕಿನ ಚಿತ್ರಗಳನ್ನು ಸ್ಕೂರಿಸಿಕೊಂಡರು.

‘ಒಡವಂ ಬಲ್ಲಿದನಾಗನೇ....?’

ಸೋನೆ. ಶ್ರೀರಾಮಕಿರಿ ಈ ವಾಕ್ಯ ನಾಗಪ್ರಣವರಿಗೆ ಅಂದು ರಾತ್ರಿ ಲೀಕ್ಕೆವ್ಯಾದಕ್ಕು ಬಾರಿ ನೆನಪಾಗಿತ್ತು.

ರಾತ್ರಿ ಕಳೆದು, ಸೂರ್ಯೋದಯ ವಾಯಿತೆಂದರೆ ರಾಗೆ ಬಲ್ಲಿದ ನಾಗುವ - ಭಾಗ್ಯವಂತನಾಗುವ ಸ. ದಿನ ಬಂದೇ ಬಂದಿತೆಂದು ಅವರು ಭಾವಿಸಿದ್ದರು. ಹಂಗಸೆಂಬ ಅಪ್ರೋವ್ ವಸ್ತುವನ್ನು ಕೊಳ್ಳಲು ಬರುವ ಗಿರಾಕಿಯಾದ ಕನ್ನಾ ಪಿತ್ತೆನಿಸ ಮೇಲೆ ತಂಡೆಯಾದ ತಾನು ಮಾಲೀಕನ ಹಕ್ಕು ಚಲಾಯಿಸುವುದು ಹೇಗೆ ಎಂದು ಪರಿ ಪರಿ ಯೋಚನೆ ಮಾಡಿದರು ಎಲ್ಲಕ್ಕಿಂತ ತವರ ವಂಸಪ್ರಾಂತ್ಯದ್ದು ದೊಡ್ಡ ಪ್ರಶ್ನೆ - ಪರದಹ್ನಿಂಬು ಕೇಳಿಟೇಕೆಂಬುದು.

ಅವರ ಮ.ನಸ್ಸು ತನ್ನ ಹಕ್ಕು ತಾನೇ ಹಾಕನಾಡಿಕೊಳ್ಳಲು ತ್ತಿತ್ತು.

‘ಪರದಹ್ನಿಂಬು ಕೇಳಿದರೆ’ ತನ್ನಿಂದ ಕೊಡಲು ಸಾಧ್ಯಪಿಲ್ಲವೆಂದು ಕನ್ನಾ ಸಿತ್ತ ಹೇಳಬಹುದು.

“ಹೇಳಿದರೆ ಹೇಳಲಿ; ಪರದಹ್ನಿಂಬು ಕೊಡಿದ್ದರೆ ಕಣ್ಣಿಯೂ ಬೇದ”

“ಕನ್ನೆ ಬೇಡವೆಂದರೆ ಮಗನಿಗೆ ಮದುವೆ ಹೇಗಾಗುತ್ತದೆ ?”

“ಗಂಡಸು ಎಂದು ಹುಟ್ಟಿದ ಮೇಲೆ, ಅವನಿಗಾಗಿ ಒಂದು ‘ಹೆಂಗಸು’ ಎಂಬ ಜೀವ ಎಲ್ಲಿಂದ ಒಂದು ಕಡೆ ಹುಟ್ಟಿಟ್ಟಿದೇ ಇರುತ್ತದೆಯೇ ?”

“ಹುಟ್ಟಿಟ್ಟಿದೆಯೂ ಇರಬಹುದು - ಅದರಲ್ಲೇನು ಆಶ್ಚರ್ಯ ? ಎಷ್ಟೇ ಮಂದಿ ಗಂಡಸರು ಜೆಣ್ಣಿನ ಸಂಗ ಇಲ್ಲದೆ ಹಾಗೆಯೇ ಉಳಿದಿಲ್ಲವೇ ?”

“ಆದರೆ ಶ್ರೀಸ್ವಾಸ ಹಾಗೆ ಉಳಿಯಲಾರ. ಅವನು ಜತೀಂದ್ರಿಯ ನಲ್ಲಿ; ಈ ಕಾಮಿ. ಎಷ್ಟೇ ಪ್ರಯತ್ನಪಟ್ಟರೂ ಸ್ವಭಾವಜನ್ಯವಾದ ಅತಿ ಕಾಮವನ್ನು ತಡೆಯಲು ಅವನಿಗೆ ಸಾಧ್ಯವಿಲ್ಲ !”

“ನನಗಿ ಹೇಗೆ ಗೊತ್ತು ?”

“ನನಗೇನು - ಉಂಗಿಗೇ ಗೊತ್ತು ! ಚೆನ್ನಪ್ಪನ ಮಗಳು ಕೆಂಪಿ

ಅವನ ಶಾಯಂ ಸೈಯ.ಸಿ ಎಂಬುದನ್ನು ತಿಳಿಯದವರೇ ಇಲ್ಲ.
ಶೀಲಕ್ಕೆ ಗಮನ ಕೊಡು ಏಕೆಂದು ಮಂದಿ ಹೊಲಗದ್ದೆಗಳಲ್ಲಿ ಕೊಲಿ
ಮಾಡುವ ಹುಡುಗಿಯರು ಶ್ರೀಸಿವಾಂಶನ ಕಾಮಕ್ಕೆ ತುತ್ತಾಗಿದ್ದಾರೆ”

“ಆಗಲಿ ಬಿಡು ಅದರಿಂದ ನಿನಗೇನು ನಷ್ಟಿ?”

“ನಷ್ಟವೇ. ಆದ್ದೂ ಈಲ್ಲವಲ್ಲ ನಷ್ಟವಾದರೆ ಸಂಪೂರ್ಣರಿಂದಹು
ದಾಗಿತ್ತು ಆದರೆ ಮಾನಸೇ ನಷ್ಟವಾಗ, ಶ್ರೀದೇಯಲ್ಲಾ....!”

“ಮಾನ ನಷ್ಟವೇ?”

“ಉಮ್ಮೆ, ಕಂಡ ಕಂಡವರೆಲ್ಲಾ ‘ನಿಮ್ಮ ಮಗ ಹಾಗ ಮಾಡಿದ
ನಿಮ್ಮ ಮಾನ ಮೀರಿ ನಾಡಿದ’ ಎಂದ. ನನ್ನ ಬಳಿ ಬಂದು ದೂರಿದರೆ ನನಗೆ
ಅನಮಾನನಳಿರೇ? ಅದು ಮಾನ ನಷ್ಟವಳಿವೇ? ಇಂಥಾಗಳನ್ನ ವರಿಜಿ
ತಮೂ ಆಕ್ಷ್ಯುಕವಾಗಿ ಒಂದೆದೆ ಒಬ್ಬೆಗೂಡಿದಾರ. ಶ್ರೀಸಿವಾಂಶನ
ವಿಷಯದ ಸಾತ್ರಂಬಂಧರೆ, ‘ಇಂಥಾನ ವ.ಗ ಪ್ರಿಗಂತೆ ಆದಕ್ಕೇ
ಯಾರೂ ಯಣ್ಣ ಕೊಡಲ್ಲಿ. ಮದವೇಯಾಗದೆ ಬದ್ದಿದ್ದಾನ’ ಎಂದು
ಕೆಟ್ಟ ಮಾತ್ರ ಅಡಿಕೊಂಡಪೆ ನಾನು ಹುಟ್ಟಿ ಏನು ಸಾಧ್ಯಕೆ?”

“ಮಾಗಾದರೆ ಏನು ಮಾಡುತ್ತೀರೋ?”

“ಮಾಡುವುದೇನು? ಮನಸಿಗ ಮಂದುವೆ ಸಾಂಕಂತ್ರ ಮಾಡು
ತ್ತೀನೇ”

“ವರದಕ್ಕಿಣಿ ತೆಗೆದುಕೊಳ್ಳಬೇಕೇ ಮಾಡುತ್ತೀರೋ?”

“ಖಂಟೆ! ವರದಕ್ಕಿಣಿ ಕೊಡದಿದ್ದರೆ ಕೆ...ರಂಗ ತಾಲ ಈಟ್ಟ
ಸುತ್ತೀನೇಯೇ?”

“ವರದಕ್ಕಿಣಿ ಕೊಡುವುದು ತನ್ನಿಂದ ಸಾಧ್ಯವಿಲ್ಲ ಹೆಂದು ಕನ್ನಾಗಿ
ಪಿತ್ರು ಹೇಳಿದರೆ ಅಗೇನು ಮಾಡುತ್ತೀರೇ?”

ಮನಸಿನ ಮಾತುಕತೆ ವಿಷಯನನ್ನು ಸುತ್ತಿ ಸುತ್ತಿ, ಗುರಿಗಾಣದೆ
ಕೊನೆಗೆ ಅಲ್ಲೇ ಬಂದು ನಿಂತತು.

“ಹೇಗಾದರಾಗಲಿ, ಬಂದು ಸಾವಿರ ಕೇಳುವುದನ್ನು ಕೇಳಿಯೇ
ಬಿಡುತ್ತೀನೇ. ಮುಂದೆ ಹೇಗಾಗುವುದೇನೇ ನೋಡೇಣಿ”

ಆಗ ಮತ್ತಿ ನಾಗಪ್ರವರ ನೆನಪಿನಲ್ಲಿ ಸುಳಿದ ವದ್ಯದ ಸಾಲು—
‘ಬಡವಂ ಬಲ್ಲಿದನಾಗನೇ.....?’

ಮತ್ತೆ ಮತ್ತೆ ಹಾಸಿಗಯ ವೇಗಲೇ ಹೊರಭಾಡಿದರು ನಾಗಪ್ಪ. ಬೇಗನೆ ನಿದ್ದೆ ಬರಲೆಂದು ಬಿಗಿಯಾಗಿ ಕಣ್ಣ ಮುಚ್ಚಿಕೊಂಡರು. ಹಟ್ಟಮಾಡಿದ್ದ ನಿದ್ದೆಗೆ ನಾಗಪ್ಪನವರ ವೇಗಲ್ಲಿ ಕರುಡೆ ಬಂತೀನೋ ಬೆಳಗನ ರುಂಬಾವದಲ್ಲಿ ವೆಂಕಮ್ಮೆ ಬೇಗನೆ ಹಾಸಿಗೆಯಂದೆದ್ದಾಗ, ನಾಗಪ್ಪನವರಿಗೆ ಸ್ವಲ್ಪ ಹೊತ್ತು ಜೊಂಪುಹತ್ತಿತು. ಆ ಸಣ್ಣ ನಿದ್ದೆಯಲ್ಲಾ ಅವರು ಅಷ್ಟವಾಗಿ ಕನವರಿಸುತ್ತಿದ್ದರು:

“ಸಾವಿರ ಕೊಡಬೇಕು ಸ್ವಾಮಿ... ಸಾವಿರ !”

೨

“ಅಪ್ಪ ಕೇಳಬೇಡಿ ಉಂದೆ”

ಕಾಫಿ ಬಟ್ಟಲಂಪ್ಪು ಗಂಡನ ಕ್ರಿತ್ತು ದೈನ್ಯದ ಧ್ವನಿಯಲ್ಲಿ ಹೇಳಿದಳು ವೆಂಕವೇತ್ತಾ:

“ಅದೇನು ನುಹಾ ಹೇಳಿ ?”

“ಹೆಚ್ಚಾಂತ ಆಲ್ಲ.....”

“ಮತ್ತೀನು? ನಿನ್ನಪ್ಪನಿಗಂತೂ ಕೊಮುದುಕ್ಕಾಗಲಿಲ್ಲ ಅಂದರೆ ಮಿಕ್ಕವರಿಗೂ ಆಗುವುದಿಲ್ಲ ಅಂತಲೇನು?”

“ಎಕೆ ರಾಗಂತೀರಿ_ತೆಗೆದುಕೊಂಡೂ ಇಲ್ಲಾಂತ !”

ಎಂದು ನಗುತ್ತಲೇ ನುಡಿದಳು ವೆಂಕಮ್ಮೆ ನಾಗಪ್ಪನವರು ಕಾಫಿ ಶುಡಿದು ಲೋಟುವನ್ನು ಕೆಳಗಿಟ್ಟು—

“ಮನೇಲ್ಲೇ ಇರೂಂತ ಹೇಳಿ ಶೀಸಣಿಗೆ ನಾನು ಬಸ್ಸಿನ ಹತ್ತಿರಕ್ಕೆ ಹೋಗಿ ಬರುತ್ತೀನೆ”

ಎನ್ನುತ್ತಾ ಹೊರಗೆ ಹೊರಟಿರು

ಎಳಿಬಿಸಿಲು ಹಿತವಾಗಿತ್ತು. ಶ್ರೀಸಿವಾಸ ಬೀದಿಯ ಜಗುಲಿಯ ಮೇಲೆ ಕುಳಿತು ಹತ್ತು ಮಾರು ದೂರದಲ್ಲಿದ್ದ ಬಾವಿಯ ಕಡೆಗೆ ನಿಟ್ಟಿಸುತ್ತಿದ್ದು. ಮನಸ್ಸಿನಲ್ಲಿ ಯಾವ ಉದ್ದೇಶವೂ ಇಲ್ಲದಿದ್ದರೂ

ಕಣ್ಣಗಳು ಮಾತ್ರ ಏನೋ ಅಪ್ಪವ್ಯ ಆಶೀಯಿಂದ ಬಾವಿ ಕಟ್ಟಿಯ ಬಳಿಯಿದ್ದ ಹೆಂಗಸರನ್ನೇ ಸೋಡುತ್ತಿದ್ದವು. ಹಾಗೆ-ಹೀಗೆ ಓಲ್ಲಾ ದುತ್ತಾ ನೀರು ಸೇದುವಾಗ ಗಲಗುಟ್ಟುವ ಬಳೆಗಳ ಸಂಗೀತ, ಆದ ನ್ನಾಲ್ಲಿ ತಲೆದೂಗುವಂತೆ ಉಸಿರಿನ ವೇಗಕ್ಕೆ ನುರಿಯುವ ಶಬ್ದಿದ ಎದೆ, ಸುತ್ತೆಲ್ಲ ಚೆಲ್ಲಿರುವ ನೀರಿನ ಸೇಳಿ ಈಜಾಡಿ ನೆನೆದ ಹೋಗು ಪ್ರದೇಂದೋ ಶಧವಾ ನೀರು ಹೊತ್ತು ನಡೆಯುವಾಗ ತೊಡಿಕಾಗದಿರ ಲೇಂದೋ - ಕೋಮಲವಾದ ತೊಡಿಗಳು ಇಂತಹವಂತೆ ಮೇಲಕ್ಕೆ ಕಟ್ಟಿದ ಸೀರೆ, ಹೆಚ್ಚಿಯಾಗಿನಲ್ಲಿ ಹೊಳೆಯುವ ಕಾಲಂದಿಗೆ, ಮಾದುವೆಯಾಗಿದ್ದರೆ 'ಆದೆ'ಯಿಂದು ಸಾರುವ ಕಾಲಂಗುರಗಳು, ಇಲ್ಲದಿದ್ದರೆ 'ಇಲ್ಲ' ಹೆಂದು ಹೇಳುವ ಆಭರಣವಿಲ್ಲದ ಕಿವಿ ಮೂಗ-ಎಲ್ಲವನ್ನೂ ಎಡೆಬಿಡದೆ ಸೋಡುತ್ತಿದ್ದ ಪ್ರೀನಿವಾಸ.

ಹೊರಗೆ ಬಂದ ನಾಗಪ್ಪನವರು ತಮ್ಮ ರಾಗ ಎತ್ತ ಸೋಡುತ್ತಿದ್ದಾನೆ-ಎನು ಹಾಡುತ್ತಿದ್ದಾನೆ ಎಂದು ಸೂಕ್ತವಾಗಿ ಪರಿಶೀಲಿಸಿದರು.

'ಏನು ಹೆಣ್ಣನ ಹುಜ್ಜೊ ! ನನ್ನ ಪಂಕತಾಲ್ಲೇ ಇಂಥವರಿರಲ್ಲ !!' ಎಂದುಕೊಂಡು—

"ಒಳಕ್ಕೆ ಹೋಗಿ ಸ್ವಾನ ಮಾಡೋ. ಒಗೆದ ಬಟ್ಟೆ ಹಾಕೊಂಡು ಮನೆಲ್ಲೇ ಇರು, ಎಲ್ಲಾ ಹೋಗೇಣ"

ಎಂದು ಮಾನಿಗೆ ಆಜ್ಞಾ ಸಿಸಿ ಬೀಗರಾಗುವವರನ್ನು ಇದಿರುಗೊಳ್ಳಲು ಜಡಿಗೇನ ಹೆಳ್ಳಿಯ ಕಡೆಗೆ ಹೊರಟಿರು.

ಮಾನಿಯಿಂದ ಕವ್ವ ಹೆಳ್ಳಿಯನ್ನು ಹಾದು ಬೆಂಗಳೂರಿಗೆ ಹೋಗುವ ಬಸ್ಸು ಜಡಿಗೇನ ಹೆಳ್ಳಿಯ ಮೇಲೆಯೇ ಬರಬೇಕು. ಕವ್ವ ಹೆಳ್ಳಿಯಿಂದ ಬರುವ ಬೀಗರು ಅದೇ ಬಸ್ಸಿನಲ್ಲಿಯೇ ಬರುತ್ತೇ ವೆಂದು ಹೇಳಿದ್ದರು ಇಗ್ರಹಾರಕ್ಕೆ ಬರಬೇಕಾದವರು ಜಡಿಗೇನ ಹೆಳ್ಳಿಯಲ್ಲೇ ಇಳಿಯಬೇಕು. ಅಲ್ಲಿಂದ ಮೂರು ಮೈಲಿಯ ನಡಿಗೆ ಅಗ್ರಹಾರ

ನಾಗಪ್ಪನವರು ಬೀಗ ಬೀಗ ನಡೆದು ಜಡಿಗೇನ ಹೆಳ್ಳಿಯನ್ನು ತಲುಪಿದರು. ಬಸ್ಸು ನಿಲ್ಲುವಕಡೆ ಇದ್ದ ಹಾಸುಗಲ್ಲಿನ ಮೇಲೆ ಕುಳಿತಾಗ

ಹಾಯೆನಿಸಿತು ತಾವೇ ಅಲ್ಲಿಗೆ ಬರುವ ಬದಲು ಬೇರೆ ಯಾರನ್ನಾದರೂ ಕಳಿಷಬೇಕೆಂದು ಹಿಂದಿನ ರಾತ್ರಿಯೇ ಯೋಚಿಸಿದ್ದರು. ಆದರೆ, ಹಾಗೇ ಬೇರೆ ಯಾರನ್ನಾದರೂ ಕಳಿಸಿದ್ದರೆ, ಕೆಣ್ಣು ಕೊಡಲು ಬರುವ ರಂಗಯ್ಯ ನವರು ಅವರೊಡನೆ ಮಾತಿಗೆ ತೊಡಗಿ, ಶ್ರೀನಿವಾಸನ ಪೂರ್ವೇತ್ತರ ಗಳನ್ನೆಲ್ಲಾ ತಿಳಿದುಕೊಂಡಬಿಡುವಲೆಂದು ಉಹಿಸಿ ಮುಂಜಾಗ್ರತೆಯಿಂದ ತಾವೇ ಬಂದಿದ್ದರು ನಾಗಪ್ಪ.

ಹತ್ತು ಗಂಟೆಯ ವೇళೆಗೆ ಮಾಸ್ತಿಯಿಂದ ಬಂದ ಭಗವಾನ್ ಬಂಪ್ಪು ಜಡಿಗೇನ ಹೆಳ್ಳಿಯಲ್ಲಿ ನಿಂತಿತು. ನಾಗಪ್ಪನವರ ಕಣ್ಣಗಳು ತಮ್ಮ ಟೀಗರಾಗುವವರನ್ನು ಹುಡುಕುವಷ್ಟು ರಲ್ಲಿ ರಂಗಯ್ಯನವರೇ ಕಾಣಿಸಿಕೊಂಡು, ಕ್ಯಾ ಮುಗಿಯುತ್ತಾ ತಂಡ್ಲು ಉದರ್ಗೋಲಿಸೊಡನೆ ಕೆಳಗಳಿದರು. ಅವರ ಹಿಂದೆ ಮೊಮ್ಮೆಗಳೂ, ಸೊಸೆಯೂ, ಇನ್ನೊಂದು ವಣ್ಣ ಹುಡುಗಿಯಾ ಇಳಿದರು.

“ಗಾಡಿ ಕಟ್ಟಿಸಿಕೊಂಡು ಬರೊಳವೆಂದರೆ ರಸ್ತೆ ಚಿನ್ನಾಗಿಲ್ಲ – ತುಂಬಾ ಕೊರಕಲು. ವಾವ ಮೂರು ಮೈಲಿ ದೂರ ನಡೆಯಬೇಕಳ್ಳು”

ಎಂದು ನಾಗಪ್ಪನವರು ಉಪಚಾರದ ಮಾತನಾಡತ್ತಾ ಕನಿಕರ ನಟಿಸುವ ಕಣ್ಣಗಳಿಂದ ಆ ಇಬ್ಬರು ಹೆಂಗಸರ ಕಡೆಯೂ ಸೋಽಧಿದರು.

“ಪರವಾಗಿಲ್ಲ, ಇದೆಲ್ಲ ಏನು ಮಹಾ ದೂರ? ಎಷ್ಟೂ ಇಂದಿನ ನಮ್ಮೊನಿಂದ ಮಾಲೂರಿಗೆ ನಡೆದು ನನಗೆ ಅಭ್ಯಾಸವಾಗಿ ತೋಗಿದೆ!”

ಎಂದರು ರಂಗಯ್ಯ.

“ಕವ್ವಿ ಹೆಳ್ಳಿಯಿಂದ ಮಾಲೂರಿಗೆ ತುಂಬಾ ದೂರವಲ್ಲವೇ?”

“ದೂರವೇನೊಂದು ದೂರವನೆ. ಆದರೆ ಹೈಸ್ಕೂಲಿಗೆ ಬರುವ ಹುಡುಗರು ದಿನಹಿ ನಡೆದುಬರಬೇಕಳ್ಳ.....ನಮ್ಮು ನಾಗರತ್ನಳೂ ಒಂದು ವರ್ವ ನಡೆದಿದ್ದಾಳೆ....ಬಂಪ್ಪು ಸಿಕ್ಕಿದರೆ ಸಿಕ್ಕಿತು – ಇಳಿದಿದ್ದರೆ ಇಲ್ಲ!”

ಎನ್ನುತ್ತಾ ರಂಗಯ್ಯ ಮೊಮ್ಮೆಗಳ ಕಡೆ ಸೋಽಧಿದರು.. ಆಹಾರಗಿಯೇ ‘ನಾಗರತ್ನ’ ಇರಬಹುದೆಂದು ಉಹಿಸಿಕೊಂಡರು ನಾಗಪ್ಪ.

“ಅಂದರೆ ಮೊಮ್ಮೆಗಳು ಹೈಸ್ಕೂಲಿಗೂ ಹೋಗಿದ್ದಾಳೆ ಅನ್ನಿ!”

“ ಪ್ರೇರ್ತ ಹಾಡಂ ಹಾಗಿದೆ. ಅವಳಿಗೇನೋ ಓದ ಚೀಕೆಂಬಾನೆ. ಅದರೆ ಅಷ್ಟು ದೂರ ಸಡಿಯುವುದನ್ನು ನೋಡಲಾರದೆ ನಾವೇ ಬೇಡವೆಂದು ನಿಲ್ಲಿಸಿಬಟ್ಟಿವು.”

“ಒಳ್ಳೆ ಕೆಲಸವೇ ಮಾಡಿದಿರಿ ಬಿಡಿ.... ಹೆಣ್ಣು ಮಕ್ಕಳಿಗೆಲಾಲ್ಲ ಓದಿಸಿಂದೇನಾಗಬೇಕು ?”

ಎಂದರು ನಾಗಪ್ಪ. ಅದನ್ನೇ ಮುಂದುವರಿಸುವಂತೆ—

“ಎನ್ನೆ ಓದಿದರೂ ಮುಕುರೆ ತೊಳೆಯುವುದು ತನ್ನೀಲ್ಲ !”
ಎಂದಳು ರಂಗಯ್ಯನವರ ಸೋಸೆ ರಾಜನ್ನು. ನಾಗರತ್ನಳನ್ನು ಬಿಟ್ಟು ವಿಕ್ಕುವರೆಲಾಲ್ಲ ನಕ್ಕರು.

“ನೋಡಿ, ಆ ಸರ್ವೆ ತೋಷ್ಟು ಡಾಟಿದರೆ ನಮ್ಮೆಲ್ಲರು....”

ರಂಗಯ್ಯನವರ ಪರಿವಾರ ನಾಗಪ್ಪನವರಾ ಕ್ಕೆ ತೋರಿದ ಕಡೆಗೆ ದಿಟ್ಟಿಸಿತು. ಎಡು ತೋಷ್ಟಾಗಳ ಸಡುವಣ ಬಯಲು ದಾರಿಯಿಂದ ಉಂನ ವರದಾಜಸ್ತಾವಿ. ದೇವಾಲಯದ ಗೋಪ್ತರ ಪ್ರಷ್ಟವಾಗಿ ಕಾಣಿಸಿತ್ತು.

“ಉಲ್ಲೇಖನೇ ಸೋಗಸಾಗಿದೆ ಸ್ತಾವಿ, ತುಂಬ ವಿಶಾಲವಾಗಿದೆ. ಆದರೆ ಖಾಲಿನ ಜನಗಳ ಮನಕ್ಕು ಮಾತ್ರ ವಿರಾಳವಾಗಿಲ್ಲ.”

“ಎಲ್ಲಾ ಉದುಗಳಲ್ಲಿಯೂ ಮಾರ್ಗೇ ಸ್ತಾವಿರಾ. ಕಾಲವೇ ರಾಗೆ ಬಂದು ಬಿಟ್ಟಿದೆಯೆಲ್ಲ.”

ತೋರಿಕಿರಾವುದ ಮಾತ್ರಗಳು ಬೇಸರ ಬರದಂತೆ ಅತಿಥಿಗಳನ್ನು ಶ್ರವಿಸಿ ತಂದುಬಿಟ್ಟಿವು. ನಾಗಪ್ಪನವರಾ ಎಲ್ಲರನ್ನೂ ಕರೆದುಕೊಂಡು ಮನಿಹೋಳಿಗೆ ಬಂದರು. ಅಂಗಳದಲ್ಲಿ ಕ್ರಾತಿದ್ದ ಶ್ರೀಸಿವಾಸ ಅವರನ್ನು ಕಂಡು ಎದ್ದು ನಿಂತೆ.

ರಾಜಮೃಸನ್ನೂ ನಾಗರತ್ನಳನ್ನೂ ಮೇಲು ನಗೆ ನಗುತ್ತಾ ಒಳಕ್ಕೆ ಕರೆದುಕೊಂಡು ಹೋದಳು ವೆಂಕಮ್ಮೆ.

ಕೋಟ್ಟು ತಿಗೆಯದೆ ಹಾಗೆಯೇ ಕುಳತ ರಂಗಯ್ಯನವರನ್ನು—

“ಏಳ, ಕೈಕಾಲು ತೊಳಿದುಕೊಳ್ಳಿ”

ಎಂದರು ನಾಗಪ್ಪ. ಅವುದಲ್ಲಿ ಕಾಫಿ ತಂದುಕೊಟ್ಟು ಸುಮಿತ್ರ ಇನ್ನು ನೋಡಿದ ರಂಗಯ್ಯ—

“ನಿಮ್ಮ ಮಗಳೋ ?”—ಎಂದರು.

“ಹೊಂ”

“ನಯಸ್ಸು ?”

“ಅವಲಿಗೂ ಹನ್ನೊಂದಾಯಿತು....ಹೆಣ್ಣ ಮಕ್ಕಳೇನು ಬೇಗ ಬೆಳೆದು ಬಿಡುತ್ತಾರೆ !”

ನಾಗಪ್ಪನವರು ಹೇಳದ ಮಾತಿನ ಆ ಕೊನೆ ವಾಕ್ಯವನ್ನು ತಾವೇ ಹೇಳಬೇಕೆಂದಿದ್ದರು ರಂಗಯ್ಯ.....

“ಅದೇನೋ ! ನಿಜಾನ್ನಿ ! ನೋಡಿ. ನಮ್ಮ ನಾಗರತ್ನಳಿಗೆ ಇನ್ನೂ ಹದಿನಾರು ತುಂಬಿಲ್ಲ—ಆಗಲೇ ಹೇಗೆ ಬೆಳಿದಂಬಿಟ್ಟಿದ್ದಾಳೆ !”

ನಾಗಪ್ಪನವರ ಮುಖದಲ್ಲಿ ಮಂದಹಾಸ ಮಾಡಿತು. ಅವರ ಮನಸ್ಸು ನಾಗರತ್ನಳ ಸುತ್ತ ಕನಸು ಕಟ್ಟಿತು.....

....ನಾಗರತ್ನ—ಹೆಚರು ಚೆನ್ನಾಗಿದೆ; ತಕ್ಕುಮಟ್ಟಿಗೆ ಒದಿದಾಳೆ; ವಯಸ್ಸಿನ್ನೂ ಹದಿನಾರೂ ತುಂಬಿಲ್ಲ ! ಶ್ರೀನಿವಾಸ ನಿಜವಾಗಿಯೂ ಅರ್ಪಣವಂತ-ಇಂಥ ಹೆಂಡತಿ ಸಿಕ್ಕುಪುದಕ್ಕೆ ಪ್ರಣ್ಯ ಮಾಡಿದ್ದ.....

“ಶಣ್ಣ, ಉಟಕ್ಕೇಳಬೇಕಂತೆ”

ಎಂದು ನಾಣ ಕಲೆದಾಗಲೇ ನಾಗಪ್ಪನವರಿಗೆ ಎಚ್ಚರ; ಅವರು ಕನಸಿನ ಲೋಕದಿಂದ ನನಸಿನ ಲೋಕಕ್ಕೆ ಇಳಿದು ಬಂದರು.

“ಏಳ, ಕೈಕಾಲು ತೆಂಳಿದುಕೊಳ್ಳಿ” ಎಂದು ಇನ್ನೊಮ್ಮೆ ಸುಡಿದರು ನಾಗಪ್ಪ. ಹಿಂದುಪೂಂದು ತುಳಯುತ್ತಿದ್ದ ರಂಗಯ್ಯನವರು ಏಕೋ ಅನುಮಾನಿಸುತ್ತಿದ್ದರು. ಅದೇ ಸಮಯಕ್ಕೆ ಹೊರಗಡೆ ಬಂದಳು ಪೆಂಕಮ್ಮೆ.

“ಏಕೆ ಯೋಚಿಸುತ್ತಿದ್ದಿರಿ. ಕೊಂಟು ತೆಗೆಯಿರಿ. ಕೆಣ್ಣ ಕೊಡಲು ಬಂದವರು ಗಂಡಿನ ಮನೆಯಲ್ಲಿ ಉಟ ಮಾಡಬಾರದು ಎಂದು ಯೋಚಿಸುತ್ತಿದ್ದಾರೇನೋ ! ನಾನೇನೂ ನಮ್ಮ ಮನೆಯಲ್ಲಿ ಅಡಿಗೆ ಮಾಡಲಿಲ್ಲ. ಶ್ಯಾಸುಭೋಗರ ಮನೆಯ ಸೀತಮ್ಮಸೇ ಮಾಡಿ ತಂದಿಟ್ಟಿದ್ದಾಳೆ; ಬಡಿಸುಪುದಕ್ಕೂ ನಾನು ನಿಲ್ಲಿಪುದಿಲ್ಲ, ಅವಳೇ ಬಡಿಸುತ್ತಾಳೆ”

ಎಂದು ಪೆಂಕಮ್ಮೆ ರಂಗಯ್ಯನವರ ಅನುಮಾನವನ್ನು ಪರಿ

ಹರಿಸಿದಳು.

“ಇಹೋ ! ಹೀಗೋ ಸಮಾಜಾರ !!”

ಎನ್ನುತ್ತಾ ಅವರನ್ನು ಕರೆದುಕೊಂಡು ಬಜ್ಜಲು ಮನೆಗೆ ಹೋದರು ನಾಗಸ್ಯ. ಅವರಿಂದ ಬರುವಷ್ಟರಲ್ಲಿ ಒಳ ಆಂಗಳದಲ್ಲಿ ಬಾಳಿ ಎಲೆ ಹಾಸಿದ್ದಳು ಸೀತು ಅಡಿಗೆ ಮನೆಯಲ್ಲಿಯೇ ಕ್ರಳತು ನಾಗರತ್ನಳೂ ರಾಜಕುನ್ನನೂ ಆಗಲೇ ಉಂಟು ಮಾಡುತ್ತಿದ್ದರು ಕೋಣಂ ಬರಿ, ಹೆರಳಕಾಯಿ ಪಲ್ಲಿ, ಬೆಂಡೆಕಾಯಿ ಗೊಜ್ಜು, ಅಮಂಟೀ ಕಾಯಿ—ಸೂಗಳ ಬೇರಿನ ಖಾಪಿನಕಾಯಿ ಎಲೆಯಂಜಿನಲ್ಲಿ ಸಾಲಾಗಿ ಅಲಂಕರಿಸಿದವು ವೆಂಕನ್ನನ ಇದೆ ಏದಂತೆ ಪುರಿ—ವಾಯುವದ ಪುಟ್ಟ ಛೈತಣವನ್ನು ಮಾಡಿದ್ದಳು ಸೀತು.

ಉಂಟು ಸುಗಿರ್ಯುವಷ್ಟರಲ್ಲಿ ರಾಹುಕಾಲ ಬಂದಿತು ಮೂರು ಗಂಟೆ ಕಳೆಯುವವರೆಗೂ ಮಂದುಪೆಯ ವಾತು ಆಡುವಂತಿರಲ್ಲಿ. ಕಾಡುಹರಬೆಯೂ ನಾಕಾಗಿದ್ದರಿಂದ ವಿರ್ಬಾಂತಿಯ ನೀಪದಲ್ಲಿ ಸ್ವಲ್ಪಿ ಹೊತ್ತು ಕಣ್ಣ ಮುಚ್ಚಿಕೊಂಡರು — ಹಿಡಿಯರಾದವರು. ವೆಂಕನ್ನ ಮಾತ್ರ ಹಿತ್ತಲ ಕಲ್ಲು ಮೇಲೆ ಅಡಿಗೆ ಮನೆಯ ವಾತೀಗಳನ್ನು ತೊಳೆಯುವುದರಲ್ಲಿ ಮಗ್ಗುಳಾಗಿದ್ದಳು ರಾಜವ್ಯಾಸಿದ್ದಿಸುತ್ತಿದ್ದು ಹೊರಗಿನ ಕೋಣೆಯೊಳಗಡೆ ನಿಂತಿದ್ದ ನಾಗರತ್ನ ಕಿಟಕಿಯ ಕಡೆಗೆ ದಿಟ್ಟಿಸುತ್ತಿದ್ದಳು. ಅವಳಿಗೆ ತಾನು ಕಾಣಿದಂತೆ ಜಗುಲೀಯ ಮೇಲೆ ಕುಳತಿದ್ದ ಶ್ರೀನಿವಾಸ ಅವಳನ್ನೇ ನೋಡುತ್ತಿದ್ದ.

ಹುಡುಗಿ ಎತ್ತರವಾಗಿದ್ದಳು. ಹೆಚ್ಚಿ ದಪ್ಪವೂ ಇಲ್ಲದ — ತೀಳಮೂ ಇಲ್ಲದ ಸಾಮಾನ್ಯ ವ್ಯಕ್ತಿಗೆ. ಸಾಧಾರಣ ಬಿಳಂಗಿನ ಮೈ, ಮಾಟವಾದ ಉಬ್ಬಿದ ಎದೆ, ಉದ್ದವಾದ ಕೊರಳು. ಹಾಗೆಯೇ ಕೋಲು ಮುಖ. ವಿಶಾಲವಾದ ಈಣಿ, ಕೂಡಿದ ಹುಬ್ಬಿ, ಒಳಕ್ಕೆಳಿದಿದ್ದ ಕಣ್ಣಗಳು, ಮೊಂಡಾದ ಮೂಗು, ಮೂಳೆ ಕಾಣುವ ತೀಳಗಾದ ಕೆನ್ನೆ, ಅಗಲವಾದ ಬಾಯಿ, ಉಟ್ಟಿದ್ದ ಬಿಳಂಗಿ ಸೀರೆ, ತೊಟ್ಟಿದ್ದ ಬಿಳಂಗಿ ಕುಪ್ಪಸ — ನಾಗರತ್ನಳನ್ನು ಹೆಂಗಸಿಂದೆ ಸಾರುತ್ತಿದ್ದವೇ ಹೊರತು ಸಾಂದರ್ಭಿಕವಾಗಿಯಂದು ಹೇಳುವ ಧ್ವಯರ್ಥ ಅವಕ್ಕಿರಲ್ಲಿ.

ಶ್ರೀನಿವಾಸ ಬಹೆಳ ಹೊತ್ತು ಆವಳನ್ನು ನೋಡಿದ. ಅವನು

ಅವಳ ರೂಪವನ್ನು ಸರಿದ್ದೊಂದೇ ಇಲ್ಲವೇಂದೇ ! ಅಂತೆ ಆ ಹೆಚ್ಚು ತನಗಾಗಿ ಬಂದಿರುವಂಥಿಂದು ಹೀನ್ಯೆಪಟ್ಟಿ,ಕೊಂಡ.

ఆవశ్యక యాగియే సింతిద్దలు - హోరగి సోదుతూ.
 శ్రీనివాస జగులియిందెద్ద కిటకి బలగి కళ్ళమేజైయిట్ట.
 కుడుగి ఆవసన్న నోడ్డి నాచికి పడదే యాగియే నింతిదలు.
 శ్రీనివాస ఆవళ ఎవారిగే బంచు సెంక ఆగ తాకి ముచ్చిద్ద
 కటియస్తు టిగ్గిసి నశ్శేంతి నూడిదలు ఆవరిచ్చర నధ్వై కిట
 కిము సరఖాగలు అడవాగిదవ).

“ನಿಸ್ಸೆ ಹೇಸರು — ನಾಗರ್ತ್ವ ಇಂತ್ರೇ ?”

“ಹ್ಯಾ” ಎಂಬಂತೆ ತಪ್ಪಿಗನುಕರ್ಹಾ ಕಿದಳು ಹೇಡುಗ.

“ಸನ್ನ ಸು ನೀಡಿದಿರು ?”

ಶ್ರೀಮಿವಾಸನ ಅ.ಹ.ಚಂದ್ರಪ್ರಸಾದ್ರ್ಯಾ ಕುಡಿಗಿವನುತ್ತರಿಸಬೇಕು? ಮೇಲಿನ ಹಾಗೆಯೇ ರಬ್ಬಿವಿಳಿದ್ದೆ ನೀತಿ.

“పన్నున్న మదువే ఆగట్టి తండ్రి ?”

ವೇಗನೆ ಸರಳಸೊಳಗಡಿ ಕೈಯಲ್ಲಿ, ಅವಳ ಕೈಗಳನ್ನು ಹಿಡಿದು
ಕೊಂಡು. ಅವಳ ತೋಳನ ವೀಲೆಯಲ್ಲ ಕೈಯಾಡಿಸಿ ವೃದ್ಧವಾಗಿ
ಅನುಕ್ರಮಿಸಿದ ಅಪ್ಪಣಿ

“నీనూ ఒందు క్షేత్ర సుఖికేసిబారదేనే నాగూ”

ఎదు వాగ్గులు బదలిస్తాడు రాజమ్య కేళదాగ, హిందు హిందెళ్ళ సరియుత్తాడు నాగరక్త అవళ పక్కదల్లి బందు మలగిదళు.

ಆದೇ ಸಮಯಕ್ಕೆ ಗಟ್ಟಿಯಾಗಿ ಕೇಳಿದ ಆಕಳಿಕೆಯ ಶಬ್ದ,
ಒಳಗನಿಂದ ನಾಗಪ್ಪನವರು ಬರುತ್ತಿದ್ದಾರೆಂದು ಸೂಚಿಸಿತು. ಶ್ರೀನಿವಾಸ
ಹಾಗೆಯೇ ಜಗುಲಿಯ ಮೇಲೆ ಮಲಗಿ, ನಿದ್ರಿಸುವವನಂತೆ ನಟಿಸಿದ.

నాగప్పనవరు ఎరదు బారి కూగిదాగ అవను ఎద్దు కుళిత. ఆవనేను నిద్దేమాడుత్తిద్దనే? మాడుత్తిద్దే సేందు హేళువంతి కణుజ్ఞకొండ.

“ಶ್ರೀನುಭೋಗರ ಮನೆಯಲ್ಲಿ ಗಂಟೆ ಎಷ್ಟುಯಿತ್ತೋ ಸೋಡಿ
ಕೊಂಡು ಬಾರೋ”

ಎಂದು ಅವನನ್ನು ಅಟ್ಟಿ ನೃತ್ಯೆ ಒಳಕ್ಕೆ ಹೋಡರು ನಾಗಪ್ಪ. ಆಗತಾನೆ ರಂಗಯ್ಯನವರೂ ಎದ್ದು ಕುಳಿತಿದ್ದರು ಮನೆಯಲ್ಲಿಲ್ಲಾ ನೀರವತೆ ತುಂಬಿತ್ತು. ಕಿಟ್ಟಿ, ನಾಣಿ, ಶ್ರೀಮಂ ಮೂರವರೂ ಶಾಲೆಗೆ ಹೋಗಿದ್ದರು. ಸುಮಿತ್ರೀಯನ್ನು ಮಾತ್ರ ಆದಿನ ಶಾಲೆಗೆ ಹೋಗಬೇಡವೆಂದು ಹೇಳಿ, ತನ್ನ ನೇರವಿಗಾಗಿ ಸಿಲ್ಲಿಸಿಕೊಂಡಿದ್ದಳು ವೆಂಕಮ್ಮೆ ಆದರೆ ಆಗ ಸುಮಿತ್ರೀಯನು ನೇರಮನೆಯ ಸೀತಮ್ಮೆನ ಮಂಗಳು ಹಾಂತೆ ವಿನೋದನೆ ಶವರ ಮಂಡಿಯಲ್ಲಿಯೇ ‘ಪಲ್ಲಂಗುಣೆ’ ಉದತ್ತತ್ವ ಕುಳಿತು ಬಿಟ್ಟಿದ್ದಳು.

ಗೆಂಟಿ ನೋಡಿ ಬರಲು ಹೋಡ ಶ್ರೀಸಿವಾಸ, ಆಡುತ್ತಿದ್ದ ಸುಮಿತ್ರೀಯನ್ನು ಕಂಡು—‘ಅನ್ನ ಕೋತುಳಿ ಬಂಡಿ ಸುಮಿತ್ರೆ’ ಎಂದು ಮಂಜ್ಞು ಕರಿ ಕೊಟ್ಟಿ ಬಂದ ಶಷ್ಟಿಕ್ಕೆ ಶಷ್ಟಿಪನ್ನು ಸಿಲ್ಲಿಸಿ ಆವನಹಿಂಡಿಯೇ ಓಡಿ ಬಂದಳು ಸುಮಿತ್ರೆ

“ನಾಲ್ಕುವರೆಗೆ ಇನ್ನಾ ಏದು ನಿಮಿಷ ಇದೆಯ ಣ್ಣು”

ಎಂದು ಶ್ರೀಸಿವಾಸ ಹೇಳಿದ ಏದು ಸಿಮಿವಾಗಳ ನಂತರ ಸುಮಿತ್ರೆ ಎಲ್ಲರಿಗೂ ಕರಬ್ಬಿ ತಂದು ಕೊಟ್ಟಿಲ್ಲ ರಾಜಮ್ಮೆನೂ ನಾಗರತ್ನಾ ಕಾಫಿ ಕುಡಿದು ಹೇಳಲು ಹಾಕಿಕೊಂಡರು ನಾಗರತ್ನಾ ತಾನು ತಂದಿದ್ದ ಕನಕಾಂಬರ ಎಣ್ಣದ ವಾಯಿಲ್ಲ ಸೀರೆ ಉಟ್ಟಿಲ್ಲ. ಸುಮಿತ್ರೆ ಎಂದೋ ಬೆಂಗಳೂರಿನಿಂದ ತನ್ನಣ್ಣ ಸುಂದರು ತೆಗೆದು ಕಳುಹಿಡಿದ್ದ ಪೌಡರನ್ನೇ ಆನಳ ಮುಖಕ್ಕೆ ಬಳಿದಳು. ವೆಂಕಮ್ಮೆ ಮೊಗು ವಲ್ಲಿಗೆಯ ದಂಡೆಯನ್ನು ಮುಡಿಸಿದರು. ರಾಜಮ್ಮೆ ಮಂಗಳನ್ನು ಕರೆದು ಕೊಂಡು ಹೊರ ಅಂಗಳಕ್ಕೆ ಬಂದು ಚಾವೆಯ ಮೇಲೆ ಕೂಡಿಸಿದಳು.

“ಮೊದಲು ನಮಸ್ಕಾರ ಮಾಡಮ್ಮೆ”

ಎಂದರು ರಾಗಯ್ಯ. ನಾಗರತ್ನಾಗಪ್ಪನವರ ಕಾಲಿಗೆರಿಗಿದಳು. ವೆಂಕಮ್ಮೆನ ಪಾದಗಳನ್ನು ಕಣ್ಣಿಗೊತ್ತಿಕೊಂಡಳು. ಇಬ್ಬರೂ ಪಿಸು ದಸಿಯಲ್ಲೇ ಆನಳನ್ನು ಆಶೀರ್ವದಿಸಿದರು

“ಹುಡುಗಿಗೆ ಹಾಡು ಹಸೆ ಏನಾದರೂ ಬರುತ್ತೋ?”

ನಾಗಪ್ಪನವರ ಪ್ರಶ್ನೆಗೆ ಉತ್ತರಿಸುವ ಮುನ್ನ ರಂಗಯ್ಯನವರು ಮತ್ತುಲೂ ನೋಡಿದರು. ಆವರು ನೋಡಿದ್ದು ಹಾರ್ಜೈನಿಯಂ

ವೆಟಿಗೆ ಎಲ್ಲಾ ದರೂ ಇದೆಯೇ ಎಂದು. ಅಂಗಳವಲ್ಲಿಲ್ಲಾ ಕಾಣಿಸಲಿಲ್ಲ.
ಧೈರ್ಯ ಮಾಡಿಕೊಂಡು ಹೇಳಿದರು

“ಹುಡುಗಿ ಹಾರೆಣ್ಣೀಸಿಯಂ ಸೆನ್ಗಸಾಗಿ ಬಾರಿಸಬಾತ್ತಾ ಇಂ.
ಕೀರ್ತನೆಗಳನರಿಗೂ ಚೆನ್ನಾಗಿ ಘಾರ ಆಗಿದೆ”

“ಎಲ್ಲನ್ನು ಒಂದು ಹಾಡು ಹೇಳು”

ಎಂದು ಕೇಳಿಬಟ್ಟಿರು ನಾಗಪ್ಪ. ರಾಜಪೂನ ಮುಖದಲ್ಲಿ
ಕಳವಳ ಮಾಡಿದ್ದೇರೆ, ನಾಗರತ್ನಳ ಮುಖದಲ್ಲಿ ‘ಒಳ್ಳೆ ಇಕ್ಕಟ್ಟಿಗೆ ಸಿಕ್ಕಿ
ಹಾಕಿಕೊಂಡಿನಲ್ಲ’ ಎಂಬ ಗಾಬರಿ ತಲೆದೋರಿತ್ತು.

“ಹುಡುಗಿಗೆ ಕಂರ ಸಾಲದು. ಹಾರೆಣ್ಣೀಸಿಯಂ ಶಳಿದೆ ಇದ್ದರೆ
ನಾಚಿಕೆ ಪಟ್ಟಿಕೊತ್ತಾಳೆ” ಎಂದರು ರಂಗಯ್ಯ ಆದರೆ ಸುಮಿತ್ರ—

“ಸೀತಕ್ಕನ ಮನೆಯಲ್ಲಿದೆ. ತರ್ತೀನಿ ತಾಳನ್ನು”

ಎನ್ನುತ್ತಾ ಓಡಿ ಹೋಡಿಕು. ಹಾರೆಣ್ಣೀಸಿಯಂ ಗಂಧವೇ
ಇಲ್ಲದ ನಾಗರತ್ನ ನಿಜವಾಗಿಯ್ಯಾ ಪೇಚಿಗೆ ಸಿಕ್ಕಿಕೊಂಡುಬಿಟ್ಟಿಳು.
ತನ್ನ ಮಾನ ಪರಿಸ್ಕೇಯಾಗುವುದಲ್ಲಾ ಎಂದು ಆವಳ ಕಣ್ಣಿಗಳು
ಹನಿಗೂಡಿದವು ಇನ್ನು ಉಳಿವಿರಿಸುದಂಡರೆ ಅಳುವುದು. ಆ ಕೊನೆಯ
ಗಳಿಗೆಯಲ್ಲಿ ತಟ್ಟಿನೆ ಉಪಾಯ ಕೊಳ್ಳಿಯಿತು ಕೂಡಲೇ ಶ್ರೀನಿ
ವಾಸನ ಕಡೆಗೆ ಸೋಡಿದಳು. ಆನೂ ಅವಳನ್ನೇ ಸೋಡುತ್ತಿದ್ದೆ.
ಅವಳ ಕಣ್ಣಿಗಳು ಆವನಿಗೆ ಏನೋ ಸಂಜೀ ಮಾಡಿದವು ಆವನು
ಎದ್ದು ಹೊರಗೆ ಹೋಡ. ಅಪ್ಪರಲ್ಲಿ ಸುವಿ.ಶ್ರೀಯೂ-ಶಾಂತಪೂ
ಒಂದೊಂದು ಕಡೆ ಹುಡಿದುಕೊಂಡು ಹಾರೆಣ್ಣೀಸಿಯಂ ತರುತ್ತಿದ್ದರು.
ಆವರನ್ನು ಸೋಡಿ

“ಬೇಡವಂತೆ. ಕೊಟ್ಟಿ ಬಿಡು ಹೋಗೇ ಸುಮಿತ್ರ”

ಎಂದ ಶ್ರೀನಿವಾಸ. ಸುಮಿತ್ರಿಯ ಮುಖ ಸಪ್ಪೆಯಾಯಿತು.

ಅಪ್ಪರಲ್ಲಾ ಗಲೇ ಮಾತು ಬದಲಾಗಿತ್ತು—

“ಮನೆ ಕೆಲಸವೆಲ್ಲ ಮಾಡ್ತಾಳಿ, ಅಡಿಗೇನಲ್ಲೂ ಕೈ ಪಳಗಿದೆ.
ಏನೋ ಅಪ್ಪ-ಇಪ್ಪ ಕಷತಿ ಹಾಕುವುದನ್ನೂ ಕಲಿತಿದ್ದಾಳಿ.”

ರಾಜನ್ನು ಮಗಳ ಬೆನ್ನು ತೀಡುತ್ತಾ ಹೇಳಿದಳು.

“ಹುಡುಗನನ್ನು ಸರಿಯಾಗಿ ಸೋಡನ್ನು”

ನಾಗಪ್ರ ನಗುತ್ತಾ ಹೇಳಿದರು.

ಅಗ್ನಿನು ತಾನು ಕೊಡದಾಗಿ ಸೋಡಬೇಕೆ ಹುಡುಗನನ್ನು ?
ಮಧ್ಯಾಸ್ತವೇ ಕಣ್ಣಂಬ ಸೋಡಿದ್ದಾಗಿದೆಯಲ್ಲ ! — ಎನ್ನಿಸಿತ್ತು
ನಾಗರತ್ನಾಳಿಗೆ.

“ಹುಡುಗನೂ ಒವ್ವಬೇಕಲ್ಲ !”

“ಅವನದೇನು ಬಿಡಿ, ಒವ್ವತ್ತಾನೇ ”

ಅನಂತರ ಕೊಡು — ಕೊಳ್ಳುವ ವಿಚಾರ ಬಂದಿತು.

ರಂಗಯ್ಯನವರು ಬುದ್ಧಿ ಸಂತರು—

“ಹುಡುಗಿಗೆ ಪನೇನು ಒಡವೆ ಮಾಡಿಸುತ್ತೀರೋ ಮಾಡಿಸಿ ?
ಇದೇ ಮಾಡಿಸಿ — ಈದೇ ಮಾಡಿಸಿ ಎಂದು ಸಾವು ಕೇಳುವುದಿಲ್ಲ ಏನು
ಮಾಡಿಸಿದರೂ ಸಿವ್ಯು ಹುಡುಗಿಗೇ ತಾನೇ ಮಾಡಿಸುತ್ತೀರಿ !”

“ನಾವು ಕೊಡಬೇಕಾದ್ದ ಬಂದು ವೆಳ್ಳಿಯ ತಟ್ಟಿ, ಜೊಂಬು,
ಹಂಚವಾತ್ರೆ ಕೊಟ್ಟಿಬಿಡುತ್ತೀರೆ”

ಎಂದು ರಾಜನ್ನನೂ ತನ್ನ ಮಾನಸಂತೇಯೇ ಬುದ್ಧಿ ಪಂತಿಕೆ
ಯೆಂದ ಹೇಳಿದಳು. ನಾಗಪ್ರನವರು ಕಣ್ಣ ಕಣ್ಣಬಿಟ್ಟರು !

‘ಕೊಡು — ಕೊಳ್ಳುವ ಒಗಳದ ಮಾತಿಗೆ ನಾನಂತರೂ ಬರು
ವವಳ್ಳಿ. ಸನ್ನ ವಾಗ್ನಿಗೆ ಹುಡುವೆ ಆದರೆ ಸಾಕು. ನೀವು ನೀವು
ಏನು ಬೇಕಾವರೂ ಮಾಡಿಕೊಳ್ಳಿ’ ಎಂದು ತಟ್ಟಳಾಗಿದ್ದಬಿಟ್ಟಕು
ವೆಂಕನ್ನು.

‘ನೀನೇನೋ ಜಾವೆ ಕೆಂಗೆ ತೂರಲು ಸೋಡುತ್ತೀರಿ ! ನಾನು
ರಂಗೋರೆ ಕೆಳಗೇ ತೂರುತ್ತೀನೇ ! !’ ಎಂದು ಮನಸ್ಸಿನಲ್ಲಿಯೇ
ಅಂದುಕೊಂಡ್ರು ನಾಗಪ್ರ.

“ಸೋಡಿ. ಇದ್ದ ಮಾತು ಇದ್ದಹಾಗೆಯೇ ಹೇಳಿಬಿಡುವ
ಸ್ವಭಾವ ನನ್ನದು — ಮುಚ್ಚುಮರೆಯಿಲ್ಲ. ಮೊನ್ನೆ ಮಾಗಡಿಯೆಂದ
ಬಂದಿದ್ದ ಮಾಥವಯ್ಯನವರು — ಸಾವಿರದ್ದಿನೂರು ರೂಪಾಯಿ ವರ
ದಪ್ಪಿತೆ ಕೊಟ್ಟಿ, ಹುಡುಗ ಕೇಳಿದ್ದನ್ನೆಲ್ಲಾ ತಿಗೆದುಕೊಟ್ಟಿ ಮುದುವೆ
ಮಾಡುತ್ತೀನೇ ಎಂದರು. ಆದರೆ ಜಾತೆಕ ಸರಿಹೋಗಲಿಲ್ಲ ಅಂತೆ
ಮುದುವೆ ನಿಲ್ಲಿಸಬೇಕಾಯಿತು. ಆದಕ್ಕೂ ಮುದಲು ಐದಾರು ಜನ

ಹೆಣ್ಣು ಕೊಡುತ್ತೇ ಎಂದು ಬಂದಿದ್ದರು. ಈಗೇನವಸರ - ಹುಡುಗನ ವಯಸ್ಸು ಇನ್ನೂ ಜಿಕ್ಕುದು ಅಂತ ನಾವೇ ಬಂದವರನ್ನು ವಾಪಸ್ಸು ಕಳುಹಿಸಿ ಬಿಟ್ಟಿವು."

ನಾಗಸ್ವನರ ಮಾತು ಏಕ್ಕು ಸಿಜ ಎಂಬುದು ವೆಂಕನ್ನನಿಗೂ ಶ್ರೀನಿವಾಸನಿಗೂ ತಿಳಿದಿಕ್ಕು !

ಅವರು ಮಾತು ಸ್ವಾಂದಾಸರಿಸಿದರು—

“ಇನ್ನೊಂದು ಪ್ರದರ್ಶನ ವೈರ್ಣವಲಿಸಿಸಿದ ಬಾವಿತ್ತು. ಕ್ಯಾರೆಂಡ್‌ಮು ಪುಟ್ಟಬೇಕು — ಹಾಗಾದ್ದರು ತುಡಿ ರಿಟ್ಟ್‌ರ್ ಇವು ಲ್ಲಾರರು; ಮನೆತ್ತಂಬ ಮಕ್ಕಳು ನವಾಗೂ ಆ ಸಂಬಂಧವೇನೋ ತುಂಬ ಒಪ್ಪಿತ್ತು. ಆದರೆ ನರದ್ವಷ್ಟಿಕೆ ವಿಚಾರದಲ್ಲಿ ಅವರು ಸ್ಯಾಪ್ ಹಿಂದು ವುಂದು ನೋಡಿ, ಬರೀ ಮುನ್ನಾರು ರೂಪಾಯಿಸಲ್ಲಿ ಚೂಕಾಸಿ ಮಾಡಬಿಟ್ಟು ವಾಸನ್ನು ಹೇಳಿದರು”

“ಅಂದರೆ ನಾವಿರದಿನ್ನಾರಕ್ಕೂ ನೀವು ಒಸ್ಸುಲಿಂಬವೇ ?”

ರಂಗಘ್ರೀನವರ ಮಾತು ಆರ್ಥಿಕವನ್ನು ಸಾಚಿಸಿಕು

“ಹೇಗೆ ಒಸ್ಸುಲಿ ಸಾಮಿ, ಆಡುವ ಮಾತು ಯಾವಾಗಲೂ ಒಂದೇ ಇರಬೇಕು ಒಬ್ಬಿರಿಗೆಂದು ಇನ್ನೊಬ್ಬಿರಿಗೆ ಇನ್ನೊಂದು ಹೇಳಿ ನಾನು ಯಾವ ನರಕಕ್ಕೆ ಹೋಗಲಿ”

“ಹೂಗೆಂದುಬಿಟ್ಟರೆ ಹೇಗೆ ?” ಎಂದಳು ರೂಜನ್ನು.

“ನಿನೋ ನ್ನಾಮಿ, ನಾನೂ ಹಾಗೂ ಹೀಗೂ ಒಂದು ಸಾಮಿರ ಅಂತ ಅವಳ ಮದ್ದತ್ತಿಗೆ ಮುಡಿಬ್ಬ ತೆಗೆವಿಟ್ಟಿದ್ದೇನೆ. ಇನ್ನೂ ಅವಳ ತಂಡಿ ಜಿಕ್ಕ ವಯಸ್ಸಿನಲ್ಲಿ ಸೆಳವುರೋಗ ಬಂದು ಕೆಲಸವಿಲ್ಲದೆ ಮನೆ ಯಲ್ಲಿ ಇದ್ದಾನೆ. ಅವನ ಸಂಸಾರವೆಲ್ಲಾ ನನ್ನ ಕೊರಳೆಗೇ ಬಿನಿದಿ. ಈ ಹುಡುಗಿಯ ಮದ್ದತ್ತಿ ಆಯಿತಿಂದರೆ ಅವಳ ಹಿಂದೆಯೇ ಇನ್ನೂ ನಾಲ್ಕು ನೇರಿದು ನಿಂತಿನೆ. ಅವಕ್ಕೆಲ್ಲಾ ಒಂದೊಂದು ದಾರಿ ಮಾಡಬೇಕು....ಮುಖ್ಯ ದೇವರೇ ನನ್ನನ್ನು ಕಾಪಾಡಬೇಕು !”

ಮಾತಿಗೆ ಸೋತಿದ್ದು ರು ರಂಗಯ್ಯ. ತನ್ನ ಬುದ್ಧಿವಂತಿಕೆ ನಾಗಸ್ವನವರ ಮುಂದೆ ಏನೂ ನಡೆಯುವಂತಿಲ್ಲ ಎಂದು ಅವರಿಗೆ ಅರ್ಥವಾಗಿತ್ತು.

ಇಬ್ಬರೂ ಸ್ವಲ್ಪ ಕೊತ್ತು ಹೌನವಾದರು. ಕೊನೆಗೆ ನಾಗಸ್ವ

ನವರೀ, “ನಮಗೇನೂ ಹೆಣ್ಣಿಗೆ ಬರವಿಲ್ಲ. ಒಂದು ಗಂಡು ಇದಕಡೆ ಹತ್ತು ಹೆಣ್ಣು ಬರುತ್ತವೆ. ಯೊವುದಕ್ಕೆ ಲಭ್ಯವಿದೆಯೋ ಅದು ನಮ್ಮ ಮನೆಗೆ ಬರುತ್ತದೆ.”

“ನಮಗೂ ಬೇಕಾದಪ್ಪು ವರಗಳಿವೆ. ಏನೋ ಅನುಕೂಲ ವಾಗಲಿಲ್ಲ ಅವೈ?”

ಎಂದಾಗು ರಾಜನ್ನು. ಎರಡು ಪ್ರಕ್ಕಗಳವರಿಗೂ ತಾವು ಸುಖಾಗು ಶ್ರದ್ಧೇವೆಂಬುದರಲ್ಕ್ಯಾವೇ ಇದ್ದಂತೆ ಕಾಣಲಿಲ್ಲ. ನೂರು ಸುಳ್ಳ ಹೇಳಿ ಒಂದು ವಂದುವೆ ಮಾಡಿಸು ಎಂದು ಗಾದೆಯೇ ಇದೆ ಅಲ್ಲವೇ?

“ಅನುಕೂಲವಾಗವಿದ್ದುದಕ್ಕೇ, ನಾವೂ ಬಂದ ಹೆಣ್ಣುಗಳ ಸೈಲ್ಲಾ ಬಿಡುತ್ತಿದ್ದೀವೇ”

“ನೀವು ದೊಡ್ಡಮನಸ್ಸು ಮಾಡಿದರೆ ನಮ್ಮ ಹುದುಗಿ ಸಮ್ಮ ಮನೆ ಸೇರುತ್ತಾಣಿ!”

“ನನಗೂ ಅದೇ ಸಂತೋಷ. ಆದರೆ ನೀವು ಮನಸ್ಸು ಮಾಡಬೇಕು ರಂಗಯ್ಯನವರೇ”

“ನಾನೆಷ್ಟರವನು ಸ್ವಾಮಿ_ಬಡವ”

“ಈಗಿನ ಕಾಲದಲ್ಲಿ ಬಡವರು ಯಾರು – ಬಲ್ಲಿದವರು ಯಾರು? ಎಲ್ಲಾ ಒಂದೇ! ನೋಡಿ, ನಾನೂ ಕೊನೆ ಮಾತು ಹೇಳಬಿಡುತ್ತೇನೇ. ಹುದುಗಳಿಗೆ ಬೇಕಾದ ಬಟ್ಟಿಬರೆ, ಒಂದು ಕೈಗಡಿಯಾರ, ಒಂದು ಚೈಸಿಕಲ್ಲು, ಕೈಗೆ ಸಾವಿರದ್ದೆನೂರು ಕೊಟ್ಟಿಬಿಡಿ ಲಗ್ಗಪತ್ರಿಕೆ ಇವತ್ತೀ ಮಾಡಿಕೊಂಡು ಬಿಡೋಣ”

“ಬಡವನಿಂದ ಶಫ್ಟ ಸಾಧ್ಯವಿಲ್ಲ ಸ್ವಾಮಿ. ಕೈಗೆ ಎಂಟನೂರು ಕೊಡುತ್ತೇವೆ ಗಡಿಯಾರ ಚೈಸಿಕಲ್ಲು ಸಧಾನವಾಗಿ ನೋಡೋಣ”

“ಅದೆಲ್ಲಾ ಸಾಧ್ಯವಿಲ್ಲ”

“ಹಾಗನ್ನಾಬಾರದು ಸ್ವಾಮಿ”

“ಇನ್ನೇನು_ಹುದುಗಳಿಗೆ ಉಪ್ಪು ಮೇಣಿನಕಾಯಿಗೆ ಕಾಷ ಕೊಡುವ ಹಾಗೆ ಚೌಕಾಸಿ ಮಾಡುತ್ತೀರಿ!”

“ಈಗಲೇ ಬಡವನ ಯೋಗ್ಯತೆ ವಿಾರಿ ಹೋಗಿದೆ ನಾಗವ್ಯ ನವರೀ!”

“ಹೋಗಲಿ, ಗಡಿಯಾರ-ಬೈಸಿಕಲ್ಲು ತೆಗೆದುಕೊಟ್ಟು ಸಾವಿರದ ಇನ್ನೂರು ಕೊಟ್ಟು ಬಿಡಿ”

“ಸಾಮಿರ ಕೊಡುತ್ತೇನೇ ಸ್ವಾಮಿ”

“ಮುಖ್ಯ, ನಿಮ್ಮ ಸಂಬಂಧ ಬಿಡಬಾರದೂಂತ ನಾನು ಒಪ್ಪಿ ಕೊಳ್ಳಬೇಕಾಗಿದೆ”

“ಅಷ್ಟ ಮಾತ್ರ ಅಭಿಮಾನವಿದ್ದರೆ ಸಾಕು ಸ್ವಾಮಿ”

“ಎರಡು ಖಚೂರ್ ನಿಮ್ಮದೇ. ಕೂರು ಸೀರೆ, ಮಾಂಗಲ್ಯ ಎರಡೂ ನಿನೇ ತರಬೇಕು”

“ಅವೆರಡನ್ನೂ ಗಂಡಿನ ಕಡೆಯವರೇ ತರಬೇಕಾದಃದು ನಾಗಪು ನವರೇ”

“ಈ ನೆಲೆಯಲ್ಲಿ ಅದೆಲ್ಲಾ ಸಾಧ್ಯವಿಲ್ಲ. ವರದಾಷ್ಟಿಣೆಯಲ್ಲೇ ಕಡಿಮೆ ಮಾಡಿಕೊಂಡಿವ್ಯಾರಿ. ಖಚೂರ್ ಬೇರೆ ನಮ್ಮ ತಲೆಯ ಮೇಲೆ ಹೇರಿದರೆ ನಾವೇನು ಉಸಿರಾಡಬೇಕೂ ಬೇಡವ್ಯಾ?”

“ಮಾಂಗಲ್ಯವ ನ್ನಾದಾರೂ ಸೀವು ತರಬೇಕು”

“ನಾವು ಏನೂ ತರುವುದಿಲ್ಲ ರಂಗಯ್ಯನವರೇ. ಬರೀ ಕೈ ಬೀಸಿಕೊಂಡು ಬರುತ್ತೇನೇ. ಸಾಱಂಕ್ರತ ಚನ್ನಾದಾನ ಮಾಡಿ ಕೊಟ್ಟರೆ ಕೊಡಿ-ಇಲ್ಲದಿದ್ದರೆ ಬೇಡವೇ ಬೇಡ”

ಎಂದು ನಿಧಾರದ ಮಾತನ್ನಾಡಿಬಿಟ್ಟು ಇಲ್ಲಿಂದೆದ್ದು ದು ನಾಗಪು. ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂದು ರಂಗಯ್ಯನವರೆ—

“ನಿಮ್ಮ ಇಷ್ಟದ ಹಾಗೆಯೇ ಆಗಲಿ ಸ್ವಾಮಿ” ಎಂದು ಒಪ್ಪಿ ಕೊಂಡರು.

“ದಿನ ಚೆನ್ನಾಗಿದ್ದರೆ ಇವತ್ತೀ ಲಗ್ಗುಪಶ್ರಿಕೆ ಆಗಿ ಹೋಗಲಿ”

ರಾಜಮ್ಮನ ಮಾತು ಎಲ್ಲರಿಗೂ ಸುಮ್ಮಾತವಾಗಿಯೇ ಇತ್ತು. ಆದರೆ ನಾಗಪುನವರಿಗೆ ಮಾತ್ರ ಇಕ್ಕಿಟ್ಟಿನಲ್ಲಿ ಸಿಕ್ಕಿಕೊಂಡಂತಾಗಿತ್ತು. ಮೊದಲು ಲಗ್ಗುಪಶ್ರಿಕೆ ಮಾಡಿಗಿಕೊಂಡು ಬಿಟ್ಟು, ಆಮೇಲೆ ವರದಾಷ್ಟಿಣಿಗೆ ಸತಾಯಿಸಿದರೆ ಏನು ಹಾಡುವುದು ಎಂದು ಯೋಚಿಗೆ—

“ಲಗ್ಗುಪಶ್ರಿಕೆ ಹಣ್ಣಿನ ಪುನೀಯಲ್ಲೇ ಆಗಬೇಕಾದ್ದು ಸಂಪ್ರದಾಯ.....” ಎಂದು ತಡೆಹಾಕಿದರು.

“ತದಕ್ಕೇನು ತಾವು ದಯವಾಡಿಸಿದರೆ ಸಮ್ಮ ಮನೆಯಲ್ಲೇ ಮಾಡಿ ಕೊಡುತ್ತೀರೋ.”

ರಾಗಭ್ಯಾಸವರು ಅದಕ್ಕೂ ಸಿದ್ದಿರಾಗಿಪ್ಪಬಂದು.

“ಮಂದುವಯಲ್ಲಿ ವೃಥಾ ಮನಸ್ಯಾವ ಬರಬಾರದು ಸ್ವಾಮಿ; ಲಗ್ಗಿಪತ್ರಿಕೆಯ ದಿವಸೇ ಪಾರದ್ವಿಷಣಿ ಹಣಂಸ್ಯೇಲಾಲ್ಲ ಶೂತೀ ಕೊಟ್ಟು ಬಿಡಬೇಕು ಇಲ್ಲಿದಿದ್ದರೆ ಆಗಿವುದಿಲ್ಲ”

ಎಂದು ತೀವ್ರ ಸುಂಡಿ ನಾಗಪ್ರಣವರು ಹೊರ ಅಂಗಳದ ಕಡೆಗೆ ಹೆಚ್ಚಿ ಹಾಕಿದರು.

ಆ ರಾತ್ರಿಯೂ ಸೀತುವಿನದೇ ಅಡಿಗೆ. ಲಗ್ಗಿಪತ್ರಿಕೆ ಬರಿಸು ವವಲಿಗೆ ಗಂಡಿನ ಮನೆಯಲ್ಲಿ ಉಂಟಿ ಮಾಡಬಾರದೆಂದೂ, ಹಾಗೊಂದು ಪಕ್ಕ ಉಂಟಿ ಮಾಡಿದರೆ ಸಂಬಂಧ ತಪ್ಪಿ ಮದವೇ ನೀಂತು ಹೋಗುವುದೆಂದೂ ಅಮಾಜಃಸಾಂಗಿ ಸಡೆಮು ಬಂದ ಪದ್ಧತಿಯನ್ನು ರಂಗಯ್ಯಾ ನವರು ಪರಿಪಾಲಿಸಿದರು.

ಶ್ರೀನಿವಾಸನಿಗೆ ನಾಗರತ್ನಾಳನ್ನು ಸಂಧಿಸುವ ಅವಕಾಶ ಮತ್ತೀ ನಿಗಲಿಳಿ. ಕಿಟ್ಟು, ನಾಣಿ, ಶಾಮು, ಸುವಿ.ತ್ರೈಯರು ನಾಗರತ್ನಾಳ ಮತ್ತು ಮುಕ್ತಲೇ ತಿರುಗಾಡುತ್ತಿದ್ದರು ಶ್ರೀನಿವಾಸ ಒಂದೆಡು ಬಾರಿ ಅವಳಿದೆಗೆ ನೋಡಿ ಕಣ್ಣಾರ್.ಪಿ.ಪಿ.ಕೆಸಿದ. ಹುಡುಗಿಯೂ ತನ್ನ ಅಷ್ಟಾಯಕತೆಯನ್ನು ಕಣ್ಣಿನಿಂದಲೇ ಸೂಚಿಸಿದಳು. ಬೇರೆ ಉಪಾಯ ವಿಳಿದೆ ಶ್ರೀನಿವಾಸ, ನಾಗರತ್ನಾಳಿಂದನೇ ಬಂದಿದ್ದ ಅವಳ ಪುಟ್ಟ ತಂಗಿಯನ್ನು ಬಳಗೆ ಸೆಳಿದುಕೊಂಡು, ಅವಳೇ ನಾಗರತ್ನಾಳಿಂದು ಭಾವಿಸಿ, ಮುತ್ತಿಟ್ಟು ಅವಳ ಕೆನ್ನೆಗಳನ್ನು ರಮಿಸಿದ!

ಮರುದಿನ ಗಂಡಿನ ಕಡೆಯವರಾಗಿ ನಾಗಪ್ರಣವರೊಬ್ಬರೇ ರಂಗಯ್ಯಾನವರ ಪರವಾರದೊಡನೆ ಕಪ್ಪುಹೆಳ್ಳಿಗೆ ಪ್ರಯಾಣ ಮಾಡಿದರು. ಹೊರಡುವ ಮನ್ಯ ವೇಕನ್ಯ—

“ತಿಳಿದವರ ಹತ್ತಿರ ಹುಡುಗಿಯ ವಿಚಾರ, ಬೀಗರ ವಿಚಾರ ಸ್ವಲ್ಪ ಕೇಳಿ ನೋಡಿ” ಎಂದು ಪಿಸು ಮಾತಿನಲ್ಲಿ ಸೂಚಿಸಿದಳು.

‘ಯಾರನ್ನ ವಿಚಾರಿಸಿ ಏನಾಗಬೇಕು ದುಡ್ಡ ಕ್ಯಾಗೆ ಬಂದ ವೇಲೆ ಬೇಕಾದ್ದು ಆಗಿಹೋಗಲಿ’ ಎಂದುಕೊಂಡರು ನಾಗಪ್ರ.

“ಹೇಡುಗನೂ ಬರಲಿ. ಉರು ನೋಡಿದ ಹಾಗಾಗುತ್ತೆ”

ಎಂದು ರಂಗಯ್ಯನವರು ನುಡಿದಾಗ, ಅಂತಹ ಅವಕಾಶವನ್ನೇ ಕಾಯುತ್ತಿದ್ದ ಶ್ರೀನಿವಾಸನಿಗೆ ‘ಸ್ವರ್ಗಕ್ಕೆ ಬಾ’ ಎಂದು ಆಹ್ವಾನ ಕೊಟ್ಟಿ ಹಾಗಿತ್ತು. ಅವನು ಹೊರಟು ನಿಂತ. ನಾಗಪ್ರವರು ದುರದುರನೆ ಅವನ ಮುಖ ನೋಡಿದರು. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ.

ಎಲ್ಲರೂ ಕಪ್ಪು ಹೆಳ್ಳಿಯನ್ನು ಸೇರಿದರು. ಅಗ್ನಿಹರಕ್ಕಿಂತ ಅತಿ ಚಿಕ್ಕದಾದ ಆ ಉರಿನ ತುಂಬ ಕಂಬಳಿ ನೇಯುವ ಕರುಬರೇ ಹೆಚ್ಚು ಅವರನ್ನು ಬಿಟ್ಟರೆ ಮುಖಲ್ಯಾಸರಿಗೇ ಎರಡನೆಯ ಸ್ಥಾನ. ಉಳಿದವರಲ್ಲಿ ನಾಲ್ಕಾರು ವರಂದಿ ಒಕ್ಕುಲ್ಲಂಗರು: ರಂಗಯ್ಯನವರ ಜಾತಿಯ ಎಡು ಮನೆಗಳು ಮಾತ್ರ ಇದ್ದವು ಆ ಎಡು ಮನೆಗಳವರೂ ದಾಯಾದಿಗಳಾದುದ್ದಿಂದ ಯಾವುದೂ ಕಾಲದಲ್ಲಿ ಆಸ್ತಿಯ ವಿಷಯಕ್ಕೆ ದೊಡ್ಡ ವ್ಯಾಜ್ಯವೇ ಸಡೆದ್ದ. ಒಬ್ಬರಿಗೊಬ್ಬಂಗೆ ಮಾತು ನಿಂತುಹೋಗಿತ್ತು. ಆದ್ದರಿಂದ ರಂಗಯ್ಯನವರ ಮನೆಗೆ ಬಂದ ಅತಿಧಿಗಳನ್ನು ಆ ಮನೆಯವರು ಮಾತನಾಡಿಸುವಂತಿರಲ್ಲಿ. ಆದ ರಿಂದ ರಂಗಯ್ಯನವರಿಗೆ ಅನುಕೂಲವನೇ ಒದಗಿತ್ತು. ಆವರ ಮನೆಯ ಗಂಟ್ಟು, ನಾಗರತ್ನಕ ವಿನಯ ನಾಗಸ್ವಾನವರಿಗೆ ತಿಳಿಯಿವಂತಿರಲ್ಲಿ.

ರಂಗಯ್ಯನವರದ್ದು ಸ್ತೋರ್ವರಕಾಲದ ಹಾಳಿಗೆ ಮನೆ. ವೇಲಿನ ಮಣ್ಣ ಚಾವಣಿಗೆ ಉರಿಗೊಟ್ಟಂತೆ ಮನೆಯಲ್ಲಿಲ್ಲ ಮಾರದ ಕಂಬಗಳು ತುಂಬಿದ್ದವು. ಮನೆ ವಿಶಾಲವಾಗಿದ್ದ ದರಿಂದ ಏದಾರು ಶಣ್ಣ ಶಣ್ಣ ಕೊರಿದಿಗಳನ್ನು ವಿಂಗಡಿಸಿದ್ದರು. ಹಿತ್ತೆಲೂ ವಿಶಾಲವಾಗಿದ್ದ ರಿಂದ ಹೂಗಿಡಗಳು, ಸೀಬೆಯ ಮರ, ದಾಳಂಬೆಯಗಿಡ, ಹುರುಳಿ – ಬಡನೆಯ ತರಕಾರಿ ಗಿಡಗಳನ್ನೂ ಬೆಳಿಸಿದ್ದರು ನಾಗಪ್ರವರು ಮನೆಯ ನ್ನೆಲ್ಲ ಪರಿಶೀಲಿಸಿ, ಹಿತ್ತೆಲ ತೋಟವನ್ನೂ ಮೆಚ್ಚಿಕೊಂಡು ‘ಒಳ್ಳೆ ಅನುಕೂಲಕ್ಕಿಂತ ಮನೆಯೇ’ ಎಂದುಕೊಂಡರು.

ತಟ್ಟನೆ ಏನೋ ನೇನವುಮಾಡಿಕೊಂಡು—

“ಹೇಡಂಗಿಯ ತಂಡೆ ಎಲ್ಲಿ?”

ಎಂದರು ಸಾಗಪ್ಪ. ಆ ಪ್ರಶ್ನೆಗೆ ರಂಗಯ್ಯನವರು ತುಂಬ ಅಲಕ್ಕು

ವಾಗಿಯೇ ಖತ್ತರಿಸಿದರು.

“ಎಲ್ಲೋ ಹಂಡಿನ ದೂರಿನಲ್ಲಿ ಬಿಡಿದ್ದಾನೆ”

ಆ ಮಾತು ಸಿಜಪೋ ಸುಕ್ಕೊ ಎಂದು ತೀಳಿಯಲು, ಯಾರೂ ಇಲ್ಲದ ಸಮಯದಲ್ಲಿ ನಾಗರತ್ನಳ ತಂದೆಯನ್ನು ನೋಡಲು ಹೋಡರು ನಾಗಪ್ರ.

ಎಲ್ಲಕ್ಕೊಂತ ಹಂಡಿನ ಕೋಣೆಯಲ್ಲಿ ರಂಗಯ್ಯನವರ ಮಗ ಮಂಚದ ಮೇಲೆ ಮಂಗಿದ್ದ. ಆವನ ಪಕ್ಕದಲ್ಲಿದ್ದ ಚಿಕ್ಕ ಮಾಡಿನಲ್ಲಿ ನೀಲಗಿರಿ ಎಣ್ಣೆಯ ಡೊಡ್ಡ ಸಿಸೆ, ಮಾಸ್ತಿ ವೆಂಕಟೇಶಯ್ಯಂಗಾರ್ಥಿ ಸಣ್ಣ ಕತೆಗಳ ನಾಲ್ಕಾರು ಪ್ರಸ್ತುಕರೆಳು ಇವುವು. ಆತ ಹಾಸಿಗೆ ಬಿಟ್ಟು ಏಳುವಂತಿಯೇ ಇರಲಿಲ್ಲ. ದಕ್ಕ ಮಾಂಸಗಳಿಂದ ಬರಿಯು ಅಸ್ತಿ ವಂಚರವಾಗಿದ್ದ ಆವನನ್ನು ಆ ಮಂಸೆಯಲ್ಲಿ ಯಾಂತ್ರಿಕವಾಗಿ ಗಮನಿಸುತ್ತು ಲಾ ಇರಲಿಲ್ಲ ಆ ಉಸಿರಂಡುವ ಮೂರ್ಛೆಯ ಹುದ್ದೆವನ್ನು ಕಂಡ ನಾಗಪ್ರ—

“ಇದಕ್ಕೊಂತಲೂ ಬೇರೆ ನರಕವಿದೆಯೇ ದೇವರೇ !”

ಎಂದು ಸಿಟ್ಟುಸಿರು ಬಿಟ್ಟುರು.

ಶ್ರೀನಿವಾಸನಿಗೂ ನಾಗರತ್ನಳಿಗೂ ಆಪಕಾಶ ರಸಷಿಸ್ತಿರುವನ್ನು ಒದಗಿಸಿಕ್ಕು. ಆವರಿಬ್ಬಿರೂ ಒಟ್ಟಿಗಿದ್ದಾದನ್ನು ಕಂಡು ರಾಜಮೃತ ಆಕ್ಷೇಪಿಸಲಿಲ್ಲ ಹೊನ್ನಿನಲ್ಲಿ ಒಬ್ಬರನ್ನೊಬ್ಬರು ಗಟ್ಟಿಂಬಾಗಿ ತಳ್ಳಿ ಕೊಂಡಾಗಲಂತೂ— ಆಕಸ್ಮೀಕರಣ ನೋಡಬಿಟ್ಟ ರಾಜನ್ನು ‘ಶ್ರೀನಿವಾಸ ಇನ್ನೂ ಎಳೆ ಸಂಬೇಕಾಯಿ !’ ಎಂದು ಮನಸ್ಸಿನಲ್ಲಿಯೇ ಈಂದು ಕೊಂಡರು.

ರಾತ್ರಿ ಲಗ್ನಪತ್ರಿಕೆಯಾಯಿತು. ಮೂರು ಮೈಲಿ ದೂರವಿದೆ ಒಕ್ಕಲೂರಿನಿಂದ ಪುರೋಹಿತರು ಬಂದಿದ್ದರು ರಂಗಯ್ಯ ತಟ್ಟಿಯಲ್ಲಿ ನೋಟಿನ ಕಟ್ಟನ್ನು ಇಟ್ಟ—

“ಆ ಮಂಗಳದ್ವಾರ್ಜ ಸ್ವೀಕರಿಸಬೇಕು”

ಎನ್ನುತ್ತ ನಾಗಪ್ರನವರ ಕೈಗಿತ್ತರು. ಕೈಗೆ ತೆಗೆದುಕೊಂಡ ನಾಗಕ್ಕನವರು ಹೊದಲು ನೋಟು ಎಣಿಸಿದರು— ಸಾವಿರಕ್ಕೆ ಇನ್ನೂರೇ ಕಡಿಮೆಯಾಗಿತ್ತು !

“ಇದೇನು ರಂಗಯ್ಯನವರೇ ?”

“ಮಿಕ್ಕದ್ದು ಮದುವೆದಿನ ಕೊಡುತ್ತೇನೇ”

“ಅದೆಲ್ಲಾ ಆಗುವುದಿಲ್ಲ ”

“ಹಾಗನ್ನು ಬಾರದು ಸಾಮಿ”

“ಸಾಧ್ಯವಿಲ್ಲ ಒಂದು ಕಾಸು ಕವ್ಯಾಯಾದರೂ ನಾನು
ಮುಟ್ಟುವುದಿಲ್ಲ”

ಪುರೋಹಿತರು ಇಟ್ಟರ ಮುಖವನ್ನೂ ನೋಡಿದರು. ಯಾರು
ಸೋಲುವರೋ – ಯಾರು ಗೆಲ್ಲಿನವರೋ ?

“ನಾವು ಮದುವೆಗೆಲ್ಲಾ ಹೊಂಚಿಕೊಳ್ಳಬೇಕು. ಸ್ವಲ್ಪ ತಡೆದರೆ”

ರಾಜಮ್ಮೆ ಗಂಡಸರ ಮಾತಿನಲ್ಲಿ ತಲೆಹಾಕಿದಳು.

“ನಮಗೂ ನೂರೆಂಟು ತಾಪತ್ರಯಗಳಿವೆ. ನಿವು ಹಿಗೆ ಮಾಡು
ಶ್ರೀರಿ ಎಂದು ತಿಳಿದಿದ್ದರೆ ಈ ಜುಜುಬಿ ಸಂಬಂಧವನ್ನು ದೂರವೇ
ಇಡುತ್ತಿದ್ದೇ”

ನಾಗಪ್ರನವರ ಆ ಮಾತು ರಂಗಯ್ಯನವರ ಕರುಳುಮುಟ್ಟಿತು.
ಉಪಾಯಗಾಣದೆ ವಿಕ್ಕೆ ಐಸೂರು ರೂಪಾಯಿಗಳನ್ನು ತಂದು ತಟ್ಟಿ
ಯಲ್ಲಿಟ್ಟರು. ನಾಗಪ್ರನವರ ಮುಖ ಪ್ರಸನ್ನವಾಯಿತು. ಲಗ್ನಪತ್ರಿಕೆ
ಬರೆದ ಪುರೋಹಿತಿಗೂ ರಂಗಯ್ಯನವರ ಮನೆಯಲ್ಲೇ ಚೊಕ್ಕೆ
ಭೋಜನವಾಯಿತು. ಆ ರಾತ್ರಿ ಶ್ರೀನಿವಾಸನೂ – ನಾಗರತ್ನಳೂ
ಒಂದೇ ರೂಮಿನಲ್ಲಿ ವಾಲಿಗಿದ್ದರು ರಾಜಮ್ಮೆನಿಗೆ ಮಾತ್ರ ತಿಳಿದಿತ್ತು.
ಆಕೆಯೂ ಅದಕ್ಕೆ ಬೆಂಬಲಕೊಟ್ಟಿದ್ದಳು.

ಆದರೆ ಆ ರಾತ್ರಿ ನಡೆದ ಸಂಗತಿ ಶ್ರೀನಿವಾಸನಿಗೆ ಸಂದೇಹವನ್ನು
ತಂದಿತು—

ಅಧರಾತ್ರಿಯ ಸಮಾರಿನಲ್ಲಿ ಕಿಟಕಿಯ ಬಳ ಒಂದು ನೇರಳು
ಕಾಣಿಸಿತು. ನಾಗರತ್ನಳನ್ನು ಅಪ್ಪಿಕೊಂಡು ವಾಲಿಗಿದ್ದ ಶ್ರೀನಿವಾಸನಿಗೆ
ಇನ್ನೂ ನಿದ್ರೆ ಬಂದಿರಲ್ಲ ಅವನ ಒತ್ತಡವನ್ನು ಹಿತವಾಗಿ ಸಹಿಸುತ್ತಾ
ನಾಗರತ್ನಳೂ ಕಣ್ಣಬಿಟ್ಟುಕೊಂಡೇ ಕಿಟಕಿಯಕಡಿಗೆ ನೋಡು
ತ್ತಿದ್ದಳು. ನೇರಳು ಕಾಣಿಸಿದೊಡನೆ ಆಕೆಯ ಹೃದಯ ರುಳಾ”
ಎಂದಿತು. ಆದರೂ ಧೈರ್ಯತೆಂದುಕೊಂಡು, ಶ್ರೀನಿವಾಸನ ಬಿಗಿತ್ತ

ದಿಂದ ಬಿಡಿಸಿಕೊಂಡು ಬೆತ್ತಲೇಯಾಗಿಯೇ ಎದ್ದುಸಿಂತಳು. ಆಗ ಶ್ರೀನಿವಾಸನೂ ಕಿಟಕಿಯ ಕಡೆಗೆ ನೋಡಿದ. ನೇರಳನ ಕೃಗಳು ಕರೆಯುವಂತೆ ಸನ್ನೆಮಾಡಿದವು. ನಾಗರತ್ನಾಳ ಮುಖವನ್ನು ನೋಡಿದ ಶ್ರೀನಿವಾಸ.

“ಸ್ವಲ್ಪ ಇರಿ, ಬರುತ್ತೇನೇ” ಎನ್ನುತ್ತಾ ನಾಗರತ್ನಾ ಸೀರೆ ಸುತ್ತಿಕೊಂಡು, ಕೊರಡಿಯ ಬಾಗಿಲ್ಲ ತೀರಿದು ಹೊರಗೆ ಹೊಡಳು. ಶ್ರೀನಿವಾಸ ಕಿಟಕಿಯಬಳಿಗೆ ಬಂದು ಹೊರಗೆ ದೃಷ್ಟಿಬೀರಿದ. ಕಂಬಳಹೊದ್ದು ಕೊಂಡು ಯಾರೋ ನಿಂತಿರುವಂತೆ ಕಾಣಿಸಿತು ಆ ವ್ಯಕ್ತಿಗಂಡನೋ — ಹೆಂಗಸೋಎಂದು ಎರಡು ನಿಮಿಷ ನಿಟ್ಟಿಸಿದ. ಆದರೆ ಆ ಕತ್ತಲೆಯಲ್ಲಿ ಹೇಗೆ ತಿಳಿಯಬೇಕು ?

ನಾಗರತ್ನಾ ಆ ವ್ಯಕ್ತಿಯ ಬಳಿಗೆ ನಡೆದಳು. ಆಮೇಲೆ ನಡೆದ ಪಿಸುಮಾತು ಶ್ರೀನಿವಾಸನಿಗೆ ಅಪ್ಪಷ್ಟವಾಗಿ ಕೇಳಿಸಿತು—

“ಎಷ್ಟು ಹೊತ್ತೇ ಬರೋದು ?”

ನಾಗರತ್ನಾ ಆ ವ್ಯಕ್ತಿಯ ಬಾಯಿಗೆ ಕೈ ಮುಚಿದುದನ್ನೂ ಶ್ರೀನಿವಾಸ ನೋಡಿದ. ಜಲಬಾಧಿಗೆ ಹೋಗುವ ನೆಪದ್ದಲ್ಲಿ ಹೊರಗೆಹೋಗಿ ಆ ವ್ಯಕ್ತಿಯನ್ನು ಸರಿಯಾಗಿ ನೋಡಿಕೊಂಡು ಬರಬೇಕೆಂದು ಶ್ರೀನಿವಾಸನಿಗನ್ನುಸಿತು. ಪರಷ್ಪರ, ಕತ್ತಲೆ ಹೊತ್ತು, ಎಲ್ಲಿ ಏನು ಕಾದಿದೆಯೋ ಎಂದುಕೊಂಡು ಹಾಗೆಯೇ ಹಾಸಿಗೆಯಮೇಲೆ ಉರುಳಿಕೊಂಡ.

ಇದು ನಿಮಿಷಗಳ ಸಂತರ ನಾಗರತ್ನಾ ಹೊರಟುಬಂದಳು. ಮೊದಲಿನಂತೆಯೇ ಶ್ರೀನಿವಾಸನ ಪಕ್ಕದಲ್ಲಿ ಮಲಗಿದಳು. ಶ್ರೀನಿವಾಸ ಅವಳಕಡೆಗೆ ತಿರುಗಿ, ಅವಳ ಬೆನ್ನೆನ ಮೇಲೆ ಕೈಯಾಡಿಸಿ—

“ಯಾರೇ ಆದು ?”

“ಎಲ್ಲಿ ?”

“ಅದೇ ಈಗ ನೀನು ಮಾತನಾಡುತ್ತಿದ್ದೆಯಲ್ಲಾ ಅವರು ?”

“ಅಮ್ಮೆ”

“ನಿಮ್ಮಮ್ಮನೇ ?”

“ಹುಳ್ಳ”

“ಯಾಕಂತಿ ?”

ನಾಗರತ್ನ ಆ ಪ್ರಶ್ನೆಗೆ ಉತ್ತರಿಸಲಿಲ್ಲ.

“ಎನ್ನ ಹೊತ್ತೇ ಅಂತ ಕೇಳಿದಹಾಗಿತ್ತು !”

“ಹೂ, ಇಲ್ಲೇ ಎಷ್ಟು ಹೊತ್ತು ಮಲಗಿರುತ್ತೀರೂ ? ಎದ್ದು ಬಾ ಅಂದರು”

ಶ್ರೀನಿವಾಸನ ಶಂದೇಹ ಸರಿಹಾರವಾಯಿತು. ಹುಡುಗಿಯ ವಿನಯದಲ್ಲಿ ಏನೇನೋ ತಪ್ಪು ತಿಳದುಕೊಂಡುಬಿಟ್ಟಿದ್ದನಲ್ಲಾ ಎಂದುಕೊಂಡ

“ಹಾಗಾದರೆ. ಈಗಲೇ ಇಲ್ಲಿಂದ ಹೊರಟು ಮೋಗುತ್ತೀರೂ ನಾಗರತ್ನ ?”

“ನನ್ನ ರಾಜನನ್ನು ಬಿಟ್ಟು ಹೋಗುತ್ತೀನೆಯೇ ?”

ಮುಖಕ್ಕೆ ಮುಖವಿಟ್ಟು ನುಡಿದಳು ನಾಗರತ್ನ. ಆ ಸವಿಮಾತು ಕೇಳಿ ಸಂತೋಷಪಟ್ಟಿ ಶ್ರೀನಿವಾಸ ಅವಳನ್ನು ಇನ್ನಷ್ಟು ಬಿಗಿಯಾಗಿ ಬಂಧಿಸಿದ

“ಮದುವೆಯಾಗುವ ನೊದಲೇ ನಾವಿಬ್ಬಿರೂ ಹೀಗಿರುವುದನ್ನು ನಿಮ್ಮ ತಾತನೋ—ನಮ್ಮ ತಂಡೆಯೋ ನೋಡಿಬಿಟ್ಟಿರಿ....?”

“ಅವರಿಲ್ಲ ನೋಡುತ್ತಾರೆ; ನಾನು ಬೆಳಗಿನ ದುಂಬದಲ್ಲೇ ಎದ್ದು ಹೋಗಿ, ಅಂಗಳದಲ್ಲಿ ಮಲಗಿ ಬಿಡುತ್ತೀನೇ.”

ಹಾಗೆಯೇ ನಾಡಿದಳು ನಾಗರತ್ನ.

ರಾಜಮ್ಮೆ ಬೇಗನೆ ಎದ್ದು ಉಪಿಟ್ಟು—ಕಾಫಿ ಸಿದ್ದಿ ಮಾಡಿದಳು. ಉಪಹಾರದ ಸಂತರ ನಾಗಪ್ಪನವರೂ ಶ್ರೀನಿವಾಸನೂ ಹೊರಟು ನಿಂತರು.

“ಕೈಗಡಿಯಾರ, ಬೈಸಿಕಲ್ಲು ಯಾವಾಗ ತೆಗೆಸಿಕೊಡುತ್ತೀರಿ ಸ್ವಾಮಿ ?”

“ವ.ದುವೆ ಆಗಲಿ ನಾಗಪ್ಪನವರೇ; ಆವೇಲೆ ನೋಡೋಣ”

ಗಡಿಯಾರ ಮಾತ್ರ ಮದುವೆಯಲ್ಲಿ ಕೊಟ್ಟಿಬಿಡಿ. ಬೈಸಿಕಲ್ಲು ಪ್ರಸ್ತುದ ವೇಳಿಗೆ ತೆಗೆದುಕೊಡಿ, ಪರವಾಗಿಲ್ಲ”

“ಆಗಲಿ ನೋಡೋಣ” ಎಂದರು ರಂಗಯ್ಯ.

ನಾಗಪ್ರಣವರು ಹೊಸಲು ದಾಟಿದರು. ಶ್ರೀನಿವಾಸ ಹಿಂದು
ಹಿಂದಕ್ಕೆ ಅರುಗಿ ನೋಡುತ್ತಾ, ನಾಗರತ್ನಾಳನ್ನು ಕಣ್ಣ ತುಂಬಿ
ಕೊಂಡು ತಂದೆಯನ್ನು ಹಿಂಬಾಲಿಸಿದ.

ನೋಟಿನ ಕಟ್ಟಿಗಳು ಭದ್ರವಾಗಿದೆಯೋ ಇಲ್ಲವೋ ಎಂದು
ಜೀಬು ಮುಟ್ಟಿಕೊಳ್ಳುತ್ತಾ ನಾಗಪ್ರಣವರು ಭಗವಾಂ ಬಸ್ಸು ಹತ್ತಿದರು.

ಇ

“ಅತ್ಯೈ ತೀನಣ್ಣನಿಗೆ ಮದುವೇಸಾತೆ !”

ಆಗತಾನೆ ಅಂತೆಯಲ್ಲಿ ಬಂದ ಲಗ್ನಪತ್ರಕೆಯನ್ನೂ, ಕಾಗದ
ವನ್ನು ಓದಿಕೊಂಡ ಸಂದರು ಅದಿಗೆ ಕೋಣೆಯ ಕಡೆಗೆ ಬರುತ್ತಾ
ಮೇಳಿದ

“ಯಾವಾಗ ಸಂದರು ? ಹೆಣ್ಣು ಯಾವುದು ? ಮದುವೆ ಎಲ್ಲಿ ?”

ಸಂದರು ಲಗ್ನ ಪತ್ರಕೆಯನ್ನೇ ಪದ್ಧಮ್ಮನ ಕೈಗಿತ್ತ ಅದನ್ನು
ಷಿದಿಕೊಂಡ ಇಂ—

“ಇಮೋ ಕವುಹಣ್ಣ ಹೆಣ್ಣೋ ! ಸರಿಹೋಯಿತು—ಕಂತೆಗೆ
ತಕ್ಕು ಬೊಂತೆ !”

“ಯಾಕತ್ತೈ ಯಾಗಂತಿ ? ನಿನಗೆ ಗೊತ್ತೈ ಇನರು ?”

“ಗೊತ್ತಿಲ್ಲದೆ ಏನು—ಚಿನ್ನಾಗಿ ಗೊತ್ತು. ನಮ್ಮ ತಂದೆಗೆ
ಈ ರಂಗಯ್ಯ ದೂರದ ಸಂಬಂಧ”

“ಹಾಗಾದರೆ ನೀನು ಆ ಹುಡುಗಿಯನ್ನು ನೋಡಿದ್ದೀಯಾ ?”

“ನೋಡಿಯೂ ಇದ್ದೀನಿ ; ಹುಡುಗಿಯ ಪುಟ್ಟ ಪೂರ್ವೋ
ತ್ತರವೆಲ್ಲ ಕೇಳಿಯೂ ಇದ್ದೀನಿ. ಅದಕ್ಕೂ ಅವರನ್ನು ಚಾಲೇ !”

“ಅಂದರೆ ಕವುಹಣ್ಣ ಹುಡುಗಿ ಕವು ಅಂತಲೇ ಅತ್ತಿ ?”

“ಬಣ್ಣ ಕವ್ವದರೆ ಒಂದು ಸಮಯ ಒಸ್ಪಿಕೊಳ್ಳಬಹುದವ್ವಾ.
ಅದರೆ ಆ ಹುಡುಗಿಯ ಗುಣವೇ ಕವ್ವಲ್ ! ನಿಮ್ಮ ತಂದೆಗೆ ಇದಕ್ಕಿಂತ

ಒಟ್ಟೆಯ ಸಂಬಂಧ ಯಾವುದೂ ಹಿಕ್ಕಲಿಲ್ಲೇ ?”

“ಹಾಗಾದರೆ ಹುಡುಗಿ ತುಂಬ ಕೆಟ್ಟವೆಳು ಅಂತೆಯಾ ?”

“ಅಯ್ಯೋ, ಅದ್ದುಕೆ ಕೇಳು. ಆ ಸಂಸಾರದ ಕಥೆನೇ ತುಂಬ ವಿಚಿತ್ರ ಸುಂದರು.”

“ಅದೇನು ಹೇಳತ್ತೀ.”

“ನಮ್ಮಜಾತಿ ಜನಗಳಿಗಲ್ಲಾ ಆ ಕತೆ ಗೊತ್ತಿದೆ. ಆ ಮನೆಯವರ್ದು ಯಾರು ಆದರಿಸುತ್ತಾರೆ ಅಂತ ತಿಳಿದುಕೊಂಡಿದ್ದೀ ? ನಿಮ್ಮ ತಂದೆಗೆ ಗೊತ್ತಿದ್ದು ಗೊತ್ತಿದ್ದ ಆ ಸಂಬಂಧ ಚೆಳಸಿದರಲ್ಲ !”

“ಶೀನಣ್ಣನಿಗೂ ವಯಸ್ಸಾಯಿತು. ಅವಧಾನಿಗಳು ಬಂದು ಹೊಡ ಮೇಲೆ, ಹೆಣ್ಣು ಕೊಡುತ್ತೇನಿ ಅಂತ ಬೇರೆ ಯಾರೂ ಬರಲಿಲ್ಲವೆಂದು ಅಮ್ಮೆ ತುಂಬ ಪೇಚಾಡುತ್ತಿದ್ದಳು. ಕೊನೆಗೆ ಇವರು ಬಂದರೂಂತ ಶಾಣಾತ್ತ. ಬಂದ ಸಂಬಂಧ ಕಳಕೊಽಚಾರದೂಂತ ಒಪ್ಪಿಕೊಂಡಿರಬಹುದು”

“ಹುಡುಗನಿಗೂ ಹೆಣ್ಣು ರಲಿಲ್ಲ; ಹುಡುಗಿಗೂ ಗಂಡು ಇರಲಿಲ್ಲ. ನಾಯಿ ಹೆಸಿದಿತ್ತ - ಹಿಟ್ಟು ಹೆಳಸಿತ್ತ. ಹೆಚ್ಚಿತ್ತೇನು - ಪೂರ್ತಿ ಕೆಟ್ಟೀ ಹೊಗಿತ್ತ. ಆದರೆ ಹೆಸಿದ ನಾಯಿ ಬಿಡುತ್ತೇ ?”

“ಇದೇನು ಅತ್ತಿ, ನಿಮ್ಮ ಮಾತು ಒಗಟು ಇದ್ದಾಗೆ ಇದೆಯಲ್ಲಾ !”

“ಹೊದು ಸುಂದರು ಅದೆಲ್ಲಾ ಬಿಡಿಸಿ ಬಿಡಿಸಿ ಹೇಳುವಂಥ ಮಾತೇ ? ನಿಮ್ಮಣ್ಣನ ವಿಚಾರ ನಿಸಗೇ ಗೊತ್ತ. ಅವನ ಗುಣ, ನಡತೆ ಎಂಥಾದ್ದು ಅಂತ ಎಲ್ಲಾ ಕಡೆಯೂ ಡಂಗುರವಾಗಿ ಹೊಗಿದೆ. ಹಾಗೇನೇ ಹುಡುಗಿ ವಿಚಾರವೂ....”

“ಹುಡುಗಿ ವಿಚಾರ ಏನು ಹೇಳು ಅತ್ತಿ ?”

“ಹುಡುಗಿ ವಿಚಾರ ಅಂದರೆ, ಅವರ ಮನೇ ವಿಚಾರವೇ ಹೇಳಬೇಕು ಸುಂದರು. ಆ ರಂಗಯ್ಯ ಉದ್ದಾರಲ್ಲ - ಅವರಿಗೆ ಇಬ್ಬರು ಗಂಡು ನುಕ್ಕಳು. ಮೊದಲನೆಯವಸ್ತಿಗೆ ಸೇಳವುರೋಗ. ಬಂದೊಂದು ಸಾರಿ ಸೆಳವು ಬಂದಾಗಲೂ, ಅವನನ್ನು ನೋಡುವವರಿಗೆ ‘ಯಾಕೆ ಬದುಕಿದ್ದಾನ್ನವು ?’ ಅಂತ ಅನ್ನಿಸಿಬಿಡುತ್ತಿ. ಅವನ ದುರದೃಷ್ಟಿಕ್ಕೆ

ಅವನ ಮದುವೆ ಆದಮೇಲೆ ಬಂತು ಆರ್ಥಿಕ. ಆ ಮಹಿಳೆಯಿತಿ ರಾಜಮ್ಮೆ ಯಾವಾಗ ಅವನ ಕೈ ಹಿಡಿದ್ದೋ – ಅವಳ ಶ್ವಾಸ್ಕೆ ಗಂಡ ಪೂರ್ತಿ ಹಾಸಿಗೆ ಹಿಡಿದುಬಿಟ್ಟೆ. ಅನ್ನ ಸೇರದು – ನೀರು ಸೇರದು ಅಂತ ಜೀವ ಇಟ್ಟುಕೊಂಡು ಅಸ್ತಿವಂಚರವಾಗಿದ್ದಾನೆ ಅವನು. ಗಂಡನ ಮನೇಲ್ಲಿ ಸುಖ ಸಡ್ಡೋದಿಕ್ಕೆ ಬಂದ ಹುಡುಗಿನ ಮಾರನೇ ನೋಡಿ ಕೊಂಡ. ರಾಜಮ್ಮೆನೂ ಇಂಥ ಚಂಲಿನವಳ್ಳಿ. ಮಾನವನೂ ಸೊಸಿಯೂ ಗಂಡ ಹೆಂಡತಿಯರೂದರು. ರಾಜಮ್ಮೆನಿಗೆ ಒಂದರ ಒಂದೊಂದು ಮಕ್ಕಳುದಷ್ಟು. ಎಲ್ಲಾ ಚಣ್ಣಪುಕ್ಕುಳ್ಳೇ. ಮೊದಲನೆಯವಳ್ಳಿ ಈ ನಾಗರತ್ವ. ಹೆಸರಿಗೆ ತಾತನಾದರೂ ರಂಗಯ್ಯನೇ ಆ ದುಡುಗಿಯ ತಂದೆ !”

“ಅಬ್ಬಾ ಅಬ್ಬಿ ! ಎಂಥ ಜನ-ಮಾನ ಮರ್ಯಾದೆ ಇತ್ತಿದೊರು !”

“ಅಷ್ಟೇ ಆದರೆ ಏನೋ ಅನ್ನಬಹುದು. ಆ ಹೆಡುಗಿನೂ ಅವರಮ್ಮೆನ ಚಾಲೇ ! ಈಗಾಗಲೇ ಎರಡುಸಾರಿ ಬಸಿರು ಬಂದು ಇಳಿಸಿ ಕೊಂಡಳಂತೆ ! ಇನ್ನು ಇಂಥ ಹುಡುಗಿನ ಯಾರು ಮದುವೆ ಯಾಗ್ತಾರಿ ಹೇಳು ?”

“ಅಪ್ಪ ಒಳ್ಳೆ ಸಂಬಂಧಾನೇ ಹುಡುಕಿದ್ದಾರೆ ಅತ್ತಿ ! ಇದಕ್ಕೆ ಅಮ್ಮೆ ಹೇಗೆ ಬಪ್ಪಿದರ್ಲೋ ನಾಕಾಣಿ”

“ಅಮ್ಮೆ ಏನು ಮಾಡ್ತಾಳಪ್ಪ - ಹೆಂಗಸು. ಎಲ್ಲಾ ನಿಮ್ಮ ತಂದೆಯೇ ಮಾಡಿರಬೇಕು”

“ಹೌದತ್ತಿ. ಎಲ್ಲಾ ಅಪ್ಪನೇ ವಾಡಿರಬೇಕು.”

“ಸದ್ಯ ಈ ವಿವರವನೆಲ್ಲಾ ನಿಮ್ಮ ತಾಯಿ ಕಿವಿಗೆ ಕಾಕಬೇಡಪ್ಪ. ತುಂಬ ನೊಂದುಕೊಳ್ಳುತ್ತಾರೆ”

“ನಾನೇಕೆ ಹೇಳಲಿ ಅತ್ತಿ. ಅಂತೂ ಶೀನಣ್ಣನ ಹಣಯಲ್ಲಿ ಮದುವೆ ಅನ್ನೊಂದು ಬರೆದಿತ್ತು.”

“ಆದೂ ಒಳ್ಳೆಯದಕ್ಕೇ ಶಯಿತು. ಅವನಿಗಾಗದಿದ್ದರೆ ನಿನಗೆ ಮಾಡುವುದು ಹೇಗೆ ?”

ಪದ್ಮಮ್ಮೆನ ಮಾತು ಕೇಳಿ, ನಾಟಿಕೆಪಟ್ಟಿವನುತ್ತಿನಕ್ಕು ಸುಂದರು.

“ರತ್ನಾಗೂ ವಯಸ್ಸಾಯಿತು. ನಿಮ್ಮ ಮಾನ ಇದ್ದಾಗಲೇ

ಅವಳಿಗೆ ನೀನೇ ಗಂಡನೆಂದು ಹೆಸರಿಟ್ಟಿದರು. ಭಗವಂತನ ದಯೆಯಿಂದ ಈಮೃಬ್ಧರ ಮಂದವೇ ಜೇಗನೆ ಅಗಿಬಿಟ್ಟಿರೆ ನನಗೆ ನಿಶ್ಚಿಂತೆ.”

“ಅದೇನು ಆಗಿತ್ತುದೆ ಬಿಡತ್ತಿ - ಯಾಕೆ ಯೋಜನೆ ?”

ಸುಂದರುವಿನ ಮಾತು ಕೇಳಿ ಶವ್ಯಾಸ್ಯಾತ್ಮಪ್ರಿಯ ನಿಟ್ಟಿಸಿರಿಟ್ಟಿಳು. ಗೊಡಿಯು ಗಡಿಯಾರ ದಸ್ಸಿರಾಡು ಬಾರಿಸಿತು.

“ಅತ್ತಿ, ರತ್ನ ಎಲ್ಲಿಗೆ ಹೋದಳು ?”

“ಆಚಿನುನೆ ಸ್ವರ್ಣ ಬಂದಿದ್ದಾರು. ಈವಳಿ ಜೊತಯಲ್ಲಿ ಹೋಗಿರುಹೀಕು”

“ಆ ಸ್ವರ್ಣ ಪದೇ ಪದೇ ಏಕೆ ಬರ್ತಾ ಲೋ ಕಾಲೀಗೆ”

“ಏಕೆ ಸುಂದರು ಅವಳನ್ನು ಕಂಡರೆ ಅಪ್ಪ ಬೇಜಾರು ಪಡುತ್ತಿ ?”

“ಹೋದತ್ತಿ. ಅವಳನ್ನು ಕಂಡರೆ ನನಗೆ ಒಂಜಾರು ಬರುವುದು ಹಾಗಿರಲಿ - ತಲೆನೋನೇ ಬರುತ್ತಿ”

“ಸ್ವರ್ಣ ತುಂಬ ಒಳ್ಳೆ ಹುಡುಗಿ. ಅವಳಿನು ಮಾಡಿದಳಪ್ಪ ನಿನಗೆ ?”

ಆ ಪ್ರಶ್ನೆಗೆ ಖತ್ತರಿಸದೆ ತನ್ನ ಕೊತಟಿಗೆ ಬಂದುಬಿಟ್ಟ ಸುಂದರು. ಅವನ ಕೆವಿಯಲ್ಲಿ ಪದ್ಯಾಸ್ಯಾನ ಮಾತು ಸುತ್ತಿ ಹತ್ತಿ ಪ್ರತಿಧ್ವನಿಸಿತು. ‘ಸ್ವರ್ಣ ತುಂಬ ಒಳ್ಳೆಯ ಹುಡುಗಿ... .’

ಅವಳು ಒಳ್ಳೆಯವಲ್ಲೋ ಕೆಟ್ಟಿವಲ್ಲೋ ಎಂಬುದು ಅತ್ತಿಗೆ ಏನು ಗೊತ್ತು ? ನಗಃನಗುತ್ತಾ ನಯವಾಗಿ ಮಾತನಾಡುವುದನ್ನು ಕಂಡು ಆಕೆ ಒಳ್ಳೆಯ ಹುಡುಗಿ ಎಂದು ತಿಳಿದುಕೊಂಡಿರಬೇಕು ಅವರು - ಎಂದುಕೊಂಡ ಸುಂದರು. ಅವನ ಮನಸ್ಸಿನಲ್ಲಿ ಸ್ವರ್ಣಳ ಚಿತ್ರ ನಾಟ್ಯವಾಡುತ್ತಿತ್ತು. ಅದರೊಂದಿಗೇ ಅತ್ತಿ ಇಡಿದ ತನ್ನ - ರತ್ನಳ ಮಂದಮೆಯ ಮಾತೂ ಆ ನಾಟ್ಯವನ್ನು ಮಿಂದಿಸುವ ಸಂಗೀತದಂತೆ ಇಂವಾಗಿ ಪ್ರತಿಧ್ವನಿಸುತ್ತಿತ್ತು.

ಸ್ವರ್ಣ ಒಳ್ಳೆಯ ಹುಡುಗಿ !

ತನ್ನ ಮತ್ತು ರತ್ನಳ ಮಂದಮೆ !!

ಇವೆರಡರಲ್ಲಿ ಯಾವುದು ಸುಳ್ಳ - ಯಾವುದು ಸಿಜ ?

ರತ್ನ ಒಟ್ಟೆಯ ಹೆಡುಗಿ....

ತನ್ನ ಮತ್ತು ಸ್ವಣಳ ಮುದುವೇ.....

ಹಾಗೂ ಆಗಬಹುದು ಎಂದಿತು ಅವನ ಮನಸ್ಸು

‘ಅದು ಹೇಗೆ ಸಾಧ್ಯ?’ ಅದೇ ಮನಸ್ಸು ಇನ್ನೊಂದು ದೃಷ್ಟಿ
ಕೊನವದಲ್ಲಿ ಸಿಂತು ಪ್ರಶ್ನಿಸಿತು

‘ಖಂಡಿತವಾಗಿಯೂ ಸಾಧ್ಯವಿದೆ. ಆದಿನ ನೀನೂ ತನ್ನೂ ಇಂಷೀ
ರಿಯಲ್ಲ ಚಿಕ್ಕಮಂದಿರದಲ್ಲಿ ಸಂಧಿಸಿದ ದಿನವನ್ನು ಮರೆತೆಯೇನು?’

ಸುಂದರುವಿನ ವೈ ಪ್ರಾಳಕೆಗಾಂಡಿತು

ಹೌದು, ಆ ದಿನವನ್ನು ತಾನು ಮರೆಯುವುದು ಹೇಗೆ? ಕಾರ್ತೀಚೂ ಮುಗಿದೊಡನೆ ಸೇರವಾಗ ಸುಸೆಗಿ ಹೋಗಡೆ, ಬಸ್ಸು
ಹತ್ತಿ ಕಂಟೊನೇಸ್ಟೆಂಟಿಗೆ ಬಂದಿದ್ದ ಸುಂದರು. ‘ಡಾಲರ್ ಪಿಸ್ಸೆಸ್’
ಚಿಕ್ಕ ತುಂಬ ಜೆನ್ನುಗಿದೆಯೆಂದು ಅವನ ಗೆಳೆಯರನೇಕರು ಹೇಳಿದ್ದ
ರಿಂದ, ಆ ಚಿಕ್ಕವನ್ನು ನೋಡಿಯೇ ಬರಂತೇಕೆಂದು ಸ್ಥಾಪಿಸಿ
ನ್ನ್ಯಾ-ಇಂಷೀಯಲ್ಲ ಚಿಕ್ಕಮಂದಿರದ ಬಳಗೆ ಬಂದಿದ್ದ ಆದರೆ
ಅಲ್ಲಿ ಜನ ತುಂಬಿಕೊಂಡ್ದರಿಂದ ಓಕೆಟ್ಟು ಸಿಕ್ಕದೆ ಸಿರಾಶನಾಗ
ಬೇಕಾಯಿತು. ‘ಅನ್ಯಾಯವಂಗಿ ಆವ್ಯಾ ದೂರದಿಂದ ಬಂದು ವಾಪಸ್ಸು
ಹೋಗಿಕಾಯಿತಲ್ಲ, ಇನ್ನು ಎಂಟ್ರಾಂ ಹೆಚ್ಚಾಗಿದ್ದರೆ ಬಾಕ್ಸು
ಟಿಕೆಟ್‌ ಕೊಳ್ಳಬಹುದಾಗಿತ್ತು....’ ಎಂದು ಹೆಚ್ಚಾಡುತ್ತಾ ಟೂಕೆಸಿನ
ಆವರಣಿಂದ ಹೂರ ಬರಂವನ್ನರಲ್ಲಿ ಹೂಸ ಮಾಡಲ್ ಬ್ಯಾಕ್
ಕಾರು ಬಂದು ನಿಂತಿತು.

‘ಇದು ಸ್ವಣಳ ಮನೆಯ ಕಾರು ಇದ್ದ ಹಾಗೆ ಇದೆಯಲ್ಲ,’
ಎಂದು ಕ್ರಾಹೆಲೆದಿಂದ ನೋಡುವನ್ನರಲ್ಲಿ, ಸ್ವಣಳೇ ಕೆಳಗಿಳಿದು
‘ಹಲ್ಲೊ’ ಎನ್ನುತ್ತಾ ಶಂದರುವಿನ ಬಳಗೆ ಬಂದು ನಿಂತಳು. ಆವಳ
ಸ್ವಭಾವವೇ ರಾಗಿ; ಎಲ್ಲರನ್ನೂ ಸಲಿಗೆಯಿಂದ ಮಾತನಾಡಿಸುವುದು—
ಎಂದು ಸುಂದರುವಿಗೆ ತಿಳಿದಿತ್ತು. ಆದ್ದರಿಂದಲೇ, ಆಗ ಆಕೆ ಮಾತ
ನಾಡಿಸಿದಾಗ ಆಶ್ಚರ್ಯವೆನಿಸಲಿಲ್ಲ.

“ಪಕೆ ವಾಪಸ್ಸು ಬರಂತ್ತಿದ್ದೀರಿ ಸುಂದರು?”

ಸಾಣ ಕಲ್ಲಿಗಿಂತ ನುಣಿವಾಗಿತ್ತು ಆ ಮಾತು. ಆ ಧ್ವನಿಯೂ

ಅವೇ ಇಂಬು. ಅದರೊಡನೆ ಬೆರಿತ ಮುಗುಳ್ಳಗೆಯೂ ಅವೇ ಆಕರ್ಷಕ. ಎಂತಲೇ ಸುಂದರುವಿಗೆ ಆವಳನ್ನು ಕಂಡರೆ ಸಂತೋಷ ವಾಗುತ್ತಿತ್ತು. ತಾನಿದ್ದ ಮನೆಯ ಎಡಡು ಮನೆಯಾಚಿ ಆಕೆಯ ಮನೆ. ರತ್ನಾಳ ಜೊತೆಗಾತಿಯಾದರೂ ವಯಸ್ಸಿನಲ್ಲಿ ಆವಳಿಗಂತ ನಾಲ್ಕು ವರ್ಷವೇ ದೊಡ್ಡವಳು. ಆವಳೂ ಈಲೇಜಿಗೆ ಹೋಗುತ್ತಿದ್ದರಿಂದ ಸುಂದರುವಿನೊಡನೆಯೂ ಪರಿಚಯ ಬೆಳೆದಿತ್ತು. ಆಗಾಗ ಮನೆಗೆ ಬರುತ್ತಿದ್ದರಿಂದ ಪರಿಚಯ ಸಲಗೆಯಾಗಿ, ಆವಳು ಅವನೊಡನೆ ನಿಸ್ಪಂಕೋಚವಾಗಿ ಹರಟಿ ಹೊಡೆಯುತ್ತಿದ್ದು. ಕಳಿತು ಬಿಡುತ್ತಿದ್ದಳು. ಪದ್ಮಮೃಂಗಾಗಲಿ ರತ್ನಾಳಾಗಲಿ ಆವರನ್ನು ಅವೇಪಿಸುತ್ತಿರಲಿ; ಬದಲು ತಾವೂ ಆ ಹರಟಯಲ್ಲಿ ಭಾಗವಹಿಸುತ್ತಿದ್ದರು. ಎಂಥ ಸಮಯದಲ್ಲಿಯಾದರೂ – ಎವೇ ಬ್ಯಾಡರೂ ಕೋವ ಮಾಡಿ ಕೊಳ್ಳಬೇಕೆಂದು, ಮಾತು ಮಾತಿಗೆ ನಕ್ಕಿ ಸಲಹುತ್ತಾ ಎಂಥವರನ್ನಾದರೂ ಆ ಮಾತಿನಲ್ಲಿಯೇ ಸೋಲಸಿ ಬಿಡುವ ಹುದುಗಿ ಸ್ವರ್ಣ.

ಆಗಲೂ ಹಾಗೆಯೇ ನಗುತ್ತ ಮಾತನಾಡಿಸಿದ್ದಳು.

“ಏಕ ವಾಪಸ್ಸು ಬರುತ್ತಿದ್ದೀರಿ ಸುಂದರು ?”

“ತುಂಬ ಗಲಾಟಿ....”

“ಗಲಾಟಿ ಆದರೆನು, ‘ಡಾಲ್ಡ್ ಪ್ರಿಸ್ಟ್ಸ್’ ತೆರಿಯ ಮೇಲೆ ಬರಲು ಹೆದರುತ್ತಾಳಿಯೇ ?”

“ಅದಲ್ಲ ಸ್ವರ್ಣ. ಟಿಕೆಟ್ ಸಿಕ್ಕೋಹಾಗಿಲ್ಲ, ವ್ಯಧಾ ಏಕ ಶಾದು ನಿಂತಿರಬೇಕು ?”

“ಯಾಂಗಿ ಯಾರು ಕಾಯಬೇಕು ಸುಂದರು ನಾನೇನೋ ನಿಮಗೆ ಕಾಯುತ್ತಿದ್ದೀನೆನೆನೆ”

ಎನ್ನತ್ತಾ ಅವನ ಕೈ ಹಿಡಿದು, ಚಿತ್ರಮಂದಿರದ ಕಡೆಗೆ ನಡೆದಳು. ಬಾಕ್ಸ್ ತರಗತಿಯ ಎರಡು ಟಿಕೆಟ್‌ಗಳನ್ನು ತಾನೇ ಕೊಂಡಳು. ಇಬ್ಬರೂ ಒಳಕೈ ಹೋಗಿ ಕುಳತ್ತಿಕೊಳ್ಳುವನ್ನು ರಲ್ಲಿ ದೀಪಗಳು ಆರಿ, ಜಾಹೀರಾತುಗಳ ಮಾಲೆ ತೆರಿಯ ಮೇಲೆ ಸುಳಿಯ್ತು.

“ಸುಂದರು, ಈ ವರ್ಷ ಎಂ. ಎಸ್ ಆದಮೇಲೆ ಏನು ಮಾಡಬೇಕೆಂದಿದ್ದೀರಿ ?”

“ಏನು ಮಾಡಬೇಕೋ ನಾನಂತರ ಯೋಚಿಸಿಲ್ಲ. ಅದಕ್ಕೂ ಮೊದಲು ಪರಿಪೂರ್ವೇಲಿ ವಾಸಾಗಬೇಕಲ್ಲ !”

“ಬಿ.ಎಸ್ಸೀನೇ ಫನ್ಸ್ ಕ್ಲಾಸ್. ಇನ್ನು ಎಂ ಎಸ್ಸೀ ಬಿಡ್ಡೀರಾ ? ರ್ಯಾಂಕೇ ಹೊಡಿತೀರ್ದೇ ಎನ್ನೋ !”

“ಇಲ್ಲ ಸ್ವಣ. ಸದ್ಯ ವಾಸಾದರೆ ಸಾಕು”

“ಅವೇಲೆ ?”

“ಎಲ್ಲಾ ದರೂ ಒಂದು ಕೆಲಸ....”

“ಅವೇಲೆ....?”

“ಅಮೇಲೇನು ? ಎಲ್ಲರಹಾಗೆ ನಾನೂ ಒಬ್ಬ ಅಂತ ಹಾಯಾಗಿ ಇರ್ಲೋದು !”

“ಅಷ್ಟೇನೇ ? ಇನ್ನೇನೂ ಆಸೆ ಇಲ್ಲಿ ನಿಮಗ್ ?”

“ಇನ್ನೇನು ಆಸೆ ಇದೆ ಸ್ವಣ ? ನಮ್ಮ ತಂಡೆ ನಿಮ್ಮ ತಂಡೆಯ ಹಾಗೆಯೇ ಇನಾಂದಾರರಾಗಿದ್ದರೆ, ಲಕ್ಷ್ಯಗಟ್ಟಲೆ ಬ್ಯಾಂಕಿನಲ್ಲಿಟ್ಟಿದ್ದರೆ, ನಾನೂ ಅಮೇರಿಕಾಗೆ ಹೋಗಿ ಇನ್ನುಷ್ಟು ಒದಿ ಬರುತ್ತಿದ್ದೆ. ಅದರ ಆಭಾಗ್ಯ ನನಗಿಲ್ಲವಲ್ಲ !”

“ನೀವು ಮನಷ್ಟು ಮಾಡಿದರೆ ಆ ಭಾಗ್ಯ ಬರುತ್ತದೆ ಸುಂದರು”

“ಅದು ಹೇಗೆ ಸ್ವಣ ?”

“ಎತ್ತರ್ಯಾದೆಂತರ ಮನೆಯ ಹುಡುಗಿಯನ್ನು ಮದುವೆಯಾದರೆ ಕೈತುಂಬ ಪರದಷ್ಟಿನೆ ಕೊಟ್ಟು, ಅಮೇರಿಕಾಗೂ ಕಳುಹಿಸಿ, ಹೀಂತಿರುಗಿ ಬಂದ ವೇಲೆ ಯಾವುದಾದರೂ ದೊಡ್ಡ ಕೆಲಸಮಾಡಿಸಿಕೊಡುತ್ತಾರೆ.”

“ಅದು ಸಾರ್ಥಕವಿಲ್ಲ ಸ್ವಣ.”

“ಈ ಪ್ರಪಂಚದಲ್ಲಿ ಯಾವುದೂ ಅನಾಧ್ಯವಲ್ಲ ಸುಂದರು. ಯಾರು ಏನು ಬೇಕಾದರೂ ಮಾಡಬಹುದು.”

“ಹಾಗೆ ಮಾಡುವಾಗ ಹೀಂದು - ಮುಂದು ಆಲೋಚಿಸಬೇಕು ಸ್ವಣ.”

ಆಷ್ಟರಲ್ಲಿ ಜಿತ್ತು ಪ್ರಾರೆಂಭವಾಯಿತು.

“ಏನು ಅಲೋಚಿಸಬೇಕೋ ನಾನು ರಾಣಿ ಸುಂದರು. ನನಗೇನೋ ನಿಮ್ಮನ್ನು ಕಂಡರೆ ತುಂಬ ಸ್ತ್ರೀತ....”

ಎಂದೆಣು ಸ್ವರ್ಣ. ಅನಂತರ ಚಿತ್ರ ನೋಡುತ್ತಿದ್ದಂತೆ—

“ನೋಡಿದಿರಾ ಸುಂದರು, ಆ ಹುಡುಗಿ ಅಪ್ಪು ಏಷ್ಟೇಯವಂತೆ ಖಾದರೂ ಆ ಬಡ ಕೂಲಿಕಾರನನ್ನೇ ಪ್ರೀತಿಸುತ್ತಿದ್ದಾಳೆ. ಅದಕ್ಕೇನು ಕಾರಣ ಹೇಳಿ ?”

“ಅದೇನು ಮೇಡ್ಡ ಸಮಸ್ಯೆಯೇ ? ಕೂಲಿಕಾರನಾದರೂ ಅವನು ಲಕ್ಷ್ಯಣವಾಗಿದ್ದಾನೆ ಗಟ್ಟಮುಟ್ಟಿದ ದೃಢಕಾರ್ಯವನ್ನೂ ಅವನ ಸೊಂದುಯುವನನ್ನು ಕುಂಡು ಆಕೆ ಪ್ರೀತಿಸುತ್ತಿರುಹುದು !”

“ಅಲ್ಲ ಸಂಂದರ್ಶಿ...”

“ಮತ್ತೆನು ?”

“ಅದಕ್ಕೆ ಕಾರಣವೇ ಇಲ್ಲ ಸುಂದರು ಒಬ್ಬೊಬ್ಬಿಗೆ ಒಂದೊಂದು ವಸ್ತುವನ್ನು ಕಂಡಾಗ. ಆದು ತಮಗೆ ಬೇಕೆಂದ ಆಸೆಯಾಗುತ್ತದೆ. ಜೆನ್ನಾಗಿರಲು ಜೆನ್ನಾಗಿಲ್ಲದಿರಲಿ ಮನಸ್ಸು ನೆಟ್ಟಪ್ಪೇಲೆ ಆ ವಸ್ತುವನ್ನೇ ಪ್ರೀತಿಸುತ್ತೇವೆ ಆದು ನಮಗೆ ಬೇಕೆಂದ ಬರುಸುತ್ತೇವೆ. ಅದಕ್ಕೆಲ್ಲಾ ಏನೂ ಕಾರಣವಿಲ್ಲ !”

ಸುಂದರು ಮೌನವಾಗಿ ಚಿತ್ರ ನೋಡುತ್ತಿದ್ದೆ.

“‘ಡಾಲರ್ ಪ್ರಿಸ್ನೆನ್’ ಮನಸ್ಸಿಟ್ಟಿರೆ ಏನು ಬೇಕಾದರೂ ಮಾಡಬಹುದೆಂಬುದನ್ನು ನಿರ್ದೇಶಕ ಸರ್ಕಾರನ್ ವಿಲಿಯಂಸ್ ತುಂಬ ಜೆನ್ನಾಗಿ ನಿರೂಪಿಸಿದ್ದಾನೆ”

“ಆದೆಲ್ಲ ಸ್ವರ್ಣ ಸ್ವರ್ಣ. ಸಿನಿಮಾದಲ್ಲಿ ಮಾತ್ರ ಆ ರೀತಿ ಆಗಬಹುದು ಆದರೆ ಸಿತ್ಯಜೀವನದಲ್ಲಿ ಆದೆಲ್ಲ ಸಾಧ್ಯವಿಲ್ಲ. ಒಂದು ವಕ್ಕ ಸಾಧ್ಯವಾದರೂ ಅದರಿಂದ ಇತರಿಗೆ ತೊಂದರೆ”

“ಇತರಿಗೆ ತೊಂದರೆಯಾದರೆ ನಮಗೇನು – ನಾವಂತೂ ಸುಖ ವಾಗಿರಬಹುದಲ್ಲ. ಅವರನರ ಹಾಡು ಅವರನರಿಗೆ.”

ಸುಂದರುವಿಗೆ ಸ್ವರ್ಣಾಳ ಮಾತ್ರ ಬೇಸರವೆನಿಸಿತು ‘ಇತರಿಗೆ ತೊಂದರೆಯಾದರೆ ನಮಗೇನು ?’ — ಎಂಥ ಮಾತಾದುತ್ತಿದ್ದಾಳೆ ಆಕೆ. ಅದು ಅವಳ ಒಳ್ಳೆಯ ತನವನ್ನು ಸೂಚಿಸುತ್ತದೆಯೇ ? ಅವಳ ಮನೋಭಾವ ತಿಳಿಯದ ಅತ್ಯು ‘ಸ್ವರ್ಣ ತುಂಬ ಒಳ್ಳೆಯ ಹುಡುಗಿ’ ಎಂದು ನಂಬಿದ್ದಾರೆ ! — ಎಂದುಕೊಂಡ ಸುಂದರ.

ತನ್ನ - ಅವರೆ ಪ್ರಸಂಗ ಅವುಕ್ಕೇ ಮುಗಿದಿದ್ದರೆ ಏನೇಕೇ ಸುಮೃತಿನಿದ್ದು ಬಿಡಬಹುದಾಗಿತ್ತು. ಆದರೆ ಇನ್ನೊಂದು ಸಾರಿ ಅವಳು ಖಂಡಿತವಾಗಿ ಕೇಳಿದ ಮಾತು - ಮಾಡಿದ ಶಪಥ ತನ್ನ ಎದೆಯನ್ನೇ ರಘುಲ್ಲಿನಿಸುವಂತೆ ಮಾಡಲಿಲ್ಲವೇ?

....ಆದಿನ ಹದ್ದು - ರತ್ನ ಇಬ್ಬರೂ ಮಲ್ಲೇಶ್ವರದ ಕೃಷ್ಣ ದೇವರ ಗುಡಿಗೆ ಹೋಗಿದ್ದರು. ಸುಂದರು ಒಬ್ಬನೇ ತನ್ನ ಕೊರಡಿಯಲ್ಲಿ ಕುಳಿತು ರತ್ನಳ ಭಾವಚಿತ್ರವನ್ನು ಸೊಡುತ್ತಾ ತುಟ್ಟಿರುತ್ತೇ ನಗುತ್ತಿದ್ದ. ತನ್ನ - ರತ್ನಳ ಮಾದುವೆ ಎಂದಾದರೂಂದು ದಿನ ಆಗೇ ಆಗುವುದೆಂಬ ಸಂತೋಷದಿಂದ ಅವನ ಹೈದರಾಯ ಪುಳಕಗೊಂಡಿತ್ತು - ಆ ಆನಂದದಲ್ಲಿ ಮೈ ಮರೆತಿರುವಾಗ ಹೇಳಿ ಹೇಳಿನೇ ಹೇಜ್ಜೆಯಿಂದುತ್ತಾ ಒಳಗೆ ಬಂದು, ಸುಂದರುವಿನ ಕಣ್ಣ ಮುಚ್ಚಿದ್ದಳು ಆ ಹುಡುಗಿ ಯಾರಿರಬೇಕು ಆ ಹುಡುಗಿ?

ಆ ಧೈರ್ಯ ಇನ್ನಾರಿಗಿದೆ - ರತ್ನಳೇ!

ಆದರೆ ಅವಳು ಈಗತಾನೆ ತನ್ನ ತಾಯಿಯ ಜೊತೆಯಲ್ಲಿ ದೇವಸಾಫಿಕ್ ಹೋದಳಲ್ಲಾ !

ಬಹುಶಃ ಅತ್ಯಿಯೊಬ್ಬಳನ್ನೇ ಕಳುಹಿಸಿ, ತಾನು ಹಿಂತಿರುವು ಬಂದಿರಬೇಕು !

“ಬಿಡು ರತ್ನು.”

ರತ್ನಳಾಗಿದ್ದರೆ ಬಿಟ್ಟು ಬಿಡುತ್ತಿದ್ದಳು!

“ಗುಡಿಗೆ ಹೋಗಿದ್ದವಳು ಇನ್ನು ಬೇಗ ಹೇಗೆ ಬಂದೆಯೇ?”

“ನನ್ನ ದೇವರ ಗುಡಿಗೆ ನಾನು ಬಂದಿದ್ದೇನೇ.”

ಆ ಧ್ವನಿ ರತ್ನಳದಲ್ಲ; ಸ್ವಾರ್ಥದು.

‘ಥೂ, ಎಂಥ ನಾಚಿಕೆಗಟ್ಟ ಹುಡುಗಿ’ ಎಂದು ಮನಸ್ಸಿನಲ್ಲಿಯೇ. ಅಂದುಕೊಂಡ ಸುಂದರು, ನಿಜಕ್ಕೂ ಗಾಬರಿಯಾಗಿದ್ದ.

“ಓ ! ಸ್ವಾರ್ಥ....”

“ಹ್ಮ್ಮ್ಮ್ಮ್, ನಾನೇ !”

“ಏನು ಬಂದೆ ?”

“ಬರಬಾರದೇನು ?”

“ಧಾರಾಳವಾಗಿ ಬಾ. ಕೂತುಕೋಇ”

ಕುಚಿರ್ ತೊರಿಸಿದ ಸುಂದರು.

“ಕೂತ್, ಕೊಳ್ಳುವುದಕ್ಕೆಲ್ಲ ಬಂದಿದ್ದು.”

“ಹಾಗಾದರೆ ನಿಂತೇ ಇರುತ್ತೀಯೇನು ?”

“ಹ್ಮ, ದೇವರ ಗುಡಿಗೆ ಬಂದಿದ್ದು ಕುಳಿತು ಕೊಳ್ಳುವುದಕ್ಕೆಲ್ಲ. ನಿಂತು ಪ್ರಾರ್ಥನೆ ಮಾಡುವುದಕ್ಕೆ.”

“ಜ್ಞಾನ ಸುಯಾಗಿದೆ ತಾನೇ ಸ್ವಣ ? ನೀನು ಬಂದಿರುವುದು ನನ್ನ ರೂಪಿಗೆ – ಗುಡಿಗಲ್ಲ !”

“ಹದೇ ನನಗೆ ಗುಡಿ.”

“ದೇವರೇ ನನ್ನನನ್ನ ಕಾಪಾಡಬೇಕು !”

“ಈ ದೇವರೇ ನನ್ನ ಕೈ ಹಿಡಿಯಬೇಕು.”

“ಎನು ಮಾತನಾಡುತ್ತಿದ್ದೀಯಾ ಸ್ವಣ ?”

“ದೇವರಿಗೆ ಅರ್ಥವಾಗಲಿಲ್ಲವೇ ?”

“ನನಗೆ ಅರ್ಥವಾಗಲಿಲ್ಲ !”

“ಅರ್ಥವಾಗುವಂತೆ ಹೇಳಲೇ – ನೀವು ನನ್ನನನ್ನ ಮದುವೆಯಾಗಬೇಕು.”

“ನಿನಗೆ ಹುಚ್ಚು ಹಿಡಿಯಿತೆ ಸ್ವಣ ?”

“ಇನ್ನೂ ಹಿಡಿದಿಲ್ಲ ಹಿಡಿಯಲು ಬಹು ಕಾಲವೂ ಬೇಕಿಲ್ಲ !”

“ಅಂದರೆ....?”

“ಈಗಾಗಲೇ ಮೂರು ಹೆಂಡಿರನ್ನು ಮದುವೆಯಾಗಿ, ಹತ್ತು ಮಕ್ಕಳನ್ನು ಹುಟ್ಟಿಸಿದ ಬಾಗಿಹೆಳ್ಳಿಯ ಜಮಿನಾನುದಾರ್ “ಹಯವದನ ರಾಯರು ನಾಲ್ಕನೇಯ ಮದುವೆಗೆ ಹೆಣ್ಣು ಕೇಳಲು ಬಂದಿದ್ದಾರೆ. ಜೆಳ್ಳಿಯ ಮನೆಯನ್ನೂ ವೇಶ್ಯಾಗೃಹನನ್ನಾಗಿ ಮಾಡಿದ ಅವರಿಗೆ ಇನ್ನೊಂದು ಹೊಸ ಹೆಡುಗಿ ಬೇಕಂತೆ ತಂದೆ ಆ ಸಿರಿವಂತಿಕೆಗೆ ಮೆಚ್ಚಿ, ನನ್ನನನ್ನ ಆ ಹಾಳು ಭಾವಿಗೆ ತಳ್ಳಲು ಯೋಚಿಸಿದ್ದಾರೆ !”

“ಅದಕ್ಕೆ ನಾನೇನು ಮಾಡಲಿ ಸ್ವಣ ?”

“ಈಗ ನೀವು ನನ್ನ ಕೈ ಹಿಡಿದು ಕಾಪಾಡಬೇಕು”

“ಅದು ಸಾಧ್ಯವಾಗುವುದಿಲ್ಲ ಸ್ವಣ. ನನಗೆ ಚಿಕ್ಕಂದಿನಲ್ಲಿಯೇ

ಮದುವೆಯಾಗಿಹೋಗಿದೆ.”

“ಸುಳ್ಳು !”

“ಸಿಜ ಸ್ವರ್ಣ. ಒಲಿಯರು ಅಗಲೇ ತೊಟ್ಟಿಲು ಮದುವೆ ಮಾಡಿದ್ದಾರೆ ! ಬೆಳೆಯುತ್ತ ಬೆಳೆಯುತ್ತ ಒಬ್ಬರನ್ನೆಷ್ಟುಬ್ಬರು ಚೆನ್ನಾಗಿ ಶಿಳದುಕೊಂಡು ಪರಪ್ಪರ ಪ್ರೀತಿಹತ್ತಾತ್ಮ ಬಂದಿದ್ದೇವ. ಎಲ್ಲರೂ ನೋಡುವ ಹಾಗೆ ಮದುವೆಯ ಶಾಸ್ತ್ರ ಆಗರ್ಕಾದ್ದು ಮಾತ್ರ ಉಳಿದಿದೆ.”

“ಸುಂದರು, ನೀವು ವಿಲಾಯಿತಿಗೆ ಹೋಗಿ ಬರುವುದಕ್ಕೆ ಬೇಕಾದವ್ಯಾಪ್ತಿ ಹಣ ಕೊಡುತ್ತೀನೆ. ವರದಪ್ರೀತಿ ಕೇಳಿದರೆ ಅದನ್ನೂ ಕೊಡಿಹುತ್ತೀನೆ. ನಿವಾಗಲಿ – ನಿಮ್ಮ ಹಿರಿಯರಾಗಲಿ ಕೇಳಿದ್ದನ್ನು ಕ್ಷಣ ಮಾತ್ರದಲ್ಲಿ ತೆಗೆಸಿಕೊಡತ್ತೀನೆ. ಆದರೆ ನೀವು ಹಾತ್ರ ನನಗೆ ನಿಮ್ಮ ಹೃದಯವನ್ನು ಕೂಟ್ಟರೆ ಸಾಕು ಆದು ನನಗೆ ಬೇಕೇ ಬೇಕು.”

“ಬೇಕಾದನ್ನೆಲ್ಲ ಬಯಸಬಾರದು”

“ಬಯಸಿದದನ್ನೆಲ್ಲ ಪಡೆಯುವ ಶಕ್ತಿ ಇರುವಾಗ ಆದರಲ್ಲಿ ಏನು ತಪ್ಪು ?”

“ಇನ್ನೊಬ್ಬರ ಸಂಖ್ಯ – ದುಃಖ ನೋಡಬೇಕು ಸ್ವರ್ಣ”

“ನನ್ನ ಸಂಖ್ಯ – ದುಃಖವನ್ನು ನೋಡುವವರು ಯಾರು ?”

“ದೇವರು.....”

“ಕಣ್ಣ ಮುಂದೆ ನಿಂತಿರುವ ದೇವರೇ ಸುಮ್ಮನಿರುವಾಗ, ಕಣ್ಣಿಗೆ ಕಾಣದ ದೇವರು ಏನು ಮಾಡುತ್ತಾನೆ ?”

“ದಾಗನ್ನಬಾರದು ಸ್ವರ್ಣ”

“ಆ ವೇದಾಂತ ನನಗೆ ಬೇದ. ನೀವು ನನ್ನನ್ನು ಮದುವೆ ಆಗುತ್ತೀರೋ ಇಲ್ಲವೇ ?”

“ಅದು ಸಾಧ್ಯವಿಲ್ಲವೇದು ಹೇಳಿದೆನಲ್ಲ.”

“ನಾನು ಸಾಧ್ಯಮಾಡಿಕೊಳ್ಳುತ್ತೀನೆ ಸಂದರು. ನಿಮ್ಮನ್ನೇ ಮದುವೆಯಾಗುತ್ತೀನೆ. ತಾನು ಬಯಸಿದ ಬಡ ಕೂಲಿಕಾರನನ್ನೇ ಮದುವೆಯಾದ ‘ಡಾಲರ್ ಪ್ರಿಸ್ನೆಂಸ್’ ಚಿತ್ರವನ್ನು ಮರೆತಿಲ್ಲ ತಾನೇ ?

ನೋಡಿ ಈ ‘ಡಾಲರ್ ಪ್ರಸ್ನೆಸ್’ ಏನು ಮಾಡುತ್ತಾ ಹೀಂದು !”

“ಈ ವ್ಯಧಾಲಾವ ಏಕೆ ಸ್ವರ್ಣ ?”

“ವ್ಯಧಾವೋ ಅಥವಾ ಆಮೇಲೆ ನೋಡಿ”

ಎನ್ನುತ್ತಾ ಸಿಟ್ಟಿನಿಂದ ನುಡಿದ ಸ್ವರ್ಣ ಬಿರುಬಿರನೆ ನಡೆದು ಹೊರಟು ಹೋದಳು.

ಆ ಘಟನೆ ಇದೀಗ ನೆನಪಿಗೆ ಬರುತ್ತಿದೆ.

ಇನ್ನು ಬರ್ಪಾಗಿ ವರ್ತಿಸುವ ಹುಡುಗಿ ಒಳ್ಳೆಯಾವಳೇ ? ಅವಕ ಮನಸ್ಸು ಎಷ್ಟು ಕೆಟ್ಟಿದೆಂಬುದನ್ನು ತಿಳಿದಿದ್ದರೆ, ಅತ್ತಿ ‘ಸ್ವರ್ಣ ತುಂಬ ಒಳ್ಳೆಯ ಹುಡುಗಿ’ ಎಂದು ಹೇಳುತ್ತಿರಲ್ಲ. ಆ ದಿನದ ಘಟನೆಯನ್ನು ಅತ್ತಿಗೆ ವಿವರಿಸಿದ್ದರೆ – ‘ಅವಳೇನು ಮಾಡಿದಳವೈ ನಿನಗೆ ?’ ಎಂದೂ ಕೇಳುತ್ತಿರಲ್ಲ. ರತ್ನಾಳ ಕೈಹಿಡಿಯಾವುದೇ ನಿಜವಾಗಿರುವಾಗ, ಸ್ವರ್ಣಾಳ ಪ್ರಸಂಗ ಪಾರಾಯಣಮಾಡಿ ಅತ್ತಿಯ ಮನಸ್ಸುಷ್ಟೇಕೆ ವ್ಯಧಾ ನೋಯಿಸಬೇಕು ಎಂದುಕೊಂಡ ಸುಂದರು.

ಅವನ ಮನಸ್ಸು ಮೃದವಾಗಿ ಕೇಳಿತು :

“ನೀನು ಸ್ವರ್ಣಾಳನ್ನೇ ಮದುವೆಯಾಗುವ ಸಂದರ್ಭ ಒದಗಿದರೆ ರತ್ನಾಳನ್ನೇನು ಮಾಡುತ್ತಿರು ?”

ಉ

“ಅದನ್ನು ಆಮೇಲೆ ಯೋಚಿಸೋಽ. ಮಂಹೂತ್ರದ ವೇಳಿ ವಿಾರಿಹೋಗುತ್ತಿದೆ. ಮೊದಲು ಮಾಂಗಲ್ಯಧಾರಣೆಯಾಗಲಿ”

ಎಂದರು ರಂಗಯ್ಯ.

ಶ್ರೀನಿವಾಸ ತಂಡೆಯ ಮುಖವನ್ನೇ ನೋಡುತ್ತಿದ್ದ. ಪುರೋಹಿತರು

“ಮಾಂಗಲ್ಯಂ ತಂತುನಾಡಿನ....ಮಂಗಳಶೂತ್ರ ಕಟ್ಟಿಪು, ಘಳಿಗೆ ವಿಾರಿದರೆ ಕೆಲಸ ಕೆಡುತ್ತಿದೆ. ವಿನಘಳಿಗೆಯಲ್ಲಿ ಶುಭಕೆಲಸ

ಮಾಡಬಾರದು” ಎಂದರು. ಶ್ರೀನಿವಾಸ ನಾಗರತ್ನಳ ಕೊರಳಗೆ ಮಾಂಗಲ್ಯ ಕಟ್ಟಲು ಅನುವಾದ.

“ತಾಳೋ ಸ್ವಲ್ಪ—”

ಎಂದು ತಡೆದು ಗದರಿಸಿಕೊಂಡರು ನಾಗಪ್ರ. ಸುತ್ತಮುತ್ತಲೂ ನೆರೆದಿದ್ದವರೆಲ್ಲ ವರ - ಕನ್ನಾ ಪಿತ್ತಗಳನ್ನೇ ನೋಡುತ್ತಿದ್ದರು. ಶ್ರೀನಿವಾಸನ್ನೂ ತಂದೆಯ ಮುಖವನ್ನೇ ನೋಡುತ್ತಿದ್ದ ಹಿರಿಯರ ಸಂಭಾಷಣೆ ಕೇಳುತ್ತಿದ್ದ ನಾಗರತ್ನ ಕಣ್ಣೀರು ಸುರಿಸುತ್ತಿದ್ದಳು. ಅವಳ ಪಕ್ಕದಲ್ಲಿ ಕುಲಾತಿದ್ದ ವೆಂಕಮೈಸಿಗೂ ಆ ಪರಿಸ್ಥಿತಿಯನ್ನು ಕಂಡು ಗಾಬರಿಯಾಯಿತು.

“ಶೃಂಕ್ರಾಂತಾರ - ಹತ್ತೊಂವರೆಯಿಂದ ಹನ್ನೆರಡರವರೆಗೆ ರಾತ್ರಿ ಕಾಲ. ಈಗಾಗಲೇ ಹತ್ತೊಂವರ್ತು ಪ್ರತಾಯಿತು. ಮುಹೂರ್ತದ್ವಾರ್ತೆ ಮಾರಿಹೋಗುತ್ತಿದೆ....” ಎಂದು ಎಚ್ಚರಿಕೆ ದರು ಪುರೀರ್ಹಿತರು

“ಇದೊಂದು ಕಾರ್ಯ ಈಗ ಆಗಿ ಹೊಗಲೆ ಸ್ವಾಮಿ. ಗಡಿಯಾರ, ಬೈಸಿಕಲ್ಲು ಆವೇಲೆ ತೆಗೆಸಿಕೊಡುತ್ತೀನೇ”

“ಅದೆಲ್ಲಾ ಸಾಧ್ಯವಿಲ್ಲ ರಂಗಯ್ಯನವರೇ, ಈ ಸಮಯಾಚಿಟ್ಟ ಆ ಮಾತಿಗೆ ಬೆಲೆಯಿಲ್ಲ”

“ಹಾಗನ್ನು ಹೇಳಿ ಸ್ವಾಮಿ. ನನ್ನ ಮೇಲೆ ನಂಬಿಕೆಯಿದೆ”

“ನನಗೆ ನನ್ನಲ್ಲೇ ನಂಬಿಕೆಯಿಲ್ಲ. ಇನ್ನೊಬ್ಬದನ್ನು ಹೇಗೆ ನಂಬಲಿ?” ಎಂದರು ನಾಗಪ್ರ.

ನಾಂದಿಸಿತದ ಮೇಲೆ ಕುಳಾತಿದ್ದ ಹುಡುಗಿಯ ಚಿಕ್ಕಸ್ವನ್ನೂ ಎದ್ದು ನಾಗಪ್ರನವರ ಬಳಗೆ ಬಂದು—

“ಇನ್ನು ಏದೇ ಏದು ಸಿಮಿಷವಿದೆ ಸ್ವಾಮಿ. ಆವೇಲೆ ವಿಷಫಳಗೆ-ಕಲಹ ಕಾಲ”

“ಗಡಿಯಾರ - ಬೈಸಿಕಲ್ಲು ಬರುವವರೆಗೂ ನಾನೇನೂ ಮಾಡುವುದಿಲ್ಲ”

ಕೂಡಲೇ ಹುಡುಗಿಯ ಚಿಕ್ಕಪ್ಪ ತನ್ನ ಕೈಗಡಿಯಾರವನ್ನೇ ತೆಗೆದು ನಾಗಪ್ರನವರ ಕೈಗಿಡುತ್ತಾ—

“ಸಾಯಂಕಾಲವೇ ಬೈಸಿಕಲ್ಲು ತೆಗೆಸಿಕೊಡುತ್ತೀನೇ. ಈಗ ಕೆಲಸ

ಸಾಗಲಿ” ಎಂದನು. ಬಲವಂತವಾಗಿ ಒಪ್ಪಿಕೊಂಡರು ನಾಗವ್ಯ.

ಅಪ್ಪರಲ್ಲಿ ಹಂಡುಗಿ, ಹೆಸಿಮಣಿಯಂದೆದ್ದು ಕಣ್ಣೀರು ತೊಟ್ಟಿಕ್ಕು ಸುತ್ತಾ ಸನಿಯದಲ್ಲೇ ಇದ್ದ ಕೋಣಗೆ ಹೋಗಿ ಅಳುತ್ತಾ ಕುಳತು ಬಿಟ್ಟುಳು. ಅವಳನ್ನು ಸಮಾಧಾನಮಾಡಿ ಕರಿತರಲು ರಾಜಮೃನ್ನಾ ವೆಂಕವ್ಯನೂ ಹೋಗಬೇಕಾಯಿತು.

“ನಾನು ಬರುವುದಿಲ್ಲ ಹೋಗಮ್ಮು. ಈ ಗಂಡನಳ್ಳಿದ್ದರೆ ಇನ್ನೊಬ್ಬನಾಯಿತು. ಇಂಥ ಕಲ್ಲು ಚೊಂಬಿಗಳನ್ನು ಕಟ್ಟಿಕೊಂಡು ಇನ್ನೂ ಏನೇನು ಅನುಭವಿಸಬೇಕೋ? ನನಗೀಗ ಮದುವೆಯೇ ಬೇಡ. ಅವರ ಬಾಯಿಗೆ ಶರಿದಿರುವ ಸಾವಿರ ರೂಪಾಯಿ ವಾಪಸ್ಸು ತಿಗಿದುಕೊಂಡು ಸದಿಯಮ್ಮು - ಉರಿಗೆ ಹೋಗೋಣ. ತಾತ, ಜಿಕ್ಕಪ್ಪ - ಎಲ್ಲಿರಿಗೂ ನನ್ನೊಂದ ವ್ಯಧಾ ಕಷ್ಟ. ಇವ್ವಾದರೂ ಮುಂದೆ ಸುಖಪಡುವ ಹಾಗಿಲ್ಲ ಈ ಕಟ್ಟಿಕರ ಹತ್ತಿರ....”

ನಾಗರತ್ನಳ ಮಾತ್ರ ಕೇಳುತ್ತಾ ರಾಜಮೃನ್ನಾ ಪಕ್ಕದಲ್ಲಿಯೇ ನಿಂತಿದ್ದ ವೆಂಕಮ್ಮುನ ಕಣ್ಣಿಂದ ಪ್ರವಾಹ ಹರಿಯತೊಡಗಿತು. ಬಿಕ್ಕು ಬಿಕ್ಕುತ್ತಾ ಬಾಯಿಕಟ್ಟಿ ಅಳುತ್ತಿದ್ದಳು ಆಕೆ ಬಿಗಿತಿಯನ್ನು ನೋಡಿದ ರಾಜಮ್ಮನೂ ಮೇತ್ತಾಗಿ, ಗದ್ದದ ಕಂರದಿಂದ—

“ಹಾಗನ್ನಬಾರದು ಏಳಮ್ಮು ಪುಟ್ಟಿ. ನೋಡು ದೇವಿಯಂಥ ಅತ್ತಿ ಇಲ್ಲಿ ನಿಂತಿದಾರಿ ಅವರನ್ನೊಂದು ಸಾರಿ ನೋಡಮ್ಮು.”

ಅಳುವನ್ನು ಒತ್ತಿಹಿಡಿದು, ವೆಲ್ಲನೆ ತಲೆಯೆತ್ತಿ ವೆಂಕಮ್ಮನ ಕಡಿಗೆ ನೋಡಿದಳು ನಾಗರತ್ನ.

ಹೋದು ಸಾಕ್ಷಾತ್ ದೇವಿಯ ಅವತಾರ!

ಹುಡುಗಿಯ ಸಿಟ್ಟಿನ ಅಸಹಾಯಕತೆಯ ನೋಟ ಬದಲಾಗಿ, ಅಭಯವನ್ನು ಬೇಡುವ ಸೌಮ್ಯಭಾವ ಗಂಭೀರವಾಗಿ ಮಾಡಿತು.

“ಬಾ ತಾಯಿ, ಮನೆಯ ಬೆಳಕಾಗಿ ಬರಂತ್ತಿರುವವರು ಕತ್ತಲೆಗೆ ಅಂಚಬಹುದೇನಮ್ಮು?”

“ಅತ್ತಿ.....”

ಉದ್ದೇಗದಿಂದ ಕೂಗುತ್ತ ನಾಗರತ್ನ ತಟ್ಟನೆ ವೆಂಕಮ್ಮನನ್ನು ತಬ್ಬಿಕೊಂಡು ಅವಳ ಸೆರಿಗಿನಲ್ಲಿ ಮುಖವಿಟ್ಟುಳು.

“ಅಳಬೇಡ ಮಗು, ಬಾ ಹೋಗೋಣ”

ಎನ್ನುತ್ತಾ ವೆಂಕಮ್ಮೆ ಮೃದುವಾಗಿ ಅವಳ ಕೂದಲನ್ನು ನೀವರಿಸಿ, ಮುಡಿದಿದ್ದ ಹೂವನ್ನು ಸಂಪಡಿಸಿ, ನಾಗರತ್ತಾ ಕಟ್ಟೀರನ್ನು ಸೆರಿಗಿನಿಂದ ಒರಿಸಿದಳು.

“ಹೊತ್ತಾಗಿ ಹೋಯಿತು ಎಂದು ಅಲ್ಲಿ ಕೂಗಾಡುತ್ತಿದ್ದರೆ, ನೀವೇನು ಮಾಡುತ್ತಿದ್ದೀರಿ ಇಲ್ಲಿ? ಹೇಣ್ಣ ಕರೆದುಕೊಂಡು ಬನ್ನಿ”

ಎಂದು ರಂಗಯ್ಯನವರು ಗಡಿಬಿಡಿಯಿಂದ ಕೂಗಿದ್ದು.

ನಾಗರತ್ತಾ ಹಣಿಗೆ ಬಂದಳು. ನಾಗಸ್ವರ ಮೊಳಗಿತು. ಎಲ್ಲರೂ ವಧೂ-ವರರನ್ನೇ ನೋಡುತ್ತಿದ್ದರು. ಶ್ರೀನಿವಾಸ ನಾಗರತ್ತಾ ಜೀ ಕೊರಳಿಗೆ ಮಾಂಗಲ್ಯವನ್ನು ಬಿಗಿಸುವಾಗ, ಅವಳು ಓರಿ ನೋಟದಿಂದ ಅವನ ಕೈಯ್ಯನ್ನೇ ನೋಡಿದಳು. ಅವನು ಕಟ್ಟಿಕೊಂಡಿದ್ದ ಚಿಕ್ಕಪ್ಪನ ಕೈಗಡಿಯಾರದಲ್ಲಿ ಹತ್ತೂಮುಕ್ಕಾಲು ಗಂಟಿಯಾಗಿತ್ತು.

ಹನ್ನೆರಡು ಗಂಟಿಯ ವೇಳಿಗೆ ಲಾಡು ಉಟ್ಟಿದ ಗಲಾಟಿಯೂ ಮುಗಿದು ಹೋಯಿತು. ಸಜ್ಜನರಾಯರ ಭಕ್ತಿವನ್ನು ಬಂದು ಕಿನದ ಮಟ್ಟಿಗೆ ಬಾಡಿಗೆಗೆ ತೆಗೆದುಕೊಂಡಿದ್ದಿರಿಂದ, ಅದೇ ಸಂಜೀಯೇ ಮದುವೆಯ ಪರಿವಾರ ಹೋರಟುಹೋಗಬೇಕಾಗಿತ್ತು. ದೂರದ ಉರುಗಳಿಂದ ಬಂದಿದ್ದ ಕೆಲವೇ ಕೆಲವು ಮಂದಿ ಬಂಧುಗಳು ಉಟ್ಟ ಆದ್ದೊಡನೆಯೇ ಹೋರಟುಹೋಗಿದ್ದರು. ಹದಿನ್ನೆಂದು ದಿನಗಳ ರಚೆ ಪಡೆದು ಬಂದಿದ್ದ ಹುಡುಗಿಯ ಚಿಕ್ಕಪ್ಪನೂ ಮಂಹಿಗೆ ಸಂತೋಷ ಇಲ್ಲವೆಂದುಕೊಂಡು ಆ ರಾತ್ರಿಯೇ ಮೈಸೂರಿಗೆ ಹೋರದುವುದಾಗಿ ನುಡಿದ. ಆದರೆ ನಾಗಪ್ಪನವರು—

“ಬ್ರಿಸಿಕಲ್?” ಎಂದು ಪ್ರಶ್ನಿಸಿದರು.

ಚಿಕ್ಕಪ್ಪ ಆಡಿದ ಮಾತಿಗೆ ತಪ್ಪದೆ, ಅದೇ ಸಂಜೆ ನಾಗಪ್ಪನವರನ್ನೂ ಶ್ರೀನಿವಾಸನನ್ನೂ ಕರೆದುಕೊಂಡು ಹೋಗಿ ಡೈನಾಮೋ ಇದ್ದ ಬಿ.ಎಸ್.ಎ ಸೈಕಲನ್ನು ತೆಗೆದುಕೊಟ್ಟು.

ರಾತ್ರಿ ಏಳು ಗಂಟಿಯಾದಾಗ, ಭಕ್ತಿದಲ್ಲಿ ಉಳಿದಿದ್ದವರು ಗಂಡು-ಹೆಣ್ಣಿನ ಮನೆಯವರು ಮಾತ್ರ. ಅವರ ಜೊತಿಗೆ ಪಡ್ಡರತ್ತು ಬಂಧುಗಳಾಗಿದ್ದರು.

“ಮನೆಗೆ ಹೋಗೋಣ ಬನ್ನಿ. ಎರಡು ದಿನ ಇದ್ದು ಆಮೇಲೆ ಹೋದರಾಯಿತು” ಪಡ್ಡನ್ನು ಎಲ್ಲರನ್ನೂ ಆಹ್ವಾನಿಸಿದಳು.

“ಇಲ್ಲ, ನಾವು ಬೆಳಗ್ಗೆಯೇ ಉರಿಗೆ ಹೊರಟು ಬಿಡಬೇಕು” ಎಂದರು ನಾಗಪ್ಪ

“ಕಾಯಿಲೆಯನನನ್ನು ಬಿಟ್ಟು ಬಂದಿದ್ದೇವೆ. ಸೋಡಿಕೊಳ್ಳುವವರು ಯಾರೂ ಇಲ್ಲ. ಇನ್ನೊಂದು ಸಾರಿ ಬರುತ್ತೇವೆ” ಎಂದರು ರಂಗಯ್ಯ.

“ಅತ್ತಿಗೆ, ನಮ್ಮ ಜೊತೆಯಾಲ್ಲಿ ಬನ್ನಿ. ಉರಿನಲ್ಲಿ ನಾಲ್ಕು ದಿನವಿದ್ದ ಬರುವಿರಂತೆ. ರತ್ನ – ಸುಂದರು ಇಬ್ಬರೂ ಬರಲಿ. ಹೇಗಿದ್ದರೂ ಬೇಸಿಗೆ ರಜ ಇದೆಯಲ್ಲ” ಎಂದರು ವೆಂಕಮ್ಮು:

ನೃದ್ವಾ ಅತ್ತಿಗೆ-ನಾದಿನಿಯರು ಸ್ವಲ್ಪಹೊತ್ತು ಆತ್ಮರೂಪತ್ವಿಯಿಂದ ಮಾತನಾಡಿದರು. ಆ ಮಾತಿನ ಸಾರಾಂಶ—‘ಸುಂದರು – ರತ್ನರ ಮುದುನೆ ಆದಷ್ಟು ಬೇಗ ಮುಗಿಸಿ ಬಿಡಬೇಕು !’

೩೫

“ಮುಗಿಸಿ ಬಿಡಬೇಕು; ಇಲ್ಲದಿದ್ದರೆ ಹುಡುಗನಿಗೆ ಬುದ್ಧಿ ಬರುವುದಿಲ್ಲ.” ಎಂದಳು ವೆಂಕಮ್ಮು.

“ಪ್ರಸ್ತುತ್ಯೇ ಈಗೇನು ಅವಸರ, ನಾವಾಗಿ ನಾವು ಹೋದರೆ ಹಣ ಖಚಿತಪ್ಪು, ಮಾಡಿಕೊಂಡು ಬರಬೇಕು, ಅವರೇ ಬಂದು ಮಾಡಿಕೊಟ್ಟು ಹೋಗಲಿ. ಅವರು ತಾನೆ ಎಷ್ಟು ದಿನ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ?”

“ಹಾಗಂತ ನಾವು ಸಮ್ಮನಿಸಿರಬಾರದೂಂದೇ.”

“ಸಮ್ಮನಿರದೆ ಕುಣಿಬೇಕೇನು ?”

ಮಾತಿನ ಧೋರಣೆ ಬದಲಿಸಿ ನುಡಿದರು ನಾಗಪ್ಪ :

“ಆ ಹುಡುಗಿ ಬಂದರೆ, ಗುಡ-ಹೆಂಡಕಿಯರಿಗೆ ಅಂತ ಬಂದು

ರೂಮು ಬೇಡವೇ? ಓಬೀರಾಯನ ಕಾಲದ ಈ ಮನೆ ತುಗಲೋ - ಅಗಲೋ ಬೀಳುವ ದಾಗಿದೆ. ಅಷ್ಟು ಕಟ್ಟುಗಿ ಮನೆ ಕಟ್ಟಿಸಿಕೊಂಡು ಸೊಂಬೆಯನ್ನು ಗೃಹಸ್ಥವೇಶ ಮಾಡಿಸಿಕೊಳ್ಳೋಣ”

ಇತಿಯ ಮುಂದಾಲೋಚನೆಯನ್ನು ಕೇಳಿ ಹಿಂತಳಾದಳು ವೆಂಕಪ್ಪ.

“ಜಾಗವೆಲ್ಲಿದೆ ಮನೆ ಕಟ್ಟಿಸುದ್ದಕ್ಕೆ?”

“ಗೋವಾಲಯ್ಯನವರದ್ದೀರಂದು ವಾಳು ಇದೆಯಲ್ಲಾ ಹುಣಿನೆ ಮರದ ಪತ್ತಿರ. ಅದನ್ನೇ ಬರಿಸಿಕೊಳ್ಳಬೇಕೆಂದಿದ್ದೇನೆ”

“ಇನ್ನೂ ಬರಿಸಿಕೊಂಡು ಮನೆ ಕಟ್ಟಿಸುದು ಯಾವಾಗ?”

“ಇನ್ನು ಮೂರು ತಿಂಗಳಲ್ಲಿ ಹೊಸ ಮನೆಗಿ ಹೊರಟುಬಿಡಬೇಕು”

ಆ ಹಾತ್ತ, ಆಶ್ಚರ್ಯವೇ ಆಗಿತ್ತು ವೆಂಕನ್ನನಿಗೆ ಮೂರು ತಿಂಗಳಲ್ಲಿ ಮನೆಕಟ್ಟಿ ಮಗಿಯಾದ್ದರೂ, ಆ ವೇಳೆಗೆ ಅದಕ್ಕೆನ್ನಂದು ಆಕಾರ ಇರುತ್ತಿತ್ತು. ಶ್ರೀನಿವಾಸನಿಗೆ ಬಂದಿದ್ದ ಸಾನಿರ ರಜವಾಯಿ ವರದಕ್ಕಿಳೆಯಲ್ಲಿ ಎಂಟುನೂರು ಖಚುಗಿ ಮನೆ ಕಟ್ಟಿಸುತ್ತಿದ್ದರು. ತುಂಬ ನಾಧಾರಣವಾದ ಎಂಟಿಂಕಣದ ಹಣಿ ಇಟ್ಟಿಗೆ ಮನೆ ಹೊರಗಡೆ ಎರಡು ಕ್ರಾತಿಗಳು; ಅದರ ಮಧ್ಯದಲ್ಲಿ ಒಳಗೆ ಹೋಗುವ ದಾರಿ; ಅಲ್ಲಿಂದ ನುಂಂದೆ ಬಂದರೆ ನಲವತ್ತು ಮುಂದಿ ಉಂಟಕ್ಕೆ ಕುಳಿತುಕೊಳ್ಳಬಹುದಾದ ಒಳ ಅಂಗಳ; ಅದರಾಚೆ ಎದುರಾಗಿ ದೇವರ ಕೊಳಣಿ - ಅಡಿಗೆ ಮನೆ ಹಿಂದಕ್ಕೆ ಅಡಿಗೆ ಕೊಳಣಿಗೆ ಒಪ್ಪಾರುಹಾಕಿ, ಹಂಗಾಮೆ ಯಾಗಿ ನಿರ್ಸಿಕೊಂಡಿದ್ದ ಬಚ್ಚಲು ಮನೆ ಚಾವಣಿಗಲ್ಲಾ ಮಂಗ ಇಂಂರು ಹೇಳು. ಅದರಾಚೆಗೆ ದಿಂತು ಕಟ್ಟಿಸದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು.

ತಮ್ಮದು ಎನ್ನುವ ಮನೆ ಸಿದ್ಧವಾದ ಮೂಲೆ, ಅದು ಹೇಗಿದ್ದರೂ ಸರಿಯೇ - ವೆಂಕನ್ನನಿಗೆ ಸಂತೋಷನೇ ಆಯಿತು.

“ಮದುವೆ ಮಾಡಿನೋಡು - ಮನೆ ಕಟ್ಟಿಸೋಡು ಅಂತ ಗಾಡೆ. ನೀವು ಎರಡನ್ನೂ ಮಾಡಿ ಜಯಿಸಿಕೊಂಡಿರಿ ಸ್ವಾಮಿ” ಎಂಬ ಉಂರಿ ನವರ ಹೊಗಳಕೆಗೆ ಪಾತ್ರರಾದರು ನಾಗವು.

ತಾವು ಮಾಡಿದ್ದಾದರೂ ಏನು? ಮಗನ ಮದುವೆ ಮಾಡಿ

ಬಂದ ವರದಕ್ಕಿಣಿ ಹಣದಿಂದ ಮನೆ ಕಟ್ಟಿಸಿದರು ಅಲ್ಲವೇ? ಯಾರೆ ಜೊಣ, ಎಲ್ಲಿಂದ ಬಂತು, ಹೇಗೆ ಬಂತು, ಏನಾಯಿತು, ವಾಂದೇನಾಗು ವುದು? — ಎಂಬ ವಿಚಾರಗಳೊಂದನ್ನೂ ಯೋಚಿಸಲು ನಾಗಷ್ಟನವರಿಗೆ ವ್ಯವಧಾನವಿರಲಿಲ್ಲ. ಅವನ ಯೋಚನೆ ಬೇರೊಂದು ಕಡೆಗೆ ಹರಿದಿತ್ತು — ಸುಂದರುವಿನ ಮದುವೆಯ ಯೋಚನೆ ತದು.....

.....ಮಾಡುಗನಿಗೆ ಎಂ ಎಸ್ಸಿ ಆಯಿತು; ಮಾಡಬೇಕು. ಆದರೆ ಅವನ ಯೋಗ್ಯತೆಗೆ ತಕ್ಕು ಸಂಬಂಧ ಸಿಕ್ಕುಬೇಕಲ್ಲ!

ಕೂತಲ್ಲಿ ನಿಂತಲ್ಲಿ ಅವರ ಮನಸ್ಸು ಯೋಚಿಸುತ್ತಿತ್ತು. ಸುಂದರುವಿನ ಮಾವನಾಗಬೇಕಾದವನು ಹೇಗಿರಬೇಕೆಂಬುದನ್ನು ಅವರು ಆಗಲೇ ಕಲ್ಪಿಸಿಕೊಂಡಿದ್ದರು ಅಂತಹವರಾರಾದರೂ ಇದ್ದಾರೆಯೇ ಎಂದು ಅರಸುವುದರಲ್ಲಿಯೇ ತಲ್ಲಿನವಾಗುತ್ತಿತ್ತು ಆ ಮನಸ್ಸು!

ಹಾಗೋಮೈ ಯೋಚಿಸುತ್ತಾ ಕುಳಿತಿದ್ದಾಗ—

“ಕಪ್ಪಹಳ್ಳಿಗೆ ಹೋದ ಶ್ರೀನಿವಾಸ, ನಾಲ್ಕು ದಿನ ಆಯ್ದು, ಇನ್ನೂ ಬರಲಿಲ್ಲ ಅಂದ್ದೇ” ಎಂದು, ಕಳವಳದಿಂದ ಕೇಳಿದೆಳು ವೆಂಕಮ್ಮೆ.

“ಮಾವನ ಮನೆಯಲ್ಲಿ ಚಿನ್ನಾಗಿ ಉಪಚಾರ ನಡೆಯುತ್ತದೆ ಯೋನೋ. ಭದ್ರವಾಗಿ ಲಿಕಾಣಿ ಮಾಕೆಬಿಟ್ಟಿದ್ದಾನೆ!”

“ನಾಲ್ಕು ದಿನವಾದರೂ ಉರಿನ ಕಡೆಗೆ ಜ್ಞಾನ ಬೇಡವೇ?”

“ಇವತ್ತೊಂದು ನಾಳೆಯೋ ಬರ್ತೂನೆ”

“ಬೇಡ ಬೇಡ ಅಂದರೂ ಸ್ವೀಕಲ್ಲಿನಲ್ಲಿ ಹೋದ. ಕಪ್ಪಹಳ್ಳಿಲ್ಲಿದೆಯೇ—ಇಪ್ಪತ್ತೊಂದು ಇಸ್ಪತ್ತೆಯು ಮೈಲಿಯೋ ದೂರ. ದಾರಿಯಲ್ಲಿ ಏನಾಯಿತೋ ಏನೋ?”

ತಾಯಿಗೆ ನಾಗನ ಚಿಂತೆಯೇ ಆಯಿತು. ಕಳವಳದಿಂದ ಇನ್ನೂ ಎರಡು ದಿನ ಕಾದು ನೋಡಿದರು ಶ್ರೀನಿವಾಸ ಬರಲೇ ಇಲ್ಲ. ಅಗ್ನಿ ಹಾರದ ವರವರಾಜಸ್ವಾಮಿಗೆ ಜೋಡು ತೆಂಗಿನಕಾಯಿಯ ಹರಕೆ ಹೊತ್ತು, ಅನ್ನ-ನೀರು ಬಿಟ್ಟು ಕುಳಿತರು ವೆಂಕಮ್ಮೆ.

ಎಂಟು ದಿನಗಳ ನಂತರ ಉರಿಗೆ ಬಂದ ಶ್ರೀನಿವಾಸ. ಜೊತೆಯಲ್ಲಿ ಬೈಸಿಕಲ್ ಇಲ್ಲ, ಕೈಯಲ್ಲಿ ಗಡಿಯಾದವೂ ಇಲ್ಲ.

ವೆಂಕಮೃನಂತೂ ಅದಾವುದನ್ನೂ ಗಮನಿಸಲಿಲ್ಲ. ಹೊಷದಾಗಿ ಮದುವೆಯಾಗಿದ್ದವನು, ಪಯಸ್ಸಿಗೆ ಬಂದವನು, ಎಂಟು ದಿನಗಳಂದೆ ಕಾಣಿದ್ದ ಮಗನು ಹಿಂತಿರುಗಿ ಬಂದನೇಂಬುದಷ್ಟೇ ಆಕೆಗೆ ಸಂತೋಷ.

ಶೀನು ಮನೆಗೆ ಬಂದವನು ತಮ್ಮಂದಿರೊಡನೆಯಾಗಲಿ, ತಂಗಿಯೊಡನಾಗಲಿ ಮಾತನಾಡಲಿಲ್ಲ ಕೈಕಾಲು ತೊಳೆದುಕೊಂಡು ಬಂದು, ತಾನೇ ತಟ್ಟಿ ಹಾಕಿಕೊಂಡ ವೆಂಕಮೃ ಪೂನವಾಗಿ ಬಜಿಸಿದರು.

ಅಧ್ರ್ಯ ಉಳಿ ಮುಗಿದಾಗ ನಾಗಪ್ಪನವರ ಸವಾರ ಚಿತ್ತೀಸಿತು. ಅವರು ಅಂಗಳಕ್ಕೆ ಬಂದಾಗಲೇ ಸುಮಿತ್ರೆ—

“ಅಣ್ಣಾ, ಶೀನಣ್ಣಾ ಬಂದಿದ್ದಾನೆ” ಎಂದು ಸುದ್ದಿ ತಿಳಿಸಿದಳು.

“ಬಂದನೋ ? ಸರಿ_ಸರಿ”

ಎಂದು ನಾಗಮೃನಾದರು ನಾಗಪ್ಪ. ಅವರ ದೃಷ್ಟಿ ಅಂಗಳದಲ್ಲಿಲ್ಲಾ ಹರಿದು ನೋಡಿದಾಗ ಬ್ಯಾಸಿಕಲ್ “ಇಲ್ಲಿದುದು ತಿಳಿನಿತು.

“ಸ್ವೇಕಲ್ ಎಲ್ಲಿ ಚಂದ್ರಾ ?”

“ನಾನೆನ್ನೀಡಿಲ್ಲಿಪ್ಪ. ನಾಣೇನೋ ಕಿಟ್ಟಣ್ಣ ನೋ ತಗೊಂಡು ಹೋಗಿರಬಹುದು !”

ಅಪ್ಪರಲ್ಲೀ ಇಬ್ಬರು ಹುಂಗರೂ — ನಾಣೇ ಕಿಟ್ಟು ಒಳಗೆ ಬಂದರು.

“ಎಲ್ಲಿ ಅಲೆಯೋಕೆ ಹೋಗಿದ್ದೋ ?”

“ಕೋಟೀಗೆ ಹೋಗಿದ್ದಿವಿ ಅಣ್ಣಾ”

ಎಂದ ಕಿಟ್ಟು. ಹುಡುಗರು ಬಂದ ಸದ್ಗು ಕೇಳಿಸಿದೊಡನೆಯೇ ವೆಂಕಮೃನೂ ಅಡಿಗೆ ಮನೆಯಿಂದ ಧಾವಿಸಿ ಬಂದು—

“ಇಬ್ಬರೂ ಪಾಸೇನೋ ?”

ಎಂದು ನಗುಮಖದಿಂದ ಕೇಳಿದರು.

“ಹೌದಮೃ ನಾಣೇ ಘಸ್ಸುಕಾಲು ಸು; ನಾನು ಸೆಕೆಂಡ್ ಕಾಲು ಸು”

ಎಂದ ಕಿಟ್ಟು. ನಾಗಪ್ಪನವರ ಮುಖ ಅರಳಿತು.

“ಭೀಣ, ಪರವಾಗಿಲ್ಲ ನಿಮ್ಮ ಕೋಟಿ ಹೈಸ್ಕ್ವಾಲಿಂದ ಎಷ್ಟು ಜನ ಪಾಸಾಗಿದ್ದಾರೋ ನಾಣೇ ?”

“ಮೂವತ್ತೀರದು ಜನ ಕಟ್ಟಿದ್ದರು. ಒಟ್ಟು ಇಪ್ಪುತ್ತಾರು ಪಾಸು.

ಅದರಲ್ಲಿ ಎರಡು ಫ್ರೆಸ್‌ಕ್ಲೋಸು. ಆರು ಇ.ಸಿ.ಎಸ್‌ಸ್

“ಶ್ಯಾಮನ ಶರೀರಕ್ಕೆ ಯಾವಾಗ ತಿಳಿಯುತ್ತೆ?”

“ಮಿಡ್‌ಸ್ಟ್ರೋಲ್” ಪರೀಕ್ಷೆ ತಿಳಿಯುವುದು ಜೂನ್ ಏಳನೇ ತಾರೀಕಣ್ಣ. ಇನ್ನೊಮ್ಮೆ ನಾಲ್ಕು ದಿನ ಇವೆ”

ತನ್ನ ಸುವಿಧೆಯೇ ಬರಲಿಲ್ಲವೆಂದು ಕಳವಳಗೆಂಡ ಸುಮಿತ್ರೆ—

“ನೋಡೆಮ್ಮುತ್ತಾ, ನನ್ನ ಯಾರೂ ಹ್ಯಾಸಾಯ್ತೇ ಅಂತ ಕೇಳೋಲ್ಲಿ!” ಎಂದು ವೆಂಕಮ್ಮನ ಸೀರೆಯನ್ನು ಜಗ್ಗತ್ತಾ ಕೇಳಿದಳು. ಹುಡುಗರೂ ನಾಗಪ್ರಾನವರೂ ಅವಳ ಮಾತಿಗೆ ನಕ್ಕರು.

“ಸಾಯಂಕಾಲ ಹುಡುಗರಿಗೆಲ್ಲಾ ವಿಸಾದರೂ ತಿಂಡಿ ಮಾಡಿ ಕೊಟ್ಟಿಬಿಡೆ”

ತುಂಬ ಪ್ರಸನ್ನವದನವಿಂದ ಪಣಿಗೆ ಆಜ್ಞೆ ಸಿಸಿದರು ನಾಗಪ್ರ. ಅವರ ಕಣ್ಣ, ತುಟಿ, ಎಲ್ಲ ನಗುವಿನ ಪ್ರವಾಹನನ್ನೇ ಹರಿಸಿದ್ದವು.

ಆಷ್ಟುರಲ್ಲಿ ಶ್ರೀನಿವಾಸ ಅಡಿಗೆ ಮನೆಯಿಂದ ಉಟ ಮುಗಿಸಿ ಹೊರಗೆ ಬಂದ. ತಕ್ಕಣ ನಾಗಪ್ರ—

“ಗಂಟೆ ಎಷ್ಟೇ ತೀನು?”

ಎಂದು ಕೇಳಿಬಿಟ್ಟರು. ಶ್ರೀನಿವಾಸನಿಗೆ ಎಡೆ ಉವಗುಟ್ಟಿತು. ಅವನು ಉತ್ತರಿಸಿದೆ ಸುಮ್ಮುಖಿದ್ದುದನ್ನು ಕಂಡು—

“ಗಡಿಯಾರ ಎಲ್ಲೊರ್ಬೆ?”

ಎಂದರು ನಾಗಪ್ರ. ಶ್ರೀನಿವಾಸ ಹೌನವಾಗಿಯೇ ಇದ್ದ.

“ಬೈಸಿಕಲ್ಲಾ ತಂದ ಹಾಗೆ ಕಣ್ಣ. ಎನು ಮಾಡಿದೆಯೋ ದಾಂಡಿಗ?”

ಗಡಿಯಾರವೂ-ಬೈಸಿಕಲ್ಲಾ ಇದ್ದ ಸ್ಥಳವನ್ನು ನೆನಪು ಮಾಡಿ ಕೊಂಡಾಗ ಶ್ರೀನಿವಾಸನ ಕಣ್ಣ ಮಂಜಾಯಿತು.

“ಅವತ್ತು ಇಲ್ಲಿಂದ ಹೋದ ದಿನ ಕಪ್ಪುಹೆಳ್ಳಿ ದಾರಿಯಲ್ಲಿ ಕತ್ತಲಾಗಿ ಹೋಯಿತ್ತಣ್ಣ. ರಾಂಪುರದ ಪ್ಲಾನ್ ಟೀಎ ಹತ್ತಿರ ಬಂದಾಗ, ಯಾರೋ ಇಬ್ಬರು ಬಂದು ಗಡಿಯಾರ-ಬೈಸಿಕಲ್ಲು ಕಿತ್ತು ಕೊಂಡು, ಚೆನ್ನಿನ ಮೇಲೆ ಗುಡ್ಡಿಗುಡ್ಡಿ ಕಳಗೆ ಬೀಳಿಸಿಬಿಟ್ಟು ಓಡಿ ಹೋದರಣ್ಣ.”

ಶ್ರೀನಿವಾಸ ಅಭಿನಯಪೂರ್ವಕವಾಗಿ ಹೇಳಿ, ಬೆನ್ನು ಮುಟ್ಟೆ ನೋಡಿಕೊಂಡು ‘ಆಹಾಹಾ !’ ಎಂದು ಸೋವನ್ನು ಸೂಚಿಸಿದ.

ಅದರೆ ನಡೆದ ಸಂಗತಿಯನ್ನು ಮರೆಯುವುದು ತನಗೆ ಸಾಧ್ಯ ವಿದೆಯೇ ? ಕವ್ಯ ಹಳ್ಳಿಗೆಂದು ಹೊರಟು ಬೆಂಗಳೂರಿಗೆ ಬಂದುದು, ಮೊದಲು ಗಡಿಯಾರವನ್ನೂ ಆವೇತೆ ಬೈಸಿಕಲ್‌ನ್ನೂ ಮಾವಾದಿ ಅಂಗಡಿಯಲ್ಲಿ ಒತ್ತಿಯಾಟ್ಟು ಹಣ ಪಡೆದುದು, ತುಳಸೀ ತೋಟದ ದೇವಸ್ಥಾನದ ಬಳಿ ಪೂರ್ಣಾಯ್ಯನವರ ಭಕ್ತುದ ಕಡೆಗೆ ಮುಖಮಾಡಿ ಕುಳಿತು ಕಾರ್ಯಾತ್ಮಿಕ್ಯದ್ದು ಹುಡುಗಿಯೋಬ್ಬಳಿಗೆ ರೂಪಾಯಿ ತೋರಿಸಿ, ಅವಳನ್ನೆ ಲೆಡುಕೊಂಡು ನಾಲ್ಕು ದಿನ ಸಿಸಿಪೂರ್ ನೋಡಿ, ಅವಳ ಮನೆ ಯಲ್ಲೇ ಎಂಟು ದಿನ ಕಳೆದು. ಹಣ ವಾಗಿದ ನಂತರ ಆ ಹುಡುಗಿ ಪತ್ತಿ ಇಲ್ಲದೆ ಹೊರಟುಹೋದುದು, ಕೊನೆಗೆ ಉರೇ ಗಡಿಯೆಂದು ತಾನು ಅಗ್ರಹಾರಕ್ಕೆ ಬಂದುದು – ಇಪ್ಪೆಲ್ಲವನ್ನೂ ಮರೆಯುವುದು ಸಾಧ್ಯವೇ ?

ಅದರೆ ತಂದೆಯ ಬಳಿ ಇದನ್ನೆಲ್ಲ ಹೇಳುವುದಕ್ಕಾಗುತ್ತದೆಯೇ ?
ಅದೊಂದು ಧನ ಸಿರಾಟಿ !.... ಎಂದುಕೊಂಡ ಶ್ರೀನಿವಾಸ.

“ಎಲ್ಲ ಬರೀ ಸ್ವಾಧೀನ ಕಂತೆ” ಎಂದರು ನಾಗಪ್ರ.

“ಇಲ್ಲಿಷ್ಟು, ಸಿಜವಾಗಿಯೂ ನಡೆದದ್ದು. ಅವಕ್ತು ನನ್ನ ಪ್ರಾಣವೇ ಹೋಗಬೇಕಾಗಿತ್ತು. ಎನ್ನೋ ದೇವರ ದಯೆಯಿಂದ ಉಳಿದುಕೊಂಡೆ”

ಶ್ರೀನಿವಾಸನ ಮಾತುಗಳನ್ನು ನಂಬುವಂತೆಯೂ ಇರಲಿಲ್ಲ – ನಂಬಿದುವಂತೆಯೂ ಇರಲಿಲ್ಲ !

ಅವನ ಮಾತು ಕೇಳುತ್ತಾ, ಹುಡುಗರೆಲ್ಲಾ ಒಬ್ಬರ ಮುಖ ವನ್ನು ಒಬ್ಬರು ನೋಡುತ್ತಾ ಗಾಬರಿಯಿಂದ ನಿಂತಿದ್ದರು.

“ನಿಕೆ ಉಳಿದುಕೊಂಡೆಯೋ ನಾ ಕಾಣಿ, ಭೂಮಿಗೆ ಭಾರವಾಗಿ, ತಿಂಡಿಗೆ ದಂಡವಾಗಿ” ಎಂದರು ನಾಗಪ್ರ. ವೆಂಕಮ್ಮೆ ಕಣ್ಣನ್ನೆ ಮಾಡಿ, ಶ್ರೀನಿವಾಸನಿಗೆ ಅಲ್ಲಂದ ಹೊರಟುಹೋಗಲು ಸೂಚಿಸಿದಳು. ಅವನು ತಲೀತೆಗೆ ಸಿಕೊಂಡು ಬೀದಿಯ ಕಡೆಗೆ ಹೆಚ್ಚೆ ಇಟ್ಟ.

“ಬಾರೇ ಚುಮ್ಮಿ, ಒಳಗೆ ಒಂದಿವ್ವು ಕೆಲವೆ ಇದೆ”

ಎನ್ನುತ್ತಾ ಹೆಂಕಮೃನೂ ಸುಮಿತ್ರಿಯನ್ನು ಕರೆದುಕೊಂಡು ಅಡಿಗಿಯ ಮನೆಯ ಕಡೆಗೆ ನಡೆದರು.

ನಾಣಿಯೂ - ಕಿಟ್ಟುವೂ ಇನ್ನೂ ತಂಚೆಯ ಮುಂದೆಯೇ ಸಂತಿದ್ದರು

ಕಿಟ್ಟು ದೊಡ್ಡವನಾದರೂ ಕುಳ್ಳು ಮಂದಬುದ್ಧಿ. ಯಾರು ಹೇಗೆ ಹೇಳಿದರೆ ಹಾಗೆ ಕೇಳುವನನು. ನಾಣಿಯೂ ಸಾಧು ಸ್ವಭಾವವೇ. ಅವನು ಯಾರೋಡ್ದನೆಯೂ ಹೆಚ್ಚು ನಾತನಾಡುವವನಲ್ಲ ವರುಸ್ತಿ ನಲ್ಲಿ ಕಿಟ್ಟಿವಿಗಿಂತ ಚಿಕ್ಕವನಾದರೂ ಉದ್ದ - ದಪ್ಪಗಳಲ್ಲಿ ಆವನೇ ದೊಡ್ಡವನಂತೆ ಕಾಣುತ್ತಿದ್ದ.

“ಗಡಿಯಾರ-ಬೈಸಿಕಲ್ಲಿಗಳ ಚಿಂತೆಯಲ್ಲಿ ಹೌಸವಾಗಿದ್ದ ನಾಗಪ್ಪನವರು ಕಿಟ್ಟು - ನಾಣಿಯರನ್ನು ಮಾತನಾಡಿಸಲ್ಲಿ ಮುಂದೇನು ಮಾಡಬೇಕೆಂಬ ವಿಚಾರವನ್ನು ಕುರಿತು ತಂದೆ ಏನು ಹೇಳುವರೋ ಎಂದು ಕಾದಿದ್ದ ಇಬ್ಬರಿಗೂ ನಿರಾಶೆಯಾಯಿತು.

ಮರುದಿನ ರಂಗಯ್ಯನವರು ಆಗವಿಸಿದರು ಅರುಬಂದಾಗ ನಾಗಪ್ಪನವರು ಮನೆಯಲ್ಲಿರಲಿಲ್ಲ. ಹೆಂಕಮೃನೇ ಚಾಪೆ ಹಾಸಿ ಉಪಚಾರ ಹೇಳಿದಳು. ಹೈಮಾಸಮಾಚಾರದ ಮಾತಾಯಿತ್ತ..

“ನಾಗರತ್ವಾನ ಕಳಿಸೋಽದಿತ್ವೇ ?”

“ಅದಕ್ಕೇ ಬಂದಿನ್ನೇನಮ್ಮೆ. ಈ ತಿಂಗಳೇ ಒಂದು ರಾಘದಿನ ಸೋಽಧಿ ನಿಸೇಕದ ಲಗ್ಗು ಇಡಿಬಿಡುತ್ತೇನೆ. ನಿಮ್ಮ ಸೊಸೆಯಾನ್ನು ನೀವು ಕರೆದುಕೊಂಡು ಬಸ್ತಿ !”

ಅವು ರಲ್ಲಿ ನಾಗಪ್ಪನವರು ಬಂದರು. ಅವರೂ ಪಕ್ಕೆ ಆಗವಿಸಿದ ಬೀಗರ ಮುಖ್ಯ ಶ್ರೀಡನೆ ಮಾತುಕತೆಯಾಯಿತು ಮುಂದಿನ ಶುಕ್ರವಾರವೇ ಒಳ್ಳೆಯ ಲಗ್ಗು ವಿರುವುದೆಂದೂ, ಆದಿನವೇ ಪ್ರಸ್ತುದ ಏಪಾರಟ್ಟು ಮಾಡುವುದಾಗಿಯೂ ರಂಗಯ್ಯನವರು ಹೇಳಿದರು.

“ಹಾಗೇಮಾಡಿ” ಎಂದರು ನಾಗಪ್ಪ.

ಬೀಳಿಗಿನ ಬಸ್ತಿನಲ್ಲಿ ಬಂದಿದ್ದ ರಂಗಯ್ಯ ಸಂಜೀಯ ಬಸ್ತಿನಲ್ಲಿ ಕಪ್ಪಹೆಳ್ಳಿಗೆ ತೀರಳಿದರು

ಆವರು ಹೋಡ ವೇಳೆ—

“ಆ ಹುಡುಗಿ ಮನೀಗೆ ಬಂದ ಮೇಲಾದರೂ ಇವನಿಗೆ ಬುದ್ದಿ ಬರುತ್ತದೆಯೋ ಇಲ್ಲವೋ?” ಎಂದರು ನಾಗಪ್ಪ.

“ಹುಡುಗಿಯೂ ತುಂಬ ಜಾಣೆಯ ಹಾಗ ಕಾಣುತ್ತಾಳೆ ತನ್ನ ಗಂಡನನ್ನು ಸರಿಯಾದ ದಾರಿಗೆ ತರದೆ ಶರುತ್ತಾಳೆಯೋ?”

“ಅವಳೇನೋ ಜಾಣೆ - ಇವನು ಮಾತ್ರ ಕೋಣ ! ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಅಂದ ಹಾಗೆ ಆದರೆ ಏನು ಮಾಡುವುದು?”

“ದೈವೇಷಿ ಇದ್ದು ಇಂಗೆ ಆಗಲಿ !” ಎಂದರು ವೆಂಕನ್ನು

ಮುಂದಿನ ಶುಕ್ರವಾರ ಹಾಗೆ ಆಯಿತು ! ದೈವೇಷಿ ಇದ್ದು ಹಾಗೆ !

ಆ ರಾತ್ರಿ ಆರತಿಮಾಡಿ. ಪ್ರಸ್ತರ ಕೋಣಗೆ ಗಂಡು-ಹೆಣ್ಣನ್ನು ಚಿಟ್ಟು ಬಾಗಿಲೆಳೆದುಕೊಂಡಳು ರಾಜನ್ನು. ಹೆಗಲೆಲ್ಲಾ ನಾಗರತ್ನ ನಾಗಣೆಯೇ ಆಗಿಂದಳು ! ಯಾರು ಮಾತನಾಡಿಸಿದರೂ ಸಿಷ್ಟಿನ ಉತ್ತರವೇ. ಎಂಬ ಕಣ್ಣಾ ತಪ್ಪಿಸಿ, ಶ್ರೀಸಿವಾಸ ಆ ಮಧ್ಯಾನ್ನು ಅವಳ ಕೆಹಿಡಿದಾಗ, ಕೈ ಕೊಸರಿಕೊಂಡು, ತಿರಸ್ಯಾರದಿಂದ ಉವನಕಡಿಗೆ ನೋಡಿ ವಾಗು ಮುರಿದು, ಸ್ಥಾಪಿ ದೂರ ಹೋದ ಮೇಲೆ ‘ಥ್ರಾ’ ಎಂದು ಅವನಕಡಿಗೆ ಉಗುಳಿ ಹೊರಟುಕೊಗಿದ್ದಳು. ರಂಗಯ್ಯ ನವರನ್ನು ಕಂಡಾಗ, ಮುಖ ಪಕ್ಕಪಾಡಿ, ನೆಟಿಕೆ ಮುರಿದಿದ್ದಳು ರಾಜನ್ನನನ್ನು ನೋಡಿ ‘ನಿನ್ನಂಥ ಮಾನವಿಲ್ಲದ ಮಾರಿ ಹೆಚ್ಚೆಯಲ್ಲಿ ಹುಟ್ಟಿ ನಾನೂ ಮಾನ ಮಾರಿಕೊಂಡೆ’ ಎಂದು ಅವಳ ಮುಖಕ್ಕೆ ತಿವಿದಳು. ಮೈ ಸೂರ್ಯನಿಂದ ಬಂದ ಚಿಕ್ಕಪುನನ್ನು ದುರುಗುಟ್ಟಿಕೊಂಡು ನೋಡಿದಳು ಉನಳಿಗೆ ಎಲ್ಲಿರ ಮೇಲೆಯೂ ಕೊಡ್ದೀದ ಕೆರಳತ್ತು. ಅವಳ ಮನಸ್ಸಿನ ಹಂಡಿದೆ ಬಂದೊಂದೇ ಸ್ತುತಿ ಚಿತ್ರ ಬಂದು ನಿಂತಿತು.

ಒಂದು ರಾತ್ರಿ—

ತನಗಿನ್ನೂ ಸಿದ್ದೆ ಬಾವಿರಲೀಲ್ಲ. ಆಗ ತನ್ನ ತಾತ ರಂಗಯ್ಯ ಮೇಲ್ಲನೇ ಬಂದು ತನ್ನ ತಾಯಿಯ ಪಕ್ಕದಲ್ಲಿ ಮಲಗಿದರು. ರೋಗ ಗ್ರಘಣಾದ ತಂಡೆ ರಾಸಿಗೆ ಹುಡಿದು ಮಲಗಿರುವಾಗ ಅವರಿಗೆನು ಅಡ್ಡಿಯೇ ಆತಂಕವೇ? ದಿನವಹಿ ನಡೆಯುತ್ತಿತ್ತು ಹಾಗೆಯೇ ವರ್ಷ ವರ್ಷವೂ ಯಂತ್ರದಂತೆ ಹೇರಿತ್ತಿದ್ದಳು ತಾಯಿ - ಹಣ್ಣು ಮಕ್ಕಳ

ಹಿಂದು. ಸತ್ತೆವು ಎಷ್ಟೋ ಬದುಕಿದವು ಮಾತ್ರ ಎಂಟು !

ತಾನು ಹೇಗೆ ನೆರಿದು ಒಂದು ವಾರದ ನಂತರ ತಾಯಿ ತನ್ನನ್ನು ಕೈತ್ತಿರಕ್ಕೆ ಕರೆದು ಹೇಳಿದ ಮಾತ್ರ :

“ಹೋಗೆ, ಅವನು ಕರೆಯುತ್ತಾನೆ”

“ಶುಹ್ಲಿ, ನಾ ಹೋಗೊಳಿಸ್ತು”

“ಹಾಗೆ ಹೇಳಬಾರ್ತು ಹೋಗಮ್ಮೆ”

ಬಿಂಬಿತವಾಡಿ ತಕ್ಷಿದಶು ತಾಯಿ. ಗುರುತಿಲ್ಲದ ‘ಅವನು’ ತನ್ನನ್ನು ಹಿಡಿದುಕೊಂಡು ದಾಹ ತೀರಿಸಿಕೊಂಡ. ಅಂದಿನಿಂದ ಅವನ ಚರಣದಾಸಿಯಾಗಬೇಕಾಯಿತು ತಾನು. ಅನಂತರ ಇನ್ನೊಬ್ಬು, ಮತ್ತೊಬ್ಬು—ಎಷ್ಟೋ ಮಂದಿ ತನ್ನ ದೇಹವನ್ನು ಸವಿದವರು ! ಪಟ್ಟಣ ದಲ್ಲಿ ಕಸುಬು ಮಾಡುವ ವೇಶೀಯೂ ಅಷ್ಟೋಂದು ಮಂದಿಗೆ ತನ್ನ ದೇಹವನ್ನು ಮಾರಿಕೊಂಡಿರಲಾರಳು ! ಅದರ ಫರುವಾಗಿ ಎರಡುಸಾರಿ ಗಭ್ರ ಧರಿಸಬೇಕಾಯಿತು. ಅದನ್ನು ತಾಯಿಯೇ ಸೋಪ್ಪು—ಸೋದಿಗಳ ಕಷಾಯ ಕುಡಿಸಿ ಇಳಿಸಿದಳು ಆ ಕಷ್ಟವನ್ನು ಪಡಲಾರದೆ, ಒಂದು ದಿನ ತಾನು ತಾಯಿಯನ್ನು ಕೇಳಿದಾಗ—

“ಅಮ್ಮೆ, ಏಕೆ ಕಷ್ಟ ಕಷ್ಟ ಪಡಬೇಕು?”

“ನೀನಿನ್ನೊ ಪ್ರಪಂಚ ತಿಳಿಯದವಳನ್ನು”

“ಇಷ್ಟೋಂದು ಹಣ ಬಂದಿತಲ್ಲ. ಅದೆಲ್ಲ ಏನಾಯಿತು ? ಒಡವೆ ಮಾಡಿಸಲಿಲ್ಲ. ಪಕ್ಕ ತೆಗೆಯಲಿಲ್ಲ”

“ಹೋದು ಅಮ್ಮೆಯ್ಯ, ಅದಕ್ಕೆ ಲಾಲ ಉಚ್ಚಾರಾಡಿಬಿಟ್ಟರೆ, ಮುಂದೆ ನಡೆಯಬೇಕಲ್ಲವ್ಯಾ”

“ಅಪ್ಪೆ ಹಣ ಕೂಡಿಟ್ಟು ಏನು ಮಾಡುತ್ತಿರುಯವ್ಯಾ ?”

“ಎಂಟು ಜನ ನಿನ್ನ ಹಾಗೆಯೇ ಹುಟ್ಟಿದ್ದಾರಲ್ಲ ನೋಡು, ಹೆಣ್ಣು ಮಕ್ಕಳು ಇವತ್ತು ಚೆಕ್ಕಿವಾಗಿ ತೋರಿದರೆ ನಾಳೆ ಲಂಗಡೊಡಿಸಬೇಕು. ನಾಡಿದ್ದು ಸೀರೆ ಉಡಿಸಬೇಕು. ಬಹುಬೇಗ ಬೆಳೆದುಬಿಡುತ್ತವೆ. ಬೆಳೆದ ಹುಡುಗಿಯಂಗೆ ಮದುವೆಯಾಗಿದ್ದರೆ ಚೆನ್ನಾಗಿರುತ್ತದೆಯೇ ? ಮದುವೆ ಮಾಡಬೇಕೆಂದರೆ ಗಂಡು ಸುಮ್ಮನೆ ಬರುತ್ತಾನೆಯೇ ? ಅವನಿಗೆ ವರದಷ್ಟಿಣಿ ಕೊನೆಯಪಕ್ಕ ಒಂದು ಸಾವಿರ ;

ಮದುವೆಯ ಖಚು ಕೆಮ್ಮೆ ಎಂದರೂ ಒಂದು ಸಾವಿರ. ಹೀಗೆ ಏರಡೆರಡು ಸಾವಿರ ಬಟ್ಟೆಬ್ಬಳಿಗೆ ಖಚಾದರೆ ಎಂಟು ಜನಕ್ಕೂ ಎಷ್ಟುಯಿತು? ಹದಿನಾರು ಸಾವಿರ ಚೇಕಲ್ಲ! ಎದೆ ‘ರುಗ್ಗಾ’ ಎನ್ನುವುದಿಲ್ಲವೇ?”

“ಅದಕ್ಕೊಸ್ಕರ ಇಟ್ಟಿದ್ದೀಯೇನಮ್ಮೆ?”

“ಹೊದಮ್ಮೆ”

“ಹೀಗೆ ಮಾನ ಮಾರಿಕೊಂಡು ಬಾಳಿವುದಕ್ಕಿಂತ ಹಾಳು ಭಾವಿಗೆ ಬಿದ್ದು ಸಾಯುವುದು ಮೇಲಿಲ್ಲವೇ?”

“ಅದೂ ಪಾಪವೇನ್ನುತ್ತರಲ್ಲ! ನಮ್ಮುಂತಕ ಬಡವರು ಬಡುಕಿದ್ದರೂ ಪಾಪ, ಸತ್ತರೂ ಪಾಪ!!”

ಆ ಮಾತು ಕೇಳಿ ನಗು ಬಂದಿತ್ತು ತನಗೆ. ತಾಯಿಯ ನಾತಿಗೆ ಪ್ರತಿಯಾದದೆ ಬಂದವರಿಗೆಲ್ಲಾ ಸೇರಗು ಹಾಸಬೇಕಾಯಿತು.

ಗಂಡು ನೋಡಲು ಅಗ್ರಹಾರಕ್ಕೆ ಹೋದಾಗ, ತಾಯಿಯ ಮಾತು ನಿಜವೇನಿಸಿತು. ‘ವರದಕ್ಷಿಣಿ-ವರದಕ್ಷಿಣಿ’ ಎಂದು ಬೊಬ್ಬಿಯಿಟ್ಟು ನಾಗಪ್ರ ನಾಲಿಗೆ ಉದ್ದ ಮಾಡಿದ್ದರು.

ಗಂಡನಾಗಲಿದ್ದ ಕೂರಜಂತು ಹಸಿದಿತ್ತು.

ಮದುವೆಯ ದಿನ ಮಾಂಗಲ್ಯಧಾರಣಯಾಗ-ವಾಗ ನಡೆದ ರಾದಾಂತ! ಅಬ್ಬಾ!!

ಒಂದೆರಡು ಬಾರಿ ಗಂಡನಾದವನು ಹಸಿದು, ತನ್ನ ಮನೆಗೆ ಬಂದು ನಾಲ್ಕುರು ದಿನಗಳನ್ನು ಕಳೆದು, ಹಿಂತಿರುಗುವಾಗ ಕೈಗೆ ಸಿಕ್ಕಿದ ಬೆಳ್ಳಿಯ ಶೋಟಿ, ಚಿನ್ನದುಂಗುರ ಹಾರಿಸಿಕೊಂಡು ಹೊಡುದನ್ನು ಯಾರು ಬಲ್ಲರು?

ತನ್ನ ಶೀಲದ ಬಗೆ ಜಾತಿಯೆಲ್ಲಾ ಫೀಳಿಟ್ಟಾಗ ಕಾಯ್ದುವರಾರು? ಇನ್ನೊಂದು ಬಾರಿ, ತಾತನೆಂಬ ಮೃಗ ಉರಿನಲ್ಲಿದಿದ್ದಾಗ ತನ್ನ ತಾಯಿ ಯಾವನೊಡನೆಯೋ ಮಲಗಿದ್ದಳು. ಆವಳಿಗೆ ಆವನ ಒತ್ತುಡಿಂದ ಕಣ್ಣೀರೀ ಬರುವಂತಾಗಿತ್ತು. ಸಾಧ್ಯವಿದ್ದ ಮುಹೊತ್ತು ಸಹಿಸಿಕೊಂಡಳು ಅನಂತರ ತನ್ನನ್ನು ಕರೆದು, ಆವನನ್ನು ತೃಪ್ತಿ ಪಡಿಸಲು ಹೇಳಿದಳು. ಅಬ್ಬಾ! ನರಕ....ನರಕ!!

“ಅಮ್ಮಾ ಈ ಸಂಪಾದನೆ ಸಾಕು ಕಟ್ಟಿ”

“ಸಾಲದು ಮಗು !”

“ಈ ಸರಕ ನಾನು ಸಹಿಸಲಾರೆ ಕಟ್ಟಿ”

“ಶುಳ್ಳದ ಏಳು ಜನ ಹೇಣ್ಣು ಮಕ್ಕಳಿಗೂ ಪ್ರಗ್ರಷಿಸಿಕ್ಕು ಬೇಕಾದರೆ ನಾವು ಈ ನರಕ ಅನುಭವಿಸಬೇಕು ನಾಗರತ್ನಾ”

“ಅಮ್ಮಾ, ಈಗ ಎಷ್ಟು ಕೊಡಿಸಿಟ್ಟಿದ್ದೀರ್ಯೇ ?”

ಅವಳು ಹೇಳಲ್ಲಿ ತನಗೆ ಗೊತ್ತಿತ್ತು - ಹನ್ನೆರದು ಸಾವಿರ ರೂಪಾಯಿ ಅವಳ ಹತ್ತಿರವಿತ್ತು! ತಾತನೇ ಅದನ್ನು ಬ್ಯಾಂಕಿನಲ್ಲಿ ಇಟ್ಟಿದ್ದರು.

ಅನಂತರವೂ ಪೃತ್ತಿ ನಡೆಯುತ್ತಾ ಬಂದಿತು. ಒಕ್ಕುಲೂರಿನ ಸಾಹುಕಾರರಾದ ಸಾಹೇಬರು ಬಂದು ದಿನ ಮನೆಗೆ ಬಂದರು. ಆ ರಾತ್ರಿಯಿಂದ ಪ್ರತಿದಿನ ಅವರ ಸೇವೆ ಮಾಡಬೇಕಾಯಿತು. ಅವರು ಖಾಯಂ ಗಿರಾಕಿಯಾದರು. ಅವುನ ಖಜಾನೆ ತುಂಬಿತು

ನಿನ್ನೆ ರಾತ್ರಿಯೂ ಬಂದಿದ್ದರು. ತಾನು ಪ್ರಸ್ತು ಮಾಡಿಕೊಂಡು ಗಂಡನ ಮನೆಗೆ ಹೋಗುತ್ತೇನೆಂಬ ವಿವಯ ಅವರಿಗೂ ತಳಯಿತು. ಬೇಡವೆಂದು ತಡೆದರು ಅವರು. ಆದರೆ ಹೋಗದಿರುವುದು ಸಾಧ್ಯವೇ?

ಈ ದಿನ ಪ್ರಸ್ತುವಂತೆ! ಹೆಚ್ಚಿದ್ದೀ!! ತನಗೂ ಹೋಸದಲ್ಲ - ತನ್ನ ಗಂಡನಿಗೂ ಹೋಸದಲ್ಲ ಈ ಅನುಭವ !!!

ಇತ್ತೆ ಕೈಹಿಡಿದ ಗಂಡ - ಅತ್ತ ಖಾಯಂ ಗಿರಾಕಿ ಸಾಹೇಬರು.

ಒಂದು ಕಿತ್ತು ತಿನ್ನುವ ಹದ್ದು, ಇನ್ನೊಂದು ರಕ್ತ ಹೀರುವ ಕಲ್ಪನ್ವಕ್ಕ ಎರಡೂ, ಪರಂಪರೆಯಿಂದ ಹೆಂಡುಬರುತ್ತಿರುವ ವಿವಾಹಿನಿಯಿಂದ ಬೆಳೆದ ವಿವನ್ವಕ್ಕಿಗಳು. ಎತ್ತೆ ಶಿರುಗಿದರೂ ಹಾನಿ, ಮಾನ ಹಾನಿ, ಪ್ರಾಣ ಹಾನಿ, ಸರ್ವಹಾನಿ!

ಇದಕ್ಕೆಲಾಳ್ಳ ವಿಮೋಚನೆ....?

ವಿಮೋಚನೆಯಾಗುವ ದಾರಿ ಹೋಳಿತ್ತು.....

ವಿಟನಂತೆ ಸಿಂಗರಿಸಿಕೊಂಡು ಮಲಗಿದ್ದ ಶ್ರೀನಿವಾಸ. ಯಂತ್ರದಂತೆ ಹಾಲು ತಂದು ಕೊಟ್ಟಿ ನಾಗರತ್ನ ಆ ಬೆಳ್ಳಿಯ ಲೋಟಿವನ್ನು ತನ್ನ ಕಣ್ಣ ಮುಂದೆ ಹಿಡಿದು ದಿಟ್ಟಿಸಿ, ಶ್ರೀನಿವಾಸನ ಮುಖದ

ಹತ್ತಿರ ಸುಖವಿಟ್ಟು ಕೆಲಕೆಲನೆ ನಕ್ಕಳು ಸಂತೋಷದಿಂದ ನಗು
ತ್ತಿರುವಳೆಂದು ಭಾವಿಸಿದ ಶ್ರೀಸಿವಾಸ ಮಂಗಳ್ಯಗು ನಗುತ್ತಿಲೇ
ಹಾಲು ಕುಡಿದು ವಾಗಿಸಿದ. ಅಸಂತರ ಸಾತಿಲ್ಲವೆ, ದೀಪವಾರಿಸಿ,
ವಿನಸ್ತುಲಾಗಿ ಶ್ರೀಸಿವಾಸನ ವಕ್ಕದಲ್ಲಿ ಮಲಗಿದ್ದಳು. ಆರ್ಥರಾತ್ರಿಯ
ವರೆಗೂ ಸಿದ್ದೀಲಿಲ್ಲದೆ ಇಬ್ಬರೂ ಮಲಗಿದ್ದಾರು. ನಾಗರತ್ನ ಕಿಟಕಿಯ
ಕಡಿಗೇ ಸೇರ್ವೆದುತ್ತಿದ್ದಳು. ಶ್ರೀಸಿವಾಸ ಎದುರು ಗೂಡೆಯ ಕಡಿಗೆ
ಸೇರ್ವೆದುತ್ತಿದ್ದು. ಜೊರಿಸುನ್ನ ಹಿಡಿದ ಕೈ ಸೆರಳು ಗೋಡೆಯ
ಮೇಲೆ ಹೆದುಬಿಡು ಬೆಚ್ಚಿದ ಶ್ರೀಸಿವಾಸ ತಟ್ಟನೆ ನಾಗರತ್ನ ಲ
ಅಪ್ಪಗೆಯನ್ನ ಬಿಡಿಸಿಕೊಂಡು ಎದ್ದು ಕುಳಿತ ಅವಳೂ ಗಾಬರಿ
ಕೊಂಡು ಎದ್ದು ಕುಳಿತಳು ಇಬ್ಬರೂ ಒಬ್ಬರನೇನ್ನಿಬ್ಬರು ಹಿಡಿದು
ಕೊಂಡು, ಕಿಟಕಿಯ ಬಳಿಗೆ ಬಾವಿ, ತಾನು ದೂರದಲ್ಲಿಯೇ ನಿಂತು
ಮೆಕ್ಕಿನೆ ಶಿಟಕಿಯ ಬಾಗಿಲುಗಳನ್ನ ಮೂಚ್ಚಿ ಭವ್ರಪಡಿಸಿದರು.
ನಂತರ ಬಂದು ಮಲಗಿಕೊಂಡರೆ, ಶ್ರೀಸಿವಾಸನಿಗೆ ಬಹಳ ಹೊತ್ತಿನ
ನಂತರ ಸಿದ್ದೀ ಬಂದಿತು ನಾಗರತ್ನ ಎದ್ದು ಸಿರೆಯುಟ್ಟು, ತಲೆ
ಗೂದಲು ಸರಿಪಡಿಸಿಕೊಂಡಳು. ಶ್ರೀಸಿವಾಸನ ಶಲ್ಯನನ್ನ ತಲೆಗೆ
ಸುತ್ತಿಕೊಂಡಳು ಸದ್ಗುರುತ್ವದಿಂದ ಬಾಗಿಲು ತೆರೆದುಕೊಂಡು ಆ ಕಾಳ
ರಾತ್ರಿಯಲ್ಲಿ ಹೊರಗೆ ಹೊರಬುದ್ದೆಯಾದಳು.

ಸೂರ್ಯೋದಯಾವಾದಾಗಲೇ ಎಲ್ಲರಿಗೂ ವಿಷಯ ತಿಳಿಯಿತು.

“ನಾಗರತ್ನ ಓಡಿಕೊಂಡಳು – ನಾಗರತ್ನ ಓಡಿಹೊಂಡಳಂತೆ!”

ಎಂಬ ಗುಂಟು ಗುಂಟು ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿತ್ತು.
ಶ್ರೀಸಿವಾಸನಂತೂ ಯಾರಿಗೂ ಮುಖ ತೋರಿಸಲಿಲ್ಲ ನಾಗಪೂನವರ
ಮುಖ ಕೆಷ್ಮಿಟ್ಟಿತು. ರಾಜಮೃತ ಕಳುತ್ತ ಕುಳಿತಿದ್ದಳು.

ಒಂಭತ್ತು ಗಂಟೆಯ ನೇಳಿಗೆ ಮಾಸ್ತಿಯಿಂದ ಬಂದ ಭಗವಾನ್
ಉಸ್ಸು ಹಾರನ್ ಮಾಡಿ ನಾಗಪೂನವರ ಪೂನಾರವನ್ನ ಕರೆಯಿತು.
ಅವರು ಸಂಘಾರ ಸಮೇತ ಬಸ್ಸು ಹತ್ತಿದರು

ಬಸ್ಸು ಹೊರಡುವ ಕಾನೆಯು ಗಳಿಗೆಯಲ್ಲಿ—

“ನಾಗಸ್ವನವರೆ, ಎಲ್ಲಾ ಮಲಿತು ಚಿಡಬೇಕು ಸ್ವಾಮಿ.
ನಿನುಗಿಷ್ಟಿದ್ದರೆ ಎರಡು ಸಾವಿರ ವರದಕ್ಕಿಂತಿ ಕೇಟ್ಟು ನನ್ನ ಎರಡನೆ

ಮೊಮ್ಮೆಗಳನ್ನು ಶ್ರೀನಿವಾಸನಿಗೆ ಧಾರೀಯೆರೆಯುತ್ತೇನೇ”

ಎಂದರು ರಂಗಯ್ಯ. ನಾಗಪ್ಪನವರು ಉತ್ತರ ಹೇಳಲಿ ಎಂದು ಕಾಯದೆ, ಭಗವಾನ್ ಬಸ್ಸು ವೇಗವಾಗಿ ಹೊರಟುಬಿಟ್ಟು.

೬

ದುಃಖದಿಂದ ಅಗ್ರಹಾರಕ್ಕೆ ಮರಳದ ನಾಗಪ್ಪನವರ ಸಂಸಾರಕ್ಕೆ ಒಂದು ಸಂತೋಷದ ಸುದ್ದಿ ಕಾಡಿತ್ತು. ಅದು ಸುಂದರುವಿನ ಶಾಗದ

‘.....ಎಂ. ಎಸ್.ಸಿ. ಪ್ರೀಕ್ಷೆಯಲ್ಲಿ ನನಗೆ ಫಸ್ಟ್ ಕಾಲ್ಸಿನಲ್ಲಿ ಪಾಸಾಯಿತು’ ಎಂದು ಬರೆದಿದ್ದು.

ಕಪ್ಪಹಳ್ಳಿಯಲ್ಲಿ ಕಪ್ಪಬಳಿಕೊಂಡು ಬಂದಿದ್ದ ನಾಗಪ್ಪನವರ ಮುಖ ಅಗ್ರಹಾರದಲ್ಲಿ ಬೆಳ್ಗಾಯಿತು. ಅವರ ಅಪಮಾನದ ದುಃಖ ವೆಲ್ಲಾ ಆ ಸುದ್ದಿಯಿಂದ ಕ್ಷಣಮಾತ್ರದಲ್ಲಿ ಪರಿಯಾರವಾಗಿ ಅವರು ಹಂಸನ್ನು ವಿಗಳಾದರು.

ವೆಂಕಮ್ಮನಿಗೂ ಆ ಸುದ್ದಿಯಿಂದ ಶಂತೋಷವಾಗಿದ್ದರೂ, ಆಕೆಯ ಮನಸ್ಸು ಬಹುದೂರದ ಭವಿಷ್ಯತ್ತನ್ನು ಕುರಿತು ಯೋಚಿಸುತ್ತು. ಇನ್ನು ಸುಂದರುವಿನ ಹಣೆಯ ಬರಹ ಹೇಗಿದೆಯೋ – ಎಂದು ಕಳವಳಗೊಂಡಿದ್ದಳು ಆಕೆ ವರದಕ್ಕಿಣಿಗೆ ಆಸೆಪಟ್ಟು ಅವನಿಗೆ ಎಂಥ ಹೆಣ್ಣನ್ನು ಕಟ್ಟಿತ್ತಾರೋ ತನ್ನ ಪತಿದೇವರು ತಮ್ಮ ವಂಶ ದಲ್ಲಿಲ್ಲಾ ಅವನೊಬ್ಬನೇ ವಿದ್ಯಾವಂತ. ಅವನಾದರೂ ಸುಖವಾಗಿ ಬಾಳಬೇಕು – ಎಂದುಕೇಂದರು.

ಅವರ ಯೋಚನೆಗೆ ಪ್ರಷ್ಟಿಗೊಡುವಂತೆ

“ಸುಂದರುವಿಗೆ ಒಳ್ಳೆಕಡೆಯಿಂದ ಹೆಣ್ಣ ತರಬೇಕು ಕಣೆ” ಎಂದರು ನಾಗಪ್ಪ.

“ಹೆಣ್ಣ ತರುವುದೇನು, ಇರುವ ಹೆಣ್ಣನ್ನೇ ಕಟ್ಟಬೇಕು.”

“ಯಾವ ದೇಣ್ಣದೆ? ನಿಮ್ಮಣಣನ ಮಗಳು ರತ್ನಾತಾನೇ?”

“ಹೊಳ್ಳಿ”

“ಅವರೆ ಯೋಗ್ಯತೆ ಏನು?—ಸುಂದರುವಿನ ಯೋಗ್ಯತೆ ಏನು?”

“ಏನಾಗಿದೆ ಅವರ ಯೋಗ್ಯತೆಗೆ? ಶ್ರೀರಂಗಪಟ್ಟಣದ ಹತ್ತಿರ ಹೆದಿಸ್ತೇದೆಕರೆ ಜಮಿನು ಇದೆ. ಹುಡುಗಿಯ ಹೆಸರಿನಲ್ಲಿ ಏದು ಸಾವಿರ ಇಂದ್ರಾಂಶುಲೈನ್ ಹಣ ಇದೆ. ಸುಂದರುವನ್ನು ಅವರೇ ಚಿಕ್ಕಂದಿನಿಂದ ಸಾಕಿ, ವಿದ್ಯೆ ಕಲಿಸಿದ್ದಾರೆ. ನೆನ್ನುಣ್ಣಿ ಬದುಕಿರುವಾಗಲೇ ಅವರಿಬ್ರಿಗೂ ‘ಗಂಡ—ಹೆಂಡತಿ’ ಎಂದು ಹೆಸರಿಟ್ಟಿದ್ದು. ಇವತ್ತು ಸುಂದರು ದೊಡ್ಡ ಪರೀಕ್ಷೆಯಲ್ಲಿ ಖ್ಯಾಸು ಮಾಡಿದ್ದು ಅವರ ಆಶ್ರಯದಿಂದಲೇ ಅಲ್ಲವೇ?”

“ನಿಂಗೊತ್ತಿಲ್ಲ ಕಡೆ, ಹುಡುಗನ ವಿದ್ಯೆ ದೊಡ್ಡದು ಬುದ್ದಿಯಲ್ಲಿ ಬ್ರಹ್ಮರಾಕ್ಷಸ ಅವನು. ಆ ಹುಡುಗಿ ಏನು ಎಸ್ ಎಸ್ ಎಲ್.ಎಂ. ಓದುತ್ತಿದೆಯೇನೇ! ಅವರಿಗಿರುವ ಆಸ್ತಿತಾನೆ ಏನು ಮಹಾ ದೊಡ್ಡ ದು?”

“ಏನಾದ್ದರಾಗಲಿ, ಸುಂದರುವಿಗೆ ರತ್ನಭಸ್ಮೇ ತಂದುಕೊಳ್ಳಬೇಕು”

“ಅದಕ್ಕಿಂತ ಒಳ್ಳೆ ಸಂಬಂಧ ಬಂದರೆ ಏಕ ಮಾಡಬಾರದು?”

“ವದ್ದು ನಮ್ಮನ್ನೇ ನಂಬಿಕೆಹಂಡಿದ್ದಾಳೆ. ಗಂಡು ದಿಕ್ಕಿಲ್ಲದ ಹೆಣ್ಣು. ಅವಳಿಗೆ ನೋಸ ಮಾಡಿದ ಹಾಗೆ ಆಗುತ್ತದೆ”

“ನೋಸವೆಂಧಾದೇ?”

“ಇನ್ನೇನು ಅಂದ್ರೆ? ಚಿಕ್ಕಂದಿನಿಂದ.....”

“ಸಾಕು ನಿಲ್ಲಿಸೇ ನಿನ್ನ ಪುರಾಣಾನ. ಮಾವನಾಗುವ ಹೊತ್ತಿಗೆ ಸೋದರಳಿಯನಿಗೆ ಅನ್ನ ರಾಕಿದರು. ಅದೊಂದು ದೊಡ್ಡ ಉಪಕಾರಪೋ?”

“ಅನ್ನ ರಾಕಿದ್ದು ಮಾತ್ರವಲ್ಲ, ಒಟ್ಟಿ ಕೊಟ್ಟಿರು, ಸ್ವಾಲು ಫೀಸು ಕೊಟ್ಟಿರು. ಕೇಳಿದ್ದು ತೆಗೆದುಕೊಟ್ಟಿ ಮನೆ ಮಂಗಳವಿನ ಹಾಗೆ ನೋಡಿಕೊಂಡರು.....”

“ಅದಕ್ಕೇನು ಮಾಡಬೇಕು ಅನ್ನತ್ತೀ?”

“ಸುಂದರುವಿಗೆ ಬೇರಿ ಹೆಣ್ಣು ತರುವುದು ಬೇಡ. ರತ್ನಭಸ್ಮೇ

ಕೊಟ್ಟ ಮಂದಂವೆ ಮಾಡೋಣ”

“ನಿನ್ನ ಮಾತೇ ಸಾಧಿಸ್ತೀಯಲ್ಲೇ?”

“ಅಲ್ಲಾಂದೈ .. .”

ನಾಗಪ್ರನವರು ವೆಂಕಮ್ಮೆ ಮಾತನಾಡಲು ಅವಕಾಶ ಕೊಡದೆ—

“ನೋಡೋಣ ಆ ಕಾಲಕ್ಕೆ. ಯಾರ ಮಾತು ನದೆಯುತ್ತೋತ್ತಾ?”

ಎಂದು ಬಿಟ್ಟರು ಆ ಕಾಲ ಬರಲು ಬಹೇ ದಿನಗಳಾಗಲಿಲ್ಲ...

ಆ ದಿನ ನಾಗಪ್ರನವರು ಕಿಟ್ಟಿವನ್ನೂ ನಾಣಿಯನ್ನೂ ಕರೆದು ಕೊಂಡು ಕೊಟ್ಟಿ ತಾಲ್ಲೂಕು ಆಮಲ್ಲಾರಿರನ್ನು ಸೋಡಲು ಹೋಗಿದ್ದರು. ಇಬ್ಬರ ಕೈಯ್ಯಳ್ಳಿ ಒಂದೆಂದು ಅಜ್ಞ ಬರೆಸಿ, ‘ಯಾವು ದಾದರೀಂದು ಕೆಲವ ಕೂಡಬೇಕೆಂದು’ ಅಹವಾಲು ಹೇಳಿಕೊಂಡಿದ್ದರು. ನಾಗಪ್ರನವರು ಆಗಲೇ ಒಂದೆರಡು ಬಾರಿ ಪರಿಚಾರಿಕೆಗೆ ಬಂದು ಪರಿಚಿತರಾಗಿದ್ದ ರಿಂದ ಅಮಲ್ಲಾರರು ಆವರ ಎರಡು ಬೇಡಿಕೆ ಯಲ್ಲಿ ಒಂದನ್ನೂ ದರೂ ಅಸುಗ್ರಹಿಸಬೇಕಾದ ದಾಪ್ತಿಣ್ಣಕ್ಕೆ ಕಟ್ಟಿ ಬಿಡ್ಡರು. ತಾಲ್ಲೂಕು ಕಚೇರಿಯಲ್ಲಿ ಎರಡು ಗ್ರಹಾನ್ತಿ ಕೆಲಸ ಖಾಲಿ ಇಡೆಯೆಂದು ತಿಳಿದಿದ್ದ ನಾಗಪ್ರ ಇಬ್ಬರ ಕೈಯ್ಯಳ್ಳಿ ಅಜ್ಞ ಗುಜರಾಯಿಸಿದ್ದರು ಒಂದೇ ಮನೆಯ ಅಣ್ಣ - ತಮ್ಮಂದಿರಿಗೆ ಒಂದೇ ಸಾರಿ ಒಂದೇ ಕಡೆ ಕೆಲಸ ಕೊಟ್ಟಿರೆ ಇತರರು ಸುವ್ಯಾಸಿರದೆ, ಕಣ್ಣ ಕೆಂಪು ಮಾಡಿಕೊಳ್ಳುವರೆಂದು ಯೋಚಿಸಿದ ಅಮಲ್ಲಾರರು ಕಿಟ್ಟಿವಿಗೆ ಮಾತ್ರ ಒಂದು ಕೆಲಸವನ್ನು ಕೊಟ್ಟಿ ನಾಗಪ್ರನವರ ಮನಸ್ಸನ್ನು ಸಂತೋಷಪಡಿಸಿದರು ಆದರೆ ನಾಗಪ್ರ ಕೈ ಮುಗಿದು ಹೊರ ಬರದೆ - ‘ಸ್ವಾಮಿ, ಇವನಿಗೂ ಒಂದು ದಾರಿ ಮಾಡಬೇಕು. ತಾವು ಒಂದಾ ಶಿಥಾರಸು ಕಾಗದ ಕೊಟ್ಟಿರೆ, ರೇಂಜು ಇನ್ನೊಪೆಕ್ಕರ್ ಸಾಹೇಬರನ್ನು ಕಂಡು ಒಂದು ಹೇಳಿಸ್ತು ಕೆಲಸಕ್ಕಾಗಿಯಾದರೂ ಪ್ರಯತ್ನಿಸಬಹುದು’ ಎಂದು ನಾಣಿಯನ್ನು ತೋರಿಸುತ್ತಾ ಗೋಗರೆ ದರು. ಅದೂ ಅಸುಗ್ರಹಿಸಲ್ಪಟ್ಟಿತು ಅದೇ ದಿನವೇ ರೇಂಜು ಇನ್ನೊಪೆಕ್ಕರನ್ನು ಕಂಡು, ಶಿಥಾರಸು ಕಾಗದ ಕೊಟ್ಟಿ, ಇಲಾಖೆಗೆ ತಾವು ಮಾಡಿದ ಮೂವತ್ತು ವರ್ಷಗಳ ಸೇವೆಯನ್ನು ವರ್ಣಿಸಿ, ತಮ್ಮ ಅಹವಾಲನ್ನು ಹೇಳಿಕೊಂಡರು. ಅಮಲ್ಲಾರರ ಶಿಥಾರಸು

ಪತ್ರಕ್ಕೆ ಮನ್ಯಾತೆ ದೊರೆಯಿತು. ನಾಣಿಗೆ ಜಡಿಗೇನಹೆಣ್ಣು ನ್ಯಾಷ್ಟಿಪ್ಪೆ ವಿಡಲ್ ಸ್ವಾಲ್ಲಿನಲ್ಲಿ ಖಾಲಿ ಇದ್ದ ಇಂಗ್ಲೆಸ್ ಉಪಾಧ್ಯಾಯರ ಕೆಲಸ ದೊರೆಕಿತು ಒಂದೇ ದಿನ ತಮ್ಮ ಹುಡುಗರಿಬ್ಬಿರಂಗೂ ಕೆಲಸ ಸಿಕ್ಕಿದಾಗ ನಾಗಪ್ಪನವರಿಗೆ ತಂಬ ಸಂತೋಷವಾಗಿತ್ತು ಮಧ್ಯಾಹ್ನದ ಬಿಸಿಲನ್ಯಾ ಲೆಕ್ಕಿಸದೆ ಮಾನವರೂ ಕೋಟಿಯಂದ ಪದು ಮೈಲಿ ನಡೆದು ಅಗ್ರಹಾರಕ್ಕೆ ಬಂದರು. ಸ್ವಾತಿ ಶಿಳಿದಾಗ ವೆಂಕಮ್ಮನು ಲೆಕ್ಕಿವಿಲ್ಲದಕ್ಕುಬಾರಿ ರಾಸುದೇವರಪಟಕ್ಕೆ ಕೈಮುಗಮು ಆಡ ಬದ್ದಿಳು.

“ನಾದ್ಯಾ, ಒಬ್ಬಿಷಿಬ್ಬಿರಿಗೆ ಬಂಂಡಿಂದು ದಾರಿಯಾಯಿತು ಶೀನು ವನ್ನು ವ್ಯವಸಾಯಕ್ಕೆ ಯಾಕಿಕೊಂಡು ಬಿಡಬೇಕು. ಸುಂದರುವಿಗೆ ಎಲ್ಲಾದರೂ ಗೌಪ್ಯಮೇಂಟ್ ಕೆಲಸ ಸಿಕ್ಕಿದರೆ ಅನುಕೂಲ. ಶಾಸನಿಗೆ ಎಸ್.ಎಸ್.ಎಲ್.ಎ. ಆದವೇಂತೆ ಮುಂದಕ್ಕೆ ಓದಿಸಬೇಕು”

ಉಂಟಕ್ಕೆ ಸುಳಿತಾಗ ತಮ್ಮ ಯೋಚನೆಯನ್ನು ವೆಂಕಮ್ಮನ ಎದುರಿಗೆ ಹೇಳಿದರು ನಾಗಪ್ಪ. ಅಗಲೂ ಸಮಿತೆ—

“ಸೋಽದೇ ಅಮ್ಮ, ಉಳ್ಳ ನನ್ ಸುಧ್ಯೇನೇ ಎತ್ತದೆ ಸುರೆತು ಬಿಟ್ಟು ದಾಳಿರಿ!“ ಎಂದಳು.

“ಪೌದಸ್ಯು, ಸಿಮ್ಮತಂದೇಗೆ ಯಾವಾಗಲೂ ಗಂಡುಮಕ್ಕಳ ಯೋಚ್ಚೇನೇ ಸಿನ್ ವಿಚಾರದಲ್ಲಿ ಯೋಚ್ಚೇನೇ ಮಾಡೋಲ್ಲಿ!“

“ನಾನೂ ಗಂಡಾಗೇ ಹುಟ್ಟಿಕಾಗಿತ್ತು ಅಂತೇನಮ್ಮು?“

“ಹೌದಮ್ಮು“

ಎನ್ನುತ್ತಾ ವೆಂಕಮ್ಮು ಆ ಪುಟ್ಟಿ ಹುಡುಗಿಯನ್ನು ರಮಿಸಿದೆಯ.

ನಾಗಪ್ಪನವರು ಉಂಟ ಮುಗಿಸಿ ಹೊರಗೆ ಬರುವ ವೇಳೆಗೂ - ಅವರ ಮನ್ಯಾಯ ಮುಂದೆ ಕಾರ್ಯಾಂದು ಬಂದು ನಿಲ್ಲುವ ವೇಳೆಗೂ ಕಾಕತಾಳ ನ್ಯಾಯದಂತೆ ಹೊಂದಿಕೊಂಡಿತು.

ಗರಿಗರಿ ಬಟ್ಟಿ ಹಾಕಿಕೊಂಡು, ಗ್ಯಾಬಡಿರ್ನೆ ಕೋಟು ತೊಟ್ಟು, ಗಿರ್ಜಿ ಚಡಾಪು ಮೆಟ್ಟಿ, ಗಿರಿಜಾಮಿಾಸೆ ಬಿಟ್ಟಿದ್ದ ಗಂಭೀರಮೂರ್ತಿ ಯಾದ ಗಂಡಸರ್ಪಿಬ್ಬರು ಕಾರಿನಿಂದ ಇಳಿದರು. ಅವರ ಹಿಂದೆ ರೇಣ್ಣೆ ಸೀರೆಯಾಟ್ಟು, ದುಂಡು ತುರ್ಮಬುಕಟ್ಟಿ, ಕನ್ನಡಕ ಹಾಕಿಕೊಂಡಿದ್ದ ವಯಸ್ಸಾದ ಕೆಳ್ಳು ಹೆಂಗಸೂ ಇಳಿದರು. ನಾಗಪ್ಪನವರು ಅವರನ್ನೇ

ನೋಡುತ್ತಾ ಬೆರಗಾಗಿ ನಿಂತಿದ್ದಿರು.

“ನಾಗಪ್ಪನವರ ಮನೆಯಾವುದು ?”

ನಾಗಭ್ರನವರನ್ನೇ ಕೇಳಿದರು ಅವರು !

“ಇದೇ !”

“ನಾವು ನಾಗಪ್ಪನವರನ್ನು ನೋಡಬೇಕಾಗತ್ತು”

“ತನ್ನ ಹೆಸರೀನು ?”

“ಇನಾಂದಾರ್ ರಾಘವಯ್ಯ ಅಂತೆ”

“ತುಂಬ ಸಂತೋಷ. ನಾನೇ ನಾಗಪ್ಪು”

ಎಂದು ಪರಿಚಯ ಮಾಡಿಕೊಂಡರು ನಾಗಪ್ಪು.

“ಒಮ್ಮೇ ! ನಮಸ್ಕಾರ !!”

“ನಮಸ್ಕಾರ. ದಯಮಾಡಿಸಿ”

ಎನ್ನತ್ತಾ ನಾಗಪ್ಪ ಅವರಿಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋಗಿ, ಚಾವೆ ಹಾಸಿ ಕುಳ್ಳಿರಿಸಿದರು. ಹೊಸಬರನ್ನು ಕಂಡು ಕ್ಷಣಿಕಾಲ ಬೆರಗುಗೊಂಡರೂ ವೆಂಕಮ್ಮೆ, ರಾಘವಯ್ಯನವರ ಕುಟುಂಬ ಅನ್ನಪೂರ್ಣಮ್ಮೆನವರನ್ನು ಒಳಗೆ ಕರೆದುಕೊಂಡು ಹೋಗಲು ಅಂಗಳಕ್ಕೆ ಬಂದರು.

“ಪರವಾಗಿಲ್ಲ, ಇಲ್ಲೇ ಇರಲಿ ಬಿಡಿ” ಎಂದು ಅನ್ನಪೂರ್ಣಮ್ಮೆ ಗಂಡನ ಪಕ್ಕದಲ್ಲಿಯೇ ಚಾವೆಯ ಮೇಲೆ ಕುಳಿತರು.

“ನಿಮ್ಮನ್ನು ನೋಡಿ ತುಂಬ ಸಂತೋಷವಾಯಿತು”

ನಾಗಪ್ಪ ಮಾತಿನ ಸರಣಿಗೆ ಮುನ್ನಡಿ ಹಾಕಿದರು.

“ನಾವು ಬಂದಿದೇ ನಿಮ್ಮನ್ನು ನೋಡುವ ಖಡ್ಡೀಶದಿಂದ”

ಆ ಮಾತಿಗೆ ಮುಗುಳು ನಕ್ಕರು ನಾಗಪ್ಪ.

ನನಗೂ ನಾಲ್ಕು ಗ್ರಾಮ ಇದೆ. ವರ್ಷಕ್ಕೆ ಎರಡು ಲಕ್ಷ ಉತ್ತರತ್ತಿ ಇದೆ – ಖಚು ಕಳೆದು. ನಮ್ಮ ಹಿಂದಿನ ತಲೆಮಾರಿನವರು ದೊಡ್ಡ ಪಾಳ್ಜೀಗಾರರೇ ಆಗಿದ್ದರಂತೆ. ಬರುಬರುತ್ತಾ ಎಲ್ಲಾ ಕಳೆದು ಕೊಂಡೆ ನನ್ನ ತಲೆಗೆ ನಾಲ್ಕು ಗ್ರಾಮ ಉಳಿದುಕೊಂಡಿದೆ. ನಾನೇನೂ ಕಡೆಯಲ್ಲಿ – ಕಂಡಿಸಲೂ ಇಲ್ಲವೆನ್ನು”

“ಮಕ್ಕಳೆನ್ನ ವಂದಿಯೇ ?”

“ಒಂದೇ ಒಂದು ಹೆಣ್ಣು ಮಗು. ಸ್ವರ್ವ ಅಂತ. ಕಾಲೇಜಿ ನಲ್ಲಿ ಓದುತ್ತಿದ್ದಾರೆ. ಈಸಾರಿ ಬಿ.ಎಸ್.ಎಸ್. ಆಯಿತು. ಮುಂದಕ್ಕೂ ಓದಬೇಕು ಅನ್ನು ತ್ವರಿಸಿ.”

“ಎನ್ನೋ ಪಾಪ, ಈಗನ ಕಾಲದ ಹುಡುಗಿಯಾರಿಗೆ ಓದಬೇಕು ಎನ್ನುವ ಆಸೆ!”

“ಓದಲಿ, ಬೇಡವೆಂದವರಾರು? ಆದರೆ ಬೇಳಿದ ಹುಡುಗಿಯನ್ನು ಹಾಗೆಯೇ ಎಪ್ಪು ದಿನ ಇಟ್ಟುಕೊಂಡಿರುವುದಕ್ಕಾಗುತ್ತದೆ?”

“ಅದೂ ನಿಜವೇ !”

“ಬೇಗ ಆವಳಿಗೊಂದು ಮದುನೆ ಮಾಡಿಬಿಟ್ಟರೆ ನಮ್ಮ ಜವಾಬ್ದಾರಿ ತೀರಿತು. ಅಳಿಯನ ಮೇಲೀ ಈ ಇನಾಂದಾರಿ ಹೊರೆ ಹೊರಿಸಿ ಓಟ್ಟು ನಿಶ್ಚಯಿತವಾಗಿತ್ತೇನೇ”

“ಗಂಡು ಹುಡುಕಿದ್ದೀರಿ ಅಂತ ಕಾಣಿತ್ತೇ.”

“ತದಕ್ಕೇ ಬಂದಿದ್ದೀವೆ ನಾಗಪ್ಪನವರೇ.”

“ಇಲ್ಲಿ ನಿಮ್ಮ ಇಂತಹಿಗೆ ಯಾವ ಗಂಡಿದೆ ಸ್ಥಾನಿಗೆ?”

“ನಿಮ್ಮ ಮಗನೇ ಇದ್ದಾನಲ್ಲ ನಾಗಪ್ಪನವರೇ – ಸುಂದರು. ಹುಡುಗಿಗೆ ಈ ವರ್ಷ ಎಂ.ಎಸ್.ಎಸ್. ಪಾಶಾಯಿತಿಂದಿರ್ವಾಯಿದೆ?”

“ಹೌದು. ನಿಮಗೆ ಅವನ ಪರಿಚಯವಿದೆಯೇ?”

“ನನ್ನ ಮಗಳಿಗೂ ಆವರಿಗೂ ತುಂಬ ಸ್ವೇಹವಿದೆ. ನಾನೂ ಹುಡುಗಿನನ್ನು ನೋಡಿದ್ದೀನೆ ಒಳ್ಳೆಯ ರೀಗ್ನೇಸ್ಟ್ ಸ್ಟೇಟ್ ಮಾಡಿದ್ದೀಯೇ!”

‘ಧೀರ್ಜ್ಞ ಮಗನೇ! ಒಳ್ಳೆಯ ಕಡೆಯೇ ಸ್ವೇಹ ಮಾಡಿದ್ದೀಯೇ!’ ಎಂದು ನಾನ್ನಿನಲ್ಲಿಯೇ ಸುಂದರುನನ್ನು ಹೊಗಳಿದರು ನಾಗಪ್ಪ.

“ಕೇಳಿದಪ್ಪ ವರದಕ್ಕಿಣಿ ಕೊಡುತ್ತೀನೆ ಹುಡುಗಿಗೆ ಇವ್ವ ವಿದ್ದರೆ ನಿಲಾಯಿತಿಗೆ ಕಳುಮತ್ತೀನೆ. ಇಲ್ಲದಿದ್ದರೆ ಇನಾಂದಾರಿಕೆ ನೋಡಿಕೊಂಡು ನಿಶ್ಚಯಿತಿರಲಿ”

ನಾಗಪ್ಪನವರು ಏದು ನಿಮಿನ ಯೋಚಿಸಿದರು. ವರದಕ್ಕಿಣಿ ಎಪ್ಪು ಕೇಳುವುದು, ಹೇಗೆ ಕೇಳುವುದು – ಎಂದು ಗುಣಾಕಾರ ಹಾಕಿದರು.

“ಇದ್ದ ಮಾತು ಹೇಳಿಬಿಡುತ್ತೀನೆ. ತಾವು ಅನ್ಯಭಾ ಭಾವಿಸ

ಬಾರದು”

“ಹೇಳಿ ನಾಗಪ್ಪನವರೇ!”

“ಮೊಸ್ನೆ ವೈ ಸೂರಿನಿಂದ ಹೀಗೆಯೇ ಒಬ್ಬರು ಬಂದಿದ್ದರು. ಹತ್ತು ಸಾವಿರ ವರದಶ್ವಿಳೆ ಕೊಡುತ್ತೇನೆ, ಹುಡುಗಿಗೆ ಬೇಕಾದ್ದು ತೆಗೆದುಕೊಡುತ್ತೇನೆ – ಎಂದರು. ನಾವು ಒಪ್ಪಿಕೊಂಡ ಬಿಟ್ಟಿದ್ದೇವು. ಆದರೆ ಸಗೋತ್ತುವಾಗಿ ಹೋರಿಯಿತು!”

“ನಿಮ್ಮದು ಯಾವ ಗೋತ್ತು?”

“ಭಾರದಾಪ್ಪಜ ಗೋತ್ತು”

“ನಮ್ಮದು ಕೊಂಡಿನ್ನೆ ಗೋತ್ತು”

“ಹುಡುಗಿಯ ಜಾತಕ ಇದೆಯೇ?”

“ನಾವು ಬರೆಸಿಲ್ಲ ನಾಗಪ್ಪನವರೇ.”

“ಹೋಗಲಿ ಬಿಡಿ”

“ಅಂದರೆ ಏನು ಹೇಳುತ್ತೀರಿ?”

“ನಿನ್ನ ಮಾತಿಗೆ ಎದುರು ಹೇಳುಪುದಕ್ಕೆ ನನ್ನೊಂದ ಸಾಧ್ಯವಿಲ್ಲಿ ಸ್ವಾಮಿ. ವೈ ಸೂರಿನವರು ಹೇಳಿದಷ್ಟೇ ವರದಶ್ವಿಳೆ, ವರೋಪಚಾರ ನಡೆದರೆ ನಮಗೆ ಅಷ್ಟರಲ್ಲೇ ತೃಪ್ತಿ”

“ಹಾಗಾದರೆ ಹೆಣ ಈಗಲೇ ಕೊಟ್ಟಿಬಿಡಲೇನು?”

ಎನ್ನುತ್ತಾ ರಾಘವಯ್ಯ ತನ್ನ ಜೀಬನಿಂದ ಚೆಕ್ಕ ಸ್ವಸ್ತ ಕೆಗಿದು ಹಡಕ್ಕ ಸಾವಿರಕ್ಕೆ ಬರೆದು ಸಹಿಮಾಡಿ ಕೊಟ್ಟಿರು.

“ಇದಕ್ಕೆ ಲ್ಲಾ ಈಗೇನು ಅವಶರ. ನಿಧಾನವಾಗಿ ಆಗಲಿ” – ಎನ್ನುತ್ತ ಲೇ ನಾಗಪ್ಪ ಕೈಯೊಡ್ಡಿದರು.

“ಲಗ್ಗಿಪ್ಪತ್ತಿಕೆ ಯಾವಾಗ ಬರೆಸೋಣಿ?”

“ತಾವು ಇಷ್ಟಪಟ್ಟಿರೆ ಈಗಲೇ ಆಗಿಹೋಗಲಿ”

“ಹಾಗಾದರೆ ಪುರೋಜಿತರನ್ನು ಕರೆಸಿ ಅದನ್ನೂ ಮಾಗಿಸಬಿಡಿ”

ಎಂದರು ರಾಘವಯ್ಯ. ನಾಗಪ್ಪನವರು ಒಳಗೆ ಹೋಗಿ, ನಾಣಿಯ ಸಂಗಡ ಪುಟ್ಟಿಶಾಸ್ತಿಗಳಿಗೆ ಹೇಳಿಕಳುಹಿಸಿದರು. ನಂತರ ವೆಂಕಮ್ಮನ ಒಳಗೆ ಬಂದು ಪಿಂಚಮಾತಿನಲ್ಲಿ,

“ನೋಡಿದೆಯೇನೆ ನಮ್ಮ ಆದೃಷ್ಟ. ಇವತ್ತು ಹತ್ತು ಸಾವಿರ

ರೂಪಾಯಿ ಲಾಭ್” ಎನ್ನುತ್ತಾ ಚೆಕ್ಕು ತೋರಿಸಿದರು. ವೆಂಕಮೃನ್ ಮುಖ ಕೆಳಿಗುಂದಿತ್ತು.

“ಎಲ್ಲಾ ನೀವೇ ಮಾಡುತ್ತಿದ್ದೀರಲ್ಲಾ, ಸುಂದರುವನ್ನು ಒಂದು ಮಾತು ಕೇಳಬಾರದೇ ಏ ?”

“ಅವನನ್ನೇನು ಕೇಳುತ್ತಿದ್ದೀರು ಹುಡುಗ ಒಳ್ಳೆಯಾವನು. ನಾನು ಹೇಳಿದ ಹಾಗಿ ಕೇಳುತ್ತಾನೆ”

“ರತ್ನನ ಕೈಬಿಟ್ಟಿ ಕಾರ್ಥಿಕ ಆಯಿತ್ತು”

“ಬಿಡುದೆ ಕಟ್ಟಿಕೊಳ್ಳುತ್ತಾಗುತ್ತೀ ?”

“ಪದ್ಮ ಎನ್ನು ಗೊಳಿಂಡಾತ್ತಾ ಲೋ”

“ಅವಳ ಗೊಳು ಕಟ್ಟಿಕೊಂಡು ನನಗೇನು ?”

“ಸುಂದರು ಎನ್ನು ಸೋಂದಾಕೊಳ್ಳುತ್ತಾನೀ !”

“ನಿನ್ನ ಹಾಗಿ ಅಂಜುಪುರುಕನಲ್ಲಿ ಅವನು. ನನ್ನ ಹೊಟ್ಟಿಯಲ್ಲಿ ಹುಟ್ಟಿದ ಗಂಡು ಹೂಲ !”

“ಅವನ ತಲೆಯ ಮೇಲೂ ಕ್ಷಾಂಕಾಕುತ್ತಿದ್ದಿರಿ ಸೀವು”

“ಯಾರು ಹೇಳಿದರು ಹಾಗಂತ ? ಅವನನ್ನು ರತ್ನ ಸಂದಾಸದ ಮೇಲಿ ಕೂಡಿಸುತ್ತಿದ್ದೇನೆ !” ಎಂದೆ ನಾಗಪು. ಆಕ್ಷರಲ್ಲಿ ಪುಟ್ಟಿ ಶಾಸ್ತ್ರಗಳು ಬಂದಿದ್ದರಿಂದ ಹೂರಗೆ ಒಂದರು. ರಾಘವಯ್ಯನವರು ಬೆಂಗಳೂರಿನಿಂದ ತಂದಿದೆ ಬಾಳಿ. ಕಿತ್ತಳೆ. ಅಂಜೂರ, ಸೇಬುಗಳನ್ನು ತಾವೇ ತಂದಿದ್ದ ತಟ್ಟಿಯಲ್ಲಿ ಇಟ್ಟರು ಅದರ ಜೊತೆಗೆ, ತಾಂಬಾಲ ದೊಡನೆ ಅರಿತಣ - ಕುಂಕುಮವಿಟ್ಟು, ದಕ್ಕು ಬೆಳ್ಳಿಯ ರೂಪಾಯಿ ಗಳನ್ನಿಟ್ಟು, ಪುಟ್ಟಿಶಾಸ್ತ್ರಗಳು ಬರಿದ ಲಗ್ಗುಕ್ಕಾಕೆಯನ್ನು ಉದರಲ್ಲಿಟ್ಟು, ನಾಗಪುನರ ಕೈಗಿತ್ತು—

“ಮಂಗಳದ್ರವ್ಯವನ್ನು ಸ್ವೀಕರಿಸಬೇಕು”

ಎನ್ನುತ್ತಾ ನಮಸ್ಕಾರಿದರು ರಾಘವಯ್ಯ.

ಇನೆಲ್ಲವನ್ನೂ ಬಾಗಿಲನ ಮರಿಯಲ್ಲಿಯೇ ನಿಂತು ಸೋಡು ಶ್ರಿದ್ದಳು ವೆಂಕಮೃ. ಅವಳ ಕಣ್ಣಗಳಲ್ಲಿ ಧಾರಕಾರವಾಗಿ ನೀರು ಹರಿಯುತ್ತಿತ್ತು. ತಾಯಿಯ ಸೀರೆಯನ್ನು ಹಿಡಿಮಂಕೊಂಡು ಸುಮಿತ್ರಿಯಾ ಅಂಗಳದ ವಿಧ್ಯಮಾನಗಳನ್ನುಲ್ಲಾ ಕ್ಷಾಸುತ್ತಿದ್ದಳು.

ನಾಟೆ - ಕಿಟ್ಟಿ ತಂಡೆಗೆ ಬೆಂಬಲಿಗರಾಗಿ ಅಂಗಳದಲ್ಲೀ ಇದ್ದರು.

ರಾಘವಯ್ಯ ತನ್ನ ಕಿಸೆ ಗಡಿಯಾರವನ್ನು ಸೋಡಿಕೊಂಡರು ಗಂಟೆ ನಾಲ್ಕ್ಯಾಗಿತ್ತು.

“ನಾವು ಹೊರಡುತ್ತೀವೆ.”

“ಸ್ವಲ್ಪ ಕಾಫಿಯಾದರೂ ತೆಗೆದುಕೊಂಡಿದ್ದರೆ ಜೆನಾನ್ಯಾಗಿತ್ತು.”

“ಬೇಡ ಬೇಡ ನಾವು ತಂದಿದ್ದೀವೆ - ಥಮಾರ್ ಫಾಲ್ಸ್ಯಾನ್ಲೀ”

ಎನ್ನುತ್ತ ರಾಘವಯ್ಯನವರೂ ಈನ್ನಪ್ರಾಣಮ್ಮನವರೂ ಕಾರು ಹತ್ತಿದರು.

“ಯಾವ ರಸ್ತೆಯಲ್ಲಿ ಬಂದಿರಿ ? ಜಡಿಗೇನ ಹಳ್ಳಿಯಿಂದ ಬರು ಶುದಕ್ಕೆ ರಸ್ತೆ ಸರಿಯಾಗಿಲ್ಲವಲ್ಲ !”

“ದೇವಲಾವುರದ ದೈಲ್ಯ ಸ್ವೀಪಸ್ನಿನ ಹೇಳಿ - ಸುತ್ತು ಬಳಸಿ ಕೊಂಡು ಬಂದೆವು ಸ್ವಾಮಿ” ಎಂದು ದೃಷ್ಟಿಪರನೇ ಇತ್ತರಿಸಿದ. ಕಾರು ಹೊರಟಿತು. ನಾಗಪ್ಪನವರು ಕ್ಯೇಮುಗಿದು ನಮಸ್ಕಾರ ಹೇಳಿ ಒಳಗೆ ಬಂದರು.

ವೆಂಕಮ್ಮ ಬಿಕ್ಕೆ ಬಿಕ್ಕೆ ಅಳುತ್ತಿದ್ದಳು ಪದ್ಧುಳಿಗೆ ಏನು ಉತ್ತರ ಹೇಳುವುದು ? ರತ್ನಳ ಗತಿ ಏನು ? ಸುಂದರು ಹೆಣ್ಣು ಒಪ್ಪದಿದ್ದರೆ ಅಪ್ಸಿಗೂ ದುಃಖದ ಚಾಳೀ... ಬಂದು ಕಾಲದಲ್ಲಿ ಇದೇ ಗಂಡಸಿಗೆ ಸಾವಿರ ವರದಸ್ಯಿಣಿಯನ್ನು ತನ್ನ ಕೈಯಿಂದ ತೆತ್ತು, ಒಡೆದು ಹೋಗಿದ್ದ ತನ್ನ ಬಾಳನ್ನು ಬಂದುಗೂ ದಿಸಿ, ಸುಂದರುವನ್ನು ಮನೆಯ ಮಗುವಿ ನಂತೆ ಮುದ್ದಿನಿಂದ ಬೆಳಸಿ, ವಿದ್ಯೇಕಲಿಸಿ. ದೊಡ್ಡವನನ್ಯಾಗಿ ಮಾಡಿದ ತನ್ನ ಅಳ್ಳಿ ಚಂದ್ರವಿಗೇ ತಾನು ಹೋಸಮಾಡಬಹುದೇ ? ಗಂಡು ದಿಕ್ಕಿಲ್ಲದೆ, ಬಹುಕಾಲದಿಂದ ಸುಂದರುವನ್ನೇ ನಂಬಿಕೆಯಿಂದಿರುವ ಪದ್ಧುಳಿಗೆ ಹೇಗೆ ಸಮಾಧಾನ ಹೇಳುವುದು ? ಬೆಳೆದ ಹುದುಗಿ ರತ್ನ, ಸುಂದರುವೇ ತನ್ನ ಗಂಡನೆಂದು ನಂಬಿ ಕಟ್ಟಿಕೊಂಡಿರುವ ಕನಸನ್ನು ಒಡೆದು ಚೂರು ಚೂರು ಮಾಡಿದಂತಾಯಿತ್ತಲ್ಲ ! ದೇವರೇ ಇದು ಯಾವ ಪರೀಕ್ಷೆ ? ಎಂದು ಅವಳ ವಾಸನೆ ಮಂಜುಲ ಮರುಗುತ್ತಿತ್ತು.

ಒಳಗೆ ಬಂದ ನಾಗಪ್ಪನವರು—

“ಮನೆಗೆ ಲಪ್ಪಿತ ಬಂದಿರುವಾಗ ಸಂತೋಷವದೆದೆ, ಅಳುತ್ತಿದ್ದೀ

ಯಲ್ಲೇ ಮೂಡೇವಿ” ಎಂದರು.

‘ಲಪ್ಪೆ ಮನೆಗೆ ಬರಲಿಬ್ಬ, ಮಾರಿ ಬಂದಿದ್ದಾಳೆ’ - ಎಂದು ಕೊಂಡಳು ವೆಂಕಮ್ಮೆ.

“ಎಷ್ಟು ಈತ್ತಿಯೋ ಇಳು. ನೀನು ಅತ್ಯಾ ಬಿಟ್ಟರೆ ಬಂದ ಭಾಗ್ಯ ವಾಪಸ್ಸು ಹೋಗೋಲ್ಲ!”

ಮೌನವಾಗಿಯೇ ಇದ್ದ ಇಲ್ಲವೆಂಕಮ್ಮೆ.

“ನಾನು ಬೆಂಗಳೂರಿಗೆ ಹೋಗಿ, ಸುಂದರ್ಯಾಗೆ ಸಮಾಜಾರ ತಿಳಿಸ್ತಿನೀ. ಮನೆ ಕಡೆ ಜೋಹಾನ. ಲೋ ಕಿಟ್ಟು - ನಾಣಿ ನಾಳಿಯಿಂದ ನಿಮ್ಮ ನಿಮ್ಮ ಕೆಲಸಕ್ಕೆ ಹಾಜರಾಗಿ”

ಎಂದು ಎಲ್ಲರಿಗೂ ಶತರ್ವಯವನ್ನು ತಿಳಹೇಳ. ಬೆಂಗಳೂರು ದ್ಯುಲು ಹತ್ತಲು ದೇವಲಾಪುರದ ದ್ಯುಲ್ಲಿ ಸ್ವೇಷನ್ನಿಗೆ ಹೋರಟಿರು ನಾಗಪ್ಪ. ಕೋಟ್ಟು ವ್ಯವಹಾರಕ್ಕೆಂದು ಹೋರಟಿದ್ದ ಗೋಪಾಲಯ್ಯನವರೂ ಗೌಡರೂ ಅವರಿಗೆ ಜೊತೆಯಾದರು.

೬

ಬೆಂಗಳೂರು ಸೇರಿದ ನಾಗಪ್ಪನವರು ಸೇರವಾಗಿ ಪದ್ಮಮೃಂತ ಮನೆಗೆ ಹೋಗದೆ, ಹೆಳಿಯ ಸ್ವೇಹಿತ ನಾರಾಯಣನನ್ನು ಕಂಡು, ಅವನ ಮನೆಯುಲ್ಲೇ ಇಳಿದುಕೊಂಡರು. ನಾರಾಯಣ ವಕೀಲ ವ್ಯತ್ತಿಯಲ್ಲಿ ಆಗಲೇ ಹೆಚ್ಚಿ ಹೆಸರುಗಳಿಸಿ, ತನ್ನ ಮಾನ ಲಾಯ್ಯ ವೆಂಕಟರಾಯರ, ತೀರಿಕೊಂಡ ನಂತರ ತಾನೇ ಅವರ ಕಚೇರಿಯನ್ನು ಸಡೆಸುತ್ತಾ ಒಳ್ಳಿಯ ಹೆಸರು ಸಂಪಾದಿಸಿದ್ದ ನಾಗಪ್ಪನವರು ಮೊದ ಮೊದಲು, ಅಂತಹ ಗಣ್ಯವ್ಯಕ್ತಿಯು ತನ್ನನ್ನು ಹಿಂದಿನ ಹಾಗೆಯೇ ಆದರಿಸುತ್ತಾನೆಯೇ ಎಂದು ಸಂದೇಹಪಟ್ಟರೂ, ಅವರ ಜೀಬಿನಲ್ಲಿದ್ದ ಹತ್ತುಸಾವಿರ ರೂಪಾಯಿನ ಚೆಕ್ಕು ‘ಅವನಿಗಂತ ನಿನೇನೂ ಕಡಿಮೆಯಲ್ಲ. ನೀನೂ ಹತ್ತು ಸಾವಿರ ರೂಪಾಯಿ ನಗದು ಇಟ್ಟಿರುವ ಅನ್ನಿ

ವಂತೆ ಎಂದು ಹೇಳುತ್ತಿತ್ತು. ಆ ಧೈಯರ್ ದನೇರೆಲೆಯೇ ಸಾರಾಯಣ ನನ್ನ ಕಂಡು ನಮನ್ನಾರೂಪಕೆ, ನಕ್ಕರು.

“ಬಾ ನಾಗಪ್ಪ. ಮತ್ತೊಳ್ಳು ದೊಡ್ಡ ವರಾದ ಮೇಲೆ ಸಮ್ಮನ್ನೆ ಲಾಲ್ ಮರೆತೇಬಿಟ್ಟೆ!” ಎಂದು ಸ್ವಾಗತಿಸಿದ ಸಾರಾಯಣ

“ಹಾಗೇನೂ ಇಲ್ಲವ್ವ. ಅದರಣ್ಣೂ ಸಿನ್ನನ್ನು ಮರೆಯಂತು ಸಾಧ್ಯವೇ ನಾಣಿ?”

ಹಿಂದಿನ ದಿನಗಳ ಸಲಿಗೆಯನ್ನೇ ಬೆಳಸಿಕೊಂಡರು ನಾಗಪ್ಪ. ಬಂದ ಉದ್ದೇಶವನ್ನು ಅವನಿಗೂ ತಿಳಿಸಿದರು ಸ.ಂದರ್ಭಗೆ ಸಿಕ್ಕಿಯಿಸಿರುವ ಹೆಣ್ಣಿನ ವಂಶಾವಳಿಯನ್ನು ತನಗೆ ತಿಳಿದಕ್ಕು ವಿವರ ವಾಗಿ ವರ್ಣಿಸಿದರು.

“ದೊಡ್ಡ ಸಂಬಾಧವನ್ನೇ ಮಾಡಿದ್ದಿ ನಾಗಪ್ಪ. ಹಾಗಾದರೆ ಹತ್ತು ಸಾವರ್ಚಿಕೆಯಿಂದ ಬಿಟ್ಟಿರು ಅನ್ನು!”

“ಒಕ್ಕೋ! ಮನುಷ್ಯ ತುಂಬ ಧಾರಾಳು!!” ಎನ್ನುತ್ತಾ ಸಂತೋಷದಿಂದ ರಾಘವನ್ಯಾನವರ ಚೆಕ್ಕು ತೋರಿಸಿದರು ನಾಗಪ್ಪ.

“ಇವೊಂದು ಹಣ ಇಟ್ಟಿಕೊಂಡು ಏನುಮಾಡುತ್ತೀರು? ಲೀವಾದೇವಿಯನ್ನಾದರೂ ಪ್ರಾರೂಭಿಸು”

“ಅದರಲ್ಲಿಲ್ಲ ನನಗೇ ಇನ್ನಿಭಿನ ಇಲ್ಲ ಸಾರಾಯಣ”

“ತಾನಾಗಿಯೇ ಬರುತ್ತದೆ ಅನ್ನಿಭನ” ಎಂದ ಸಾರಾಯಣ. ನಾಗಪ್ಪನವರೂ ಮೌನವಾಗಿದ್ದರು. ಸಾರಾಯಣ ಏನ್ನೋ ಯೋಚಿಸುವವನಂತೆ ಮಾಡಿ—

“ನಾಗಪ್ಪ ನನಗೊಂದು ಯೋಜನೆ ಹೊಳೆಯುತ್ತಿದೆ ಹೊನ್ನೆ ಮಂಡ್ಯದಿಂದ ಸನ್ನ ಸ್ನೇಹಿತರೊಬ್ಬರಂ ಬುದ್ದಿದ್ದರು ಮೊದಲು ಆವರು ಸಕ್ಕರೆ ಕಂಪನಿಯಿಂದಿದ್ದರು. ಈಗ ಆ ಕೆಲಸ ಬಿಟ್ಟು ತಮ್ಮ ಮಾನವ ಲೀವಾದೇವಿ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಾರ. ಅವರ ಮಾನ ನಡೆಸುತ್ತಿರುವ ಲೀವಾದೇವಿ ಕೇಳಿದರೆ ಸೆನು ಸಂಖಿತ್ತೀಯೋ ಇಲ್ಲವೋ! ಸೋಚು, ಅಸಲಿಗೆ ಆವರ ಇಧರದಪ್ಪ ಬಡ್ಡಿ - ಈಂದರೆ ನೂರಕ್ಕೆ ಐವತ್ತು ರೂಪಾಯಿ ಬಡ್ಡಿ! ಸರ್ಯಾ ಬಿದ್ದಿರ ಎಂಭತ್ತರ ವರಿಗೂ ಏರಿಸಿ ಬಡ್ಡಿಕೊಡುತ್ತಾನೆ ಡತ್ತಾರು ವರ್ಷಗಳಂದ ವ್ಯವ

ಹಾರ ನಡೆಸುತ್ತಿದ್ದಾನೆ - ಕೋಟಿಗಟ್ಟಲೇ ಷ್ವಾಸಹಾರ !”

“ನನಗಿ ಆಶಯವಾಗುತ್ತದೆ ನಾರಾಯಣ ?”

“ನನಗೂ ಹೊದಲು ಆಶಯವೇ ಆಯಿತು. ಆಮೇಲೆ ಆ ವ್ಯಕ್ತಿಯನ್ನೂ, ಅವರ ಹತ್ತಿರೆ ತೇವಾದೇವಿ ಇಟ್ಟದ್ದ ಜನರನ್ನೂ ನೋಡಿದಮೇಲೆ ನಂಬಿದೆ ಸಿಂ ಹೇಳಬೇಕೂಂದರೆ ನಾನು ಇಪ್ಪತ್ತು ಸಾವಿರ ಕೊಟ್ಟದೇ ಇನ್ನೇ !”

“ಸಿಂ ನಾರಾಯಣ ?”

“ಸಿಂನೋ ಸಂಕ್ಷಿಪ್ತ - ಬೇಕಾದರೆ ನೀನೇ ನೇಡು ”

“ಖಾಗಾದರೆ ನಾಂ ಹಿಂಗ್ಗಿ ಅವರ ಹತ್ತಿರ ಹೋಗಿದ್ದಾರೇ ?”

“ಅದಕ್ಕೇನು, ಹೋಗಿಂಣ. ನಿಷ್ಣ ಹತ್ತು ಸಾವಿರಕ್ಕು, ಒಟ್ಟು ಅದ್ವಷ್ಟವಿದ್ದರೆ ಇನ್ನು ಹೆತ್ತು ವರ್ಷದಲ್ಲಿ ಹತ್ತು ಉಪನಿಷತ್ತದೆ !”

ನಾರಾಯಣನ ಮಾತಿಗೆ ಉಷ್ಣಿಯೋದ ನಾಗಪ್ರಸವರು,

“ದೀನರೇ ಈ ದಾರಿ ತೋರಿಸುತ್ತಿದ್ದಾನೆ ನಾಣಿ” ಎಂದರು. ಶಂಟವಾದ ನಂತರ ಇನ್ನು ಪ್ರಾಯ ಹರಿಷಿ ಹೂಡಿದ್ದು ಮಲಗಿಕೊಂಡರು.

ಮರುದಿನ ನಾಗಪ್ರಾಯನೇ ಎದ್ದು ಮಲ್ಲೆ ಇತರದ ಕಡೆಗೆ ಹೂರ ಟಿದು. ಸುಂದರುವಿಗೆ ಈ ಸುದ್ದಿಯನ್ನು ಹೇಗೆ ತಿಳಿಸಬೇಕು. ಅವನು ರಂಡ ವರಾಡದರೆ ಏನು ಸಮಾಧಾನ ಕೇಳಬೇಕು - ಎಂಬುದನ್ನೇ ಲಾಲಿಯೋಚಿಸುತ್ತಾ ಪದ್ಮನಾಭನ ಮನೆಯನ್ನು ಸೇರಿದರು. ಈನಿರೀಕ್ಷಿತವಾಗಿ ಬಂದ ತಂದೆಯನ್ನು ನಗೆಮುಖವಿಂದಲೇ ಸ್ತಾಗತಿಸಿದ ಸುಂದರು. ‘ದೀನರೇ ಇಂಥ ಸಮಯದಲ್ಲಿ ಅವರನ್ನು ಕಳಂಬಿಸಿದನೇನೋ !’ ಎಂದುಕೊಂಡರು ರದ್ದುಮ್ಮೆ.

ಕ್ಷೇಮಸಮಾಚಾರದ ನಂತರ ಕಾಣಿ ಆಯಿತು ನಾಗಪ್ರಸವರು ಹೂರಿದುನ ಆಶರದಲ್ಲಿಯೇ ಇದ್ದರು. ಪದ್ಮನಾಭ ಆರಳುಪ್ರಿಟ್ಟು ಮಾಡುತ್ತೇನೆಂದು ಬಲವಂತವಾಗಿ ಕೂಡಿಸಿಕೊಂಡಳು. ನಾಗಪ್ರಸವರು ತೋಕಾಭಿರಾಮದ ಮಾತಿಗೆ ಹೊದಲುನಾಡಿದರು. ಆದರೆ ಉದ್ದೀರ್ಪ ಪೂರ್ವಕವಾಗಿಯೇ ನಾಗಪ್ರಸವರು ಮಾತನಾಡುತ್ತಿರುವರೆಂದು ತಿಳಿದುಕೊಂಡಳು ಪದ್ಮನಾಭ.

“ರತ್ನ ಏನು ಓದುತ್ತಿದ್ದಾಳೆ ?”

“ತಿಸಾರಿ ಕಾಲೇಜಿಗೆ ಸೀರುತ್ತಾಳೆ !”

“ಅಂದಹಾಗಿ ಅವಳು ನಮ್ಮ ಕಿಟ್ಟು ಜೊತೆಯಲ್ಲವೇ ?”

“ಹೌದು, ಇಬ್ಬರಿಗೂ ಒಂದೇ ವಯಸ್ಸು !”

“ಹುಡುಗಿಯ ಹೆಚುನಲ್ಲಿ ಇದು ಸಾವಿರವೇರೇ ಏನೋ ಇನ್ ಮೂರೆನ್ನು ಇದೆ ಅನ್ನತ್ತಿದ್ದು ಈ ವೆಂಕು. ಅದೇನಾಯಿತು ?”

“ಹಾಗೆಯೇ ಇದೆ”

“.ಮತ್ತೆ ಹುಡುಗಿಗೇ ಒಂದು ದಾರಿ ಮಾಡಿಬಿಡೋದು ತಾನೇ ?”

“ಮಾಡಬೇಕು.....”

“ಮಾಡಬೇಕೂಂತ ಸುಮ್ಮನಿದ್ದರೆ ಅಗುತ್ತದೆಯೇ ?”

“ಇಲ್ಲ, . ಈ ವೈಶಾಖದಲ್ಲಿಯೇ ಮಾಡಿಬಿಡಬೇಕು ಅಂತ ಏಪಾರಿಟು ಮಾಡುತ್ತಿದ್ದೇನೆ”

“ತುಂಬ ಸಂತೋಷ ಅದನ್ನು ಬೇಗ ಮಾಡಿ ಕೊಟ್ಟಬಿಟ್ಟರೆ ನಿಮಗೂ ನಿಶ್ಚಿಂತೆ”

ಪದ್ಮಮ್ಮಣಿ ಬೆಳ್ಳಿಯಾಗಿ ಚಿಕ್ಕ ತಟ್ಟಿಯಲ್ಲಿ ಉಪಿಟ್ಟು - ಬೆಣ್ಣೆ ತಂದುಕೊಟ್ಟಳು. ಅವರು ಚಷ್ಟರಿಸುತ್ತಾ ತಿನ್ನತ್ತಿದ್ದುದನ್ನು ಕಂಡು ಪದ್ಮಮ್ಮಣಿ - ಬೀಗರಾಗುವ ತನ್ನ ನಾದಿನಿಯು ಗಂಡ ಎಷ್ಟು ಒಕ್ಕೆಯು ವರು ಎಂದುಕೊಂಡಳು. ಇನ್ನೊಂದು ಬಾರಿ ಕಾಫಿಯಾಯಿತು. ಹೊರಟು ಸಂತ ನಾಗಪ್ರಮಗನಕಡೆ ತಿರುಗಿ—

“ಮಧ್ಯಾನ್ನದ ರ್ಯಾಲಿಗೆ ನಾನು ಹೊರಡುತ್ತೀನೆ. ನೀನೂ ಹೊರಟುಬಾ ಸ್ವೇಷನ್ನಿಗೆ. ಸ್ವಲ್ಪ ಮಾತಾಡಬೇಕಾಗಿದೆ. ಉರಿ ನಲ್ಲಿಯೇ ನಾಲ್ಕು ದಿನವಿದ್ದು ಬರುವೆಯಂತೆ”

ಎಂದರು. ಸುಂದರೀ ಪದ್ಮಮ್ಮಣಿ ಮುಖ ನೋಡಿದ. ‘ಹೋಗಿ ಭಾ’ ಎಂದು ಆಕೆಯೂ ಮೇಲು ದನಿಯಲ್ಲಿ ಸೂಚಿಸಿದಳು. ನಾಗಪ್ರಮವರು ನಾರಾಯಣನ ಮನೆಗೆ ಹೊರಟರು.

ಅವರು ಹೋಗುವುದನ್ನೇ ನೋಡುತ್ತಾ ನಿಂತಿದ್ದ ಪದ್ಮಮ್ಮಣಿ ಸುಂದರುವೂ ಎರಡು ನಿಮಿಷಗಳ ಬಳಿಕ ಒಳಗೆ ಬಂದರು.

“ನೋಡಿದೆಯಾ ಸುಂದರು, ರತ್ನಳನ್ನು ಸೋಸೆಯಾಗಿ ಮಾಡಿ

ಕೊಳ್ಳುವುದಕ್ಕೆ ಅವರಿಗೂ ಅಸೇ ಇದೆ !”

“ಹೋದು, ಅತ್ತಿ. ಅಂಪ್ಪನ ಮನಸ್ಸು ಸರಿಯಾಗಿ ತಿಳಿದು ಕೊಳ್ಳುವುದೇ ಕಷ್ಟ”

“ಎನ್ನೋ ಈ ವೈಶಾಖದಲ್ಲಿಯೇ ನಿಮ್ಮಿಬ್ಬರ ತಲೆಯ ಮೇಲೆ ಅಕ್ಕಿಕಾಳು ಬಿದ್ದರೆ-ನಿಮ್ಮ ತಂಡ ಹೇಳಿದ ಹಾಗ ನನಗೆ ನಿಶ್ಚಿಂತೆ”

ಎನ್ನುತ್ತಾ ಅಡಿಗಿಯ ಕೆಲಸಕ್ಕೆ ಹೋದಳು ಪದ್ದುಮ್ಮೆ ಸುಂದರು ಶನ್ನ ಕೋಣೆಯಲ್ಲಿ ಹೋಗಿ ಕುಳಿತುಕೊಂಡ. ಅಲ್ಲಿ ನಗುತ್ತಿದ್ದ ರತ್ನಾಳ ಭಾವಚಿತ್ರ ಅವನನ್ನು ರಮಿಸಿತು. ಅದರೆ ಅಷ್ಟರಲ್ಲಿ ಕಿಟ್ಟಿಯ ಹೊರಗೆ ಬಂದು ನಿಂತ ಸ್ವರ್ವ—

“ಹೆಲ್ಲೋ ಡಾಲೀಂಗ್ !” ಎಂದಳು. ಸುಂದರು ಅವಳನ್ನು ನೈಋಡಿದೊಡನೆ ತಿರಸ್ಕಾರದ ಮುಖಭಾವದಿಂದ ಎದ್ದು ನಿಂತ.

“ಯಾಕೆ ಡಾಲೀಂಗ್ ಕುಳಿತುಕೊಳ್ಳಿ!”

“ಡಾಲೀಂಗ್ ಅಲ್ಲ-ಡಾಜಿಲಿಂಗ್ !” ಎಂದ ಸುಂದರು.

“ಡಾಲರ್ ಪ್ರಿಸ್ನೆಸ್” ಮರಿತುಹೋಯಿತೆ ಸುಂದರು?”

“ಜಾ ಪಕವಿದ್ದರೆ ತಾನೆ ಏನು?”

“ಹಾಗಾದರೆ ‘ಡಾಲರ್ ಪ್ರಿಸ್ನೆಸ್’ ಬಯಸಿದವನನ್ನು ಮದುವೆಯಾದದ್ದು ಜಾ ಪಕವಿದೆ ತಾನೆ?”

“ಅದರಿಂದ ನಿನಗೆ ಬಂದ ಭಾಗ್ಯವೇನು?”

“ನನಗೂ ಅದೇ ಭಾಗ್ಯ ದೊರಕಿದೆ ಸುಂದರು”.

“ಅದು ನಿನ್ನ ಭಾಗ್ಯವೇ ಅಥವಾ ಅವನ ದೊಭಾಗ್ಯವೇ”.

“ಇಬ್ಬರಿಗೂ ದೊಡ್ಡ ಭಾಗ್ಯ!”.

“ಅದು ಸಾಧ್ಯವೇ ಇಲ್ಲ”

“ಸಾಧ್ಯವಾಗಿದ ಸುಂದರು !”

“ಸುಳ್ಳ....”

“ಸುಳ್ಳೋ ನಿಜವೋ, ಈ ತಿಂಗಳು ಇಪ್ಪತ್ತಾರನೇ ತಾರೀಖು ಗೊತ್ತಾಗುತ್ತದೆ!”

ಅಣಕಿಸುವ ಧ್ವನಿಯಲ್ಲಿ ನುಡಿದ ಸ್ವರ್ವ ಅಟ್ಟಹಾಸದ ಹೆಚ್ಚಿಯಡುತ್ತಾ ಹೊರಟ್ಟಿ ಹೋದಳು. ಸುಂದರುವಿನ ತಲೆಯಲ್ಲಿ ಬಂದು

ದೊಡ್ಡ ಗೊಂದಲವೇ ಅರಂಭನಾಯಿತು....

ಸ್ವರ್ವಾಳ ಮಾತು ನಿಜವೇ ?

ನಿಜನಾದರೆ, ತಾನು ಅವಳ ಕೈಹಿಡಿಯಬೇಕೇ?

ತಂದ್ರೀಅದಕ್ಕೊಮ್ಮೆಸ್ವರವೇ ಬಂದಿದ್ದರೆ?

ಅವರಿಗೆ ಹೇಗೆ ಪರಿಚಯ—ಸ್ವರ್ವಾಳ ತಂದೆ?

ಬಹುಶಃ ಸ್ವರ್ವಾಳೇ ತನ್ನ ತಂದೆಯನ್ನು ಅಗ್ರಹಾರಕ್ಕೆ ಕಳುಹಿಸಿ ನಿಶ್ಚಯಿಸಿಕೊಂಡು ಬಂದಿರಬಹುದೆ? ಆದರೆ ತನ್ನನೊಂದು ಮಾತು ಕೇಳದಿ ತುದೆ—ತಾಯಿ ಹೇಗೆ ಸಮ್ಮತಿಸಿದರು?

ಹಾಗಿರಲಾರದು, ಸ್ವರ್ವ ನಗೆಯಾಟಕ್ಕೆ ಹಾಗೆ ಹೇಳಿರ ಬಹುದು!

ಒಂದುವೇಳೆ ಅವಳ ನೂತೇ ನಿಜವಾದರೆ.... ತಾನೇನು ಮಾಡಬೇಕು? ರತ್ನಾಳ ಗತಿ ಎನು? ಅತ್ಯೇಯ ಗತಿ ಎನು?

ಹಾಗಿದ್ದರೆ ತಂದೆಯನ್ನು ಪ್ರತಿಭಡಿಸಬೇಕು. ತಾಯಿಯನ್ನು ಎದುರಿಸಬೇಕು. ಆ ಮದುವೆಯನ್ನು ತಡೆಯಬೇಕು....

ಮೇಜಿನ ಮೇಲೆ ತಲೆಯಿಟ್ಟು ಯೋಚನೆಯಲ್ಲಿ ಮೈಮರಿತಿದ್ದ ಮುಂದರು.

“ಇದೇನು ಹೆಗಲು ಹೊತ್ತಾ ನಿದ್ದೆ?”

ರತ್ನಾಳ ಧ್ವನಿ ಅವನನ್ನು ಎಚ್ಚರಿಸಿತು. ಮೆಲ್ಲನೇ ತಲೆಯೆತ್ತಿ ಅವಳನ್ನು ನೊಡಿದ ಸುಂದರು.

“ಯಾಕೆ ಮುಖವೆಲ್ಲ ಒಂದು ತರಹ ಇದೆ?”

“ಏನೂ ಇಲ್ಲ ರತ್ನ” ಎನ್ನತ್ತಾ ಸುಂದರು ಮುಖ ತೊಳೆಯಲು ಬಚ್ಚಲು ಕೊಣಿಗೆ ಹೋದ. ಅವನೇಕೆ ಹಾಗಿದ್ದಾನೆ ಎನ್ನವಂತೆ ನೊಡಿದಳು ರತ್ನ.

ಉಂಟಕ್ಕೆ ಕುಳಿತಾಗ “ಅಮ್ಮನನ್ನು ನಾನು ಕೇಳಿದನೆಂದು ಹೇಳು ಸುಂದರು” ಎಂದರು ಪದ್ಧತ್ಯಾ.

“ಆಗಲಿ ಅತ್ಯಿ”

“ಬೇಗನೆ ಬಂದು ಬಿಡಪ್ಪು”.

“ಹೊಳ್ಳಿ”

“ನಮ್ಮ ಏಷಾರ್ಥುಗಳನ್ನೇ ಲಾ ನಾವು ಮಾಡಿಕೊಳ್ಳಬೇಕು”

“ಅದೇನು ದೊಡ್ಡ ಕೆಲಸ ಅತ್ಯೇ ?”

“ಜವಳಿ ತರಬೇಕು. ಬೆಳ್ಳ ಸಾಮಾನು ಮಾಡಿಸಬೇಕು.

ಬೇಕಾದವು ಕೆಲಸವಿದೆಯವು”

“ಗಂಡು ಬೇರಯವನಾಗಿದ್ದರೆ, ಅಡೆಲ್ಲಾ ಮಾಡಿಸಬೇಕು.
ನನಗೀಕೆ ಅವೆಲ್ಲಾ ?”

“ಸಂಪ್ರದಾಯ, ರಾಧಿ ತಪ್ಪಿಸಬಾರದು”

“ಎನು ರಾಧಿಯೋ, ಎನು ಸಂಪ್ರದಾಯವೋ”

“ಸುಂದರು ಇನ್ನೊಂದು ಮಾತು....”

“ಅದೇನು ತೇಳು ಅತ್ಯೇ”

“ನಿನ್ನ ತಂಡಿ ವರದಕ್ಕಿಣಿ ಕೇಳುತ್ತಾರೇನೋ ! ಎಷ್ಟುಕೊಡ
ಬೇಕು ಅಂತ ಕೇಳಿಕೊಂಡು ಬಾಪ್ಪು”

“ನನಗೂ ವರದಕ್ಕಿಣಿ ಕೊಡಬೇಕೇ ಅತ್ಯೇ ?”

“ನಿನ್ನ ತಂಡಿ ಕೇಳಿದರೆ ಕೊಡಬೇಕಾಗುತ್ತೀ ಸುಂದರು”

“ಚಿಕ್ಕಂದಿನಿಂದ ಬೆಳಸಿ, ವಿದ್ಯೆ ಕಲಿಸಿ, ನನ್ನನ್ನು ದೊಡ್ಡ ನ
ನನ್ನಾಗಿ ಮಾಡಿ, ಜನ್ಮಜನ್ಮಕ್ಕೂ ತೀರಿಸಲಾಗದವು ಖುಣ ಹೊಂ
ಸಿದ್ದಿರಿ. ಇನ್ನು ವರದಕ್ಕಿಣಿಯ ಖುಣವನ್ನು ಹೇರಿ ನನ್ನನ್ನು
ಯಾವ ನರಕಕ್ಕೆ ತಳ್ಳುತ್ತೀರ್ ಅತ್ಯೇ ?”

“ಹಾಗನ್ನಬಾರಂದು ಸುಂದರು. ನಾಲ್ಕು ಜನ ಹೇಳಿದ ಹಾಗೆ
ನಾವು ನಡೆದು ಕೊಳ್ಳಬೇಕು. ಇಲ್ಲವಿದ್ದರೆ ನಮ್ಮನ್ನು ಯಾರೂ ವಿಚಾ
ರಿಸುವುದೇ ಇಲ್ಲ. ನಾಯಿ ಮುಟ್ಟಿದ ವುಡಕೆಯ ಶಾಗ ಸೋಡುತ್ತಾರೆ”.
ಸುಂದರು ಹಾನೆನವಾದ.

“ನನ್ನ ಮದುವೆಯಲ್ಲಿ ನಮ್ಮ ತಂಡಿ ಐದುಸಾವಿರ ರೂಪಾಯಿ
ವರದಕ್ಕಿಣಿ ಕೊಟ್ಟರು. ಆದನ್ನು ತೆಗೆದುಕೊಳ್ಳುವುದಕ್ಕೆ ನಿನ್ನ
ಮಾವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅವರು ತಮ್ಮ ತಂಡೆಯ
ಮೇಲೆಯೇ ಕೊಳ್ಳಬಾಡಿಕೊಂಡು ಕೂಗಾಡಿದರಂತೆ. ಆದರೂ
ನಿನ್ನ ಅಷ್ಟಗ್ರಾಮದ ತಾತ್-ನಮ್ಮ ಮಾವ-ಬಿಡಲಿಲ್ಲ. ಐದು
ಸಾವಿರ ವಸೂಲು ಮಾಡಿಕೊಂಡರು !”

“ಈ ಹಾಳು ವರದಕ್ಕಿಣಿಯನ್ನು ಯಾರು ನಾಡಿದರೋ!” ಎಂದು ಚೇಸರದಿಂದ ಸುಡಿಯುತ್ತಾ ಸುಂದರು ಉಟ್ಟ ಮುಗಿಸಿ ಎದ್ದು-ಅವನೊಡನೆಯೇ ತೇಗುತ್ತಾ ರತ್ನಾಲೂ ಎದ್ದುಳು.

ಸುಂದರು ಉಡುಪುತ್ತೊಟ್ಟು, ಹೋಗಿಬರುತ್ತೇ ನೆಂದು ತನ್ನ ಅತ್ತಿಗೂ ರತ್ನಾಲಿಗೂ ಹೇಳಿ ರೈಲ್ಪೈ ಸ್ವೇಷನ್ನಿಗೆ ಹೊರಟ್.

ಮೂರು ಗಂಟೆಗೆ ಹೊರಡುವ ದೈಲಿಗೆ ಇನ್ನೂ ಅರ್ಥಗಂಟೆ ಇದ್ದಿತು. ಸುಂದರು ಸ್ವೇಷ ತಲಪಿ, ಪ್ರಕ್ರಿಯೆ ಕೊಂಡು, ನಾಗಪ್ಪು ನವರನ್ನು ಹುಡುಕತ್ತೊಡಗಿದೆ.

ಮೊದಲನೇ ಗಂಟೆ ಬಾರಿಸಿದಾಗ, ನಾಗಪ್ಪನವರು ಏದುತ್ತಾ ಏದುತ್ತೆ ಪಾಲ್ಪೊಫಾವಿಂಗೆ ಒಡಿ ಬಂದರು. ಅವರ ಪರಿಸ್ಥಿತಿಯನ್ನು ಕಂಡ ಸುಂದರು ಸಣ್ಣಗೆ ನಕ್ಕೆ.

“ಇಲ್ಲೇ ಬಾ ಅಣ್ಣ, ಜಾಗ ಇದೆ”

ಸುಂದರು ತೋರಿಸಿದ ವೆಟ್ಟಿಗೆಗೇ ಹತ್ತಿದರು ನಾಗಪ್ಪ. ಇಬ್ಬರೂ ಅಕ್ಕೆ ಪಕ್ಕದಲ್ಲಿಯೇ ಕುಳಿತರು. ತಮ್ಮ ಕ್ಯು ಚೀಲದಿಂದ ಒಂದು ಕಿತ್ತಲೆ ಹಣ್ಣು ತಿಗಿದು ಸಂದರುವಿಗೆ ಕೊಟ್ಟು, ತಾವೂ ಒಂದು ತಿಗಿದು ಕೊಂಡು ಸುಲಿಯುತ್ತಾ “ಇವತ್ತು ವೇಟಿಯಂದ ಹೊರಟಿದ್ದೇ ತುಂಬ ತಡವಾಯಿತು” ಎಂದರು.

“ಇನ್ನೂ ಹೊತ್ತಿದೆ. ನಿಧಾನವಾಗಿ ಬರಬಹುದಾಗಿತ್ತು ಅಣ್ಣ” ಎಂದ ಸುಂದರು.

ಕಿತ್ತಲೆ ತೀಳಳಿ ಚಪ್ಪರಿಸುತ್ತಾ ನಾಗಪ್ಪನವರು ಏರಡು ನಿಮಿಷ ಯೋಚಿಸಿದರೂ: ಹನ್ನೆರಡು ಗಂಟೆಯ ಸುನಾಲಿನಲ್ಲಿ ತಾನು ನಾರಾ ಯಣನೊಡನೆ ಬ್ರೌಂಕರನ ಮನೆಗೆ ಹೋಗಿ, ಅವನಿಗೆ ಇತ್ತುನಾವಿರ ರೂಪಾಯಿಗಳನ್ನು ಬಡಿಗೆ ಕೊಟ್ಟ ಸಂಗತಿಯನ್ನು ಹೇಳಲೇ ಬೇಡವೇ? ಹಣ ಕೊಟ್ಟ ತಕ್ಕಣವೇ ಆ ಬ್ರೌಂಕರ್ ಬಡಿಯ ದುಡಿಗೆ ಒಂದು ಚೆಕ್ಕ ಕೊಟ್ಟ ಸಂಗತಿಯನ್ನು ಸುಂದರನಿಗೆ ತಿಳಿಸಿದರೆ ಸಂತೋಷವಹುತ್ತಾನೆ ಅಲ್ಲವೇ? – ಎಂದು ಕೊಂಡರು.

“ಇವತ್ತು ಒಂದು ಭಾರಿ ವ್ಯವಹಾರಕ್ಕೆ ಕ್ಯು ಹಾಕಿದ್ದೇನೆ ಸುಂದರು”

“ಏನಣ್ಣ ಆದು?”

ನಾಗಪ್ರಸವರು ಬ್ಯಾಂಕರನೊಡನೆ ತಾವು ಮಾಡಿದ ವ್ಯವಹಾರ ವನ್ನು ವಿವರಿಸಿದರು. ರೈಲು ಒಡುತ್ತಿದ್ದಂತೆ ಮಾತು ಓಡಿತು....

“ಹತ್ತು ಸಾವಿರ ಎಲ್ಲಿತ್ತಣ್ಣ ಸಿನಗೆ?”

ಸುಂದರುವಿನ ಆ ಪ್ರತ್ಯೇಗಿ, ರಾಘವಯ್ಯನವರು ಅಗ್ರಹಾರಕ್ಕೆ ಬಂದು ಲಗ್ನಪತ್ರಿಗೆ ಮಾಡಿಸಿಕೊಂಡು ಹೋದ ವಿಷಯವನ್ನು ಹೇಳಬೇಕಾಯಿತು ನಾಗಕ್ಕು.

“ನನ್ನು ಒಂದು ಮಾತು ಕೇಳಬೇಕೆ ಹೇಗೆ ಒಪ್ಪಿಕೊಂಡೆ ಆಣ್ಣ?”

“ನೀನು ಒಪ್ಪಿಯೇ ಒಪ್ಪುತ್ತೀ ಎಂದು ನನಗೆಗೊತ್ತು ಸುಂದರು”

“ಇಲ್ಲಣ್ಣ. ನನಗೆ ಖಂಡಿತವಾಗಿಯೂ ಒಪ್ಪಿಗೆಯಿಲ್ಲ”

“ನಾಲ್ಕು ಗ್ರಾಮಗಳ ಪಾಲ್ಕೆಗಾರನಾಗ ಮೇರೆಯಬೇಡವೇ ಸುಂದರು”

“ಆದರಲ್ಲಿ ನನಗೆ ಸಂತೋಷವಿಲ್ಲಣ್ಣ”

“ಹತ್ತು ಸಾವಿರ ಕೊಟ್ಟಿದ್ದಾರಪ್ಪ!”

“ಹತ್ತು ಲಕ್ಷ ಕೊಟ್ಟಿರೂ ನನಗೆ ಬೇಡಣ್ಣ”.

“ಇಂಥಭಾಗ್ಯ ಯಾರಿಗುಂಟು ಯಾರಿಗಿಲ್ಲ! ಒಪ್ಪಿಕೊಂಬೇಕವು ಸುಂದರು”

“ಇಲ್ಲಣ್ಣ, ನಾನು ಆ ಹುಡುಗಿಯನ್ನು ಮುದುವೆಯಾಗುವುದಿಲ್ಲ”

ರೈಲು ದೇವಲಾಪುರದ ಸ್ವೇಷನ್ನಿನಲ್ಲಿ ನಿಂತತು. ತಂದೆ, ಮಗ ಇಳಿದು ಅಗ್ರಹಾರದ ಕಡಿಗೆ ಹಜ್ಜೆ ರಾಕಿದರು.

“ನಾನು ಮಾತು ಕೊಟ್ಟು ಲಗ್ನಪತ್ರಿಕೆ ಮಾಡಿಸಿ ಕೊಂಡಿದ್ದೀನವ್ವು”.

“ಆದಕ್ಕೆ ನಾನೀನು ಮಾಡಲಿ ಆಣ್ಣ?”

“ನೀನು ಒಪ್ಪಿಕೊಳ್ಳಬೇಕವ್ವು”.

“ನನ್ನ ಬಲವಂತ ಮಾಡಬೇಡಣ್ಣ. ನಾನು ರತ್ನಾಳನ್ನೇ ಮುದುವೆಯಾಗುತ್ತೀನೆ. ಅತ್ಯಿಗೆ ದ್ವೌರಹ ಮಾಡುವ ಮನಸ್ಸಿಲ್ಲ ನನಗೆ”

“ಹತ್ತು ಸಾವಿರ ಕೊಟ್ಟಿದ್ದಾರಪ್ಪ!”

“ಇಂಥ ಹತ್ತು ಸಾವಿರಗಳನ್ನು ಸಂಪಾದಿಸುವ ಶಕ್ತಿ

ನನಗಿದೆಯಣ್ಣ”.

“ಆದರೂ ಸುಲಭವಾಗಿ ಬಂದುದನ್ನು ಬಿಡಬಾರದು.

“ನಿನಗೇನೋ ಸುಲಭ, ನನಗೆ ಕಷ್ಟ”.

“ನಿನಗೇನಪ್ಪ ಕಷ್ಟ ?”

“ಕಷ್ಟ ಬಂದೇ ಅಲ್ಲ, ನಷ್ಟಪೂ ಆಗುತ್ತದೆ”.

“ಹಾಗನ್ನಬಾರದು ಸುಂದರು”.

“ಅದೆಲ್ಲ ಸಾಧ್ಯವಿಲ್ಲ. ನಾನು ರತ್ನಳನ್ನೇ ಮಂದುವೇ ಯಾಗುತ್ತೇನೇ”.

“ಈ ಹುಡುಗಿ ಏನಾಗಿದ್ದಾ ಲೇಣಿ?”

“ಆ ಹುಡುಗಿ ಏನಾಗಿದ್ದರೆ ಏನು? ನನಗೆ ಇಷ್ಟವಿಲ್ಲ”

“ಭಾಗ್ಯಲಕ್ಷ್ಮಿ ಅವಳಿ”.

“ಆದರೆ ನನ್ನ ವಾಲಿಗೆ ದೊಭಾಗ್ನ ಲಕ್ಷ್ಮಿ”.

ಇಬ್ಬರೂ ಮೌನವಾದರು. ಅಗ್ರಹಾರ ಸಮಾಸಿಸಿತು. ದೂರ ದಿಂದಲೇ ಸುಂದರುವನ್ನು ನೋಡಿದ ಸಾವಿತ್ರೀ “ಸುಂದರಣ್ಣ ಬಂದ್ಯಾ” ಎಂದು ರಾಗವಾಗಿ ಶೂಗುತ್ತಾ ತಾಯಿಗ ಸುದ್ದಿ ಮುಟ್ಟಿಸಿದಳು. ವೆಂಕಮ್ಮೆ ಆಂಗಳಕ್ಕೆ ಬಂದು ಎದುರುಗೊಂಡಳು. ಗಂಭೀರವಾಗಿದ್ದ ಮಗನ ಮುಖವನ್ನು ಕಂಡು, ನಡೆದ ಸಂಗತಿಯನ್ನು ಉಳಿಹಿಸೊಂಡಳು.

“ಸಿನ್ನು ಅತ್ತಿ ಚೆನ್ನಾಗಿದ್ದಾರೆಯೆ? ರತ್ನ ಚೆನ್ನಾಗಿದ್ದಾ ಲೇಯೆ?”

ವೆಂಕಮ್ಮೆನ ಪ್ರಶ್ನೆಗಳಿಗಲ್ಲ ಜುಟ್ಟಿಕು ಖತ್ತರ ಕೊಟ್ಟು ಸುಮ್ಮಾನಾದ ಸುಂದರು.

ನಾಗಪ್ಪನವರು ಹೊರಗೆ ಹೊದನಂತರ, ಸುಂದರುವಿನ ಬಳಗ್ಗೆದು ವೆಂಕಮ್ಮೆ—

“ಯಾಕೆ ಸುಂದರು, ಬಂದು ಥರಾ ಇದ್ದೀಯಾ ?”

“ಇನ್ನೇನಮ್ಮಾತ್ತ, ನಿಮ್ಮಂಥ ತಾಯಿ—ತಂದೆಯರ ಹೊಟೆಯಲ್ಲಿ ಹುಟ್ಟಿ ನಗುನಗುತ್ತಾ ಇರೋ ಮಕ್ಕಳು ಯಾರಿದ್ದಾರೆ ?” ಟ

ಕೆರಳಿದ ಸುಂದರು, ತಾಯಿಯ ಮುಖಕ್ಕೆ ರಾಚುವಂತೆ ನೋಡಿ ಮಾತಿನ ಮಳಿಗರೆದ.

“ಸುಂದರು, ನಾನೇನು ಮಾಡಿದೆನಪ್ಪ ?”

“ಬೇಡವೆಂದು ಅಣ್ಣಿನನ್ನು ತಡೆಯಿಂದುಕೊಂಡು ಗೆಲ್ಲವೇನವ್ಯಾ?”

“ತಡೆಯದೆ ಸುಮೃತಿರುತ್ತೇನೆಯೆ ಸುಂದರು. ಆದರೆ ನನ್ನ ಮಾತಿಗೆ ಬೆಲೆ ಬರಲಿಲ್ಲ. ಅವರು ಯಾವುದಕ್ಕೂ ನನ್ನನ್ನು ಕರೆಯಲೂ ಇಲ್ಲ. ಅತ್ತು ಅತ್ತು ನಾನು ಸುಮೃತಾದೆ. ನಿಜ ವಾಗಿಯಾ ಇಂಥ ತಾಯಿ ಇದ್ದೂ ಪ್ರಯೋಜನವಿಲ್ಲ ಸುಂದರು”.

“ನಾಲ್ಕು ದಿನದಿಂದ ಅಮೃತ ಒಂದೇ ಸಮನೆ ಅಳುತ್ತಿದ್ದಾಗೇ ಅಣ್ಣಿಯ್ಯೆ. ಉಟ್ಟವೂ ಮಾಡಲಿಲ್ಲ....”

ಎಂದು ಸುಮಿತ್ರೀಯಾ ಅಳು ಧ್ವನಿಯಾಲ್ಲಿ ಹೇಳಿದಳು. ಆದು ನಿಜವೆಂದು ವೆಂಕಮೃತ ಕಣ್ಣಿಗಳೂ ಸಾರಿದವು. ತಾಯಿಯ ಪರಿಸ್ಥಿತಿಯನ್ನು ಅಭವಾಡಿಕೊಂಡ ಸುಂದರು :

“ಅತ್ತೀಗೆ ಈ ಸಮಾಚಾರ ತಿಳಿದರೆ ಏನಾಗುತ್ತದೆ ಗೊತ್ತೇ ನಮ್ಮು?”

“ಕಣ್ಣೀರಿನಲ್ಲಿ ಕೈತೊಳೆಯುತ್ತಾಗೇ”

“ಅವ್ಯಾ, ರತ್ನ ಏನಾದರೂ ಮಾಡಿಕೊಂಡು ಬಟ್ಟಿರೆ.....? ನನ್ನನ್ನೇ ತುಂಬ ನಂಬಿಕೊಂಡಿದ್ದಾಗೇ ಅವಳು”.

“ಹೌದು, ಸುಂದರು. ಈ ಸುದ್ದಿ ತಿಳಿದರೆ, ಅವಳು ಪ್ರಾಣಶಿಗೆದುಕೊಳ್ಳುವುದಕ್ಕೂ ಹಿಂದು ಮುಂದು ನೋಡುವುದಿಲ್ಲ !”

“ಇದೆಲ್ಲಾ ಯಾರಿಗೆ ಸ್ತ್ರೀತಿಯನ್ನು?”

“ನಿಮ್ಮ ತಂದೆಗೇ ಸ್ತ್ರೀತಿ ಮಗು”.

“ಇದನ್ನು ತಪ್ಪಿಸುವುದು ಸಾಧ್ಯವಿಲ್ಲವೇನವ್ಯಾ?”

“ನಿಮ್ಮ ತಂದೆಯ ಮಾನ ಹೋಗಿವುದನ್ನು ನೀನು ನೋಡಿಕೊಂಡು ಸಹಿಸುತ್ತೀರೂ ಸುಂದರು ?”

“ನನ್ನ ಬಾಳೆ ಯಾಳಾಗಿ ಹೋಗಿವುದನ್ನು ನೋಡಿ ಹೇಗೆ ಸಹಿಸಲಿ ಅಮೃತ? ರತ್ನಾಳ ಪ್ರಾಣವೇ ಹೋಗಿವುದನ್ನು ನೋಡಿಹೇಗೆ ಸಹಿಸಲವ್ಯಾ? ಅತ್ತೀಯ ಸಂಸಾರವೇ ಕಣ್ಣೀರಿನ ಕಡಲಾಗುವುದನ್ನು ನೋಡಿ ಹೇಗೆ ಸಹಿಸಲವ್ಯಾ?”

“ಸಹಿಸುವ ಶಕ್ತಿಯನ್ನು ದೇವರಲ್ಲಿ ಬೇಡಬೇಕು ಕಂದ”.

“ಇವೆಲ್ಲಕ್ಕೆಂತ ಅಣ್ಣಿನ ಮಾನ ಹೆಚ್ಚಿನವ್ಯಾ?”

ಸುಂದರುವಿನ ಆ ಮಾತಿಗೆ ಉತ್ತರಿಷಲಾರದೆ ತತ್ತ್ವರಿಷಿದಳು ವೆಂಕಮ್ಮೆ. ಕೆನ್ನೆಯಮೇಲೆ ವಾಹಿನಿಯಾಗಿ ಬರುತ್ತಿದ್ದ ಕಣ್ಣೀರ ಧಾರೆಯನ್ನು ಸೆರಿಗಿನ ತುದಿಯಿಂದ ಒರಿಸಿಕೊಳ್ಳುತ್ತಾ

“ನಾನೇನು ಹೇಳಲಷ್ಟ....?” ಎಂದು ನುಡಿದು ಸುವ್ಯಾನಾದರು.

ಅವರು ಏನೂ ಮಾಡುವಂತಿರಲ್ಲ. ನಾಗಪ್ಪನವರ ಕಸಿನುಷ್ಟಿ ಅಪ್ಪು ಭದ್ರವಾಗಿತ್ತು. ಅವರು ಹಿಡಿದ ಪಟ್ಟು ಗೆಲ್ಲಿಲೇಬೇಕೆಂದು ನಿಶ್ಚಯಿಸಿದ್ದರು. ಎಂತಲೇ ಆಚಾಗಿ ಬಂದ ಲಗ್ಗಪತ್ರಿಕೆಗಳನ್ನು ಬಂಧು ಬಳಗ್ಗೆಲ್ಲಾ ವಿಜಯೋತ್ಸವವಿಂದ ಹಂಚಿದರು.

ಸುಂದರು ಬರಲಿಭ್ರಾಸೆಂದು ಕಾದು ಚಿಂತಿಸುತ್ತಿದ್ದ ಪದ್ದಮ್ಮನ್ನಿಗೂ ಸುಂದರುವಿನ ಲಗ್ಗಪತ್ರಿಕೆ ತುಪಿತು. ಅವಳು ಮಾಭಿರ್ತಳಾದಳು.

೮

“ಅಯೋಃ, ಅಪ್ಪಾ! ನಾನಕ್ತಿ! ಹ್ಯಾ! ” ಎಂದು ನರಳುತ್ತಾ ಶ್ರೀನಿವಾಸ ಹೆಲ್ಲಿ ಹೆಲ್ಲಿಸೆ ಬಾದ್ದು ಬಾಗಿಲು ತಟ್ಟಿದ. ನಿದ್ರಿಬಾರದ ಕಿಟ್ಟು, ಆ ದ್ವಾನಿ ತನಗೆ ಕೇಳಿಸಿದವನೂ ಕೇಳಿಸಿದವನಂತೆಯೇ ಮಲಗಿದ್ದ ಕತ್ತಲೆ ಎಂದರೆ ಅವನಿಗೆ ತುಂಬ ಹೇವರಿಕೆ. ಎಂತಲೇ ಬಾಗಿಲು ತೆಗೆಯಲು ಹೇಡಿದ್ದ. ಶ್ರೀನಿವಾಸನ ನರಳಕೆ ಹೇಕ್ಕಾಗಿ, ಧ್ವನಿರಿದಾಗ, ತಟ್ಟನೆ ಎಚ್ಚರಗೊಂಡ ವೆಂಕಮ್ಮೆ ದೀಪ ಹೊತ್ತಿಸಿ, ಮಗನ ವಾಣೆಯನ್ನು ಗುರುತು ಹಿಡಿದು ಬಾಗಿಲು ತೆರಿದಳು.

“ಇಪ್ಪು ಹೊತ್ತೂ ಎಲ್ಲಿಗೆ ಹೊಗಿದ್ದೆಯೋ ಶೀನು ?”

ಶೀನು ಉತ್ತರಿಷುವ ಸ್ಥಿತಿಯಲ್ಲಿರಲ್ಲ.

ಅವನ ನರಳಕೆಯಿಂದ ಗಾಬರಿಕೊಂಡ ವೆಂಕಮ್ಮೆ, ದೀಪ ವನ್ನು ಅವನ ಮುಖದ ಹತ್ತಿರ ಹಿಡಿದು ನೋಡಿದಳು. ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿ ಚೀರಿಕೊಂಡಳು ವೆಂಕಮ್ಮೆ.

“ಅಯ್ಯಾಯ್ಯಾ ಬಸ್ಸೀ ಇಂದ್ರಿ....ಬೇಗಬಸ್ಸೀ ಅಂದ್ರಿ”.

ಎಂದು ನಾಗಪ್ರನವರನ್ನು ಎಬ್ಬಿಸಿದಷ್ಟು. ಮುಲಗಿದ್ದ ಹೆಡುಗರೂ ಎದ್ದು ಬಂದರು. ಅಕ್ಕೆ ಪಕ್ಕದ ಮನೆಯನರೆಲ್ಲಾ ಆ ಅರ್ಥ ರಾತ್ರಿ ಯಲ್ಲಿ ಗುಂಪು ಕೂಡಿದರು.

ಶೀನುವಿನವೊಣಕಾಲಿನ ಮೂರಳೆ ಮೂರಿದುಕೋಗಿತ್ತು. ಎಡಗೈ ಸ್ವಾಧಿನ ತಪ್ಪಿತ್ತು. ಬೆಸ್ಸಿನಮೇಲೆ ಆಗಲವಾದ ಗಾಯವಾಗಿ ನೀತ್ತರು ಬುಳುಳುಳನೆ ಹೆರಿಯುತ್ತಾ ಅಲ್ಲಲ್ಲೇ ಹೆಪ್ಪಿಗಟ್ಟಿ ನಿಂತು, ವ.ತ್ತೆ ಮುಂದೆ ಮುಂದೆ ವಾಪಿನಿಯಾಗಿ ಬರುತ್ತಿತ್ತು. ತಲೆಗೆ ಬಿದ್ದಿದ್ದ ಪೆಟ್ಟಿ ಕ್ರಮವಾಗಿ ಶೀನುವಿನ ಸ್ಕೃತಿಯನ್ನೇ ತಪ್ಪಿಸಿತು. ಅತೀವ ರಕ್ತಸ್ವಾವದ ಫಲವಾಗಿ ಅವನು ಹೊರಳಿಬೆದ್ದು.

ಮೇಕಮ್ಮೆ ಕಿಟ್ಟನೆ ಕೊಡಿದರು. ನಾಗಪ್ರನವರು ಅವನ ಮೂರಿನ ಬಳಿ ಕ್ಯಾಯಿಟ್ಟು ಉಸಿರಾಡುತ್ತಿದೆಯೆಂದು ದೃಢಪಡಿಸಿಕೊಂಡು ನಾಣಿಯನ್ನು ಕರೆಮೆ ಹಂಡಿತರ ಮನೆಗೆ ತಟ್ಟಿದರು.

ಸ್ವಲ್ಪಹೋತ್ತಿನ ಸಂತರೆ ಬುದ ವಾಡಿತರು, ರಕ್ತ ಸ್ವಲ್ಪಲು ಯಾರ್ಥಿಕೋ ಪುಡಿಯನ್ನು ಒತ್ತಿ, ಗಾಯಗಳಿಗೆಲ್ಲಾ ತಮ್ಮ ಪ್ರಸಿದ್ಧ ಕೆಂಪು ಮುಲಾಮು ಹಚ್ಚಿ ಬಟ್ಟಿ ಕಟ್ಟಿದರು. ಮೇಲ್ಲಿನೆ ಶ್ರೀನಿವಾಸ ನನ್ನು ಒಳಗೆ ಸಾಗಿಸಿ ಮಂಗಳಿಸಿದ ಮೇಲೆ ನೀರೆದಿದ್ದವರಲ್ಲಾ ತಮ್ಮತಮ್ಮ ವ.ನೆಗಳಿಗೆ ಹಿಂತಿರುಗಿದರು. ಆದರೆ ಹೀಗಾಗಲು ಕಾರಣವೇನೇಂದು ಯಾವಾಗೂ ತಿಳಿದಿರಲ್ಲಿ. ಅವನ್ನು ಉಪಿಸಿ, ನಿಜಸಂಗತಿಯನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದವರು, ಕಣ್ಣ ಕಾಣದವ್ವು ವೈಧ ರಾಗಿದ್ದ ನೀರಮನೆಯ ಶ್ಯಾಮನುಭೋಗರೊಬ್ಬರೇ!

ಎರಡು ತಿಂಗಳ ಹಿಂದೆ ಶ್ಯಾಮನುಭೋಗರು ಕಷ್ಟಪಟ್ಟಿ ಕೋಟಿ ತಾಲ್ಲೂಕು ಕಚೇರಿಗೆ ನಡೆದುಕೊಂಡು ಮೋಗಿ, ಬುಂತಿರ್ಗಿ ಬರುವಾಗ ಕೈಲಾಗದೆ, ಆಯಾಸವಿಂದ ಮಾರ್ಗಮಧ್ಯದಲ್ಲಿ ಕುಳಿತು ಬಿಟ್ಟಿದ್ದರು. ಅವರಿಗಾಗಿಯೇ ಬಂದಿತೇನೋ ಎನ್ನು ವಂತ ಸುಗನಪಲ್ಗಿಯ ಗೌಡರ ಗಾಡಿಗಳಿರಡು; ಕೋಟಿಯ ಕಡೆಯಿಂದ ಬಂದವು. ಗಾಡಿ ಹೊಡಿಯು ತ್ತಿದ್ದ ಗೌಡರ ವೊಡಲನೆಯ ಅಳಿಯ ಶ್ಯಾಮನುಭೋಗರನ್ನು ಕಂಡು ಗಾಡಿ ಸ್ವಲ್ಪಿಸಿ, ಅವರನ್ನು ಕೂಡಿಸಿಕೊಂಡ. ಆಗ ನಡೆದ ಮಾತಿನ ಮಧ್ಯ ಶ್ರೀನಿವಾಸನ ಸುದ್ದಿ ಬಂದಿತು.

“ಒಂದ್ ದಿನ ಆವಯ್ಯಂಗೆ ಮೂಳೆ ಮುರಿತೀನಿ ಬುದ್ಧಿ....ಬಹು ಎಚ್ ಕೊಂಡ್ ಬುಟ್ಟಿನ್ನೇ”

“ಆವನಮೇಲೆ ಯಾಕವ್ವೆ ಅಪ್ಪು ರೋಹ ?” ಎಂದರು ಶಾನು ಭೋಗೀರು.

ಶ್ರೀನಿವಾಸ ಆಗಾಗ ಗೌಡರ ಎರಡನೆ ಮಗಳನ್ನು ಮಾತನಾಡಿ ಸುತ್ತಿದ್ದುದು, ಮೊದಲೊಂದುಬಾರಿ ಆವರ ಎರಡನೆ ಮಗಳನ್ನು ಕೊಂಡಿ, ಅವಳ ಕೈಯಿಂದ ಪೆಟ್ಟಿತಿಂದುದು; ಒಂದು ದಿನ ಬಲವಂತ ಮಾಡಿ ಆವರ ಎರಡನೆಯ ಮಗಳನ್ನು ಕಣದ ಗುಡಿಸಿಲಿಗೆ ಎಳೆದು ಕೊಂಡು ಹೋದುದು; ಅಲ್ಲಿ ಆಕಸ್ಮಿಕವಾಗಿ ಗೌಡರು ಆವರಿಬೃರನ್ನೂ ಕಂಡುದು, ಶ್ರೀನಿವಾಸನಿಗೆ ಅಲ್ಲೇ ಒಮ್ಮಾರಿ ಹಾಕಿದುದು ಮೊದಲಾದ ಸಂಗತಿಗಳನ್ನೆಲ್ಲಾ ಗೌಡರ ಮೊದಲನೆಯ ಅಳಯ ರ್ಯಾನುಭೋಗೀರಿಗೆ ಸಾಧ್ಯಂತವಾಗಿ ವಿವರಿಸಿದ.

“ಆ ಹುಡುಗ ಮೊದಲಿನಿಂದಲೂ ಹಾಗೆಯೇ. ನಿಮ್ಮ ಹಃಶಾ ರಿನಲ್ಲಿ ನೀವಿರಬೇಕು. ಆ ಹುಡುಗಿಗೂ ಬುದ್ಧಿ ಕೇಳಿರಿ”

ಎಂದು ಸಮಾಧಾನ ಪಡಿಸಿದ್ದರು ಶ್ರೀನಿವಾಸನುಭೋಗೀರು.

ಆ ಬಳಿಕ, ಒಂದು ತಿಂಗಳು ಕಳೆದ ಮೇಲೆ ಆ ಎರಡನೆ ಹುಡುಗಿಗೆ ಅಗ್ರಹಾರದಲ್ಲಿದ್ದ ಮುಚ್ಚೇಗೌಡನ ಮಗನೊಡನೆ ಮುಮವೆಯಾಯಿತು. ಹುಡುಗಿಗು ಗುಡನ ಮನೆಗೆ ಬಂದಳು. ಶ್ರೀನಿವಾಸನಿಗೆ ತುಂಬ ಅನುಕೂಲನೇ ಆಯಿತು. ಹೊಂಚಿ ಹೊಂಚಿ ಆ ಹಃಶಾಗಿಯನ್ನು ಸಂಧಿಸಲು ಪ್ರಯತ್ನಿಸುತ್ತಿದ್ದ ಶ್ರೀನಿವಾಸನಿಗೆ, ಅವಳ ಮನೋಭಾವ ಬದಲಾಗಿರುವುದು ತಿಳಿದರಲ್ಲ. ಗಂಡನೊಡನೆ ಸುಖವಾಗಿ ಸಂಸಾರಮಾಡುತ್ತಿದ್ದ ಆವಳಿಗೆ ಶ್ರೀನಿವಾಸನ ಒಳಸಂಚಿನ ಅರಿವೂ ಇರಲಿಲ್ಲ.

ಆ ರಾತ್ರಿ ಗೌಡರ ಅಳಯ ಹೋಲದ ಬಳಿಯ ಕಣಕ್ಕೆ ಹೋಗಿದ್ದ ವನು ಮನೆಗೆ ಬರುವ ನೇಳಿಗೆ ಬಹಳ ಹೊತ್ತುಗಿತ್ತು. ಆದರೆ ಮನೆಯಲ್ಲಿ ತನ್ನ ಹೆಂಡತಿ ಕಾಣಿಸದಿದ್ದಾಗ ಅವನಿಗೆ ತುಂಬ ಗಾಬರಿಯಾಯಿತು. ಎಲ್ಲಿ ಹೋದಳಿಂದು ಚಿಂತಿಸುತ್ತು, ದನದ ಕೊಟ್ಟಿಗೆ ನೋಡಿ ಹಿತ್ತೆಲಿಗೆ ಹೋದ. ಅಲ್ಲಿ ತಿಪ್ಪೆಯ ಬಳ ನೀತಿದ್ದ ಶ್ರೀನಿವಾಸ ಗೌಡರ ಮಗಳ

ಸೀರೆಯನ್ನು ಸೆಳೆಯುತ್ತಾ ಅವಳನ್ನು ವಿವಸ್ತುಳಿನಾಗಿ ಮಾಡು
ತ್ತಿದ್ದುದು ಕಾಣಿಸಿತು. ಅವಳ ಸೆರಗು ಹಾರಿ, ಅರ್ಥ ಸೀರೆಯಪ್ಪೇ
ಅವನ ಕೈಯಲ್ಲಿತ್ತು. ತ್ರಂಬಿ ಜವ್ವನೆಯಾದ ಹುಡುಗಿ ತುಂಬಿದ
ಎದೆಯನ್ನು ತೆರಿದುಕೊಂಡು ತುಂಬಿದ ಚಂದ್ರನ ಬೆಳಕಿನಲ್ಲಿ ಹೊಳೆಯು
ತ್ತಿದ್ದದನ್ನೂ, ಶ್ರೀಸಿವಾಸನ ಹೊಲೆಗೆಲಸವನ್ನೂ ನೋಡಿ ಸಹಿಸ
ಲಾರದೆ ಕೆರಳಿದ ಆ ಹುಡುಗಿಯ ಗಂಡ ದಡದಡನೆ ಓಡಿ ಬಂದು
ಕೈಗೆ ಸಿಕ್ಕಿದ ಕಲ್ಲಿನಿಂದ ಶ್ರೀಸಿವಾಸನ ತಲೆಗೆ ಹೊಡಿದು ಅದೇ ಕಲ್ಲಿನಿಂದ
ಬೆಸ್ಸಿಗೂ ಬಡಿದು ಕೆಳಕ್ಕೆ ನೂಕಿದ. ಪರಿಸಿತಿಯನ್ನು ಕೆಂಡು ಹೆದರಿದ
ಹುಡುಗಿ ಅಳುತ್ತಿದ್ದಳು....

“ಒಳಗಿದ್ದೋಳ್ಳು ಎಂ ಕೊಂಡ ಬಂದು ಈವಯ್ಯ. ಹ್ಮ್ಮ ಹ್ಮ್ಮ್”

ಅರ್ಥಕ್ಕೇ ನಿಂತ ಮಾತಿಗೆ ರಾಗಮಾಲಿಕೆ ಸುಂಡಿಸಿದಳು
ಹುಡುಗಿ. ತನ್ನ ಹೆಂಡತಿಯದೇನೂ ತಪ್ಪಿಲ್ಲವೆಂದು ಭಾವಿಸಿದೆ
ಗೊಡರ ಅಳಿಯ ಅವಳನ್ನು ಕರೆದುಕೊಂಡು ಒಳಗೆ ಹೊಡಿ.
ವೆಟ್ಟಿನಿಂದ ಹೈಣಿಕಾಲ ಸ್ತುತಿತಪ್ಪಿದ ಶ್ರೀಸಿವಾಸನೂ ಮೆಲ್ಲ ಮೆಲ್ಲನೇ
ಎದ್ದು, ಹಿತ್ತಿಲ ಗೋಡೆಯನ್ನು ಹತ್ತಿಲಿದು ತನ್ನ ಮನೆಯ ಬಳಗೆ
ಬಂದು ಬಿಡ್ಡಿದ್ದ.

ಈ ಸಂಗತಿಯಲ್ಲಿ ಅರ್ಥವನ್ನು ಶ್ಯಾಸುಭೋಗರು ಉಹಿಸಿ
ಕೊಂಡಿದ್ದರು. ಮರುದಿನ ಬೆಳಗಾದೊಡನೆ ಉಳಿದ ಸಂಗತಿ ಗೊಡರ
ಅಳಿಯನಿಂದಲೇ ಬೆಳಕಿಗೆ ಬಂದಿತು. ಎರಡು ಉದುಗಳಿಗೂ ಸುಂಡಿ
ತಿಳಿಯುವುದು ತಡವಾಗಲಿಲ್ಲ. ಗೊಡರೂ, ಅವರ ಪೇರದಲ ಅಳಿ
ಯನೂ ಅಗ್ರಹಾರಕ್ಕೆ ಬಂದರು. ಅಷ್ಟರಲ್ಲಾಗಲೇ ನಾಗಶ್ವನವರು—

“ಆ ಅಯೋಗ್ಯನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನಿ. ಇನ್ನು
ಸ್ವಲ್ಪದರಲ್ಲಿ ಪ್ರಾಣವೇ ಹೋಗುತ್ತಿತ್ತಲ್ಲ ಹುಡುಗನಿಗೆ. ಕೃನಿನಲ್ಲಾ
ಕೇಸು ಹಾಕಿದರೆ ಆಗ ತಿಳಿಯುತ್ತೇ. ಅಯೋಗ್ಯ ಪುಂಡರ್”

ಎಂದು ಗೊಡರ ಅಳಿಯನ ಮೇಲೆ ಕೂಗಾಡುತ್ತಿದ್ದರು.

“ನಿಮ್ಮ ಮಗನ ತಪ್ಪಿ ನೋಡಿಕೊಳ್ಳು ಸಾಮಿ”

ವ್ಯಧರಾಗಿದ್ದ ಗೊಡರು, ಅಳಿಯನಿಗಾಗುತ್ತಿದ್ದ ಅವಹೇಳನೆ
ವನ್ನು ಸಹಿಸಲಾರದೆ ಮಾತನಾಡಿದರು.

“ಅವನದೇನು ತಪ್ಪಿ? ಅವನ ಪಾಡಿಗೆ ಅವನು ಎಲ್ಲೋ ಹೊಗುತ್ತಿದ್ದ. ನಿಮ್ಮ ಅಳಿಯನೇ ಬೇಕಂತ ಅವನನ್ನು ಹೊಡಿದು, ಈಗ ಈ ಕಾರಣ ಹುಟ್ಟಿಸಿದ್ದಾನೆ”.

“ಕಂಡವರನ್ನು ಹೊಡಿಯುವುದೇ ನನ್ನ ಅಳಿಯನಿಗೆ ಕೆಲಸ ಅಂತ ತಿಳಿದುಕೊಂಡಿದ್ದೀರಾ ಸ್ವಾಮಿ?”

“ಅವನು ಮಹಾಸಾಭ್ಯೇಸ್ಸ ಅಂತವಹಿಸಿಕೊಂಡು ಬರುತ್ತೀರಲ್ಲ”

“ನಿತ್ಯ ಮಗನ ಕೆಟ್ಟ ಗಳಿ ನೀವು ಮುಚ್ಚಿಟ್ಟಿರೂ ಉರಿ ನವರೆಲ್ಲ ಮುಚ್ಚಿದುವುದಕ್ಕಾಗುತ್ತದೆಯೇ ಸ್ವಾಮಿ?”

“ನಾಲಿಗೆ ಬಿಗಿಹಿಡಿದು ಮಾತಾಡಿ ಗೌಡರೇ. ನನ್ನ ಮಗನ ಗುಣ ನಿಮಗೇನು ಗೊತ್ತು?”

“ನನಗೇನು ಗೊತ್ತು. ಪ್ರಸಂಚಕ್ಕೇ ಗೊತ್ತು”.

“ಕ್ರಿಮಿನಲ್” ಕೇಸು ಹಾಕ್ಕಿನಿ. ಕೋಟ್ಟಿನಲ್ಲಿ ವಾದವಾಡಿ ಗೊತ್ತು ಪಡಿಸಿ” ಎಂದರು ನಾಗಪ್ಪ.

“ಕೋಟ್ಟಿನ ಕಜ್ಜೀರಿ ಕಂಡಿರುವವರು ನೀವೇ ಅಲ್ಲ. ನೋಡೋಣ ಏನು ಮಾಡುತ್ತೀರೋ ಮಾಡಿ” ಎಂದು ಗೌಡರೂ ಸವಾಲು ಹಾಕಿ, ಶಾನುಭೋಗರ ಜಗಲಿಗೆ ಬಂದು ಕುಳಿತರು. ಮೂವತ್ತು— ಮೂವತ್ತೀಚು ವರ್ಷಗಳಿಂದ ಅವ್ಯಾಹತವಾಗಿ ಬೆಳೆದು ಬಂದಿದ್ದ ಗೌಡರ—ನಾಗಪ್ಪನವರ ಸ್ನೇಹಕ್ಕೆ ಶ್ರೀಸಿವಾನ ಆ ದಿನ ಭಾರಿ ಕೊಡಲಿ ಪೆಟ್ಟ ರಾಕಿದ್ದು.

ಸಾಗಪ್ಪನವರು ಕೊಡಲೇ ಗಾಡಿ ಕಟ್ಟಿಸಿಕೊಂಡು, ಮಗನನ್ನು ಮೆಲ್ಲನೇ ಮಲಗಿಸಿಕೊಂಡು, ಕೋಟಿ ತಾಲ್ಲೂಕಿಗೆ ಬಂದು, ಲೋಕಲ್ ಘಂಡ್ ಆಸ್ತಿತ್ವೀಯ ಡಾಕ್ಟರಿಗೆ ತೋರಿಸಿದರು. ಅವರಿಂದ ಸಟ್ಟಿ ಖಿಕೇಟ್ ಪಡೆದು, ಪ್ರೋಲೆಸಿಸವರಿಗೆ ದೂರುಕೊಟ್ಟು ಕ್ರಿಮಿನಲ್ ಕೇಸು ದಾಖಲೆ ಮಾಡಿಸಿದರು. ಆದರೂ ಅವರ ಮನಸ್ಸಿಗೆ ನೆಮ್ಮೆದಿ ಯೀರಲಿಲ್ಲ.

ನೇಮ್ಮದಿ....!

ತಾನು ಕಟ್ಟಿದ ಕನಸಿನ ಸಾಧ ಪ್ರಾ ಪ್ರಾಯಂಗತ್ತಿರುವಾಗ ರಕ್ತಾಂಗಲ್ಲಿಯ ನೇಮ್ಮದಿ ?

ರಕ್ತಾಂಗ ಮುಖವು ಕೆಪ್ಪಿಟ್ಟತ್ತು. ಪದ್ಯಮ್ಮನಂತೂ ನಿಶ್ಚೀಯಿಸ್ತು ಇಂದಿ ಕುಳಿತು ಬಿಟ್ಟದ್ದಳು. ಆಜೆಯ ಮನಸೆಯಲ್ಲಿ ಮಂದುವೆಯ ಮಂಗಳವಾದ್ಯ ಭೋಗರೆಯುತ್ತಿದ್ದೂ ದೂ ಆಕೆಗೆ ಕೇಳಬುತ್ತಿರಲಿಲ್ಲ. ದಿಕ್ಕು ತಪ್ಪಿದ ದೋಷ ನೀರಿನಲ್ಲಿಡಿದ್ದ ಬಂಡಿಗೆ ತಾಗಿದಂತಾಗಿತ್ತು ಇವಳ ಸಿತ್ತ.

ಪೆಂಕಮ್ಮೆ ಎಹ್ವಾ ಬಾರಿ ಬಂದು ಕಡೆದರೂ, ರಕ್ತಾಂಗಲೀ ಪದ್ಯಮ್ಮನ್ನು ನಾಗಲೀ ಮಂದುವೆಯ ಮನಸೆಗೆ ಹೋಗಲು ಇಚ್ಛಿಸಲಿಲ್ಲ. ಪದ್ಯಮ್ಮ ಬಂದೆರಡು ಬಾರಿ ತನ್ನ ಮನಯ ಮೊನಲಿನವರಿಗೂ ಹೋಗಿ, ಮುಂದೆ ಹೆಚ್ಚಿಯಿವಲು ಉತ್ಸಾಹವಿಲ್ಲದೆ. ಅಲ್ಲಿಯೇ ಕುಸಿದು ಕುಳಿತು ನಿಟ್ಟು ಸುಂಪ್ಯದ್ದಳು. ರಕ್ತಾಂಗ ತನ್ನ ಕೊಂತಿಯಲ್ಲಿ ಕುಳಿತು ಬಾಗಿಲು ಮುಚ್ಚಿಕೊಂತು, ಸುಂದರೆನಿನ ಮನವೆಯ ಚಿತ್ರವನ್ನೇ ಕಲ್ಪಿಸಿ ಕೊಳ್ಳತ್ತಾ ಕಣ್ಣೀ ಏರಿದುತ್ತಿದ್ದಳು. ಮಂಗಕ ವಾದ್ಯಗಳು ಹೋದಿದಾಗ—

... ಸುಂದರು ಸ್ವರಣಾ ಕೊರಳಿಗೆ ತಾಳಿ ಕಟ್ಟಿದನೇ ಹೋ ಎಂದು ಕೊಂಡಳು. ಸ್ವಲ್ಪ ಹೂತಿನ ನಂತರ ಈಗ ಸುಂದರುನಿನ ಮುಂದೆ ಅಂತರ್ಫಟ ಹಿಡಿರಬಹುದು, ಸ್ವರಣ ತಾನೇ ಹೊದಲು ಸುಂದರು ನಿನ ತಲೆಯ ಹೇಳಲಿ ಅಕ್ಕಿ ಕಾಳು ಸುರಿದಿರಬಹುದು. ಪುಹ್ಕು ತನ್ನ ಸುಂದರುವೇ ಹೊದಲು ರಾಕಿರಬಹುದು....ಎಂದು ಕೊಂಡಳು. ಅಂತಹ ಕಲ್ಪನಾ ಚಿತ್ರಗಳು ಅಗಣಿತವಾಗಿ ಇವಳ ಮನಃ ಪಟಲದ ಮೇಲೆ ಸುಳಿದು ಹೋಡವು.

ಲಗ್ಗ ಪಶ್ಚಿಕೆ ಕೈ ಸೇರಿದಾಗಿನಿಂದ ತಾಯಿ-ಮಂಗಳು, ಅನ್ನ-ಸಿದ್ರಿಯೆಡೆಗೆ ಗಮನವಿಲ್ಲದ ದುಃಖಿಸುತ್ತಿದ್ದರು. ಉಂಗಿಂದು ಹೋಡ ಸುಂದರು ಮಂದುವೆಯ ದಿನದವರಿಗೂ ಆ ಮನಸೆಗೆ ಹೆಚ್ಚಿಯಿಟ್ಟಿರಲಿಲ್ಲ.

ಅವನೇ ಬಂದು, ಸಮಾಧಾನವಾಡಿ, ಸ್ತ್ರೀತಿಯಿಂದ ಬಲವಂತಮಾಡಿ ತನ್ನನ್ನು ಕರೆದುಕೊಂಡು ಹೋಗುತ್ತಾನೇನೋ ಎಂದು ಪದ್ಧತನ್ನು ನಿರೀಕ್ಷಿಸಿದ್ದಳು. ಅದರೆ ನಾಗಪ್ರಫಲವರ ಸೆರೆಷುಲ್ಲಿದ್ದ ಸುಂದರುವಿಗೆ ಅವಕಾಶವೆಲ್ಲಿ?

ಉಂಟಿದ ಹೊತ್ತಿನಲ್ಲಿ ಬಂದ ವೆಂಕಮ್ಮೆ ಅತ್ತಿಗೆಯ ಕಾಲು ಹಿಡಿದುಕೊಂಡು-

“ಅತ್ತಿಗೆ, ನಿನ್ನ ದುಃಖ ನನಗೆ ಗೊತ್ತಿಲ್ಲವೇ? ಮಗನ ಮದುವೆ ಎಂದುಕೊಂಡು ನಾನು ಸಂತೋಷವಾಗಿರುವೆನೆಂದು ತಿಳಿದೆಯಾ? ನನ್ನದೆಯಲ್ಲಿ ಎಷ್ಟೊಂದು ದುಃಖವಿದೆ ಗೊತ್ತಿ? ಆದರೂ ನಾನು ನಗುತ್ತ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿದೆ. ವೊದಲನೆಯವನ ಗತಿ ಹಾಗಾಯಿತು. ಎರಡನೆಯವನಾದರೂ ತನ್ನ ಪಾಡಿಗೆ ತಾನು ಸುಖ ವಾಗಿರಲಿ ಎಂದುಕೊಂಡಿದ್ದೆ. ಆದರೆ ಅವನ ಗತಿ ಹೀಗಾಯಿತು. ನಾನು ಹೆತ್ತು ಮಕ್ಕಳ ಅದ್ವಷ್ಟ ಇದು” ಎಂದಳು. ಅವಳ ಕಣ್ಣಗಳು ತುಂಬಿದ್ದವು. ತುಸು ತಡೆದು, ಮುಂದುವರಿಯಿತು—

“ರತ್ನ ನನ್ನ ಸೊಸೆಯಾಗುತ್ತಾಳೆಂದು ನನ್ನ ಅಣ್ಣನ ಕಾಲದಿಂದ ನಂಬಿಕೊಂಡಿದೆ. ಸುಂದರವಂತೂ ಎಷ್ಟು ಕನಸು ಕಟ್ಟಿದ್ದನೇರೇ. ಈ ಮದುವೆ ನಿಶ್ಚಯ ವಹಿದಿದ ಮೇಲಿಂತೂ ಅವನು ಭಾವಿಗೇಇಳಿದು ಹೋದ. ನಗು ನಗುತ್ತಿದ್ದ ಅವನ ಮುಖ ಕಪ್ಪಾಯಿತು. ಒಳಗೇ ದುಃಖಿಸಿ ದುಃಖಿಸಿ ಕಣ್ಣ ಒಳಕ್ಕೇ ಹೋಯಿತು. ಗೆಲುವಾಗಿದ್ದ ಹುದು ಗನಿಗೆ ಮುಪ್ಪು ಮುಚ್ಚಿಕೊಂಡಿತು. ಇದನ್ನೆಲ್ಲಾ ನೋಡಿಕೊಂಡು ನಾನು ಇನ್ನೂ ಬದುಕಿರಬೇಕೇ ಎನ್ನಿಸುತ್ತೆ”

ಅಳುತ್ತುಳುತ್ತಾನು ಕಿಡಿದಳು ವೆಂಕಮ್ಮೆ.

“ಇಂಥ ಸಮಯದಲ್ಲಿ ನನಗೆ ಸಮಾಧಾನ ಹೇಳುವುದಕ್ಕೆ ಯಾರಿ ದ್ವಾರೆ ಅತ್ತಿಗೆ? ನೀನೂ ನನ್ನ ಮೇಲೆ ಕೊಽಮಾಡಿಕೊಂಡು ಇಲ್ಲೇ ಕುಳಿತಿದ್ದೀರು. ನಿನ್ನ ಸಂಕಟವೂ ನನಗೆ ಗೊತ್ತು. ಒಬ್ಬಿರಗೊಬ್ಬಿರು ಒತ್ತಾನೆಯಾಗಿದ್ದರೆ, ಆ ದುಃಖ ಸಹಿಸಬಹುದು. ಹಾಗೆ-ಹೀಗೆ ಈಡಾಟದಲ್ಲಿ ಕ್ಷಣಕಾಲ ಮರೆಯಬಹುದು. ಏಳತ್ತಿಗೆ ಹೋಗೋಣ.”

ಪದ್ಧತಮ್ಮೆ ಉಪಾಯ ಗಾಣದೆ ಎದ್ದು ನಿಂತಳು. ನಾದಿನಿಯ

ಭುಜಕ್ಕೆ ಕೈಯೂರಿಕೊಂಡು ಮೆಲ್ಲಿನೇ ಹೆಚ್ಚಿಯಿಟ್ಟು ಇಂ.

“ರತ್ನ ಎಲ್ಲಿ ಅತ್ಯಿಗೆ?”

ವೆಂಕಮೃನ ಪ್ರಶ್ನಿಗೆ ಉತ್ತರವಾಗಿ ಪದ್ಮಮೃ ಕೋಣಿಯ ಕಡೆಗೆ ಕೈ ತೋರಿಸಿದಳು.

“ಅವಳೂ ಜೊತೆಯಲ್ಲಿರಲಿ ಅತ್ಯಿಗೆ.”

“ಚೇಡಮೃ. ಅವಳು ಸೊರಗಿ ಹೋಗಿದ್ದಾ ಛೆ. ಆ ಮಂದುವೆಯ ಮನಿಗೆ ಬಂದರೆ ಅವಳ ಮನಸ್ಸು ದೂಢಾಗುತ್ತದೆ”

“ಹಾಗಾದರೆ ನಮ್ಮ ಸುಮಿತ್ರಯನ್ನು ಕಳುಹಿಸುತ್ತೇನೆ, ಇಲ್ಲೋ ಅವಳ ಜೊತೆಯಲ್ಲಿರಲಿ. ನಿನು ಬಾ”

ವೆಂಕಮೃ ಪದ್ಮಮೃನನ್ನು ಕರೆದುಕೊಂಡು ರಾಘವಯ್ಯನವರ ಮನಿಗೆ ಬಂದಳು. ವಧೂವರರ ಬಳಿ ಕುಳಿತಿದ್ದ ಸುಮಿತ್ರಯನ್ನು ಕರೆದು, ರತ್ನಳಿಗೆ ಜೊತೆಯಾಗಿರಲು ಹೇಳಿ, ಕಳುಹಿಸಿದಳು.

ನಾಗಪುನವರು ಪದ್ಮಮೃನ ಮುಖವನ್ನು ಕಂಡಾಗ, ಅಪರಾಧಿ ಯಂತೆ ತಮ್ಮ ಮುಖ ತಿರುಗಿಸಿಕೊಂಡರು. ಸುಂದರು ಮಾತ್ರ ವಿನಮ್ಮನಾಗಿ ಅತ್ಯಿಯ ಬಳಿಗೆ ಬಂದು, ಅವಳ ಪಾದಗಳ ಮೇಲೆ ತಲೆಯಿಟ್ಟು, ತನ್ನ ಕಣ್ಣೇರಿಸಿಂದ ಅದನ್ನು ತೋಳಿದಾಗ, ಪದ್ಮಮೃ ಗದ್ದದ ಕಂಠದಿಂದ—

“ಅಳಬೇಡ ಸುಂದರು. ಇಪ್ಪು ದೊಡ ವನಾಗಿ, ವಿದ್ಯಾವಂತ ನಾಗಿ ಹೀಗೆ ಅಳಬಾರದು ಮಂಗು. ಅಳುಪುದ್ದಕ್ಕೆ ತಾನೆ ಏನಾಗಿದೆ? ಚಿನ್ನದಂತಹ ಹುಡುಗ ಸ್ವರ್ಣ. ಅಂತಹ ಹುಡುಗಿಯ ಕೈ ಹಿಡಿದಿದ್ದ ನಿನ್ನ ಪುಣ್ಯ. ಎಲ್ಲಿಪೂ ಒಳ್ಳಿಯದಕ್ಕೇ ಆಗುತ್ತದೆ. ದೇವರ ಲೀಲೆ ವಿಚಿತ್ರ. ಅಳಬಾರದು ನನ್ನಪ್ಪ” ಎಂದು ನುಡಿದಾಗ ಅವರಿಗೇ ಅಳು ಬರುವಂತಾಗಿತ್ತು. ಅನ್ನರಲ್ಲಿ ಬಂದ ನಾಗಪುನವರು—“ಎಂಳಿ, ಏಂಳಿ, ಉಟಿಕ್ಕೆ ಎಲೆಮಾಕಿದೆ” ಎಂದು ಗಡಿಬಿಡಿ ಮಾಡಿದರು. ಸುಂದರು ತನ್ನ ಅತ್ಯಿಗೆಗೆ ಇನ್ನೊಮ್ಮೆ ನಮಸ್ಕರಿಸಿ, ತಂದೆಯನ್ನು ಹಿಂಬಾಲಿಸಿದ.

ಸುಂದರು—ಸ್ವರ್ಣ ಅಕ್ಕಪಕ್ಕದಲ್ಲಿ ಕುಳಿತು ಪರಸ್ಪರ ಎಂಜಲು ಶಿಂದರು. ಇತರಿಗೆ ಅದೊಂದು ತಮಾಷೆಯಾಗಿದ್ದರೆ ಸುಂದರುವಿಗೆ

ದೊಡ್ಡ ಸಂಕಟವಾಗಿತ್ತು.

ಸಂಜಯ ಆರತಕ್ಕಿಡಿ ಮುಗಿಯುವ ವೇಳೆಗೆ ಎಂಟುಗಂಟಿಯಾ ಯಿತು. ಶ್ರೀಮಂತ ಜನಾಂಗವೆಲ್ಲಾ ರಾಘವಯ್ಯನವರ ಚಕ್ಕರದಲ್ಲಿ ನೆರಿದು ವಧೂ-ವರರಿಗೆ ಬೆಲೆ ಬಾಳುವ ಉಡುಗರೆಗಳನ್ನು ಕೊಟ್ಟಿರು. ಸುಂದರುವಿಗೆ ಪಾತ್ರ ಅದೊಂದರ ಕಡೆಗೂ ಗಮನವಿರಲಿಲ್ಲ. ಅವನ ಮನಸ್ಸಿಲ್ಲ ರತ್ನಳ ಬಳಿಗೆ ಓಡಿಹೋಗಿದಿತು.

ನಾಗಪ್ರಣವರೂ ರಾಘವಯ್ಯನವರೂ ಕಲೆತು ಮಾತನಾಡಿ, ಮರುದಿನವೇ ಪ್ರಸ್ತುಮಾಡಿಬಿಡುವುದು ಸೂಕ್ತವೆಂದು ನಿರ್ಧರಿಸಿದರು. ಅದನ್ನು ತಡೆಯುವರಾರು?

ಆದರೆ ಸ್ವರ್ಣ ತನ್ನ ತಾಯಿಯ ಬಳಿಗೆ ಬಂದು “ಈಗ ಬೇದಮ್ಮು” ಎಂದು ಕೇಳಿಕೊಂಡಳು.

“ದೊಡ್ಡವರು ನಿಛಯಿಸಿ ಬಿಟ್ಟಿದಾಡಿ; ಅಗ ಹೋಗಲಿ ಸುಮ್ಮು ನಿರು ಸ್ವರ್ಣ”

“ಇಲ್ಲಮ್ಮ; ಇನ್ನೊಂದು ಸಾರಿ ಈ ಲಗ್ಗಿ ಇಟ್ಟಿಕೊಂಡರಾಯಿತು”

“ಏಕಮ್ಮು?”

“ಸನಗೀಗ ಇಷ್ಟವಿಲ್ಲಮ್ಮ”

“ಹಾಗನ್ನಬಾರದು ಸ್ವರ್ಣ”

“ಈ ಪ್ರಸ್ತು ಅನೊಂದನ್ನು ಇವತ್ತು ಹೇಗಾದರೂ ತಪ್ಪಿಸಿ ಬಿಡವ್ಯು”

ಎಂದಿದ್ದರೂ ಒಂದು ದಿನ ಆಗಬೇಕಲ್ಲ. ಇವತ್ತೀ ಆಗ ಹೋಗಲಿ ಸುಮ್ಮುನಿರು ಸ್ವರ್ಣ”

“ಭಯವಾಗುತ್ತಿ ಅಮ್ಮನನಗೆ”

“ಭಯಪಡಬೇಡಮ್ಮ. ಹೆಣ್ಣು ಮಕ್ಕಳು ಇಂಥಾ ದಿನಕ್ಕೆ ಶಾದಿರುತ್ತಾರೆ. ಸಾಖಿ ಅನುಭವಿಸುವಾಗ ಸಂತೋಷಪಡಬೇಕು ಮಗು.”

“ವುಹ್ಲು ಕಣೆ, ನನಗೆ ಸಂತೋಷವೇ ಆಗೋಲ್ಲ”

“ರಾತ್ರಿಗಾಗುತ್ತಿ ಸುಮ್ಮುನಿರು.....”

ನಗುತ್ತಾ ಅನ್ನಪೂರ್ಣಮ್ಮ ಮಗಳ ತಲೆ ನೇವರಿಸಿದರು.

ಉಪಾಯ ಗಾಣವೆ ಸ್ತೋರ್ ಒಪ್ಪಿಕೊಳ್ಳಬೇಕಾಯಿತು. ಹೆಗಲೀಲ್ಲಾ ಮುಖ ಬಾಡಿಸಿಗೊಂಡೇ ಇದ್ದು ಈ ಸ್ತೋರ್. ಹಿಂದಿನ ದಿನದವರೆಗೂ ಇದ್ದ ಗೆಲುವೆಲ್ಲ “ಪ್ರಸ್ತು” ಎಂಬರಡು ಅಕ್ಷರಗಳನ್ನು ಕೇಳಿದೊಡನೆ ಮಾಡುವಾಗಿತ್ತು. ಕಾಂತಿ ವಿಶೇಷವಾಗಿದ್ದ ಅವಳ ಕಣ್ಣಗಳು ಕಳ ವಳ ಗೊಂಡಿದ್ದವು. ಸುಂದರುವನ್ನು ತಾನೇಕೆ ಮಂದುವೇಯಾದೆ? ಎಂದು ತನ್ನನ್ನು ತಾನೇ ಕೇಳಿಕೊಂಡಳು. ಗುರುತಿಲ್ಲದವರನ್ನು ಮಂದುವೇಯಾಗಿ ಕಷ್ಟ ಪತುವುದಕ್ಕಿಂತ-ತನ್ನ ಗುಟ್ಟು ಬಯಲಾಗುವುದಕ್ಕಿಂತ, ಗುರುತಿದ್ದ ನಾಮ್ಮ ಸ್ವಭಾವದ ಹಡುಗನಾದ ಸುಂದರುವನ್ನೇ ಮಂದುವೇಯಾಗಿ ಸುಖವುಷಿತವೆಂದು ತಾನು ಶಿಶ್ಯ ಯಿಷಲಿಲ್ಲವೇ? - ಎಂದು ಅದೇ ಮನಸ್ಸು ಉತ್ತರ ಹೇಳಿತು.

“ಮುಖ ಎಂದರೇನು?”

ಅವಳ ಮನಸ್ಸು ಶಿಶ್ಯರಕ್ಖಾಗಿ ಹುಡುಕಿತು.

“ಕಣ್ಣ ಕೊರ್ದ್ದನುವ ಉಡಿಗೆ-ತೊಡಿಗೆ ತೊಟ್ಟು, ಮನಸ್ಸು ಬಯಸಿದಂತೆ ಆಲಂಕಾರ ಮಾಡಿಕೊಂಡು, ಹೊಸ ಹೊಸ ಆಕಷಿಂಕ ಕಾರುಗಳಲ್ಲಿ ಬೇಕು ಬೇಕಾದೆಡಿ ತಿರುಗಾಡುವುದು ಸುಖವೇ? ಅಚ್ಚು ಕಟ್ಟುದ ವಿಶಾಲ ಸಾಧದಲ್ಲಿ, ಕೃಕಾಲಿಗೆ ತೊಡರುವಂತೆ ಪರಿಚಾರಕರೆ ನ್ನಿಟ್ಟುಕೊಂಡು, ಇವುವಾದ ಪದಾರ್ಥಗಳನ್ನು ಮಾಡಿಗಿಕೊಂಡು ತಿಂದುಣ್ಣಿವುದೇ ಸುಖವೇ? ಹಣವನ್ನು ನೀರಿನಂತೆ ಖಚಿತಮಾಡುತ್ತಾ ಶಂದವರ ಮೇಲೆ ಆಧಿಕಾರಮಾಡುತ್ತಾ, ದ್ರವ್ಯ-ದರ್ವ-ಹಿರಿತನೆ ಗಳನ್ನು ಪ್ರದರ್ಶಿಸುವುದು ಸುಖವೇ? - ಇದೆಲ್ಲ ಸುಖವೂ ತನಗೆ ಹುಟ್ಟೆ ದಾಗಲಂದಲೂ ಇಡೆಯಲ್ಲ? ಆದರೂ ಸುಮೃದ್ಧಿರದೆ ಯಾವ ಸುಖಕ್ಕಾಗಿ ತಾನು ಸುಂದರುವನ್ನು ಮಂದುವೇಯಾದೆ?”

ವಿಚಾರದ ಸುಳಿಯಲ್ಲಿ ಸಿಕ್ಕು ಮನಸ್ಸು ಗಾಳಿಗೆ ಸಿಕ್ಕು ಎಳೆಯ ಬಾಳಿಯ ಸುಳಿಯಂತಾಗಿತ್ತು.

“ಮಂದುವೇಯಾದ ಮೇಲೆ ಹೊಸ ಸುಖವಿದೆಯಂತೆ! ಒಮ್ಮೆ ಅಮೃನೇ ಆ ಮಾತು ಹೇಳಿದ್ದು ನಿಜ. ‘ಡಾಲರ್ ಪ್ರಿನ್ಸೆಸ್’ ಚಿತ್ರದಲ್ಲಿ ಆ ಶ್ರೀಮಂತ ಹುಡುಗಿ ಕೂಲಿಕಾರನನ್ನು ಮಂದುವೇಯಾದ ಮೇಲೆ ಅಂಥ ಯಾವ ಹೊಸ ಸುಖವನ್ನು ಅನುಭವಿಸಿದಳು? ಅವಳು

ಅವನನ್ನು ಅಪ್ಪಿಕೊಂಡು ತಾಟಿಗೆ ತಾಟಿ ಇರ್ಬಿ, ಒತ್ತಿದುವನ್ನೇ ತಾನು ಹೆಡಿಯ, ಹೇಳಿ ನೋಡಿವಾದ್ದು. ಅವೇ ಹೊಸ ಸುಖಿ ? ”

ಉತ್ತರಕ್ಕಾಗಿ ಹುಡುಕುತ್ತಾಗು ವೇಗವಾಗಿ ಓಡಿ ಬರುತ್ತಿದ್ದ ಮನಸ್ಸು ತಪ್ಪಿನೆ ನಾಚಿಕೆ ಪಟ್ಟಿ ನರ್ಕ್ಕು ನಾಡಿಯಿತ್ತು—

“ಅಲ್ಲ ಅಲ್ಲ, ಹೊಸ ಸುಖಿ ಅಷ್ಟೇ ಅಲ್ಲ. ಇನ್ನೊಂದು ಅಪ್ಪಾರ್ವವಾದ ಸುಖಿನಿಂದಿ. ಗುಡು ಹೊಂದಿ ಅನುಭವಿಸಬೇಕಾದುತ್ತಿ ಆ ಸುಖ ವಿಕ್ಕೆಲ್ಲ ಸುಖಗಳಿಗಾಗ ಅನಾದರೂ ಮಾದು ! ಹೇಳಿಗೆ ತಾಯ್ತುನನನ್ನು ದೊರಕಿಸುವ ಸುಖಿ ಅದು !! ”

ಕ್ಷೇತ್ರಕಾಲ ಸ್ತುತಿ ಕ್ಷಾಮಿ ವಿಂಚಿ, ಮುಖ ಕೆಂಪಾಯಿತು. ಅದೇ.....

“ಅವೋ ! ಅವೇ ತನ್ನಾದ ಸಾಫ್ಯಿನ್ನು. ತಾಯಿಯಾಗುವುದು, ಗುಡಿನ ಸುಖಿ ಅರುಭುಡುತ್ತವು.... ... ಅಷ್ಟುಬ್ಬಿ ! ”

ಬೆಳ್ಳಿದ ಸ್ತುತಿ ಹೋಕಾಂದಳು.

“ತತ್ತೆ ಬಾಚಿಕೆಂದ್ರನ್ನು ಸ್ತುತಿ” ಅರುಭುಡ ವಾಡು ಹೇಳಿದ್ದ ತಾಯಿ ಎಷ್ಟುಷಿವಳು. ಸ್ತುತಿ ಕನ್ನಡಿನು ನುಂಡಿ ಗಂಟಿ ಗಟ್ಟಿ ಸಿಗುಸಿಕೊಳ್ಳಲು ಕುಳಿತಾಗ ಅರ್ಥ ರಾದ ಹೇಳಿತ್ತು—

“ಎಷ್ಟುಂದು ಚೆನ್ನಾಗಿದ್ದೀರು ಸ್ತುತಿ ? ”

ಅಷ್ಟುರಲ್ಲಿ ಏನೋ ನೆನಿಂದಿ ನಾಡಿಕೊಂಡ ಅವಳು ಅಲ್ಲಿನ್ನೀರ್ಯೇ ಮಿಡಾಡುತ್ತಿದ್ದ ಪೂರ್ವಾರ್ಥಿ ಅನ್ನು ಕರೆದು—

“ಆಚಿ ನುನೇಗಿ ಹೊಂಗಿ ರತ್ನವೋರ್ವೇ ಬರಹೇಳು. ಜೊತೇಶ್ವೀ ಶರೀರಾಂದು ಬಾ”

ಎಂದು ಆಜ್ಞಾಪಿಸಿದಳು. ಅದೇ ರತ್ನ ಬರಿನಳಿ ? ‘ಬರ್ತಿನೇ ಹೊಂಗಿ ಅಂದರು ಅರ್ಪು’ ಎಂದು ಉತ್ತರ ತಾದೆಡು ಪೂರ್ವಾರಕೆ.

ಸ್ತುತಿ ಕಾಡಳು; ರತ್ನ ಬರಲಿಲ್ಲ.

ಅನಳಾದರೂ ಬುದಿವ್ಯಾರೆ, ತನಗೆ ಜೊತೆಯಾಗಿ ತನ್ನನ್ನು ಪ್ರತಿ ಕ್ಷೇತ್ರವ್ಯಾಪಕ ನೂತನಿಸುವಾಗಿ ವಾಡುತ್ತಿದ್ದಳು. ತಾನು ನಾಡಿಕೊಳ್ಳುವ ಅರುಕಾರವರ್ತನ್ನು ‘ಹಾಗ್ನು-ಹೀಗೆ’ ಎಂದು ತಿದ್ದಿ ಸಂಪನ್ಮೂಲಿಸುತ್ತಿದ್ದಳು. ಅವಕ್ಕಿಂತಿನಷ್ಟೇ ಬರಲಿಲ್ಲನಲ್ಲ !

“ಆಯ್ತೇ ಸ್ವರ್ಣ ? ”

ಅನ್ನ ಸ್ವರ್ಣ ಮೃನನರೀ ಅಲ್ಲಿಗೆ ಬಂದರು.

“ಇನ್ನೂ ಇಲ್ಲವ್ಯಾಷ...ನಿನ್ನೆಯಿಂದ ರತ್ನಾನ ನೋಡಲೇ ಇಲ್ಲ ವಲ್ಲಮ್ಮೆ ! ”

“ಮದುವೆ ಗಲಾಟೆಯಲ್ಲಿ ಎಲ್ಲಿ ಸೇರಿಕೊಂಡಿದ್ದಾ ಹೋ ಏನೋ ಏನೋ ”

ರತ್ನಾಳ ಪಂಸಿ ತಿ ಆಕೆಗೇನ, ಗೊತ್ತು ? ಅಂಳು ಸುಂದರುವನ್ನು ಪ್ರೇಮಿಸ, ತ್ರಿದ್ವಾಳೆದು ಸ್ವರ್ಣಕೊ ತಿಳಿಯದು ರತ್ನ—ಸುಂದರು ಒಟ್ಟಿಗಿದ್ದು ದನ್ನು ಎಚ್ಚೆಂಬಾರಿ ನೋಡಿದ್ದಾಕ. ಅದರೂ ಅದಕ್ಕೆ ಪತಿ—ಸತ್ಯಾಪುರ ಪ್ರೇಮಿದ ಒಳ್ಳಾವನ್ನು ಕಟ್ಟಲು ಆವಳು ಸವಾರ್ಥ ಖಾಗಲಿಲ್ಲ. ಮದುವೆಗೆ ಮುನ್ನ ತಾನ್ನ—ಸುಂದರುವು ಒಟ್ಟಿಗಿದ್ದ ಗಲ್ಲಾ, ಪರವರ ಪಲಗೆಯಿಂದ ಮಾತನಾಡ. ತ್ರಿದ್ವಾಳುಗಲ್ಲಾ, ಸ್ವರ್ಣ ಉಗೆ ಪ್ರಿಯ—ಪ್ರೇಯಸಿಯರ ಭಾವನೆ ಸುಳಿದರಲ್ಲಿ ಇ ಹರಿ ವರ್ತನೆಯಾದು ‘ಡಾಲರ್ ಪಿಸ್ಟ್ಸ್ ಸ್ಟ್ರೀ’ ಜಿತ್ತು ನೋಡ. ತ್ರಿದ್ವಾಳುಗ. ಅನಂತರ ಅವಕಿಗೆ ಸುಂದರುವಿನ ಮೇಲೆ ಆಸಿ ಹೆಟ್ಟಿತು. ಆ ಆಸಿ ಸಹಜವಾಗಿ ನೆರವೇರವಿದ್ದಾಗ, ಹಂ ಸುರಿಮ ಈಡೇರಿಸಿಕೊಂಡಳು. ರತ್ನಾಳ ಅವನನ್ನು ಪ್ರೀತಿಯತ್ವಾ ಹೀಡ, ತಿಳಿದಿದ್ದರೂ ಅವಳು ತಾನು ಹಿತಿವ ಹೆಚ್ಚನ್ನು ಬಿಡುತ್ತಿರಲ್ಲಿ ‘ನನ್ನ ಪ್ರೇದೇಮು ವನ್ನು ಕೊಟ್ಟು ಬಿಟ್ಟು ದಿನೆ. ಅದು ಹಂತಿರುಗಿ ಬರುವುದಿಲ್ಲ’ ಎಂದು ಸುಂದರುಹೇಳಿದಾಗ, ‘ಯಾರಿಗೆ ಕೊಟ್ಟಿ ? ’ ಎಂದು ಕೇಳಿದ್ದರೆ ‘ರತ್ನಾಳೆಗೆ’ ಎನ್ನುವ ಉತ್ತರ ಬರುತ್ತಿತ್ತೇನೋ. ಅದರೆ ಹಂಗಾಗಲಿಲ್ಲ ! ಅದು ಯಾರ ದೊಭಾಗ್ಯ ?

“ನನ್ನ ದೊಭಾಗ್ಯ ಎಂದು ಕೊಂಡಳು ರತ್ನ.”

“ನನ್ನ ದೊಭಾಗ್ಯ” ಎಂದು ಕೊಂಡ ಸುಂದರು.

“ನನ್ನ ದೊಭಾಗ್ಯ—ಈ ರಾತ್ರಿಯ ಪರಿಸ್ಥಿತಿಯನ್ನು ಎದುರಿಸುವುದು” ಎಂದು ಕೊಂಡಳು ಸ್ವರ್ಣ.

ದೊಭಾಗ್ಯದ ಪುಸ್ತಕಿಯನ್ನು ಎಮರಿಸುವ ಸನ್ನಿಹಿತ ಸನ್ನಿಹಿತವಾಯಿತು.

ಸ್ವರ್ಣಳ ಸೆರಗಿನ ತುದಿಯನ್ನು ಸುಂದರು ಹೊದಿದುಕೊಂಡಿದ್ದು

ರೀತ್ಯೇಶ್ವರ ಅಂಚಿಗೆ ಗಂಟೆಹಾಗಿದಳು ವೆಂಕಮ್ಮೆ. ಅನ್ನಪೂರ್ಣಮ್ಮೆ ಮಗಳ ಬಿನ್ನು ಹಿಡಿದುಕೊಂಡು ಮಲಗುವ ಕೋಣೆಯ ಹೊಸಲಿನ ವರಿಗೂ ಬಂದು, ಸ್ವರ್ಣಳ ಮುಖದತ್ತ ತಿರುಗಿ ದೃಷ್ಟಿನಟಿಕೆ ಮುರಿದು ಕೆನ್ನೆ ತುಳುಕುವಂತೆ ತುಟಿಯಲ್ಲಿ ನಕ್ಕರು. ಹುಡುಗಿ ಗಂಡನ ಮುಖವನ್ನು ನೋಡಿದಳು. ಅಲ್ಲಿದ್ದ ಗಂಭೀರ ಭಾವವನ್ನು ಕಂಡು ತಾನೂ ಗಂಭೀರಳಾದಳು. ಅನ್ನಪೂರ್ಣಮ್ಮೆ ಬಾಗಿಲು ಮುಂದಕ್ಕೆ ಶೇಷಕೊಂಡು ಹೊರಟು ಹೋದರು.

ಸ್ವರ್ಣಳ ಧೈಯರು ಉಡುಗಿ ಹೋಗಿತ್ತು. ಅಟ್ಟಹಾಸ, ಸದಾ ವಿಂಚುವ ನಗೆ, ಆಕರ್ಷಕ ಕಣ್ಣಿನ ಕಾಂತಿ ಎಲ್ಲಾ ಮಾಯ ವಾಗಿತ್ತು. ಗುಂಗರು ಮುಂಗಾದಲು, ಗುಲಾಬಿಯ ಕನ್ನೆ, ನನ್ನ ನೀಳವಾದ ಮೂಗು ಅವಳನ್ನು ಸಾಂದರ್ಭ್ಯವತೀಯೆಂದು ಸಾರು ಶ್ರಿದ್ದರೂ, ಚಿಗುರುತ್ತಿದ್ದ ತೇಳವಿಾಸೆ, ಗದ್ದದ ಕೆಳಗಿನ ಒಂದೆರಡು ಕೂದಲು, ಉಬ್ಬದ ಕುಚಗಳಿಲ್ಲದ ಎದೆ ಅವಳನ್ನು ‘ನೀನು ಹೆಂಗಸೆ ಸ್ವರ್ಣ?’ ಎಂದು ಕೇಳುತ್ತಿದ್ದವು.

ಆ ಪ್ರಶ್ನೆಗೆ ದೀಪವಾರಿಸಿ ಅವಳನ್ನುಪ್ಪಿಕೊಂಡ ಸುಂದರು ಉತ್ತರ ಹೇಳಿದ ಆದರೆ ಅದನ್ನು ಆ ಹೊತ್ತಿನಲ್ಲಿ ಕೇಳಿಸಿ ಕೊಳ್ಳುವವರು ಯಾರು?

ಬೆಳಗೆ ಯಾರೂ ಇಲ್ಲದ ಸಮಯದಲ್ಲಿ ವೆಂಕಮ್ಮೆನ ಬಳಗೆ ಬಂದ ಸುಂದರು ನಾಟಿಕೆಬಿಟ್ಟು ಕಂಗಾಲಾಗಿ ಹೇಳಿದ :

“ಅಮ್ಮೆ, ಅವಳು ಹೆಂಗಸೇ ಅಲ್ಲ ಕಣೆ !”

ಅವನ ನಿರಾಸೆಯ ಧ್ವನಿ, ಬಾಡಿದ ಮುಖ, ಕಣ್ಣೀರಿನ ಮುಖ ಕಂಡು, ಅವನ ಮಾತ್ರ ಕೇಳಿ ವೆಂಕಮ್ಮೆನಿಗೆ ಸಿಡಿಲು ಬಡಿ ದಂತಾಯಿತು.

“ಸುಂದರು, ನಿನ್ನ ತಲೆಯಮೇಲೂ ದೊಡ್ಡ ಕಲ್ಲಿಶ್ತಿ ಹಾಕಿ ದೀವಲ್ಲಾ ಮಂಗು !” ಎಂದು ಚೀರಿಕೊಂಡಳು. ಅವಳ ಮಂಜಾಡ ಕಣ್ಣಿನುಂದೆ ಅಟ್ಟಹಾಸದಿಂದ ಕುಟೀಯುತ್ತಿತ್ತು :

ಹತ್ತು ಸಾವಿರ ! ಹತ್ತು ಸಾವಿರ !!

ಆ ಭೇತಾಳ ಸೃತ್ಯವನ್ನು ನೋಡಲಾರದೆ ವೆಂಕಮ್ಮೆ ಕಣ್ಣ

ಮುಚ್ಚಿ ಕೊಂಡಳು. ಅದನ್ನು ಕಂಡು ಸುಂದರು
“ಅಮಾತ್ರ....ಅಮಾತ್ರ....” ಎಂದು ಸಂಕಟದಿಂದ ಕೂಗಿಕೊಂಡ.

೧೦

“ಅಮಾತ್ರ....ಅಮಾತ್ರ....”

ಸುಮಿತ್ರೆ ಕೂಗುತ್ತಾ ತಾಯಿಯ ಬಳಗೆ ಓಡಿಬಂದಳು.

“ಏನೇ ಅದು ?”

“ನೋಡೇ, ಶಾಂತು ಹೊಡಿತಾಳೆಯೇ !”

“ಅವಳು ಯಾಕೆ ಹೊಡಿತಾಳೆಯೇ ? ನೀನೇ ಎನೋ ಕೀಟಲೀ ಮಾಡಿದ್ದೀಯಾ !”

ಶಾಂತುವೂ ವೆಂಕಮೃನ್ ಬಳಗೆ ಬಂದು ನಿಂತಳು.

“ಇಲ್ಲಮಾತ್ರ, ನಾನೇನೂ ಮಾಡಲಿಲ್ಲ. ಅವಳಾನೂ ನಾ.....”

ಅಪ್ಪೆಲ್ಲಿ ಶಾಂತು ಸುಮಿತ್ರೆಯ ಬಾಯಿ ಮುಚ್ಚಿ ‘ಹೇಳಬೇಡ’ ಎನ್ನು ಪಂತೆ ಸನ್ನೈ ಮಾಡಿದಳು.

“ಹ್ಯಾ, ಹೇಳು ಹೇಳು” ರಾಗ ಎಳಿದಳು ವೆಂಕಮೃ. ಶಾಂತುವಿನ ಕಳವಳಗೊಂಡ ಮುಖ ನೋಡಿದ ಸುಮಿತ್ರೆಗೂ, ‘ಅಯ್ಯೋ’ ಎನ್ನಿಸಿತ್ತು.

“ಉಹ್ಯಾ, ಎನೂ ಇಲ್ಲಮೃ.....”

ಎನ್ನುತ್ತಾ ಸುಮಿತ್ರೆ ಶಾಂತುವಿನೊಡನೆ ಹೊಡಗೆ ಓಡಿದಳು.

“ಅಮೃನಿಗೆ ಹೇಳಿ ಬಿಡ್ಡಿದ್ದೆ. ಪಾಪ ಅಂತ ಸುಮೃನಾದೆ”

“ನಿನ್ನ ದಮೃಯ್ಯಾ, ಹೇಳಬೇಡಮೃ. ನಮೃನ್ಮೃ ಸಾಯಂ ಕಾಲಕ್ಕೆ ಚಕ್ಕಲಿ ಮಾಡ್ತಾರೆ. ನಿನಗೂ ತಂದುಕೊಡ್ಡಿನಿ”

“ಎರಡು ತಂದು ಕೊಡಬೇಕು !”

“ಹ್ಯಾ ಓ” ಎಂದು ಒಪ್ಪಿಕೊಂಡಳು ಶಾಂತು.

ಜಗಲಿಯ ಕೊನೆಯಲ್ಲಿ ಕುಳಿತ್ತದ್ದ ನಾಣ—

“ಏನೇ ಚುಮಾತ್ರ ಅದು. ಅವಳನ್ನು ಪುಸಲಾಯಿಸ್ತಿದ್ದೀಯಾ?”

“ನಿನ್ನು ಹೇದರಿಸ್ತೀನಿ ಕಣೋ !”

ಸಂಮಿತ್ರೆ ಹೆಮ್ಮೆಯಿಂದ ನುಡಿದಳು.

“ಎಲ್ಲಿ, ಹೇದರಿಸು ನೋಡೋಣ !”

“ಇರು ಇಲ್ಲೋ. ಅಮ್ಮಿನಿಗೆ ಹೇಳಬಿಟ್ಟು ಬರ್ತೀನಿ-ನೀನೊ ಶಾಂತೋ ಏನು ಮಾಡಿದ್ದಿರೀಂತ.....”

ಎದ್ದು ಒಳಗೆ ಹೋಗಲಸಂವಾದಳು ಸಂಮಿತ್ರೆ.

“ಏನು ಮಾಡತ್ತಿದ್ದಿವಿ ?

“ಮಾತಾಡುತ್ತಿರಲಿಲ್ಲವೇನೋ ?”

“ಮಾತಾಡಿದರೆ ಏನೀಗ ?”

“ನೀನೇನು ಮಾತಾಡಿದ್ದೀಂತ ನನಗೂ ಗೊತ್ತು. !”

“ಹೋಗಲಿ, ನಾವೇನು ಮಾತಾಡಿದಿವೀ ಅಂತ ಹೇಳಮ್ಮೆ ನೋಡೋಣ !”

“ನೀನೂ-ಶಾಂತೋ ಪಕ್ಕಪಕ್ಕದಲ್ಲಿ ಕೂತುಕೊಂಡು ಒಬ್ಬರ ಕಿವೀಲಿ ಇನ್ನೊಬ್ಬರು ಏನು ಮಾತನಾಡುತ್ತಿದ್ದಿರೀಂತ ನನಗೂ ಗೊತ್ತು ಕಣೋ !”

‘ತಾವು ಮಾತನಾಡಿಕೊಂಡಿವೇ ?’ ಎಂದು ನಾಣೀಯೂ ಶಾಂತವೂ ತಮ್ಮ ತಮ್ಮಸ್ನೇಹ ಪ್ರತ್ಯೇಸಿಕೊಂಡರು. ಹಾಗಾದರೆ ತಾವು ಪರಕ್ಕರ ಅಧರಾವೃತ ಸವಿದುದನ್ನು ನೋಡಿದ ಸಂಮಿತ್ರೆ ಮುಖದ ಹತ್ತಿರ ಮುಖವಿಟ್ಟಿಕೊಂಡು ತಾವು ಮಾತನಾಡಿಕೊಂಡಿವೆಂದು ತಿಳಿದಳು ಎಂದು ನಾಣೀಗೆ ಹೋಳಿಯಿತು. ಆದರೂ ಅದು ಹಿರಿಯಾಗಿ ತಿಳಿದರೆ ತಮ್ಮನ್ನು ದಂಡಿಸಾವರೆಂದು ಇಬ್ಬರೂ ಹೇದರಿದ್ದರು.

“ಹೇಳಿ ನೋಡೋಣ, ಏನು ಮಾತನಾಡಿಕೊಂಡಿವಿ ಅಂತ ?”

“ನಿನ್ನ ಹತ್ತಿರ ಯಾಕೆ ಹೇಳಲಿ ? ಅಮ್ಮನ ಹತ್ತಿರವೇ ಹೇಳುತ್ತೀನೆ. ಸೀತಕ್ಕೆನ ಹತ್ತಿರವೇ ಹೇಳುತ್ತೀನೆ”

ಎನ್ನುತ್ತಾ ಎರಡು ಹೆಚ್ಚೆಯಿಟ್ಟು ಳು ಸಂಪಿತ್ರೆ. ಅದನ್ನು ಕಂಡು ನಾಣಿಗೂ ಹೇದರಿಕೆಯಾಯಿತು.

“ಜ.ನಾಥ, ಪೌಡರ್ ಡಬ್ಬ ಬೇಡ್ವ್ ನಿಂಗೆ ?”

“ಎಲ್ಲಾ ಸುಳ್ಳ ಸುಳ್ಳ. ತಂದುಕೊಡೋಲ್ಲ-ನನೂ ಇಲ್ಲ”

“ಆ ಸಾರಿ ಸಂಬಳ ಬಂದ ತ್ವರಿತ ತಂಡಕ್ಕೆ ನೀ ಈತೆ”

“ನಿಜವಾಗ್ನಿ ನು... ...”

“ಹ್ಯಾ, ಜೊತೇಗೆ ಟೋಪ್ಪು-ಬಂಕ್ಕೆ ಎಲ್ಲಾ”

“ರಾಗಾದ್ವೀ ಹೇಳೋಣ್ಣಿ!”

ಎಂದು ಸರ್ವಾಧಿಕಾರಿದಿಂದ ಅಲ್ಲೀ ಕುಳಿತು ನಕ್ಕಣ ಸಮಿತ್ತೆ.

“ಕಿಟ್ಟಣ್ಣಿ, ಶಾಮು ಎಲ್ಲಾ ಎಲ್ಲಾ ಇರಿ?”

“ಕಿಟ್ಟಣ್ಣಿ ಅಣ್ಣಿ ಸಾ ಜೊತೇಲ್ಲಿ ಕೊಟ್ಟಿಗೆ ಹೂಡಿದ. ಆಮುಲ್ಲಾರರ
ಮನೇಲ್ಲಿ ವ್ಯಾಂಜನೆನಂತೆ”

“ಶಾಮು ?”

“ಬೆಕ್ಕಣ್ಣಿಯ್ಯ ಶೀನಣ್ಣಿನ ಬೆಸ್ಸಿಗೆ ಬೈವಧಿ ರಚಿತಿದಾನೆ.”

“ಅನ್ನು ?”

“ಒಳಗಿದ್ದಾರಿ”

“ನೀನು.... ?”

“ನಾಣಿ ದತ್ತಿರ ಹಾತಾಡತಾ ಇದ್ದಿನಿ !”

“ನಾಣಿ..... ?”

“ಶಾಂತು ಮುಖ ಸ್ನೇಹಾತ್ಮಾ ಇದ್ದಾನೆ”

“ಶಾಂತು.... ?”

“ನಾಚಿಕೆವಟಿಟ್ಟಿಕೊಂಡು ತಲೆಬಗ್ಗಿದ್ದಾಣಿ !”

“ನಾಚಿಕೆ ಯಾಕಂತೆ ?”

“ನೀನು ಅವಳ್ಳಿ ಮಂದುವೆ ಆಗ್ನೀಯಂತೆ !”

“ಧೂ ಹೊಗೆ !”

ಎಂದು ಸಮಿತ್ತಿಯನ್ನು ತಿವಿದಣು ಶಾಂತು.

“ಮೇನ್ನು ಇಸಬೀ ಪ್ರಶ್ನೆ ಕೇಳೋದು. ಆವರನ್ನು ಆವರೀ
ಮರಿತುಬಟ್ಟಿ, ಆವರ ವಿಚಾರಣೆ ಪ್ರಶ್ನೆ ಕೇಳೋದು ! ಇಹ್ಯಹ್ಯ !!”

ಎಂದು ಸಗುತ್ತಾತ್ಮಾ ಶಾಮು ಹೊರಗಡೆ ಬಂದ. ಆವನ ಹಾತು
ಕೇಳಿ ಸಮಿತ್ತಿಯಾ ನಕ್ಕಣ್ಣ.

“ಆಗ್ನಜನ ಸೇವೆ ಆಯ್ದೀನೋ ಶಾಮು ?”

“ಹ್ಯಾ, ಆಯ್ದುಪ್ಪು !”

ನೀನು ಕಾಲೇಜಿಗೆ ಸೇರಿಬಿಟ್ಟರೆ ಈ ಕೆಲಸವನ್ನೆಲ್ಲಾ ಯಾರೊ ಮಾಡೋರು?"

“నీను—శిష్టుడై ఇబ్బరూ ఇద్దిరల్ల. అగ్రంతాద ఖాయం నివాసిగళు!”

“నాను ఇల్లిరోఇల్లిప్ప. బేరి యావుదాదరూ ఉరిగి వగిమాడికిచొండు హోరటు హోగిని !”

“ಆವಾಗ ಶಾಂತನ್ನನ ಏನುಮಾಡಿ, ಯೋ ?”

ಅರಿಯುದ ಹೆಡುಗಿ ಸುಮಿತ್ರೆ ವ.ಧ್ವೇ ಬಾಯಿಸುಕಿದಳು.

“ಅವಕ್ಕೂ ಮದ್ದಮಾಡಿಕೊಂಡು, ಕರಕೊಂಡು ಹೋಗಿನಿ
ಕಣ್ಣಿ”

“ಓ ಹೋ ಹೋ !”

ಚಪ್ಪಾಳಿ ತಟ್ಟಿಕೊಂಡು ಸುವಿತ್ತಿ ನಕ್ಕಾಗ, ಇಲ್ಲಿ ಕುಳಿತ್ತಿದ್ದ ಶಾಂತು ತನ್ನ ಮನೆಯ ಕಡೆಗೆ ಓಡಿದಳು. ಅದನ್ನು ಸೋಡಿ ಶಾಮುವೂ ನಾಡಿಯೂ ನೆಹ್ಮರು

“నిజవాగ్నుల్నను ఆ హండుగిస్తే మందునే ఆగ్నియేస్తోఏ నాటి ?”

ఆదు శామువిన ప్రశ్న.

“ಹು ಕಣ್ಣೋ. ಸುಳ್ಳು ಹೇಳಿ ಏನೇನೈ !”

“పాప, నన్ను కూగే బడవర మని దుడుగి కణో నాటి.
తండె బీరి ఇల్ల. నీను మదువే మాడికొండరి సితక్కన కన్న
కమ్మియాగుతే”

“నానూ యోచనే మాడిద్దిని. కిట్టణ న మదువె
ందు ఆగలి. అదన్నేనో ఆప్స ఈ యుగాదిగే ముంజియే
మాడిబిడబేకు అంత ఇద్దారల్ల. ఆవేశి, అమృతిగే హేళ
ఈ మదువేనూ ఏపాటు మాడి బిడబేకు. ననగూ ఈ
ఖూరు బేజూరాగిది; మదునే ఆదన్నేలి బేరి ఎల్లగాదరూ
వగ్గ మాడిసికొండు నావిబురూ కోరటు హోగే, వే!”

“ఎల్లా పూర్వాను” కాశిట్టు బిట్టుది ఇయల్కొన్నాడో!

“ಮೊದಲಿಂದ ಪ್ಲಾನ್ ಹಾಕೋಽರಲ್ಲೇ ಆಯ್ತುಪ್ಪ. ಇದು
ವರೆಗೂ ಏನೂ ಸಾಧಿಸಿಲ್ಲ”

ನಾಣಿಯ ಮಾತಿಗೆ ವ್ಯಂಗ್ಯವಾಗಿ ನಕ್ಕೆ ಶಾಮ.

ಆ ನಗೆಯ ಹಿಂದೆ ಅಡಗಿದ್ದ ಮಾತಿನ ಮಾಲೆ—

“ಅಪ್ಪನ ಕೈ ನಡೆಯುವವರೆಗೂ ನಮ್ಮ ಯೋಚನೆಗಳೊಂದೂ
ನಡೆಯುವಂತಿಲ್ಲ ನಾಣಿ” – ಎಂದು ಗುಟಲಿನನರೆಗೂ ಬಂದು, ಅಲ್ಲೇ
ಕೊರಳಿಗೆ ಸುತ್ತಿ ಕೊಂಡು ಶಾಮನ ಬಾಯಿ ಕಟ್ಟಿತ್ತು.

ಆ ಮಾತು ನಿಜವೆನ್ನುವಂತೆ ಮರುದಿನ ಬಂದ ನಾಗಪ್ಪನವರು
ಒಂದು ಹೊಸ ಸಂಗತಿಯನ್ನು ಪೆಂಕಮ್ಮನಿಗೆ ಹೇಳಿದರು :

“ಅಮಲ್ಲಾರರ ಮಗನ ಮುಂಜಿಗೆ, ಅವರ ಹೆಂಡತಿ ಕಡೆಯ
ಸಂಬಂಧವಿಂದ ಶ್ರೀಕಂಠಯ್ಯ ಅಂತ ಒಬ್ಬರು ಬಂದಿದ್ದರು ಕಡೆ.
ಅಡಿಗೆ ಮಾಡುತ್ತಿದ್ದವನನ್ನು ಕರೆದು ಅವಃಲ್ಲಾರರು ಗುರುತ್ವ ಮಾಡಿಸಿ
ಕೊಟ್ಟಿರು. ಸಾಯಂಕಾಲ ಅವರೇ ನನ್ನನನ್ನು ಕರೆಸಿ ‘ಶ್ರೀಕಂಠಯ್ಯ
ನೋರನ್ನೂ ಕೂಡಿಸಿಕೊಂಡು, ಕಿಟ್ಟಿ ತಮ್ಮ ಕೈ ಕೆಳಗೇ ಕಡೇರಿ
ಯಲ್ಲಿ ಕೆಲಸ ಮಾಡಿಕೊಂಡಿರೋ ವಿಚಾರವೆಲ್ಲಾ ಹೇಳಿದರು. ಅವನ
ಗಣಾನ ತುಂಬ ಹೊಗಳಿದರು. ಅಮೇಲೆ ನನ್ನ ಕಡೆ ತಿರುಗಿ,
‘ಶ್ರೀಕಂಠಯ್ಯನೋರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬಳನ್ನು
ಚನ್ನ ಪಟ್ಟಣಕ್ಕೆ ಕೊಟ್ಟಿದೆ. ಇನ್ನೊಬ್ಬಳಗೆ ವರ ಹಂಡುಕುತ್ತಿದ್ದಾರೆ.
ನಿಮ್ಮ ಕಿಟ್ಟಿವ್ವಿಗೆ ಮಾಡಿಕೊಳ್ಳಿ ನಾಗಪ್ಪ’ ಅಂತ ಅಂದರು. ‘ಆಗಲಿ
ಸ್ವಾವಿ:, ಮನೆಯಲ್ಲಿ ವಿಚಾರಿಸುತ್ತೇನೇ’ ಅಂತ ಹೇಳಿಬಂದೆ.
ಏನನ್ನು ಶ್ರೀಯೆ ನೀನು ?”

“ನಾನೇನು ಹೇಳೋದು. ಕಿಟ್ಟಿ ಒಸ್ಪಿದರೆ ಮಾಡಿಬಿಡಿ”

“ಅವನನ್ನೇ ನು ಕೇಳೋದು ? ”

“ಹಾಗೆಂದುಕೊಂಡೆ ಇಬ್ಬರ ತಲೆಮೇಲೆ ಕಲ್ಲುಹಾಕಿದಿರಿ ! ಇನ್ನು
ಈ ಮೂರನೇಂದು ಹೇಗೋ ? ”

“ಇಲ್ಲ ಕಡೆ, ಹುಡುಗಿ ಚಿನ್ನಾಗ್ಗಿದ್ದಾಳಂತೆ.”

“ಆಗಲಿ, ಅವರು ಹುಡುಗಿಯಾನ್ನು ಕರೆದುಕೊಂಡು ಬರಲಿ.
ನೋಡಿ ಅಮೇಲೆ ಮಾತಾಡೇಣ. ಸುಮ್ಮನೆ ಅವಸರ ಪಡೋಡು

ಬೇಡ ! ”

“ ಈ ಸಂಬಂಧ ಕೂಡಿದರೆ, ಹಾಗೇನೇ ವ್ಯೇಸೂರಿನಲ್ಲಿ ಅವರೆ ತಂಗಿ ಮಗಳು ಒಬ್ಬಳಿದ್ದಾಳಂತೆ, ಅವಳನ್ನು ನಮ್ಮ ನಾಣೀಗೆ ತಂದು ಕೊಳ್ಳೋಣ ! ”

“ ಹೊದಲು ಒಬ್ಬನಿಗಾಗಲಿ. ನಾಣೀಗೆ ಏನವರ ಏನವರ ? ”

“ ಹಾಗಾದರೆ ಶ್ರೀಕಂಠಯ್ಯನವರನ್ನು ಬರ ಹೇಳಲೇನೇ ? ”

“ ಹ್ಯಾ ” ಎಂದು ಒಪ್ಪಿಗೆ ಸೂಚಿಸಿದಳು ವೆಂಕಮ್ಮೆ.

ಎರಡು ದಿನಗಳ ಬಳಿಕ ಶ್ರೀಕಂಠಯ್ಯನವರು, ಪತ್ತಿ-ಪುತ್ತಿಯರ ಸಮೇತ ನಾಗಷ್ಟನವರ ವ.ನೆಗೆ ದಯವಾಡಿಸಿದರು. ವೆಂಕಮ್ಮೆ ಎಲ್ಲರನ್ನೂ ಸ್ವಾಗತಿಸಿ, ಉಪಚರಿಸಿದಳು. ತಾಯಿಯ ಆದೇಶದಂತೆ ಹೆಡುಗಿ ವೆಂಕಮ್ಮೆನಿಗೆ ನಮಸ್ಕರಿಸಿದಳು. ಅವಳ ತಲೆಯನ್ನು ನೇವರಿ ಮುತ್ತು ವೃದುವಾಗಿ ಕೇಳಿದಳು ವೆಂಕಮ್ಮೆ—

“ ನಿನ್ನ ಜೆಸರೇನಮ್ಮೆ ? ”

“ ಲಲ್ತತ್ ”

ಹೆಡುಗಿ ನಾಚಿಕೆಯಿಂದ ಬಳುಕುತ್ತಾ ನುಡಿದಳು.

“ ಏನೋ, ಹುಡುಗಿಯ ಗಂಡನ ಮನೆ ಇದೇ ಆದರೆ ನಮಗೆ ತುಂಬ ಸಂತೋಷ ”

ಶ್ರೀಕಂಠಯ್ಯನವರ ಪತ್ತಿ ಅಲಮೇಲಮ್ಮೆ ಮಂದಿನ ಹಾತಿಗೆ ಸೀರಿಕೆ ರಾಕಿದರು.

“ ಹುಡುಗಿ ಏನಾದರೂ ಓದಿದ್ದಾ ಳೋ ? ”

ನಾಗಷ್ಟನವರ ಪ್ರಶ್ನನಾಲೆ ಪ್ರಾರಂಭವಾಯಿತು.

“ ಕನ್ನಡ ಇಂಗ್ಲಿಷ್ ಲೋರ್ಯಾ ನೆಕೆಂಡಂ ಪ್ರಾಚು ಮಾಡಿದ್ದಾ ಈ. ಅಮೇಲೆ ಹಕ್ಕಿರದಲ್ಲಿ ಹೈಸ್ಕೂಲು ಇಲ್ಲದ್ದಿರಿಂದ ಓದು ಸಿಲ್ಲಿಸಿ ಬಿಟ್ಟುಳು. ”

ಅದು ಶ್ರೀಕಂಠಯ್ಯನವರ ಉತ್ತರೆ.

“ ಯಾಕ, ನಿಮ್ಮ ಹಾರ್ಡೋಹಲ್ಯಾಯಲ್ಲಿ ಹೈಸ್ಕೂಲ್ ಇಲ್ಲವೇ ? ”

“ ಒಂದು ಕಾಲದಲ್ಲಿ ಮಿಡ್ಲ್ ಸ್ಕೂಲ್ ಲೇ ಹಾರಿಮೇನೋಹಾಗಿತ್ತು ! ಇನ್ನು ಹೈಸ್ಕೂಲು ಎಲ್ಲಿ ಬರುತ್ತದೆ ಹೇಳಿ. ಹೈಸ್ಕೂಲಿಗೆ ಹೊಗ್ಗ ಬೇಕಾದರೆ ಕಾನಕಾನಹಳ್ಳಿಗೇ ಹೋಗಬೇಕು ! ”

“ತುಂಬ ದೂರ.....ಹುಡುಗಿಗೆ ಸಂಗೀತ ಬರುತ್ತದೆಯೇನು ?”

“ಎನ್ನೋ ಸುಮಾರಾಗಿ ಹಾಡುತ್ತಾಳೆ.”

“ಎಲ್ಲವ್ಯಾ ಲಲಿತ್, ಒಂದು ಹಾಡು ಹೇಳು”

ವೆಂಕಮ್ಮೆ ಕೇಳಿದರು. ಹುಡುಗಿಯ ಕಣ್ಣ ಹಾರ್ಕೊನಿಯೆಂ ಗಾಗಿ ಹೆಡುಕಾಡಿತು. ಅದರೆ ಅದು ಎಲ್ಲಾ ಕಾಣಿಸದಿದ್ದು ದುಂದೆ ಎರಡು ನಿಮಿಪಗಳ ನಂತರ ಪಾಗೆಂಬೇ. ಹಾಡ ತೋಡಿದಳು :

“.....ಇಂದಿಗೆ ಧ್ವನಿಳಾದೆ ಕಾಂತನ ದರುಶನದಿಂದ ಮಾರೆ ಮಣಣೇ.....”

ಹುಡುಗಿಯ ಕಂರ ಮಧುರವಾಗಿತ್ತು.

“ಅವ್ಯಾ, ಜೆನಾಗುಗಿ ಹಾಡು ಹೇಳಿತ್ತಾಳೆ ಕಣೆ. ಕಿಟ್ಟಣ್ಣನಿಗೆ ಮುದುವೆ ಮಾಡಿಬಿಡೆ. ನಾನೂ ಅವಳ ಕೈಲಿ ಹಾಡು ಹೇಳಿಸಿ ಕೊಳ್ಳೇನೀ.”

ಎಂದು ಸುಮಿತ್ರೆ ತಾಯಿಯ ತೋಡೆಯನ್ನು ಒಗ್ಗಾತ್ತಾ ಹೇಳಿದಳು.

“ಅವಳು ಅಂತ ಅನ್ನಬಾರದು. ಅವರು ಅನ್ನಬೇಕು!”

ಸುಮಿತ್ರೆಯನ್ನು ಎಚ್ಚರಿಸಿದ ವೆಂಕಮ್ಮೆ ಲಲಿತೆಯ ಶಡಿಗೆತಿರುಗಿ

“ಮನೆ ಕೆಲವ ಎಲ್ಲ ಬರ್ತೆನನ್ನು ?”

“ನವ್ಯಾನೇಲಿ ಎಲ್ಲಾ ಕೆಲಸಾನೂ ಅವಳೇ ಮಾಡ್ತಾಳೆ. ಅದರ ಲೀಲಾ ಗಿಟ್ಟಿಗಾತಿ !”

ಮಗಳ ಯೋಗ್ಯತೆಯನ್ನು ಹೊಗಳಿದರು ಅಲವೇಲಮ್ಮೆ.

ತಂಡೆಯು ಹೀಡೆ, ಶಾಮು-ನಾಣಿಯರ ಜೊತೆಯಲ್ಲಿ ಕ್ರಾತಿದ್ದ ಕಿಟ್ಟು ಹುಡುಗಿಯನ್ನು ದೃಷ್ಟಿಸಿದ.

ಲಲಿತಿ ಬೆಳ್ಳಿಗೆ ಹೊಳೆಯಾತ್ತಿದ್ದಳು. ಅದನ್ನು ಕಂಡು ಕಿಟ್ಟು ವಿಗೆ ತನ್ನ ಕಪ್ಪು ಬಣ್ಣದ ಪೈಪ್ ಅಸಹ್ಯವುಂಟುವಾಡುವಂತಹಯಿತು. ಅಷ್ಟು ಬೆಳ್ಳಿಗಿರುವ ಹೆಡುಗಿ ತನ್ನನ್ನು ಮಧುನೆಯಾಗಲು ಒಮ್ಮೆವಳೇ ಎಂದು ಸಂದೇಹನಷ್ಟು ಚಿಂತಿಸಿದ. ಮೆಲ್ಲನೇ ಬೀರಿದ ಗಾಳಿಗ ಅವಳ ಗುಂಗುರು ಮುಂಗ.ರುಳು ಹಣೆಯ ಮೇಲೆ ಕುಣಿದಾಡಿ, ಕಿಟ್ಟುವಿಗೆ ತನ್ನನ್ನು ಕರೆಯಾತ್ತಿರುವಂತೆ ಭಾಸವಾಯಿತು. ತುಂಬಿ ತುಳುಕುವ ಅವಳ ಹಾಲುಗನ್ನೆ, ಕಾಡಿಗೆಯಿಂದ ಕವ್ವಾಗಿದ್ದ ಬಾಧಾವಿಯ ಕಣ್ಣುಗೆ

ತಿದ್ದಿದ ಹುಬ್ಬಿ, ಮೊಟ್ಟೆನಾದ ಮೂಗು, ಪುಟ್ಟಬಿಲ್ಲಿನಂತೆ ಬಾಗಿರುವ
ಬಾಯಿ-ಕಿಟ್ಟುವಿಗೆ ತುಂಬ ವೋಹಕವಾಗಿ ಕಂಡವು. ಸೇರಿಗನೆ
ಮರೆಯಲ್ಲಿ ಕುಡೂ ಕಾಣಬಾತೆ ಇಂಜು ಹಾಕುತ್ತಿದ್ದ ಉಬ್ಬಿದ
ಎದೆಯನ್ನೇ ಕದ್ದು ನೋಡುತ್ತಿದ್ದ ತನ್ನ ದೃಷ್ಟಿಯನ್ನು ಬೇಗನೆ
ಹೀಂದಕ್ಕೆ ಹೆಚುಕೊಂಡ ಕಿಟ್ಟು.

“ಹುಡುಗಿಯ ಜಾತಕ ಇದೆಯೇನು?”

“ಇದೆ—ಎನ್ನುತ್ತಾ ಶ್ರೀಕಂಠಯ್ಯ ಜೇಬಿಗೆ ಕೈಹಾಕಿ ಜಾತಕ
ಶಿಗಿದು ಕೊಟ್ಟಿರು.

“ಆಗಲ ಇದನ್ನೂ—ಹುಡುಗನ ಜಾತಕವನ್ನೂ ಪುರೋಹಿತರಿಗೆ
ತೋರಿಸಿ, ನಾನು ತಮಾಗಿ ಕಾಗದ ಬರಿಯುತ್ತೀನೇ.”

“ತುಂಬ ಸಾತೋವ. ಬೇಗನೆ ತಿಳಿಸಿದರೆ, ಈ ಯಾಗಾದಿಗೆ
ಮೊದಲೇ ಶಭಕಾಯ್ದ ಸೇರವೇರಿಬಿಟ್ಟರೆ ಒಳ್ಳೆಯದು!”

“ದೈವಾನಃಗ್ರಹವಿದ್ದರೆ ಎವ್ವ ಹೂತ್ತು?”

ಎನ್ನುತ್ತಾ ನಾಗಪ್ಪ, ಶ್ರೀಕಂಠಯ್ಯನವರ ಪರಿವಾರವನ್ನು
ಬೀಕ್ಕೊಟ್ಟಿರು.

ಹುಡುಗಿಯ ರೂಪ ಲಾವಣ್ಯಗಳು ಅವರ ಮನಸ್ಸಿಗೂ
ಹಿಡಿಸಿತ್ತು. ವೆಂಕಮ್ಮನಂತಹ ಹುಡುಗಿಯನ್ನು ಮುಕ್ತ ಕಂರವಿಂದ
ಹೊಗಳಿದ್ದು. ಆ ಹುಡುಗಿ ತನ್ನ ಕೈಹಿಡಿದರೆ ಸಾಕು; ಅವಳು
ಹೇಳಿದ ಹಾಗೇ ಕೇಳಿಕೊಂಡಿರುತ್ತೀನೇ ಎಂದುಕೊಂಡ ಕಿಟ್ಟು.

ಮರುದಿನ ಕಚೇರಿಗೆ ಹೋದಾಗ, ಕಿಟ್ಟುವನ್ನು ಬರಮಾಡಿ
ಕೊಂಡು ಅವಳ್ಳಾರರು—

“ಹುಡುಗಿಯನ್ನು ಒಪ್ಪಿಕೊಂಡೆಯೇನಯ್ಯ?”

ಎಂದು ಕೇಳಿದರು. ಕಿಟ್ಟು ಉತ್ತರಿಸದೆ, ಶಬ್ದವಿಲ್ಲದ ನಗೆ
ನುಕ್ಕೆ.

“ನಿನ್ನ ತಂಡಿ ಏನು ಹೇಳಿದರು?”

“ಕಾಗದ ಬರಿಯುತ್ತೀನೇ ಅಂತ ಹೇಳಿದರು ಸಾರ್.”

“ಅವರಿಗೂ ಒಪ್ಪಿಗೆಯೇ ತಾನೇ?”

“ಮನೆಯಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಸಾರ್”

“ಹಾಗಾದರೆ ತಡವೇಕ್ಕಪ್ಪ ? ಬೇಗನೆ ಆಗಿಹೋಗಲಿ. ಶ್ರೀ ಕಂಠಯ್ಯನವರಿಗೆ ಜಾಗ್ರತ್ತಿ ಕಾಗದ ಬರೆದು ದಾಕಬೇಕೆಂದು, ನಾನು ಹೇಳಿಡೆನೆಂದು ಹೇಳು” ಎಂದರು ಅವುಲ್ಲಾರರು.

“ಆಗಲಿ ಸಾರ್” ಎಂದು ಕೆಟ್ಟು ಹಿಂತಿರುಗಿದ.

ಸಂಚೆ ಮನಸೆಗೆ ಬಂದಾಗ ಅವುಲ್ಲಾರರು ಹೇಳಿದ ಮಾತನ್ನು ನಾಗಪ್ಪನವರಿಗೆ ತಿಳಿಸಿದ.

“ಆಗಲೇ ಬರೆದುಮಾಕಿದ್ದೀನಿ ಕಣ್ಣೆಲ್”

ಎಂದರು ನಾಗಪ್ಪ. ಕೆಟ್ಟು ಸುನ್ನುಸಾದ.

ನಾಲ್ಕುದಿನಗಳ ನಂತರ ಉಪರಿಗೊಂದು ಕಾಗದ ಬಂದಿತು. ಅದು ಶ್ರೀಕಂರಯ್ಯನವರ ಕಾಗದವೇನೋ ಎಂದು ಆತುರದಿಂದ ನಾಗಪ್ಪನವರು ಕೃಗೆ ತೆಗೆದುಕೊಂಡು ನೋಡಿದರು. ಅದು ಗೊಡರ ಅಳಿಯನವೇಲೆ ಹೂಡಿದ್ದ ಕ್ರಿಯಾನ್ಲೋ ಕೇಸಿಗೆ ಹಾಜರಾಗಲು ಕೊಟ್ಟಿನಿಂದ ಬಂದ ಸಮನ್ ಪತ್ರವಾಗಿತ್ತು !

೮೮

ರೈಲಿನಲ್ಲಿ ಕುಳಿತಿದ್ದ ನಾಗಪ್ಪನವರು ಮಹತ್ತಾದ ವಿಷಯ ಪ್ರೋಧನ್ನು ಕುರಿತು ಯೋಚಿಸುತ್ತಿದ್ದರು. ಅದುವರಿಗೆ ಹಂಡ ವಿವರ ವನ್ನು ಅಪ್ಪಾಗಿ ಆಳವಾಗ ಅವರು ಯೋಚಿಸಿರಲಿಲ್ಲ. ನಿಂಗನದೆಳ್ಳಿಗೂ ಅಗ್ರಹಾರಕ್ಕೂ ಮಧ್ಯ ಇದ್ದ ಸ್ವಲ್ಪ ಸರ್ಕಾರಿ ಜರ್ಮನಿನನ್ನು ಅವುಲ್ಲಾರರೆ ಮೂಲಕ ಶಿಥಾರಸು ಮಾಡಿಸಿಕೊಂಡು ದರಖಾಸ್ತಿನಲ್ಲಿ ಕೊಂಡಿದ್ದರು. ಅದರಿಂದ ಬರುತ್ತಿದ್ದ ದವಸ ಧಾನ್ಯಗಳಿಂದ ವರ್ವದಲ್ಲಿ ಆರು ತಿಂಗಳು ನಿಶ್ಚಿಯಿಂದ ಸಂಸಾರ ನಡೆಸಬಹುದಿತ್ತು. ಜೊತೆಗೆ ಉಪಾಧ್ಯಾಯ ತನದ ನಿವೃತ್ತಿಯಿಂದ ಬರುತ್ತಿದ್ದ ಪೇಸ್‌ಫನ್, ಕೆಟ್ಟು ನಾಣಯರ ಸಂಪಾದನೆ ಸಂಸಾರಕ್ಕೆ ಸಾಕಾಗಿ, ಅಲ್ಲಿ ಸ್ವಲ್ಪ ಕೂಡಿಸಿದಲೂ ಸಾಧ್ಯವಾಗುತ್ತು. ಆದರೆ ಹಾಗೆ ಕೂಡಿಸಿದ್ದ ಹಣ ಕೇವಲ

ಮುನ್ನಾರು ರಾಷ್ಟ್ರಾಯಿಗಳಷ್ಟೇ ಆಗಿದ್ದವು. ಸುಂದರೆಂದೆ ವರ ದ್ವಾರ್ಶಿಸುತ್ತಿರು ಹೊ ಹೆತ್ತುಸಾರಿರ ರಾಷ್ಟ್ರಾಯಿಗಳನ್ನೂ ಬೆಂಗಳೂರಿನ ಬ್ರಾಹ್ಮಂಕರನಿಗೆ ಬಡ್ಡಿಗೆ ಕೊಟ್ಟಿದ್ದರಿಂದ ಆ ಉತ್ತರ್ವಿಯನ್ನೂ ನಾಗಪ್ಪ ನವರು ಅನೆಲಿಗೇ ಸೇರಿಸುತ್ತೇ ತನ್ನ ಬುದ್ವಾಳಕಾಸ್ತು ತಿಂಗಳು— ತಿಂಗಳಿಗೂ ಹೆಚ್ಚಿ ಸಿಕೊಳ್ಳುತ್ತಿದ್ದರು. ಎಷ್ಟೇ ಶಿವತ್ವಾಲಕಾಸ್ತು ಆದರಿಂದ ಒಂದು ಕಾಂಚನ ತೀಗಿಸುಬಾರಂಧು ಅವರ ದಟ್ಟ ಒಂದಿಲ್ಲ ಒಂದು ದಿನ ತಾವು ಲಕ್ಷ್ಮಿಧಿಸುತ್ತಿರುಗಳಾಗಿ ಹೆರೆಯುತ್ತೇ ಹೇಬ ಆತೆಸೇ ಆ ಹಣಕ್ಕೆ ಕಾರಣವಾಗಿತ್ತು. ಆದರಿಂದಾಗಿ ಆ ದಾಳ ಬೆಳೆಯಲ್ಲವರಲ್ಲಿ ಅವಕ್ಕೆಯೇ ಹೊರತು ಖಿಚ್‌ರ ಮಾಡುವುದರಲ್ಲಿ ನನ್ನಿರಲ್ಲಿ. ಪುಟ್ಟಂಟಾದ ಮುನ್ನಾರು ರಾಷ್ಟ್ರಾಯಿಯಷ್ಟೇ ಅವತಾಳಿದ ಹಣ ವೇದು ಅವರು ಭಾವಿಸಿದ್ದರು. ಅದಕ್ಕಾಗೆ ಖಿಚ್‌ರ ಬರುವುದೇದು ಅವರು ಕನಕು ಮನಸ್ಸಿನಲ್ಲಿಬೂ ಎತ್ತಿಕರಲ್ಲಿ. ಆದರೆ ಕ್ರೈಸ್ತನ್ನಾ ಕ್ಷೇಸೇರಿದಂಗ, ಆ ಪುಟ್ಟಿಗೂಟಿಗೆ ಉನ್ನ ಒಂದಿತೆಂದು ವ್ಯಾಧಿ ಪಡುವಂತಾಯಿತು ಆದೆನ್ನ ಕೇಗಾದರೂ ಮಾಡಿ ಉಳಿಸುವ ಪ್ರಯುಕ್ತಿ ಮಾಡಬೇಕಂದು ಬಗೆ ಬಗೆಯಾಗಿ ಆಲೋಚಿಸುತ್ತಿದ್ದರು. ತನ್ನ ದಕ್ಷಿಣ, ಸ್ನೇಹಿತ ನಾರಾಯಣನಿಗೇ ಕೇಸನ್ನು ಒಪ್ಪಿಸಿ, ಬಟ್ಟಿ ಚಾಕಂ ತೆಗಿಸಿದರೆ ಮನ್ನಾರು ರಾಷ್ಟ್ರಾಯಿ ಪೂರ್ಣ ಖಿಚ್‌ರಗುವುದಿಲ್ಲ ವೇದು ಹೊಳೆಯಿತು. ಆದರೆ ನಾರಾಯಣನೂ ಫೀಸು ಕೇಳಿದರೆ— ತನ್ನ ಬಳ ದಾಳವಿದೆಯೇಂದು ಹೆಚ್ಚು ಫೀಸು ಕೇಳಿದರೆ, ಪುಟ್ಟಂಟು ಮುಳುಗಿ, ಇನ್ನೊಂದು ದೇಹ ಗಂಟನ್ನು ಹುಡುಕಿ ಅವನಿಗ ತೆರಬೇಕಾಗುವುದೆಂಬ ಅಂಶಪೂ ಅವರ ಮನಸ್ಸಿನಲ್ಲಿ ಸಂಖಯಿತು. ಆದರೆ ಹೆಚ್ಚಿ, ಸ್ನೇಹಿತ ತನ್ನ ಬಳಿಯಾ ಫೀಸು ತೆಗದ್ರಕೊಳ್ಳುವನೇ? ಇಂಥಿಂದಿನ್ನು ಹಿಕೊಳ್ಳುವನೇ? ಎಂಬ ಪ್ರಶ್ನೆಗಳು ಹೊಳೆದು, ಆದಕ್ಕೆ ಬಂದ ಒಪ್ಪು ಅತ್ಯಾರಗಳನ್ನೇ ಆಧಾರವಾಗಿಪ್ಪಿಕೊಂಡು, ನಾರಾಯಣನ ಕ್ರೀಲೆ ಭರವಸೆಯಿಟ್ಟು, ಪುಟ್ಟಿಗಳಿಂದು ಉಳಿಸುವುದಕ್ಕೆ ದಾಂಯಾಯಿ, ತೆಂದುಕೊಂಡರು.

ಮನಸ್ಸು ಇನ್ನೂ ಸಂಪೀಡಿತ ಉದ್ದೇಶಿಯಲ್ಲಿ ತೂಗಾಡು

ಶ್ರೀದ್ವಿತು. ಬೆಂಗಳೂರು ತಲಪಿ, ನಾರಾಯಣನನ್ನು ಕಂಡು ಮಾತನಾಡುವವರಿಗೂ ಸಮಾಧಾನವಿರಲ್ಲಿ.

ಯಾವ ಗಲಾಟಿಯೂ ಇಲ್ಲದೆ ತನ್ನ ಪಾಡಿಗೆ ತಾವಿದ್ದಾಗು, ಇಂಥ ಮೊಕ್ಕದ್ವೆಗೆ ಪ್ರವೇಣಿದ್ದು ಎಷ್ಟು ಅಸ್ತಿತ್ವವಿಷಯ ? ಶ್ರೀಸಿವಾನೆ ನಂಧ ಅಯ್ಯೆಗ್ಗುನಾದ ಮಾನ ತನ್ನ ಹೋಟಿಯಾಲ್ಲಿ ಹೆಚ್ಚಿಬಹುದೇ ? ಹಾಗು, ಅನವದೇನು ನ ಯಾತಷ್ಟು ? ಗಂಡಸಾದವನು, ಏನುಬೇಕಾದರೂ ಮಾಡುತ್ತಾನೆ. ದಾಗೆಯೇ ಅವರೂ ಒಂದು ಚೆಣ್ಣನ್ನು ಕೆಳಕಿದನೆಂದು ದೊಡ್ಡ ರಂಭ ಮಾಡಿ ಆ ಗೌಡರ ಆಳಿಯ ಇನನ ಪ್ರಾಣಕೊಳಗುವ ಹಾಗೆ ಹೊಡಿಯುಬಹುದೇ ? ಗೌಡರೂ ಈಚಿಗೆ ಬಹಳ ಹೆಚ್ಚಿಕೊಂಡಿದ್ದರು; ಅವರ ಹಾಗೆಯೇ ಅವರ ಆಳಿಯಂದಿರು. ಅವರಿಗೆಲ್ಲಾ ಶಕ್ತಿ ವಿಕ್ಸೆಯಾಗಬೇಕಾಗಿತ್ತು. ಅವರ ಮಾದ ಇಂಸಚೀಕಾಗಿತ್ತು. ಅದಕ್ಕೊಂಡ್ಲೇನ್ನರವೇ ದೇವರು ಇಂಥ ಸಂದರ್ಭ ಕಲ್ಪಿಸಿದ. ಈ ಕ್ರಮಾನ್ವಯ ಸಾಮಾನ್ಯವೇ ? ಕೊಲೆಮಾಡ. ನುವರ್ಕೆಯೇ ಪ್ರಯತ್ನಿಸಿದ ರೆಂದು ಆವಾದನೆ ಹೋರಿಸಬಿಟ್ಟರೆ, ಗೌಡರ ಆಳಿಯನ್ನಿಗೆ ವರಂಗಟ್ಟಿಲ್ಲಿ ಕರಿಣ ಶಿಕ್ಷೆ; ಅವೇ ಕೊರಗಿಸಳ್ಳಿಯೇ ಗೌಡರೂ ಸೆಗೆದು ಬೇಳ್ಳತ್ತಾರೆ. ಅವಾಗಿ ಹಾಗಾದರೇನೇ ಸರಿಯಾದ ಶಿಕ್ಷೆ. ನಾಗಷ್ಟನ ಬಂದಿ, ಕೈ ಚೆಳಕ ಅವಾಗೇನು ಗೊತ್ತು ? ಆ ರುಚಿ ಈಗ ಅನುಭವಿಸಲಿ-ಎಂದು ತನ್ನನ್ನುಕ್ಕೆ ತಾವೇ ಅಂದುಕೊಂಡು ನಾಗಷ್ಟನವರು ಸಣ್ಣನಗು ನಕ್ಕರು.

ಬೆಂಗಳೂರು ರೈಲ್ವೆ ಸ್ಟೇಷನ್ ಬಂದಿತು. ನಿಲ್ಲಾಣಿದ ಗಡಿಯಾರ ಸಂಚೀಯೆ ಖಡ್ಡಾವರೆ ತೆಲ್ಲಿಸುತ್ತಿತ್ತು. ಅವಸರದಿಂದ ಇಳಿದ ನಾಗಷ್ಟ ನವರು ಬಾರು ಹೆಚ್ಚಿ ಹೂಕ.ತ್ತಾ, ಬಳಿಸೇಟಿಯನ್ನು ದಾಟಿ, ಚಿಕ್ಕ ಪೇಟಿಯ ಗದ್ದಲವಲ್ಲಿ ಎದ್ದರಾದವರಿಗೆ ದಿಕ್ಕಿ ಹೊಡಿಯುತ್ತಾ ಬೇಗ ಬೇಗನೇ ನಡೆಸು, ಮುಕ್ಕಿಪ್ಪ ಮಾರ್ಕೆಟ್‌ಪಿಂಡ ಸ್ವಲ್ಪ ಮುಂದೆ, ನಾರಾಯಣನ ಕಡೆಗೆಯ ಮುಟ್ಟಿಲು ದೃಢಿದರು. ಅಷ್ಟಿಲ್ಲಿ ಕೆಳಗಳೆಂದು ಬರುತ್ತಿದ್ದ ನಾರಾಯಣನೇ ಎದುರಾದ್ದರಿಂದ, ನಾಗಷ್ಟನವರು ಬಲವಂತವಾಗಿ ನಮಸ್ಕಾರ ಹೇಳಿದರು.

“ಮನೇಗೆ ಜೊರಟು ಬಟ್ಟಿಯೇನು ?”

“ಇವತ್ತು ತುಂಬ ಬೇಜಾರಾಗಿಕೋಗಿದೆ ನಾಗಪ್ಪ. ಮನೇಗೆ ಬೇಗನೆ ಹೋಗೋಣಾಂತ ಹೊರಟೆ. ಬಾ ಹೋಗೋಣ.”

“ನಾನು ಆಫ್ಯೇಸಿನಲ್ಲೇ ನಿನ್ನ ನೇರಡಿಗೋಣ ಅಂತ ಬಂದೆ”

“ಅದೇನಪ್ಪ ಅಂಥ ಸಮಾಚಾರ?”

“ನಡಿ, ವೇಲಕ್ಕೆ ಹೇಳಬೇಕೆಂದೇನೆ”

ನಾಗಪ್ಪನವರು ತನಗೆ ಯಾವುದೋ ಹೋಸ ಕೇಸೋಂದನ್ನು ತಂದಿ ದಾಢಿಂದು ಭಾವಿಸಿದ ನಾರಾಯಣ ಪೂದೆಸಿಗೆ ಒಂತಿರುಗಿದ. ನಾಗಪ್ಪನವರೂ ಹಿಂಬಾಲಿಸಿದರು. ಇಬ್ಬರೂ ಕುಳಿತು ಮಾತಿಗೆ ತೊಡಗಿದರು. ನಾಗಪ್ಪನವರು ತಾವು ಬುದ್ದ ಉದ್ದೀರನನ್ನೂ, ಗಾಡರ ಅಳಿಯನ ಮೇಲೆ ಹೊಡಿದ್ದ ಕ್ರಿಮಿನಲ್ಲಾ ಕೇಸಿನ ವಿನರಗಳನ್ನೂ ತಿಳಿಸಿದರು. ಅದಕ್ಕೆ ಪುರಾರೆ ದ್ರಷ್ಟಿ ದೊರಕಿಸಿಕೊಳ್ಳಲು ಉವಾಯವೇಸಿದೆ? ಎಂದು ಕೇಳಿ ನಾರಾಯಣನ ಉತ್ತರಕ್ಕೆ ಕೆವಿ ಸಿನಿರಿಸಿದರು.

ಇದು ಸಿನಿಷ ಯೋಚಿಸಿದ ನಾರಾಯಣ. ನಾಗಪ್ಪನವರ ಮೊಕದ್ದಮೆ ತನಗೆ ಲಾಭಕಾರಿಯಾಗಿಸಿದು ತೀವ್ರಾನಿಸಿಕೊಂಡ ಸೇನೋ! ಕೂಡತೇ ಅವರ ಉತ್ಸಾಹಕ್ಕೆ ತಣ್ಣೀ ರೀರೆಚುವಂತೆ—

“ನನಗೆ ಕ್ರಿಮಿನಲ್ಲಾ ಕೇಸು ನಡೆಸಿ ಅನುಭವವಿಲ್ಲ; ಬೇಕಾದರೆ ಸಿನಿಲ್ಲಾ ಕೇಸು ಎಷ್ಟೇ ಕಷ್ಟವಾಗಿದ್ದರೂ ಹಿಡಿಯುತ್ತೇನೆ. ಕ್ರಿಮಿನಲ್ಲಾ ಕೇಸು ನಡೆಸಬೇಕಾಗಿದ್ದರೆ ಅದುಲ್ಲಿ ವಾಕ್ಯೇನ್ನು ಚೆನ್ನಾಗಿರಬೇಕು; ಅನುಭವ ಹೆಚ್ಚಿಗರಬೇಕು. ನನ್ನಂತಹವನ್ನು ತೆಗೆದುಹಾಂಡಿ, ಅದರ ಜಾಡು ತಿಳಿಯದೆ ಹೇಗೆ ಹೇಗೋ ತರುಗಿ ರಂಪು ರಾಮಾಯಣ ವಾಗುತ್ತದೆ” ಎಂದುಬಿಟ್ಟು.

“ಹಾಗಾದರೆ ಏನು ಮಾಡುಂತಿರುವು?”

“ಯಾರಾದರೂ ಕ್ರಿಮಿನಲ್ಲಾ ಲಾಯರನ್ನು ಹಿಡಿಯಬೇಕು. ಸಿನಿಲ್ಲಾ ಕೇಸು ನಡೆಸುವವರ ಹತ್ತಿರ ಮಾತ್ರ ಖಂಡಿತ ಹೋಗಬೇಡ”

“ನನಗೆ ಯಾವ ಲಾಯರೂ ಗುರುತಿಲ್ಲವಲ್ಲ ನಾರಾಯಣ”

“ಬಳಿಪೇಟಿಯ ಕೊನೆಯಲ್ಲಿ ಒಬ್ಬರಿದ್ದಾರೆ ಚಂದೂರಾಯರು ಅಂತ. ಕ್ರಿಮಿನಲ್ಲಾ ಕೇಸು ನಡೆಸುವುದರಲ್ಲಿ ಅವರು ಎತ್ತಿದ ಕ್ಯೇ ಅವರು ಮನಸಿಟ್ಟಿರೆ ಎಂಥ ಕೇಸಾದರೂ ಗೆದ್ದ ಹಾಗೆಯಿ. ಅವರ

ಹತ್ತಿರ ಹೋಗುವುದೇ ಒಳ್ಳೆಯದು.”

“ಮೀಸು ಜಾಸ್ತಿ ಕೇಳಾ ರೆಯೇನೀಡೇ?”

“ಅದರಲ್ಲಿಲ್ಲ ಖಂಡಿತವಾದಿ ಆತ.”

“ಹಾಗಾದರೆ ಏನಪ್ಪ ಈ ಬಡವನ ಗತಿ?”

“ಜಾಸ್ತಿ ಮೀಸು ಕೊಟ್ಟಿರೂ ಮುತುವಜ್ರವಹಿಸಿ ಕೆಲಸ ಮಾಡುತ್ತಾರೆ”

“ಅವರನ್ನೇ ನೋಡಲೇನು?....ನೀನೂ ಜೊತೆಗೆ ಬಾ”

“ನಾನು ಬರುವುದು ಚೆನ್ನಾಗಿರುವುದಿಲ್ಲ ನಾಗಪ್ಪ, ಸರಿಯವನ ಹತ್ತಿರ. ನೀನೇ ಹೋಗಿ ಬಾ”

ಎಂದ ನಾರಾಯಣ. ನಾಗಪ್ಪನವರು ಹೊರಡಲು ಎದ್ದು ನಿಂತರು. ಮತ್ತೆ ಏನೋ ನೆನವು ಮಾಡಿಕೊಂಡವರಂತೆ—

“ಅಂದ ಹಾಗೆ, ಆ ಬ್ಯಾಂಕರನನ್ನು ನಾಳಿ ನೋಡೋಣವೇ ನಾರಾಯಣ ? ”

“ವೃಘಾ ಯಾಕಪ್ಪ ಅವನ ಹತ್ತಿರ ಹೋಗಬೇಕು? ನಿನ್ನ ಹಣ ವಾಪಸ್ಸು ತೆಗೆದುಕೊಳ್ಳುತ್ತೀಯೇನು?”

“ಭೀ, ಎಲ್ಲಾ ದರೂ ಉಂಟಿ? ಅದಕ್ಕಿಲ್ಲ, ಅಸಲು ಬಡ್ಡಿ ಲೆಕ್ಕ ಬಟ್ಟು ಎಷ್ಟುಗಿಡೆಯೋ ತಿಳಿದುಕೊಂಡು ಬರೋಣಾಂತ”

“ದಂಡ್ಯ ಕೊಟ್ಟು ಇನ್ನೂ ವರ್ಷವಾಗಲಿಲ್ಲ. ಆಗಲೇ ತನಿಖೆಗೆ ಹೊರಟಿರಿ ಅವನೇನಾದರೂ ತಿಳಿದುಕೊಂಡಾನು! ಇನ್ನೂಂದು ಸಾಂ ಹೋದರಾಯಿತು.”

“ಹಾಗೇ ಆಗಲಿ”

ಎನ್ನುತ್ತಾ ನಾಗಪ್ಪನವರು ಮೆಟ್ಟಿಲಿಳಿದರು. ಪುಟ್ಟಿಗಂಟಿಗೆ ಹೊತ್ತು ಬಂದಿತೆಂದು ಅವರಿಗೆ ಖಚಿತವಾಯಿತು. ಇನ್ನೂ ಆ ‘ಮಹಾ ರಾಯ’ ಎಷ್ಟು ಕೇಳುತ್ತಾನೋ ಎಂದು ಗುಣಾಕಾರ ಹಾಕಿದರು.

ಅವರ ಗುಣಾಕಾರಕ್ಕೆ ಎರಡರಷ್ಟು ಹೆಚ್ಚು ಗುಣಾಕಾರ ಹಾಕಿ, ಜಂಡೂರಾಯರು—

“ಮೊದಲು ಇನ್ನೂರು ಕೊಡಿ. ಅಮೇಲೆ ನೋಡೋಣ. ಇದು ಸ್ವಲ್ಪ ತಲೆನೋವಿನ ಕೇಸೇ.”

ಎಂದರು. ನಾಗಪ್ಪನವರಿಗೆ ಸುಸ್ತುದಂತಾಯಿತು. ತಲೆ ತಿರುಗು ಶ್ರೀದೇಯೇನೋ ಎಂಬಂತೆ ಕಣ್ಣಾಗಳು ಮಂಜಾದವು.

“ಅಪ್ಪು ಕೇಳಬಿಟ್ಟಿರೆ, ಬಡವ ಉಳಿಯಾತ್ತಾನೇಯೇ ಸ್ತಾಮಿಗ್ಗಿ”

“ಬಡವ ಉಳಿಯಾಲ್ ಅಂತಲೇ ಇಪ್ಪು ಕೇಳುತ್ತಿರುವುದು.”

“ಕವ್ಯಿನಾಡಿಕೊಳ್ಳಬೇಕು ಸ್ತಾಮಿ”

“ಇದು ದಿನಸಿ ವ್ಯಾಪಾರವಲ್ಲ ಚೌಕಾಶಿ ಮಾಡೋಕೆ. ಇಪ್ಪು ವಿದ್ದರೆ ಅಪ್ಪು ಫೀಸು ಕೊಟ್ಟು, ಗುಮಾಸ್ತ ಹತ್ತಿರ ಅಪ್ಪಿಕೇಷನ್ನಿಗೆ ರುಜುಹಾಕಿ ಹೋಗಿ”

ನಾಗಪ್ಪನವರಿಗೆ ಬಿಸಿತ್ತಪ್ಪ ಬಾಯಿಗೆ ಸುರಿದುಕೊಂಡಂತಾಗಿತ್ತು. ‘ಬೇರೆ ಲಾರು’ ಹತ್ತಿರ ಹೋದರೆ, ಇನ್ನು ಕೆಚ್ಚು ಕೇಳುತ್ತಾರೇನೋ! ಇವರು ತುಂಬ ಗಟ್ಟಿಗರು ಅಂತ ನಾರಾಯಣ ಹೇಳಿದ್ದಾನೆ. ಏನು ಮಾಡುವುದು? ಕೇಸು ಕೊಡುವುದಕ್ಕೂ ಇಲ್ಲ, ಬಿಡುವುದಕ್ಕೂ ಇಲ್ಲ, ಹಾಗಾಗಿದೆ!’ ಎಂದು ಎರಡೆರಡು ಬಾರಿ ಯೋಚಿಸಿದ ನಾಗಪ್ಪ, ಕೊನೆಗೆ ‘ದೇವರೇ ಗತಿ’ ಎಂದುಕೊಂಡು ಇನ್ನುರು ರೂಪಾಯಿ ಕೊಟ್ಟು ನಮಸ್ತಾರ ಹೇಳಿ ಬಂದರು.

ಪುಟ್ಟಿಗಂಟಿನ ಮೂರನೇ ಎರಡು ಭಾಗ ಮಾಯವಾದಿದಕ್ಕಾಗಿ ತುಂಬಾ ವ್ಯಾಸನವಾಗಿತ್ತು. ಈಗಲೇ ಇನ್ನುರು ರೂಪಾಯಿ ಕೇಳಿದವರು, ಇನ್ನು ಪ್ರತಿಸಾರಿಯೂ ಕೊಟ್ಟಿಗೆ ಬರುವಾಗ ಎಪ್ಪ ಕೇಳುವರೋ ಎಂಬ ಭೀತಿಯೂ ಕ್ಷಣಿಕಾಲ ತಲೆ ಹಾಕಿತು. ಆಗ ಹೊಕ್ಕೇನು ಮಾಡುವುದು? ಎಂಬ ಪ್ರಶ್ನೆ ಸುಳಿದಾಗ ಕಿಟ್ಟಿನಿನ ವರದಕ್ಕಿಣಿಯ ಕಡೆಗೆ ಮನಸ್ಸು ಹಂತಿಯಿತು.

.....ಶ್ರೀಕಂಠರ್ಯಾನವರಿಂದ ಕಾಗದವೇ ಬರಲಿಲ್ಲವಲ್ಲ; ಎಂಟು ಸೂರು ವರದಕ್ಕಿಣಿ ಕೇಳಿ ಕಾಗದ ಬರೆದಿದ್ದಕ್ಕೆ, ಈ ಸಂಬಂಧವೇ ಬೇಡವೆಂದು ಸಂಮೂನಾಗಿಬಿಟ್ಟಿರೋ ಏನೋ. ಹುಡುಗ ಎಸ್. ಎಸ್. ಎಲ್. ಸಿ. ಮಾಡಿಕೊಂಡು, ತಾಲ್ಲೂಕು ಕಚ್ಚೀರಿಯಲ್ಲಿ ಗೂರ್ಜುಮೆಂಟ್‌ಕೆಲಸದಲ್ಲಿದ್ದಾನೆ ಅಂತಹನನಿಗೆ ಎಂಟುನೂರು ಕೊಡುವುದು ಹೆಚ್ಚೆ? ಓದದೆ, ಕೆಲಸವಿಲ್ಲದೆಂದ್ದು ಶ್ರೀನಿವಾಸನಿಗೆ ಸಾವಿರಕೆಟ್ಟರು ರಂಗಯ್ಯ. ಅವನಿಗಿಂತ ಕಿಟ್ಟು ನೂರುಪಾಲು ವಾಸಿ. ಖಂಡಿತವಾಗಿಯೂ

ಅವನಿಗೆ ಎಂಟುನೂರು ಹೇಳ್ಣಲ್ಲ. ಕೊನೆಯವ್ಯಕ್ತಿ ಒಂದೂವರೆ ಸಾಮಿರ ವಾದರೂ ತಾವು ಕೇಳಬೇಕಾಗತ್ತು. ಅಮಿಶ್ರಾರರು ಏನನ್ನು ವರ್ಣಿಸಿ ಎಂದು ಹಿಂಜರಿದು ಕೇವಲ ಎಂಟುನೂರು ಕೇಳಿ ಕಾಗದ ಬರೆದಿದ್ದರು. ಶ್ರೀಕಂಠಯ್ಯನವರಿಂದ ಉತ್ತರವೇ ಇಲ್ಲವಲ್ಲ!—ಎಂದುಕೊಂಡರು ನಾಗವು

ಸುಂದರೆವನ್ನು ಸೋಡಿಕೊಂಡು, ಆ ರಾತ್ರಿ ರಾಘವಯ್ಯನವರ ಮನೆಯಲ್ಲೇ ತಂಗಿ, ಬೆಳಗ್ಗೆ ಎದ್ದು ಉರಿಗೆ ಹೊಗೊಣವೆಂದು ನಿಶ್ಚಯಿಸಿ ಹೊರಟಿದ್ದ ನಾಗಸ್ವನವರು ಇಷ್ಟರಲ್ಲಾಗಲೇ ಮತ್ತೆ ಇಶರಕ್ಕೆ ಬಂದಿದ್ದರು. ಪದ್ಭಾಗ ಮನೆಯ ಮುಂದವಯೇ ಹಾದು, ಅತ್ಯು ಓರೆ ಸೋಳಿಬಿರಿ, ಮತ್ತೆ ಮುಂದೆ ಸಡೆಮ ರಾಘವಯ್ಯನವರ ಮನೆಯ ಭಾಗಿಲಿಗೆ ಬಂದರು. ಆವಣದ ಹೊರಬಾಗಿಲೆನಲ್ಲಿಯೇ ಸಿಂತಿದ್ದ ಮನೆಯ ಜವಾನ—

“ಯಾರಂಬೇಕು ಸ್ತಾಪಿಯಿ?”

ಎಂದು ಕೇಳಿದೆ. ತಾನು ಆ ಮನೆಯು ಅಳಿಯನ ತಂದೆ, ರಾಘವಯ್ಯನವರ ಬೀಗ—ಎಂದು ಇವನೆಗೆ ತಿಳಿಯದೇ ಎಂದು ಮನಸ್ಸಿ ಸಲ್ಲಿಯೇ ಅಂದುಕೊಂಡು, ನಾಗವುನವರು—

“ರಾಯರು ಇದ್ದಾರೇನವ್ಯಾಪ್ತಿ?”

“ಯಾರು, ದೊಡ್ಡ ವರ್ಣೋ ಚಿಕ್ಕವರ್ಣೋಯಿ?”

“ಯಾರಾದರೂ ಸ್ವಿಯೆ. ನಾನು ಸೋಡಬೇಕು.”

“ಅಲ್ಲೇ ಇರಿ ಸ್ತಾಪಿಯಿ. ಒಳಗೆ ಯಾರೂ ಬಂಬಾರದು. ಚಿಕ್ಕಮ್ಮೆ ಸೋರು ಹೇಳಿದ್ದಾರೆ.”

“ನಾನು ಸಿಮ್ಮೆ ಚಿಕ್ಕರಾಯರಿಗೆ ತಂದೆ ನಿಮ್ಮ ಚಿಕ್ಕ ಅಮ್ಮೆ ಸೋರಿಗೆ ಮಾವ. ಪರವಾಗಿಲ್ಲ ಬಿಡಯ್ಯ”

“ನಿಷ್ಪ ಯಾರಾಗಿದ್ದರೆ ಸನಗೇನು ಸ್ತಾಪಿಯಿ. ಒಳಗೆ ಬಿಡಬೇಡ ಎಂದು ಹೇಳಿದಮೇಲೆ ನಾನು ಅವರ ಮಾತು ನೊರೊಕಾಗುತ್ತಾ?”

“ಹೊಗಲಿ, ದೊಡ್ಡರಾಯರಿಗೆ ನಾನು ಬಂದಿದ್ದೀನಿ ಅಂತಹೇಳಯ್ಯ”

“ಅವರು ಉರಲ್ಲಿಲ್ಲ ಸ್ತಾಪಿಯಿ. ಗ್ರಾಮಸೋಡಿಕೊಂಡು ಬಡೋ

ದಿಕ್ಕೆ ಸರ್ಕಿರೆಟ್ ಹೋಗಿದ್ದಾರೆ. ದೊಡ್ಡಮೃನೋರೂ ಹೊತೇರಿ
ಹೋಗಿದ್ದಾರೆ.”

“ಚಿಕ್ಕರಾಯರಿಗೆ, ನಿಮ್ಮತಂದೆ ಬಂದಿದ್ದಾರೆ ಅಂತ ಹೇಳಯ್ಯ.”

“ಅವರು ಉರಿನಲ್ಲಿಲ್ಲ ಸ್ವಾಮಿ, ಸರ್ಕಿರೆಟ್ ಹೋಗಿದ್ದಾರೆ.”

“ನಿಮ್ಮ ಚಿಕ್ಕ ಅವುನೋರೂ ಇಲ್ಲವೋ?”

“ಅವರು ಕ್ಲಾಬಿಗೆ ಹೋಗಿದ್ದಾರೆ.”

ಅಷ್ಟರಲ್ಲಿ ಸರ್ಪನೆ ಕಾರು ಅವರಿಂದೊಳಗೆ ಸುಗಿತು. ಸ್ವರ್ವ
ಇಳಿದು, ತನ್ನ ವ್ಯಾನಿಟಿಬಾಗನ್ನು ತೂಗಾಡಿಸುತ್ತಾ ಕೆಳಗಿಳಿದಳು.

“ಅದೋ ಬಂದರಲ್ಲ-ಕೇಳಿಕೊಂಡು ಬಾರಯ್ಯ.”

ಎಂದರು ನಾಗಪ್ಪ. ಅಷ್ಟರಲ್ಲಿ ಸ್ವರ್ವ ಒಳಗೆ ಹೊರಟುಹೋಗಿ
ದ್ದಳು. ಅವಳನ್ನೇ ಹಿಂಬಾಲಿಸಿದ ಜವಾನ ಎರಡು ನಿಮಿಷಗಳ ನಂತರ
ಹಿಂತಿರುಗಿದ—

“ಯಾರಾದರಾಗಲಿ, ನಮಗೂ ಅವರಿಗೂ ಏನೂ ಸಂಬಂಧವಲ್ಲ.
ಬಂದ ದಾರಿ ಹಿಡಿದು ಹೋಗಿ ಇಂತ ಹೇಳು ಅಂದರು ಸ್ವಾಮಿ”

ಎಂದ ಜವಾನ. ನಾಗಪ್ಪನವರ ಮುಖ ಕಪ್ಪಿಟ್ಟು; ಮಾವನಾದ
ವಸಿಗೆ ಮರ್ಯಾದೆ ಮಾಡಿವ ರೀತಿ ಇದೇನೇನು? ” ಎಂದುಕೊಂಡರು.
ಸ್ವರ್ವಳ ಬಗ್ಗೆ ಅದಕ್ಕೆಂತ ಹೆಚ್ಚು ಯೋಚಿಸಲು ಅವರಿಂದ ಸಾಧ್ಯ
ವಾಗಲಿಲ್ಲ. ಅಲ್ಲಿಂದ ಮೆಲ್ಲನೆ ಹೆಚ್ಚೆ ಎತ್ತಿಟ್ಟಿರು. ಎಲ್ಲಿಗೆ ಹೋಗು
ವುದು? ಆ ರಾತ್ರಿ ಮಲಗುವುದೆಲ್ಲಿ? ನಾರಾಯಣನ ಮನೆಗೆ ಹೋಗ
ಬೇಕಾದರೆ ಬಂಧನಗುಡಿಗೆ ಹೋಗಬೇಕು. ಈಗಲೇ ಬಂಭತ್ತು
ಗಂಟಿಯ ಮೇಲಾಯಿತು. ಮಲ್ಲೇಶ್ವರದಿಂದ ಬಂಧನಗುಡಿಗೆ ನಡೆದು
ಕೊಂಡು ಹೋಗುವುದೇದರೆ ಹನ್ನೊಂದುಗಂಟಿಯೇ ಹೊಡಿಯುತ್ತದೆ.
ಏನುಮಾಡುವುದು - ಎಂದು ಹೇಚಾಡುತ್ತಿರುವಪ್ಪರಲ್ಲಿ ಪದ್ಮಮೃನ್
ಮನೆಯ ಬಳಗೆ ಬಂದಿದ್ದಿರು. ಆ ಬಾಗಿಲಿನ ಕಡೆಗೆದ್ದಷ್ಟು ಹೊರಳಿಸಿದರು.

“ಒಳಕ್ಕೆ ಯಾಕೆ ಹೋಗಬಾರಮು? ” ಎನ್ನಿಸಿತು. ಆದರೆ
ಹಿಂದಿನದೆಲ್ಲ ನೆನಪಾಗಿ—

“ಹೇಗೆ ಹೋಗುವುದು? ” - ಎಂದು ಮನಸ್ಸು ಹಿಂಜರಿಯಿತು.

“ಹೋದರೆ ಪದ್ಮಮೃಣ ಉಪಚರಿಸುತ್ತಾ ಹೋ ಇಲ್ಲವೋ? ”

ತೂಗಾಡಿತು ಮನಸ್ಸು.

“ಉಪಚಾರ ಏನುಬೇಕು—ಮಲಗಿಕೊಳ್ಳುವುದಕ್ಕೆ ಸ್ಥಳ ನಿಕ್ಕರೆ ನಾಕು.”

“ಏನನ್ನುತ್ತಾ ಹೋ ಆಕೆ ?”

“ಭೇ, ಒಳ್ಳೆಯವಳು ಪದ್ಯಮ್ಮ, ಯಾವುದನ್ನೂ ಮನಸ್ಸಿನಲ್ಲಿಟ್ಟು ಕೊಳ್ಳುವುದಿಲ್ಲ. ಹಿಂದಿನದೆಿಲ್ಲ ಮರಿತುಬಿಟ್ಟಿದ್ದಾ ಇ !”

“ರತ್ನ.....?”

“ಅವಳೇನು ಇನ್ನೂ ಹೆಡುಗಿ ! ತನ್ನಂತಹ ದೊಡ್ಡವನನ್ನು ಮಾತನಾದಿಸಃವ ಧೈರ್ಯ ಅವಳಿಗೆಂೱದೆ ?”

ಹೋಗತೋ ಬೇಡವೇ ಎಂದು ಹಾಗೂ ಹೇಗೂ ಓಲಾಡು ಶ್ರಿದ್ದ ನಾಗಪುನವರ ಮನಸ್ಸು ಕೊನೆಗೆ ಹೇಗಲು ನಿಕ್ಕಯಿಸಿತು. ಪದ್ಯಮ್ಮನ ಮನೆಯ ಮೆಟ್ಟಲು ಹತ್ತಿ ಬಾಗಿಲು ತಟ್ಟಿದರು. ರತ್ನ ಬಂದು ಬಾಗಿಲು ತೆರೆದಳು.

“ಅಮ್ಮ ಇದ್ದಾರೇನಮ್ಮು ?”

“ಹ್ಯಾ.”

“ಏನು ಮಾಡುತ್ತಿದ್ದಾರೆ ?”

“ಒಳಗಿದ್ದಾರೆ”

ನಾಗಪ್ಪ ಒಳಗೆ ನಡಿದರು. ಯಾರ ಉಪಚಾರವೂ ಇಲ್ಲದೆ, ತಮ್ಮ ಡೋಂಕು ರಂಮಾಲನ್ನು ತೆಗೆದು ಗೂಟಕ್ಕೆ ತಗುಲಿಸಿದರು. ಕೊಂಟು ತೆಗೆಯುವಷ್ಟರಲ್ಲಿ, ರತ್ನಳಿಂದ ಸುದ್ದಿ ಅರಿತ ಪದ್ಯಮ್ಮ ಹೋರಗೆ ಬಂದಳು.

“ಎಲ್ಲ ಸೌಖ್ಯತಾನೇ ?”

ನಾಗಪ್ಪನವರ ಪೀಠಿಕೆ ಅದು.

“ಹ್ಯಾ, ಲೂರಿನಲ್ಲಿ ಎಲ್ಲಾ ಕ್ಷೇವ-ವಾಗಿದ್ದಾರೆಯೇ ?”

ಪದ್ಯಮ್ಮ ಪ್ರಸನ್ನವದನದಿಂದಲೇ ಮಾತಿಗ ತೊಡಗಿದಳು.

“ಎಲ್ಲಾ ಚೆನ್ನಾಗಿದ್ದಾರೆ.”

“ಏಳಿ, ಕೈಕಾಲು ತೋಳಿದುಕೊಳ್ಳಿ.”

ನಾಗಪ್ಪನವರು ಮರುಮಾತನಾಡದೆ ಪದ್ಯಮ್ಮನ ಮಾತನ್ನು

ಪರಿಪಾಲಿಸಿದರು! ಎಲೇಯ ಮುಂದೆ ಕುಳಿತುದೂ ಆಯಿತು. ಹಣಿದ ಹೊಟ್ಟಿಗೆ ಒಂದೆಂದೇ ತುತ್ತು ಇಳಿಯುತ್ತಿರುವಾಗ—

“ಸಂದರುವನನ್ನು ನೋಡಲಿಲ್ಲವೇ?” ಎಂದಳು ಪದ್ಮನ್ಬುಧನಾಗನ್ನನವರಿಗೆ ತುತ್ತು ಗಂಟೆಲಿನಲ್ಲಿ ಸಿಕ್ಕಿಕೊಂಡಂತಾಯಿತು.

“ಮನೆಯಲ್ಲಿರಲಿಲ್ಲ ಅವನು” ಅಷ್ಟಕ್ಕೇ ವಾತು ಸಿಂಗಿತು.

ರತ್ನ ಹೊರಗಿನ ಕೋಣೆಯಲ್ಲಿ ನಾಗನ್ನವನರಿಗೆ ಹಾಸಿಗೆ ಹಾಸಿದಳು. ಉಂಟಿಮುಗಿಸಿದ ನಾಗನ್ನ ವದ್ದೆನ್ನು ಸೊಡನೆ ಹೆಚ್ಚುನೂತಿಗೆ ಹೊಗಡಿ ಮಲಗಿಕೊಂಡು ಬಿಟ್ಟರು. ಆದರೆ ಸಿದ್ದಿ ಬರಬುದೇ?

ಪುಟ್ಟಗಂಟು ಕರಗಿತು. ಮುಂದೆ ಮುಂದೆ ಕೋಟಿರ್ಭು ಲಚಿಗೆ ಹಣಬೇಕು. ನಿಂಗನಹಳ್ಳಿಯ ಗೋಮಾಳದಲ್ಲಿರುವ ಹತ್ತು ಎಕರೆ ಜಮಿನನ್ನು ದರಖಾಸ್ತಿನಲ್ಲಿ ಗಟ್ಟಿಸಿಕೊಳ್ಳಲು ಕೋಟಿ ತಾಲ್ಲೂಕಿಗೆ ಶಿರಾಗುತ್ತಿರುವುದಾಗಿದೆ. ಆದಕ್ಕೂ ಹಣ ಬೇಕಾಗುತ್ತದೆ. ಮಂಗಳು ಸುಮಿತ್ರೆ ದಿನ ದಿನಕ್ಕೆ ದೊಡ್ಡವಳಾಗುತ್ತಿದ್ದಾಳೆ. ಆವಳ ಮಂದುವೇ ಹಣಬೇಕು, ಎಲ್ಲಕ್ಕೂ ಹಣಬೇಕು. ಆದರೆ ಹಣ ಎಲ್ಲಿದೆ?

ಅದೇ ವಿಷಯಗಳನ್ನೇ ಹತ್ತಾರು ಬಾರಿಯೇಚಿಸಿದರು. ಆವರ ಆರ್ಥಿಕ ಸಮಸ್ಯೆ ಬಗೆಹರಿಯಲಿಲ್ಲ. ನಿದ್ದೆ ಬಾರದೆ ಸೂರಳಾಡಿದರು. ಅಂಗಳದಲ್ಲಿದ್ದ ಗೋಡೆಯ ಗಡಿಯಾರ ಬಾರಿಸಿದ ಗಂಟೆಗಳನ್ನೇಲ್ಲಾ ಹನ್ನೆರಡು, ಒಂದು, ಎರಡು, ಮೂರು ಎಂದು ಎಣಿಸಿದರು. ಆಮ್ಮೆ ಹೊತ್ತಿನ ಬಳಕ ಮನಸ್ಸಿಗೇನೋ ಹೊಳೆದಂತಾಯಿತು. ಕಣ್ಣದರಿಗೆ ನಿಧಿ ಇಟ್ಟುಕೊಂಡು ಕುರಡುಕಾಸಿಗೆ ಕಿಸೆಯೆಲ್ಲಾ ಹುಡುಕಿದಂತಾಯಿತ್ತಲ್ಲ ಎಂದು ಸಣ್ಣಗೆ ನಕ್ಕರು. ಅನಂತರ ಜೊಂಪು ಹೆಚ್ಚಿತು.

ಎಚ್ಚರವಾದಾಗ ವಳಂಗಂಟಿ. ಮುಖತೀಳಾಡೆದು ಬಂದ ಮೇಲೆ ಪದ್ಮನ್ಬುಧಾ ಕಾಫಿ ಕೊಟ್ಟಳು. ಒಂದೊಂದೇ ಗಂಟುಕು ಹೀರುತ್ತಾನಾಗನ್ನನವರು—

“ರತ್ನಾಗೆ ಮಂದುವೇ ಮಾಡುವುದಿಲ್ಲವೇ?”

“ಮಾಡಬೇಕು.”

“ಯಾವಾಗು?”

“ಇಷ್ಟರಲ್ಲಿ.....”

“ವರ.....?”

“ಅದೇ ಇನ್ನೂ ನಿಕ್ಕಿಯವಾಗಿಲ್ಲ !”

“ಬೇಕಾದರೆ ನಮ್ಮ ಕಿಟ್ಟುಗೆ ಮಾಡಿಕೊಳ್ಳಬೇಕು ಹೇಳುಗಳು ಬರುತ್ತಿನೆ. ಅವನಿಗೂ ಈ ನಡವನೆ ಯಾವು ಯಾವುದೋ ಹೇಳುಗಳು ಬರುತ್ತಿನೆ. ನನಗೇನೋ ರತ್ನಾ ಸ್ನೇಹ ಮಾಡಿಕೊಳ್ಳಬೇಕು ಅಂತ ಇಷ್ಟವಿದೆ. ವೆಂಕೂನು ತುಂಬ ಆಸೆ ಪಡುತ್ತಾಳಿ”

“ಮಾಡಿಕೊಳ್ಳಬಹುದಾಗಿತ್ತು. ಆದರೆ.....”

“ಆದರೆ ಏನು? ಅವನೇನೂ ವರದಕ್ಕಿಣಿ ಹೆಚ್ಚು ಕೇಳೋಲ್ಲ. ಮೂರುಸೂವಿರ ಕೊಟ್ಟಿರೆ ಸಾಕು. ಯಾಗಾದಿಗೆ ಮುಂಚೆ - ಈ ಘಾಲ್ಲಿಣಿದಲ್ಲಿ ಶುಭ ಕಾರ್ಯಮಾಡಿ ಬಿಡ್ಡೋಣ.”

“ಮೂರು ಸಾವಿರವೇನು, ವ್ಯಾಪತ್ತಿ ಸಾವಿರದ ಈ ಆಸ್ತಿ ನೇಲ್ಲಾ ಕೊಡುಹುದು - ‘ವರ’ ಅಂತ ಒಬ್ಬ ಯೋಗ್ಯಸ್ಥಿ ಸಿಕ್ಕಿದರೆ. ಈ ಮನೆ, ಶ್ರೀರಂಗಪಟ್ಟಣದ ಹತ್ತಿರ ಇರೋ ಜಮಾನು, ಆ ಹುಡುಗಿ ಹೆಸರಲ್ಲಿ ಇರೋ ಏದು ಸಾವಿರದ ಇನ್ನೂದೆನ್ನು ಎಲ್ಲಾ ಅವಸ್ಥೆಗೆ ಸೇರಿದ್ದು. ನಾನೇನು ತಲೆನೇಲಿ ರಾಕೆಕೊಂಡು ಹೋಗುತ್ತೀನೆಯೆ? ಎಂಬುದು ನನ್ನ ಮಗಳು ಸುಖವಾಗಿದ್ದರಿಗೆ ಸಾಕು”

“ಆದಕ್ಕೋ ನಂನು ಹೇಳಿದ್ದು. ಕಿಟ್ಟು ಇದ್ದಾನೆ - ರತ್ನಾಗಿ ತಕ್ಕುವರ ಅಂತ. ಕಂಡವರು ಅನುಭವಿಸುವುದಕ್ಕೆ ಬಡಲು ನಮ್ಮ ನಮ್ಮ ಸೊತ್ತು ನಮ್ಮ ನಮ್ಮಲ್ಲಿ ಇರಲಿ”

“ಅದೇನೋ ಸಿಜವೆ. ಆದರೆ ರತ್ನ ಕಿಟ್ಟುವಿಗಿಂತ ದೊಡ್ಡವಳು, ವಯಸ್ಸಿನಲ್ಲಿ”

“ಒಂದು ತಿಂಗಳು ತಾನೆ ದೊಡ್ಡವಳು? ವರವಾಗಿಲ್ಲ. ಮಹಾತ್ಮಾ ಗಾಂಧಿಯವರಂಥ ಮಹಾನುಭಾವರೇ ತಮಗಿಂತ ಎರಡು ವರದ ದೊಡ್ಡವಳಾದ ಹೆಂಡತಿಯನ್ನು ಕಟ್ಟಿಕೊಂಡರಂತೆ. ಅಂಥಾದ್ದರಲ್ಲಿ ಕಿಟ್ಟುಗು - ರತ್ನಾಗು ಈ ವಯಸ್ಸೇನು ಅಡಿಯಿಲ್ಲಿ?”

“ಅದೂ ಸರಿಯೆ. ಆದರೆ ರತ್ನ ಅವನನ್ನು ಒಪ್ಪುವುದಿಲ್ಲವಲ್ಲ. ಅವಳು ಮದುವೆಯೇ ಬೇಡ ಅನ್ನತ್ವದಾಳೆ. ಇಲ್ಲೇ ಒಬ್ಬರು ಕಾಕ್ಕರು ಇದ್ದಾರೆ. ವರದಕ್ಕಿಣಿ ಇಲ್ಲದೇನೆ ವರದವೆ ಯಾಗುತ್ತೇನೆಂದು

ಬಂದಿದ್ದರು. ‘ಇವುವಿಲ್ಲ ನನಗೆ’ ಎಂದು ಬಿಟ್ಟುಳು ರತ್ನ. ಅಂಥಾದ್ದು ರಲ್ಲಿ ಕಿಟ್ಟುವನ್ನು ಒಪ್ಪುತ್ತಾ ಈಯೆ?”

“ಒಪ್ಪದೆ ಎನ್ನ ಮಾಡುತ್ತಾ ಹೋ? ನಿವು ಹೇಳಿದರೆ ಆಗುತ್ತದೆ”

ನಾಗಪ್ಪನವರು ಹೇಳಿ ಮುಗಿಸಿದೊಡನೆ, ಈ ಎಲ್ಲ ಮಾತು ಗಳನ್ನು ಕೇಳಿಸಿಕೊಳ್ಳುತ್ತಾ ಹತ್ತಿರದ ಕೊಣಿಯಾಲ್ಲಿಯೇ ಕುಳಿತ್ತದ್ದ ರತ್ನ ಕೊಂಡಾವೇಶದಿಂದ ಅಂಗಳಕ್ಕೆ ಬಂದು:

“ಮೂರು ಹೇಳಿದರೂ ಆಗುವುದಿಲ್ಲ. ನಿನ್ನ ಮುಗ ನಿನ್ನ ಮನೆಯಲ್ಲಿಯೇ ಇರಲಿ. ಈ ಬೆಣ್ಣೆ ಮಾತು ಹೇಳುವುದಕ್ಕೆ ಇಪ್ಪು ದೂರ ಬಂದರೇನೋ. ಇನ್ನೊಂದು ಸಾರಿ ನನ್ನ ಮಂದರೆ ಮಾತು ಎತ್ತಬೇಡಿ. ಆ ಸುದ್ದಿ ಎತ್ತುವವರು ಈ ಮನೆ ಮೆಟ್ಟಲೇ ತಂಡಯ ಬಾರದು.” - ಎಂದು ಮಾತಿನ ಮಾಳಿಗರೆಡಳು. ನಾಗಪ್ಪನವರ ಮಾರುಕ್ಕೆ ಮುಸಿ ಬಳಿದಂತಾಯಿತು.

“ಎನ್ನೋ ದಿಕ್ಕಿಲ್ಲದ ಹುಡುಗಿ. ಬಂದು ದಾರಿ ಮಾಡೋಣ ಅಂತ ಯೋಚಿಸಿದೆ. ಅದು ನಿಮಗೇ ಬೇಕಾಗಿಲ್ಲ!”

ಎನ್ನುತ್ತಾ ಆವರು ಎದ್ದು ಕೊಟ್ಟು ತೊಟ್ಟುಕೊಂಡರು. ರುಮಾಲು ಕ್ರಿಗೆ ತೆಗೆದುಕೊಳ್ಳುವವವು ರಲ್ಲಿ ಮತ್ತೆ ರತ್ನ—

“ಇಂಥಿದಿಕ್ಕಿಲ್ಲದ ಹುಡುಗಿರ್ದೇ ಹುಡುತ್ತಾ ಇದ್ದೀರೇನೋ— ರಣಹೆದ್ದ ಬಾಯಿ ಬಟ್ಟಿನ್ನಿಂದು ಹೆಣ ಹುಡುಕೋ ಡಾಗೆ-ರಣ ದೋಚೋದಿಕ್ಕೆ.”

“ಹೇಳಿಗಲಿ. ಸುಮನ್ನಿ ಇರಮ್ಮು ರತ್ನ. ಹಾಗನ್ನಬಾರದು.

ಮಾಗಳನ್ನು ಶಾಂತ ಗೊಳಿಸಿದಳು ಪದ್ದಮಾರ್ಪು:

“ನಾನು ಹೋಗ್ಗಿಟ್ಟು ಬರ್ತೀನಿ” ಎನ್ನುತ್ತಾ ನಾಗಪ್ಪನವರು ಹೊರಗಡಿಗೆ ಹೆಚ್ಚಿಯಿಟ್ಟರು.

“ಬರ್ತೋದೇನೂ ಬೇಕಾಗಿಲ್ಲ. ಹಾಗೇ ಹೋಗಿ.....ಇನ್ನೇಲೀ ಈ ರಸ್ತೀನೇ ಮರೆತು ಬಿಡಿ”—ಕೆಚ್ಚು ಕಂಡದಿಂದ ಕಿಟ್ಟು ಮಾತಿನಲ್ಲಿ ಜುಬ್ಬಿದಳು ರತ್ನ.

ನಾಗಪ್ಪನವರು ಹಿಂತಿರುಗಿಯೂ ನೋಡದೆ, ರಸ್ತೀಯ ಶಿರುವಿ ನಲ್ಲಿ ಮಾಯವಾದರು !

ಹೆಂಗಕ್ಕಾದ ಹೆಂಡತಿಯನ್ನು ಕಟ್ಟಿಕೊಂಡು ಬಾಳುತ್ತಿದ್ದ ಸುಂದರುವಿನ ಕ್ಷೇಮು ಸಮಾಚಾರವನ್ನು ತಿಳಿಯದೆ ಚಡಪಡಿಸುತ್ತಿದ್ದಳು ಹೆಂಕೆಮ್ಮೆ. ಶಾಮುವಿನ ಕೈಯಲ್ಲಿಂದು ಕಾಗದ ಬರಿಸಿ ಹಾಕಿದ್ದರೂ ಇದಕ್ಕೆ ಉತ್ತರ ಒಂದಿರಲ್ಲ. ಮನೆಯ ವಿಳಾಸಕ್ಕೆ ಕಾಗದ ಬಂದರೆ, ನಾಗಕ್ಕನವರೀನಾದರೂ ಸಿಂಹಾಗಿ, ತಮಗೆ ತಿಳಿಯದೆ ಸುಂದರವಿಗೆ ಕಾಗದ ಬರಿದಿದ್ದಕ್ಕಾಗಿ ಬೈಯ್ಯಬಹುದೆಂಬ ಹೆದರಿಕೆಯಿಂದ, ಕೋಟಿ ಹೈಸ್ಕೂಲಿಗೆ ಶಾಮುವಿನ ವಿಳಾಸಕ್ಕೇ ಕಾಗದ ಬರಿಯಾಗೇಕೆಂದು ಸಂದರುವಿಗೆ ಬರಿಸಿದ್ದಳು ಹೆಂಕೆಮ್ಮೆ. ಬಹುದಿನಗಳಾದರೂ ಅನನಿಂದ ಕಾಗದ ಪಾರದಿದ್ದದನ್ನು ಕಂಡು ಅವಳ ಮನಸ್ಸು ಕರಗತ್ತಾಡಿತು ಕೊನೆಗೆ ಪದ್ಯಪ್ರಸ್ತಿಸಿಗೊಂಡು ಕಾಗದ ಬರಿದು, ಸಂಂದರುವಿನ ಕ್ಷೇಮು ಸಮಾಚಾರವನ್ನು ತಿಳಿಸಬೇಕೆಂದು ಕೇಳಿಕೊಂಡಿದ್ದಳು. ಅದಕ್ಕೂ ಉತ್ತರ ಬಾರದಿದ್ದಾಗ, ಅವಳ ಕಳವಳ ಹೆಚ್ಚಾಗಿಯಿತು. ನಾಗಕ್ಕನವರು ಒಂದೆರಡು ಬಾರಿ, ಬೆಂಗಳೂರಿಗೆ ಹೋಗಬಂದಾಗ—

“ಸಂಂದರು ಸಹಿದ್ದನೆ? ಅರೋಗ್ಯವಾಗಿದ್ದಾನೆಯೆ?”

ಎಂದು ಕುತ್ತಣಿತಲಿಂದ ಆಕೆ ಪ್ರಶ್ನಿಸಿದ್ದಳು.

“ಆ ಅಯೋಗ್ಯನ ಮನೆ ಹತ್ತಿರ ನಾನು ಹೋಗಲಿಲ್ಲ. ಅರೋಗ್ಯವಿಲ್ಲದೆ ಅನನಿಗೇನು ಧಾಡಿ?”

“ಪಾಪ, ಯಾಕೆ ಹಾಗಂತೀರಿ ಅವನನ್ನು?”

“ಇನ್ನೀನು, ತಂದೆ ಅನ್ನೊಂದು ಮನೆ ಬಾಗಿಲಿಗೆ ಹೋದರೂ, ಒಳಕ್ಕೆ ಬಿಡಬೇಡ ಅಂತ ಜವಾನನ ಕೈಯಲ್ಲಿ ಹೇಳಿ ಕಳುಹಿಸಿದ ಮೇಲೆ”

“ಸಂಂದರು ರೂಗೆ ಮಾಡಿದನೆ?”

“ಅವನಳ್ಳಿದಿದ್ದರೆ ಅವನ ಹೆಂಡತಿ. ಯಾರಾದರೀನು—ಎಲ್ಲಾ ಒಂದೇ.”

ಮುಂದೆ ಮಾತನಾಡದಾದಳು ವೆಂಕಮ್ಮೆ. ಇದೆಲ್ಲಾ ಆಹ್ವಾನ
ಸಾವಿರ ರೂಪಾಯಿನ ಮಹತ್ವ ಎಂದು ಆಕೆಗಿ ಚೋಳೊವರಲಿಲ್ಲ.
ಹುಡುಗನನ್ನು ಮಾರಿ ಈಣ ತೀಗೆದುಕೊಂಡವೇಲೆ, ನನ್ನ ಹಕ್ಕು
ಏನು ಉಳಿದಿದೆ ಎಂದುಕೊಂಡಳು. ಆವನನ್ನಾಗಲಿ, ಆವನ
ಹೆಂಡತಿಯನ್ನಾಗಲಿ ದೂಷಿಸಿ ಫಲವಿಜ್ಞ, ಆದು ಆವರ ತನ್ನಿಲ್ಲ; ತನ್ನ
ತಪ್ಪು, ತನ್ನ ಗುಡನ ತಪ್ಪು—ಎಂದು ಕೊರಗಿ ಸ್ವಾಗಾಗುತ್ತಾ
ಬಂದಳು ವೆಂಕಮ್ಮೆ:

ಮನೆಯಲ್ಲಿ ತಾಯಿಯ ಪರಿಸ್ಥಿತಿಯನ್ನು ಆರತುಕೊಂಡಿದ್ದೆನನು
ಶಾಮ್ಮು ಒಬ್ಬನೇ. ಸುಮಿತ್ರೆ ಇನ್ನಾಗಿ ಅರಿಯದ ಹುಟುಗಿಯೇ ಆಗಿ
ದ್ದಳು. ಕಿಟ್ಟುವಿಗೆ, ಕೋಟಿ ತಾಲ್ಲೂಕು ಕಚ್ಚೇರಿಗೆ ದಿನವಹಿ ಏದು-
ಹಡ್ಡತ್ವ ವೈಲಿ ನಡೆದು ಹೋಗಿಬರುವುದರಲ್ಲಿಯೇ ಆಯಾಷಾಗು
ಶ್ರಿತ್ವ. ನಾಯೆಯಂತೂ ಶಾಂತಪನೊಡನೆ ಮದುವೆಯಾಗುವ
ಕನಃಕಟ್ಟಿಕೊಂಡೇ ಸಂತೋಷಪಡುತ್ತೆ ಹೊತ್ತು ಕಳೆಯುತ್ತಿದ್ದುದು
ರಿಂದ ತಾಯಿಯ, ಸ್ಥಿತಿಯನ್ನು ವಿಚಾರಿಸುವ ಗೋಚಿಗೆ ಹೋಗಿರಲಿಲ್ಲ.
ಶಾಮ್ಮು ಮಾತ್ರ ಚಿಕ್ಕಂದಿಸಿಂದ ಪರೀಕ್ಷಾಕಾರ ಬುದ್ಧಿಯನ್ನೇ ಬೆಳ್ಳಿ
ಕೊಂಡು, ಪರಹಿತ ಸಾಧನೆಯಲ್ಲಿಯೇ ಮನಸ್ಸು ಹರಿಸುತ್ತಿದ್ದರಿಂದ
ವೆಂಕಮ್ಮನ ಸುಖ_ದುಃಖಗಳನ್ನು ಆರತುಕೊಳ್ಳಲು ಸರ್ವಾರ್ಥನಾಗಿದ್ದ.
ಶ್ರೀನಿವಾಸನ ಗಾಯಗಳಿಗೆ ದಿನವಹಿ ಮುಂಬಾಗು ದಚ್ಚಿ, ಬಟ್ಟಿಕಟ್ಟಿ,
ಅವನ ಆರ್ಯಕೆ ಮಾಡುವುದೂ ಶಾಮ್ಮುವಿನ ಕೇಳಬೇಕೇ. ಇನ್ನು ಪರಿಷ್ಕೇ
ಸಮಾಧಿಷುತ್ತಿದ್ದರಿಂದ ಓದಿಸಕಡಿಗೆ ಗನಿಸಿಕೊಡ, ಪ್ರದೂ ಮುಖ್ಯ
ವಿಷಯವಾಗಿತ್ತು. ಒಂದುಕಡೆ ತಾಯಿಯ ಕೊರಗು ಹೈನಾರಿಸಬೇಕು;
ಮನೀಕ್ಕಂದು ಈಡೆ ಪುಕ್ಕೆ ಹತ್ತಿರ ಬರುತ್ತಿರುವುದರಿಂದ ಜೆನ್ನಾಗಿ
ಮಿದಿಕೊಳ್ಳಬೇಕು. ಯಾಗಾದಿ ಬೇರಿ ಸಮಾಧಿಷುತ್ತಿರುವುದರಿಂದ
ಕಿಟ್ಟುವಿನ ವಂದುವೆಯನ್ನು ಮುಗಿಸಬೇಕೆಂದು ಓಡಾಡುತ್ತಿರುವ
ನಾಗಷ್ಠನವರಿಗೆ ಸಣ್ಣ ಪುಟ್ಟು ಕೇಲಸಗಳಲ್ಲಿ ಸಹಾಯಕನಾಗಿರಬೇಕು—
ಹೀಗೆ ಇಕ್ಕಟ್ಟನಲ್ಲಿ ಸಿಕ್ಕಿಕೊಂಡಿದ್ದ ಶಾಮ್ಮು.

ಕ್ರಮೇಣ ಅನ್ನ_ನೀರಿನ ಕಡೆಗೆ ಗಮನವಿಯದೆ ದಾಖಿಗೆಯನ್ನೇ
ಹಿಡಿದಳು ವೆಂಕಮ್ಮೆ. ಮನೆಯಲ್ಲಿ ಅಡಿಗಿ ಮಾಡುವವರು ಕೂಡ

ಇಲ್ಲದೆ, ಹುಡುಗರು ಉಪವಾಸ ಮಾಡುವಂತಾಯಿತು. ಇತರರ ಮನೆಗಳಲ್ಲಿ ಅಡಿಗೆ ಕೆಲಸಕ್ಕೆ ಒಮ್ಮೆಕೊಂಡು ಹೋಗುತ್ತಿದ್ದ ನಾಗಪ್ಪ, ತಮ್ಮ ಮನೆಯಲ್ಲಿ ಅಡಿಗೆ ಮನೆಯ ಮೇಳಕಲ. ದಾಟಿ ಒಳಗೆ ಹೋಗುತ್ತಿರಲಿಲ್ಲ. ಸುಮಿತ್ರೆ ಆ ಕೆಲಸಗಳನ್ನು ಇರಿಯಳು. ಈ ಸ್ಥಿತಿಯನ್ನು ಸೋಡಿದ ಸೇರಿನುಸೇಯ ಹೀತು, ಉಪಾಯಗಾಣದೇ ಶಾಂತವನ್ನು ವೆಂಕಮ್ಮನ ಮನೆಗೆ ಕಳುಹಿಸಬೇಕಾಯಿತ್ತು. ಸುಮಿತ್ರೀಯಾ ಸೇರವಿಗೆ ಇದ್ದುದೆ ರಿಂದ ನಾಗಪ್ಪನವರ ಸುಖಾರವನ್ನು, ವೇದಲಿನಂತೆಯೇ ಸದೆಸಿಕೊಂಡು ಹೋಗಲು ಶಾಂತವಿಗೆ ಸಾಫ್ಯವಾಲಿತ್ತು.

ಕಂಡವರ ಮನೆಯ ಹುಡುಗಿಯಾನ್ನು ತಮ್ಮ ಮನೆಯಲ್ಲಿ ಎವ್ವುದಿನ ದುಡಿಸುವುದು? ಕಿಟ್ಟಿವಿಗೆ ಮಾಡಬೇಯಾಗಿ ಸೊಸೆ ಮನೆಗೆ ಬಂದರೆ ಸ್ವಲ್ಪ ವೃಷಿಗೆ ಸಹಾಯ. ಹಾಗುತ್ತದೆ—ಎಂದುಕೊಂಡಳು ವೆಂಕಮ್ಮಾ. ಅದರೆ ಶ್ರೀಕಂಠಯ್ಯನವರಿಂದ ಮಾಡಬೇವೆ ಪ್ರಸ್ತುತಿ ಪದ ಕಾಗದವೇ ಬಾರೆ ದಿದ್ದುದನ್ನು ಕಂಡು ಆವಳಿಗೆ ಇತ್ತಾಸ್ತು ನಿರಾಶೆಯಾಗಿತ್ತು.

ನಾಗಪ್ಪನವರಂತೂ ಬೇರೆಗೊಂದು ಕಡೆಯಿಂದ ಯಾವುದಾದರೂ ಹೇಣ್ಣಬಂದರೆ ಕಿಟ್ಟಿವಿಗೆ ಮಾಡಬೇ ಮಾಡಬಿಡಬೇಕೆಂದು ಸಿಧಾರಿ ಸಿದ್ಧರು. ಅದೇ ಸಮಯಕ್ಕೆ ಕಾರತಾಳ ನಾಯಿಯಾದಂತೆ ಮಧ್ಯಾರಿನಿಂದ ಕನ್ನಾ ಪಿತ್ತಪ್ರೇಭರು ಆಗು. ಸೇರವಾಗಿ ನಾಗಪ್ಪನವರನ್ನೇ ಹುಡುಕಿಕೊಂಡು, ಬಂದು, ತಮ್ಮ ಹೆಸರು ‘ರಿಷ್ಟೀರ್ ಹೆಡ್ ಗುಮಾಸ್ತಿ’ ನರಸಿಂಹಯ್ಯನೆಂದೂ, ಮಧ್ಯಾರಿನಲ್ಲಿಯೇ ವಾಸವಾಗಿರಬುದಾಗಿಯೂ, ವರನನ್ನು ಹುಡುಕಿಕೊಂಡು ಬಂದಿರುವುದಾಗಿಯೂ-ಮುಂಚುಮರೆಯಿಲ್ಲದೆ ಪುಜಯ ಮಾಡಿಕೊಂಡರು.

“ತಾವು ಇನ್ನುದೂರ ದಯಮಾಡಿಸಿದ್ದು ತುಂಬ ಸಂತೋಷ”
ಎಂದರು ನಾಗಪ್ಪ.

ಸ್ವಲ್ಪ ಹೊತ್ತಿನ ಸಂತರ ಸುಮಿತ್ರೀಯ ಕೈಯಲ್ಲಿ ಕಾಫಿ ತೆಗೆಸಿ ಕೊಂಡು ಬಂದು-

“ತೆಗೆದ್ ಕೊಳ್ಳಬೇಕು.” ಎಂದು ಉಪಚರಿಸಿದರು.

“ನಾನು ಕುಡಿಯುವುದಿಲ್ಲ ಸ್ವಾಮಿ. ವರನನ್ನು ಹುಡುಕುವುದಕ್ಕೆ ಬಂದಿದ್ದೇನೆಯೇ ಹೊರತು, ಕಾಫಿ ಕುಡಿಯುವುದಕ್ಕೆ ಬಂದಿಲ್ಲ!”

ನಿದಾರ್ಶೀಷ್ಯವಾಗಿತ್ತು ನರಸಿಂಹಯ್ಯನವರ ಮಾತು. ಮನುಷ್ಯ ತುಂಬ ಖಂಡಿತವಾದಿ ಎಂದು ನಾಗಪ್ಪನವರಿಗೆ ಕ್ಷಣಮಾತ್ರದಲ್ಲಿ ಹೊಳೆಯಿತು.

“ಹುಡುಗ ತಾಲ್ಲೂಕು ಕಚೇರಿಯಲ್ಲಿದ್ದಾನಂತಿ. ನನ್ನ ಸ್ವೇಹಿತ ರೋಭ್ರಿಗೆ ಕೊಟೆ ತಾಲ್ಲೂಕಿನಿಂದ ಮಂದ್ರಾರಿಗೆ ವರ್ಗವಾಯಿತು. ಅವರೇ ಹೇಳಿದ್ದರು. ಹೊಗಿ ಸೋಡಿಕೊಂಡು ಬರೊಣ ಅಂತ ಬಂದಿದ್ದೇನೆ”

“ತುಂಬ ಸಂಶೋಧ.”

“ಎತ್ತು ವರ್ಷ ಆಯಿತು ಸರ್ವಸ್ವಿಗೆ ಸೇರಿ?”

“ಮೊದಲು ಒಂದು ವರ್ಷ ಬದಲಿ ಸೋಡುತ್ತಿದ್ದ. ಖಾಯಂ ಅಗಿ ಈಗಾಗಲೇ ಮೂರು ವರ್ಷಕ್ಕೆ ಒಂತು.”

“ಯಾಗಾದರೆ ಸಲವತ್ತಾರು ಪ್ಲಸ್ ಹವಿನೆಂಟು ಬರುತ್ತೀರುತ್ತಾಣತ್ತಿ?”

“ಹ್ಯಾ”

“ಇವೆತ್ತು ಭಾನುವಾರ. ಹುಡುಗ ಮನೆಯಲ್ಲಿದ್ದಾನೊ?”

ಹೊರಕೊಳೆಯಲ್ಲಿ ಕುಳಿತಿದ್ದ ಕಿಟ್ಟುವನ್ನು ಕರಿದರು ನಾಗಪ್ಪ. ಸರಸಿಂಹಯ್ಯನವರು ಆವನನ್ನು ಏರಡು ಸೀಮಾ ಆವಾದಮಾತ್ರ ನಿಷ್ಟಿಸಿ ಸೋಡಿ-

“ವಯಸ್ಸೆಷ್ಟು?” ಎನ್ನುತ್ತಾ ನರ್ಸ್ಯವೇರಿಸಿದರು.

“ಇತ್ತುತ್ತಾಲ್ಕುಯಿತು—ತಿವರಾತ್ರಿಗೆ”

“ಸರಿ, ನೀನು ಹೊಗಿಪ್ಪ” ಎಂದು ಕಿಟ್ಟುವನ್ನು ಕಳುಹಿಸಿದರು ಸರಸಿಂಹಯ್ಯ.

ಅನಂತರ ನಾಗಪ್ಪನವರ ಕಡಿಗೆ ತಿರುಗಿ-

“ಈ ವರ್ಷವೇ ಮದುವೆ ಮಾಡಬೇಕೆಂದಿದ್ದೀರೋ?”

“ಈ ಯುಗಾದೀಗೆ ಮುಂಚಿಯೇ ಮುಗಿಸಿಬಿಡಬೇಕು ಅಂತ ಆಸಿ”

“ಇನ್ನೇನು ಇಪ್ಪತ್ತು ದಿನವೂ ಇಲ್ಲವೆಲ್ಲ—ಯುಗಾದಿಗೆ”

“ಹೋದು, ಮನೆಯಲ್ಲಿ ಮಾಡುವವರು ಇಲ್ಲ. ‘ಅವಳು’ ಹಾಸಿಗೆ ಹೆಡುಬಿಟ್ಟಿದ್ದಾಳೆ. ಒಂದೇ ಒಂದು ಹೆಣ್ಣುವಂಗು ಇದೆ. ಅದು

ಅರಿಯದ ಹುಡುಗಿ. ಏನೂ ಮಾಡಲಾರದು. ಹೀಗಾಗಿ ಸ್ವಲ್ಪಿ
ಹೊಂದರಿಯೇ ಆಗಿದೆ. ಅದನ್ನು ಬೇಗ ಅವನಿಗೆ ಮುದುವೆ ಮಾಡಿ
ಬಿಟ್ಟರೆ, ಅವನ ಹೆಂಡತಿ ಅನ್ನನವಕ್ಕ ಮನಸಿಗೆ ಬಂದು ಸ್ವಲ್ಪ ಶಹಾಯ
ವಾಗಿರುತ್ತಾ ಹಳೆ ಅಂತ ಯೋಚನೆ ಮಾಡಿದ್ದೇನೆ”

“ಸರಿ, ಹಾಗಾದರೆ ಹುಡುಗನ ಡಾತಕ ಕೊಡಿ.”

ನಾಗಪ್ರಾನವರು ಒಳಗೆ ಹೋಗಿ ಕಿಟ್ಟಿನಿನಜಾತಕದ ಪ್ರತಿಯನ್ನು
ತಂದಿತ್ತರು.

“ಜಾತಕ ಕೂಡಿದರೆ ಆಗಿಹೋಗಲಿ. ನನಗೂ ಮೂರು
ಹೆಣ್ಣು-ನಾಲ್ಕು ಗಂಡು ಇದೆ. ಇಬ್ಬರು ಹೆಣ್ಣು ಮಕ್ಕಳಿಗೂ ಮುದುವೆ
ಮಾಡಿದ್ದೇನೆ. ಹೊದಲನೆ ಹುಡುಗ ಬೊಂಬಾಯಿಯಲ್ಲಿ ಕೆಲಸದಲ್ಲಿ
ದ್ವಾನೆ. ಅವನಿಗೂ ಬೆಂಗಳೂರಿಸಿಂದಲೇ ಹೆಣ್ಣು ತಂದಿದೇನೆ. ಇನ್ನು
ಎರಡನೇಯವನ್ನಾಗಿದೆ. ಚಿಕ್ಕಮಂಗಳೂರಿನಿಂದ ಹೆ.ಡ್ಯೂ ಬಂದಿದೆ.
ಅನುಕೂಲವಾದ ಸಂಬಂಧವಾದ್ದಲ್ಲಿ ಆ ಮುದುವೆಯನ್ನು ಈ
ಯುಗಾದಿಗೇ ಮುಗಿಸಬೇಕೆಂದು ಯೋಚಿಸಿದ್ದೇನೆ. ಆದರ ಜೊತೆ
ಯಲ್ಲಿ ಮೂರನೆ ಮುಗಳ ಮುದುವೆಯೂ ಆಗಿಹೋದರೆ ನನಗೆ ನಿಶ್ಚಯಿತೆ.”

“ಹಾಗೇ ಮಾಡಿ. ಸಂತೋಷ”

“ಅಂದಹಾಗೆ ಕೊಡುವುದು - ತೀಗಿದುಕೊಳ್ಳುವುದು ಏನೇನು
ಎಂದು ನಿರ್ಧರವಾಗಿ ಮೋಗಲಿ.”

“ನೀವೇ ಹೇಳಿ.” ಎಂದರು ನಾಗಪ್ರಾ.

“ನಮ್ಮ ಹುಡುಗನಿಗೆ ಚಿಕ್ಕಮಂಗಳೂರು ಹೆಣ್ಣು ನವರು ಏನೇನು
ಕೊಡುತ್ತಾ ರೋ ಆದನ್ನೇ ನಿಮ್ಮ ಮಂಗನಿಗೂ ಕೊಡುತ್ತೇನೆ. ಆದ
ಕ್ಕಂತ ನಾನೇನೂ ಹೆಚ್ಚು ಕೊಡಲಾರೆ”

“ಅವರು ಏನೇನು ಕೊಡುತ್ತಾ ರೋ?”

“ಆ ಮಾತ್ರ ಆಗಿದೆ. ಹುಡುಗನ ಕ್ಯಾಗೆ ಸಾವಿರದಿನ್ನೂ ರು
ಕೊಡುತ್ತಾ ರಂತೆ. ಬೆಳ್ಳತಟ್ಟಿ, ಜೊಂಬು, ಎರಡು ಬಟ್ಟಲು
ಹುಡುಗನಿಗೆ ಕೊಡುತ್ತಾ ರಂತೆ. ಹುಡುಗಿಯ ಕ್ಯಾಗೆ ಎರಡೆರಡು ಚಿನ್ನದ
ಬಳಿ ಹಾಕುತ್ತಾ ರಂತೆ. ನಮ್ಮ ಖಚು ಏನೂ ಇಲ್ಲ. ಒಂದು ಕೂರು
ಸೀರೆ, ಅಥವ ಸವರನ್ನಿನಲ್ಲಿ ಒಂದು ಮಾಂಗಲ್ಯ ಮಾಡಿಸಿಕೊಂಡು

ಹೋಗಿ, ಕನ್ನಾಗಾನ ತೆಗಿದೆಕೊಂಡು ಬರುವುದಪೇ ನಮ್ಮ ಕೆಲಸ.”

“ಹುಡುಗನಿಗೆ ಒಂದು ಕೈಗಡಿಯಾರ, ಎಡು ಮಾಟು ಕೊಡ ಬೇಕು.”

“ನಮ್ಮ ಹುಡುಗನಿಗೇನೂ ಅವರು ಕೊಡುವುದಿಲ್ಲ. ಆದ್ದರಿಂದ ನಾವೂ ನಿಮಗೆ ಕೊಡುವುದಕ್ಕಾಗುವುದಿಲ್ಲ”

“ಹುಡುಗನಿಗೆ ಕಾಲಕ್ಕೆ ತಕ್ಕುಹಾಗೆ ಒಟ್ಟಿಬರೆ ಇಲ್ಲದಿದ್ದರೆ ಹೇಗೆ?”

“ನಮ್ಮ ಹುಡುಗ ಈಗ ಬೆಂಗಳೂರಿನಲ್ಲಿವ್ಯಾಕೆಂಡು, ರೇಡಿಯೋ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಾನೆ. ಅಂಗಳಗೆ ನೂರ್ತೆವತ್ತು ರೂಪಾಯಿ ಸಂಬಳ. ಅಂಥ ಅವನಿಗೆ ಈ ಚಿಕ್ಕವೆಗಳೂಡಿನವರು ಮಾಟು-ಕೈಗಡಿಯಾರ ಕೊಡಲಿಲ್ಲ. ಇನ್ನು ನಿಮ್ಮ ವಾಗ ತಾಲ್ಲೂಕು ಕಜೀರಿ ಗುಮಾಸ್ತಿ. ಸಲವತ್ತುರು ಪ್ಲಾಸ್ ಯಾರಿನೆಂಟರ್ ನಾಡ ಇರ ಕೂನ. ಅಂಥನಿಗೆ ಮಾಟು-ಕೈಗಡಿಯಾರ ಎಲ್ಲಿ ತರೋಣಿ?”

ನರಸಿಂಹಯ್ಯನವರ ನಿರ್ದಿಷ್ಟಾಣದ ನುಡಿಗಳಿಗೆ ಸೋತರು ನಾಗಭ್ರ.

“ಹುಡುಗ ಹುಡುಗಿಯನ್ನು ನೋಡ ಬೇಡವೇ?”

“ನನ್ನ ಜೋತೆಯಲ್ಲಿ ಬಂದು ಬೇಕಾದರೆ ನೇನ್ನದಿಕೊಂಡು ಹೋಗಲಿ. ಗುಡು ಹಡುಕಿಕೊಂಡು, ಹುಡುಗಿಯನ್ನು ಉರೂರು ಮೆರವಣಿಗೆ ಮಾಡಿಸುವುದಕ್ಕಾಗುತ್ತದೆಯೇ?”

“ಅದೂ ನಿಜಾನ್ನಿ!”

“ಹುಡುಗ ಸ್ವಲ್ಪ ಕುಳ್ಳಿಗಿಡ್ಡಾಳಿ. ವಯಸ್ಸು ಹೆಚಿನೆಂಟಾಯಿತು. ಎಣ್ಣೆ ಗಂಪು ಬಣ್ಣಿ. ಕೈ, ಕಾಲು, ಕಣ್ಣಿ, ಮೂಗು ಎಲ್ಲಾ ಸರಿ ಯಾಗಿದೆ. ಸೇಗಳಾಗಿ ಹಂರೊಣಿಸುವುಂ ಬಂರಿಸುತ್ತಾಳಿ. ಮನೆ ಕೆಲಸ ಮಾಡುತ್ತಾಳಿ. ಬಾಯಿ ಮಾತ್ರ ಸ್ವಲ್ಪ ದೊಡ್ಡದು!” ಎಂದು ತಮ್ಮ ಮಗಳನ್ನು ವಣಿಸಿದರು ನರಸಿಂಹಯ್ಯ.

“ಹಾಗಾದರೆ ನೋಡುವುದೂ ಬೇಕಾಗಿಲ್ಲ. ಲಗ್ನಪತ್ರಿಕೆ ಇಡಿಸಿ ಬಿಡಿ.”

“ಬೆನ್ನಾಗಿ ಯೋಚಿಸಿ ನೋಡಿ. ಯಾವಾನಿಯನ್ನೂ ಕೇಳಿ ಒಸ್ಪಿಗೆ ತೆಗುಕೊಳ್ಳಿ.”

“ಅವಕ್ಕೇನು ಒಪ್ಪುತ್ತಾತ್ತಿ”

“ಮಾತು ಯಾವಾಗಲೂ ಬಂದೇ ಇರಬೇಕು. ಅವೇಲೆ ತಕರಾರು ತಂದರೆ ಆಗೋಡಿಲ್ಲ. ನನ್ನ ದು ಅತಿ ಕಟ್ಟಿ ಸ್ತಫಾವ. ಹಾಳು ತಾಲ್ಲಿ ಕು ಕಚ್ಚೇ ಕೆಲಸದಲ್ಲಿ ಪಳಗೇ ಪಳಗೇ ಕಟ್ಟಿಗುಣ ಗಳಿಲ್ಲ ಅಂಟಿಕೊಂಡು ಬಟ್ಟಿದೆ.”

“ಫೀ, ಹಾಗೇಕೆ ಅಂದ, ಕೊಳ್ಳುತ್ತೀರಿ?”

“ಹೌದು ನಾಗಸ್ವನಸರೇ, ಇದು ಮದ.ವೆ ಮಾತು. ಎರಡು ಜೀವಗಳು ಬದಕೆಂಪನವರೆಗೂ ಬಟ್ಟಾಗಿದ್ದ ಸುಖ-ದುಃಖಗಳಲ್ಲಿ ಹೊಂದಿಕೊಂಡರವೇಕು. ಹೆಡುಗನದೊಂದು ದಾರಿ - ಹುಡುಗಿಯ ದೊಂದು ದಾರಿ ಆಗಬಟ್ಟರೆ ಸಂಸಾರ ಸಿಸ್ವಾರ; ಸುಖವಿಲ್ಲ ಅದಕ್ಕೆ ಖಡಕಿಂಡಿತವಾಗಿ ಎಲ್ಲ ವಿಷಯವೂ ತೀರ್ಜಾನವಾಗಬೇಕು. ಹೆಡುಗಿಗೆ ಸ್ತುಪ್ಪಿ ಬಾಯಿ ಮುಂದು. ಅದನ್ನು ಸರಿಪಡಿಸಿಕೊಳ್ಳುವುದು ನಿಮಗೆ ಸೇರಿದೆ”

“ಮದುವೇಯಾದನೇಂಲೆ ಎಲ್ಲಾ ಸರಿಕೊಳ್ಳುತ್ತದೆ ಬಿಡಿ”

“ಹಾಗಾದರೆ ಉಗ್ನಪತ್ರಿಕೆ ಮಾಡಿಕೊಳ್ಳಲು ಅಭ್ಯಂತರವಿಲ್ಲ ತಾನೇ?”

“ಏನೂ ಅಭ್ಯಂತರವಿಲ್ಲ ಸ್ವಾಮಿ”

“ಸಿನ್ನು ಯಜಸೂನಮೃತನ್ನು ಸ್ವಲ್ಪ ಕರೆಯಿರಿ. ನಾನು ಮಾತನಾಡಬೇಕು.”

ನಾಗರ್ವನಂದರು ಒಳಗೆ ಹೋಗಿ ಮೇಕಮೈನಿಗೆ ವಿಷಯವನ್ನೆಲ್ಲ ಶಿಳಿಸಿದರು. ಮಲಗಿಡ್ಡಾಕೆ ಮೇಲ್ಲಿನೆ ಎದ್ದು ಹೊರಗಡೆ ಬಂದು ಒಳಬಾಗಿಲ ಸನಿಯುದ್ಲಿ ಸಿಂತಹ.

“ಸಿನ್ನು ಆಭಿಶ್ವರ್ಯ ಏನು ತಾಯಿ?”

“ಹುಡುಗ ಒಷ್ಟಿದರೆ ಆಗ ಹೋಗಲಿ” ಎಂದು ಹೈಂಡಾದ ಧ್ವನಿ ಯಲ್ಲಿ ಸುಡಿದಳು ಪೆಂಕಮ್ಮು:

“ಹಾಗಾಡರಿ ಹೆಡುಗನನ್ನು ಕೇಳಬೇಕಿಲ್ಲ!”

“ಅವನನ್ನೇನು ಕೇಳೋದು. ನಾನು ಕೇಳಿದ ದಾಗೆ ಕೇಳುತ್ತಾನೆ.” ಎಂದರು ನಾಗಪ್ಪ. ನರಸಿಂಹಯ್ಯನವಂಗೆ ಆ ಮಾತು ಸಂ

ಹೋಗಲಿಲ್ಲ. ಎಲ್ಲ ವಿಷಯದಲ್ಲಿಯೂ ನೇರವಾದ ಮಾತುಕಡಿ ನಡೆದು ಹೋಗಲಿ ಎಂಬುದು ಅವರ ವಾದ. ಲೋಕವಿರೋಧಿಯಾದರೂ ಸರಿ, ಖಂಡಿತವಾದಿಯಾಗಿರಬೇಕೆಂಬುದು ಅವರ ಸಂಕಲ್ಪ ಇದ್ದಂತೆ ಹೋರುತ್ತಿತ್ತು. ಎಂತಲೇ ಹುಡುಗಿಯ ಒಂದು ಕೆಟ್ಟಗಳಾವಾದ, ಬಾಯಿ ದೊಡ್ಡದು, ಎಂಬುದನ್ನೂ ಮುಚ್ಚಿದದೆ ಬೀಗರಾಗಲಿರುವ ನಾಗಪುನವರಿಗೆ ಹೋಳಬಿಟ್ಟದ್ದರು

“ಹಾಗಲ್ಲ ಸ್ವಾಮಿ, ಮೊದಲು ಹುಡುಗ ಒಪ್ಪಬೇಕು. ನಾಳ ಹುಡುಗಿಯ ಜೋತೆಯಲ್ಲಿ ಅವನು ತಾನೆ ಸಂಸಾರ ಮಾಡೋನು?”

ನರಸಿಂಹಯ್ಯನವರ ಪ್ರತಿ ಮಾತೂ ನಾಗಪುನವರನ್ನು ಸೋಲಿನ ಸಾಲಿಗೆ ಸೆಳೆಯುತ್ತಿತ್ತು. ಉಪಾಯಗಾಣದೆ ಎದ್ದು, ಕಿಟ್ಟು ಕುಳಿತದ್ದ ಕೋಣಿಗೆ ಹೋದರು. ಏಡೇ ನಿಮಿಷಗಳ ಕಾಲಾವಕಾಶದಲ್ಲಿ ಅವನಿಗೂ ವಿಷಯವನ್ನು ತಿಳಿಸಿದರು.

“ಶ್ರೀಕಂಠಯ್ಯನವರಿಂದ ಕಾಗದವೇ ಬರಲ್ಲಿ. ಬಹುಕಃ ಅವರಿಗೆ ಒಪ್ಪಿಗೆ ಇಲ್ಲಾಂತ ಕಾಣುತ್ತೇ. ಅದೂ ಶ್ಲಿಂಭ ಇವರು ವರ ದಕ್ಷಿಣ ಹೆಚ್ಚುಕೊಡುತ್ತಾರೆ. ‘ಎಂಟುನೂರು ಕೊಡವಾ ಸಾಕು’ ಎಂದು ಶ್ರೀಕಂಠಯ್ಯನವರಿಗೆ ಬರೆದಿದ್ದರೂ ತಾರು ಉತ್ತರ ಬರಿಯ ರಿಲ್ಲ. ಈ ಸಂಬಂಧ ಅನುಕೂಲವಾಗಿದೆ: ಒಪ್ಪಿಕೊಳ್ಳೋ ಕಿಟ್ಟು.”

“ಹುಡುಗಿಯನ್ನು ಸೋಽಡದೆ ಹೇಗಳ್ಳಿ ಒಪ್ಪಿಕೊಳ್ಳುವುದು?”

“ಹುಡುಗಿಯನ್ನೇನೋ ನೋಡೋದು ಎಲ್ಲ ಹುಡುಗಿಯರ ಹಾಗೆಯೇ ಅವಳೂ ಒಬ್ಬ ಹುಡುಗಿ. ಕಣ್ಣಿ, ಕಿವಿ, ಮೂಗು, ಬಾಯಿ—ಎಲ್ಲಾ ಇದೆ. ಹಾಗೇನಾದರೂ ಇಲ್ಲಿದೆ ಇದ್ದರೆ ಮಾಡುವೇ ದಿನವೇ ಮಂಗಳಾರತಿ ಎತ್ತಿ ಬಿಟ್ಟು ವಾಪಸ್ಸು ಬಂದುಬಿಡೋಣ.”

“ಸಿನ್ನಿಇಷ್ಟ ಇದ್ದಹಾಗೆ ಮಾಡಣ್ಣ. ನನಗಂತ ನಿನು ಹೆಚ್ಚು ತಿಳಿದಂತೆನು.” ಎಂದ ಕಿಟ್ಟು. ತಂದೆಯೆಂದರೆ ಅವನುಗೆ ಚಿಕ್ಕಂದಿನಿಂದಲೂ ಗೌರವ. ಅವರು ಎನ್ನವಾಡಿದರೂ ಸರಿಯೆ ಎಂಬ ಭಾವನೆ. ಎಂತಲೇ, ತಂದೆ ತನ್ನ ಹುತವನ್ನೇ ಬಯಸುತ್ತಾರೆಂದು ಒಪ್ಪಿಗೆಯಿತ್ತಿದ್ದ ಕಿಟ್ಟು.

“ನೀನೇಬಂದು ‘ಒಪ್ಪಿಕೊಂಡಿದ್ದೋನೇ’ ಅಂತ ಹೇಳಿಬಿಡು

ಬಾರೋ” ಎನ್ನುತ್ತಾ ನಾಗಪುನವರು ಪುತ್ರನನ್ನು ಕರೆದುಕೊಂಡು ಅಂಗಳಕ್ಕೆ ಬಂದರು.

“ಹೇಡುಗ ಒಪ್ಪಿಕೊಂಡಿದ್ದಾನೆ. ನೀವೇ ಕೇಳಿ”

“ಸಂಗತಿಯೆಲ್ಲಾ ನಿಮ್ಮತೆಂದೆಯಿಂದ ಗೊತ್ತಾಗಿದೆತಾನೆ? ನೀನೇನನ್ನು ತ್ರೇಯಾ?”

“ದೇಣದ ವರು ಹೇಳಿದ ಹಾಗೆ ಆಗಲಿ.”

“ಅಂದರೆ ‘ಒಪ್ಪಿಗೆ’ ಅನ್ನು!”

“ಹ್ಯಾ” ಎಂದ ಕೆಟ್ಟು.

ನರಸಿಂಹಯ್ಯನವರು—

“ಇನ್ನು ನನಗೆ ಸಮಾಧಾನವಾಯಿತು. ಜಾತಕ ಶೋರಿಸಿ ಕೂಡಿಬಂದರೆ ದಿನ ಗೊತ್ತುಮಾಡಿ ಕಾಗದ ಬರೆಯುತ್ತೇನೆ; ನೀವು ಬಂದು ಲಗ್ನಪತ್ರಿಕೆ ಮಾಡಿಕೊಂಡು ಹೋಗಿ. ಆಗಲೇ ಹಣ ಕೊಟ್ಟು ಬಿಡುತ್ತೇನೆ” ಎಂದರು.

“ಆಗಲಾದರೂ ಒಂದು ಲೋಟ ಕಾಫಿ ಕುಡಿಯಬಹುದೆಲ್ಲ!”

“ಆಗಬಹುದು” ಎಂದರು ನರಸಿಂಹಯ್ಯ ನಗುತ್ತ.

ಮತ್ತೊಮ್ಮೆ ಸುಮಿತ್ರೆ ಕಾಫಿ ತಂದುಕೊಟ್ಟಿಳು.

“ನಮ್ಮ ಮದ್ದಾರಿನ ಕಾಫಿಗೂ-ಈ ಉರಿನ ಕಾಫಿಗೂ ರುಚಿಯೇ ಬದಲಾಗಿ ಹೋಗಿದೆಯಲ್ಲಾ!”

“ಅದು ನೀರಿನ ಗುಣ!” ನಾಗಪುನವರು ನಕ್ಕು ನುಡಿದರು.

ಕಾಫಿಕುಡಿದು ಮುಗಿಸಿದ ನರಸಿಂಹಯ್ಯನವರು ಎದ್ದನಿಂತು ಶೋಟು ಸರಿಪಡಿಸಿಕೊಂಡರು.

“ಹಾಗಾದರೆ ನಾನಿನ್ನ ಹೋಗಿಬರುತ್ತೇನೆ.”

“ತುಂಬ ಸಂತೋಷ” ಎನ್ನುತ್ತಾ ನಾಗಪುನವರು ಬೀಳ್ಳೊಟ್ಟಿರು.

“ತುಂಬ ಸಂತೋಷ !”

ಎನ್ನುತ್ತಲೇ ನರಸಿಂಹಯ್ಯನವರೂ ಮದುನೆಗೆ ಬಂದಿದ್ದವರನ್ನೆಲ್ಲಾ ಬೀಳೈಟ್ಟು, ನಾಗಸ್ಯನವರ ಪರಿವಾರವನ್ನೂ ದೈಲು ಹತ್ತಿ ಸಿದರು. ಈ ಬಾರಿ ಸಡೆದ ಮದುವೆ ಯಾರಿಗೂ ಯಾವ ವಿಧದಲ್ಲಿಯೂ ಮನಸ್ಸಾಪ ಬರದಂತೆ ಸುಗಮವಾಗಿ ಸಡೆದು ಎಳ್ಳಿಗೂ ಸಮಾಧಾನವನ್ನು ಒಟ್ಟುಮಾಡಿತ್ತು. ವೆಂಕಮೃನೂ ಪ್ರತ್ಯೇಕವಾಗಿ ಸೊಸೆಯಸ್ಸು ಕಂಡು ಮೆಚ್ಚಿಕೊಂಡಳು. ಮೊದಲನೇ ಸೊಸೆಯ ಹಾಗೆ ಈ ಹುಡ.ಗಿಯ ಗುಣ ಇಲ್ಲದಿರಲಿ ಎಂದು ಹಾಡ್ಯಿಸಿದಳು. ಏರಡನೆಯ ಮಗ ಸುಂದರು ವಿನ ಹಾಗೆ ಕಿಟ್ಟಿವಿನ ಬಾಳು ದುಃಖನಾಯವಾಗದಿರಲಿ ಎಂದು ದೇವ ರೆಲ್ಲಿ ಹೊರೆಯಿಟ್ಟಳು. ಸುಂದರಃಪೂ ಮದುನೆಗೆ ಬಂದಿದ್ದನಾದ್ದರಿಂದ, ವೆಂಕಮೃ ಅವನನ್ನು ಕಣ್ಣಿಗೆ ಕಂಡು ಸುಖ_ದುಃಖ ವಿಚಾರಿಸಿದಳು. ಆದರೆ ಇದ್ದ ಸಂಗತಿಯೆಲ್ಲಾ ಬರಿಯ ದುಃಖನಾಯವಾದುದೇ ಆಗಿದ್ದ ರಿಂದ ವೆಂಕಮೃನಿಗೆ ಆದನ್ನು ಸೇನಪುಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಅವನು ಹೇಳಿದ ರತ್ನಾಳ ಸುದ್ದಿಯನ್ನು ಎಷ್ಟು ಪ್ರಯತ್ನಪಟ್ಟಿರು ವೆಂಕಮೃನಿಗೆ ಮರೆಯುಷುದು ಸಾಧ್ಯವಾಗಲಿಲ್ಲ. ಸುಂದರು ಹೇಳಿದ ಪ್ರಶ್ನೆಯೊಂದು ಮಾತ್ರಾ ಶಾಳ ಕಿವಿಯಲ್ಲಿ ಪ್ರತಿಧ್ವನಿಸುತ್ತಾ ಕಣ್ಣಾಂದೆ ಕಲ್ಪನಾಚಿಕ್ರಗಳು ಬಂದು ನಿಷ್ಠಾತ್ಮಿದ್ದವು.....

“ಅಮೃ, ಒಂದು ದಿನ ರತ್ನ ತನ್ನ ರಾಮಿನಲ್ಲಿ ಸೇಣುಹಾಕಿ ಕೊಂಡು ಪ್ರಾಣಬಿಡಲು ಏರಾಡಿನಾಡಿಕೊಂಡಿದ್ದಳು. ಅತ್ತಿ ಅಕಣ್ಣಾತ್ಮಾಗಿ ನೋಡಿದೆ ಇದ್ದರಿಂದ ಇಷ್ಟುಮೊತ್ತಿಗೆ ನಾವೆಲ್ಲಾ ಅವಳನ್ನು ಮರೆತುಬಿಡಿಸಿಕಾಗಿತ್ತು !”

“ಅವೇಳೆ ?”

“ಅತ್ತಿ ಅತ್ತು ಕರೆದು ತಪ್ಪಿಸಿದಳು. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ನನಗೆ ಹೇಳಿಕಳುಹಿಸಿದಳು. ‘ಹೊಗಬೇಡಿ’ ಅಂದಳು ಸ್ವಣ. ತಡೆದು ನಿಲ್ಲಿಸಬಿಟ್ಟುಮೇಲೆ ಏನುಮಾಡಲಿ ಹೇಳು.”

“ಅವಳಿಗೇಕೆ ಅಮ್ಮೆ ಹೊಟ್ಟಿ ಕಿಚ್ಚು ?”

“ನಾನೂ-ರತ್ನ ಒಂದು ದಿನ ಹತ್ತಿರ ಹತ್ತಿರ ಶೂತುಕೊಂಡು ಮಾತನಾಡುತ್ತಿದ್ದೇವು. ಅದನ್ನು ಸ್ವರ್ಣ ಸೋಡಿದಳು. ರತ್ನ ಹೊದ ಮೇಲೆ ನನ್ನನ್ನು ಇವಳು ಬಂಯಿಗೆ ಒಂದರಾಗಿ ಬ್ಯಾಡಳು. ಅವತ್ತಿನಿಂದ ನಮ್ಮಿಬ್ಯಾಡಿನೇಲೂ ಇವರಿಗೆ ಗುವಾನಿ ಅದಕ್ಕೇ ಇತ್ತೀ ಹೇಳಿಕಳುಹಿ ಸಿದಾಗ ‘ಹೋಗಬೇಡ’ ಅಂತ ತಡೆದಳು.”

“ಹೀನ ಅದೃಷ್ಟವನ್ನೇ ನಮ್ಮುದು. ಆ ಸಂಬಂಧ ಗಂಟುಬಿದ್ದದ್ದು ನಮ್ಮ ಕವರ್.”

“ಸ್ವಲ್ಪ ಹೊತ್ತಾದನೇಲೆ ಇತ್ತೀನೇ ಒಂದರು. ನಧ್ಯ, ಆಗ ಸ್ವರ್ಣ ಮನಯಲ್ಲಿರಲ್ಲಿ-ಕ್ಕಾಬ್ಧಿಗೆ ಹೋಗಿದ್ದಳು.”

“ಅಮೇಲೆ ಸಿನು ಹೋಗಿದ್ದೀಯಾ ?”

“ಹ್ಯಾ, ಹೋಗಿ ರತ್ನಾನ ಸಮಾಧಾನ ಮಾಡಿಬಂದೆ. ಒಂದು ದಿನವೆಲ್ಲ ಕೂಡಿಸಿಕೊಂಡೆ. ನನಗೆ ತೋಚಿವಷ್ಟು ಬುದ್ದಿಹೇಳಿದೆ. ಅವತ್ತಿನಿಂದ ಡೆನ್ನಾಗಿದ್ದು ಇನ್ನು. ನಾನು ಹೇಳಿದ ಸಮಾಧಾನ ಅವಳ ಮನಸ್ಸಿಗೆ ತುಂಬ ಹುಡಿಸಿತೋಂತ ಕಾಣಿತ್ತೀ. ಈಗ ತುಂಬ ಬದಲಾಗಿ ಬಿಟ್ಟಿದ್ದಾಳೆ. ಮೊದಲಿನ ದಾಗಿಯೇ ನಗಃನಗುತ್ತ ಇರುತ್ತಾಳೆ.”

ಸುಂದರೆವಿನ ಮಾತ್ರಕೇಳಿ ವೆಂಕಮ್ಮನ ಕಣ್ಣಗಳಲ್ಲಿ ಗೆಲುವು ನಿಂಬಿತು.

“ರತ್ನಾನ, ನಿಮ್ಮತ್ತೀನ ನಾನು ತುಂಬ ಕೇಳಿದೀಂತ ಹೇಳಿಪ್ಪಾ!”

“ಆಗಲಮ್ಮು”

“ನಿನ್ನ ಬಾಳು ಹೀಗೇ ಶುಖ ಕಾಣವೆ ಸುರಟಿಕೊಂಡು ಹೋಯಿತಲ್ಲೋ ಸುಂದರು.”

ತಾಯಿಯ ಮಾತಿನಲ್ಲಿ ತುಂಬಿದ್ದ ದುಃಖ ಸುಂದರುವಿಗೆ ಅಧರವಾಗದಿರಲ್ಲ. ಆನನು ಬದಲು ನುಡಿಯದೆ ಕಾರು ಹತ್ತಿ, ಮದು ವೆಯ ದಿನದ ಸಂಚಯೇ ಹೊಂಟು ಹೋಡಿದೆ.

ಅವನ ಹಿಂದೆಯೇ ಹೋರಟು ಹೋಗಿದ್ದ ವೆಂಕಮ್ಮನ ಮನಸ್ಸನ್ನು

ನರಸಿಂಹಯ್ಯನವರ ಹೆಂಡತಿ ಕಾವೇರಮೈ ಹಿಂದಕ್ಕೆ ಕರೆದುಕೊಂಡು ಬರಬೇಕಾಯಿತು !

“ ಉರುಟಣಿಗೆ ಕೂಡಿಸಿದ್ದಾರೆ. ನೀವು ಇಲ್ಲೇ ಕೂತರೆ ಹೇಗೆ ಯಜಮಾನಮೈನೋರೆ ?”

ಕಾವೇರಮೈ ಮುಗುಳು ನಗೆ ನಗುತ್ತಾ ಹೇಳಿದರು. ಆಕೆಯದು ಅತಿ ಸಾತ್ವಿಕ ಪ್ರಭಾವವೆಂದು, ಮದುವೆಯ ಮನೆಗೆ ಕಾಲಿರಿಸಿದಂದಿ ನಿಂದಲೇ ವೆಂಕಮೈ ಕಂಡುಕೊಂಡಿದ್ದೆಳು. ಬಂಧು-ಬಳಗದವರೂಡನೆ ಆಕೆ ಆಡುತ್ತಿದ್ದ ಮಾತುಗಳು ತುಂಬ ಆತ್ಮೀಯತೆಯಿಂದ ಕೂಡಿದ್ದವು. ಯಾರ ಮನಸ್ಸು ನೋರಿಯಸಬಾರದೆಂದು ಸಂಕಲ್ಪಿಸಿಕೊಂಡಿದ್ದರೇನೋ ಕಾವೇರಮೈ ! ವೆಂಕಮೈಸಿಗಂತೂ ಆ ಬೀಗಿತ್ತಿಯನ್ನು ಕಂಡು ತುಂಬ ಸಂತೋಷವಾಗಿತ್ತು. ಕವ್ಯಹಳ್ಳಿಯ ರಾಜಮೈಸಿಗಾಗಲಿ, ರಾಘವಯ್ಯನವರ ಪತ್ತಿ ಅನ್ನಾಶ್ವರಮೈಸಿಗಾಗಲಿ ಕಾವೇರಮೈನಲ್ಲಿದ್ದ ಯೋಗ್ಯತೆಯಲ್ಲಿ ಒಂದು ಸಾಸಿನೆ ಕಾಳಿನಪ್ಪ ಪಾಲೂ ಇಲ್ಲವೆಂದು ಶೀಮಾನ್ನಿಸಿಕೊಂಡಿದ್ದೆಳು ವೆಂಕಮೈ. ಅಂತಹ ಗುಣ ಸಂಪನ್ಮೂಲ ಯಾದ ತಾಯಿಯ ಹೊಟ್ಟಿಯಲ್ಲಿ ಹೊಟ್ಟಿದ ಪುಗಳೂ ಗುಣ ಸಂಪನ್ಮೂಲ ಯಾಗಿಯೇ ಇರಬೇಕೆಂದು ತಕ್ಷಿಸಿ ವೆಂಕಮೈ ಹಂಬಿದೆಳು.

ಕಿಟ್ಟುವಿಗಂತೂ ಹೆಂಡತಿಯಾದ ಹುಡುಗಿ ತುಂಬ ಮೇಚ್ಚಿಕೆ ಯಾಗಿದ್ದೆಳು. ಶ್ರೀಕಂಠಯ್ಯನವರ ಮಗಳು ಲಲಿತೀಯಪ್ಪ ಈ ಹುಡುಗಿ ಸೌಂದರ್ಯವತಿಯಾಗಿರಲಿಲ್ಲವಾದರೂ ಆಸಹ್ಯವಾದವಂತಹ ಕುರಳಿಯಾಗಿರಲಿಲ್ಲ. ಎಣ್ಣೆಗಿಂಪು ಮೈ ಬಣ್ಣ, ದುಂಡು ಮುಖ, ಉಳಿದ ಕೆನ್ನೆ, ಅಗಲವಾದ ಕಣ್ಣಗಳು, ಚಿಕ್ಕಮೂಗು, ಮೂಗಿಗೆ ಅರ್ಥ ಇಂಚು ದೂರವಲ್ಲಿರುವ ಚಿಕ್ಕಬಾಯಿ-ನರಸಿಂಹಯ್ಯ ಹೇಳಿದಂತೆ ‘ದೊಡ್ಡ ಬಾಯಿ’ ಮಾಡುವ ಚಿಕ್ಕ ಬಾಯಿ ! – ಹುಡುಗಿ ಯನ್ನು ಲಕ್ಷಣವಂತೆಯೆಂದೇ ಹೇಳುತ್ತಿದ್ದವು. ಹದಿನೆಂಟು ವಯಸ್ಸಿನ ಹುಡುಗಿಯಂತೆ ದಪ್ಪ ದಪ್ಪವಾಗಿ ಬೆಳೆದಿದ್ದರೂ ಉದ್ದಿವಾಗಿ ಬೆಳೆದಿಲಿಲ್ಲ ! ‘ಹುಡುಗಿ ಸ್ವಲ್ಪ ಕುಳ್ಳು’ ಎಂದು ನರಸಿಂಹಯ್ಯನವರು ನಿಜನನ್ನೇ ಹೇಳಿದ್ದರು. ಅವಳು ಹೇಗಿದ್ದರೇನು-ಕಿಟ್ಟುವಿಗೆ ಮೇಚ್ಚಿಕೆ ಯಾಗಿದ್ದೆಳು !

ಅವಳು ಮೆಚ್ಚಿ ಕೆಯಾಗಿದ್ದರೂ ಅವಳ ಹೇಸರು ಮೆಚ್ಚಿ ಕೆಯಾಗ ಲಿಲ್ಲ ಕಿಟ್ಟಿವಿಗೆ ! ಲಗ್ನಪತ್ರಿಕೆಯಲ್ಲಿ ‘ಚಿ॥ ಸಾ॥ ನರಸು ಎಂಬ ಕನ್ನಾರತ್ನವನ್ನು’ ಎಂದು ಅಚ್ಚಿಗಿತ್ತು. ತಾಲ್ಲೂಕು ಕಡೀರಿಯಲ್ಲಿ ಸ್ನೇಹಿತರಿಗೂ, ಸಹೇಲಿದ್ಯೋಗಿಗಳಿಗೂ ಲಗ್ನಪತ್ರಿಕೆ ಕೊಟ್ಟಾಗು, ಅವರೆಲ್ಲಾ —

“ನೀನು ಮದುವೆಯಾಗುವುದು ಹುಡುಗಿಯನ್ನೊಂದು ಮುದುಕಿ ಯನ್ನೊಂದು ?” ಎಂದು ಹಾಸ್ಯಮಾಡಿದ್ದರು.

“ನರಸು ಎಂದರೆ ಈದು ತುಂಬ ಹಳೆಯಕಾಲದ ಹೇಸರು. ಈಗನ ಕಾಲದ ಮಂದುಕಿಯರಿಗೂ ಆ ಹೇಸರು ಇರುವುದು ಅಪುರೂಪ ! ಅದಕ್ಕೇ ನೀನು ಮದುವೆಯಾಗುವುದು ಹುಡುಗಿಯನ್ನೊಂದು ಮುದುಕಿ ಯನ್ನೊಂದು ಎಂದು ಕೇಳಿದ್ದು” ಎಂದು ಗೆಳೆಯರು ನಿವರಣೆಯಿತ್ತಾಗ,

“ಅದು ‘ನರಸು’ ಅಲ್ಲ. ಮುದ್ರೆ ದೋಷದಿಂದ ಹಾಗಾಗಿದೆ. ಅವಳ ಹೇಸರು ‘ಸರಸು’ ಅಂತ !”

ಎಂದು ಸುಳ್ಳ, ಸಮಾಧಾನ ಹೇಳಿದ್ದು. ‘ನರಸು’ ಎನ್ನು ಹೇಸರು ಅವಸಿಗೂ ಉಪ್ಪಿರಲಿಲ್ಲ. ಅಗ್ರಹಾರಕ್ಕೆ ಒಂದ ಮರುದಿನವೇ—

“ಅಮ್ಮೆ, ಅವಳ ಹೇಸರೇ ಚಿನ್ನಾಗಿಲ್ಲಮ್ಮೆ. ನರಸು ಅನ್ನೊಂದು ದಿಕ್ಕೆ ಬದಲು ಸರಸು ಅಂತ ಇಡೋಣಿಮ್ಮೆ” ಎಂದು ಮಂಗುವಿನಂತೆ, ಮುಗ್ಗ ಮಾತ್ರಿಸಲ್ಪಿ ತಾಯಿಯನ್ನು ಕೇಳಿದ್ದು.

“ಯಾವ ಹೆಚ್ಚಾದರೇನ್ನೋ ಕಿಟ್ಟಿ ? ಗುಣ ಮುಖ್ಯವಷ್ಟು ! ಈಗೇನು, ಸಿನ್ನು ಇಷ್ಟದ ಹಾಗೆಯೇ ‘ಸರಸು’ ಅಂತಲೇ ಕರೆಯೋಣ”

ಮೆಂಕನ್ನು ಮಾತ್ರ ಕೇಳಿ ಕಿಟ್ಟಿ ಆನಂದದಿಂದ ಕುಣಿದಾಡಿದ. ಅವನ ಒಳದಿನ ಶತತ್ವಾರ್ಥಿ ರುಬಾರಿ ಕೂಗಿಕೊಂಡಿತು—

“ಸರಸು....ಸರಸು....ಸರಸು....!”

ಸರಸು ಗೃಹಪ್ರವೇಶಮಾಡಿ, ಕಿಟ್ಟಿವಿನ ಕಣ್ಣಣಿಯಾಗಿ ಕಳೆದ ರಾತ್ರಿ :

“ಇನ್ನು ಮೇಲೆ ನೀನು ‘ನರಸು’ ಅಲ್ಲ ಕಣೆ, ಸರಸು—ಸರಸು ; ಸಿನ್ನು ಹೇಸರು ಸರಸು !” ಎಂದು ಅವಳ ಕೆನ್ನೆಯನ್ನು ಹಿಡಿದು ಕೇಳಿದ್ದ ಕಿಟ್ಟಿ.

ಆಗ ಅವಳೇ ಅವನ ಕೆನ್ನೀಗೆ ಮುತ್ತುಕೊಟ್ಟದ್ದು ಈ.

ತಿಂಗಳನಂತರ ಅದೇ ಕೆನ್ನೀಗೆ ಪೆಟ್ಟುಕೊಟ್ಟಳು—ಸರಸು ವಾಗಿದ್ದ ಸರಸು!

ಅದಕ್ಕಾದರೂ ದೋಡ ಕಾರಣವೇನೂ ಇರಲಿಲ್ಲ!

ಆ ದಿನ ಹೈದರಾಬಾದ್ದೇ ತಾರಿಕಾಗಿದ್ದೀರಂದ, ಕಿಟ್ಟುವಿಗೆ ಸಂಬಳ ಬರುತ್ತದೆಂದು ತಿಳಿದಿದ್ದ ನಾಗಪುನವರು ತಾಲ್ಲೂಕು ಕಚೇರಿಗೇ ಹೋಗಿ, ಅವನಿಂದ ಸಂಬಳ ಎಲ್ಲ ಹಣವನ್ನೂ—ಒಂದು ಕಾಸೂ ಬಿಡದೆ ಶಿಗೆದುಕೊಂಡು, ತಮ್ಮ ಕ್ರಿಮಿನಲ್ಲ ಕೇಣಿಗೆ ಹಾಜರಾಗಲು ಹಾಗೆಯೇ ಬೆಂಗಳೂರಿಗೆ ಬಸ್ಸು ಹತ್ತಿದರು. ಹೊಡರ್, ಸ್ನೇಹಿ, ಸ್ನೇಹಿತಿ ದಾರ, ಹೂ ಮೊದಲಾದುವನ್ನು ತಂದುಕೊಡುತ್ತೇನೆಂದು ಹೆಂಡತಿಗೆ ಬಹಳ ದಿನಗಳಿಂದ ಅಸೆಯಿಟ್ಟು ಮಾತುಕೊಟ್ಟದ್ದು ಕಿಟ್ಟು ಬರಿಯ ಕೈಯಿಲ್ಲೇ ಮನಿಗೆ ಬರಬೇಕಾಯಿತು. ನೀರಸನಾಗಿ ಬಂದ ಗಂಡನನ್ನು ಕಂಡು ಸರಸು ವಿರಸಗೊಂಡಳು.

“ನಾ ಹೇಳಿದ್ದೋಂದೂ ತರಲ್ಲಿಲ್ಲವೋ?”

ಕಿಟ್ಟು ಮಾತನಾಡಲಿಲ್ಲ.

“ನಿಮ್ಮನ್ನೇರಿ! ಇಂಥ ಸಮಯದಲ್ಲಿ ಗಂಡನರು ಕಿವುಡರಾಗೋ ದೇನೂ ಹೆಚ್ಚಿಲ್ಲ!!”

“ಅಲ್ಲ ಸರಸು, ಅಣ್ಣಿನಿಗೆ ಅರ್ಚಂಟಾಗಿ ದುಡ್ಡ ಬೇಕಾಗಿತ್ತೇಂತೆ. ಅದಕ್ಕೇ ಕಚೇರಿಗೇ ಬಂದು ಶಿಗೆದುಕೊಂಡು ಹೊರಟ್ಟಿಹೋದರು.”

“ನಿಮ್ಮ ಖಚಿತಗೇಂತ ಒಂದು ಏದು ರೂಪಾಯಿ ಇಟ್ಟುಕೊಳ್ಳೋ ದಿಕ್ಕೆ ಆಗಲಿಲ್ಲವೇನೋ ನಿಮಗೇ?”

ಕಿಟ್ಟುವಿಗೆ ಉತ್ತರ ಹೇಳಲು ತೋಚಲಿಲ್ಲ.

“ಎಂಥ ಗಂಡಸರ್ರಿ ಸಿವು? ಹೆಂಡತಿ ಕೇಳಿದ್ದ ತಂದು ಕೊಡೋ ದಿಕ್ಕಾಗದೆ ಇದ್ದ ಗಂಡಸು!”

ಎನ್ನುತ್ತಾ ಸರಸು ಕಿಟ್ಟುವಿನ ಮುಖಕ್ಕೆ ತಿನಿಯುವ ಭರದಲ್ಲಿ ಅವನ ಕೆನ್ನೀಗೇ ಪೆಟ್ಟುಕೊಟ್ಟಳು! ಆ ಪ್ರಸಂಗವನ್ನು ಆಕ್ಷಿಕವಾಗಿ ನೋಡಿಟ್ಟು ಲು ವೆಂಕಮ್ಮ.

“ಎನ್ನು ಸರಸು, ಗಂಡನನ್ನು ಧಂಡಿಸುತ್ತಿದ್ದೀಯಾ?”

ವೆಂಕಮ್ಮೆ ನಗುತ್ತಲೇ ಕೇಳದರೂ ಸರಸುವಿನ ಸಿಟ್ಟು ಕೆಟ್ಟಿದ್ದಾರಿ
ಯಲ್ಲಿ ಕೇರಳತ್ತು—

“ದಂಡಿಸೂ ದಂಡಿಸುತ್ತೀನೇ; ದಂಡ ಸೇವೆಯೂ ಮಾಡುತ್ತೀನೇ!
ನೀವು ಯಾರು ಅದನ್ನು ಕೇಳೋಕೆ ?”

ಸರಸುವೇ ಹಾಗಂದಳ್ಳೋ ಅಥವಾ ಬೇರೆ ಯಾರಾದರೂ ಆ
ಮಾತನ್ನು ಹೇಳಿದರೋ ಎಂದು ಸಂಶಯಪಡುವಂತಾಯಿತು
ವೆಂಕಮ್ಮೆನಿಗೆ

“ಇದೇನು ಮಾತು ಆಡ್ತ್ವ ಇದ್ದೀಯಾ ಸರಸು ?”

“ಇದೋ ಮಾತು ಆಡ್ತ್ವ ಇದ್ದೀನಿ. ನನ್ನ ಗಂಡನನ್ನ ಬೇಕಾದ್ದು
ಮಾಡೋ ಹಕ್ಕು ನನಗಿದೆ. ನೀವು ಯಾರು ಅದನ್ನು ಲಾಲ್ ಕೇಳೋದಿಕ್ಕೆ ?”

ಎರಡನೇ ಬಾರಿಯೂ ಆ ಮಾತು ಆಡಿದ್ದಳು ಸರಸಃ—‘ನೀವು
ಯಾರು ಅದನ್ನು ಕೇಳೋಕೆ ?’

ಅವಳ ಗಂಡನನ್ನು ಹೆತ್ತು, ಹೊತ್ತು, ಸಾಕಿ, ಸಲಹಿ,
ಇಪ್ಪತ್ತ್ವಾಲ್ಲು ವರ್ಷ ಬೆಳಗಿದವಳನ್ನೀ ‘ನೀವು ಯಾರು ?’ ಎಂದು
ಕೇಳಬಿಟ್ಟಳಲ್ಲಾ, ‘ನಿನ್ನೆ-ಮೊನ್ನೆ’ ಬಂದ ಈ ಹುದುಗಿ—ಎಂದು
ವೆಂಕಮ್ಮೆನಿಗೆ ವ್ಯಾಖ್ಯೆಯಾಯಿತು. ಬೇಕಾದ್ದು ಮಾಡುವ ಹಕ್ಕು ಅವಳಿ
ಗಿಡ್ದರೆ, ಬೇಕಾದ್ದು ಕೇಳಿ—ಕೇಳುವ ಹಕ್ಕು ತನಗೂ ಇಲ್ಲವೇ ? ಒಟ್ಟಿ
ನಲ್ಲಿ ಹುಡುಗಿ, ತಾಯಿಯಹಾಗೆ ಗುಣವಂತೆಯಲ್ಲ. ನರಸಿಂಹಯ್ಯಾ
ನವರು ಹೇಳಿದಂತೆ ಬಾಯಿ ದೊಡ್ಡದೇ ! ಅದನ್ನು ಒಿಕ್ಕುದು ಮಾಡುವ
ಕಾಲ ಏಂದಿಗೆ ಎಂದುಕೊಂಡಳು ವೆಂಕಮ್ಮೆ.

“ಕೃಷ್ಣಿದಿದ ಗಂಡನನ್ನು ಹಾಗೆಲ್ಲ ದಂಡಿಸಬಾರದು.”

ಎಂದು ಹೇಳಬೇಕೆಂದು ಬಾಯಿ ತೆರಿದಿದ್ದಳು. ಅವ್ಯಾರ್ಥಿ
‘ಇದೇನೋ ಕೆಟ್ಟ ಫಳಗಿ, ಸ್ವಲ್ಪ ಹೊತ್ತಿನಮೇಲೆ ಸರಿಮೋಗಃತ್ತಾಳಿ’
ಎಂದುಕೊಂಡು ಶುವ್ಯನಾದಳು.

ಅಂದಿಸಿಂದ ಸೋಸೆ-ಆತ್ಮೀಯರಲ್ಲಿ ಮಾತು ಕಡಿಮೆಯಾಗ
ಿಂದಿತು. ವೆಂಕಮ್ಮೆನೇನೋ ಹಿಂದಿನ ಪ್ರೀತಿಯಿಂದಲೇ ಸರಸು
ವನ್ನು ಮಾತನಾಡಿಸುತ್ತಿದ್ದಳು. ಆದರೆ ಸರಸುವೇ ಸದಾ ಸಿದುಕು
ಮೋರಿ ಮಾಡಿಕೊಂಡು ಸಿಡಿಮಿಡಿಗುಟ್ಟುತ್ತಿದ್ದಳು. ಕೆಟ್ಟುವೂ ಮೌನ

ಪ್ರತ ಆರಂಭಿಸಬೇಕಾಯಿತು.

ಒಂದು ದಿನ ರಾತ್ರಿ ಕಿಟ್ಟು, ನಾಣೆ, ಶಾಮು ಮೂವರೆಡ
ಉಟ್ಟಕ್ಕೆ ಕುಳತಿದ್ದರು. ವೆಂಕಮ್ಮೆ ಶಾಮುವನ್ನು ಮುಂದಕ್ಕೆ ಓದಿಸುವ
ವಿಚಾರವಾಗಿ ಮಾತಾಡುತ್ತಾ ಬಡಿಸತ್ತೊಡಗಿದಳು.

“ನನಗೇನೋ ಶಾಮು ಓದಬೇಕೂಂತ ಆಸೆ. ಅವನಿಗೆ ವಿಷ್ಯ
ಚೆನಾಗುಗಿ ಹೆತ್ತುತ್ತೇ ಅಮ್ಮೆ” – ಎಂದು ನಾಣೆ ಹೇಳಿದ.

“ಅವರಣ್ಣ ಏನು ಹೇಳುತ್ತಾರೆಯಿ?” – ಎಂದು ವೆಂಕಮ್ಮೆ ಅನು
ಮಾನಿಸುತ್ತಾ ನುಡಿದಳು.

“ಅವರೇನನ್ನುತ್ತಾರಮ್ಮೆ?”

“ಓದುವುದು ಅಂದರೆ ಸುಮ್ಮನೆ ಆಯ್ದೇನೋ ನಾಣೆ ?
ಬೆಂಗಳೂರಿನಲ್ಲಿ ಉಟ್ಟಕ್ಕೇನು ಮಾಡುತ್ತಾನೆ ? ಫೇಸಿಗೆ ಏನು ಮಾಡು
ತ್ತಾನೆ ? ಅದಕ್ಕೆಲ್ಲಾ ದುಡು ಯಾರು ಕೊಡುತ್ತಾರೆಯಿ?”

“ಯಾರು ಕೊಡುತ್ತಾರೆ ಅಂದರೆ, ನಾವೇ ಕೊಡಬೇಕಮ್ಮೆ.”

“ನಿಮ್ಮಿಬ್ಬಿರ ಸಂಪಾದನೆ–ನಿಮ್ಮ ತಂಡೆ ಪೆನ ನ್ನು ಎಲ್ಲಾ ಮನೇ
ಖಚಿತಗೇ ನಾಲ್ಕೋಲ್ಲ. ಈ ಮಧ್ಯ ಕೋಟ್ಟಿಗೆ ತೀರಬೇಕು. ಇನ್ನು
ಅವನ ಓದಿಗೆ ಎಲ್ಲಿ ತರ್ಹೋದಪ್ಪ ?”

“ಹೇಗಾದರೂ ಮಾಡಬಹುದಮ್ಮೆ ಕಿಟ್ಟಣಿನ ಸಂಬಳದಲ್ಲಿ
ಸ್ಥಳಿ, ನನ್ನ ಸಂಬಳದಲ್ಲಿ ಸ್ಥಳಿ ಮಿಗಿಸಿದರೆ ಅವನ ಓದು ಸಾಗು
ತ್ತುದೇ. ಅವನು ಒಳ್ಳೆ ಬುದ್ಧಿವಂತನಮ್ಮೆ. ಅವನು ಓದಿದರೆ ನಮ್ಮ
ಮನಸಿಗೇ ದೊಡು ಚೆನರು.”

“ಆಗಲಪ್ಪೆ, ನಿಮ್ಮ ತಂಡೆ ಏನನ್ನುತ್ತಾರೆಯಾ ನೋಡೋಣ.”

“ಅಣ್ಣಿಗೇನೋ ಶಾಮುವನ್ನು ಮುಂದಕ್ಕೆ ಓದಿಸುವುದಕ್ಕೆ
ಇಷ್ಟವಿಲ್ಲಮ್ಮೆ. ಎನ್. ಎನ್. ಎಲ್. ಸೀನೇ ಸಾಕು. ಎಲ್ಲಾದರೂ
ಕೆಲವ ಹುಡುಕಿ, ಅವನ ಜೀವನ ಅವನು ಸಂಪಾದಿಸಿಕೊಳ್ಳಲ್ಲ
ಅಂತಾರೆ”

“ಸೀವಿಬ್ಬರೂ ಅಣ್ಣ - ತಮ್ಮಂದಿರು ಒಷ್ಟೊಂದು ಅವನಿಗೆ
ದುಡ್ಡಿ ಒದಗಿಸಿದರೆ ತಾನೆ ಅವನ ಓದು ಸಾಗಬೇಕು.”

“ನಾನೇನೋ ಕೈಲಾದಪ್ಪ ಕೊಡುತ್ತೇನಮ್ಮೆ. ಕಿಟ್ಟಣಿನೂ

ಕೊಟ್ಟರೆ ಖಂಡಿತ ಅಗುತ್ತದೆ”

ನಾಳೆ ಮಾತು ಮುಗಿಸಿ ಕೃತೀ ತೋಳೆಯಲು ಹೊರಟ್. ಶಿಟ್ಟು, ಶಾಮು ಅವನ್ನನ್ನು ಹಿಂಬಾಲಿಸಿದರು.

“ಸರಸ್ವ, ಗೋಮಯ ಹಚ್ಚಿ, ನಿನೂ ಸುಮಿತ್ರಿ ಇಂಟಕ್ಕೆ ಕುಟುಂಬಾಲ್”

ವೆಂಕನ್ನನ ಮಾತಿಗೆ ಉತ್ತರವೆಂಬಂತೆ ಸಿಡಿವಿಡಿಗೊಂಡ ಸರಸು ಸಗಡೆಯನ್ನು ತೀಗೆದುಕೊಂಡು ಬಂದು, ಆ ಮಾವರ ಎಂಜಲಿನ ಮೇಲೆಯೂ ಎಸೆದಳು. ಲೋಟುದಲ್ಲಿದ್ದ ನೀರನ್ನೆಲ್ಲಾ ಸಗಡೆಯ ಮೇಲೆ ಚೆಲ್ಲಿ, ರಣಾರನೆ ಲೋಟವನ್ನು ಕೆಳಗೆ ಬಡಿದಳು. ಆ ರಬ್ಬಕ್ಕೆ ಹಿಂತಿರುಗಿ ಸೋಡಿದಳು ವೆಂಕವ್ತು. ಸರಸು ಖಿರೆಯನ್ನು ಮುದುರಿ ಕೊಂಡು, ಆಡಿಗೆ ವುಕೆಯನ್ನೇ ಸಾರಿಸುವುದಕ್ಕೆ ತೋಡಗಿದಂತೆ, ಸಗಡೆಯನ್ನು ಕಲಸಿ ಹರಡಿದಳು.

“ಯಾಕಮಾತ್ತಾ ಅಪ್ಪಗಲ ಹಚ್ಚಿ ತ್ವದಿಂದ್ದಿ? ಚಿಕ್ಕದಾಗಿ ಹಚ್ಚಿ...”

“ನಂಗೆ ಒರ್ರೊದು ಹೀಗೇನೇ. ಚೇಡದಿದ್ದರೆ ನೀವೇ ಹಚ್ಚಿ ಕೊಳ್ಳಿ.”

“ಯಾಕೆ ಶಿಟ್ಟುಮಾಡಿಕೊಳ್ಳೋ ಸರಸು? ನಾನು ನಿನ್ನ ಏನಂದೆನೇ?”

“ಅನ್ನೋದು ಅಂತಾನೆ ಇರೊದು. ಮುಖ್ಯ ನನ್ನ ಹೀನ ಅದ್ವಷ್ಟ. ನಮ್ಮ ಮನೆ ಅನ್ನ ತಿಂದು ಬೆಳೆದು, ಕಂಡೊರ ಮನೆ ಯವರ ಕೈಯಲ್ಲಿ ಬೈಯಿಸಿಕೊಳ್ಳೋದು.”

“ಇದು ಯಾರಮನೆ ಅಂತ ತಿಳಕೊಂಡಿದ್ದೀಯೇ ಹುಡುಗಿ? ಇದೂ ನಿನ್ನ ಮನೇನೇ ಕಡೆ.”

“ನನ್ನ ಮನೇನೇ ಆಗಿದ್ದರೆ, ಇನ್ನೊಬ್ಬರ ಕೈಯಲ್ಲಿ ಯಾಕೆ ಅನ್ನಿಸಿಕೊಂಡಿಕಾಗಿತ್ತು?”

“ಇವು ಕೊಳ್ಳಿ ನಿನ್ನ ಏನಂದೆನೇ ಅಮ್ಮಾ?”

“ಏನಾದ್ದೂ ಅಂದುಕೊಳ್ಳಿ....”

ಎನ್ನುತ್ತಾ ಸರಸರನೆ ಹೊರಗಿ ಹೊರಟು ಹೊರಡಳು.

“ನನಗೇನು ಬಂತೋ ಹೊತ್ತು? ಆ ಅರ್ಥದ ಹುಡುಗೀ ಮುಂದಿ

ಇನ್ನೊಂದು ಮಾತಾಡಿಬಟ್ಟೆ.”

ಎಂದು ತಮ್ಮಪ್ಪಕ್ಕೆ ತಾವೇ ಅಂದುಕೊಂಡು, ಕ್ರಿಂಜಾಲ ನೋಂದುಕೊಂಡರು. ಅವರ ದೃಷ್ಟಿ ಸರಸು ಹಚ್ಚಿದ ಗೋಮಯದ ಕಡಿಗಿ ಹರಿದಾಗ, ಇನ್ನೂ ಅನ್ನದ ಆಗಳುಗಳು ಹಾಗೆಯೇ ಉಳಿದು ಹೋದುದು ಕಾಣಿಸಿತು.

“ಲೇ ಸುಮಿತ್ರಾ, ಏನೇ ಮಾಡ್ತು ಇದ್ದಿಲ್ಲಾ? ಭಾರೀ ಇಲ್ಲಿ.”

ಎಂದು ತನು ಸಿಟ್ಟಿನಿಂದೆಲೇ ಕಾಗಿದಳು ವೆಂಕಮ್ಮು:

“ಯಾಕವಾತ್ತಾ?”

“ಸ್ವಲ್ಪ ಸಗಣ ತಗೊಂಡು ಬಂದು ಆ ಎಂಜಲು ಆಗುಳು ಒತ್ತಿಹಾಕು.”

ತಾಯಿಯ ಆಜ್ಞೆ ನೇರವೇರಿಗಿದಳು ಸುಮಿತ್ರೆ.

“ನೀನೂ ನಿಮ್ಮತ್ತಿಗೇನೂ ಉಟ್ಟಕ್ಕೆ ಬನ್ನಿ”

ಸುಮಿತ್ರೆ ಅತ್ತಿಗೆಯನ್ನು ಕರೆಯುವುದಕ್ಕೆ ಹೋದಳು. ಸರಸು ಆಗಲೇ ಹೊರಗಿನ ಕೋಣೆಯಲ್ಲಿ ಸೇರಿಕೊಂಡು ಒಳಗಿಸಿಂದ ಬಾಗಿಲು ಖಿಲಕ ಹಾಕಿಕೊಂಡಿದ್ದೇಲು.

“ಅತ್ತಿಗೇ....ಅತ್ತಿಗೇ....”

ನಾಲ್ಕುರು ಬಾರಿ ಕೂಗಿದಳು ಸುಮಿತ್ರೆ. ಉತ್ತರವನ್ನೂ ಕೊಡದೆ, ಬಾಗಿಲನ್ನೂ ತೆರಿಯದೆ ಸುಮ್ಮಿಸ್ತದ್ದು ಇರುತ್ತಿದ್ದು. ನಿರಾಕ್ರಿಯಿಂದ ಸುಮಿತ್ರೆ ಅಡಿಗೆ ಮನೆಗೆ ಹಿಂತಿರುಗಿ ತಾಯಿಗೆ ತಿಳಿಸಿದಳು.

“ಹುಡುಗಿ ಸಿಟ್ಟು ಮಾಡಿಕೊಂಡಳ್ಳೇನೇ?”

ಎಂದು ವೇಲ್ಲನಿಯಲ್ಲಿ ವೆಂಕಮ್ಮು ಹೇಳಿದುದು ಸುಮಿತ್ರೆಗೂ ಕೇಳಿಸಿತು.

“ಯಾವಾಗಲೂ ಸಿಟ್ಟೇ ಅತ್ತಿಗೇಗೆ, ಸಂಗನಗುತ್ತು ಇದ್ದಿದ್ದು ಯಾವಾಗಮ್ಮು?”

“ಅತ್ತೆ ಮನೆಗೆ ಹೋದಳಿಲಕ್ಕೆ ನೀನೂ ಹಾಗೇ ಮಾಡ್ತಿಲ್ಲಿಯೆ ಕಣ. ಅತ್ತಿ ಮಾತಾಡಿದರೆ ಸೂಸೇಗೆ ಮೂಗಿನಮೇಲೇ ಕೊಂಡ!”

ಸಣ್ಣಗೆ ನಗುತ್ತಾ ಆಡಿದ ತಾಯಿಯ ಮಾತು ಸುಮಿತ್ರೀಯನ್ನೂ ನಾಚಿಕೆಯಿಂದ ನಗಿಸಿತು.

“ಹೋಗ್ಗಿ, ನನಗಾದರೂ ಹಾಕೆ ಆಮ್ಮು. ಹೊಟ್ಟಿ ತುಂಬ
ಹೆಸಿಯುತ್ತೇ.”

“ತುಂಬ ಹೆಸಿದರೆ ತುಂಬ ಉಟ್ಟಮಾಡು”

ಎನ್ನುತ್ತಾ ವೆಂಕಮ್ಮು ಬಡಿಸ ತೊಡಗಿದರು.

“ಅಮಾತ್ತು, ಅಣ್ಣಿಹೋಗಿ ಎರಡು ದಿನ ಆಯ್ಯು. ಇನ್ನೂ ಬರ
ಲಿಲ್ಲವಲ್ಲಾ ?”

“ಎನು ಕೆಲಸವೇ ಏನೇ ನಾಳೆ ಬರಬಹೆಡು ”

ಎನ್ನುತ್ತಾ ವೆಂಕಮ್ಮು ಹೋಗಿನ ಕೋಣೆಯ ಕಡೆಗೆ ಹೂಡಿಟಿರು.
ಬಾಗಿಲ ಬಳಿ ನಿಂತು ಎರಡು ಬಾರಿ ಸರಸುವನ್ನು ಕರೆದಳು.

“ಉಟ್ಟ ಮಾಡು ಬಾ ”

“ನನಗೆ ಹಂಪಿ ಇಲ್ಲ ” ಎಂದು ಉತ್ತರಿಸಿ, ವೆಂಕಮ್ಮುನ ಮಂಬಿಕ್ಕೆ
ರಾಜುವನಂತೆ ಬಾಗಿಲು ಯಾಕಿಕೊಂಡು ಬಿಟ್ಟಳು.

“ಇದ್ದಾಕೇಮ್ಮು. ಹೀಗೆ ಹಾಡಿ ?”

ಹೊರಗಡೆಯೇ ನಿಂತು ಕೇಳಿದ ವೆಂಕಮ್ಮುನ ಧ್ವನಿ ಮರುಕ
ಹಂಟಿಸುವಂತಿತ್ತು.

“ಸೀನು ಉಟ್ಟಮಾಡದೆ ಇದ್ದರೆ ನನಗೂ ಸೇರಿಂಳಿ. ಬಾಮ್ಮು,
ಹಟ್ಟಮಾಡಬೇಡ ”

ಉತ್ತರವಿಲ್ಲ.

“ನನ್ನದು ತವ್ವಿ ಕನೆ ಸರಸು. ಒಪ್ಪಿಕೊಂಡುಬಿಟ್ಟಿದ್ದೀನೇ.
ಇನ್ನುಮೇಲೆ ಹಾಗೆಲ್ಲ ಮಾತಾಡೈಲ್ಲ. ಬಾಗಿಲು ತೆಗೆಯಮ್ಮು.”

ಜೀವವಿದ್ದವರಗೇ ಕರುಣೆಯಿಲ್ಲದಿರುವಾಗ, ಜೀವವಿಲ್ಲದ ಮರದ
ಬಾಗಿಲಿಗೆ ಕರುಣೆಯಿರುತ್ತದೆಯೇ? ಆದು ತೆರದುಕೊಳ್ಳಲಿಲ್ಲ!

“ಲೋ ಕಿಟ್ಟು, ನಿನ್ನ ಕೆಂಡ್ರಿನ ಸಮಾಧಾನಮಾಡಿ ಉಟಕ್ಕೆ
ಕಳಿಸೋ”

ಕಿಟ್ಟುನೂ ಒಳಗಡೆಯೇ ಇದ್ದ. ಆದರೆ ಸರಷು ಆವನನ್ನು
ಬಾಗಿಲು ತೀರಿಯಲು ಬಡಲಿಲ್ಲ. ತಾಯಿಗೆ ಉತ್ತರಿಸಲು ಬಾಯಿ
ತೀರಿದಾಗ ಕ್ಕೆ ಆಡುಯಿಟ್ಟಳು ಸರಸು.

“ಇಬ್ಬರೂ ಸೇರಿಕೊಂಡು ನನ್ನ ಉಪವಾಸ ಕೆಡುವಬೇಕೊಂತೆ

ಮಾಡಿದ್ದೀರೇನೊಲ್ಲೀ?”

“ಉಪವಾಸವಾದರೂ ಮಾಡಿಕೊಳ್ಳಿ—ವನವಾಸವಾದರೂ ಮಾಡಿಕೊಳ್ಳಿ”—ಎಂದು ಮೆಲ್ಲನೇ ಒಳಗೆ ಕುಳಿತ್ತಿದ್ದ ಸರಕು ಹೇಳಿದುದು ವೆಂಕಮ್ಮನ ಕಿವಿಗೂ ಬಿದ್ದಿತು. ಆಕೆಗೆ ಅಳುವುದೊಂದು ಮಾತ್ರ ಉಳಿದಿತ್ತು. ಅದಕ್ಕೂ ಸಿದ್ಧತೆಯೆಂಬಂತೆ ಕಣ್ಣು ತುಂಬ ನೀರು ತುಂಬಿಕೊಂಟು ಹೊರಗೆ ಬರಲು ಕಾದಿತ್ತು. ಅಷ್ಟರಲ್ಲಿ—

“ಅಮ್ಮಾ, ಮಜ್ಜಿಗೆ ಹಾಕು ಬಾರೇ.....” ಎಂದು ರಾಗವಾಗಿ ಸುವಿಶ್ವತ್ತಿ ಕರೆದುದರಿಂದ ವೆಂಕಮ್ಮ ಅಡಿಗೆ ಮನೆಗೆ ಬಂದಳು.

“ಇದೇನಮ್ಮು, ಇಷ್ಟ ನೀರಾಗಿದೆ ಮಜ್ಜಿಗೆ? ಕಣ್ಣೀರಿದ್ದ ಹಾಗಿದೆಯಲ್ಲಿ.....!”

ತಾಯಿಯ ಮುಖವನ್ನು ಸಿಟ್ಟುಸಿದಳು ಸುವಿಶ್ವತ್ತಿ. ನಿಜವಾಗಿಯೂ ಅಲ್ಲಿ ಕಣ್ಣೀರೇ ಇತ್ತು.

“ಯಾಕಮ್ಮು ಅಳ್ಳಾ ಇದ್ದೀಯಾ?”

“ನಾನಾಯಕೆ ಅಳಲೇ ತಾಯಿ. ಕಣ್ಣಿಗೇನೋ ಕಸ ಬಿತ್ತು ಅಷ್ಟೇ.”

ಎಂದು ಸುಮ್ಮನಾದಳು ವೆಂಕಮ್ಮ. ಸರಸುವಿನ ಪ್ರಸಂಗವನ್ನು ‘ಕಣ್ಣಿಗೆ ಕಸಬಿದ್ದಷ್ಟೇ’ ಹೆಗುರವಾಗಿ ಭಾವಿಸಿದ್ದಳು ಆಕೆ.

ಆದರೆ ಆ ರಾತ್ರಿ ಸರಸು ಉಪವಾಸಮಾಡಿ, ಕಿಟ್ಟುವಿನ ಕಿವಿಷಾದಿ, ಮೋರೆ ತಿವಿದು, ಕಣ್ಣೀರು ಕರೆದು, ತಾರಿಗೆ ಹೊರಟು ಹೊಗುವುದಾಗಿ ಬೆದರಿಸಿ, ಒಂದು ತೊಟ್ಟು ನೀರು ಕೊಡ ಬಾಯಿಗೆ ಹಾಕಿಕೊಳ್ಳುವುದಿಲ್ಲವೆಂದು ಹೆದರಿಸಿ, ಮರುದಿನ ಬೆಳಗಾಗುವ ವೇಳೆಗೆ, ಚೊಕ್ಕಟ್ಟವಾಗಿದ್ದ ಮನೆಯ ತುಂಬ ಕಸವನ್ನೇ ತುಂಬಿದ್ದಳು!

ಕಿಟ್ಟು ಮುಖತೊಳೆದುಕೊಂಡು ಅಡಿಗೆ ಮನೆಯ ಕಡೆಗೆ ಹೆಚ್ಚೆ ಇಡುವಷ್ಟರಲ್ಲಿ— “ಕಾಫಿಗೆ ಕಾಯ್ನೊಂದು ಬಾಲ ಅಲ್ಲಾಡಿಸ್ತೂ ನಿಂತೆಮ್ಮೇಬೇಡಿ. ಬನ್ನಿ ಇಲ್ಲಿ”

ಎಂದಳು ಸರಸು ಹಿಂಡಿನ ರಾತ್ರಿಯೇ ಅವಳು ಒಂದೆರಡು ಸಾರಿ ಜೆನ್ನಾಗಿ ನೋವಾಗುವಂತೆ ತನ್ನ ಕೆನ್ನೆ ಹಿಂಡಿದ್ದುದು ನೇನ ಪಾಯಿತು ಕಿಟ್ಟುವಿಗೆ. ಬಾಯಾಳಿಯಲ್ಲದ ಅವನನ್ನು ಸಂಪೂರ್ಣವಾಗಿ ಅಡಗಿಸಿ ಬಿಟ್ಟಿದ್ದಳು ಸರಸು.

ಸುಮಿತ್ರೆ ಸುಧುತ್ತಿದ್ದ ಕಾಫಿಯ ಬಟ್ಟಲನ್ನು ತನ್ನ ಘಾರಕಿನೆ
ಅಂಚಿನಲ್ಲಿ ಹಿಡಿದುಕೊಂಡು ಕಿಟ್ಟುವಿಗೆ ಕೊಡಲು ಹೊರ ಕೋಣೆಯೇ
ಬಳಿಗೆ ಬಂದಳು. ಅಲ್ಲಿಯೇ ನಿಂತಿದ್ದ ಸರಸುವನ್ನು ನೋಡಿ—

“ಅತ್ತಿಗೆ ಕಾಫಿ ಬೇಡವಾ ಸಿಂಗೆ?”

ಎಂದು ನಗುತ್ತಾ ಕೇಳಿದಳು.

“ಯಾರಿಗೆ ಬೇಕೇ ನಿಮ್ಮ ಕಲಗಚ್ಚು ಕಾಫಿ?”

“ಹಾಗಾದರೆ, ನಿನ್ನ ಪಾಲೂ ನಂಗೇ ಸಿಕ್ಕು ಬಿಡು!”

ನಗಃನಗುತ್ತಾ ಸುಮಿತ್ರೆ ಕೋಣೆಯೋಳಗೆ ಹೆಚ್ಚೆಯಿಟ್ಟಳು.

“ಯಾಕೆ, ಇಲ್ಲಿಗೂ ಬರ್ತ್ತ ಇದ್ದಿಯಾ?”

“ಕಿಟ್ಟಣ್ಣಿಗೆ ಕಾಫಿ..... ?”

ಅವಳು ಮಾತ್ರ ಮುಗಿಸಿರಲ್ಪಿ. ಅವ್ಯಾರಲ್ಲಿ—

“ಅವರಿಗೂ ಬೇಡ ತ ಕಾಕೋರ್ಕೆಟ ವಿವ. ನೀವೇ ಹೀರಿ
ಕೊಂಡು ನೇಗೆದು ಬಿದ್ದ ಹೊಗಿ....”

ಎನ್ನುತ್ತಾ ಸುಮಿತ್ರೆಯನ್ನು ಕೋಣೆಯಿಂದ ಜೂರಗೆ ನೂಕಿ
ಬಿಟ್ಟಳು ಸರಸು. ಆ ರಭಸಕ್ಕೆ, ಬಿಹಿತಾಳಲಾರದೆ ಮೆಲ್ಲಿನೆ ಹೆಚ್ಚೆ
ಯಿಂಡುತ್ತಿದ್ದ ಸುಮಿತ್ರೆ ಮುಗ್ಗಾರಿಸಿ ಬಿಡ್ಡ, ಕೈ ವೈ ಮೇಲೆಲ್ಲಾ
ಬಿಸಿ ಕಾಫಿಯನ್ನು ಚೆಲ್ಲಿಕೊಂಡು— .

“ಅಮಾತ್ರ—” ಎಂದು ಗಟ್ಟಿಯಾಗಿ ಕೂಗಿಕೊಂಡಳು.

ವೆಂಕಮ್ಮನ ಹೃದಯವನ್ನೇ ಇರಿದಂತಾಯಿತು ಆ ನೋವಿನ
ಕೂಗು. ಆಕೆ ಹೊರಗೆ ಓಡಿಬಂದಳು; ಮಗಳ ಸ್ಥಿತಿಯನ್ನು ಕಂಡು—

“ಮೆಲ್ಲಗೆ ಹೊಗು ಅಂದೆನ್ನು, ಕೇಳಿದೆಯೇನೇ?”

“ಅಲ್ಲಮ್ಮ, ಅತ್ತಿಗೆ ಬೈದು ನೂಕಿ ಬಿಟ್ಟಳು.”

ವೆಂಕಮ್ಮನ ಸರಸುವಿನ ಕಡೆಗೆ ನೋಡಿದಳು. ಹಾಗೆಯೇ
ಕಿಟ್ಟುವಿನ ಕಡೆಗೂ ಕಣ್ಣ ಹರಿಯಿತು.

“ನೋಡಿಕೊಂಡೇ ಇದೆಯೇನೇ ಕಿಟ್ಟು? ನೀನಾದರೂ ಅವಳ
ಕೈಯಿಂದ ಬಿಸಿಲೋಟ ತೊಗೊಳ್ಳುದಿಕಿಲ್ಪೇ?”

ಆ ಮಾತಿಗೆ ಕಿಟ್ಟು ಉತ್ತರಿಸಲಿಲ್ಲ. ಸರಸುವೇ ವಿರಸವಾಗ
ಮಾತಿಗೆ ತೊಡಗಿದಳು—

“ಸೋರಿಕೊಂಡಿರದೆ ಕುಣಾಕೊಂಡಿರಬೇಕಾಗಿತ್ತೇನು? ಇಲ್ಲಿ ಯಾರು ಕಾಯೊಂಡಿದ್ದಾರೆ ಆ ಕಲಗತ್ತು ಕಾಫಿ ಕುಡಿಯೋಚೆ?”

“ಇದೇನೇ ಸರಸು, ಹಿಗಾಗಿ ಬಿಟ್ಟೆ ನಿನು?”

“ನಾನು ಹ್ಯಾಗಾದರೆ ನಿಮಗೇನು? ಇನ್ನು ವೇಲೆ ನಮ್ಮ ಪಾಡು ನಮಗೆ-ನಿಮ್ಮ ಪಾಡು ನಿನಗೆ!”

ಎನ್ನುತ್ತಾ ಸರಸು ಬಿರುಬಿರನೆ ಅಡಿಗೆ ಕೋಣಗೆ ನಡೆದಳು. ಕೆಳಗೆ ಬಿದ್ದ ಸುಮಿತ್ರಿಯನ್ನು ಸಹ ಗವಸಿಸದೆ, ಭಾರವಾದ ಹೆಚ್ಚಿ ಇಡುತ್ತಾ ಸರಸುನನ್ನು ಹಿಂಬಾಲಿಸಿದಳು ನೇರವನ್ನು.

ಅಡಿಗೆ ಮನಿಗೆ ಬಂದ ಸರಸು, ಮೂಲಿಮಲ್ಲಿಟ್ಟಿದ್ದ ಕಟ್ಟಣ ದೊಲಿಯನ್ನು ಕೈಗೆ ತೆಗೆದುಕೊಂಡಳು. ಅದರೊಡನೆ ಒಂದೆರಡು ಪಾತ್ರಿಗಳನ್ನು ಸಂಗ್ರಹಿಸಿಕೊಂಡು, ತನ್ನ ಹೊರಗಿನ ಕೋಣಯು ಕಡೆಗೆ ನಡೆದಳು. ವೆಂಕನ್ನು ಉಗಳಿಸ ಬಾಗಿಲಿನಲ್ಲಿ ಅಡ್ಡವಾಗಿ ನಿಂತು ತಡೆದಳು.

“ನಾನುನ್ನೂ ಸತ್ತಿಲ್ಲ ಕಣ ಸರಸು-ಬದುಕಿನ್ನೇನಿ.”

“ನೀವು ಸತ್ತರೆನ್ನು ಬದುಕಿದರೆನ್ನು? ನನಗೇನಾಗಬೇಕು ಅದನ್ನು ಕಟ್ಟಿಕೊಂಡು?”

“ಸದ್ಯ ನಿನಗೇನೂ ಆಗಬೇಕಾಗಿಲ್ಲವ್ಯಾ-ನನ್ನ ಮಗನಿಗೆ ಆಗಬೇಕು. ಅವನು ತಾನೆ ನನಗೆ ಬೆಂಕಿ ಹಂಚಿಸ್ತೋನು?”

“ಅವರಿಲ್ಲಿ ಇವೇ, ಇನ್ನೂನಾಲ್ಪ್ರಜನ ಇದ್ದುರಲ್ಲ ಕುಲಪುತ್ರರು. ಯಾರಾದ್ವಾ ಹಂತಾರೆ.”

ಸಹಸರಾಗದೆ ವೆಂಕನ್ನು ಕೂಗಿಕೊಂಡಳು-

“ಕಿಟ್ಟು....ಕಿಟ್ಟು....”

“ಕಿಟ್ಟುನಂತೆ ಕಿಟ್ಟು! ಕೊಟ್ಟಿಟ್ಟಿದ್ದಾರೆ ಕಿಟ್ಟು ಬರೋದಿಕ್ಕೆ. ಸಾವಿರದಿನ್ನೂ ರು ಕೊಟ್ಟು ನಮ್ಮ ತಂಡೆ ಎಂದೋ ಕೊಂಡುಕೊಂಡು ಬಿಟ್ಟು-ನನ್ನ ಕುತ್ತಿಗೇಗೆ ಉರುಳು ಹಾಕೋಚೆ”

ಎನ್ನುತ್ತಾ ಸರಸು ದಢಾರನೆ ವೆಂಕಮ್ಮನನ್ನು ನೂಕಿ, ಕೆಳಗುರುಳಿಸಿ, ಹೊರಗೆ ಹೊರಟಿಂದು. ತಾಯಿ ಕೆಳಗೆ ಬಿದ್ದೊಡನೆ ಸುಮಿತ್ರೀ “ನಾಣೀ, ಚಿಕ್ಕೆಣ್ಣಾ” ಎಂದು ಕೂಗುತ್ತಾ ಹಿತ್ತಲಿನಲ್ಲಿ ಬಿಸಿಲು

ಕಾಯಿಸಿಕೊಂಡು ಕುಳಿತಿದ್ದ ಶಾಮು, ನಾಣಿಯರ ಬಳಗೋಡಿ ಬಂದು ನಡೆದ ಸಂಗತಿಯನ್ನು ನಿಮಿಷದಲ್ಲಿ ತಿಳಿಸಿದಳು. ಮೂವರೂ ಅಂಗಳಕ್ಕೆ ಬರುವ ಹೇಳಿಗೆ ವೆಂಕಮ್ಮೆ ಎದ್ದು ಕುಳಿತಿದ್ದಳು. ಹಣಿಯ ತ್ವದಿಯಿಂದ ರಕ್ತ ಬುಳಿಬುಳಿಸೆ ಹೆರಿಯುತ್ತಿತ್ತು. ಆಕೆ ಕೆಳಗೆ ಬಿಡ್ಡೊಡನೆ ದ್ವಾರಪ್ಪಂದಕ್ಕೆ ತಲೆ ರಾಜಿ, ಉಣಿಯಂಚಿಗೆ ವೆಟ್ಟಾಗಿ, ಹೊಸಲಿಗೆ ನೇತ್ತರು ಚಿನುಕೆಸಿದಂತಾಗಿತ್ತು.

ಶಾಮು ಬಟ್ಟೆ ನೇನೆಸಿಕೊಂಡು ಬಂದು ರಕ್ತವನ್ನು ತೊಡಿದ. ಶ್ರೀನಿವಾಸನ ಗಾಯಗಳಾಗಿ ತಂದಿದ್ದ ಮುಲಾಮಸ್ಸೀ ತಾಯಿಯ ಹಣಿಗಳ ಹಚ್ಚಿ, ಬಟ್ಟೆ ಕಟ್ಟಿದ. ಮೆಲ್ಲಿನೆ ಆಕೆಯನ್ನು ಅಡಿಗೆ ಕೊಳ್ಳಿ ಕರೆತಂದು ಕೂಡಿಸಿದ್ದೂ ಆಯಿತು. ನಡೆದ ಸಂಗತಿಯನ್ನೆಲ್ಲಾ ಸೆಮಿತ್ತೆ ವಿವರವಾಗಿ ವರ್ಣಿಸಿದಳು.

“ಅಮ್ಮೆ, ಇನ್ನೂ ಕೂಫಿ ಕುಡಿಯಲ್ಲವೇನೇ ಸುಮಿತ್ರ ?”

ಅದು ನಾಣಿಯ ಪ್ರಶ್ನೆ.

“ಈ ಹ್ಯಾ ?”

“ನೀನು ?”

“ನಾನೂ ಇಂ ?”

“ಕೆಟ್ಟಿಂ ?”

“ಅವನ್ನಿಗೆ ಕೊಡಿಲ್ಲಾದಿಕ್ಕೆ ಹೊಗೇಗೇ ಇಂದ್ರ ರಾಮಾಯಣ ಇಗಿದ್ದಿ”

“ಹಾಗಾದರೆ ಅವನು ಕುಡಿಯೋದಿಲ್ಲವಂತ್ತೀ ?”

“ಹೊಗೇಲಿ ಬಿಡೋ ನಾಣಿ. ಮಂದವೆ ಆದವೇಲೆ ಆವನ ಬುದ್ಧಿನೇ ಕಟ್ಟಿ, ಹೊಗಿದೆ” – ಶಾಮು ಸಮಾಧಾನ ಹೇಳಿದ.

“ಬುದ್ಧಿ ಯಾಕೋ ಕೆಡುತ್ತೀ ? ಹೆದು ಹೆದರಿ ಸಾಯಾನೆ. ಹೊದಲಿಂದಲ್ಲಿ ಹಾಗೇನೇ ಅವನು ? ಬಂದು ಮಾತಃಕೂಡ ಸರಿಯಾಗಿ ಆಡೋಕೆ ಬರೋಲ್ಲ–ಶುದ್ಧವೆಂಗ. ಅಷ್ಟನಿಗೆ ಹೆದರಿಕೊಂಡು ಆ ಹುಡುಗೇನ ಮಂದವೆಯಾದ. ಆ ಹುಡುಗೇಗೆ ಹೆದರಿಕೊಂಡು ನಮ್ಮನ್ನು ಬಿಟ್ಟು. ಇನ್ನು ನವಾಗೆ ಹೆದರಿಕೊಂಡು ಈ ಉರೋ ಬಿಟ್ಟು ಬಿಟ್ಟು ಕೊಟ್ಟಿಗೇ ಹೊಗಾತ್ತನೇನೂ !”

“ನನೋ ಪಾಪ, ಅವನ ದುರದ್ರಷ್ಟು!”

“ಅವನ ದುರದ್ರಷ್ಟು ಅಲ್ಲ, ಅಣ್ಣನ ಆದೃಷ್ಟಕಣೊ. ಆ ದೊಡ್ಡಿ ಬಾಯಿ ಹುಡುಗಿಯನ್ನು ಈ ಚೆಕ್ಕು ಬಾಯಿ ಹುಡುಗನಿಗೆ ಕಟ್ಟಿ ಸಾವಿರದೆ ಇನ್ನೂರು ರೂಪಾಯಿ ಜೇಬಿಗೆ ಖದುರಿಸಿಕೊಂಡಿದ್ದು ಅಣ್ಣನ ಆದೃಷ್ಟ ಅಲ್ಲೇನೋ?”

“ಹೊಗಲಿ ಸುವ್ಯಾರೋ—ಆದೆಲ್ಲಾ ಯಾಕೀಗ?” — ಎನ್ನುತ್ತಾ ಶಾಮು ತಾನೇ ಒಂದು ಲೋಟಿಕ್ಕೆ ಶಾಫಿ ಬಗ್ಗಿಸಿ ನಾಣೆಯ ಕೈಗಿತ್ತ. ಸುಮಿತ್ರೀಯೂ ತನ್ನ ಲೋಟವನ್ನು ಮುಂದುಮಾಡಿದಳು.

“ನೀನೂ ಸ್ವಲ್ಪ ಕುಡಿಯಮ್ಮೆ” — ಬೇಡಿಕೊಳ್ಳುವಂತೆ ಹೇಳಿದ ಶಾಮು.

“ಸಾನೆಲ್ಲಾ ಮುಟ್ಟಿದ್ದಕ್ಕೆ ಮೈಲಿಗೆ ಆಗ್ನೋಯ್ಯು ಚೆಕ್ಕಣಿ. ಅಮ್ಮೆ ಕುಡಿತಾರೋ ಇಲ್ಲೋ?” — ಸಂದೇಹವಿಂದ ಸುಡಿದಳು ಸುಮಿತ್ರೀ.

“ಮುಡಿಯೂ ಇಲ್ಲ — ಮೈಲಿಗೆಯೂ ಇಲ್ಲ. ನನ್ನ ಮಕ್ಕಳು ಮುಟ್ಟಿದರೆ ಮೈಲಿಗೆಯಾಗುತ್ತೇನೆ ಪುಟ್ಟಿ?” — ಎನ್ನುತ್ತಾ ವೆಂಕಮ್ಮೆ ಕಾಫಿಯ ಲೋಟವನ್ನು ತಾನೇ ಕೈಗೆ ತೆಗೆದುಕೊಂಡಳು.

“ತುಂಬ ಬಿಸಿ. ತಾಳಮ್ಮೆ ಆರಿಸಿಕೊಡುತ್ತೇನೆ” — ಎಂದ ಶಾಮು. ವೆಂಕಮ್ಮೆ ಲೋಟವನ್ನು ಕೆಳಗಿಟ್ಟಳು. ಅವಳ ಮನಸ್ಸು ಮೂವತ್ತೀರು ವರ್ಷಗಳ ಹಿಂದಕ್ಕೆ ಓಡಿಹೋಗಿತ್ತು. ಆಗ ಪತಿಯ ಕಾಲು ಹಿಡಿದು ಕೊಂಡು —

“ನಿಮ್ಮ ದಮ್ಮಯ್ಯ” ಎಂದಿದ್ದಳು. ಆ ಪಾದಗಳಿಗೆ ಕಣ್ಣೀರಿನ ಅಭಿಷೇಕ ಮಾಡಿದ್ದಳು. ಆದರೆ ಪತಿದೇವರ ಕಲ್ಲಿಹೃದಯ ತನ್ನ ಮುಖಕ್ಕೆ ಕಲ್ಲಿಸ್ತೇ ಎಸೆದಿತ್ತು.

“ಬಿಡೇ ಕಾಲು ಅನಿಷ್ಟ” — ಕಾಲು ರುಣಾಡಿಸಿ ಒಡೆದಾಗ, ಚಿಮ್ಮಿದ ಕವಡೆಯಂತೆ ತಾನು ಕಳಗುರುಳಿ ಬಿಡ್ಡಿದ್ದಳು. ಕೈಬಳಿಗಳು ಒಡೆದು ಪುಡಿಯಾಗಿದ್ದವು. ಹಣೆಯ ತುದಿಯಿಂದ ರಕ್ತ ಚಿಮ್ಮಿತ್ತು.

ಅನಂತರ ಅವರು ಆಡಿದ ಮಾತಿನಲ್ಲಿ ಮುಖ್ಯವಾಗಿ ಬಂದ ಅಂಶ ‘ವರದರ್ಶಿಕೆ’.

ಮೂವತ್ತೆ ದುವರ್ಶಗಳ ನಂತರ, ಇದೀಗ ಅಂತಹ ಪ್ರಸಂಗದ ಪುನರಾವರ್ತನೆ.....ಆಗ ಪತಿದೇವರು ಒದೆದಿದ್ದರು. ಈಗ ಸರಸು ನೂಡಿ ಖರುಳಿಸಿದ್ದಳು.

ಆಗ ಹಣೆಯಿಂದ ತನ್ನ ತಾರುಣ್ಯದ ಬಿಸಿರಕ್ತ ಚಿಮ್ಮಿತ್ತು. ಈಗ ಆರಂಭವಾಗಿರುವ ವೃದ್ಧಾರ್ಥದ ಆರಿಮೋಗಿರುವ ರಕ್ತ ಬುಳು ಬುಳನೆ ಹರಿಯಿತು.

ಆಗ ಕೈಹಿಡಿದವರು ಆಡಿದ ಕೊನೆಯ ಮಾತಿನ ಸಾರಾಂಶ-‘ವರದಪ್ರೀತಿ’. ಈಗ ಸರಸು ಆಡಿದ ಕೊನೆಯ ಮಾತಿನ ಸಾರಾಂಶವೂ ಅದೇ-‘ವರದಪ್ರೀತಿ’

ಸಾವಿರ ಬರಲಿಳಿವೆಂದು, ಕೈಹಿಡಿದ್ದವಳನ್ನು ಕೈಹಿಡಿದವರು ಕೈ ಬಿಟ್ಟುದ್ದರು.

ಸಾವಿರದಿನಕ್ಕೂರು ಕೊಟ್ಟಿರುವೆನೆಂಬ ಕಟ್ಟಿಸಿಂದ ಕೈಹಿಡಿದವಳು ಕೈಹಿಡಿದವನ ಹೇಳಿ ಕೈವಳಾಟಿ ತನ್ನ ಹಕ್ಕು ಸಾಂಸಿಕೊಂಡಳು.

ಆಗ ತನ್ನ ಪತಿದೇವರು ಮಾಡಿದ್ದ ತಪ್ಪಲ್ಲವಾದರೆ ಈಗ ಸರಸು ಮಾಡಿದ್ದೂ ತಪ್ಪಲ್ಲ!

ವಿಚಾರ ಸರಣಿಯಲ್ಲಿ ಮಗ್ಗಳಾಗಿದ್ದ ವೆಂಕಮ್ಮನಿಗೆ ಕಾಫಿಯ ನೀನಪ್ಪು ಇರಲಿಲ್ಲ.

“ಆರದೆ ಕುಡಿಯಮ್ಮೆ” ಎಂದ ಶಾಮು. ನಿಟ್ಟಿಸಿರುತ್ತಾ ವೆಂಕಮ್ಮೆ ಕಾಫಿಯ ಲೋಟವನ್ನು ಕೈಗೆ ತೆಗೆದುಕೊಂಡಳು.

“ಒಂಭತ್ತು ಗಂಟೆ ಆಯಿತು. ಶೀನಣಿ ಇನ್ನೂ ಎದ್ದೀ ಇಲ್ಲಮ್ಮೆ!”

ಸುಮಿತ್ರೆ ಆಶ್ಚರ್ಯದಿಂದ ದೂರಿದಾಗ—

“ರಾತ್ರಿಯಲ್ಲಾ ಬೆನ್ನು ನೋವಿಗೆ ನಿದ್ದೇನೇ ಮಾಡಲಿಲ್ಲ. ಬೆಳಗಿನ ರೂಪದಲ್ಲಿ ಜೊಂಪು ಹತ್ತಿ ತೀನೋ-ನಿದ್ದೆ ಮಾಡುತ್ತಿದ್ದಾನೆ”

ಎನ್ನುತ್ತಾ ವೆಂಕಮ್ಮೆ ಉದ್ದುಹೊಗೆ ಒಲೆಯ ಮುಂದೆ ಕುಳಿತಳು.

“ಮೊನ್ನೆ ಮೊನ್ನೆ ಹಾಗಿಗೆಬಿಟ್ಟು ಎದ್ದಿದ್ದೀರುಮ್ಮೆ. ಮತ್ತೆ ಈಗ ಹಣೀಗೆ ಹೆಟ್ಟಿಬೇರೆ ಬಿದ್ದಿದೆ. ಕೇಲಸ ಹೇಗಮ್ಮೆ ಮಾಡುತ್ತೀರು?”—ಎಂದ ಶಾಮು.

“ಮಾಡವಿದ್ದರೆ, ಬೇರೆ ಯಾರು ಮಾಡುತ್ತಾರವು? ಇನ್ನೊಂದು ವರ್ಸ್ ಹೇಳಿದರೆ ಸುನಿಹಿ ಯದುವಿಕೆಯನ್ನುತ್ತಾಳೆ. ಅನ್ನೇಲೆ ಪರವಾಗಿಲ್ಲ”

“ಅದುವರೆಗೂ ಹೀಗೇ ದುಡಿತೀಯೇನಮ್ಮು? ನಾಲ್ಕು ದಿನ ಶಾಂತಾನ ಕರ್ತೀಕೆಂದು ಇಟ್ಟಕೊಳಳ್ಳುಣಿಮ್ಮು. ಅವುಗೊತ್ತಿಗೆ ನಿನ್ನ ಗಾಯ ಸ್ವಲ್ಪ ವಾಸಿಯಾಗುತ್ತಿ. ಮೈ ಸುಧಾರಿಸಿಕೊಂಡ ಹಾಗಾಗುತ್ತೆ”

ಶಾಮೂವಿನ ಸಲಹೆ ನಾಡಿಗೆ ಉತ್ತಮಪದಾಯಕವಾಗಿತ್ತು!

“ಕುಡಿವರ ಮನೆ ಮಂಡಣೀನ ರೆಸಿಸಿಕೊಂಡು ಎಷ್ಟು ದಿನ ದುಡಿಸಿ ಕೊಳ್ಳೋಡೋ ಕಾಮು?”

“ಇವತ್ತು ಕಂಡವರ ಮನೆ ಹುಡುಗಿ ಆದರೆ, ಅವಕೇ ನಾಳೆ ನಮ್ಮು ಮನೆ ಹುಡುಗಿ ಆಗ್ವರ್ತಿತಳಿಮ್ಮು!”

“ಅಂದರೆ.....?”

“ನಾಳೆ ಅವಕ್ಕೇ ಕರುವನೆ ಆಗ್ನಾನಂತೆ!”

“ಒಹೋ! ಆಗಕೇ ಹೆಂಡತೀನಾನ್ನು ಹೊಂಚಿಕೊಂದಿದ್ದು ಸೋಣಿ!“
ಸೋಣಿ ಕತ್ತಲೆಯಲ್ಲಿ ಸಗೆಯ ವೀರಾಚು ನುಂಚಿತು.

“ನಾಳೇಗೆ ಶಾಂತಾನ್ನೇ ಮಾಡಿಕೊಬೇಕಮ್ಮು ಅವನಿ ಗಂತಾ ತುಂಬ ಇಷ್ಟು ಇದೆ. ಆ ಹುಡುಗೀನೂ ತುಂಬ ಒಳ್ಳೇ ವಳು. ಸೀತಕ್ಕುಸಿಗೂ ದೊಡ್ಡ ಭಾರ ಕಳೆದ ಹಾಗಾಗುತ್ತೆ!”

‘ನನಗೂ ಆಸಿ ಇವ ಕಹೋ ಶಾಮು—ಆ ಹುಡುಗೀನ ನಮ್ಮನೀಗೇ ತಾದುಕೊಬೇಕಾಂತ! ಆದರೆ ನಮ್ಮ ಯತ್ನ ಏನು ನಡೆಯುತ್ತದ್ದಕ್ಕು?’

“ಅವು ಇರೋವರಿಗೂ ಏನು ನಡೆಯುತ್ತೆ—ಏನು ನಡೆಯೋಲ್ಲ ಅಂತ ಹೇಳಾಡಿಕ್ಕೆ ಆಗೋಲ್ಲ ಅಲ್ಲೇನಮ್ಮು?”—ಎಂದ ನಾಡಿ.
ವೆಂಕನ್ನ ಮಾತನಾಡಲಿಲ್ಲ.

“ಜುಮಿಂತ್, ಶಾಂತಾನ ಕರಕೊಂಡು ಬಾ ಹೋಗಿ. ನಾನು ಹೇಳ್ತೇನ್ನಿ” ಶಾಮುವಿನ ಬಾಯಿಂದ ಮಾತು ಬಂದೊಡನೆಯೇ ಸುನಿತ್ತಿ ಓಡಿದಳು—ಸೀತಕ್ಕುನ ಮನೀಗೆ.

“ನಾಕೆ ನಿನ್ನ ಪರೀಕ್ಷೆ ರಂಘಟ್ಟು ಅಲ್ಲೇನೋ ?”

ನಾಣಿಯ ಪ್ರಶ್ನೆಗೆ “ಹು್ಮು್” ಎಂದೆ ಶಾಮುಃ.

“ಹಾಗಾದರೆ ನಾಳೆ ಕೊರ್ಟೇಗೆ ಹೋಗ್ತುಂಬಾ ?”

“ಹು್ಮು್”

ಆಷ್ಟು ಲಲ್ಲಿ ಸುನಿತ್ತೀಯೇವನೆ ಶಾಂತು ಬಂದಳು.

“ಸೋದಮ್ಮು ನಮ್ಮ ಅತ್ಯಿಗೆ ಬಂದಳು”

ಶಾಮು ನಗುತ್ತು ಸ್ವಾಪದ. ಮೆಕರ್ ಶಾಂತುವಿನ ಕಡಿಗೆ ಸೋದಿದಳು. ಶಾಂತುನಿನ ಮುಲು ನಾಯಿಕೆಯಿಂದ ಏಗಿತ್ತು.

“ಇವತ್ತೆ ಸಿನಗೆ ಟೆಲಪರಿ ಅತ್ಯಿಗೆ ಕೆಲವು; ಮೈಗೆ ಸರಿಯಾಗಲ್ಲ ಅಂತ ಇವತ್ತೆ ಸಿನಗೆ ರಜ ಸುನಿತ್ತಿ ಸಿನಗೆ ಅಸಿಸೆಂಟ್ ಆಗಿರಾತ್ತಿ ಈ ದೊಡ್ಡ ಸ್ಕ್ರೋಲ್ ನ ಗಲಾಟ ಇಲ್ಲದೆ ಸದೆಸಿಕೊಂಡು ಹೋಗಬೇಕು ಸೀನು. ಕಾತ್ರೀಕ ವಾಸದಲ್ಲಿ ಸಿನಗೇ ಈ ಕೆಲವ ವರ್ಮನಸೆಂಟ್ ವಾಡಿಬಿಡ್ಡು ತಮ್ಮು !”

ಶಾಮನ ಮಾತ, ಕೇಳಿ ಉಳಿದ ಮಾನವರೂ ನಗುತ್ತಿದ್ದರು. ಶಾಂತು ತತ್ತಿ ತಗ್ಗಿಬಿಟ್ಟಿದ್ದಳು.

“ನಾಳೆ, ನಿನಿಗನ್ನು ಗಂಡನ ಕೆಲನ ಕೊಟ್ಟಿಲ್ಲ. ಅಧಿಕಾರ ವಿಲ್ಲದಿದ್ದಾಗ ಅತಿಕ್ರಮ ಸ್ವನೇರ ಮಾಡಿಬಿಡೇಡ ! ಜೋಕೇ !! ಶಿಕ್ಷೆಗೆ ಗುರಿ ಆಗ್ನೇಯೆ. ಹಾಗೇನಾದ್ವಾ ಮಾಡಿದರೆ ನಿನ್ನ ಹಿಡಿದು ಕೊಡೋಕೆ ಸುನಿತ್ತಿ ಇವಾಡಿ. ಜೋಪಾನ !”

ಎನ್ನುತ್ತ ಶಾಮು ಅಡಿಗೆಮನನೆಯಿಂದ ಹೊರಟಿ. ನಾಣಿಯೂ ನಗುತ್ತಾ ಅವನನ್ನು ಖುಚುಲಿಸಿದ. ಅವನು ಹೊರಗೆ ಹೋಗು ವುದನ್ನೇ ಕಾಯಾತ್ತಿದ್ದ ಶರನೆ, ಮತ್ತೆ ಬಿರಬಿರನೆ ಅಡಿಗೆ ಕೊಳಣಿಗೆ ಧಾವಿಸಿ, ಅಕ್ಕೆ—ಬೇಳೆ—ಮೊದಲುವ ವದಾಧ್ರಿಗಳನ್ನು ತನಗೆ ಬೇಕಾದಷ್ಟು ಮಾಡಿಲ್ಲಗೂ ಸೆಡಿಗೂ ಸುರಿದುಕೊಂಡು ತನ್ನ ಕೊಳಣಿಗೆ ಹಿಂತಿರುಗಿದಳು. ಮೆಕ್ಕಾನ್ನು ಯಾನ ಮಾತನ ಆಡದೆ ಸೋಸೆಯ ನಡೆವಳಿಕೆಯನ್ನೇ ಸಿಟ್ಟಿಸುತ್ತಾ ಕ್ರಿತಬಿಟ್ಟಿಳು. ಅವಳ ಮನಸ್ಸು ಮಾತ್ರ : “ಒಂದು ಮನೆ ಎಂದಾಯಿತು—ಒಡೆದು ಎರಡು ಪಾಲಾ ಯಿತು”—ಎಂದು ಸಂಪರ್ಕಮತ್ತಿತ್ತು.

ಸಂಕಟಪಡುತ್ತತ್ವ ನಾಗಪ್ರನವರ ಮನಸ್ಸು. ಶ್ರಮಿನಲ್ಲಾ ಕೇಸಿನ ವಿಚಾರಣೆಯೇ ಇನ್ನೂ ಮುಗಿಯದೆ, ಹೆಲವಾರು ಬಾರಿ ‘ಅಡ್ಡರ್ಹು’ ಅಗುತ್ತಾ ನಾಗಪ್ರನವರ ಹಣವನ್ನು ನುಂಗುತ್ತತ್ವ. ಪುಟ್ಟ ಗಂಟು ಮುನ್ನಾರು ರೂಪಾಯಿ ಎಂದೋ ಕರಿಗೊಗಿ, ಕಿಟ್ಟುವಿನ ವರದಕ್ಕಿಳಿ ಹೆಣದಲ್ಲಿಯೂ ಆರು ನೂರು ರೂಪಾಯಿ ಗಳನ್ನು ಖಚಾಗಿದ್ದರಿಂದ ನಾಗಪ್ರನವರು ಪಾತಾಳಕ್ಕೇ ಕುಸಿದು ಹೊಗಿದ್ದರು. ಇನ್ನೂ ಎಷ್ಟುದಿನ ಈ ಕೇಸು ಹೀಗೆಯೇ ಎಳೆಯುತ್ತದೆಯೋ, ಎಷ್ಟು ಹಣ ತೆರಬೇಕೋ ಎಂದು ಚಿಂತಿಸಿ ಬಳಿದರು. ನಾಗಪ್ರನವರು ಅಗ್ರಹಾರದಿಂದ ನಾಲ್ಕು ಮಂದಿ ಸಾಕ್ಷಿಗಳ ಹೆಸರನ್ನು ನಾಚಿಸಿದ್ದರು. ವಿಚಾರಣೆಯ ದಿನ ಅವರೆಲ್ಲ ರನ್ನೂ ಕರೆದುಕೊಂಡು ಬೆಗಳಾರಿಗೆ ಬಾಡು, ಅವರ ಉಂಟ—ತಿಂಡಿ ಗಳಿಗೆ ಕೊರತೆಯಾಗವೆತೆ ನೋಡಿಕೊಳ್ಳುವಷ್ಟರಲ್ಲಿ ಪ್ರತಿ ಸಾರಿಯೂ ಇಪ್ಪತ್ತು—ಇಪ್ಪತ್ತೆಯು, ರೂಪಾಯಿ ಕೈ ಬಿಟ್ಟುಹೊಗುತ್ತಿದ್ದಿತು. ಲಾಯರ್ ಚಂಡಾರಾಯರಂತೂ ಕೇಳಿದಷ್ಟು ಫೀಸು ಕಣ್ಣಿ ದುರಿಗೆ ಇಡಿದ್ದರೆ, ತಮ್ಮ ಕಚೇರಿಯ ಕಟ್ಟಿಯನ್ನೇ ಇಳಿಯುತ್ತಿರಲ್ಲ. ಮಧ್ಯ ಮಧ್ಯ ಲಾಯರ್ ಗುನಾತ್ಮಿಯ ‘ಗಟ್ಟಪಡಿ’ ಒಪ್ಪಿಸಬೇಕು. ಕೋಟಿನ ಪತ್ರಗಳಿಗೆ ಫೀಸು ಕಟ್ಟಬೇಕು ನಾಗಪ್ರನವರಿಗೆ ಖಚಿತ ಮೇಲಿ ಖಚು ಹೇಳಿಕೊಂಡು ಕೈಯ್ಯಲ್ಲಿ ಕಾಸು ಉಳಿಯದಂತಾಯಿತು. ಸದಾ ಅದೇ ಚಿಂತೆಯಲ್ಲಿಯೇ ಕಾಲಹರಣ ಮಾಡುವಂತಾಯಿತು. ಹಾಗೆಯೇ ಹಣ ಬರುವ ದಾರಿಗಳನ್ನು ಹುಡುಕುವುದರೂ ಕೆಲಸವಾಯಿತ್ತು. ಇಷ್ಟುದರೂ ಶಾಮುವನ್ನು ಓದಿಸುವುದಕ್ಕೆ ಹಣ ಖಚುಮಾಡಲು ಅವರಿಗೆ ಮನಸ್ಸಿರಲ್ಲ. ‘ಅವನು ಓದಿದರೆ ಏನು—ಓದಿದ್ದರೆ ಏನು? ಹೆಚ್ಚು ಓದಿದಾಕ್ಕಣ ದೊಡ್ಡ ಕೆಲಸ ಸಿಕ್ಕುತ್ತದೆಯೆ? ದೊಡ್ಡ ಕೆಲಸ ಸಿಕ್ಕಿರೆ ಮಾತ್ರ ತನಗೆ ಸಂಪಾದಿಸಿ ಕೊಳುತ್ತಾನೆಯೆ? ಅದರಿಂದೇನು ಲಾಭ?’

—ಎಂಬುದು ಹೊ ಕೊಡದಿರುವುದಕ್ಕೆ ಅವರ ವಾದ.

ಅದೇ ವಾದವನ್ನು ಸಮೀಕ್ಷಿಸಿದರು ನಾಗಪ್ಪ.

ಆ ದಿನ ಅವರು ಬೆಂಗಳೂರಿನಿಂದ ರೈಲಿಳಿದು ಬಂದಾಗ ಸಂಜೀಯಾಗಿತ್ತು. ಕೋಟು ತೆಗೆದಿಟ್ಟು, ಕೈಕಾಲು ತೊಳೆದುಕೊಂಡು ಅಂಗಳಕ್ಕೆ ಬಂದು ಕುಳಿತರು. ನಾಣಿಯು ಅಲ್ಲೇ ಕುಳಿತು ಈತೆ ಪುಸ್ತಕಪ್ರೋಂದನ್ನು ಓದುತ್ತಿದ್ದು. ಹೆಂಕಮ್ಮೆ ನೇರೆಮನೆಯ ಸಿತು ವಿನ ಜಗುಲಿಯ ಮೇಲಿ ಕುಳಿತು ಎಲೆಹಚ್ಚುತ್ತಿದ್ದುದರಿಂದ ನಾಗಪ್ಪ ನವರು ಬಂದುದನ್ನು ಆಕೆ ನೋಡಲಿಲ್ಲ. ಆ ದಿನವೇ ಶಾಮುವಿನ ಪರೀಕ್ಷೆಯ ಫಲಿತಾಂಶ ಹೊರಬಿದ್ದುದರಿಂದ, ತನ್ನ ಲಲಾಟ ಲಿಸಿ ಯನ್ನು ನೋಡಿಕೊಂಡು ಬರಲು ಕೋಟಗೆ ಹೋಗಿದ್ದ ಶಾಮು ಆಗತಾನೆ ಮನೆಗೆ ಬಂದು, ಅಂಗಳವಲ್ಲಿ ಕೂಡತ್ತಿದ್ದ ತಂದೆಯನ್ನು ಕಂಡು, ತನಗೆ ಘ್ರಾಣಕ್ಕಾಗಿಸಲ್ಲಿ ತೇಗಡೆಯಾಗಿದೆಯೆಂದು ಹೇಳಿ ದಾಗ—“ತಾಲೀಲ್ಲಿ ಕು ಕಡೇರಿಗೋ, ಮೇಷ್ಪ್ರ ಕೆಲಸಕ್ಕೊಂಬೇ ಅಜ್ಞ ಹಾಕು—ನಿ. ಆರ್. ಬಿ. ಘಾರಂ ತಂದು” ಎಂದು ಅಪ್ಪಣಿಮಾಡಿದರು.

ಆಗ ಪ್ರತಿಭಟ್ಟಿಗಿಡವನು ನಾಣಿ. “ಅಣ್ಣಿ, ಅವನನ್ನು ಮುಂದಕ್ಕೆ ಒದಿಸಬೇಕಣ್ಣಿ. ಅವನು ತುಂಬ ಬಂಧುವಂತ”

“ಒದಿಸಲ್ಲಿ ತೇಗೇರಿಸದ ಬುದ್ಧಿನಂತಿಕೆ ಸಾಕು ಕಟ್ಟೊ. ಇನ್ನು ಕೆಲಸದಲ್ಲಿ ತೇಗೇರಿಸಲಿ. ನೋಡೋಣ ಆನನ ಬುದ್ಧಿ ನಂತಿಕೆ”

“ಹಂಗಳಿಣ್ಣಿ, ಅವನು ಓಮದರೆ ನಮ್ಮೆ ಮನೆಗೇ ಒಳ್ಳೆ ಹೆಸರು ಬರುತ್ತದೆ”

“ಆಗೇನು, ಮನೆಗೆ ಕಟ್ಟಿ ಹೆಸರಿದೆಯೇನೋ ನಾಣಿ. ಮನು ಷ್ಯಾರೇ ಹಾಶ್ವತವಲ್ಲದ ಮೇಲ, ಮನೆ ಏನು ಶಾಶ್ವತ? ಈ ತಲೀಗೋ ಮುಂದಿನ ತಲೀಗೋ ಉರುಳಿ ದೇಗೋ ಮನೆಗೆ ಕಟ್ಟಿ ಹೆಸರಿ—ಒಳ್ಳೆ ಹೆಸರು ಬೇರೆ ಬೇರೆ ಇರುತ್ತೇನೋ?”

ನಾಗಪ್ಪನವರು ಲೀಲಾಜಾಲವಾಗಿ ವೇದಾಂತದ ನೀರಿನ ಮೇಲೆ ನಡೆದಾಡಿದರು. ನಿಜಕ್ಕೂ ಆ ಮನೆ ಶಾಶ್ವತವಾಗಿರುವಂತಿರಲಿಲ್ಲ! ಹೀಗೆ ಇಟ್ಟಿಗೆಯಲ್ಲಿ ಕಟ್ಟಿದ ಮನೆ, ಮಳ ಬಂದಾಗ ಹೊರಗಿನ ಗೋಡೆಗೆ ಇರುಚಲು ಹೊಡಿದು, ಅದನ್ನು ಕರಗಿಸುತ್ತಿತ್ತು. ಹಾಗೆಯೇ ಮಳೆ

ಗಾಲ ಬಂದಿತೆಂದರೆ, ಗೋಡೆಗಳು ತೆಳ್ಳಿಗಾಗುವ ಶುಭಕಾಲ ಬಂದಿ ತೆಂದೇ ಅಥ್ರ ! ಚಾವಣಿಗೆ ಹೊದಿಸಿದ ಮಂಗಳವರು ಹೆಂಚಿನ ಮೇಲೆ ಎರಡು ಕಡೆಯೂ ಗಾರೆ ದಿಂಡು ಕಟ್ಟಿದಿದ್ದುದು ಮನೆಯ ಆಪತ್ತಿಗೆ ಇನ್ನೊಂದು ಕಾರಣ. ಕಾಗೆಗಳು ಹೆಂಚಿನ ಅಂಬಿನಲ್ಲಿ ಕುಳಿತು ಎಷ್ಟೋ ಹೆಂಚುಗಳನ್ನು ಕೆಳಗುರುಳಿಸಿತ್ತು. ಆಕ್ಷಪಕ್ಕದ ಮನೆಯವರೆ ಎಷ್ಟೋ ಬಾರಿ, “ಮೇಲೆ ದಿಂಡು ಕಟ್ಟಿಸಬೇಕು ಸ್ವಾಮಿ ಇಲ್ಲಿದಿದ್ದರೆ ಹೆಂಚುಗಳು ನಿಲ್ಲುವುದಿಲ್ಲ. ಜೋರಾಗಿ ಗಾಳಿ ಬಂದರೆ ಚಾವಣಿಯನ್ನೇ ಹಾರಿಸಿಕೊಂಡು ಹೇಳಿಗುತ್ತದೆ” – ಎಂದು ಎಚ್ಚರಿಸಿದ್ದರೂ. ಆದರೂ ನಾಗಕ್ಕನವರು ಆತ್ಮ ಗಮನವಿಶ್ರಿರಲಿಲ್ಲ. “ಮನೆ ಮಂದಿನ ತಲೆ ಮಾರಿನವರ್ಗೂ ಕಾಷದೆ ಈ ತಲೆಮಾರಿಗೇ ಉರುಳತ್ತುದೆಂಬುದು ಅವರಿಗೆ ತಿಳಿದಿತ್ತೋ ಇಲ್ಲವೋ ! ಅಂತೂ ಶಾಮುವಿನ ಓದಿಗೆ ಮನ ಸ್ವಲ್ಪದ ನಾಣಿಯಾಡನೆ ಆ ಮಾತ್ರ ಆಡಿ ಬಿಟ್ಟರು.

“ಅವನನ್ನು ಒದಿಸೋದರಿಂದ ಏನು ಕಷ್ಟವಣಿ ?”

“ದುಡು ಒದಗಿಸೋದು ಕಷ್ಟ ಕಣ್ಣೇ.”

“ನಾನೂ—ಕಿಟ್ಟಣಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಅವನಿಗೆ ಕಳಸುತ್ತೇವೆ”

“ಮನೆ ಸಂಸಾರ ನಡೆಯೋದೇ ಕಷ್ಟ. ಅವನಿಗೆ ಎಲ್ಲಿ ಕಳಿಸೋದು ?”

“ನಾನು ಹೇಗಾದರೂ ಮಾಡಿ ಕಳಿಸುತ್ತೇವಣಿ”

ಉಪಾಯಗಾಣವೆ ನಾಗಕ್ಕನವರು—

“ಏನಾದರೂ ಮಾಡಿಕೊಳ್ಳು” ಎಂದು ಬಿಟ್ಟರು. ಆ ಮಾತಿನಿಂದ ಶಾಮು—ನಾಣಿಯರ ಉತ್ಸಾಹ ಕ್ಷೇತ್ರಕಾಲ ಕೆಗ್ಗಿ ತಾದರೂ ‘ಹೇಗಾದರೂ ಪ್ರಯತ್ನಿಸಬೇಕು’ ಎಂದುಕೊಂಡು ಇಬ್ಬರೂ ತಂದೆಯ ಕಣ್ಣಿಗೆ ಮರೆಯಾದರು. ಆಷ್ಟು ರಲ್ಲಿ ವೆಂಕಮ್ಮು, ಶಾಂತು—ಸುಮಿತ್ರೆಯರೊಡನೆ ಒಳಗೆ ಬಂದಳು. ನಾಗಕ್ಕನವರು ಹೆಂಡತಿಯ ಕಡೆಗೆ ದೃಷ್ಟಿ ಹರಿಸಿದಾಗ, ವೆಂಕಮ್ಮನ ಹಣಿಗೆ ಕಟ್ಟಿದ ಪಟ್ಟಿ ಕಾಡಿಸದಿರಲಿಲ್ಲ.

“ಎನ್ನೇ ಅದು ? ಹಣಿಗೆ ಪಟ್ಟಿ ಕಟ್ಟಿದ್ದೀ ?”

ವೆಂಕಮ್ಮು ಉತ್ತರಿಸದೆ, ತುಟ್ಟಿಯಲ್ಲಿಯೇ ನಗುತ್ತಾ ಅಡಿಗೆ

ಮನೆಯ ಕಡೆಗೆ ನಡೆದಳು.

“ಏ ಚುವಿಾತ್, ಏನಾಯೈ ನಿಮ್ಮಮ್ಮೆನಿಗ್ ?”

“ಅದೇನಾಯೈ ಅಮೃಸ್ಯೇ ಕೇಳಣ್ಣ” ಎನ್ನುತ್ತಾ ಸುವಿ
ತ್ರಯೂ ಹಾಂತುವಿನೊಡನೆ ತಾಯಿಯನ್ನು ಹಿಂಬಾಲಿಸಿದಳು

“ದೀಪ ಹಜ್ಜೆ ಚುವಿಾತ್; ರಾಂತೂ, ಒಂದೇ ಒಂದು ಚಿಂದಿಗೆ
ನೀರು ಸೇದಿಕೊಂಡು ಬಾ ತಾಯಿ.”

ಎನ್ನುತ್ತಾ ವೆಂಕಮ್ಮೆ ಅಂಗಳಕ್ಕೆ ಬಂದ.—

“ಉಂಟಿಕ್ಕೆ ಬನ್ನಿ ಇದ್ದೆ. ಬೆಳಗ್ಗೆ ಯಿಂದ ಹೊಟ್ಟಿಗೆ ಏನೂ
ಇಲ್ಲಾಂತ ಕಾಣಬೇತ್ತೀ !” ಎಂದು ನಾಗಪ್ಪನವರನ್ನು ಕರೆದಳು.

ಮುಕ್ಕೆಳೊಡನೆ ಕುಳತು ಉಟಿಸಾಡುವ ಪದ್ಧತಿ ನಾಗಪ್ಪನವರಿ
ಗಿರಲಿಲ್ಲ ಅವರೆಬ್ಬರೇ ಪಾಂಗಿತವಾಗಿ ರುಳತು, ತುಂಬ ನಿಧಾನವಾಗಿ
ಎಲೆಯ ಪ್ರೇರಿನ ಬಂದೆನಿಂದೇ ಪರ್ವಾಧಗಳನ್ನು ಕಬುಳಿಸುವುದು
ಸ್ವಭಾವಜಸ್ಯವಾಗಿ ಬಂದ ಗುಣವಾಗಿತ್ತು. ಎಂತಲೇ ಅವರೊಡನೆ
ಉಂಟಿಕ್ಕೆ ಕುಳತುಕೊಳ್ಳಲು ಅವರ ಮಕ್ಕಳಿಗೇ ಬೇಸರ. ಹೀಗಾಗಿ
ನಾಗಪ್ಪನವರಿಗೆ ಮಕ್ಕಳಾಗಲಿ—ಮಕ್ಕಳಿಗೆ ನಾಗಪ್ಪನವರಾಗಲಿ ಕಾಯು
ವಂತಿರಲಿಲ್ಲ.

ವೆಂಕಮ್ಮೆ ಕರೆಮೊಡನೆ, ಅಂಗಳ ಬಿಟ್ಟಿದ್ದ ಅಡಿಗೆ ಕೇಳಣಿಗೆ
ನಡೆದರು ನಾಗಪ್ಪ. ವೆಂಕಮ್ಮೆ ಅವರ ಉಟಿಕ್ಕೆ ತಕ್ಕಹಾಗಯೇ ನಿಧಾನ
ವಾಗಿ ಬಡಿಸತ್ತೊಡಗಿದಳು. ಸಾವಕಾಶವಾಗಿ ಉಟಿ ಸಾಗಿರುವಾಗ,
ಹಣೆಯು ಗಾಯದ ವಿಷಯ ಬಂದಿತು. ಕಿಟ್ಟಿ- ಶರಕು ಬೇರೆಹೋದ
ಸಂಗತಿಯೂ ಹೊರಬಿತ್ತು. ನಾಗಪ್ಪನವರು ಕೈಗೆ ತೆಗೆದುಕೊಂಡಿದ್ದ
ತುತ್ತನ್ನು ಕೆಳಕ್ಕೇ ಬಿಟ್ಟು, ಸಹಸ್ರನಾವುಕ್ಕೆ ಆರಂಭಿಸಿದರು.

“ಆಯೋಗ್, ಹೆಂಡತಿ ಮಾತು ಕೇಳಿಕೊಂಡು, ಇಷ್ಟೆಲ್ಲ
ಮಾಡಿದನೋ ?”

“ಆಗಿದ್ದಾಯಿತು, ಆ ಮಾತು ಇನ್ನು ಯಾಕೆ ಬಿಡಿಂದ್ದೆ ”

“ಆಗಿದ್ದಾಯಿತು ಅಂದರೆ-ಹೀಗಾಯಿತು ಅಂತ ?”

“ಮಿಂಚಿದ ಕೆಲಸಕ್ಕೆ ಮರುಗಿದರೇನು ?”

“ಮಿಂಚಲೂ ಇಲ್ಲ, ಗುಡುಗಲೂ ಇಲ್ಲ. ಇವತ್ತು ಆ ‘ಮಾಣಿದ

ಮಿಂಜರಿ' ಅವನಿಗೆ ಹೆಚ್ಚಾದಳು. ಅವನನ್ನು ಹೆತ್ತವರು ನಾವು ಹೊಚ್ಚಿರಾದೆವು!"

ನಾಗಪ್ಪನವರು ಶಿಥಿ ಉಟಕ್ಕೇ ಶಸಮಾಧಾನದಿಂದ ಎದ್ದು, ಕೈತೊಳೆದು, ಹೊರಗಿನ ಕೊಳೆಯ ಬಳಗೆ ಬಂದರು. ಬಳಗೆ ಚೆಲಕೆ ವಿಟ್ಟು ಕೊಂಡಿದ್ದ ಬಾಗಿಲನ್ನು ಟಿಪಟಿವನೆ ನಾಲ್ಕಾರು ಬಾರಿ ಬಡಿದರು.

“ಕಿಟ್ಟೊ—ಕಿಟ್ಟೊ”

ಯಾರೂ ಬಾಗಿಲು ತೆಗೆಯಲಿಲ್ಲ.

“ಅಮ್ಮೆ, ತಾಯಿ, ಮುದ್ದುರಮ್ಮೆ, ಬಾಗಿಲು ತೆಗಿ ಸ್ವಲ್ಪ”

ಅಣಕದ ಧ್ವನಿಯಲ್ಲಿ, ಮುದ್ದಾರಿನ ಹುಡುಗಿಯಾದ ಸರಸು ವನ್ನು ಕೂಗಿದರು ನಾಗಪ್ಪ. ಬಾಗಿಲು ತೆಗೆಯದಿದ್ದುದರಿಂದ ಉವರ ಸಿಟ್ಟು ಏರಿತ್ತ.

“ತೆಗೆಯೋ ಬಾಗಿಲನ್ನು, ಅಯೋಗ್ಯ. ಹುಲ್ಲಮೊಟ್ಟೆಲಿ ಈಲಿ ಹಾಗೆ ಹುಟ್ಟಿದೆಯಲ್ಲೋ ಹೆಚ್ಚೆ” — ಎನ್ನುತ್ತಾ ನಾಗಪ್ಪಸರರು ಬಾಗಿಲನ್ನು ಗಟ್ಟಿಯಾಗಿ ಒದೆದರು. ಹಾಗೆ ನಾಲ್ಕಾರು ಬಾರಿ ಒಮೆದ್ದುರೆ ಆ ಬಾಗಿಲು ಮುರಿಯುತ್ತಿತ್ತೇನ್ನೋ!

ಆದರೆ ಹಾಗಾಗಲ್ಲಿ. ಕಟ್ಟುಸ್ವಿಂಬಾದ ಉದಾರಾತ್ಮಯಾರನ್ನು ಕಂಡು ಹೆದರುವ — ಕಣ್ಣನುಂಚಾ ಜೀಯಾದುವ ಪಯಸ್ಸಿನ ಚಿಕ್ಕ ಹುಡುಗನಂತೆ ಕಿಟ್ಟು ಶಬ್ದವಾಡದೆ ಚೆಲಕವನ್ನು ತೆಗೆದು, ಬಾಗಿಲನ್ನು ತೆರಿದ. ನಾಗಪ್ಪನವರು ಒಳಗೆ ಸೇರ್ತೋಡಿದರು. ಸರಸು ಉರಿಯುತ್ತಿದ್ದ ಕಬ್ಜಿಣದ ಒಲೆಯ ಮುಂದ ಕುಳಿತು, ಕುದಿಯುತ್ತಿದ್ದ ಅನ್ನದ ತಪ್ಪಲೆ ಯನ್ನೋ ನೇರೆಡುತ್ತಿದ್ದಳು.

“ಓಹೋ! ರಿಕ್ಕೆ ಬಂತು ಅಂತ ಹಾರಿಬಿಟ್ಟೆಯೋ ಆಗಲೇ? ಅಯೋಗ್ಯ!”

ಕಿಟ್ಟುವಾಗಲಿ, ಸರಸವಾಗಲಿ ಮಾತನಾಡಲಿಲ್ಲ.

“ಹೀಗೆ ಬೇರೆ ಆಗೋಡಿಕ್ಕೆ, ನಾನು ಮನೇಲ್ಲಿ ಇಲ್ಲದೆ ಇರೋ ಹೊತ್ತಿಗೇ ಕಾಯ್ತಾ ಇಡ್ಡೆಯೇನೋ ಬೇಕ್ಕಾಣ!”

ನಾಗಪ್ಪನವರ ಭಕ್ತಿನೇ ಕಿಟ್ಟುವನ್ನು ಉಡುಗಿಸಿತು. ಸರಸುವಿನ ಸಹನೆಯಂತೂ ವಿಾರುತ್ತಾ ಬಂದಿತ್ತು. ಧಗಧಗನೆ ಉರಿಯುತ್ತಿದ್ದ

ಒಲೆಯ ಹಾಗೆಯೇ ಅವೆಳ ಹೊಟ್ಟೆಯಲ್ಲಿ, ಕಿಚ್ಚು ಉರಿಯುತ್ತಿತ್ತು. ಅನ್ನದ ಗಂಗೆ ಕೊತಕೊತನೆ ಕುದಿಯುತ್ತಿದ್ದಂತೆಯೇ ಅವಳ ಮನಸ್ಸಿಗೆ ಕುದಿಯುತ್ತಿತ್ತು.

“ಇನತ್ತೋ—ಅರವತ್ತೋ ಸಂಬಳ ಬರೋ ಚಾಕರಿ ಖಾಯಂ ಆಯಿತು. ಹೆಂಡತಿ ಅನ್ನೋಳು ಪಕ್ಕಕ್ಕೆ ಬಂದಳು. ಇನ್ನೋನಾಗ ಬೇಕಾಗಿದೆ ಹೆಗರಾಯನಿಗೆ?”

“ಇಷ್ಟಕ್ಕೇ ಎಲ್ಲಿ ಮುಗಿತು? ಇನ್ನೂ ಆಗಬೇಕಾಗಿದೆ—ಮನೆ ತುಂಬ ಮಕ್ಕಳು. ಅದರಲ್ಲೂ ಗಂಡು ಮಕ್ಕಳು! ಅವರ ತಾತನ ಕೈ ತುಂಬ ವರದಕ್ಕಿಂತ ತುಂಬಿಸೋಕೇ!!”

ನಾಚಿಕೆ ಬಿಟ್ಟು, ಕೆರಳಿದ ಸರಸು ಮುಂದಿನ ಮಾರಣಹೋಮಕ್ಕು ಕಡೆ ಕೊರೆವಿಟ್ಟಳು.

‘ಕಂಡರರ ರೂಪ ಹೆಡುಗಿಂತ ನಾನೂ ಸಮ್ಮನೇನೇ ಇದ್ದೆ. ನೀನೂ ಅಮ್ಮ ಹೇಳೋಂದು ಬಿಟ್ಟೆಯಾ?’

“ದೇಹಿಕ್ಕಾಡಿದ್ದರೆ ಬೆಂಗ ಹೊಮ್ಮಕೊಂಡು ಯಾರೂಗಿ ಇರ್ದದ್ದೆ. ಹುಕ್ಕು ಹುಕ್ಕುಗಿ ಮಾತಾಡೋರ ಹತ್ತಿರ ಯಾಕಿನ್ನು ಪಂಜಾಂತ್ರ ನಾಡಬೇಕಾಗತ್ತು?”

“ಶ್ರೀ ದಾಗೆ ಗಂಟು ಬಿಡ್ಡೆಯಲ್ಲಿ ನನ್ನ ಮಗನಿಗೆ.”

“ಶ್ರೀ ಯಾಗೆ ಬಂದು ಗಂಟು ಯಾಕಿದರಲ್ಲ ನನ್ನ ಕುತ್ತಿಗೇಗೆ— ರಘು ದೃಢಾಂತ ನಮ್ಮಪ್ರ ಎಣಿಸಿದ ದುಡ್ಡಿನಾಸೇಗೆ”

“ನಾಚ್ಚ ಬಂಯಿ, ಹೆಚ್ಚು ಮಾತಾಡಬೇದು”

ನಾಗಪ್ರಭವರು ಕೂಗಿಕೊಂಡರು:

“ಇಧ ವೆದರಿಕೇಗೆಲ್ಲಾ ಬೆಳ್ಳಿ ಬೀಳೋಳಿ. ಜ್ಞಾನ ಇಟ್ಟೋಂದು ಮಾತನಾಡಿ”

ನಾಗಪ್ರಭವರು ತನ್ನ ಮಾವನೆಂಬುದನ್ನ ಸರಸು ಮರಿತು ಎಷ್ಟೋ ಕೊತ್ತಾಗಿತ್ತು!

“ಕೊಟ್ಟರೆ ನೋಡು ಕಪಾಳಕ್ಕೆ....ದವಡೆ ಹಲ್ಲೆಲ್ಲಾ ಉದುರಿ ಹೋಗಬ್ಬೇಕು.” ಎನ್ನತ್ತಾ ನಾಗಪ್ರಭವರು ಹೊಡಿಯಲು ಕೈ ಎತ್ತಿದ್ದರು. ಸರಸು ಹೆದರದೆ, ಇನ್ನುಷ್ಟು ಮುಂದಕ್ಕೆ ಬಂದು:

“ಎಲ್ಲಿ ಹೊಡಿರಿ ನೋಡೋಣ. ಬಿಟ್ಟ ಸಿಕ್ಕಿದ್ದೀನಿ ಅಂತ ತಿಳುಕೊಂಡು? ”-ಎಂದೇಕು. ನಾಗಪ್ರನವರಿಗೆ ಇವಳ ಕೆಜ್ಜೆದೆಯನ್ನು ಕಂಡು ದಿಕ್ಕುತ್ತೊಳಗಾಯಿತು ಎಂದು ಸಿಮಿಸ್ತೆಗಳ ನಂತರ ಕಿಟ್ಟುವಿನ ಕಡೆ ತಿರುಗಿ—

“ಎಂದು ಬಾರೋ, ಇವಳ ಮುದ್ದು ಮುಖ ನೋಡಿಕೊಂಡು, ಮಂಕನಹಾಗೆ ಕೂಡ್ಡಿನ್ನಿಂದೆ” ಎಂದರು.

“ಎದ್ದು ಹೋಗೋದಿಕ್ಕೆ ಬಿಟ್ಟುಬಿಡೊಷ್ಟು ನೋಡ್ದೆಲ್ಲ ನಾನು. ಸಾವಿರದಿನಾನ್ನರು ಸಿಮ್ಮೆದೇ ವೇಲೆ ಸುರಿದು. ನೀರ ಕ್ಕೆಲಿ ಈ ಬಿಕರೀ ಅಗಲದ ಬಿಲ್ಲೀ ಕಟ್ಟಿಸಿಕೊಂಡಿರೋದು ಬಿಟ್ಟೇ ಅಲ್ಲ! ” ಎನ್ನುತ್ತಾ ಸರಸು ತನ್ನ ಮಾಂಗಲ್ಯವನ್ನು ತೊರಿಸಿದಳು. ಉಪಾಯಗಾಣದೆ ವೆಳ್ಳಿವೆಳ್ಳಿನೆ ಹೀಂದಕ್ಕೆ ಸರಿಯಾತ್ತ ನಾಗಪ್ರನವರು—“ಈ ಮುದ್ದುರು ಮಾರಿ ಸೆಗೆದುಬಿಡ್ಡ ದಿನ ಜಾಲು ಕುಡಿದು ಹಾಯಾಗಿರ್ತಿಂಣ” ಎನ್ನುತ್ತಾ ಕೋಣೆಯು ಹೋಸಲು ದಾಟಿದೊಡನೆ, ಸರಸು—“ಹಾಗಂದೋರೇ ನೋಡಲು ಸೆಗೆದುಬಿಡ್ಡ ಹೋಗಲಿ” — ಎಂದು ಪಟ್ಟಾರನೆ ಬಾಗಿಲು ಮುಚ್ಚಿ ಕೊಂಡಳು.

೧೫

ಜುಲ್ಲಿ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಕಾಲೇಜು ಬಾಗಿಲು ತೆಗೆಯುವ ದಿನಗಳು ಬೇಗ ಬೇಗ ಬರುತ್ತಿದ್ದವು. ಶಾಮು ತನ್ನ ಹೃಸ್ಯಾಲು ಗೆಳೆಯರೊಡನೆ ಬೆಂಗಳಾರಿಗೆ ಹೋಗಿ, ಶ್ರೀರಾಮಪುರದಲ್ಲಿ ಒಂದು ಸಣ್ಣ ಕೋಣೆಯನ್ನು ಮೂರು ರೂಪಾಯಿ ಬಾಡಿಗೆಗೆ ಗೊತ್ತುಮಾಡಿಕೊಂಡು ಬಂದಿದ್ದು. ತಾನೇ ಅಡಿಗೆ ಮಾಡಿಕೊಂಡು, ಕಾಲೇಜಿಗೆ ಹೋಗುವುದೆಂದು ನಿಧರಿಸಿದ್ದುದರಿಂದ, ಅಕ್ಕಿ-ಬೇಳೆ ನೋಡಲಾದ ಆಟಿಗೆ ಪದಾರ್ಥಗಳನ್ನು ಅಗ್ರಹಾರದಿಂದಲೇ ಒಡಗಿಸಿಕೊಳ್ಳಬೇಕಾದುದು ಆನಿವಾರ್ಯವಾಗಿತ್ತು. ಕಿಟ್ಟುವಿನೋಡನೆಯೂ ಏಕಾಂತದಲ್ಲಿ ಮಾತನಾಡಿ,

ಪ್ರತಿತಿಂಗಳೂ ಕೊನೆಯವಕ್ಕೆ ಹತ್ತು ರೂಪಾಯಿಗಳನ್ನಾದರೂ ಕಳುಹಿಸಬೇಕೆಂದು ಅವನನ್ನು ಒಮ್ಮೆಸಿದ್ದು. ನಾಣೀಯಂತೂ ಸ್ವಯಂ ಮುಂದೆ ಬಂದು, ತನ್ನ ಕ್ಷೇತ್ರದಾಸ್ತು ಹೆಣನನ್ನು ಉಳಿಸುವೆನ್ನೆಂದು ಹೇಳಿದ್ದರಿಂದ ರಾಮುವಿಗೆ ಕಾಂಚನಲ್ಲಿ ಒದುವ ಧ್ವನಿ ಬಂದಿತ್ತು.

ವೆಂಂಟ್‌ನ್ನು ವ್ಯಾಗನಿಗೆ ಬೇಕಾದ ಸಣ್ಣ ಪ್ರಾಟ್‌ ವಾತ್ತಿಗಳನ್ನೂ ಅಡಿಗೆ ಸಾಮಗ್ರಿಗಳನ್ನೂ ಬೇಲದಲ್ಲಿ ತಂಬಿಸಿದಳು. ರಾಮುವಿಗೆ ತುಂಬ ಇಷ್ಟವಾದ ಆವಶ್ಯಕಿ, ಯೇರಳಿಕಾಯಿಯು ಉಪಿಸುಕಾಯಿಗಳನ್ನು ದೇಚು ಕೆಚ್ಚಾಗಿ ಕಟ್ಟಿ ಬುಟ್ಟಿಲ್ಲ ಟ್ರೈಟ್‌ಭಾ.

ನಾಗಪ್ರಾನವರಂತೂ ಆವನ ಒದನ ವಿಷಯದಲ್ಲಾಗಲಿ, ಬೆಂಗಳೂರಿಗೆ ಹೋಗುವ ವಿಷಯದಲ್ಲಾಗಲಿ ಯಾವ ಆಸಕ್ತಿಯನ್ನೂ ತೊರದೆ ಸುಮೃಸಿದ್ದರು.

“ಆಣ್ಣ, ನಾನು ಹೇಗೆಬರುತ್ತೀನೆ” ಎಂದು ಶಾಮುತಂದೆಯ ಮುಂದೆ ವಿನಯಃದ ಸ್ತಾತ್ಮಿಕಯಾಗಿ ಸಿಂತು ನುಟಿದಾಗ—

“ಹುಂ” ಎಂದಷ್ಟೇ ಹೇಳಿ ನಾಗಪ್ರಾನವರು ಮುಖ ತಿರುಗಿಸಿ ಕೊಂಡರು. ತಾನು ಒದುವುದು ತಂದೆಗೆ ಸ್ವಲ್ಪವೂ ಇಷ್ಟವಿಲ್ಲ ವೆಂಬುದು ರಾಮುವಿಗೆ ತಿಳಿದ ವಿಷಯವೇ ಆಗಿತ್ತು.

ಬಾಗಲಿನವರೆಗೂ ಬಂದ ತಾಯಿ—“ಅಡಿಗೆ ಮಾಡಿಕೊಳ್ಳುವುದಕ್ಕೆ ಬೇಜಾರು ಅಂತ ಉಪಾಂಶವಿರಬೇಡಪ್ಪ. ರಾತ್ರಿಯೆಲ್ಲಾ ಒದುತ್ತಾ ಕೂತು ನಿದ್ದೆ ಕೆಡಂಡ ಎಲ್ಲದರಲ್ಲಾ ಮಿತವಾಗಿರು”

“ಅಗಲಮ್ಮೆ”

“ಸಾಮಾನು ಏನಾದರೂ ಬೇಕಾದರೆ, ಶನಿವಾರ-ಭಾನುವಾರ ಬಂದು ತೆಗೆದುಕೊಂಡು ಹೋಗು. ಆಥವಾ ಯಾರ ಕ್ಷೇತ್ರದಲ್ಲಾದರೂ ಹೇಳಿ ಕಷ್ಟಹಿಸು”

“ಹುಂ”

“ಬಿಡುವಾದಾಗ ಮಲ್ಲೀಶ್ವರದ ಕಡಿಗೆ ಹೋಗಿ, ಸುಂದರುವನ್ನು ನೋಡಿಕೊಂಡು ಬಾ”

“ಅಗಲಮ್ಮೆ. ಹೊತ್ತಾಗುತ್ತಾ ಬಂತು ರೈಲಿಗೆ, ನಾನು ಹೋಗಿ ಬರುತ್ತೀನಮ್ಮೆ”

“ಉಳ್ಳೀಯದಪ್ಪ, ಹೋಗಿ ಬಾ. ದೇವರು ನಿನ್ನ ಜೊತೆಯಲ್ಲಿಯೇ ಇರುತ್ತಾನೆ.” ಎನ್ನುತ್ತೆ ಬೀಳೆಷ್ಟಪ್ಪರು. ನಾಣಿಯೇ ಶೈಲ್ಪೀ ಸೈಫಸ್ಸಿಗೆ ಹೋಗಿ, ಶಾಮುವನ್ನು ರೈಲು ಹತ್ತಿಸಿ, ತಾನು ಆಗಾಗ ವಿಗಿಸಿಕೊಂಡಿದ್ದ ಹತ್ತು ದೂಪಾಯಿಗಳನ್ನು ಅವನ ಕೈಗಿತ್ತು ಹಿಂತಿರುಗಿದ.

ಅದೇ ಸಂಜೆ ನಾಲ್ಕು ಗಂಟೆಯ ವೇళೆಗೆ ನಾಗಪ್ಪನವರ ಮನೆಯ ಮುಂದೆ ಒಂದು ಕುದುರೆಗಾಡಿ ಬಂದು ನಿಂತಿತು. ಯಾರು ಬಂದರೋ ಈ ಬಡವನ ಮನೆಗೆ ಎಂದುಕೊಳ್ಳುತ್ತಾ ನಾಗಪ್ಪನವರು ಹೊರಗೆ ಬಂದು ನೋಡುವವರ್ಷಲ್ಲಿ ಅಮುಲ್ಲಾರರೂ, ಶ್ರೀಕಂಠಯ್ಯ ನವರೂ ಮತ್ತು ಅವರ ಪತ್ರಿಯೂ ಕೆಳಗಿಳಿದರು. ನಾಗಪ್ಪನವರಿಗೆ ಅವರನ್ನೆಲ್ಲಾ ಕಂಡು ತುಂಬ ಅರ್ಪಿಸುವಾಗಿತ್ತು. ಮುಗಳನಗೆ ಸುಗುತ್ತಾ ಕೃಮುಗಿದು, ಅಮುಲ್ಲಾಗರ ಕಡೆಗೆ ತಿರುಗಿ—

“ಸ್ವಾಮಿಯೆಂದು ದಯವಾಡಿಸುತ್ತಿರುವುದು ಈ ಬಡವನ ಮನೆಗೆ ಭಾಗ್ಯ ಬಂದ ಹಾಗಾಯಿತ್ತ.” ಎಂದರು ನಾಗಪ್ಪ. ಮೂವರೂ ಅಂಗಳಕ್ಕೆ ಬಂದು ಚಾವೆಚುಮೇಳೆ ಕ್ಷಾತರು.

“ನಿಮ್ಮ ಕುಟುಂಬ ಎಲ್ಲಿ?”—ಶ್ರೀಕಂಠಯ್ಯನವರು ಕೇಳಿದರು.

“ಒಳೆಗಿಡ್ಡಳೆ” ಎನ್ನುತ್ತಾ ನಾಗಪ್ಪನವರು, ಎದ್ದು ಹೋಗಿ, ವೆಂಕಮ್ಮೆನಿಗೆ ಸುವ್ಯಾತೆ ತಿಳಿಸಿದರು. ಆಕೆಗೆ ಸೂಕ್ಷ್ಮ ಹೊಳೆದು, ಅಂಗಳಕ್ಕೆ ಬಂದು, ಶ್ರೀಕಂಠಯ್ಯನವರ ಕುಟುಂಬ ಅಲಮೇಲಮ್ಮೆನನ್ನು ಒಳಗೆ ಕರೆದುಕೊಂಡು ಹೋದರು.

“ಮುಖ್ಯಸ್ಥರೇ ಎದು ಹೋದರೆ, ನಾವು ಬಂದ ಉದ್ದೀಕ ಮಾತನಾಡುವುದು ಹೇಗೆ?” ಎಂದರು ಅಮುಲ್ಲಾರರು. ವೆಂಕಮ್ಮೆನೂ ತಲಮೇಲಮ್ಮೆನೂ ಬಾಗಿಲ ಬಳಿಯೇ ಸಿಂತು ನಾಚಿಕೆ ಬೆರಿತ ನಸುನಗೆಯನ್ನು ಬೀರಿದರು. ವೆಲ್ಲಿಸಿಯಲ್ಲಿ ರಾಂತುವನ್ನು ಕರೆದು ವೆಂಕಮ್ಮೆ, ಕಾಣಿ ಮಾಡಿಕೊಂಡು ಬರಲು, ಅಲಮೇಲಮ್ಮೆನಿಗೂ ಕೇಳಿಸದಂತೆ ಅವಳ ಕಿವಿಯಲ್ಲಿ ಹೇಳಿದಳು.

“ನಾವು ನೆನಸುವುದೊಂದಾದರೆ ನಡೆಯುವುದೇ ಬಂದು.....”

ಮುಂದಿನ ಮಾತಿಗೆ ಪೀರಿಕೆ ಹಾಕಿದರು ಶ್ರೀಕಂಠಯ್ಯ.

“ಯಾವಾಗಲೂ ಹಾಗೆಯೇ !” ನಾಗಪ್ರನವರು ನಗುತ್ತಾ ನುಡಿದರು.

“ನಮ್ಮ ಹುಡುಗಿ ನಿಮ್ಮ ಮನೆ ಸೇರುವ ಪುಣ್ಯ ಒಂದುಸಾರಿ ಕಳೆದುಕೊಂಡಳು. ಅದು ನಮ್ಮ ತಪ್ಪೇ-ಒಪ್ಪಿಕೊಳ್ಳುತ್ತೇನೆ. ಅನಾನು ಕೂಲದಿಂದ ಸಮಯಕ್ಕೆ ಸರಿಯಾಗಿ ಕಾಗದ ಬರೆಯದೆ ಸಂದರ್ಭ ಕಳೆದುಕೊಂಡಿವು. ಇನ್ನೂ ಒಂದು ಅವಕಾಶ ಇದೆಯೆಂದುಕೊಂಡು ಈಗ ಬಂದಿದ್ದೀವೇ.”

ನಮ್ಮತೆಯೇ ಮೂತ್ತಿರ್ವೆತ್ತೆ ಅತ್ಯೇ ಶ್ರೀಕಂಠರ್ಯನವರು ನುಡಿದರು.

“ನಾವು ಬಂದ ಕೆಲಸ ಮಾಡಿಕೊಂಡೇ ಹೋಗಬೇಕು ಅಂತ ದೃಢಮಾಡಿಕೊಂಡು ಬಂದಿದೇ ಏ ನಾಗಪ್ರನವರೆ”

ಮಂದಹಾಸದ ಮಾಧ್ಯಂಚಕ್ಕೆ ಅಧಿಕಾರದ ಧ್ವನಿ ಬೆರಹಿ ಅಮಲಾರ್ಥ ನುಡಿದರು.

“ಕಿಟ್ಟಿವಿಗೆ ಮದುವೆಯಾದ ಸಂಗತಿ ತನುಗೆ ತಿಳಿದೇ ಇದೆ. ಯಾಗಾದಿಗೆ ಮುಂಚೆಯೇ ಪಾಷಾಚೆಕೆಂಬುದು ನಮ್ಮ ಸಂಕಲ್ಪ ವಾಗಿತ್ತು. ಹೇಗೆ ಮಾಡಿ ಮುಗಿಸಿಬಿಟ್ಟಿವು.”

“ಇನ್ನೂ ಒಬ್ಬ ಇದ್ದಾನ್ನಿಂದಿ? ಲಕ್ಷ್ಮಿನಾರಾಯಣ ಅಂತಿ?”

“ಹೌದು, ಇದ್ದಾನೆ. ನಾವು ‘ನಾಣಿ’ ಎಂತಲೇ ಅವನನ್ನು ಕರೆಯೋದು ಇಲ್ಲೇ ಜಡಿಗೇನಹಳ್ಳಿ ಎಂ.ಟಿ.ಎಂ ಸ್ಕೂಲಿನಲ್ಲಿ ಇಂಗ್ಲಿಷ್ ಮೇಷ್ಪ್ರೈಗಿದ್ದಾನೆ. ಖಾಯಂ ಕೆಲನ. ಈಗ ನಲವತ್ತೀಂಟು ಪ್ಲಸ್ ಹದಿನೆಂಟು ಬರುತ್ತಿದೆ. ಅವನಿಗೂ ಎಸ್.ಎಸ್.ಎಲ್.ಎ ಆಗಿದೆ. ವಯಸ್ಸಿ ಇವುತ್ತು ಮೂರಾಯಿತು. ಎಲ್ಲಾ ನಮ್ಮ ಕಿಟ್ಟಿವಿನ ಹಾಗೆಯೇ ಇದ್ದಾನೆ. ಆದರೆ ಇವನ ಹಾಗೆ ಕುಳ್ಳಿಲ್ಲ. ಉದ್ದಕ್ಕೆ-ಬೆಳ್ಳಿಗೆ ಇದ್ದಾನೆ.”

ನಾಗಪ್ರನವರು ತಮ್ಮ ವಗನನ್ನು ವರ್ಣಿಸಿದರು.

“ಇದೇ ಅಂಗಳದಲ್ಲಿ ಕುಳಿತು ಮಾತಾಡಿದ ಮೊದಲ ಸಂಬಂಧ ವಂತೂ ಅಗಲಿಲ್ಲ. ಈಗ ಈ ಹುಡುಗಿಗಾದರೂ ನಮ್ಮ ಲಲಿತುವನನ್ನು ನೀವು ತಂದುಕೊಳ್ಳಬೇಕು.”

“ಹೌದು ನಾಗಪ್ರನವರೆ, ನೀವು ಒಪ್ಪಿಕೊಳ್ಳಲೇಬೇಕು ಈ

ಸಂಬಂಧದ್ವೇಕ್ಷೆ ”

ಅಮಲ್ಲಾರರ ಮಾತ್ರಗೆ ಶ್ರೀಕಂಠಯ್ಯನವರು ದ್ವಿತೀಯ ಗೊಡಿಸಿದರು.

“ಆಗಲಿ ಸ್ವಾಮಿ, ಮಾಡಿಕೊಳ್ಳುವ ಹುಡುಗ-ಒಪ್ಪಿದರೆ ಯಾಕಾ ಗಬಾರದು?”

ನಾಗಸ್ವನವರ ಮಾತ್ರ ಆರಾಧಾಯಕವಾಗಿಯೇ ಇತ್ತು

“ನಾವು ಈ ದಿನವೇ ಲಗ್ನಪತ್ರಿ ಕೆ ಮಾಡಿಸಿಕೊಂಡು ಹೋಗುವುದಕ್ಕೆ ಸಿದ್ಧವಾಗಿ ಬಂದಿದ್ದೇನೆ. ಜಾತಕ ಇಲ್ಲೇ ಯಾರಿಗಾದರೂ ತೋರಿ ಸೋಣ. ಕೊಡುವುದನ್ನಲ್ಲ ಕೊಟ್ಟಿ, ಯಾರಿಗೂ ಮನಸ್ತುಪಬಾರದಹಾಗೆ ಮದ್ವನೆ ಮಾಡಿಕೊಡುತ್ತೇನೆ.” ಎಂದರು ಶ್ರೀಕಂಠಯ್ಯ.

ಅಪ್ಪರಲ್ಲಿ ಸುಮಿತ್ರೆ ಕಾಣಿಸುವರಾಧನೆ ಹಾಡಿದಾನು.

ಅಮಲ್ಲಾರರು ತಮ್ಮ ಕಿಸೀ ರಚನೆಯಾರವನ್ನು ನೋಡಿಕೊಂಡು

“ಎದು ಗಂಟೆಯಾಯಿತ್ತಲ್ಲ, ಪ್ರಾಗು ಬರುವ ಹೂತ್ತುಗಲಿಲ್ಲವೇ?”

“ಇನ್ನೂ ಅಧ್ಯ ಗಂಟೆಯಾದುತ್ತದೆ. ಎರಡು ಮೈಲಿ ದೂರದಿಂದ ನಡೆದುಕೊಂಡು ಬರಬೇಕಿಲ್ಲ?”

“ದಿನಾ ಹೀಗೆ ನಡೆದರೆ ಕಾಲು ಬಾಳುತ್ತದೆಯೆ? ಕಿಟ್ಟಿ ದಿನ ವಹಿ ಇದು ಮೈಲಿ ನಡೆದು ಕೊಟ್ಟಿಗೆ ಬಂದು ಹೋಗುತ್ತಾನೆ ಈ ಹುಡುಗನೂ ಎರಡೆರಡು ಮೈಲಿ ಹೇಳಿಗಿ ಬರಬೇಕಾಗುತ್ತದೆ. ಇಬ್ಬರಿಗೂ ಬಂದೊಂದು ಬೈಸಿರಲ್ಲ, ತೆಗೆದುಕೊಡೀ ನಾಗಸ್ವನವರೆ—ಅನುಕೂಲವಾಗುತ್ತದೆ.”

ಅಮಲ್ಲಾರರ ಸಲದೆಗೆ ನಾಗಸ್ವನವರು ಉತ್ತರಿಸದೆ ಸುಮ್ಮ ನಾದರು. ಅದು ಹಣ ಖಚಾಗ ರ ಸಂಗತಿಯಲ್ಲವೇ?

ಮಾತ್ರ ಮೇರೆಯಿಲ್ಲದೆ ನಾಗರವಾಗ ನಾಣಿ ಒಳಗೆ ಬಂದ. ಅಂಗಳದಲ್ಲಿಯೇ ಕೊಟ್ಟಿ ಬಿಜ್ಜಟ್ಟಿ, ಕೈ ಕಾಲು ತೋಳಿದು ಬರಲು ಹೇಳಿದ.

“ಹುಡುಗ ಲಕ್ಷ್ಮಣವಾಗಿದ್ದಾನೆ?” ಎಂದರು ಅಮಲ್ಲಾರರು.

ಕಾಣಿ ಕುಡಿದು ನಾಣಿ ಹೇಳಿರುಗೆ ಹೊರಡಲನುವಾಗುತ್ತಿರುವಾಗ

“ಇಲ್ಲಿ ಬಾ ನಾಣಿ” ಎಂದು ನಾಗಸ್ವನವರು ತಮ್ಮ ಅಪರೂಪದ ಮೃದುವಾಣಿಯಲ್ಲಿ ಕರಿದರು.

“ಇಲ್ಲೇ ಬಾಪು ಕೊತುಕೆಣ್ಣು”

ಅಮಲ್ಲ ಪರು ಅವ್ಯುತದಹ್ಯ ಸವಿಯಾಗಿ ಉಪಚಾರ ಹೇಳಿದರು.

ನಾಗಪ್ರಸಾರು ನಾಲ್ಕೇ ಮಾತಿಸಲ್ಲಿ ನಾಣಿಗೆ ಸಂಗತಿಯನ್ನು ವಿವರಿಸಿದರು.

“ಆತ್ಮಿ ನ ದಿನ ಹ್ಯಾಮರ್ಯಾಸ್ಸು ತೋರಿಸುವುದಕ್ಕೆ ಬಂದಿದ್ದಾಗ, ನೀನೂ ಇದ್ದೇಯಲ್ಲಿವೇಸಬ್ಬ ?”

ಶ್ರೀಕಂರುಷ್ಯಾನವರ ಮಾತಿಗೆ ‘ಪ್ರೇ’ ಎಂದ ನಾಣಿ.

“ಬಷ್ಟಿತು ತಾನೇ ?”

“ನಮ್ಮ ಕಟ್ಟಣ ಸಿಗೆ ಬಷ್ಟಿತ್ತು”

ನಾಣಿಯ ಮಾತು ಖಾರವಿಗಾತ್ತು.

“ಅವನಿಗಲ್ಲ ನಾಣಿ, ನಿನಗೆ....?” ಎಂದರು ನಾಗಪ್ರ.

“ನನಗೇ ಕಣ್ಣು ?”

“ಈಗ ಈ ಹುಡುಗಿಯಾನ್ನು ನಿನಗೆ ಕೊಡಬೇಕೊಂತ ಬಂದಿದ್ದಾರೆ.”

“ನನಗೆ ರಷ್ಟ ವಿಳಿಣ್ಣು .” ಒಮ್ಮೆ ಮಾತಿಸಲ್ಲಿ ತಿಳಿಸಿಬಿಟ್ಟು ನಾಣಿ.

“ಹಾಗಂದರ ಹೇಗೋ ? ತಕ್ಕಾವಯಸ್ಸಿನಲ್ಲಿ ಮಂದುವೆ ಆಗಬೇಕು”

“ಆಗಲಿ, ಮಾಡಿಕೊಳ್ಳುಣಿಣಿ.”

“ಈ ಯ ಹ್ಯಾಮರ್ಯಾಸ್ಸೇ ಮಾಡಿಕೊಳ್ಳುತ್ತೀ ತಾನೇ ?”

ನಾಣಿ ಎಂದು ನಿವಿಷ ಯೋಚಿಸಿದ ಬಳಸಿ ಮಾತನಾಡುವುದು ಪ್ರಯೋಜನವಿಲ್ಲವೆಂದುಕೊಂಡು “ಇಂಣ್ಣು. ನನಗೆ ಈ ಹುಡುಗಿ ಬೇಡ.” ಎಂದೆ. ಸಿಷ್ಟುರವಾಗಿ ನುಡಿದು ಎದ್ದು ಬಿಟ್ಟು.

ಎಂಣ್ಣು : ನನ ಕಡೆಯೇ ನೋಡುತ್ತಿದ್ದರು

“ಹುಡುಗಾಸನ್ನು ಸೇವು ಹೇಗಾದರೂ ಬಷ್ಟಿಸಬೇಕು ನಾಗಪ್ರ ನವರೆ !”

ಅಮಲ್ಲಾರರ ಮಾತಿಗೆ ಪ್ರತಿ ಹೇಳಿವಂತಿರಲ್ಲ. ನಾಗಪ್ರ ನವರು ನಾಣಿಯನ್ನು ಹಿಂಬಾಲಿಸಿದರು ಜಗುಲಿಯ ಬಳಿಯೇ ಆವ ನನ್ನು ನಿಲ್ಲಿಸಿಕೊಂಡು ಪರಿಪರಿಯಾಗಿ ಬೇಡಿಕೊಂಡರು.

“ನನಗೆ ಆ ಹುಡುಗಿ ಇಷ್ಟವಿಲ್ಲಣ್ಣು. ನಾನು ಸೀತಕ್ಕೆನ ಮಗಳು ಶಾಂತುವನ್ನೇ ಮಾಡಿಕೊಳ್ಳುತ್ತೀನೇ.”

“ಆ ಹುಡುಗಿಗಿಂತ ಚೆನ್ನಾಗಿದ್ದಾ ಳೇನೋ ಈ ಶಾಂತು ರತೀದೇವಿ ಇದ್ದಹಾಗಿ ಇದ್ದಾ ಇಲ್ಲಿಂದ ಶ್ರೀಕೆಂಠಯ್ಯನವರ ಮಗಳು”

“ಅವಳು ಹೇಗಾದರೂ ಇರಲಣ್ಣ. ನಾನು ಶಾಂತುವನ್ನೇ ಮಾಡಿಕೊಳ್ಳುತ್ತೀನೇ.”

“ಶೀತಕ್ಕು ಗಂಟಿಟ್ಟುಕೊಂಡಿದ್ದಾ ಳೇನೋ-ನಾವು ಕೇಳಿದವು ವರದಪ್ಪಿಣಿ ಕೊಡೊಂದಿಕ್ಕೆ?”

“ನನಗೇನೂ ವರದಪ್ಪಿಣಿ ಬೇಡ.”

“ನಿನಗೆ ಬೇಡ. ನಮಗೆ ಬೇಕು.” *

“ಮದುವೆ ಮಾಡಿಕೊಳ್ಳೋನು ನಾನು ನಿವ.ಗಾಗ್ಯಕೆ ಕೊಡಬೇಕು ವರದಪ್ಪಿಣಿ ?”

“‘ನೀನು’ ಅನ್ನೋನು ಎಲ್ಲಿಂದ ಬಂದೆಯೋ ? ನಾವು ಹೆತ್ತು ಬೆಳಸಿದ್ದ ಕ್ಕೆ ತಾನೆ ‘ನೀನು’ ಅಂತ ಇರೋದು. ಅನ್ನುಕೊಟ್ಟು, ಬಟ್ಟಿಕೊಟ್ಟು, ವಿದ್ಯೆ ಕಲಿಸಿ, ಬಂದಿ ಬರಿಸಿ, ಜಿಕ್ಕಿನನನ್ನು ದೊಡ್ಡವನನ್ನಾಗಿ ಮಾಡಿದೆನಲ್ಲ. ಅದೆಲ್ಲ ಮರ್ತಕುಹೋಯಿತೋ ?”

“ತಂದೆ ಎನ್ನಿಸಿಕೊಂಡಮೇಲೆ ಅಷ್ಟಾದರೂ ಮಾಡಬೇಡನೆ. ಅದು ಸಿನ್ನ ಕರ್ತವ್ಯ ; ಮಾಡಿದೆ.”

“ಅದಕ್ಕೂ ಸ್ವರವೇ ನಾನು ವರದಪ್ಪಿಣಿ, ಕೇಳಿತ್ತೀನೇ”

“ನನಗೆ ವರದಪ್ಪಿಣಿಯೂ ಬೇಡ ; ಆ ಹುಡುಗಿಯೂ ಬೇಡ.”

“ವರದಪ್ಪಿಣಿ ಬೇಡ ಅನ್ನೋ ಏಡಿಕ್ಕೆ ನೀನು ಯಾರೋ ?”

“ನಾನೇ-ಮದುವೆಮಾಡಿಕೊಳ್ಳೋ ಗಂಡು ?”

ಸಿದಿಮು ನುಡಿದ ನಾಣೆ. ನಾಗಪ್ಪನವರು ಮಾತಿನಧಾಟಿ ಬದಲಿಸಿದರು.

“ಹಾಗಾದರೆ ಆ ಹುಡುಗಿನ ಮದುವೆ ಆಗ್ನೀಯೆ ತಾನೆ ?”

“ಇಲ್ಲ.....ಇಲ್ಲ.....ಇಲ್ಲ !”

“ಹಾಗನ್ನ ಬಾರದಪ್ಪ ನಾಣೆ.”

“ಇಪ್ಪೆವಿಲ್ಲಣ್ಣ ಆ ಹುಡುಗಿ ನನಗೆ. ಸ್ತ್ರೀತಿ ಇಲ್ಲದ ಹುಡುಗಿನ ನಾನು ಹ್ಯಾಗಣ್ಣ ಒಪ್ಪಲಿ ?”

“ಮದುವೆ ಆದಮೇಲೆ ಇಪ್ಪ ತಾನಾಗೆ ಬರುತ್ತದಪ್ಪ. ಸ್ತ್ರೀತಿ

ಹೆಟ್ಟುತ್ತೇ ಕೊಣೊ, ಒಮ್ಮೆಕೊಳ್ಳು.”

“ನಾನು ಶಾಂತಾನ ಬಿಟ್ಟ ಚೇರೆ ಯಾರನ್ನೂ ಮಂದುವೆ ಆಗೋಳಿಣ್ಣಿ.”

ನಾಣಿಯ ಸಿಧಾರ ನಾಗಪನವರನ್ನು ತಟ್ಟನೆ ಬಿಸಿಮಾಡಿತು.

“ಅಯೋಗ್ಯ ಸೀನು ಹಿಡಿದಿದ್ದೇ ಹಟವೇನೋ. ನೋಡು, ನಿನಗೆ ಇದೇ ಹೆಚುಗೀನ್ನೇ ಕಟ್ಟಿದ್ದರೆ ನಿನಗೆ ಅಪ್ಪನೇ ಅಲ್ಲ ನಾನು. ಒಳ್ಳೆ ಮಾತಿಗೆ ಈ ಕಟ್ಟುಕಾಲದಲ್ಲಿ ಬೆಲೆ ಇಡೆಯೇನು? ಹಂಟಮಾರಿ!”

ಹಿಡವಿಡಿಗುಟ್ಟಿ, ಜರ್ಬಿಕಟ್ಟಿ ಸುಡು, ಕಟ್ಟಿಕಟ್ಟನೆ ಹಲ್ಲು ಕಡಿಮೆ ಅಂಗಳಕ್ಕೆ ಬಂದರು ನಾಗಪ್ಪ.

“ಒಮ್ಮೆದನೆ ನಾಗಪ್ಪನವರೆ?”

“ಒಪ್ಪದೆ ಏನು ಮಾತ್ರತ್ವಾನ್ನನೆ ಸ್ವಾಮಿ. ಆದರೆ ತಕರಾರು ಬಂದಿಪ್ಪ ವರಸಸ್ತುಹೆಯಲ್ಲಿ!” ಎಂದರು ನಾಗಪ್ಪ. ಆ ಮಾತ್ರ ಒಳಗಿದ್ದ ವೆಂಕಮ್ಮನಿಗೂ ಕೇಳಿಸಿತು. ಅನಜು ಖಂಡಿತವಾಗಿಯಾಗಿ ಅದನ್ನು ನಾಬಲಿಲ್ಲ ನಾಣಿ ಒಪ್ಪಲಿಲ್ಲಮೆಬುದು ಅವಳಿಗೆ ಖಚಿತವಾಗಿ ತಿಳಿದಿತ್ತು. ತನ್ನ ಗಂಡ ಎಲ್ಲರ ಕಣ್ಣಿಗೂ ವಣ್ಣ ರಚ್ಚಿತ್ತಿದ್ದಾರೆಂದು ಅವಳ ಹೈದರಬಾಗಿಯಾದಿಸಿತು. ವಿಷಯ ತಿಳಿದ ಶಾಂತು ವಂತೂ ಕಣ್ಣಿರು ಕರೆಯುತ್ತಿಲೇ ತನ್ನ ಮನಗೆ ಓಡಿಹೊಗಿ, ಬಿಕ್ಕೆ ಬಿಕ್ಕೆ ಅತ್ತು ಎಲೂಕಂಕಟಿವನ್ನು ಅನುಭವಿಸಿದಳು. ಸುಮಾರು ಅಂಥಾದಲ್ಲಿ ಕುಳಿತಿದ್ದವರಿಡಿಗೆ ತಿರಸ್ವಾರದ ದೃಷ್ಟಿ ಬೀರಿ ಸೀತಕ್ಕನ ಮನೆಗೆ ಹೋಡಳು.

“ವರದಕ್ಕಿಂತ ವಿಚಾರ ವೊದಲೇ ಹೇಳಿದ್ದೆವಲ್ಲ— ಎಂಟು ನೂರು ಕೊಡುತ್ತೇನೇ ಅಂತ”—ಶ್ರೀಕಂಠಯ್ಯನವರು ಹೇಳಿದರು.

“ಸಾವಿರಕ್ಕೆ ಕಾಸು ಕಡಿನೆಯಾದರೂ, ಒಪ್ಪುವುದಿಲ್ಲ ಅನ್ನ ತ್ವಾನೆ ಸ್ವಾಮಿ ಹಡುಗ”

“ಆಗಲಿ, ಲಗ್ಗುಪತ್ರಿಕೆಗೆ ಏಪಾರಟ್ಟಿ ಮಾಡಿಬಿಡಿ” ಎಂದರು ಅವನುಲ್ಲಾರರು. ಶ್ರೀಕಂಠಯ್ಯನವರು—

“ಈಗ ಎಂಟುನೂರು ಕೊಟ್ಟುಬಿಡುತ್ತೇನೆ”

“ಮಿಕ್ಕ ಇನ್ನೊರನ್ನು ನಾನು ನಾಳೆಯೇ ಕೆಟ್ಟುವಿನ ಕೈಯಲ್ಲಿ
ಕೊಟ್ಟು ಕಳುಹಿಸುತ್ತೇನೇ” ಎಂದರು ಅಮಲಾರರು.

ಅದೇ ರಾತ್ರಿಯೇ ಸುಮಾರು ಎಂಟು ಗಂಟೆಯ ವೇಳೆಗೆ—
“ಹಾರೋಹಕ್ಕಿಯ ಶ್ರೀಕಂಠಯ್ಯನವರ ಪುತ್ರಿ ಚಿ|| ಸಾ|| ಉಲಿತ್ತ
ಎಂಬ ಕನ್ನಾರಕ್ಕೆನನ್ನು ಅಗ್ರಹಾರದ್ವಿಲ್ಲಿರುವ ರಿಟ್ಟೆರ್ಕ್ ಸ್ಕ್ರೋಲ್
ಮಾಷ್ಟ್ರ್ ಶ್ರೀ ನಾಗಪ್ಪನವರ ಪುತ್ರ ಚಿ|| ರಾ|| ಲಷ್ಟ್ರೋನಾರಾಯಣ
ನಿಗೆ ಕೊಟ್ಟು ವಿವಾಹ ಮಹೋಕ್ಕವನನ್ನು ಹಾರೋಹಕ್ಕಿಯಲ್ಲಿರುವ
ಶ್ರೀಕಂಠಯ್ಯನವರ ಸ್ವರ್ಗದೆಲ್ಲ ಸದೆಯ..ವಂತೆ” ಲಗ್ನಪತ್ರಿಕೆ
ಬರೆಯಲ್ಲಿಟ್ಟು ತು ಅಗ್ರಹಾರದ ಕೋಟಿ-ತಾರಾರರ ದೀವಟಿಗೆಯು
ಬೆಳಕಿನಲ್ಲಿ ಅಮಲಾರರ ಕುದುರಿಗಾಡಿ ಕೋಟಿ ಸೇರಿತು

ನಾಗಪ್ಪನವರಂತೂ ಆ ರಾತ್ರಿ ಸವಿಗನಸು ಕಾಣ ತಾ
ಸುಖಪಟ್ಟರು ಆ ಸುಖಕ್ಕೆ ನಾಣಿ-ಶಾಂತು ಅನ್ಧನಿಸುತ್ತಿದ್ದ
ದುಃಖ ಸನಃವೇ ?

೧೬

ಅಂದಿನಿಂದ ಶಾಂತು ತನ್ನ ಮನೆ ಬಿಟ್ಟು ಹೊರಗೆ ಬರಲಿಲ್ಲ.
ನಾಣಿಯ ಲಗ್ನಪತ್ರಿಕೆಯಾದ ದಿನ ಅವನ ಮುಖ ಸೊಡಿದ್ದಳೇ
ಹೊರತು, ಆ ನಂತರ ಎಂಟು ದಿನಗಳವರಿಗೆ ಮನೆಯಲ್ಲೇ ಕುಳಿತು
ಮನಸಃರಿ ಅತ್ಯಿದ್ದಳು. ಮಗಳು ಕಟ್ಟಿಕೊಂಡಿದ್ದ ಕನಸು ಮಣಿ
ಗೂಡಿತೆಂದು ಸೀತಕ್ಕನೂ ಸಂಕಟಪಡುತ್ತಿದ್ದಳು. ವೆಕವ್ಯನ
ತಪ್ಪೇನೂ ಇಲ್ಲವೆಂಬುದು ಆಕೆಗೆ ತಿಳಿದ ಸಂಗತಿಯಾಗಿದ್ದಿತು.
ನಾಣಿಯ ಬಗ್ಗೆ ಯಂತೂ ಆಕೆಗೆ ತಂಬ ಕನಿಕರ ಮಾಡಿತ್ತು. ತಂದೆಯು
ಮುಂದೆ ಅವನೇನೂ ಮಾಡಲಾರನೆಂಬ ಅಷಹಾಯ ಪರಿಸ್ಥಿತಿಯು
ಅರಿವೂ ಆಕೆಗಿತ್ತಿದ್ದರಿಂದ ಸೀತಕ್ಕ ತನ್ನ ದುರ್ವಿಧಿಯನ್ನೇ ದೂರಿ
ದಳು. ಸಾವಿರ ವರದಕ್ಕಿಣಿ ಕೊಟ್ಟು, ಸಾವಿರ ಮದುವೆಗೆ ಖಚಿತ
ಮಾಡುವ ಶಕ್ತಿ ತನಗಿಲ್ಲವೆಂಬುದು ಅವಳ ಕೊರಗು. ಹಾಗೆ ಆ ಶಕ್ತಿ
ಇದ್ದಿದ್ದರೆ, ಅನ್ನ ಹಣ ತನ್ನ ಬಳ ಕಡ್ಡಿದ್ದರೆ ಶಾಂತುವಿನ ಕಣ್ಣಿ

ನಿಂದ ಒಂದು ಹನಿಯೂ ಉದರದಂತೆ ನೋಡಿಕೊಳ್ಳುತ್ತಿದೆ— ಎಂದು ಕೊಂಡಳು. ಆವಳ ಕಣ್ಣಗಳೇ ಹನಿಗೂಡಿ ಹೊಳೆಯಾಗಿ ಹರಿಯುತ್ತಿತ್ತು. ಬಡವರ ಹೆಟ್ಟೆಯಲ್ಲಿ ಹೆಣ್ಣಿವುಕ್ಕಳು ಹಂಟ್ಪು ಬಾರದೆಂದು ಹಲುಬಿದಳು ಸೀತಕ್ಕೆ.

“ನನ್ನ ಆಸೆ, ನನ್ನ ಮಗನ ಆಸೆ ಸುಟ್ಟಿದೋಯಿತು ಸೀತು” ಒಂದು ಮಧ್ಯಾಹ್ನದ್ದು ಸೀತಕ್ಕುನ್ನ ಮನೆಗೆ ಬಂದ ಮೆಕವ್ವು ಜೋಳಿದಳು.

“ಅಕ್ಕೆ, ಅದು ನನ್ನ ಹೀನ ಅದ್ವಿತೀಯ?”

“ನಿನಗೆ ಜ್ಞಾನಕವಿದೆಯೇ ಸೀತು. ನನ್ನ ಮದುವೆಯಾದ ಹೊನದರಲ್ಲಿ, ಪರದರ್ಶಿಕೆ ಕೊಡಲಿಲ್ಲವೆಂದು ‘ಇವರು, ನನ್ನನ್ನು ಗೋಳಿ ಹಿಯ್ಯಾಕೊಂಡು ನನ್ನ ತವರಿಗೆ ಕಂಡಿದ್ದು; ನಮ್ಮ ತಣ್ಣಿ ಚಂದ್ರು ಬಂದು ನಿಮ್ಮ ಮನೆಯಲ್ಲೇ ಇಳಿದುಕೊಂಡು, ಎಂಟುನೂರು ರೂಪಾಯಿ ‘ಇವರಿಗೆ’ ಕೂಟ್ಟು. ಏರಡು ದಿನದ ಮೇಲೆ ನನ್ನನ್ನು ಹಾರಿಸಿದ ಕಡೆದು ತಂದು ಬಿಟ್ಟಿದ್ದು—ಎಲ್ಲಾ ನೇನಪಿಳಿವೆ ನಿನಗೆ!”

“ಹೌದಕ್ಕೆ, ಎಲ್ಲಾ ಜ್ಞಾನಕವಿದೆ ನನಗೇ. ನಿನ್ನ ಹಣೆಯ ಮೇಲೆ ಗಾಯವಾಗಿದ್ದ ಮೊದಲ್ಲೂಂದು ಎಲ್ಲಾ ಜ್ಞಾನಕವಿದೆ. ಆಗ ನೀನು ವಟ್ಟಿ ಕಷ್ಟ ಮೆನ್ನಿಕೊಂಡರೆ ಮೈ ಜುಮ್ಮೆನ್ನುತ್ತಿದೆ”

“ಹಣ್ಣಾಗಿ ಹಿಟ್ಟಿದ ಮೇಲೆ ಎಲ್ಲಾ ಆನುಭವಿಸಬೇಕು ಸೀತು.”

“ಆದರೆ ನನ್ನ ಮದುವೆಯಲ್ಲಿ ಇಂಥ ವರದ್ವಿಷಿಣಿ ತಕರಾರು ಬರಲಿಲ್ಲ ಅಕ್ಕೆ. ನಮ್ಮ ಯಜಮಾನರು ನನ್ನನ್ನು ನೋಡುವುದಕ್ಕೆ ಮೊದಲೇ ಇನ್ನೊಂದು ಹುಡುಗಿಯಾನ್ನು ನೋಡಿದ್ದರಂತೆ. ಮನಸ್ಸೊಪ್ಪಲಿಲ್ಲ. ಬೇಡ ಅಂದುಬಿಟ್ಟರಂತೆ ಆವರ ತಂದೆ— ತಾಯಿಯೂ ಬಲವಂತ ಮಾಡಲಿಲ್ಲವಂತೆ. ‘ನಿಗಿಣಣ ಬಂದವಳನ್ನು ಮಾಡಿಕೊಣಿ. ಗಂಡ— ಹೆಂಡತಿ ಸುಖಮಾಗಿದ್ದರೆ ಸಾಕು. ನೋಡಿ ಸಂತೋಷಭೂತೀನೇ’ ಎಂದರಂತೆ. ಆಮೇಲೆ ನನ್ನನ್ನು ನೋಡಿ ಬಪ್ಪಿಕೊಂಡರು. ವರದ್ವಿಷಿಣಿಯೂ ಕೇಳಲಿಲ್ಲ, ಗಡಿಯಾರ— ಶಾಟು ಏನೂ ಕೇಳಲಿಲ್ಲ. ಆವರ ತಂದೆ—ತಾಯಿಯೂ ಆ ಪ್ರಸ್ತಾಪ ಮಾಡಲಿಲ್ಲ. ಕೊನೆಗೆ ನಹ್ನು ತಂದೆಯೇ ಆವರೆಲ್ಲರ ಗಂಭೀರ ಸೋತು, ಮೆಚ್ಚಿಕೊಂಡು, ನಮ್ಮ ಯಜಮಾನರು ದೀಪಾವಳಿಗೆ ಬಂದಾಗ, ಒಂದು ಕೈಗಡಿಯಾರ,

ಬಂದು ಸವರಸ್ಯಾನಲ್ಲಿ ಎರಡು ಉಂಗರ ತಂದುಕೊಟ್ಟರು.....”

“ಅಂಥವರು ಎಷ್ಟುಜನ್ ಇದಾರಮ್ಮ ಈಗ ?”

“ವರದಹ್ಯಾಂತ ಅಂತ ಹೆಚ್ಚಿನ ಕಡೆಯಿಂದ ಹಣ ತೆಗೆದುಕೊಂಡು ಉದಾರವಾಗಿರೋರು ಯಾರಿದಾರಕ್ಕು ?”

“ಎಷ್ಟು ಉದಾರವಾದರೂ ಕೊನೆಗಾಲಕ್ಕೆ ಕೆಟ್ಟದೇ ಕೆಟ್ಟಪ್ಪ ಬುತ್ತಿ ಸೀತು.....” ವೆಂಕಮ್ಮೆ ನಿಖ್ಪಿಸಿರಿಟ್ಟು ನುಡಿದಳು.

“ನಾನು ಶಾಂತು ಮುಖನೋಡಿ ಎಂಟು ದಿನ ಆಯಿತು ಕಡೆ. ಹುಡುಗಿ ಎಷ್ಟು ಅತ್ತೆ ಹೋ—ಎಷ್ಟು ಸಂಕಟ ಕಟ್ಟಿಹೋ ?”

“ಅವಕು ಸರಿಯಾಗಿ ಉಬಟಪೂಡ ಎಂಟು ದಿನ ಆಯಿತು ಅಕ್ಕು. ಅತ್ತು ಅತ್ತು ಕನ್ನಿಲ್ಲ ಕೆಂಪಗಾಗಿ ಒಳಕ್ಕೆಳಿದೆ ಹೋಗಿವೆ.”

“ಆ ಹುಡುಗಿಯ ಸಂಕಟ ನಾನು ಕಾಣಿಸೇ ಸೀತು ? ನಾನೂ ಆ ಸಂಕಟ ಅನುಭವಿಸ್ತುದ್ದೇ ಹೆಚ್ಚು, ನಾಣಿಯಂತೂ ಮಾತನಾಡಿ ಎಷ್ಟೋ ದಿನಗಳಾಗಿ ಹೋಯಿತು ಉಬಟಪೂಡ ಕಡಿಮೆ ಆಗಿದೆ ಅವನ ಮುಖವಂತೂ ನೋಡಬೇಕ್ಕೋ ಆಗೋಲ್ಲ ?” ಎಂದು ವೆಂಕಮ್ಮೆ ನುಡಿಯುವ ವೇಳಿಗೆ, ಸುಮಿತ್ರೆ ಬಂದು—

“ಅಮ್ಮೆ, ಅಣ್ಣಿ ಕರ್ತಿತಾರೆ” ಎಂದಳು.

ವೆಂಕಮ್ಮೆ ಸೀತಕ್ಕುನ ಮನೆಯಿಂದ ಮೊರಟ್ಟು, ಎರಡು ನಿಮಿಷಗಳ ಸಂತರ ನಾಗಪ್ಪನವರ ಮುಂದೆ ಪ್ರತ್ಯೇಕ್ಕಣಾದಳು

“ಬಂದಿಪ್ಪ ಕಾಫಿ ಮಾಡಿ ಬೇಗ. ಮೂರುಗಂಟೆಯಾಯಿತು. ನಾನು ಕೋರಟಿಗೆ ಹೋಗಬೇಕು. ಇವತ್ತು ಕೆಟ್ಟಿಲ್ಲಿಗೆ ಸಂಬಳ”

ಎಂದರು ನಾಗಪ್ಪ ಆ ಮಾತು ಕೇಳಿ, ಮುಂದೊಡಗುವ ಸಣ್ಣ ಯುದ್ಧವನ್ನು ಉಹಿಸಿಕೊಂಡು ಮೆಲ್ಲಿನೆ ನಕ್ಕಳು ವೆಂಕಮ್ಮೆ

ಸ್ತುಲ್ಪಹೊತ್ತಿನ ಸಂತರ ಕಾಫಿ ಸಿದ್ದಿ ವಾಯಿತು

ಕೋಟ್ಟು, ರುಮಾಲು ಧರಿಸಿದ ನಾಗಪ್ಪನವರು, ಕಾಫಿ ಕುಡಿದು ಮುಗಿಸಿ ಹೊರಗೆ ಹೋರಟ್ಟರು. ಬಾರು ಹೆಚ್ಚಿಯಿಡುತ್ತಾ ಕೋಟಿ ಸೀರುವ ವೇಳಿಗೆ ನಾಲ್ಕು ವರೆಯಾಗಿದ್ದಿತು. ಉದ್ದೀಶದಂತೆ ತಾಲ್ಲೂಕು ಕಚೇರಿಗೆ ಹೋಗಿ, ಕೆಟ್ಟುವನ್ನು ಕಂಡು—

“ವೇ ರೋಲಿಗೆ ರುಚು ಮಾಡಿದೆಯೇನೋ ?” ಎಂದು ಕೇಳಿದರು.

“ಇನ್ನೂ ಇಲ್ಲಣ್ಣ. ಈಗ ಹೋಗಿ ತೆಗೆದುಕೊಳ್ಳಬೇಕು.”

“ಪ್ರೀಜಂ ಶಿರಸ್ತೇದಾರರಿಗೆ ಹೇಳಬಿದು ನಾನೇ ತೆಗೆದು
ಕೊಳ್ಳುತ್ತೀನೆ” ಎಂದರು ನಾಗಪ್ಪ.

ಕಿಟ್ಟುವಿಗೆ ಸದಸಾವಿನ ಚಿಕ್ಕ ಕಣ್ಣಿನವೆ ಸುಳಿಯಿತು. ಅದರೆ
ತಂದೆ ಏಡರಿಗೇ ನಿಂತಿದರು.

“ಒಂದು ಹೇಳಬಿಡು ಬಾರೋ” ಎಂದು ಇನ್ನೊಮ್ಮೆ ಹೇಳಿದರು
ನಾಗಪ್ಪ. ಉಪಾಯಗಾಳಿದೆ ಕಿಟ್ಟು ಶಿರಸ್ತೇದಾರರಿಗೆ ಹೇಳಬಂದ.

ನಾಗಪ್ಪನವರು ಅವನ ಸಂಬಳ ಅರ್ತತ್ವ ರೂಪಾಪಾಯಿಗಳನ್ನು
ಎಣಿಸಿಕೊಂಡು ಕೊರ ಹೊರಟಿದು. ಕಿಟ್ಟುವೂ ಇವರನ್ನು ಹೀಂಬಂತಿಸಿದ.

“ನನಗೆ ಅದರಲ್ಲಿ ಹೆಸ್ತಿರೆಡು ರೂಪ ಯಿಂ ಬೇಕಾಗಿದೆಯಣ್ಣ.”

“ಯಾಕೋರ್-ಅಷ್ಟೋಂದು ದುಡ್ಡ ?”

“ನನಗೆ ಬೇಕಾಗಿದೆಯಣ್ಣ.”

ಮನಸ್ಸಿಲ್ಲದ ಮನಸ್ಸಿನಿಂದ ನಾಗಪ್ಪನವರು ಹನ್ನೆ ರದು
ರೂಪಾಪಾಯಿಗಳನ್ನು ತೆಗೆದುಕೊಟ್ಟಿದು.

“ಇನ್ನೇನೂ, ಇದು ಗಂಟೆಯಾಯಿತ್ತಣ್ಣ. ನಡಿ, ಹೋಗೋಣ್ಣ”

“ನೀನು ಸಡಿಯಣ್ಣ ನಾನು ಬರುತ್ತೀನೆ” ಎನ್ನುತ್ತಾ ಕಿಟ್ಟ
ತಾಲ್ಲೂಕು ಕಡ್ಡೇರಿಗೆ ಬೀತಿಡೆಗಿದ ಅವನಿಗೆ ತಾಂಬ ಸಂತೋಷ
ವಾಗಿದ್ದಿತು ತಾದೇಯಿಂದ ಶೈಗಿದುಕೊಂಡಿದ್ದ ಹನ್ನೆ ರೆಡು ರೂಪಾಪಾಯಿ
ಗಳಲ್ಲಿ ಶಾಮುವಿಗೆ ಹತ್ತು ರೂಪಾಪಾಯಿ ಮಣಿಯಾದರ್ಥರು ಮಾಡಲು
ತನ್ನ ಗೆಳೆಯನ ಕ್ಷೇತ್ರ, ಖಳಿದ ಎರಡು ರೂಪಾಪಾಯಿಯಲ್ಲಿ—
ಒಂದು ಕುಚ್ಚು ಹೂ, ನಾಲ್ಕು ಲಷಿ ಒಣ್ಣಿದ ಎಂಬ್ರಾಯ್ ರ ದಾರ,
ಒಂದು ಸ್ನೋ ಡ್ರ್ಯಾ ಕೊಂಡುರೂಂಡ. ಉದ್ದೇಶ ಕಿಟ್ಟಿಗೆ ಅಯ್ಯರ್
ಹೋರಿಲಿನಲ್ಲಿ ಚೌಕ್ಕಾ ಕಟ್ಟಿಸಿಕೊಂಡು ಮನೆ ನೇಡಿದ

ಸಗುತ್ತುಲೇ ಬಂದ ಕಿಟ್ಟು, ಹೊರಬೇಳಿತೆಯ ಬಳಿ ನಿಂತಿದ್ದ
ಸರಸುವನ್ನು ಕಂಡಾಗ, ಹೆದರಿ ಗಾಬರಿಗೊಂಡ. ‘ನೀವು ಮಾಡಿ
ದ್ದಿಲ್ಲ ನನಗೆ ಗೊತ್ತು !’ ಎನ್ನುನಂತಿತ್ತು ಅವಳ ನೋಟಿ.
ಅಪರಾಧಿಯಂತೆ ಸುಸುಳಕೊಂಡು ಕೊಡುಯೆ ಒಳಹೊಕ್ಕೆ ಕಿಟ್ಟು.
ಸರಸುವೂ ಒಳಗೆ ಬಂದು ಬಾಗಿಲು ರಾಕಿ ಬೀಲಕವಿಟ್ಟಿಳು. ಮುಂದೆ

ಇನ್ನೇನು ಕಾದಿದೆಯೋ ಎಂದು ಕಂಗಾಲಾದ ಕೆಟ್ಟು, ತನ್ನ ಕೈಚೀಲದಿಂದ ಸೊಷ್ಟೇ, ಹೊ. ಎಂಬ್ರಾಯ್‌ರಿ ದಾರ, ಚೌಚೌ ಪ್ರೊಟ್ಟೆಣಗಳನ್ನು ಒಂದೊಂದಾಗಿ ತೆಗೆದು ಕೆಳಗೆಟ್ಟು

“ಹುಂ, ಆನೇಲೆ ?” ಅಣಕಿಸುವಂತೆ ಫೆರ್ಜಿಸಿದಳು ಸರಸು. ಕೆಟ್ಟು ತನ್ನ ಕೊಟೆನ ಜೆಬಿಗೆ ಕ್ರಿರಾಕಿದಾಗ—

“ಹುಂ. ತೆಗೆಯಿರಿ—ನಿಮ್ಮ, ಬಂಡವಾಳಾನ !” ಎಂದೆಳು ಸರಸು. ಕೆಟ್ಟುವಿನ ಜಂಫಾಬಲಹೇ ಖದುಗಿ ಹೋಯಿತು. ಅವನು ಜೆಬಿನ ಮೂಲೆಯಲ್ಲಿ ಉಣಿದಿದ್ದೆ ಬಂಡಂತೆಯನ್ನು ತೆಗೆದು ಕ್ರಿಯ್ಯಲ್ಲಿ ಹಿಡಿದುಕೊಂಡ.

“ಅವೈನೇಲೇ ?”

“ಹುಂ” ಎಂದು ತೆಲೆಗಮಕು ಹಾಕಿದ ಕೆಟ್ಟು.

“ಮಿಕ್ಕೆದ್ದು ?”

“ಅಣ ತೆಗೆದುಕೊಂಡರು.”

“ಓಹೋ !” ಸರಸುವಿನ ಕೊಣ್ಣು, ಹುಬ್ಬು. ಕೆನ್ನೇ, ತುಟ್ಟಿ— ಎಲ್ಲಾ ಇದೇ ಮಾತ್ರೇ ಆದಿದಂತಾಯಿತಃ—ಕೆಟ್ಟುವಿಗೆ.

ಜಿಲಕವನ್ನು ತೆಗೆದು, ಬಾಗಿಲನ್ನು ದೂಡಿ, ಸೆರಗು ಸುತ್ತಿ ನಡುವಿಗೆ ಬಿಗಿದು, ದುಡುಬನೆ ಹೆಚ್ಚೆಯಿಡುತ್ತಾ ಆಗಳಕ್ಕೆ ಬಂಡಳು. ಸ್ವಲ್ಪ ಹೊತ್ತಿಗೆ ಮುಂಜಿ ಬಂದಿದ್ದೆ ನಾಗಪುನವರು ಚಾವೆಯ ಮೇಲೆ ಕುಳಿತು. ತಾಳಿ ಬೀಸಣಿಗೆಯಿಂದ ಬೀಸಿಕೊಳ್ಳುತ್ತಿದ್ದರು

ಸುಮಿತ್ರಿಯಾ ವೆಂಕವ್ಯನೂ ಅವರಿಗೆ ಸ್ವಲ್ಪ ದೂರದಲ್ಲಿ ಕುಳಿತಿದ್ದರು ಸರಸು ಬಂದ ರಭಸವನ್ನು ಕಂಡು, ಹೊದಲು ಬೆಚ್ಚಿದವಳಿ ಸುಮಿತ್ರಿ. ವೆಂಕವ್ಯನಂತೂ, ಮುಂದೇನಾಗುವುದೆಂಬುದು ತಿಳಿದಿತ್ತು. ವ್ಯಧಾ ಆ ಜಗಳದಲ್ಲಿ ತಲೆ ಹಾಕಿ ತಾನೇಕೆ ಕೆಟ್ಟವಳಿನ್ನು ಕೊಳ್ಳಬೇಕೆಂದು ಸುನ್ನಿದ್ದಳು.

ಬಳಿಗಳ ಸದ್ದುಮಾಡಿ, ಕೆನ್ನೀ, ಹುಬ್ಬಿಗಂಟಿಕ್ಕೆ, ತನ್ನ ಅಗಲವಾದ ಕಣ್ಣಿಗಳನ್ನು ಇನ್ನುಷ್ಟು ಅಗಲವಾಗಿ ತೆರದು, ಸುಟ್ಟು ಬಿಡುವಹ್ಯ ತೇವಣಿವಾಗಿ ನಾಗಪುನವರನ್ನು ಸೋಡಿದಳು ಸರಸು “ಹುಂ, ನಿಮ್ಮ ದುರಾಸ್ಗಿಷ್ಟು ಬೆಂಕಿ ರಾಕ ! ನಾವೇನ

ಅನ್ನ ತಿನ್ನಬೇಕೋ—ಮಣ್ಣ ತಿನ್ನಬೇಕೋ ಹೊಟ್ಟೆಗೇ ?”

ನಾಗಪ್ರವರರು ಹಾತಸಾಡದೆ, ಸಮಾಧಾನದಿಂದಲೇ ಅವಳ ಕಡೆಗೆ ನೋಡಿದರು. ಅನಂತರ ವೆಂಕಮ್ಮನ ಕಡೆಗೆ ತಿರುಗಿ—

“ಅವರ ಸಂಸಾರಕ್ಕೆ ಬೇಕಾದ ಅಕ್ಕೆ—ಬೇಳೆ ಎಲ್ಲ ಕೊಡ ಲಿಲ್ಲವೇನೇ ?” ವೆಂಕಮ್ಮ ಉತ್ತರಣವ ಪುನ್ನ ಸರಷುವೇ ಹಾತಿನ ವಾಳೆಗರೆದಳು :

“ಯಾರಿಗ ಬೇಕು ನಿಮ್ಮ ಅಕ್ಕೆ—ಬೇಳೆ ? ನಾವೇನು ಸಿಮ್ಮ ಗುಲಾಪುರು ಅಂತ ತಿಳಕೊಂಡಿದ್ದೀರು ನಿಮ್ಮ ಪದಿಭಕ್ತಿಕ್ಕೆ ಕಾಯಿನ್ನಂ ಡಿಪ್ಪಾಡೆ ? ನನ್ನ ಗಂಡ ತಿಂಗಳೆಲ್ಲ ದುಡಿದು ಬರೋದು ಸಿವು ದುಡು ಎನ್ನಿಸಿಕೊಂಡು ಹೊಗೋದು ! ಯಾವ ಸ್ವಾಯ ಇದು ?”

“ಅಗನ್ನ ಕರ್ನಿ ಮಾರಿದೇಂತ ಇಪ್ಪು ಹಾಕು ?”

“ಕರ್ನಿನ್ನೇರ್—ಜಾಹ್ನೀನ್ನೇ... ... ಆ ಹಾತೇ ಎತ್ತು ಬೇಡಿ ಈಗ ನನ್ನ ಗಂಡ ದುಡಿದ ಸಂಬಂಧ ಬಿಸಾಕಿ ಇತ್ತಲಾಗೆ”

“ಕಾಯ್ಲೂಂಡಿರು—ಬಿಸಾಕ್ಕಾರೇಂತ ! ಇವಳೇ ಗಂಡನ್ನ ಸಂಬಂಧಿಸಿಕೊಂಡು— ಅವನೇನು ನಮಗೆ ಮಗನಾಗಿ ಯಾಟಿದನೇ ?”

“ಎಗನಾಗಿ ಯಾಟಿದವನನ್ನು ಮಾರಿಕೊಂಡ್ರಲ್ಲ ಸಾವಿರ ದಿನ್ನೂ ರಕ್ಕೆ ಇತ್ತುಳಿದೆ ಆ ಪಕ್ಕು ? ನಮ್ಮಪ್ಪ ಎಂದೋ ಕೊಂಡು ಹೊಂಡುಬಟ್ಟು !”

“ಮುಂಚ್ಚು ಬಾಯಿ. ಮಾತಿಗೆ ಮುಂಜಿ ಸಾವಿರದಿನ್ನಾರು ಅಂತಾಳೆ ! ಮಾರಿ.....ಮಾರಿ.....ಮದ್ದಾರು ಮಾರಿ !”

“ಮಾರಿ ಮನೀಗೆ ಬಂದಮೇಲೆ ಸುವ್ಯೋ ಹೋಗ್ತಾಳೆ ಅಂತ ತಿಳಕೊಂಡ್ರೇನು ?” ಎನ್ನುತ್ತಾ ಸರಷು ಗೋಡೆಯ ಮೊಳಗೆ ತಗುಲಿಹಾಕಿದ್ದ ನಾಗಪ್ರವರರ ಕೋಟನ್ನು ಎಳೆದುಕೊಂಡು, ಜೀಬು ಗಳನ್ನೆಲ್ಲಾ ಕುಡುಕಿ, ಕೈಗೆ ಸಿಕ್ಕಿದವ್ಯ ಸೋಟುಗಳನ್ನು ತೆಗೆದು ಕೊಂಡು, ನಾಗಪ್ರವರ ಮುಖದ ವೇಲೆ ಕೋಟು ಎಸೆದು ಹೊರಟು ಹೋಡಳು.

ನಾಗಪ್ರವರ ಕಕ್ಕಾಬಿಕ್ಕೆಯಾಗಿದ್ದರು. ವೆಂಕಮ್ಮನೂ ಸುಮಿತ್ರೀಯೂ ಮನಸ್ಸಿನಲ್ಲಿಯೇ ನಗುತ್ತಿದ್ದರು.

ನಾಣಿಯ ಮದುವೆಗೆ ಹೋರಟಿ ನಾಗಪ್ಪನವರ ಚಿಕ್ಕ ಪರಿವಾರ ಹಾರೋಹೆಳ್ಳಿಯನ್ನು ತಲಪಿತು. ತಾನು ಮದುವೆಗೆ ಬರುವುದಿಲ್ಲ ವೆಂದು ಹೆಚ್ಚಿಡಿದ ಸರಸು ಬೆಂಗಳೂರಿನಿಂದ ನೇರವಾಗಿ ಪದ್ಜ್ವರಿಗೇ ಹೋದಳು. ಪೆಂಕಮ್ಮೆ, ನಾಗಪ್ಪ, ಸುಮಿತ್ರೆ, ಕಿಟ್ಟಿ, ನಾಗೇ— ಈ ಷಡೇ ಮಂದಿ ಗಂಡಿನ ಕಡೆಯರಂಗಿ ಬಂದಿದ್ದುದು ಶ್ರೀಕಂರಂತ್ಯ ನವರಿಗೆ ತುಂಬ ಆಶ್ಚರ್ಯವೇ ಆಯಿತು.

“ನಿಮ್ಮ ಸೊನೆ ಎಲ್ಲಿ ನಾಗಪ್ಪನವರೇ ?”

“ಅವರ ತಂಡೆಗೆ ವೆನ್ನ ಸರಿಯಿಲ್ಲವಂತೆ. ತಾರಿಗೆ ಹೇಗೆಂದು ನಾಳಿ ಬಂದುಬಿಡುತ್ತಾಳೆ ಇಲ್ಲಿಗೆ”

“ದೊಡ್ಡ ಮಾಗ ?”

“ನೀವೇ ಸೊಽಡಿದಿರಲ್ಲ—ಹಾಸಿಗೆ ಬಿಟ್ಟು ಏಳುವುದಕ್ಕೂ ಅವ ನಿಂದಾಗುವುದಿಲ್ಲ !”

“ನಿಜ, ನಿಜ ಇನ್ನೂ ಇಬ್ಬರು ಗಂಡುವುತ್ತಾಳು ಇರಬೇಕ್ಕಾದೆ?”

“ಈ ಲೇಜಿನಲ್ಲಿ ಓದುತ್ತಿದ್ದವನು ಉರಿಗೆ ಹೇಗೆಂದು ಇಲ್ಲಿ ಯಾರೂ ಇಲ್ಲವಲ್ಲ ! ಎರಡನೇಷುವನು ನಾಳಿ ಸುದುವೆಂಬು ದೇಹತ್ವಿಗೆ ಕಾರಿನಲ್ಲಿ ಬರುತ್ತಾನೆ”

ಎಂದರು ನಾಗಪ್ಪ ಎಲ್ಲರೂ ಗಂಡಿನ ಬಿಡಾರ ಕೇರಿದರು. ಉಪಚಾರದ ನಂತರ ವರಪೂಜೆಯಾಯಿತು. ನಾಣಿಗೆ ಸೂತ್ರ ಸ್ತಲ್ಪನೂ ಚಂಕ್ರೋಪನಿದಲ್ಲಿ. ಹಿರಿಯರು ಹೇಳಿದುದನ್ನು ಯಂತ್ರದಂತೆ ಪಾಡುತ್ತಿದ್ದು ದ್ವಾರಾ ಸ್ವಿತಿಯನ್ನು ರಿತ ವೆಂಕವ್ಯ ಮನಸ್ಸಿನಲ್ಲಿಯೇ ಕೊರಗುತ್ತಿದ್ದಳು.

ಮರುದಿನ ನುಖೋಡದ ವೇಳಿಗೆ ಸುಂದರು-ಸ್ವಂತ ಕಾರಿನಲ್ಲಿ ಬಂದಿಳಿದರು. ಮಹಾರಿಸಿಂದ ಸರಸು ಬರಲಿಲ್ಲ

ವೆಂಕಮ್ಮೆ ನಾಣಿಗೆ ಮದುವೆ ಗೊತ್ತಾದ ಸಂಗತಿಯೊಂದನ್ನೂ ಸುಂದರುವಿನ ಕೆವಿಗೆ ಹಾಕಲಿಲ್ಲ. ಅವನ ಕೊರಗೇ ಅವನಿಗೇ ಸಾಕಾಗುವನ್ನು ಇರಬಾಗ ಈ ‘ಇಷ್ಟವಿಲ್ಲದ ಮದುವೆ’ಯ ಚರಿತ್ರೆ

ಯನ್ನು ಹೇಳಿ, ಅವನನ್ನೇ ಸಂಕಟಪಡಿಸಬೇಕು ಎಂದು ಸುನ್ನು
ನಿದ್ದಳು ಆದರೆ ಸುಂದರು

“ಕೀರ್ತಿ—ಅವನ ಹೆಂಡತಿ ಇಬ್ಬರೂ ಹೊಂದಿಕೊಂಡಿದ್ದಾರೇ
ನಮ್ಮು?” ಎದು ಕೇಳಿದ.

ಆ ಕೃಷ್ಣರೆ ಕೂಡಬೇಕಾದ ಉತ್ತರವು ಶೈಕ್ಷಣಿಯವಾಗಿದ್ದ
ರಿಂದ, ಮೇಕನ್ ಪುನನ್ನು ವರಡುಕ್ಕುಣ ಹಿಂಜರಿಯಿತು.

“ಒಮ್ಮೆ ಹಿಂಜರಿಗೆ ನಾಲ್ಕಿ—ಬೇಕ್ಕಾಗಳ ರಾಗಿದ್ದಾರೋ ಆಥವಾ
ಪ್ರೀತಿಯಿಂದ ನಾದಾರೋ?”

“ಇಬ್ಬರೂ ತೆಂಬ ಪ್ರೀತಿಯಿಂದ ಇದ್ದಾರೆ ಸುಂದರು. ಅವನ
ಹೆಂಡತಿ ಒಳ್ಳೆಯವಾದು.”

“ನುಳ್ಳ ಯಾಕನ್ನ ಒಂದು ಧರಾ ಇದ್ದಾನೆ? ಮುಖದಲ್ಲಿ
ಗೆಲುವ್ವೆ ಇಲ್ಲ!”

“ಅವನಿಗೆ ಎಂಟು ವಿನಸಿಂದ ವೇಗೀ ಸ್ವತ್ವವಿಲ್ಲ. ಲಗ್ಗು ಇಡಿಸಿ
ಬಿಟ್ಟಿರಲ್ಲ ಇಲ್ಲದ ಬರಬೇರಾಯಿತತ್ವು!”

“ಅವನ ದ್ವಾರಾ ಗಣಿತದಲ್ಲಿ ಆಧಿಕಾ ‘ವರದಕ್ಕೆಣಿ’ ಅನೆಗೆ
ಅನ್ನು ಇಲ್ಲಿ ಕಾಣಿದೆಂಬೋ?” :

“ಬ್ರಹ್ಮ ಇರ್ವಿತು ಅನ್ನು!”

“ಇಂತನ್ನು ನಗುತ್ತಾ ಸುಣಿಬಳು.

“ನೆನ್ನ ನೆಲ್ಲು ಜನವ ದುರವೆ ಮಾಡಿದರಲ್ಲಿ ಇಣ್ಣಿ-ಎಲ್ಲ
ರಿಗೂ ರೂಪ್ಯಾಣಿ ಕಾನೂಲಿವಾಡಿ ಏನು ಮಾಡಿದರವ್ಯು!”

“ಬ್ರಹ್ಮ ಮಾಡಿದರೆ ನ್ನು—ನಾ ಕಾಣಿ!”

“ತೇವನ್ನು ನಾ ಸಾವಿರ, ಸನಗಿ ಹತ್ತು ಸಾವಿರ, ಕಿಟ್ಟಿವಿಗೆ ಸಾವಿರ
ದಿನಾನ್ನರು, ಆಗ ನಾಣಿಗೆ ನಾವಿರ—ಒಟ್ಟು ಹದಿಮೂರು ಸಾವಿರದ
ಇನ್ನು ರು ರೂಪಾಯಿ! ಗಂಡುಮಕ್ಕಳು ಹುಟ್ಟಿ ಸಾಫ್ರಕವಾಯಿ
ತಮ್ಮು!!”

“ಯಾಕೊ ಸುಂದರು ಹಾಗಂತೀಯಾ?”

“ರಟ್ಟಿರ್ಲ ಸ್ವಲ್ಪ ಮೇಷ್ಪ್ರ ಹದಿಮೂರು ಸಾವಿರ ರೂಪಾಯಿ
ಆಸ್ತಿ ಮಾಡಿಕೊಂಡರು ಅಂದರೆ ಆಶ್ಚರ್ಯವಲ್ಲವೇನಮ್ಮು?”

“ಹೋಗಲಿ ಸುಮೃತಿ ಇರಸ್ತು. ‘ಅವರು’ ಬಂದು ಬಿಟ್ಟರು!”
ಎಂದಳು ವೆಂಕಮ್ಮು.

ನಾಗಸ್ವನವರು ಬಂದೇ ಬಂದರು. ಸುಂದರುವಿನ ಕ್ಷೇಮ ಸಮಾ
ಚಾರವನ್ನು ಕೈಮಾತ್ರದಲ್ಲಿ ವಿಚಾರಿಸಿ, ಶ್ರೀಕಂಠಯ್ಯಸವರಿಗೂ ಅವನ
ಪರಿಚಯ ಮಾಡಿದರು.

ಸಂಜೆ ನಡೆದ ಆರತ್ಕುತ್ತಿಯಲ್ಲಿ ಸುಂದರು. ಲಲಿತ್ತಾಣಿಯರಿಗೆ
ಎರಡು ಜೆಳ್ಳಿಯ ಬಾಧಾವಿ ತಟ್ಟಿಗೆಳನ್ನು ಓದಿಸಿ, ಸ್ವರ್ವಾಳೋಡನೆ
ಬೆಂಗಳೂರಿಗೆ ತೆರಳಿದ.

ನಾಲ್ಕು ದಿನಗಳ ನಂತರ ಪ್ರಸ್ತುದ ಶಾಸ್ತ್ರ ಮುಗಿಸಿಕೊಂಡು,
ಸೊಸೆಯನ್ನೂ ಕರೆದುಕೊಂಡು ನಾಗಸ್ವನವರ ಪರಿಭಾರ ಅಗ್ರಹಾರ
ಸೇರಿತು.

ಲಲಿತೆಯನ್ನು ಸೋಡಿದ ಶಾಂತು ತಾನಿನ್ನು ಒದುಕಿರಬಾರದು
ಎಂದುಕೊಂಡಳು.

೧೮

ಶ್ರೀನಿವಾಸನ ಗಾಯಗಳು ಮಾತ್ರ ವಾಸಿಯಾದುವೇ ವಿನೇ,
ಸೋತ ಕ್ಷೇತ್ರದಿಸಿಕೊಳ್ಳಲಿಲ್ಲ. ಎಡಗಾಲಿನ ಮೂರಳಿ ಮುರಿದು
ಹೋಗಿದ್ದ ದರಿಂದ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಮರದ ಕಂಕಳು
ಗೋಲು ಮಾಡಿಸಿ ಕೊಟ್ಟಿನೇಲೆ, ಆದರ ಸಹಾಯದಿಂದ ಮನೆಯ
ಸುತ್ತಮುತ್ತ ಸಿಧಾನವಾಗಿ ತಿರುಗಾಡಲು ಸಾಧ್ಯವಾಗುತ್ತಿತ್ತು. ಕೆನ್ನೆಯ
ಮೇಲೆ ಕಣ್ಣಿನ ಬಳಿ ಗಾಯದ ಗುರುತು ಶಾಶ್ವತವಾಗಿ ನಿಂತು ಬಿಟ್ಟಿದ್ದಿತು.

ಮಗನ ಸ್ಥಿತಿಯನ್ನು ಸೋಡಿದಾಗಲೇಲ್ಲಾ ನೆಂಕಮ್ಮುನಿಗೆ ಕರುಳೇ
ಕಿತ್ತು ಬರುತ್ತಿದ್ದಿತು. ಅವಳ ತಲೆಯಲ್ಲಿ ಅವನ ವಿಚಾರದ ಆಲೇಜನೆ
ಗಳು ಧಾಳಮಾಡಿದಾಗ, ಮನಸ್ಸು ಹಿಂದಿನಗಳತ್ತ ದರಿದು, ಶ್ರೀನಿ
ವಾಸನಿಗೆ ಈ ಗತಿ ಬರದಾತೆ ಮಾಡುವುದು ಸಾಧ್ಯವಿತ್ತು ಎಂದನಿನು
ತ್ತಿತ್ತು. ತಾಯೂ ಹೃದಯದ ಆ ಶಾಭಾವನೆ ಇನ್ನೂ ಅಳಿದರಲ್ಲಿ.

ಚಕ್ಕಂದನಲ್ಲಿಯೇ ಅವನನ್ನು ಶ್ರೀಕೃಷ್ಣಲ್ಲಿ ಬೆಳಿಸಿದ್ದರೆ ಜೆನ್ನಾಗಿರು ರುತ್ತಿತ್ತು ಎಂದು ಕೊಂಡಳು ವೆಂಕನ್ನು. ಆದರೆ ಆಗ ನಾಗಪ್ರಣವರು ‘ಗಂಡು ಹುಡುಗ—ಹೇಗಿದ್ದರೇನು? ಅವನ ಹಾಡು ಅವನು ಸೋಡಿ ಕೊಳ್ಳುತ್ತಾನೆ— ದೊಡ್ಡವನಾಂಹೇಲೆ’ ಎಂದು ಉದಾಸಿನಭಾವ ತಾಳದಿದ್ದರೆ, ಮಿಕ್ಕ ಹುಡುಗರಂತೆಯೇ ಅವನೂ ತಕ್ಕಂಟ್ಟ ವಿಧೀ ಕಲಿತು ಮುಂದಕ್ಕೆ ಬರುತ್ತಿದ್ದನೇಂದೇ ಆವಕ್ಕ ವಾದ

ಎರಡನೇಯ ಬಾರಿ ಶ್ರೀನಿವಾಸನ ಬಾಕು ಯಾಣಾದುದು ‘ವರದ ದಷ್ಟಿಕೆ’ಯುಂಟ—ಎಂಬುದೂ ಇಕ್ಕೆಂಂ ಸೆಷಪಿನಲ್ಲಿ ಉಳಿದಿದ್ದ ಸಂಗತಿ ಯಾಗಿತ್ತು.

ಆಗ ಶ್ರೀನಿವಾಸನಿಗೆ ಬೇಳ್ಳಾ ಕೊಡುತ್ತೇ ಹೇಂದು ಬಂದಿದ್ದ ಅಷ್ಟ ಗ್ರಾಮದ ಅನಧಾಸಿಗಳು ಒಳ್ಳೀಕ್ಕು ಮನಸೆತೆನಕ್ಕೆ ಸೇರಿದ್ದವರು. ಕಾಲವ ಶಾತ್ರ್ವ ಸಂಪತ್ರಾ ನಾಶವಾಗಿದ್ದು ದರ್ಶಿಸಿ ಅವರು ಬಡವುಗಿದ್ದರೆಷ್ಟೇ. ಆದರೂ ಗುಣ ಶೀಲಗಳಲ್ಲಿ, ಉತ್ತಾಭಿನೂನದಲ್ಲಿ ತುಂದಿಗೂ ಅವರು ತಗ್ಗಿದೆ, ಒಕ್ಕೀಯತ್ವವನ್ನೇ ಉಳಿಸಿಕೊಂಡು ಬಂದಿದ್ದರು.

ಅವಧಾರಿಗಳು. ತನ್ನ ಮಗಳನ್ನು ಮದುವೆಯೊಗಬೇಕೆಂಬ ಕೊರಿಕೆಯನ್ನು ಮಂಡಿಸಿದಾಗ, ವರದಕ್ಕಿಣಿ ಗಿಬ್ಬಿಸುವ ಆಶೆಯಲ್ಲಿ ಹಾರಾಡುತ್ತಿದ್ದ ನಾಗಪ್ರಣವರು, ಒಂದು ನಾವಿರ ಕೊಡಬೇಕೆಂದು ಪರತ್ತು ಹಾಕಿದರು. ಹುಡುಗಿಸ, ಸದ್ಗುಣ, ವಿನಯ ಸಂಪನ್ಮೂಲಿಗೆ ಬೆಲೆಯಿಲ್ಲದೆ, ಅವಧಾರಿಗಳ ಒಂದು ಇಲ್ಲದ ಹಣಕ್ಕೆ ಬೆಲೆ ಬಂದಿತ್ತು. ನಾಗಪ್ರಣವರ ವರದಕ್ಕಿಣಿ ಕೊರಿಕೆಯನ್ನು ಈಡೇರಿಸಲಾಗದೆ, ಅವಧಾರಿಗಳ ಸ್ವರಾಸೀರಿಂದ ಖಂಡಿಸಿದರು. ಉದೇ ಹುಡುಗಿಯನ್ನೇ ಶ್ರೀನಿವಾಸನಿಗೆ ವಾಣಿಗ್ರಹಣ ಪಾಡಿಸಿದರೆ, ಅವನು ಇಳ್ಳಿಯ ಹೇಳ್ಳಾ ಮಕ್ಕಳ ಪೇರೆಲ್ಲಾ ಕಣ್ಣಾ ಹೂಕುತ್ತಿರಲಿಲ್ಲವೆಂದೇ ವೆಂಕಮ್ಮನ ಅಭಿಪ್ರಾಯ. ವಯಸ್ಸಿನಲ್ಲಿ ಅಂತಹ ಕಾಮು ಪ್ರಜ್ಞೋದನೆಯಾಗುವುದನ್ನು ಮದುವೆಯಿಂದ, ಸುಲಭವಾಗಿ ತಪ್ಪಿಸಬಹುದಾಗಿತ್ತೇಂಬುದು ಆಕೆಯ ಭಾವನೆ.

ಆದರೆ, ಹಾಗೆ ತಪ್ಪಿಸಿ, ಮದುವೆಮಾಡಲು ಅಡ್ಡಿಬಂದ ವಿನಯ ವೆಂದರೆ ‘ವರದಕ್ಕಿಣಿ’ಯ ಆಸೆ. ಈಗಲೂ ನಾಗಪ್ರಣವರು ‘ಗಂಡಸು—

ಅವನು ಏನು ಬೇಕಾದರೂ ವಾಡಬಹುದು, ತಪ್ಪಿಲ್ಲ. ಹತ್ತು ಹೆಣ್ಣಿನ ರುಚಿನೋಡಿ ತೃಪ್ತಿ ಪಟ್ಟಿಕೊಂಡಿರಲಿ. ಸರಿಯಾದ ಕಡೆ ಹೆಣ್ಣು ಬಂದು, ಹೆಚ್ಚು ವರದಕ್ಕಿಂತ ಕೊಡುವ ಕಾಲಕ್ಕೆ ಅವಸ್ಥಿಗೂ ಒಂದು ಮಧುವೆ ಮಾಡೋಣ' ಎಂದು ಉದಾಸೀನ ವಾಡಿದರು.

ಹುಡುಗನ ವರ್ಷಸ್ವ ಏರಿದಂತೆ, ದುಸ್ತಿಭಾವಗಳು ಬೆಳೆದು, ಬೀದಿಯ ಹೆಣ್ಣು ಮಕ್ಕಳ ಹೇಳಿಲೆ ಕಣ್ಣಿ ಕಾಕಿ ಕೆಟ್ಟಿ, ಹೆಸರು ಪಡೆದು ಕೊಂಡಾಗ 'ಶ್ರೀಸಿವಾಸ ಪ್ರೋಲಿ' ಎಂದು ಎಲ್ಲಿತ್ತೆ ಕೊಗಾಯಿತು. ಕನ್ನಾಪಿತ್ತಾಗಳು ಹೆಣ್ಣು ಕೊಡಲು ಹಿಂಜಾದರು. ಹುಡುಗ ಮಧುವೆ ಯಿಲ್ಲದೆ ಸ್ಥಿತ. ಕೊನೆಗೆ ಬಂದ ರಂಗಯ್ಯನವರ ಮೊಮ್ಮೆಗಳನ್ನು, ಅವಳ ಗುಣ-ಸದವಳಿಗಳನ್ನು ವಿಚಾರಿಸದೆ, ವರದಕ್ಕಿಂತು ಆಸೆಗೆ ಶ್ರೀಸಿವಾಸನಿಗೆ ಕೆಟ್ಟಿಬೇಕಾಯಿತು. ಅದರೆ ಆದಾದರೂ ಯಶಸ್ವಿಯಾಯಿತೆ? ಹುಡುಗನೆ ತೆಯೇ ಹುಡುಗಿಯೂ! ಇನ್ನೂ ಒಂದು ಕ್ಷೇತ್ರ ವಿಾರಿಯೇ ಇಚ್ಛಾ ಲು ಹುಡುಗನಿಗೇ ಮೋಸವಾಡಿ ರಾತ್ರಾ ರಾತ್ರಿಯೇ ಓದಿಸೋಡಳಿ! ಅದರಿಂದ ಸಾವಿರ ರಜವಾಯಿ ಲಾಭವಾಯಿತೇ ಹೊರತು ಶ್ರೀಸಿವಾಸನ ಸವತೆ ಬದಲಾಗಲಿಲ್ಲ

ಹೆಂಡತಿಯ ಸುಖನನ್ನು ಕಾವ ಶ್ರೀನಿವಾಸ, ಗೌಡರ ಮಂಗಳ ಮೇರಿ ಕಣ್ಣಿಟ್ಟಿ, ಅದರ ಫಲಿತಾಂಶ ಕೈಕಾಲು ಮುರಿಷಿಕೊಂಡುದಪ್ಪೇ ಅಲ್ಲ, ನಾಗಸ್ವನವರನೆಂಬುಕ್ಕು ಮುರಿಯಾ ಕ್ರಮಿನಲ್ಲ ಕೇಸಾಯಿತು. ಬೀಕಿ ಹೂತೀಸಿದವರನ್ನೇ ಆದುತ್ತಿ ತೆಗೆದುಕೊಣ್ಣಿತ್ತೊಡಗಿ, ಸಂಪಾದಿಸಿದ ಹಣ-ಅಸ್ತ್ರಯಾರ್ಥಿ, ಹುಸೆ ವಾಡಿ ತೆಗೆದುಕೊಡ ಚಣ-ಕೋಟು ಖಚಿಗೆ ಹೊಯಿತು! ಶಸ್ಯಾಯವಾಗ ಬಂದವ್ವು ಅನ್ಯಾಯವಾಗಿಯೇ ಹೊಗಬೇಕ್ಕಾನೆ?

ಚಾಚ್ಚೆಯನ್ನೇ ಒಲಿಕೊಟ್ಟಿ ಸೆಂದ ಚಣ ಹೊಳೆಯ ಸೀರಿಸಂತೆ ಹರಿದು ಹೊಯಿತು. ವರದಕ್ಕಿಂತ ಕೊಟ್ಟಿ ಕನ್ನಾಪಿತ್ತಾಗಳ ಶಾಪ, ಬದುಕಿನಲ್ಲಿ ಸುಖ ಕಾಣದ ಮಕ್ಕಳ ಕೊರಗು ಯಜಮಾನನಿಗೆ ತಟ್ಟಿತು. ವಿನಾಶ ಕಾಲ ಬಂದರೂ ವಿಪರೀತ ಬುದ್ಧಿಯಿಂದ ನಡೆದುಕೊಳ್ಳಿತ್ತೊಡಗಿದರು ನಾಗಸ್ವ. ಒಂದು ವ್ಯಕ್ತಿಯ ಸವಾರಧಿಕಾರ ತುಂಬಿದ ಸಂಸಾರವನ್ನೇ ಒಲಿ ತೆಗೆದುಕೊಂಡಿತು.

“ಇದಕ್ಕೆಲ್ಲ ಪರಿಹಾರವಿಲ್ಲವೇ ಸ್ವಾಮಿ? ನನ್ನ ಸಂಸಾರ ನಗುನಗುತ್ತಾ ಪ್ರಭಾತ ಸೂರ್ಯನಂತೆ ಬೆಳಗುವುದನ್ನು ಎಂದು ಕಾಣುತ್ತೇನೆ ದೇವಾ? ಚೇಗನೆ ದಯವಾಡು ತಂದಿ.....”

ಎಂದು ಪರಿಪರಿಂಧಾಗಿ ಪ್ರಾರ್ಥನೆ ಸಲ್ಲಿಸುವುದೇ ವೆಂಕವ್ಯನಿಗೆ ಕೆಲಸವಾಯಿತು. ದಿನ ನಿತ್ಯನೂ ಕಾರಾಗುತ್ತಿರುವ ತನ್ನ ಸಂಸಾರವನ್ನು ಆದ್ಯಂತನಾಗಿ ನೇನು ಮಾಡಿಕೊಂಡು. ಕಣ್ಣೀರು ಕರೆದು, ಕೊರಗುವುದೇ ವೆಂಕವ್ಯನ ಪಾಲೋ ಬಾದ ಭಾಗ್ಯವಾಯಿತು.

ಮನೆಯ ಕೆಲಸನನ್ನೆಲ್ಲ ಲಲಿತೀಯೀ ಮಾಡುತ್ತಿದ್ದು. ದಿನ ದಿನಕ್ಕೆ ಮೊದಲ್ ನಾಗುತ್ತಿದ್ದ ಸುಸುತ್ತೆಯೂ ಮೇಸೆರಿನು, ಮದುವೆಗೆ ನಿಂತಳು ಸುಣಿಯಂತೂ ಜೀವದ ಹೆಂಡತಿಯ ರಚನೆ ಚಣ್ಣತ್ತಿಯೂ ನೋಡಿ, ಮಾರಕ ಸಂಕಟವನ್ನು ಸುಭವಿಸುತ್ತ, ಸಿರಸನ ಜೀವಿಯಾಗಿ ದಿನ ದೂಡುತ್ತಿದ್ದ. ಕಿಟ್ಟು-ಸರಪನಿನ ಸಂಸಾರ ಸದ್ಗು ಹೊರಗೆ ಬರದಂತೆ ಹೊರಗಿನ ಕೋಣೆಯಲ್ಲಿ ನಡೆದೇ ಇತ್ತು. ಹಾಗೆಯೇ ಬೇಗಕೂರಿಕಲ್ಲಿ ರಾನೂವಿನ ವ್ಯಾಸಾಗವೂ ನಾಗಕ್ಕನವರ ಕ್ರಿಮಿನಲ್ಲಾ ಕೇಸಿನ ಕೋಟ್ಟು ವ್ಯವಹಾರವೂ ಸಾಗಿತ್ತು.

ಎತ್ತ ನೋಡಿದರೂ ಪರಿಸ್ಥಿತಿ ಆಶಾದಾಯಕವಾಗಿ ಕಾಣುತ್ತಿದೆಲ್ಲ ವೆಂಕವ್ಯನಿಗೆ. ಸಾಣಿ-ಲಲಿತೀಯ ಬಾಳು ಕೂಡಿ ಬಾರದಿದ್ದ ದನ್ನು ಕಂಡಂತೂ ಆಕೆಯ ಹಲುಬಾಟೆ ಹೆಚ್ಚಿತ್ತು.

ಲಲಿತೆ ಮನೆಗೆ ಬಂದ ಸೋಸೆಯರಲ್ಲಿಲ್ಲ ತುಂಬ ಒಳ್ಳೆಯವಳಿಂದು ವೆಂಕವ್ಯನ್ನು ಮೆಚ್ಚಿಕೊಂಡಿದ್ದಳು ಮನೆಗೆಲಸಗಳನ್ನೆಲ್ಲ ಯಾರ ಸಹಾಯವೂ ಇಲ್ಲದೆ ಮುಚ್ಚಿಟೆಯಾಗಿ ಮಾಡಿ, ಅಡಿಗೆ ಕೆಲಸದಲ್ಲಿಯೂ ವೆಂಕವ್ಯನಿಗೆ ನೆರವಾಗುತ್ತಿದ್ದಳು. ಲಲಿತೆ ಬೆಳಗನ ವೇಳೆ ಸುಮಿತ್ರೆಗೆ ಹಾಡು ಹೇಳಿಕೊಡುವುದು, ಮಧ್ಯಾಹ್ನದ ಹೊತ್ತು ಕಷೂತ್ತ ಕಲಿಸುವುದು ಸಾಜೆಯ ಮಾನ್ಯ ಅವಳಿಗೆ ಹೇಳು ಹಾಕಿ-ಮುಡಿಯ ತುಂಬ ಹೂ ಮುಡಿಸಿ, ಅವಳ ಅಂದ ಚೆಂದ ನೋಡಿ ಆನಂದಿಸುವುದರಲ್ಲಿ ಲಲಿತೆಗೆ ಸಂತೋಷ.

ಶಾಲೆಯಿಂದ ಬಂದ ಗಂಡನಿಗೆ ನಗುನಗುತ್ತೆಲೇ ಕಾಫಿ ತಂದು ಕೊಡುತ್ತಿದ್ದರೂ, ನಾಣಿ ತಲೆಯೆತ್ತಿ ಲಲಿತೆಯನ್ನು ನೋಡುತ್ತಿರಲ್ಲ.

ಆ ಸಮಯದಲ್ಲಿ ಅವರಿಗೆ ಆತೀವ ದುಃಖವಾಗುತ್ತಿತ್ತು.

ಇನ್ನು ರಾತ್ರಿಯ ಹೇಳಿ ಅಡಿಗೆ ಕೆಲಸವನ್ನೂ ಲಲಿತೀಯೇ ವಹಿಸಿ ಕೊಂಡಿದ್ದರಿಂದ, ಎಲ್ಲರಿಗೂ ಬಡಿಸಿ, ಕೊನೆಗೆ ತಾನು ಉಟ ಸೂಡ ಬೇಕಾಗುತ್ತಿತ್ತು. ಅನ್ನ ಸಾಲದೆ ಬಂದಾಗ, ಅದನ್ನು ದೊಡ್ಡದು ಮಾಡದೆ, ಮೌನವಾಗಿ ಉಪವಾಸವನ್ನೇ ಏನಾಡಿಚಿದುತ್ತಿದ್ದಳು. ಲಲಿತ ಹಾಗೆ ಉಪವಾಸವಿದ್ದ ದನ್ನು ವೇಂಕಮ್ಮನೇ ಎಷ್ಟೋ ಬಾರ ನೋಡಿ ಮರುಗಿದ್ದಳು. ಅದರೆ ಇತರರು ತೈಪ್ಪಿನಿಷ್ಟು ಸುಖವಾಗಿರುವುದನ್ನು ನೋಡುವುದರಲ್ಲೇ ಸಂಶೋಧನಿದೆ ಎನ್ನುತ್ತಿದ್ದಳು ಲಲಿತ.

ಮುಲಗುವ ಹೇಳಿಗೆ ಎಲ್ಲರಿಗೂ ಆಕೆಯೇ ಹಾಂಗಿಗೆ ಹಾಸುತ್ತಿದ್ದಳು. ನಾಣಿಗೂ-ಅವಲಿಗೂ ಹೊರಗಡೆ ಇದ್ದ, ಕಟ್ಟುವಿನ ಕೊಳಣೆಯ ಎದುರಿಗಿನ ಕೊಳಣೆಯನ್ನು ತೆರವು ಪೂರಿಸಿದ್ದಳು ವೇಂಕಮ್ಮ. ಅಲ್ಲಿ ನಾಣಿಯೊಂದು ಕಡೆ ಮುಲಗಿದರೆ ಲಲಿತೆಯಾಂದು ಕಡೆ ಮುಲಗ ಬೇಕಾಗಿತ್ತು.

ಒಂದು ರಾತ್ರಿ ಎರಡು ಹಾಸಿಗೆಯನ್ನೂ ಒಟ್ಟಿಗೆ-ಆಕ್ಷಪಕ್ಕದಲ್ಲಿ ಹಾಸಿದ್ದಳು ಲಲಿತ. ಅದರೆ ನಾಣಿ, ತನ್ನ ಹಾಸಿಗೆಯನ್ನು ತೆಗೆದು ಕೊಂಡು, ಕೊಳಣೆಯ ಬೀರೊಂದು ಕಡೆ ಹಾಕಿಕೊಂಡು ಮುಲಗಿದ. ಅಂದಿನಿಂದ ಲಲಿತೆ ಒಂದು ಹಾಸುವ ಪೂನ್ನು ಹೇ, ಅವನೇ ತನ್ನ ಹಾಸಿಗೆ ಯನ್ನು ಹಾಸಿಕೊಂಡು ಮುಲಗುತ್ತಿದ್ದು. ಗುಡನಿಗೆ ತನ್ನ ಮೇಲೆ ತುಸುವಾದರೂ ಇಷ್ಟವಿಲ್ಲವೆಂದು ಕಳ್ಳೆ ರಿದುತ್ತಿದ್ದಳು ಲಲಿತ. ಅದರೂ ತೈಪ್ಪು ಸ್ಥಭಾವದವಳಾದ ಆಕೆ ‘ಗಂಡನ ಪಾದನೇನೇ ಮಾಡಿಕೊಂಡು, ದಾಸಿಯಾಗಿಯೇ ಬಿದ್ದರುತ್ತೇನೆ. ಆ ಭಾಗ್ಯವೇ ಸಾಕು’ ಎಂದು ಕೊಂಡಿದ್ದಳು.

ವೇಂಕಮ್ಮನೂ ನಾಣಿಯನ್ನು ಹೆತ್ತಿರ ಕೂಡಿಸಿಕೊಂಡು ಲಲಿತೆಯ ವಿಷಯವನ್ನು ತಿಳಿಯ ಹೇಳುತ್ತಿದ್ದಳು. ಅವಳ ಗುಣ-ಶೀಲಗಳನ್ನು ವರ್ಣಿಸಿ, ಅಂತಹ ಸೂಸೆ ದೊರಕಿದುದು ನಿಜವಾಗಿಯೂ ತಮ್ಮ ಪುಣ್ಯವೆಂದು ಹೇಳುತ್ತಿದ್ದರು. ಅದರೂ ನಾಣಿಯ ಮನಸ್ಸು ಶಾಂತಳ ಹೃದಯದಲ್ಲಿ ಅಡಗಿಕೊಂಡು, ಹೊಳಬರದೆ, ಮೂಕಸಂಕಟ ವನ್ನು ಅನುಭವಿಸುತ್ತಿತ್ತು.

ಗಂಡನ ಈ ರೀತಿಯ ನಡವಳಿಕೆಗೆ ಕಾರಣವೇನಿರಬಹುದೆಂದು ಲಲಿತ ಹಲವಾರು ಭಾರಿ ಯೋಚಿಸಿದ್ದಾರು. ತನ್ನ ಟ್ರಿ ಏನಾದರೂ ತಪ್ಪಿರೆ ಬಹುದೆ?—ಎಂದು ತನ್ನನ್ನು ತಾನೇ ಹುಡುಕಾಡಿಕೊಂಡಳು. ತನ್ನನ್ನು ಮೊದಲು ಕಿಟ್ಟಿವಿಗೆ ಕೊಡಬೇಕೆಂದು ಮಾತನಾಡಿ, ಕೊನೆಗೆ ‘ಇವರಿಗೆ’ ಕೊಟ್ಟಿದ್ದಕ್ಕೆ ಅಸಮಾಧಾನವಾಗಿರಬಹುದೇ ಎಂದು ವಿಚಾರಿಸಿ ನೋಡಿದಳು. ಹೇಗೂ ಉತ್ತರ ದೊರೆಯದೆ ಚಿಂತಿಸುವುದರಲ್ಲಿಯೇ ದಿನ ಕಳಿದಳು.

ಕೊರಗಿ ಕೊರಗಿ ನಾಣಿ ಹಾಸಿಗೆ ಹಿಡಿಯುವಂತಾದಾಗ, ವೆಂಕಮ್ಮೆ ನಿಗೂ—ಲಲಿತೀಗೂ ಜೀವನೇ ಹೋದಂತಾಗಿತ್ತು. ‘ನನ್ನ ಮಗನನ್ನು ನಾನು ಕೊಲ್ಲುತ್ತಿದ್ದೇನೇ’ ಎಂದುಕೊಳ್ಳತ್ತಿದ್ದಳು ವೆಂಕಮ್ಮೆ. ‘ನನ್ನ ಗಂಡನನ್ನು ನಾನು ಕೊಲ್ಲುತ್ತಿದ್ದೇನೇ’ ಎಂದು ಕರಿಸಿಕೊಳ್ಳತ್ತಿದ್ದಳು ಲಲಿತ.

ಅಗ್ರಹಾರದ ಪಂಡಿತರು ಬಂದು, ನಾಣೆಯನ್ನು ಪರೀಕ್ಷೆಸಿ ವಿಷವುತ್ತಿತ್ವಾರ್ಥ’ ಎಂದರು. ಆಗ ಲಲಿತೀಗೆ ವಿಷವನ್ನೇ ಕುಡಿದಷ್ಟು ಸಂಕಟಿಸಾಯಿತು. ಅದು ತನಗಾದರೂ ಬರಬಾರದಾಗಿತ್ತೇ ಎಂದು ಕೊಂಡಕು.

“ಅದೇನು ಮಾಡುತ್ತದೆ? ಕಿಟ್ಟಿವಿಗೆ ಹೇಳಿ ಅಷ್ಟತ್ತಿಯಂದ ಬೈವಧಿ ತರಿಸಿಕೊಂಡತ್ತೇನೇ. ರೋಗ ಮಾರು ದಿನಕ್ಕೆ ಒಡಿಹೋಗುತ್ತದೆ.”

ಎಂದರು ನಾಗಪ್ರ ಮರುದಿನದಿಂದಲೇ ಅಷ್ಟತ್ತಿಯ ಬಣಿದ ನೀರು ನಾಣಿಗೆ ಬೈಪಥಿಯಾಯಿತು. ಲಲಿತೀಯಂತೂ ಮನೆಗಳನ ಗಳನ್ನು ಸುಮಿತ್ರೆಗೆ ಪಹಿಸಿ, ಸದಾ ಗಂಡನ ಪಕ್ಷದಲ್ಲಿಯೇ ಕುಳಿತು ಆರ್ಯಕೆ ಮಾಡಿದಳು. ವೆಂಕಮ್ಮನ ಕೊರಗು ಹಂಟ್ಟತು.

ನಾಗಪ್ರನವರ ಬೈದಾಹಿನ್ಯ ಚೋಗವನ್ನು ಉಲ್ಟಿ ಜಾವ ಸ್ಥಿಗೇರಿಸಿತು. ಆವರಂತೂ ಕೃಷ್ಣನಲ್ಲ ಕೇಸಿನ ನೇವ ಹೂಡಿ ಬೆಂಗಳೂರು ಸೇರಿದರು. ಆವರು ಹೋದ ಎರಡನೆಯ ದಿನವೇ ನಾಣೆಯ ಸ್ಥಿತಿ ಚಿಂತಾಜನಕವಾಯಿತು.

ವೆಂಕಮ್ಮೆ ಪಂಡಿತರಿಗೆ ಹೇಳಿ ಕಳುಹಿಸಿದ್ದು. ತಡವಾಡದೆ ಬಂದ ಪಂಡಿತರು ನಾಡೀ ಪರೀಕ್ಷೆ—

“ಕೈಮೀರಿದೆ ವೆಂಕಮೃನೋರೆ, ನನ್ನ ನಾಟಿ ಬೈಷಧಿ ಈಗ ಏನೂ ಪ್ರಯೋಜನವಾಗುವುದಿಲ್ಲ—ಗದುವು ಮೀರಿದೆ”

“ಹಾಗಾದರೆ ಏನುಗತಿ ಸ್ವಾಮಿ?”

“ಕೊನೆಯ ಪ್ರಯತ್ನವೆಂದುಕೊಂಡು ಎರಡು ಇಂಜಕ್ಸ್ ಕೊಡಿಸಿ, ಆಮೇಲೆ ಅದ್ವಾಷವಿದ್ವತ್ತಾಗೆ ಆಗಲಿ”

ವೆಂಕಮೃನಿಗೆ ಮತ್ತೆ ಚಿಂತಿಗಿಟ್ಟು ಕೊಂಡಿತು. ಇಂಜಕ್ಸ್ ಕೊಡಿ ಸಲು ತನ್ನ ಬಳಿ ಹಣವೆಲ್ಲಿದೆ? ನಾಗಸ್ಸನವರಾದರೂ ಇವಿದ್ದರೆ ಏನಾದರೂ ವಾಡುತ್ತಿದ್ದೇನೋ? ಕೊನೆಗೆ ಕಿಟ್ಟಿವನ್ನೇ ಹಣ ಕೇಳುವುದೆಂದುಕೊಂಡರು. ಆದರೆ ಸರಪುವಿನ ನೆನಪು ಬಂದಾಗ ‘ಕೈ ತೋರಿಸಿ ಅವಲಕ್ಷಣ’ ಎಸ್ಸು ಸಿ ಕೊಂಡುತ್ತಾಗುತ್ತಾದೆ ಎಂದು ಹೊಳೆಯಿತು.

“ಅತ್ಯೇ ಡಾಕ್ಟರನ್ನು ಕರೆಸದಿದ್ದರೆ ಆಗುವುದಿಲ್ಲ ಹನ್ನ ಮಾಂಗಲ್ಯ ಉಳಿಸುವವರು ನೀವೇ ಅತ್ಯೇ”

ಗದ್ದದ ಕಂಟಿದಿಂದ ನುಡಿದಳು ಲಲಿತೆ. ಆದರೆ ವೆಂಕಮೃನಾನವಾಗಿ ಚಿಂತಿಸುತ್ತಿದ್ದು ದನ್ನ ಕಂಡು—

“ಯಾತಕೈ ಯೋಚಿಸುತ್ತೀರಿ ಅತ್ಯೇ!”

“ಏನೂ ಇಲ್ಲವ್ಯಾಸ್ ಕಿಟ್ಟಿವಿಗೆ ಹೇಳಿ ಬರುತ್ತೀನೆ. ಯಾರದ್ದಾದರೂ ಬೈಸಿಕಲ್ ತಿಗೆದುಕೊಂಡು ಹೊಗಿ ಡಾಕ್ಟರನ್ನು ಕರೆದುಕೊಂಡು ಬರಲಿ”

ಎನ್ನುತ್ತಾ ವೆಂಕಮೃನಾದ್ದು ಹೋದಳು. ಆವಳ ಮನಸ್ಸಿನಲ್ಲಿ ‘ಡಾಕ್ಟರ ಫೀಸಿನ ಹಣ—ಸಾಂಕೇತಿಕ ಪ್ರಾಣ’ ಬಂದಕ್ಕೂಂದು ಪ್ರೇಮೋಟಿ ನಡೆಸುವಂತಿತ್ತು.

ಮಧ್ಯಾಹ್ನ ಮಾರುಗಂಟಿಯ ವೇಳಿಗೆ ಕಿಟ್ಟಿ ಪಾಕ್ಟರನ್ನು ಕರೆತಂದ. ನಾಣೀಯನ್ನು ಪರೀಕ್ಷೆಸಿ, ಮುಖದಲ್ಲಿಯೇ ಅವರು ಸ್ವಿರಾಶೀಯನ್ನು ಸೂಚಿಸಿದರು,

“ಡಾಕ್ಟರೇ, ಹೇಗಿದೆ?”

ಎಲ್ಲರೆಡುರೂ ಕಿಟ್ಟಿ ಕೇಳಿದ ಪ್ರಶ್ನೆ ಅದು. ಡಾಕ್ಟರು ತಮ್ಮ ಕೈ ಜೀಲವನ್ನು ತಿಗೆದುಕೊಂಡು ಹೊರ ಹೊರಟಿರು. ಕಿಟ್ಟಿವೂ ಹಿಂಬಾಲಿಸಿದ.

“ಮಿಂಚಿ ಹೋಗಿದೆ ಮಿಸ್ಟರ್ ಕೃಷ್ಣರಾವ್. ಒ ಏ ಆಮ್ ಸಾರಿ”

ಎಂದರು. ಆ ಮಾತು ಲಲಿತೀಗೂ ಕೇಳಿಸಿತು.

“ಡಾಕ್ಟರೇ, ಡಾಕ್ಟರೇ, ಹೇಗಾದರೂ ಮಾಡಿ ಅವರ ಪ್ರಾಣ ಉಳಿಸಿ ಡಾಕ್ಟರೇ”

ಲಲಿತೀಯ ಆರ್ಥನಾದ ಡಾಕ್ಟರನ್ನು ಕೈಣಕಾಲ ಹಿಡಿದು ಸಿಲ್ಲಿಸಿತು. ಅವಳ ಕಾಂತಿ ವಿಹೀನವಾದ ಮುಖ, ಚಿಂತೆಯಿಂದ ಬಳಲಿದ್ದ ಕಣ್ಣಗಳು, ಮುಂಗೂಡಲು ಕೆದರಿದ ತಲೆಯನ್ನು ನೋಡಲಾರದೆ ಡಾಕ್ಟರೂ ಸಂಕಟದಿಂದ ಮುಖ ತಗ್ಗಿಸಿದರು,

“ಡಾಕ್ಟರೇ, ಒಂದು ಇಂಜಕ್ಕೆ ಕೊಟ್ಟು ನೋಡಿ ಡಾಕ್ಟರೇ. ನನ್ನ ಮಾಂಗಲ್ಯ ಭಾಗ್ಯ ಹೇಗಿದೆಯೋ—ದೇವರದಯೇ !”

ಲಲಿತೀಯ ಕಣ್ಣಗಳಿಂದ ಹಸಿಯುದುರಿತು. ಡಾಕ್ಟರು ಇನ್ನೂ ಏರಡು ಸಿಮಿಷ ಯೋಚಿಸಿದರು.

“ಆಗಲಿಯುವ್ಯಾ, ನಿವ್ಯಾ ಮಾತು ತೆಗೆದು ಹಾಕುವುದಿಲ್ಲ; ಒಂದು ಇಂಜಕ್ಕೆ ಕೊಟ್ಟು ಪ್ರಯತ್ನಿಸುತ್ತೇನೇ.”

ಎನ್ನುತ್ತಾ ನಾಣಿಯು ಬಳಗೆ ಬಂದರು. ತಮ್ಮ ಕೈ ಚೀಲದಿಂದ ಸಲಕರಣೆಗಳನ್ನು ಹೊರಗೆ ತೆಗೆದುಕೊಂಡರು.

ಲಲಿತೀ ಅಲ್ಲಿ ನಿಲ್ಲಿದೆ ದೇವರ ಕೋಣಿಗೆ ಓಡಿದಳು. ದೀರ್ಘದಂಡ ನಮಸ್ಕಾರಮಾಡಿ ಬಿಕ್ಕೆ ಬಿಕ್ಕೆ ಅಳುತ್ತಾ—

“ಸ್ವಾನಿಾ, ನನ್ನ ಮಾಂಗಲ್ಯ ಉಳಿಸು ತುದೆ. ಅವರ ಪ್ರಾಣಕ್ಕೆ ಬದಲು ನನ್ನ ಪ್ರಾಣ ತೆಗೆದುಕೊ. ನನ್ನಿಂದ ಅವರಿಗೆ ಎಳ್ಳುಷಣ್ಣ ಸುಖವಿಲ್ಲ. ನಾನಿದ್ದರೆ ಅವರ ಕೊರಗು ನಿಲ್ಲಿವುದಿಲ್ಲ. ಮೊದಲು ನನ್ನನ್ನು ನಿನ್ನ ಪಾದಕ್ಕೆ ಸೇರಿಸಿಕೊಳ್ಳುವು. ನನ್ನ ಪತಿಯ ಪ್ರಾಣ ಉಳಿಸಿ ನೂರು ವರ್ಷ ಸುಖವಾಗಿ ಬಾಳುವಂತೆ ದಯವಾಡವ್ಯಾ. ನನ್ನ ಪ್ರಾಧನೆಯನ್ನು ಕಡೆಗಳಿಷಬೇಡ ಸ್ವಾನಿಾ, ದೇವದೇವ” ಎಂದು ಹತ್ತಾರುಬಾರಿ ಮೊರೆಯಿಟ್ಟಳು. ಅದು ದೇವರ ಕಿವಿಗೂ ಕೇಳಿಸಿರಬೇಕು!

“ಅಶ್ರೀಗೆ, ಅಣ್ಣಯ್ಯನಿಗೆ ಜ್ಞಾನ ಬಂದಿದೆ. ನೋಡು ಬಾ ಅಶ್ರೀಗೆ”

ಸಂಮಿಶ್ರೀಯ ಸಂತೋಷದ ಮಾತು ಲಲಿತೀಯ ಕಿವಿ ಮುಟ್ಟಿತು.

ದುಃಖದ ಕಣ್ಣೆರು ಅನಂದಾಶ್ರವಾಗಿ ಪರಿವರ್ತಿತವಾಯಿತು. ಅಂಗಳಕ್ಕೆ ಛಡಿ ಬಂದಷ್ಟು ಲಲಿತೆ.

“ಸಿನ್ನ ಮಾಂಗಲ್ಯದ ಪುಣ್ಯ ಚೆನ್ನಾಗಿದೆಯಮ್ಮೆ ಲಲಿತು. ನನ್ನ ನಾಳಿಯ ಪ್ರಾಣ ಖಾಲಿಯಿತು.”

ವೆಂಕಮ್ಮೆ ಲಲಿತೆಯ ಬಳಗೆ ಬಂದು ನುಡಿದರು. ಅಷ್ಟರಲ್ಲಾಗಲೇ ಒಂದೇ ಸಮನೆ ಮಾರು ಇಂಜಕ್ಕೆ ಕೊಟ್ಟಿದ್ದರು ಡಾಕ್ಟರು.

“ಈ ಹೈವಧಿ ತರಿಸಿಕೊಡಿ.” ಎನ್ನುತ್ತಾ ಡಾಕ್ಟರು ಸಣ್ಣ ಚೀಟಿ ಯಲ್ಲಿ ಬರೆದು ಕೊಟ್ಟಿರು.

“ಎಷ್ಟಾಗುತ್ತದೆ ಡಾಕ್ಟರೇ? ಎಲ್ಲಿ ಸಿಗುತ್ತದೆ?”

ಆತುರದಿಂದ ಪ್ರತ್ಯೇ ಸಿದಳು ಲಲಿತೆ.

“ನಾಲ್ಕು ಬೈಸ್ಸನ ಸೀನೆ ತರಿಸಬೇಕು; ಹದಿನಾರು ರೂಪಾಯಿ ಅಗುತ್ತದೆ.”

“ನಿನ್ನ ಹತ್ತಿರ ಆ ಹೈವಧಿ ಇದೆಯೇ ಡಾಕ್ಟರೇ?”

“ಇಲ್ಲನ್ನು ಬೆಂಗಳೂರಿನಿಂದಲೇ ತರಿಸಬೇಕು.”

ಲಲಿತೆ ಚಿಂತಾಮನ್ಯಾಳಾಡಳು.

“ನಿವಾಗೆ ಬೇಕಾದರೆ ನಾನೇ ತರಿಸಿ ಕೊಡುತ್ತೇನೇ. ನಾಳೆ ಬರುವಾಗ ತೆಗೆದುಕೊಂಡೇ ಬರುತ್ತೇನೇ.”

“ಹಾಗೇ ವಾಡಿ ಡಾಕ್ಟರೆ. ಅವ್ಯಾ ಮಾಡಿದರೆ ತುಂಬ ಖವ ಕಾರ. ಇನ್ನೇನು ಭಯವಿಲ್ಲತಾನೆ ಡಾಕ್ಟರೇ?”

“ಈಗ ಧೈರ್ಯವಾಗಿರಬಹುದವ್ಯಾ. ಮೊದಲು ನೋಡಿದಾಗ ನನಗೇ ನಿರಾಸಿಯಾಗಿತ್ತು. ಇನ್ನು ಪರವಾಗಿಲ್ಲ.” ಎಂದರು ಡಾಕ್ಟರು.

ಲಲಿತೆ ಬಳಗೆ ಹೇಳಿಗಿ, ತನ್ನ ಪೆಟ್ಟಿಗೆ ತೆರದು ಇಷ್ಟತ್ತು ರೂಪಾಯಿಗಳನ್ನು ತಂದು ಡಾಕ್ಟರೆ ಕೈಗಿತ್ತುಳು.

“ಅವರನ್ನು ಸಂಪುರ್ಣ ಗುಣವಾದಿವಃಪುದು ನಿವ್ಯಾಭಾರ ಡಾಕ್ಟರೆ”

“ಆಗಲಮ್ಮೆ”

ಎನ್ನುತ್ತಾ ಡಾಕ್ಟರು ಹೊರಟಿರು. ಕಿಟ್ಟು ಅವರ ಹೈವಧಿ ಚೀಲ ವನ್ನು ತೆಗೆದುಕೊಂಡು ಹಿಂಬಾಲಿಸಿದೆ.

“ಅವರು ಯಾರು ವಿಸ್ವರ್ವಾ ಕೃಷ್ಣರಾವ್”

“ನನ್ನ ತಮ್ಮನ ಹೆಂಡತಿ ಡಾಕ್ಟರ್. ಮದುವೆಯಾಗಿ ಇನ್ನೂ ಮೂರು ಶಿಂಗಳೂ ಆಗಿಲ್ಲ.”

“ಅವರು ತುಂಬಾ ಅದ್ವಿತೀಯವಂತರು !”

“ಯಾಕೆ ಡಾಕ್ಟರ್ ?”

“ನನಗೇ ರೋಗಿಸು ವಿಷಯದಲ್ಲಿ ಸಂಭಿಕೆಯಿರಲ್ಲಿ. ನಾನು ಹಾಗೆಯೇ ಹೊರಟಿಪ್ಪಹೋಗುತ್ತಿದ್ದು. ನಿಮ್ಮ ತಮ್ಮನ ಪ್ರಾಣಕ್ಕೆ ಅನಾಯಾಸವಾಗಿ ಆವಶ್ಯಕ ಬರುತ್ತಿತ್ತು. ಆದರೆ ಆಕೆ ಕೊನೆಯ ಸಾರಿ ಪ್ರಯತ್ನಿಸಿ.ಎಂದಾಗ-ನೋಡಿದಿರಾ ಹೇಗಾಯಿತು ?”

“ಹೌದು ಡಾಕ್ಟರ್. ಆಕೆ ನಮ್ಮ ಮನೆಗೆ ಬಂದ ಸೊಸೆಯೆ ರಲ್ಲಿಲ್ಲಾ ತುಂಬ ಒಳ್ಳೆಯವಳು. ನಮ್ಮ ತಾಯಿಯಂತೂ ಆಕೆಯನ್ನು ತುಂಬ ಕೊಂಡಾಡುತ್ತಾರೆ”

“ಆತದೆವರು ಹತ್ತೆ ಚಿಬ್ಬಿರೂ ಈಗಿನ ಕಾಲದಲ್ಲಿ ಸಿಕ್ಕುವುದಿಲ್ಲ ಕೃಷ್ಣರಾವ್. ಪುಣಿವಾಡಿರಬೇಕು ”

ಎನ್ನ ತ್ವಾ ಡಾಕ್ಟರು ಬ್ರೆಸಿಕಲ್ ಹತ್ತಿದರು.

ಅಂಗಳದಲ್ಲಿದ್ದ ಹೆಂಕಮ್ಮನೂ ಅದೇ ಮಾತನ್ನೇ ಹೇಳಿದರು—

“ನಿನ್ನಂಥ ಸೊನೆ ಸಿಕ್ಕು ಬೇಕಾದರೆ ಪುಣಿವಾಡಿರಬೇಕು ಲಲಿತು. ಆದರೆ, ನನ್ನಂಥ ಅತ್ಯೇ ಹತ್ತಿರ ಏಗೋದು ತುಂಬ ಕಷ್ಟ !”

“ಹಾಗನ್ನು ಬೇಡಿ ಅತ್ಯೇ. ನಿಮ್ಮ ವಾದಸೇವೆ ಸಿಕ್ಕಿದರೆ ಸಾಕು ಅಂತ ಎಷ್ಟೋ ಇನ ಕಾದಿದ್ದಾರೆ. ದೇವತೆಯಂಥ ದೊಡ್ಡ ಜೀವನ ನಿಮ್ಮದು.”

“ನೀನು ಹುಟ್ಟಿ ಕಟೆ ಲಲಿತು.”

“ಆ ಹುಟ್ಟು ಹಿಡಿಸಿದವರು ನೀವೇ ಅತ್ಯೇ !” ಎಂದು ಲಲಿತೆಯೂ ಸರಸವಾಗಿ ನುಡಿದಳು.

ಮರುದಿನ ಬಂದ ಡಾಕ್ಟರು ಹೈವಧಿ ತಂದುಕೊಟ್ಟು, ನಾಣೆಯನ್ನು ಮತ್ತೊಮ್ಮೆ ಪರೀಕ್ಷೆಸಿ ಮನೆಯವರಿಗೆಲ್ಲ ಧೈರ್ಯಹೇಳಿ ಹೋದರು.

ದಿನದಿನಕ್ಕೂ ಗುಣ ಮುಖನಾಗುತ್ತಿದ್ದ ನಾಣೆ. ಎಲ್ಲರ ಕಣ್ಣ ತಪ್ಪಿಸಿ ಶಾಂತವೂ ಬಂದು ತನ್ನ ಸ್ವಿಯ ತಮ್ಮನನ್ನು ನೋಡಿ ಹೋಗುತ್ತಿದ್ದಳು.

ಒಂದು ದಿನ ಬಂದ ಶಾಂತುವನ್ನು ನಾಣ ಕೈಹಿಡಿದು ತನ್ನ ಬಳಿ ಕೊಡಿಸಿಕೊಂಡು—

“ನನ್ನನ್ನ ಮರೆತೇ ಬಿಟ್ಟಿಯಾ ಶಾಂತು?”—ಎಂದ.

“ಮರೆತಿದ್ದರೆ ಈಗೇಕೆ ಬರುತ್ತಿದ್ದೆ?”

“ನಾನು ನೋಸಮಾಡಿದೆ ಅಲ್ಲವೇ ಶಾಂತು?”

“ಆ ಮಾತು ನಾನು ಯಾವ ಬಾಯಲ್ಲಿ ಆಡಲಿ”

“ಇಲ್ಲ ಚಿನ್ನ, ಖಂಡಿತವಾಗಿಯೂ ನಿನ್ನನ್ನ ವಂಚಿಸಿದೆ”

“ಇನ್ನೊ೦ಂದು ಸಾರಿ ಆ ಮಾತು ಆಡಬೇಡಿ”

“ನನ್ನ ದುರದೃಷ್ಟಕ್ಕೆ ಯಾರು ಹೊಣೆ ಶಾಂತು?”

“ಹಾಗೇಕೆನ್ನತ್ತೀರಿ? ನೀವು ನಿಜವಾಗಿಯೂ ಆದೃಷ್ಟವಂತರು.

ಲಲಿತುವಂಥ ಹೆಂಡತಿ ಸಿಕ್ಕಬೇಕಾದರೆ ಪುಣ್ಯಮಾಡಿರಬೇಕು”

“ಅವಳನ್ನ ನೋಡುವುದಕ್ಕೆ ಕೂಡ ನನಗೆ ಮನಸ್ಸಿಲ್ಲ ಶಾಂತು”

“ಒಂದು ಸಾರಿ ಅವಳ ಮುಖ ನೋಡಿ. ಅವಳ ಗುಣವನ್ನೆಲ್ಲಾ ಆ ಮುಖವೇ ಹೇಳುತ್ತದೆ.”

“ಅದು ಸಾಧ್ಯವಿಲ್ಲ ಶಾಂತು”

ಅಷ್ಟರಲ್ಲಿ ಸುಮಿತ್ರೆ ಬಳಗೆ ಬಂದಳು. ಶಾಂತು ದೂರ ಸರಿದು ನಿಂತಳು.

“ನಾಣೆ ಅಣ್ಣ ಯ್ಯಾನ್ನ ಮಾತನಾಡಿಸೋಲ್ಲ ಶಾಂತು?”

“ಮಾತನಾಡಿಸಿದೆ ಕಣ...ಹೋಗ್ಗಿನಮ್ಮು” ಎನ್ನ ತಾತ್ತಾಂತು ತಲೆ ತಗ್ಗಿಸಿಕೊಂಡು ಹೊರಟು ಬಿಟ್ಟಿಳು. ಅವಳಿಗೆ ಎದುರಾದ ಲ್ಯಾಲಿತೆ—“ಬಾ ಶಾಂತಮ್ಮ, ಬಂದವಳು ಹಾಗೆಯೇ ಹೊರಟು ಹೋಗುತ್ತಿದ್ದೀಯಲ್ಲಾ!”

“ಇಲ್ಲ, ನಮ್ಮ ತಾಯಿ ಕರೆಯುತ್ತಿದ್ದಾರೆ.” ಎನ್ನುತ್ತಾತ್ತ ಶಾಂತು ಪ್ರಿಯಹೋದಳು. ತಾನು ನಾಣೆಯ ಬಳಿ ಕುಳಿತಿದ್ದುದನ್ನು ಸುಮಿತ್ರೆ ನೋಡಿದ್ದರಿಂದ, ಆ ವಿವಯವನ್ನು ತನ್ನ ಅತ್ಯಿಗೆಗೂ ಹೇಳಿ, ನಾಣೆಯ ವೇಲೆ ಅನುಮಾನ ಪಡುವಂತೆ ಮಾಡುತ್ತಾ ಇನ್ನೋ ಎಂಬ ಅಂಚಿಕೆ ಶಾಂತುವನ್ನು ಬಾಧಿಸುತ್ತಿತ್ತು. ಆದರೆ ಲಲಿತೆಯ ಗುಣವನ್ನು ತಿಳಿದ್ದು ಆಕೆಗೆ “ಹಾಗಾಗಲಾರದು” ಎಂಬ ಧೈರ್ಯವೂ ಮಿಂಚುತ್ತಿತ್ತು.

“ಶಾಂತಮ್ಯ ಬಂದು ಹಾಗೇ ಹೊರಟು ಹೋದಳಲ್ಲ. ಇಲ್ಲೇ ಎರಡುಗಳಿಗೆ ಕೂಡಿಸಿಕೊಂಬಾರದಾಗಿತ್ತೇ ಸುಮಿತ್ರೆ?”

ಎಂದು ನಾಣಿಯು ಬಳಿಗೆ ಬಂದ ಲಲಿತ ಹೇಳಿದಳು. ಸುಮಿತ್ರೆ ಉತ್ತರಿಸದೆ ಸುಮೃದ್ಧಿ ಕುಳಿತ್ತಿದ್ದಳು. ನಾಣಿ ನಿದ್ದೆ ಬಂದವನಂತೆ ಕಣ್ಣ ಮುಚ್ಚಿ ಕೊಂಡಿರುವುದನ್ನು ಕಂಡು—

“ಸಿಮೃಳ್ಳಿ ಯತ್ನನವರಿಗೆ ನಿದ್ದೆ ಬಂದಹಾಗಿದೆ ಅಲ್ಲೇ ಸುಮಿತ್ರೆ?”

“ಶಾಂತು ಬಂದಾಗ ಕಣ್ಣಿ ಬಿಟ್ಟುಕೊಂಡೇ ಇದ್ದನಲ್ಲ ಅತ್ತಿಗೆ!”

“ಆಮೇಲೆ ನಿದ್ದೆ ಬಂದಿರಬೇಕು ಪಾಪ. ಹೋಗೋಣ ಬಾ”

ಲಲಿತೆ ಸುಮಿತ್ರೆಯನ್ನು ಕರೆದುಕೊಂಡು ಹಿತ್ತಲಿಗೆ ಬಂದಳು. ಸಂಜೀಯ ಬಿಸಿಲು ಹಿತವಾಗಿದ್ದುದರಿಂದ, ಬಜ್ಜಲು ಒಪ್ಪಾರಿಗೆ ಹತ್ತಿರದಲ್ಲಿದ್ದ ಹಾಸುಗಲ್ಲಿನ ಮೇಲೆ ಇಟ್ಟರೂ ಕುಳತರು.

“ಅತ್ತಿಗೆ, ಈಗ ಆವಲಕ್ಕಿ ಇದ್ದರೆ ಚೆನ್ನಾಗಿರುತ್ತೇ—ತಿನ್ನೊಽದಿಕ್ಕೆ”

“ಅಮೃ ಸಿತಕ್ಕಾನ ಮನೆಗೆ ಹೋಗಿದ್ದಾರೆ. ಆವರಿದ್ದಿದ್ದರೆ ಬಂದಿಷ್ಟು ಇಸುಕೊಂಬಹುದಾಗಿತ್ತು”

“ನೀನೇ ತೆಗೆದುಕೊಡಬಹುದು, ಅತ್ತಿಗೆ. ಅಮೃ ಬೈಯ್ಯಿ ವುದಿಲ್ಲ”

“ಬೇಡಮೃ. ನಾನು ಆದನ್ನೆಲ್ಲ ಮುಟ್ಟಿಬಾರದು”

“ಪರವಾಗಿಲ್ಲ ಅತ್ತಿಗೆ”

“ಹಾಗೆಲ್ಲ ಮುಟ್ಟಿಬಾರದು ಸುಮಿತ್ರ. ನಿನೂ ಅಷ್ಟೇ. ನಾಳೆ ಮದುವೆಯಾಗಿ ಅತ್ತಿ ಮನೆಗೆ ಹೋದ ಮೇಲೂ ಹಾಗೆಲ್ಲಾ ಸ್ವಾತಂತ್ರ್ಯಿ ವಹಿಸಬಾರದು!”

“ನೀನು ತುಂಬ ಹಳಿಯ ಕಾಲದವಳು ಅತ್ತಿಗೆ. ಈ ಕಾಲದಲ್ಲಿ ಅತ್ಯೇಯರನ್ನೆಲ್ಲ ಕತ್ತಿಗಳಾಗಿ ಮಾಡಿ, ಸೋಸೆಯರು ಸ್ವಾತಂತ್ರ್ಯಿ ತೆಗೆದುಕೊಂಡಿರು ವಹಿಸಿಕೊಂಡು ಬಂದರೆ ಆವರ ಜುಟ್ಟು ಹಿಡಿಷು ಜೂಬಾಟ ಆಡಿಸಬೇಕು!”

“ಇದೇನೇ ಸುಮಿತ್ರ, ಇಷ್ಟ ಕಲಿತು ಬಿಟ್ಟಿದ್ದೀ? ಆಬ್ಜಾ! ನಿನು ಸಾಮಾನ್ಯ ಅಲ್ಲ ಕಣ್ಣ”

“ನಾನೇನೂ ಕಲೀಲಿಲ್ಲ ಅತ್ತಿಗೆ-ನಮೃ ಕಿಟ್ಟಳ್ಳಿನ ಹಂಡತೀನ

ನೋಡಿ—ನಿಜವೋ ಸುಳ್ಳೋ ಗೈತ್ತಾಗುತ್ತೆ !”

“ಅವರವರ ಪಾಡು ಅವರವರಿಗೆ. ಒಬ್ಬರು ಮಾಡುತ್ತಾರೆ ಅಂತ ನಾವೂ ಮಾಡಬಾರದು ಸುಮಿತ್ರ. ಇದ್ದನ್ನ ದಿನವೂ ಹತ್ತು ಜನರ ಬಾಯಲ್ಲಿ ಒಳ್ಳೆಯವಳು ಅನ್ನಿಸಿಕೊಳ್ಳಬೇಕವ್ಯಾ. ಆಗಲೇ ಹೆಣ್ಣಿನುಕ್ಕಳು ಹುಟ್ಟಿದ ಮನೆಗೂ ಹೊಕ್ಕ ಮನೆಗೂ ಗೌರವ ಬರುವುದು”

“ಹೋದು ಅತ್ತಿಗೆ. ನಾನು ತವರಾವಿಗೆ ಹೇಳಿದೆ ಅಷ್ಟೇ. ನಿನ್ನ ಮಾತು ನೀರುತ್ತೇನೇಯೇ ನಾನು ?”

ಮುಗ್ಳಿಳಾಗಿ ಹೇಳಿದ ಸುಮಿತ್ರೀಯನ್ನು ವಾಶ್ವಲ್ಯ ತುಂಬಿದ ನೋಟದಿಂದ ಸಿಟ್ಟಿಸಿದಂತು ಲಲಿತ.

“ಯಾಕತ್ತಿಗೆ ಹಾಗೇ ನೋಡುತ್ತೀಯೇ ?”

“ಸುಮ್ಮನೆ ಸುಮಿತ್ರ. ಸಿನ್ನನ್ನು ನೋಡಿದರೆ ‘ಅವರನ್ನು’ ನೋಡಿದ ಹಾಗೆಯೇ ಆಗ್ರಹಿಸಿದ್ದಿ !”

“ನಾಣಿ ಅಣ್ಣಿಯ್ಯಿಸಿದ್ದ ಹಾಗೆಯೇ ಇವ್ವಿನಲ್ಲವೇ ಅತ್ತಿಗೆ”

“ಹೋದವ್ಯಾ”

“ಶಾಂತಾನೂ ಎಷ್ಟೋಸಾರಿ ಹಾಗೆ ಹೇಳಿದಾಡಿ ಅತ್ತಿಗೆ. ಒಂದೊಂದು ನಾರಿನುತ್ತೂ ಗಟ್ಟಿಯಾಗಿ ಹಿಡಿದುಕೊಂಡು.....ವುಹ್ಮಾನ್ಯ. ನಾ ಹೇಳೋಲ್ಲಿ !”

ಸುಮಿತ್ರೀ ನಾಚಿಕೊಂಡು ಮಾತು ನಿಲ್ಲಿಸಿದಳು.

“ಹ್ಯಾ. ಹೇಳಿ....ಪರವಾಗಿಲ್ಲ”

ಎರಡು ಕ್ಷೇತ್ರ ಯೋಚಿಸಿದ ಸುಮಿತ್ರೀ—“ಇದೋ ಹೀಗೆ ಮಾಡಿ ಬಿಡುತ್ತಾಳಿ ಅತ್ತಿಗೆ” ಎನ್ನುತ್ತಾ ಲಲಿತೀಯ ಕೆನ್ನೆಗೆ ಮತ್ತಿಟ್ಟಳು.

“ಇದೇನೇ ಸುಮಿತ್ರೀ ?”

“ನಾನಲ್ಲ ಅತ್ತಿಗೆ. ಶಾಂತು.....”

“ನಿನ್ನ ಕಂಡರೆ ಅಪ್ಪ, ಪ್ರೀತಿನೇನೇ ಶಾಂತಮ್ಮನಿಗೆ”

“ನಾನಿಗಂತ ನಾಣಿ ಅಣ್ಣಿಯ್ಯನ್ನ ಕಂಡರೆ... ಇಲ್ಲ ಅತ್ತಿಗೆ, ಏನೂ ಇಲ್ಲ; ನನ್ನ ಕಂಡರೆ ಅವಳಿಗೆ ತುಂಬ ಪ್ರೀತಿ !”

ಅಧ್ಯಾದಲ್ಲಿಯೇ ಮಾತು ಬದಲಿಸಿದಳು ಸುಮಿತ್ರೀ. ಅವಳು

ಎನ್ನೋ ಮುಜ್ಜಿದುತ್ತಿದ್ದಾ ಲೆಂದು ಲಲಿತೀಗೆ ತಿಳಿಯಿತು. ಆದರೆ ಅದೇನು?

“ಸುಮಿತ್ರ ನಾನು ಇನ್ನೇಲೆ ನಿನ್ನ ಹತ್ತಿರ ಮಾತಾಡೋಲ್ಲ.”

“ಯಾಕತ್ತಿಗೆ? ನಾನೇನು ಮಾಡಿದೆ?”

“ಶಾಂತು ವಿವರ ನನ್ನ ಹತ್ತಿರ ಎನ್ನೋ ಮುಜ್ಜಿದುತ್ತಿದ್ದಿರೂ ನಿನು. ಆದನ್ನು ಲ್ಲಾ ಸರಿಯಾಗಿ ಹೇಳಿದರೆ ನಿನ್ನ ಹತ್ತಿರ ಮಾತಾಡ್ದಿನಿ”

“ಸಂಗೇನೂ ಗೊತ್ತಿಲ್ಲ ಅತ್ತಿಗೆ”

“ಇಲ್ಲ, ಬಿಡು. ಇನ್ನುಕೆ ನಿನ್ನ ಹತ್ತಿರ ಮಾತುಃ?”

ಸುಮಿತ್ರೆ ಸ್ವಲ್ಪಹೊತ್ತು ಯೋಽಿಸಿದಳು. ಅತ್ತಿಗೆಯ ಸ್ನೇಹ ಕಳಿದುಕೊಳ್ಳುವ ವುಸಣಿಲ್ಲ. ಶಾಂತು—ನಾಣಿಯರ ಪ್ರಣಯ ಪ್ರಸಂಗವನ್ನು ಹೇಳುವಂತಿಲ್ಲ. ಹಾಗೆ ಹೇಳಿದರೆ ಆದರಿಂದ ಅತ್ತಿಗೆ ನೊಂದುಕೊಳ್ಳುತ್ತಾಳೆ. ಆವು ತನ್ನನ್ನು ಬೈಯ್ಯಾತ್ತಾಳೆ. ಶಾಂತವೂ ತನಗೆ ಅವಮಾನವಾಯಿತೆಂದು ತನ್ನೊಂದನೆ ಮಾತು ನಿಲಿಸುತ್ತಾಳೆ. ಹೇಳಿದಿದ್ದರೆ ಅತ್ತಿಗೆಯ ಸ್ನೇಹ ಸುಖವೇ ಕಂಡು ಹೋಗುತ್ತದೆ.

“ನಾನು ಯಾರಿಗೂ ಹೇಳುವುದಿಲ್ಲ, ಈ ಕೆವಿಯಿಂದ ಹೇಳಿ ಆ ಕೆವಿಯಿಂದ ಬಿಟ್ಟು ಬಿಡುತ್ತೇನೆ; ಹೇಳು ಸುಮಿತ್ರೆ”

ಉಪಾಯಗಾಣದೆ ಸುಮಿತ್ರೆ ಹೇಳಬೇಕಾಯಿತು. ನಾಣೇ— ಶಾಂತು ಪರಸ್ಪರ ಪ್ರೀತಿಸುತ್ತಿದ್ದುದನ್ನೂ, ವರದಕ್ಕಿಣಿಯ ಆಸಿಗೆ ತನ್ನ ತಂದೆ ಶಾಂತುವನ್ನು ಒಪ್ಪಿದೆ ಲಲಿತೀಯನ್ನು ನಾಣಿಗೆ ತಂದುಕೊಂಡು ದನ್ನು ಸುಮಿತ್ರೆ ವಿವರಿಸಿ ಹೇಳಿದಾಗ—

“ನನಗೆ ಯಾವ ನರಕವನ್ನು ಸೃಷ್ಟಿಸಿದ್ದಾನ್ನೋ ಆ ದೇವರು. ನಾನು ತುಂಬ ಪಾಪಿ, ಸುಮಿತ್ರೆ” ಎಂದು ಗದ್ದದ ಕಂಡದಲ್ಲಿ ನುಡಿದಳು ಲಲಿತ.

“ಹಾಗನ್ನು ಬೇಡ ಅತ್ತಿಗೆ. ನಿನ್ನಂತಹ ಒಳ್ಳಿಯವಳಿಗೆ ಸರಜ ಸೃಷ್ಟಿಸುವವು ಕಟ್ಟಿವನಲ್ಲಿ ಆ ದೇವರು!”

“ಸುಮಿತ್ರ ನಾನು ನರಕಕ್ಕೆ ಹೋದರೂ ಚಿಂತಿಯಿಲ್ಲ. ನನ್ನ ದೇವರು ಇಲ್ಲೇ ಸ್ವರ್ಗ ಸುಖವನ್ನು ಅನುಭವಿಸಿದರೆ ಅವೈ ತೃಪ್ತಿ.”

“ನಿನ್ನುಂಧವಳಿರುವಾಗ ನಾಣಿ ಅಣ್ಣಿಯ್ಯನಿಗೆ ಬೇರೆ ಸ್ವರ್ಗ ಬೇಕೇ ಅಶ್ಲಿಗೆ?”

“ಹಾಗಳ್ಳನ್ನು; ನನ್ನುಂದ ಅವರಿಗೆ ನಿಜವಾಗಿಯೂ ಸುಖವಿಲ್ಲ, ಮನಸ್ಸಿನಲ್ಲಿಯೇ ಅವರು ಕೊರಗುತ್ತಿರುವುದು ನನಗೆ ಗೂತ್ತಿದೆ, ಶಾಂತನ್ನೇ ಅದಕ್ಕೆ ಬೈಪಥ ಸುವಿತ್ತು.”

“ಹಾಂತುವಿನ ಆನೆ ಇನ್ನೇಕೆ ಅಶ್ಲಿಗೆ?”

“ಅನ್ನಾಲ್ಲಿದಿವ್ಯರೆ ನನ್ನ ಸ್ವಾಮಿಯು ಕೊರಗು ನಿಲ್ಲಿಸುದಿಲ್ಲನ್ನು”

“ಘಾಗಾದರೆ ಏನು ವಾಡಬೇಕು ಅಶ್ಲಿಗೆ?”

ಲಲಿತು ಸ್ವಲ್ಪರೋತ್ತಮಾನವಾಸಾಗಿ ಯೋಚಿಸಿದಳು ಅವಳಿಗೆ ಪರಿಹಾರ ಹೊಳೆಯುವುದರೊಳಗಾಗಿ—

“ಮುಸ್ಯಂಜೆಯಾಯಿತು. ಇನ್ನೂ ದೀನ ದಳ್ಳುಲ್ಲಿವೇನೇ ಜುವಿಾತ್ತಿ?” ಎನ್ನುತ್ತಾ ವೆಂಕಮ್ಮು ಒಳಗೆ ಬಂದರು.

ಅವರ ಹಿಂದೆಯೇ ಈ ಮೆಚ್ಚೆಯಿಡುತ್ತಾ ಬರುತ್ತಿರ್ದು ಶಾಮು-ತಾಯಿಗೆ ಗೊತ್ತಾಗವಂತೆ

ಲಲಿತ-ಸುಮಿತ್ರೀಯರು ಹಿತ್ತಲಿಧಿಂದ ಒಳಗೆ ಬಂದರು.

“ಫಿಕ್ಕಣಿಯ್ಯ ಬಂದಿದಾರ್ಥಕ್ಕೆ ಸೋಡಿ ಅವುಗು?”

ರಾಮುವನ್ನು ಕಂಡೆಂದನೆ ಸುಮಿತ್ರೀ, ಅಳ್ಳಿಯಾದಿಂದ ಕಾಗಿ ಹೇಳಿದಳು.

“ಅವನೆಲ್ಲಿ ಬರುತ್ತಾನೆಯೇ ಈ ಈಗ?”

“ನಾನೇನೂ ಮಳ್ಳು ಹೇಳಿಬಳ್ಳಿ. ಸೋಡಮ್ಮು”

ವೆಂಕಮ್ಮು ತಿರುಗಿ ಸೋಡಿದಳು ಶಾಮು ಅವರ ಬೆನ್ನು ಹಿಂದೆಯೇ ಸರಿದು ಸಿಂತೆ.

“ಯಾಕೆ ಸ.ಪ್ಪನೆ ಗೀಲಿ ವಾಟ್ತಿಯಾ? ರಜ ಎಲ್ಲಿ ಬಂತೆ ಅವನಿಗೆ ಬರೋದಿಕ್ಕೆ?”

ವೆಂಕಮ್ಮುನ ಮಾತು ಕೇಳಿ ಲಲಿತೀಯೂ ನಗುತ್ತಿದ್ದಳು.

“ಏನು ಕಷ್ಟ ಪಡ್ಡಾಳದಿಯೋ ಮಂಗು-ಬೆಂಗಳೂರಲ್ಲಿ. ಕ್ವೇಮು ಸಮಾಜಾರಕ್ಷ್ಯ ಎರಡು ತಿಂಗಳಿಂದ ಕಾಗದ ಬರೀಲಿಲ್ಲ”-ಎಂದು ವೇಚಾಡಿಕೊಳ್ಳುತ್ತ ವೆಂಕಮ್ಮು ಅಂಗಳದ ಹೊಸಿಲು ದಾಟುವನ್ನರಲ್ಲಿ-

“ಏನೂ ಕಷ್ಟವಿಲ್ಲಮ್ಮ, ಸುಖವಾಗಿದ್ದೀನಿ.”

ಎನ್ನುತ್ತೆ ರಾಮು ತಾಯಿಯೇ ಎದುರು ಸೀಂತ. ವೆಂಕಮ್ಮೆ ಬೆರಗಾಡಳು.

“ಪುರಿಯಾ ರೇಳಿದ್ದು ಸುಜ್ಞ ಅಂತ ಇದ್ದೆ. ಯಾವಾಗ ಬಂದೆಯೋ ನಾಮು?”

“ಈಗ ತಾನೆ ಇಮ್ಮು”

“ಹು. ಕೆಕಾಲು ತೊಳಿದುಕೊಂಡು ಬಾ ಹೋಗು-ಮೊದಲು ಕೊಳಿಬಿಂಬಿಚ್ಚು!” ಎಂದಳು ನೋಕಮ್ಮೆ. ಸುಮಿತ್ರೆ ತಂಗಳದ ದೀರ್ಘ ಹಣ್ಣಿಟ್ಟು—“ಅಮ್ಮ, ಚಿಕ್ಕಣ್ಣಿಯ್ಯಾ ಏನು ತಂದಿದ್ದಾನೆಯೇ?”

“ಏನು ತರುತ್ತಾನೆ ಶಾಸ. ಅವನ ಜತ್ತಿರ ದುಡ್ಡು ಎಲ್ಲಿದೆಯೇ ಏನಾದರೂ ತರುವುದಕ್ಕೆ?”

ವೆಂಕಮ್ಮೆನ ಮಾತೆ ಕೇಳುತ್ತೆ ಕೇಳುತ್ತೆ ಸುಮಿತ್ರೆ ಶಾಮುವಿನ ಕ್ರಿಂಜೀಲನನ್ನು ಹುಡುಕಾಡಿನಳು. ಅಷ್ಟರಲ್ಲಿ ದೇವರ ಮುಂದೆ ದೀರ್ಘ ಹಣ್ಣಿಟ್ಟು ಲಲಿತಯೂ ಆಗೆ ಕೆಡ್ಡೆ ಬಂದಳು.

ಸುಮಿತ್ರೆ ಕೆ ಚೀಲನಲ್ಲಿನ್ನು ಬಂದೆರು ಬಟ್ಟಿಗಳನ್ನೂ ಪುಸ್ತಕ ವನ್ನೂ ರೋಗಿ ತೆಗೆದಿಟ್ಟಳು. ಅನ್ನತರ ಕ್ರಿಗೆ ಸಿಕ್ಕಿದ ಕಿತ್ತಳೆ ಹಣ್ಣಿನ್ನು ತೆಗೆದುಕೊಂಡು—

“ಅವರಾ ಚಿಕ್ಕಣ್ಣಿಯ್ಯಾ ಏನು ತಂದಿದ್ದಾನೆ ನೋಡು”

ಎನ್ನುತ್ತೆ ತಾಯಿಯ ಎದುರಿಗೆ ಹಿಡಿದು ತೋರಿಸಿದಳು.

“ಅರಸು ಯಾವಾಗಲೂ ಯಾಗೆಯೇ ಕನೆ-ಬರಿ ಕ್ರಿಯ್ಯಲ್ಲಿ ಬರುವುದೇ ಇಲ್ಲ!” ಎಂದಳು ವೆಂಕಮ್ಮೆ;

“ಸುಮಿತ್ರ, ಅದು ಯಾವ ಪುಸ್ತಕ?”

“ರೂಪುದೋ ನನಗೆ ಗೂತ್ತಿಲ್ಲ ಅತ್ತಿಗೆ-ನೀನೇ ನೋಡು”

ಸುಮಿತ್ರೆ ಕೊಟ್ಟಿ ಪುಸ್ತಕವನ್ನು ಲಲಿತೆ ತೆಗೆದು ನೋಡಿದಳು.

“ಕತೆ ಪುಸ್ತಕ ಕಣಿ ಸುಮಿತ್ರೆ”

“ತೋಗೊ ಅತ್ತಿಗೆ, ಓಮು ಚಿಕ್ಕಣ್ಣಿಯ್ಯಾ ಬೈಯುವುದಿಲ್ಲ. ಕತೆ ಪುಸ್ತಕ ಓದೋರನ್ನು ಕಂಡರೆ ಅವನಿಗೆ ತುಂಬ ಇಷ್ಟು”

ಎಂದಳು ಸುಮಿತ್ರೆ. ಲಲಿತೆಗೂ ಅದೇ ಬೇಕಾಗಿತ್ತು. ತಾರು

ಮನೆಯಲ್ಲಿದ್ದಾಗು. ಓದುವುದಕ್ಕೆ ಅನೇಕ ಪುಸ್ತಕಗಳು ಸಿಕ್ಕುತ್ತಿದ್ದವು. ತಂದೆ ಶ್ರೀಕಂಠಯ್ಯನವರಿಗೂ ಓದುವ ಹುಣ್ಣಿ ಇದ್ದುದರಿಂದ, ಹೇಗೋ ಪುಸ್ತಕಗಳನ್ನು ಸಂಪಾದಿಸಿ ಮನೆಗೆ ತರುತ್ತಿದ್ದರು. ಆಗ ಲಲಿತೆಯೂ ಓದುವ ಅವಕಾಶವನ್ನು ಕಲ್ಪಿಸಿ ಕೊಳ್ಳುತ್ತಿದ್ದಳು. ಆದರೆ ಮದುವೆಯಾಗಿ ಅಗ್ರಹಾರಕ್ಕೆ ಬಂದಮೇರೆ ಪುಸ್ತಕಗಳು ಸಿಕ್ಕುವೆ ಓದುವ ಅಭಾವವನೇ ತಪ್ಪಿ ಹೋದಂತಾಗಿತ್ತು ಲಲಿತೆಗೆ.

“ಅದು ಯಾವ ಕತೆ ಪುಸ್ತಕ ಇತ್ತಿಗೆ?”

“‘ಕಣ್ಣೀ ಇರು’”

“ಅಂವರೆ”

“ಪುಸ್ತಕದ ಹೆಸರು ‘ಕಣ್ಣೀ ಇರು’ ಉತ್ತರ ಕನೆ”

“ಹಾಗಾದರೆ ಓದುತ್ತಿದ್ದರೆ ಕಣ್ಣೀ ಇರೇ ಬರುತ್ತದೆಯೇನೋ! ಅಲ್ಲವೇ ಅತ್ತಿಗೆ!” ಎಂದಳು ಸುವಿತ್ತೆ. ಲಲಿತೆಗೆ ಸಿಜಕ್ಕೂ ಕಣ್ಣೀ ಇರೇ ಬಂದಂತಿತ್ತು—ಓದುವಾಗ!

ಆ ರಾತ್ರಿ ಸುವಾರು ಹತ್ತುಗಂಟೆಗೆ ತನ್ನ ಕ್ರೋಣಿಯಲ್ಲಿ ಕುಳಿತು ಬೆಡುಲಾಂಧಿನ ಬೆಳಕಿನಲ್ಲಿ ಓದುವುದಕ್ಕೆ ಪ್ರಾರಂಭಿಸಿದ ಲಲಿತೆ ಕಢೆಯಲ್ಲಿಯೇ ತಾನೂ ಒಂದು ವಾತ್ರವಾಗಿ, ಕಣ್ಣೀರು ಸುರಿಸಿ, ಆತ್ಮ ಆತ್ಮ, ಬೆಳಗಿನ ದೂಢದವರೆಗೂ ಓದಿ, ಪುಸ್ತಕವನ್ನು ಮುಗಿಸಿದಳು. ಆದರೂ ಹೈದರಬಾದಲ್ಲಿ ಸಂಕಟವಾಗುತ್ತಿತ್ತು. ತಡೆದುಕೊಂಡರೂ ಅಳು ಬಿಕ್ಕಿಬಿಕ್ಕಿ ಬರುತ್ತಿತ್ತು. ದೀವಾರಿಸಿ ಸ್ವಲ್ಪ ಹೊತ್ತು ಮಲಗಿದಳು. ಆದರೆ ಸಿದ್ದಿ ಬರುತ್ತದೆಯೇ? ಕತೆಯಲ್ಲಿದ್ದ ಗಾರವ್ಯ—ಕಾಮಾಕ್ಷಮ್ಯ ಅವಳ ಕಣ್ಣೀಂದೆಯೇ ಸುಳಿದಾದುತ್ತಿದ್ದರು. ಕಾದೊಂಬರಿಯ ಒಂದೊಂದು ಸ್ನಾನೇಶವನ್ನೂ ನೆನಪಿಕೊಂಡು ಕಣ್ಣೀರಿಸಿಂದ ತಲೆ ದಿಂಬನ್ನೆಲ್ಲಾ ನೆನಸಿದ್ದಳು ಲಲಿತ.

ಬೆಳಿಗೆ ಎದಾಡಿಗ ಸುವಿತ್ತೆ—

“ಯಾಕತ್ತಿಗೆ, ಕಣ್ಣೀಲ್ಲ ಕೆಂಪಾಗಿದೆ. ತುಂಬ ಅತ್ತ ಹಾಗಿದೆಯಲ್ಲ!”

“ಹೌದು ಸುವಿತ್ತೆ. ಆ ಕತೆ ಓದಿದರೆ ನೀನೂ ಅಳುತ್ತಿರು.”

“ಓದಿಬಿಟ್ಟುಯಾ ಅತ್ತಿಗೆ ಪೂರ್ತಿ? ಹಾಗಾದರೆ ‘ಕಣ್ಣೀ ಇರು’

ಟಿದಿದರೆ ಕಣ್ಣೀರೇ ಬರುತ್ತದೆ ಅನ್ನು!”

“ಹುಲ್ಲು. ಸೇನೂ ಟಿದು ಸುಮಿತ್ರ. ಸೈನಗೇ ಗೊತ್ತು ಗುತ್ತದೆ!....
ತುಂಬ ಚೆನ್ನಾಗಿ ಬರೆದಿದ್ದಾರೆ.”

“ಕೊಡು ಅತ್ತಿಗ್”

ಲಲಿತೆ ಕೈಯಿಂದ ಪ್ರಸ್ತುತ ತೆಗೆದುಕೊಂಡಳ್ಳಿ ಸುಮಿತ್ರ.
ಆದರೆ ಅವಳು ಓಡುವ ವರ್ಷನ್ನು ಇದು ಶಾಪುವಿನ ಕ್ರಿಸೆರಿತು.

“ಏಕೆಣ್ಣಿಯ್ಯ, ನಾನೂ ಇವರೇಕು ಇದನ್ನು. ಅತ್ತಿಗೆ ಟಿದಿ
ಅತ್ತು ಇತ್ತು ಸುಸ್ತುಗಿದ್ದಾರೆ.”

“ಹಾಗಾದರೆ ಸೇನೂ ಟಿದಿ ತಂಡೇಕೋಇ?”

“ಹುಲ್ಲು. ಟಿಕ್ಕೆಣ್ಣಿಯ್ಯ.”

“ಅಳೋದು ಇಂದರೆ ಎತ್ತು ಅನೇನೆ ಚಂದ್ರಿ—ನಿಮ್ಮಂಥ
ಹಂಗಸರಿಗೆ!” ಎನ್ನುತ್ತಾ ಶಾಮು ಹಂಗಿಸಿದ. ಆದರೆ ಅವನೇ
ಆದನ್ನು ಟಿದಿ ಕಣ್ಣೀರು ಹರಿಸಿಕ್ಕಾದನ್ನು ಸೆನ್ವು ವರಾದಿಕೊಂಡಾಗ—

“ಬರೆನರೆ ಹೀಗೆ ಬರೆಯಂತೆ, ಕಥ್ತೆ ಕಣ್ಣೀರು ಪರಿಸುತ್ತಲೇ
ಅ.ನ. ಕೃಷ್ಣ ರಾಯರು “ಕಣ್ಣೀರು” ಕಾದಂಬರಿಯನ್ನು ಬರೆದರೇನೋ?”
ಎಂದುಕೊಂಡಿದ್ದು. ಅವನಿಗೂ ಸಾಹಿತ್ಯದಲ್ಲಿ ಅಭಿರುಚಿ
ಇದ್ದುದರಿಂದ ಸೆಣ್ಣಿ ಸೆಣ್ಣಿ ಕಥ್ತೆ... ಏತಿಗಳನ್ನು ಬರೆದಿದ್ದು. ಬೆಂಗಳೂರಿ
ನಲ್ಲಿದ್ದಾಗಿ, ಗೆಳೆಯರ ಮೂಲಕ ಪರಿಚಿತರಾದ ಶ್ರೀಮಂತ್ರ ಎ. ಪಿ.
ಲಕ್ಷ್ಮೀನಾರಾಯಣರು ಅವನ ಬರೆಯುವ ಕತ್ತಿಯನ್ನು ಕಂಡು
ಪ್ರೋತ್ಸಾಹಿಸಿದ್ದರು.

ಬಂದು ಸಾರಿ ರಾಮು ತನ್ನ ಕವಿತೆ ಅಚ್ಚಾದ ಮಾನ ಪತ್ರಿಕೆ
ಯೋಂದನ್ನು ರಾಮರಿಗೆ ತೋರಿಸಿದಾಗ—

“ಇಂಥ ಕವಿತೆಗಳನ್ನು ದಾಸ್ಯರಷ ಪ್ರಧಾನವಾದ ಪತ್ರಿಕೆಗಳಿಗೆ
ಕಳಿಸಬಾರದಪ್ಪ. ಈ ಕವಿತೆಯು ವಿವಯದಲ್ಲಿ ಎಷ್ಟು ಗಂಭೀರ
ವಾಗಿದೆಯೋ ಅಷ್ಟು ಬೆಲೆ ಈ ಪತ್ರಿಕೆಯಲ್ಲಿ ಪ್ರಕಟಿವಾದಾಗ
ಬರುವುದಿಲ್ಲ. ಇಂತಹ ಪತ್ರಿಕೆಗಳಿಗೆ ಅಣಕವಾಡುಗಳನ್ನು ಬರೆದು
ಕಳುಹಿಸಬೇಕು.....ನಿಂನು ಬರೆದಿರುವ ಪದ್ಧತಿಗಳನ್ನೇ ಲಾಲ್ ತೆಗೆದು
ಕೊಂಡು ಬಾ. ಚೆನ್ನಾಗಿರುವುದನ್ನು ಆರಿಸಿ ‘ಭಾಯಾ’ ಪತ್ರಿಕೆಯಲ್ಲಿ

ಪ್ರಕಟಿಸಲು ಪ್ರಯತ್ನಿಸೋಣ. ಆದರ ಸಂಪಾದಕರು ನನಗೆ ತುಂಬಾ ಸ್ವೇಧಿತರು.” ಎಂದಿದ್ದರು. ಶಾಮುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂದಿನಿಂದ ಅವನ ಬರವಣಿಗೆ ಹೆಚ್ಚಿತು. ಉತ್ತರವು ಸಾಹಿತ್ಯ ಜ್ಞಾನವುಳ್ಳವರೂ ಸ್ವತಃ ಕಂ ಸಾಹಿತಿಗಳೂ ಆದ ಲಕ್ಷ್ಮೀನಾರಾಯಣ ರಾಯರು ಶಾಮುವಿನ ಬರವಣಿಗೆಯನ್ನು ಬೇಸರಪಟ್ಟುಕೊಳ್ಳಬೇಕಿದೆ ಓದಿ, ತಿದ್ದಿ, ಸಲ್ಲಬೇಕೊಡುತ್ತಿದ್ದರು.

ಕೆಲವೇ ದಿನಗಳ್ಲಿಯೇ ತಾನೂ ಒಬ್ಬ ಬರಹಗಾರನೆನಿಸಿ ಕೊಳ್ಳುವ ಭಾಗ್ಯ ಶಾಮುವಿಗೆ ದೂರಕಿತು. ವಾರ ಪತ್ರಿಕೆಗಳಿಗೆ ಮಾನೆ ಪತ್ರಿಕೆಗಳಿಗೆ ಬರೆಯುವುದಕ್ಕೆ ಆರಂಭಿಸಿದ. ಆದರೆ ಆದೇ ಸಮಯಕ್ಕೆ ವಿದ್ಯಾಭ್ಯಾಸ ಸಿಲ್ಲುವ ದುರದ್ವಪ್ಪ ಪ್ರಸಂಗ ನಡೆಯಿತು.

ಕಾಲೇಜು ವಿದ್ಯಾಭ್ಯಾಸಕ್ಕೆ ಬಂಗಳೂರಿಗೆ ಬಂದವೇಲೆ ಸುಮಾರು ನಾಲ್ಕು ತಿಂಗಳಕಾಲ ನಾಣಿ-ಕಿಟ್ಟು ಹಣ ಕಳುಹಿಸುತ್ತಿದ್ದರು. ಅನಂತರ ಕಿಟ್ಟುವಿನ ಹಣ ನಿಂತುಹೋಯಿತು. ಆದಕ್ಕೆ ಕಾರಣವನ್ನೂ. ಸರಸ್ವವಿನ ವಿಷಯವನ್ನೂ ನಾಣಿಯೇ ಕಾಗದ ಬರಿಮು ಶಾಮುವಿಗೆ ತಿಳಿಸಿದ್ದ. ಅನಂತರ ನಾಣಿ ಕಾಯಿಲೆಬಿಡ್ಡ, ಕೆಲಸಕ್ಕೆ ಹೋಗದಿದ್ದಾಗ, ನಾಗಪ್ಪನವರೇ ಆವನ ಸಂಬಳದ ಹಕ್ಕು ಪತ್ರ ಬರೆಸಿಕೊಂಡು ನಾಣಿಯ ಸಂಬಳವನ್ನು ಎಣಿಸಿಕೊಂಡು ಬಂದಿದ್ದರು. ಶಾಮುವಿಗೆ ಹಣ ಕಳುಹಿಸುವುದನ್ನು ಉದ್ದೇಶ ಪೂರ್ವಕವಾಗಿಯೇ ಮರಿತರು! ಓದಿರು ದಿನ ಉವಾಸವಿದ್ದ ಶಾಮು, ಕೊನೆ ಕೊನೆಗೆ ಮನೆ ಬಾಡಿಗೆಯವನ ಕೂಟ ತಡೆಯಲಾರದೆ ಅಗ್ರಹಾರಕ್ಕೆ ಕಾಗದ ಬರಿದ. ಆದರೆ ನಾಗಪ್ಪನವರು, ಆ ಕಾಗದ ಗಳು ತಮ್ಮ ಕೈಸೇರತೇ ಇಲ್ಲವೆಂಬಂತೆ, ಓದಿಮೂಡನೆ ಹರಿದೆಸೆದರು. ಶಾಮು ದಿಕ್ಕುಗಾಳಿದೆ ಲಕ್ಷ್ಮೀನಾರಾಯಣರಾಯರ ಮರಿಹೊಕ್ಕು ತನ್ನ ವಿಪಯವನ್ನು ಸಾಧ್ಯಂತವಾಗಿ ವಿವರಿಸಿ—

“ಸಾರ್, ನಾನು ಓದುವುದು ನಮ್ಮ ತಂಡಿಗೆ ಸ್ವಲ್ಪವೂ ಇಷ್ಟವಿಲ್ಲ. ಆದಕ್ಕೇ ಆವರು ನನ್ನ ಕಾಗದಗಳೇ ಉತ್ತರವನ್ನೂ ಬರೆಯಲಿಲ್ಲ. ನನ್ನ ಅಣ್ಣ ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗಿ ಬಿಟ್ಟಿದ್ದಾನೆ. ಹಣ ಕಳುಹಿಸುವುದು ಅವನಿಂದಲೂ ಸಾಧ್ಯವಿಲ್ಲ”

“ಹಾಗಾದರೆ, ನೀನು ಏನು ಮಾಡಬೇಕೆಂದು ಇಷ್ಟ್ವೆಪಡುತ್ತಾರೆ ನಿಮ್ಮ ತಂಡೆ ರಾಮು ?”

ರಾಯರು ಪರಿಹಾರ ಸೂಚಿಸಲು ಕೇಳಿದರು.

“ಎಲ್ಲಾದರೂ ಕೆಲಸಕ್ಕೆ ಸೇರಿ, ನನ್ನ ಜೀವನಕ್ಕಾದರೂ ಸಕಾಗುವ ಹಷ್ಟು ಸಂಪಾದಿಸಿಕೊಳ್ಳಬೇಕೆಂದು ಅವರ ಇಷ್ಟು ನಾರ್”

“ನಿನಗೆ ಓದಬೇಕೆಂದು ಇಷ್ಟುನಿಂದ”

“ಹೋದು ಸಾರ್”

“ಕಾಲೇಜು ಓದು ಸುಲಭವಲ್ಲ. ತಿಂಗಳು ತಿಂಗಳೂ ಹೆನ್ನೊಂದು ರೂಪಾಯಿ ಹೀನು ಕೊಡಬೇಕು. ಮೇರನ ಖಚಿತ ಎರಡು ಮೂರು ರೂಪಾಯಿಗಳಾದರೂ ಬೇಕು.

“ಹೋದು ಸಾರ್. ಕೊರ್ನೆಯ ಪಕ್ಕ ಹದಿನ್ಯೆದು ರೂಪಾಯಿ ಗಳಾದರೂ ಹೇಳಬಾಗುತ್ತದೆ.”

“ಉಣಿಕ್ಕೆ ನೀನೇನೂ ತೊಂದರಪಟ್ಟುಕೊಳ್ಳಬೇಡಷ್ಟು. ನಮ್ಮ ಮನೆಯಲ್ಲಿಯೇ ಇರು.”

ರಾಯರ ಮಾತು ಕೇಳಿ ಇಂದು ಕೃತಜ್ಞ ತೆಯಿಂದ ಮೂಕನಾಡ. ಸ್ವಲ್ಪಹೊತ್ತು ಯೋಚಿಸಿ—“ನಿಮ್ಮವುನಷ್ಟು ತುಂಬ ಮೇಡ್ಯೆದು ಸಾರ್. ಆದರೆ ನಾನು ಕಾಲೇಜು ವ್ಯಾಸಂಗ ಇಷ್ಟುಕ್ಕೇ ನಿಲ್ಲಿಸಬೇಕೆಂದು ನಿರ್ಧರಿಸಿದ್ದೇನೆ ಸಾರ್....”

“ಯಾಕೆ ಶಾಮು ಇಷ್ಟು ಆಧ್ಯಾರ್ಥಿ?”

“ಹೋದು ಸಾರ್. ತಿಂಗಳು ತಿಂಗಳು ಹದಿನ್ಯೆದು ರೂಪಾಯಿ ನನಗೆಲ್ಲಿಂದ ಬರುತ್ತದೆ ಸಾರ್. ನಮ್ಮ ತಂಡೆ ಹದಿನ್ಯೆದಾಗೆಯನ್ನೂ ಕಳುಹಿಸುವುದಿಲ್ಲ!”

“ಹಾಗಾದರೆ ಮುಂದೇನು ಮಾಡಬೇಕೆಂದಿದ್ದೀರ್ಯಾ ?”

“ಎಲ್ಲಾದರೂ ಕೆಲಸ ಹುಡುಕುತ್ತೇನೆ ಸಾರ್.”

“ಅದರಿಂದ ನಿಮ್ಮ ತಂಡೆಗೂ ಸಮಾಧಾನವಾಗುತ್ತದೆ ಅಲ್ಲವೇ ?”

“ಹೋದು ಸಾರ್.”

“ನಿನಗೆ ಪತ್ರಿಕಾ ಕಚೇರಿಯಲ್ಲಿ ಕೆಲಸಮಾಡಲು ಇಷ್ಟುವಿದ್ದರೆ ಹೇಳಿ. ನನ್ನ ಸ್ವೇಧಿತರ ಮೂಲಕ ಯಾವುದಾದರೂ ಪತ್ರಿಕೆಯ

ಸಂಪಾದಕ ಮಾರ್ಗದಲ್ಲಿ ಕೆಲಸಕ್ಕೆ ಪ್ರಯತ್ನಿಸೋಣ”.

ಎಂದರು ರಾಯರು. ಖುಬಿ ವಿಕಸನಗೊಂಡು, ಜಾನ್ ಪ್ರದಿಯಾಗಿ, ಸಾಹಿತ್ಯರಚನೆಯಲ್ಲಿ ವೆಳೆಗುವುದಕ್ಕೆ ವಶ್ರಿಕಾಲಯವೇ ಸರಿಯಾದ ಸ್ಥಳವೆಂದು ಭಾವಿಸಿದ ಶಾಮು ಆ ಮಾತ್ರ ಕೇಳಿ ಉಬ್ಬಿಹೋದ.

“ಉಸಸಂಪಾದಕನಾಗಿ ಕೆಲಸನ್ನಾಡಲು ಸನಗೆ ತುಂಬ ಇವುದಿ ಸಾರ್” ಎಂದ ಶಾಮು. ಆವನ ಕೊರೀಕೆ ಬೇಗನೆ ಈಡೀರಿತು. ಕಾಲೇಜು ನೇರಿದ ಐದಾರು ತಿಂಗಳಿಗೇ ಅದಕ್ಕೆ ಅನಿವಾರ್ಯವಾಗಿ ಶರಣಹೊಡಿದು, ಶಾಮು ‘ನವಕಲಾರ್ಟಿಕ್’ ದಿನಪಶ್ರಿಕೆಯ ಉಪ ಸಂಪಾದಕನಾದ. ತಿಂಗಳಿಗೆ ಅರವತ್ತು ರೂಪಾಯಿ ಸಂಬಳವೆಂದು ಗೊತ್ತಾಯಿತು. ಲಕ್ಷ್ಮೀನಾರಾಯಣಾಯರನ್ನು ಮನಸ್ಸಿನಲ್ಲೇ ವಂದಿಸುತ್ತಾ ಕೆಲಸಕ್ಕೆ ಹಾಜರಾದ. ಸಹೋರೆಯೊಂದಿಗಳೊಡನೆ ಆತ್ಮೀಯತೆಯಿಂದ ವರ್ತಿಸುತ್ತಾ ಬಹು ಶೀಫ್ಸುದಳ್ಳೇ ಮೆಚ್ಚಿಗೆ ಗಳಿಸಿಕೊಂಡು.

ಆದರೆ ಶಾಮುವಿನ ಇಂಜ್ಲಿ ಸಮಾಜಾರವನ್ನು ಅಗ್ರಹಾರದಲ್ಲಿರುವವರಿಗೆ ಯಾರು ಹೇಳಬೇಕು? ಹಿಂದೆ ಒರೆದ ಕಾಗದಗಳಿಗೆ ಉತ್ತರ ಬಾರದಿದ್ದುದನ್ನು ಕಂಡು. ಮತ್ತೊಮ್ಮೆ ಕಾಗದ ಒರೆಯುವ ಸಾಹಸ ಮಾಡದ ತಾನೇ ಅಗ್ರಹಾರಕ್ಕೆ ಹೊರಟುಬಂದ ಬಂದ ದಿನವೇ ತಾಯಿಗೆ ತನ್ನ ಓದು ನೀತ ಸುದ್ದಿಯನ್ನು ಹೇಳಿ ಮನ ನೋರ್ಯಾಸಬಾರದೆಂದುಕೊಂಡು ಸುನ್ನುನಾದ.

ತಾಯಿ ಮಗನನ್ನು ವಿಚಾರಿಸಬುವ ಸುದ್ದಿಯುಂಟು?

ಮಧ್ಯಾಹ್ನದ ಉಂಟ ಸೂತ್ರಾಗುವುದೆಂದು ವೆಂಕಮ್ಮೆ ಸುಮಾರು ಹತ್ತು ಗಂಟೆಗೆ ಶಾಮುವಿಗೆ ಪ್ರಿಯವಾದ ರೊಟ್ಟಿಯನ್ನು ಮಾಡಿಕೊಟ್ಟಿರು. ಜೊತೆಗೆ ಎರಡನೆಯಸಾರಿ ಕಾಫಿ ಸಮಾರಾಧನೆಯಾಗಿಯಿತು. ಶಾಮು ಅಡಿಗೆ ಕೊಣೆಯನ್ನು ಬಿಟ್ಟು ಹೊರಡಲನು ವಾದುದನ್ನು ಕಂಡು ವೆಂಕಮ್ಮೆ—

“ಕೂತ್ತೊಳ್ಳೊಳ್ಳಿ, ಇನ್ನೂ ಒಂದು ದೊಟ್ಟಿ ಕೊಡ್ಡೇನೆ”

ಎಂದರು. ರೊಟ್ಟಿಯ ಆಸೆಗಿಂತ ತಾಯಿಯೊಡನೆ ಇನ್ನುವ್ಯಾ

ಹೊತ್ತು ಮಾತ್ರನಾಡುವ ಆಸೆ ಹೆಚ್ಚಾಗಿದ್ದು ದರಿಂದ ಶಾಮು ಅಲ್ಲಿಯೇ ಕುಳತ್ತ. ಮಾತಿನ ಮಧ್ಯೆ ವೆಂಕವ್ತು ಕಾಲೇಜು ಪಿದ್ಯಾಭ್ಯಾಸದ ವಿಷಯವನ್ನು ಪ್ರಶ್ನಿ ಸಿದಳು.

“ನೀನೇನೂ ಕೊಪನಾಡಿಕೊಳ್ಳುವುದಿಲ್ಲ ತಾನೆ ಅಮ್ಮು ?”

“ಕೋರ ಯಾಕೆ ವಾಟಿಕೊಳ್ಳುತ್ತೋ ರಾಮು? ಹೇಳು”

“ಖಂಡಿತ ಕೋರ ಮಾಡಿಕೊಳ್ಳುವುದಿಲ್ಲ ತಾನೆ, ಅಮ್ಮು ?”

“ಇಲ್ಲವ್ವ. ಅದೇನು ಹೇಳು.”

ತಾಯಿರು ಅರ್ಪಾಸನೆಯಿಂದ ಧೈರ್ಯ ತಂದುಕೊಂಡು ಶಾಮು ಕಾಲೇಜು ಬಿಡಬೀಕಾದ ಅಸ್ತಿವಾರ್ಥ ಪ್ರಸಂಗವನ್ನೂ, ಲಷ್ಟೀ ನಾರಾಯಣರಾಯರು ಕೆಲಸ ಕೊಡಿಸಿದುದನ್ನೂ ಹೇಳಿದಾಗ :

“ನನಗಿನೆಲ್ಲ ಗೊತ್ತೇ ಇಲ್ಲವ್ವ. ನೀನು ಕಾಗದ ಬರೆದ ಸಮಾಚಾರ ನಿಮ್ಮ ತಂದೆ ಹೇಳಲೇ ಇಲ್ಲವಲ್ಲ !”

“ನಿನಗೆ ಗೊತ್ತಾಗಿದ್ದರೆತಾನೆ ನೀನೇನಮ್ಮು, ಮಾಡುತ್ತಿದೆ ? ಅಣ್ಣಿ ನಿಗಂತ್ತೂ ಮೊದಲೇ ಇಷ್ಟವಿರಲ್ಲಿ-ನಾನೆ; ಓದ್ದೋದು. ಆದಕ್ಕೇ ಬರೆದ ಕಾಗದಕ್ಕೆ ಬದಲು ಬರೆಯಲೇ ಇಲ್ಲ-ನಿಮಗೂ ಹೇಳಲಿಲ್ಲ”

“ನನಗೆ ಮೊದಲೇ ಗೊತ್ತಾಗಿದ್ದಿನ್ನರೆ..... ?”.

“ನನಮ್ಮ ಮಾಡುತ್ತಿದ್ದೆ ?”

“ಏನಾದರೂ ಮಾಡಬಯದಾಗತ್ತವ್ವ”

“ಅಂದರೆ..... ?”

“ಅದೇ, ನನ್ನ ಸರೆ ಇತ್ತಲ್ಲ-ಅದನ್ನ ಏನಾದರೂ ಮಾಡಿ ಹಣ ಒದಗಿಸಬಯದಾಗತ್ತು”

“ಅಜ್ಞ ಕೊಟ್ಟದ್ದಳು ಅಂದಿದ್ದೆಯಲ್ಲವ್ಯ, ಆ ಚಿನ್ನದ ಸರವೆ ?”

“ರೂದಪ್ಪ. ಆ ಪುಣಿವತ ಯಾವ ಗಳಿಗೆಯಲ್ಲಿ ಆದನ್ನು ನನಗೆ ಕೊಟ್ಟೋ, ಎಲ್ಲಿಗೆ ಇಂದರೂ ಆದು ನನ್ನ ಕೈಗೇ ಬರುತ್ತದೆ. ಚಿಕ್ಕಮೃಷಣ ನೆನಪಾಗಿ ಅದೊಂದು ಉಳಿದಿದೆ ನನ್ನ ಹತ್ತಿರ”

“ಅಂಥಾದ್ದನ್ನ ಮಾರಿ ನನ್ನ ಓದಿಗೆ ಕೊಡುತ್ತೇನೆ ಎನ್ನುತ್ತೇಯಲ್ಲ! ಅದರಿಂದ ನನಗೆ ಶ್ರೀಯನ್ನ ಇದೆಯೆನಮ್ಮೀ?”

“ನಿಮ್ಮಜ್ಜಿಯ ಒಡನೆ ನೀನು ಅನುಭವಿಸಿದರೆ ಶ್ರೀಯಸ್ವಿಲ್ಲದೆ

ಹೋಗುತ್ತದೆಯೇ ಶಾಮು ?”

“ಹಾಗಲ್ಲಿಮ್ಮು, ಅದು ಹೆಣ್ಣು ಮಕ್ಕಳ ಸ್ವತ್ತು. ನಿಮ್ಮ ಚಿಕ್ಕಮ್ಮು ‘ನನ್ನ ಮಗಳಿಗೆ’ ಎಂದುಕೊಂಡು ನನಗೆ ಕೊಟ್ಟರು. ಅದನ್ನು ನೀನು ‘ನನ್ನ ಮಗಳಿಗೆ’ ಎಂದು ಸುಮಿತ್ರಿಗೆ ಕೊಡಬೇಕು. ನನಗೆ ಕೊಟ್ಟರೆ ಆ ಹೆಣ್ಣು ಮಗಳಿನ ಶಾಪ ತಟ್ಟದೆ ಇರುತ್ತದೆಯೇ ಅವ್ಯಾ !”

ಶಾಮು ನಗುತ್ತಾ ವಾತಾನಾಡುತ್ತಿದ್ದಂತೆಯೇ ಬಂದ ಸುಮಿತ್ರೆ—

“ನೇಂದು, ಚಿಕ್ಕಣ್ಣಿಯ್ಯ, ಆ ಸರ ಬಂದು ದಿನ ಹಾಕಿಕೊಳ್ಳೇನಿ ಕೊಡು ಅಂದರೆ ಕೊಡೊದಿಲ್ಲ ಅಮ್ಮೆ ನನ್ನ ಕೈಗೆ” ಎಂದಳು.

ವೆಂಕಮ್ಮೆ ನಗುತ್ತಾ—

“ಆಗಲೀ, ಕೊಡುವ ಕಾಲ ಹಡ್ಡಿರ ಬಂದಿದೆ. ನಿಮ್ಮಪ್ಪ ಬಂದು ಗಂಡು ಹುಡುಕಿಕೊಂಡು ಬಂದ ಮೇಲೆ, ಈ ಸರ ಹಾಕಿಕೊಂಡು ಆವನ ಮುಂದೆ ಪುರೈಯುವಿರುಂತೆ, ಅವಸರ ಪಡಬೇಡ !” ಎಂದರು.

ಸುಮಿತ್ರೆ ನಾಚಿಕೆಯಿಂದ ಓಡಿಮ್ಹೇದಳು.

ಎರಡು ದಿನಗಳನಂತರ ಶಾಮುವನ್ನು ಕರೆದುಕೊಂಡು ರೈಲೂ ಬೆಂಗಳೂರಿಗೆ ಓಟಿ ಹೋಯಿತು.

೧೯

“ರಂಗೋಲಿ ವೆಂಕು ಬಂದಿದ್ದಾಳಂತಿ ಈನೆ. ರಂಗೋಲಿ ವೆಂಕು”

“ಯಾವಾಗ ಬಂದಳಂತಿ ?”

“ನಿನ್ನ ರಾತ್ರಿ ರೈಲಿನಲ್ಲಿ”

“ಅವಳನ್ನು ನೋಡಿ ತುಂಬ ದಿನವಾಯ್ತು !”

“ಹಾವ, ಯಾಕೆ ಬರಾತ್ರಿ ಇಲ್ಲಿಗೆ ತಂದೆ-ತಾಯಿ ಇರುವವರಿಗೆ ತಾರು. ಆ ಮೇಲೆ ತಮ್ಮಂದಿರು ಆ ಅಕ್ಕನನ್ನು ಅಮ್ಮು ಅಕ್ಕರೆಯಿಂದ ಕರೆಸಿಕೊಳ್ಳು ತಾರೆಯೆ ?”

“ಅದೂ ನಿಜವೇ ಅನ್ನು”

“ನೋಡಿ ತಮ್ಮನ ಮಗಳಿಗೆ ಮದುವೆ ಅಂತ ಬಂದಿದ್ದಾಳಿ”

“ನಾನು ನೋಡಲೇ ಇಲ್ಲವಲ್ಲ”

“ಅದೋ, ಬರ್ತಿದಾಳ ಸೋಡು”

ಬಾವಿಯ ಬಳ ನಿಂತಿದ್ದ ಅಪ್ಪಾಗ್ರಾಮದ ಇಬ್ಬರು ಹೆಂಗಸರು
ಅತ್ತು ಸೋಡಿದರು.

“ಶಾರಿಗೆ ಬಂದವಳು, ನೀರಿಗೆ ಬರದಿರುತ್ತಾ ಲೇಯೆ ?”

ಬಂಡೆಬಂದಳು ಬಾವಿಯ ಬಳಿಗೆ ವೆಂಕಮ್ಮೆ.

“ಜಿನ್ನೆಗಿದ್ದೀಯಾ ವೆಂಕು ?”

“ನಮೋ ಇಷ್ಟರವಂಟಿಗೆ ಇದ್ದೀನಿ. ಸೋಡಿ ರಂಗಜ್ಜಿ.”

“ಗುರುತೇ ಸಿಕ್ಕಲ್ಲಿ ಕಣೆ ನೀನು !”

ನಕ್ಕಳು ವೆಂಕಮ್ಮೆ ರಂಗಜ್ಜಿಯ ಕಡೆ ತಿರುಗಿ ಮೆಲ್ಲನೆ—“ಅದು
ಯಾರಜ್ಜಿ ? ಗುರುತೇ ಮರಿತು ಹೋಗಿದೆ ?” ಎಂದು ಬಳಯಲ್ಲೇ
ನಿಂತಿದ್ದ ಬೋಳಾತಲೆಯ ಹೆಂಗಕನ್ನು ತೋರಿಸಿ ಕೇಳಿದಳು.

“ಈದ್ದಾಕೆ, ನೀನು ಕಾಣಿಯೇನೇ ಅವಳನ್ನು ? ನಿಮ್ಮ ಪಕ್ಕದ
ಮನೆಯವಳೇ ಅಲ್ಲವೇನೇ ?”

“ಪಕ್ಕದ ಮನೆಯಲ್ಲಿ ಇಂಥಾವರು ಯಾರಿದಾರೆ ಅಜ್ಜಿ ? ವಾರ್ಫತಿ
ಅವಳ ಅಪ್ಪ ಇಬ್ಬರೇ ಅಲ್ಲವೇ ?”

ರಂಗಜ್ಜಿಗೆ ಏಕೋ ನಗು ಬಂದಿತು.

“ಎಲ್ಲೇ ಹಾತಿ, ನಿನ್ನ ನುಖತೋರಿಸು-ವೆಂಕೂಗೆ. ಸೋಡ
ಸರಿಯಾಗಿ.”

ನಗುತ್ತುಲೇ ಹೆತ್ತಿರ ಬಾಡು ನೀತಕು ಪಾತಮ್ಮೆ. ಎರಡು ನಿನಿಂ
ಒಂದೇ ಸಮನೆ ನಿಟ್ಟಿಸಿನೋಡಿದ ವೆಂಕಮ್ಮೆ—“ಪಾರ್ಫತಿ !” ಎಂದು
ರಾಗವಾಗಿ ಶದ್ದಿರಿಸಿವಳು ಕಡೆಗೂ ವೆಂಕಮ್ಮೆ ತನ್ನನ್ನು ಗುರುತಿಸಿದ
ಈಂದು ಪಾರ್ಫತಿಗೆ ಸಂತೋಷದಿಂದ ನಗು ಬಂದಿತ್ತು. ಆದರೆ ವೆಂಕಮ್ಮೆ
ನಿಜವಾಗಿ ಅಳುತ್ತಿದ್ದಳು.

“ಈದ್ದಾಕೆ ವೆಂಕು, ಅಳುತ್ತಿದ್ದೀ ?”

ರಂಗಜ್ಜಿಯ ಮಾತು ಅವಳಿಗೆ ಕೇಳಿಸಿತೋ ಇಲ್ಲವೋ! ಅವಳಂತೂ
ಉತ್ತರಿಸಲಿಲ್ಲ. ಪಾರ್ಫತಿಗೂ ವಿಸ್ತೃತವಾಗಿತ್ತು.

“ವೆಂಕು, ಎನ್ನ ಮಕ್ಕಳೇ ನಿನಗೆ ?”

“ವೆಂಕು, ಎನ್ನ ಮಕ್ಕಳೇ ನಿನಗೆ ?”

ಕಹ್ನೊ ರಸಿಕೊಳ್ಳುತ್ತಾ ರಂಗಜ್ಜಿಯ ಪ್ರಶ್ನೆಗೆ ಉತ್ತರಿಸಿದಳು ಆಕೆ
“ಎದು ಗಂಡು, ಒಂದು ಹೇಣ್ಣ, ರಂಗಜ್ಜಿ”

‘ಮಂದಿನೆ ಮುಂಜಿ, ಕೆಲನ-ಕಾಯ್ರ’ ಮೊದಲಾದ ಸಂಗತಿ
ಗಳನ್ನೆಲ್ಲಾ ವಿಚಾರಿಸಿದಳು ರಂಗಜ್ಜಿ.

“ಹಾಗಾದರೆ ಇನ್ನೊಬ್ಬ ಮಂಗ, ಒಬ್ಬಳು ಮಂಗಳು ಮಂದಿನೆಗೆ
ಇದ್ದಾರೆ ಇನ್ನು!”

“ರೋದ್ವೈ”

“ನೀನೇ ಪುಣ್ಯವಾತಿ ವೆಂಕು ಇದು ಗಂಡು ಶಿವರೆ ಇದೇ ಒಂದು
ದೊಡ್ಡ ಅಸ್ತಿ. ಹುಡುಗಿರಿಗೆಲ್ಲಾ ಕೈತ್ಯಂಬ ವರದಷ್ಟಿಣ ಒಂದೇ
ಬರುತ್ತದೇ....

ರಂಗಜ್ಜಿ ಆ ಮಾತು ಆಡಿದಾಗ ವೆಂಕಮ್ಮೆ ಮನಸ್ಸಿನಲ್ಲಿಯೇ
“ಬರುತ್ತದೆ ಏನು, ಒಂದೇ ಬಾದಿದೆ. ತಲೆಯ ಮೇಲೆ ಕಲ್ಲಾ ಬಿದ್ದಿದೆ”
ಎಂದುಕೊಂಡಳು. ವಾತು ಮುಂದುವರಿಸಿದಳು ರಂಗಜ್ಜಿ—

“ಒಮ್ಮೊಬ್ಬಿನಿಗೆ ಬುದ ವರದಷ್ಟಿಣೆಯಲ್ಲಿ ಒಂದೊಂದು ಸಾವಿರ
ಮನ್ನು ತಿಗೆದಿಟ್ಟು ರೆ-ಎದುಸಾವಿರದಲ್ಲಿ ಸನ್ನ ಮಂಗಳಿಗೆ ರಾಜನನ್ನು ತಂದು
ಮಂದುನೆ ಮಾಡಬಹುದು !”

ಆ ಮಾತು ಕೇಳಿ ವೆಂಕಮ್ಮೆ ನಮನಕ್ಕಳು.

ನಾಗಪ್ರಾನವರೀನೋ ಒಬ್ಬ ‘ರಾಜ’ನನ್ನೇ ಹುಡುಕಿದ್ದರು.
ದಂಗಜ್ಜಿ ಆರಿನ ಅಥವಾದಲ್ಲಿ ‘ರಾಜ’ ಎಂದು ಹೇಳಿದ್ದರೆ, ನಾಗಪ್ರಾನವರು ‘ರಾಜ’ ಎಂಬ ಹೆಸರಿನ ಆಳಯನನ್ನೇ ಹುಡುಕಿದ್ದರು. ಹುಡುಗಬಿ. ಎಸ್‌ಸಿ ಪದವೀಧರನಾಗಿ ತನ್ನ ತಾಯಿ— ತಂದೆಯರೋಡನೇ
ಬೆಂಗಳಾರಿನಲ್ಲಿಯೇ ವಾಸಿಸುತ್ತಿದ್ದ. ವಿಮಾನ ಕಾ ಖಾ ನೇ ಯಲ್ಲಿ
ಇನ್ನೂರು ರೂಪಾಯಿಗಳ ಸಂಬಳ ಬರುತ್ತಿದ್ದಿತು. ನಾರಾಯಣನೆ
ಮೂಲಕ ನಾಗಪ್ರಾನವರು ಆ ಹುಡುಗನನ್ನು ವಶಿ ಹಚ್ಚಿದ್ದರು.

ಆದೇ ದಿನ ಬ್ರಾಂಕರನ ಬಳಿಗೆ ಹೊಗಿ ತಮ್ಮ ಬಡ್ಡಿಯ ಹಣದ
ಲೇಕ್ಕೆ ವನ್ನು ನೋಡಿ ಬಂದಿದ್ದ ನಾಗಪ್ರಾನವರು ತುಂಬ ಆನಂದ
ದಿಂದಿದ್ದರು. ಸುಂದರುವಿನ ವರದಷ್ಟಿಣ ಹೆಣ ಹತ್ತುಸಾವಿರ ರೂಪಾಯಿ,
ಖಾತ್ರಿಕರನ ಬಳಿ ಬಡ್ಡಿಗೆ ಬಡ್ಡಿ ಕೂಡಿಕೊಂಡು ಇವತ್ತಿರದು ಸಾವಿರ

ವನ್ನೂ ವಿರಿತ್ತು. ಕೆಲವುಸಾರಿ ಸೇಕಡ ಇಪ್ಪತ್ತರ ಹಾಗೆ, ಮತ್ತಿ
ಕೆಲವು ಬಾರಿ ಇಪ್ಪತ್ತೆಯದರ ಯಾಗೆ, ಸುಮಾರು ಇದು ಪರಿಗಳಿಗೆ
ಹತ್ತುಸಾವಿರ ರೂಪಾಯಿ ಇಪ್ಪತ್ತಿರಡು ಸಾವಿರ ರೂಪಾಯಿಗಳಾಗಿ
ಬೆಳೆದಿತ್ತು. ಇನ್ನೇಡು ಪರಿಗಳಿಂದರೆ ಈ ಇಪ್ಪತ್ತಿರಡು ಸಾವಿರಗಳಿಗೆ
ಇನ್ನು ಇಪ್ಪತ್ತಿರಡು ಸಾವಿರವೇ ಇಪ್ಪತ್ತಿಂಟು ಸಾವಿರವೇ ಸೇರಿ ಕಾವು
ಅಧ್ಯ ಲಕ್ಷ್ಯಾಧಿಕಾರಿಗಳಾಗುತ್ತೇ ಎಂದು ನಾಗಪ್ರಣವರು ಉಬ್ಬ
ಹೊಗಿದ್ದರು. ಆ ಅನಂದದಲ್ಲಿದ್ದಾಗೆ ಸುಮಾರು ಇವು ಪದುವೆಯನ್ನು
ಆದವ್ವು ಬೇಗ ಮಾರಿಸಿ ಬಿಡಬೇಕಿಂದು ನಾರಾಯಣನೀಡನೆ ಹೇಳಿ
ದ್ದರು. ಆಗಲೇ ರಾಜುನನ್ನು ಸೂಚಿಸಿದ್ದ ನಾರಾಯಣ. ತಡ
ಮಾಡಿದರೆ ಹುಡುಗ ಕೈಬಿಟ್ಟು ಹೋಗುವನೇನೇ ಎಂದು ದೂರಾ
ಲೋಚನೆ ಮಾಡಿದ ನಾಗಪ್ರಣವರು ನಾರಾಯಣನನ್ನು ಕರೆದುಕೊಂಡು
ಅ ಪರನ ಮನಿಗೆ ಹೊಗಿದ್ದರು.

ರಾಜುವಿನ ತಂದೆ ಸಿತಾರಾಮಯ್ಯನವರು ಈಗ ಮೂಳಿದಿಂದಲೇ
ಇಬ್ಬರನ್ನೂ ಸ್ಥಾಗತಿಸಿದ್ದರು ನಂತರ ನಾರಾಯಣ ಪೀರಿಕ ಹಾಕಿದ್ದ.
ಮಾತಿನ ಮಧ್ಯ ಸಾಗಪ್ರಣವರು ನೇರವಾಗಿ ವಿಷಯವನ್ನು ಹೇಳಿದ್ದರು.

“ಅದಕ್ಕೇನು ಆಗಬಹುದು. ಹುಡುಗ ಹುಡುಗಿಯನ್ನು ನೋಡಿ
ಬಿವ್ವಲೆ”

ನಮ್ಮ ಹುಡುಗಿಗೆ ಹಾಡು ಬರುತ್ತದೆ ಹಿಸೆ ಬರುತ್ತದೆ.
ಮನೀಗೆಲಿಸ ಮಾಡುತ್ತಾಳೆ. ಕಂಡುತ್ತಿಹಾಕುವುದರ್ಭ್ಯಾ ಕಲಿತಿದ್ದಾಳೆ.”

“ಅದೆಲ್ಲಾ ಹೇಗಾದರೂ ಇರಲಿ ನಾಗಪ್ರಣವರೆ. ಮಂಡುಗ
ನೋಡಬೇಡವೆ?”

“ಅಗತ್ಯವಾಗಿ ಆಗಲಿ. ನನ್ನ ಜೊತೆಯಲ್ಲಿ ಬರುವ ಹಾಗಿದ್ದರಿ
ನಾನೇ ಕರೆದುಕೊಂಡು ಹೋಗುತ್ತೇನೆ.”

“ಅವನಿಗೆ ನಾಳೆ ಒಂದೇ ದಿನ-ಭಾನುವಾರ ರೆಜ”

“ಬೆಳಗೆ ಬಂದು ಸಂಜೆ ರೈಲಿಗೆ ವಾಪಶ್ಯ ಬಂದು ಬಿಡಲಿ.”

ಎಂದಿದ್ದರು ನಾಗಪ್ರಣವರು ನಿರುದಿನ ಸದಗರದಿಂದಲೇ ರಾಜುವನ್ನು
ಕರೆದುಕೊಂಡು ಅಗ್ರಹಾರ ಸೇರಿದರು ಹುಡುತ್ತಿಗೆ ವಿಷಯವನ್ನು
ತಿಳಿಸಿದರು. ಆಳಯನಾಗುವಷಣಿಗೆ ಛೆತಣವನ್ನೇ ಮಾಡಿದಳು ವೆಂಕಮ್ಮು.

ಎರಡು ಗಂಟೆಗೇ ಸುಮಿತ್ರೆಗೆ ಶೃಂಗಾರ ಮಾಡಿದಳು ಲಲಿತ್. ಕನ್ನಡಿಯಲ್ಲಿ ತನ್ನ ಮುಖ ತಾನೇ ಸೋಡಿಕೊಂಡಾಗ ಸುಮಿತ್ರೆಗೇ ತುಂಬ ನಾಚಿಕೆಯಾಗಿತ್ತು. ಆ ನಾಚಿಕೆಯಿಂದಲೇ ಬಳಕುತ್ತು ಅಂಗಳಕ್ಕೆ ಬಂದಳು.

ಹೆಳ್ಳಿಯ ಹುಡುಗಿ ಕವ್ಯಗೆ, ಕುಳ್ಳಿಗೆ, ಮುಳ್ಳಿಯ ಹಾಗೆ ಇರಬಹುದೆಂದುಕೊಂಡಿದ್ದ ರಾಜು. ಆದರೆ ಸುಮಿತ್ರೆ ಹಾಾದ್ದಣಿ?

ಹುಡುಗಿ ತುಂಬ ಬೆಳ್ಳಿಗಿಲ್ಲದಿದ್ದರೂ-ಬೆಳ್ಳಿಗೇ ಇದ್ದಳು! ಬಳ್ಳಿಯು ನಿಲುವಿನಲ್ಲಿ ಬೆಳ್ಳಿದು ಬಳ್ಳಿ ಹಾಗೆ ಬಳ್ಳಿಕ್ಕತ್ತಿದ್ದಳು. ಅವಳ ಮುಂಗೂ ದಲಿನ ಉಂಗುರಮಾಲೆ, ಅಂಗಳದಲ್ಲಿ ಹೆಂಕವ್ಯು ಇಟ್ಟಿದ್ದ ಸುರಳಿ ರಂಗೋಲಿಯನ್ನು ಸೆನಪಿಗೆ ತರುತ್ತಿತ್ತು ಕಣ್ಣಿಗಳು ಬಾದಾವಿಯೋ, ಕಮಲಪೋ! ರಾಜುವಿನ ಕಣ್ಣಿಗಳಿಗೆ ಮಾತ್ರ ಒಂದೇಂದು ಸಾರಿ ಒಂದೊಂದು ರೀತಿಯಾಗಿ ಕಂಡವು ಗುಲಾಬಿಯ ಕೆನ್ನೆಯಂತೂ ತುಂಬಿದ ಕೆರಿಯನ್ನಿಂದ ಗಂಭೀರವಾಗಿತ್ತು. ಆದರೆ ಕಣಿವೆಗಳ ನಡುವೆ ಹರಿಯುವ ಹೊಳೆಯಂತೆ ತುಟ್ಟಿಗಳ ಕಿರುಬಿರುತ್ತಿನಿಂದ ಸಗೆದೊರೆ ನಯನ ಮನೋಹರವಾಗಿ ಹರಿದು ಬರುತ್ತಿದ್ದುದನ್ನು ಕಂಡು ರಾಜು ಸಂಮಿತ್ರೆಗೇ ಸೋಡಿದ್ದು.

“ಯಾವುದಾದರೂ ಒಂದು ಹಾಡು ಹೇಳಿ”

ನಾಗಶ್ವನವರ ಮಾತ್ರ ಕೇಳಿಸದಂತೆಯೇ ಗಂಭೀರವಾಗಿ ಕುಳಿತಿದ್ದಳು ಸುಮಿತ್ರೆ. ಆದರೆ ಲಲಿತೆ ಬಿಡುವಳಿ?

ಸುಮಿತ್ರೆ ಆರಂಭಿಸಿದಳು—

“ರಾಮಾ ನನು ಚ್ಯಾರ್ಲೀವರಾ.....”

ಅರ್ಥಗಂಟಿಯೇ ಆಯಿತು, ಹೂಡು ಮುಗಿಯುವ ವೇಳೆಗೇ. ಲಲಿತೆ ತನಗೆ ತಿಳಿದನ್ನು ಮಟ್ಟಿಗೆ ಸಂಗೀತ ಪಾಠ ಮಾಡಿಸಿದ್ದರೂ, ಸುಮಿತ್ರೆಗೆ ಸುಮಧುರ ಕಂರವಿದ್ದುದರಿಂದ ಆ ಅರ್ಥ ಗಂಟೆಯ ಕಾಲವು ಯಾರಿಗೂ ಬೇಸರ ತಂದಿರಲ್ಲಿ.

ಸೌಂದರ್ಯಾಕ್ಷರ್ ಮರುಳಾಗಿದ್ದ ರಾಜು ಸಂಗೀತಕ್ಕೂ ಸೋತ್ತ. ಸುಮಿತ್ರೆಯ ಸುಂದರ ರೂಪನ್ನು ಕಣ್ಣತ್ತಂಬ ತುಂಬಿಕೊಂಡು ಬಳಿಗಳಾರಿಗೆ ಹೀಂತಿರುಗಿ ತಂದೆಯ ಬಳಿ ಬೆಷ್ಟಿಗೆ ಸೂಜಿಸಿದ.

ನಾಗಪ್ರವರರೂ ಅವನ ಜತೆಯಲ್ಲಿಯೇ ಹೋಗಿದ್ದರು. ಮಾತ್ರಾಕ್ತತೆ ಯಾಡಿ ಲಗ್ನಪತ್ರಿಕೆ ಬರೆಸಿಕೊಂಡೇ ಬರಬೇಕೆಂದು ಅವರ ಆವೇಸ್ತೆ ಆದರೆ ಗಂಡು ಹೆತ್ತುವರು ಅಷ್ಟು ಸುಲಭವಾಗಿ ಒಪ್ಪುವರಿ?

“ವರದಕ್ಕಿಣಿ ಏನು ಕೊಡುತ್ತಿರಿ?”

ಸೀತಾರಾಮಯ್ಯ ಕೇಳಿಯೇ ಕೇಳಿದರು. ತಾವೂ ಹಾಗೆಯೇ ಕೇಳಿ, ಗಂಡಿನ ತಂದೆಯು ಶಧಿಕಾರವನ್ನು ಚಲಾಯಿಸಿದ ಕೃಸಂಗಗಳು ನಾಗಪ್ರವರರ ನೇನಿಗೆ ಬರದಿರುತ್ತವೇಯೇ? ಆದರೂ ವೇಷ ಹಾಕಿ ಕೊಂಡು ನಟಿಸತ್ತಾಡಿದರು—

“ನಾನು ಬಡವನಾ ನಿ ರಿಟ್ಟ್ ರ್ಹಿ ಸ್ರೂಲ್ ಮೇಣಪ್ಪ ಬರೋ ಹೆನ್ನನ್ನು ಮನೆ ಸಾಸಾರಕ್ಕೇ ಸಾಲೋಳ್. ಹುಡುಗರು ಸಂಪಾದಿ ಸುವುಮು ಅವರವರ ಕೆಂಪತಿ ಮಕ್ಕಳನ್ನು ಸಾಕಕೊಳ್ಳುವುದಕ್ಕೇ ಆಗುತ್ತೇದೆ. ನಾನೇನು ಕೊಡಬಲ್ಲಿ ಸ್ವಾಮಿ?”

“ಹೆಚ್ಚಿಗೆ ಕೇಳುವ ಆಸೆ ನನಗಿಲ್ಲ ನಾಗಪ್ರವರಿ. ಹಾಗೇ ಕೇಳಬೇಕೆಂದರೆ ನಮ್ಮ ಹುಡುಗನ ಓದಿಗೆ ಆಗಾಗಲೇ ಮೂರು-ನಾಲ್ಕು ಸಾವಿರ ಖಚಾರಿಗಿದೆ. ಅದನ್ನೇಲ್ಲ ಕೊಡುತ್ತಿರ ಹೇಳ”

“ಅರ್ಯಾಯ್ಯೇ, ಬಡವನನ್ನು ಬಂಧಿಗೆ ನೂಕಿದಂತೆಯೇ ಸ್ವಾಮಿ”

“ಹೆದರಬೇಣಿ ನಾನೇನೂ ಅಷ್ಟು ಕೇಳುವುದಿಲ್ಲ. ನಾನು ಕೇಳಿದ್ದಕ್ಕೆ ಕಮ್ಮಿಯಾದರೆ ನಾನು ಒಪ್ಪುವುದೂ ಇಲ್ಲ!!”

“ಹೇಳಿಸ್ತಾಮಿ. ಈ ಬಡವನ ಕ್ಷಯಲ್ಲಿ ಇಕ್ಕೆ ಇಡೀನೋ ನೋಡೋಣ!”

“ಒಂದೇ ಒಂದು ಸಾವಿರೆ”

ನಾಗಪ್ರವರರು ಕಂಗಳಾದರು. ಸಾವಿರ ಎಂದರೆ ಸುಮ್ಮನೆ ಬರುತ್ತದೆಯೇ? ಐದುನೂರು-ಐರುನೂರು ಎಂದರೆ ಆದೇ ಹೆಚ್ಚು. ಅಂಥಾಡ್ದರಲ್ಲಿ ಸಾವಿರ ಕೇಳಿದರೆ ಕೊಟ್ಟಬಿಡ.ವುದಕ್ಕೆ ತಾನೇನು ಹುಟ್ಟರೆ? ಎಂದುಕೊಂಡರು ನಾಗಪ್ರ.

“ಆರುನೂರು ಕೊಡುತ್ತಿನೆ ಸ್ವಾಮಿ ತಾವು ಆಗುವುದಿಲ್ಲ ಎನ್ನ ಬಾರದು.”

“ಶಿಂಡಿತ ಆಗುವುದಿಲ್ಲ”

“ಹೋಗಲಿ. ಆರುನೂರ್ಯಿವತ್ತು ಕೊಟ್ಟು ಬಿಡುತ್ತೇನೆ”

“ಒಂದು ಕೂಸು ಕೆಮ್ಮೆಯಾದರೆ—ಖಾವಿರಕ್ಕೆ, ನಾನು ಮುಟ್ಟು ಪುದಿಲ್ಲ ನಾಗಪ್ಪನನರೆ”

ಸೀತಾರಾನಃಯ್ಯನವರು ಖಂಡಿತವಾಗಿಯೇ ನಂಡಿದಾಗ ನಾಗಪ್ಪನವರು ಉವಾಯಾಣದಾದರು. ಎಂಟುನೂರಕ್ಕೆ ಹೆಚ್ಚಿಗೆ ಕೊಡಲು; ಅವರ ಮನಸ್ಸು ಸರ್ವಥಾ ಒಪ್ಪಲಿಳಿ ಆದೆಹುಡುಗ ಜೆನ್ನಾಗಿದ್ದಾನೆ ಹೆಚ್ಚಿಗೆ ಸಂಬಳ ಬರುತ್ತದೆ. ಮಾರ್ಜಣಿಜೆನ್ನಾಗಿ ಬದುಕುತ್ತಾಗೆ. ಅಂಥ ಸಂಬಂಧವನ್ನು ಬಿಡುವುದಕ್ಕಾಗುತ್ತದೆಯೇ?

“ಆಗಲಿ ಸ್ತುಪ್ಪಿ ನಾನು ಖೂಂಗಿ ಹೋಗಿ ಬರುತ್ತೇನೆ. ಆ ಮೇಲೆ ಯೋಚಿಕೊಣ” ಎದು ನಾಗಸ್ತನವರು ಅಗ್ರಹಾರಕ್ಕೆ ಹಿಂತಿರುಗಿ ಬಾವಿದ್ದರು. ಅದೇ ಸಮಯಕ್ಕೆ ಅಷ್ಟಗಾರುಮಂದಿಂದ, ವೆಂಕಮ್ಮನ ಶಿರಿಯ ತಮ್ಮನ ಮಗಳ ಮದುವೆಯ ಸುದ್ದಿ ಬಂದಿತು.

“ಉಂಗಿ ಹೋಗಿ ಬಹಳ ದಿನವಾಯ್ಯಾ. ಈ ಮದುನೆಯ ನೆಪದಲ್ಲಿಯಾದರೂ ಹೋಗಿ ಬರೋಣ ಅಂಷ್ಟೆ” ಎಂದಿದ್ದಳು ವೆಂಕಮ್ಮ.

“ಮಾಡೋದಿಕ್ಕೆ ಕೆಲಸವಿಲ್ಲ! ಅದೋಂದಿಷ್ಟು ಖಚ್ಚ. ಸಮ್ಮನಿರೆ ಬೇಡ.”

ಎಂದು ನಾಗಪ್ಪನವರು ತಡೆಯಾಕಿದರು ಆ ರಾತ್ರಿ ಸುಮಿತ್ರೀಯ ಮದುವೆಯ ವಿಜಾರವನ್ನೇ ಯೋಚಿಸುತ್ತಾ ಪುದಕ್ಕಿಣಿ ದಳವನ್ನೇ ಗುಣಾಕಾರ ಹಾಕುತ್ತಿದ್ದಾಗ ತಟ್ಟನೆ ಅವರ ಮನಸ್ಸು ಅಷ್ಟಗಾರುಮಕ್ಕೆ ಓಡಿಹೋಯಿತು. ಅಲ್ಲಿ ಯಾರಾದರೂ ‘ಗಂದ.’ಗಳಿರಬಹುದೆ? ವರದಕ್ಕಿಣಿ ತೆಗೆದುಕೊಳ್ಳಿರುವ ‘ವರ’ಗಳು ಸಿಕ್ಕುಬಹುದೆ? ಯಾಗೆ ಯಾವ ನಾದರೂ ಹಿಕ್ಕಿದರೆ ಸುಮಿತ್ರೀಯನ್ನು ಸುಲಭವಾಗಿ ಕಟ್ಟಿಬಿಡಬಹುದು. ಖಚ್ಚಲ್ಲಿದೆ ಕೆಲಸ ನಡೆದು ಹೋಗುತ್ತದೆ ಎಂದು ಯೋಚನೆ ಹೊಳೆಯಿತು

ಮರುದಿನ ಇದ್ದಕ್ಕಿದ್ದಂತೆ ವೆಂಕಮ್ಮನೊಡನೆ ಪ್ರಯಾಣಮಾಡಿದರು. ಪತಿಪತ್ತಿಯರು ಸುಮಿತ್ರೀಯನ್ನು ಕರೆದುಕೊಂಡು ರಾತ್ರಿಯ ರ್ಯಾಲಿಲಿದು ಅಷ್ಟಗಾರುಮ ಸೇರಿದರು. ಆ ಕತ್ತಲೆಯಲ್ಲಿ ವೆಂಕಮ್ಮನು ಬಂದಿರುವ ಸುದ್ದಿ ನೆರಿಹೊರಿಯ ಹೆಂಗಸರಿಗೆ ಹೇಗೆ ತಿಳಿಯಬೇಕು?

ಬೆಳಗಾದವೇಲೈಯೂ ಆ ಸುದ್ದಿ ಗೋಪ್ಯವಾಗಿರುತ್ತದೆಯೇ? ಅದರ
ಲ್ಲಿಯೂ ರಂಗಜಿಗೆ ತಿಳಿದರೆ ಇಡೀ ಅಷ್ಟಗ್ರಾಮಕ್ಕೇ ತಿಳಿದಹಾಗೆ!

ಉಲ್ಲಿನ ವೃದ್ಧಿ ಸುಮಂಗಲಿಯರು, ಹೆಣ್ಣು ಹೆಣ್ಣು ಮಂದುಕೆ
ಯರು ಒಂದಿಲ್ಲ ಒಂದು ಶಡೆ, ಒಂದಿಲ್ಲ ಒಂದು ರೀತಿಯಲ್ಲಿ ಪೆಂಕೆಮ್ಮು
ನನ್ನ ಮಾತನಾಡಿಸಿರು. ಎಲ್ಲರ ಬಾಯಜ್ಞಾ ಆದೇ ಮಾತೇ!

“ನಿನು ತುಂಬ ಪ್ರಾಣಿವಂಶಿ ಪೆಂಕೆನ್ನು. ಮೇವರು ಕೊಟ್ಟಿ
ಷದು ಗಂಡುಮಕ್ಕಳೇ ನಿನಗೆ ದೊಡ್ಡಿ ಆಸ್ತಿ. ತಲೂ ಒಂದೆಂದು
ಸಾವಿರ ಹಾಕಿದರೆ ಸಿನ್ನ ಮಗಳಿಗೆ ರಾಜನಂಧ ಗಂಡು ಸಿಗುತ್ತಾನೆ.
ಸಿನ್ನ ಮಗಳಿಗೆ ಜೀರಂಬಿ ಹಾದ.ನೆ ಮಾಡಬಹುದು!”

ಪೆಂಕೆವ್ಯಾಸಿಗೆ ಆ ಮಾತು ಕೇಳಿದಾಗಲೆಲ್ಲಾ ನಗು ಬಸ್ತಿತ್ತು.
ಅದರೆ ಪಾರ್ವತಿ ಮಾತ್ರ ಆ ಮಾತು ಕೇಳಲಿಲ್ಲ.

“ಪೆಂಕು, ಹಣದ ಚುನೆ ಹಾಳಾಯ್ತು. ಒಳ್ಳೆ ಯೋಗ್ಯತೆ
ಇರುವ ಹಂಡುಗನಿಗೆ ಸಿನ್ನ ಮಗಳನ್ನು ಕೂಡೆ. ಹಂಡುಗಿ ಚೆನ್ನಾಗಿದ್ದಾಳೆ
ಅಂತ ಇವತ್ತು ಒಪ್ಪಿ ಮಂದುವೆ ಆಗಿ, ನಾಳೆ—‘ಹಣ ಸಾಲಮ’ ಅಂತ
ಹಟ ಹಿಡಿದು ತಾರಿಗೆ ಅಟ್ಟಿವಂಧ ಗಂಡಿಗೆ ಕೊಡಬೇಡವ್ಯಾ”

ಆ ಮಾತಿನಲ್ಲಿ ಪಾರ್ವತಿಯ ಸಂಕರ್ಭ ಅಡಗಿತ್ತು ಶವಳಿ
ಬಾಳಿನ ಅಸುಭವಸಾರವೇ ಹಂಡುಗಿತ್ತು. ಅದನ್ನು ಹೇಳುವಾಗ
ಕಂಠವೂ ಬಿಗಿದಿತ್ತು.

“ಅಂದಹಾಗ ನಿನ್ನ ವೇವವೇ ಬದಲಾಗಿ ಹೋಗಿದೆಯಲ್ಲಿ
ಪಾರ್ವತಿ?”

“ಇನ್ನೂ ನಾನು ಪಾರ್ವತಿಯೆಂದೇ ತಿಳಿದುಕೊಂಡಿಲ್ಲಿಯೇನೇ
ವೆಂಕು. ನಾನು ಈಗ ‘ಪಾತಿ’ ಕಣೆ”

“ಅಂದರೆ ನಿನ್ನ ಮಜಮಾನರು ಹೋಗಿಬಿಟ್ಟಿರೇನೇ?”

“ಅವರು ಹೋಗಿ ಇದು ಪರಿಗಳ ವೇಲಾಗುತ್ತು ಒಂತು”

“ಅಯ್ಯೋ ಪಾವ!”

ಮರುಕ ಸೂಚಿಸಿದಳು ವೆಂಕೆನ್ನು.

“ಎರಡನೇ ಮಂದುವೆ ಆದವೇಲೆ ನಿನ್ನ ಕರೆಸಿಕೊಳ್ಳಲೇ
ಇಲ್ಲವೇನೇ?”

“ತಾಲಿ ಕಟ್ಟಿಸಿಕೊಂಡವೇಲೆ ಎರಡು ತಿಂಗಳಗೇ ನನ್ನನ್ನು ಓಡಿ ಸಿದರಲ್ಲ. ನಿನಗೆ ಜಾಪಕವಿಲ್ಲವೆ ವೆಂಕು? ”

“ಹು.....ಆಗ ನಾನೂ ಇಲ್ಲೇ ಇದ್ದೆನಲ್ಲ.”

“ಆಮೇಲೆ ಅವರು ನನ್ನ ಮುಖವೇ ನೋಡಲಿಲ್ಲ. ಅವರು ಸತ್ತ ಸುದ್ದಿಯನ್ನೂ ನನಗೆ ತಿಳಸಲಿಲ್ಲ ಆಮೇಲೆ ಹ್ಯಾಗೋ ಗೊತ್ತಾ ಯಿತು ಅನ್ನು! ”

“ಮದುವೆಯಾಗಿ ಯಾವ ಸುಖ ಅನುಭವಿಸಿದೆಯೆ ಪಾರ್ವತಿ”

“ಮದುವೆಯಾಗದೆ ಮೂಲೆಯಲ್ಲಿ ಬಿದ್ದಿದ್ದರೆ ಯಾವ ಶುಖಷೋ, ಅದೇ ಸುಖವೇ ಅನುಭವಿಸಿದೆ ವೆಂಕು”

ಪಾರ್ವತಿಯ ಮಾತು ವೆಂಕಮೃನ ಕಡುಳು ಚುಚ್ಚಿತು.

ವರದರ್ಶಿನೆ ಸಾಲದೆಂದು ಆತ್ಮ-ಮಾವ ಓಡಿಸುವ ಹಂಚಿಕೆ ಯಾಕಿ, ತುಂಬಿದ ಯಾವ್ವಾನದಲ್ಲಿ ರಂಭಿಯಂತಿದ್ದ ಪಾರ್ವತಿಯನ್ನು ಕುರುಡಿಯನ್ನಾಗಿಸಿ ಅಂಗಸೌಂದರ್ಯವನ್ನು ತಂಗಾರಕನ ಪಾಲುಮಾಡಿ ಧೃತರಾಷ್ಟ್ರನ ಅನುಜಾತೀಯನ್ನಾಗಿ ಪರಿವರ್ತಿಸಿದರು. ರೂಪಕೈ ಸೋತು ಕೈಹಿಡಿದ್ದ ಗಂಡ, ಆಕೆ ಕುರೂಪಿಯಾದಾಗ ಕೈಬಿಟ್ಟು ತೋರಿಗೆ ಅಟ್ಟಿದ. ಪಾರ್ವತಿ ಕಾಮುಕ ಮಾರಿಗಳಿಗೆ ಬಲಿಯಾಗದೆ, ಪಾತಿವ್ರತ್ಯಾದಲ್ಲಿಯೇ ವೃಧ್ಧಿಯಾದಳು! ಯಾವ ಸುಖ ದೊರಿಕಿತು ಅವಳಿಗೆ?

ವೆಂಕಮೃನ ಮನಸ್ಸು ಪಾರ್ವತಿಯ ಬಾಳಿನ ಆದಿ-ಅಂತ್ಯವನ್ನು ಅವಲೋಕಿಸಿತು. ತನಗೂ ಒಂದು ಕಾಲದಲ್ಲಿ ಅಂತಹ ನೀರವ ಬಾಕ್ಕೆಯೇ ಏಂದಾಗುವುದರಲ್ಲಿತ್ತು. ಆದರೆ ಅಣ್ಣಿ ಚಂದ್ರ ಆದನ್ನು ತಪ್ಪಿಸಿದ. ಇಲ್ಲದಿದ್ದರೆ ಆದೇ ನರಕ....ಅರಳ ಪರಿಮಳಸುವ ಕುಶಮ ದಂತಹ ಕಸ್ಯೇಯರ ಬಾಳು, ವರದರ್ಶಿನೆಯ ಉರಿಬಿಸಿಲಿಗೆ ಬಾಡಿ, ಮದುವೆಯ ಬಿರುಗಾಳಿಗೆ ಕೆಳಗುರುಳಿ, ಪತಿಯ ಹೆಸರಿನ ಮಾನ್ಯತೆಯಲ್ಲಿ ಅನ್ಯರ ಕಾಲ್ಯಾಳಿತಕ್ಕ ಸಿಕ್ಕಿ ಒಸಗಿ, ಕಸವಾಗಿ ಹಾಳಾಗುತ್ತಿದೆಯಲ್ಲಾ ಎಂದು ವೆಂಕಮೃನ ಮನಸಾರೆ ಮರುಗಿದಳು. ಅವಳ ಕಣ್ಣಂದೆ ವಿನಾಹದ ಅಧ್ಯಾತ್ಮ ಪರೀಕ್ಷೆಗೆ ನಿಂತ ಕಸ್ಯೇ-ಸುಮಿತ್ರಿಯ ಬಾಳಿನ ಭವಿಷ್ಯದ ಚಿತ್ರ ಸುಳಿಯಾತ್ತಿತ್ತು. ಆದರೆ ಅವಳು ನೇನಿಸಿದಂತೆ

ನಡೆಯುತ್ತದೆಯೇ ?

ನಾಗಪ್ರನವರು ನೇನೆಸಿದ್ದೂ ನಡೆಯಲ್ಲ !

ಮುದುವೇಗೆ ಬಂದಿದ್ದು ಬಂಧುಗಳನ್ನೇಲ್ಲಾ “ವರ ಇದೆಯೇ ?” ಎಂದು ನಿರ್ದಾರಪ್ರಯೋವಾಗಿ ಕೇಳಿದರು ನಾಗಪ್ರ. ಅಪ್ಪಣಿಗ್ರಾಮದ ಪರಿಚಿತ ಮನೆಗಳನ್ನೇಲ್ಲಾ ಒಳಕೊಂಡು ವರಣಿಗಾಗಿ ಹುಡುಕಾಡಿದರು. ತಂದೆ-ತಾಯಿಯರು ‘ವರ ರಷ್ಟು’ ಗಳನ್ನು ಮುಚ್ಚಿಡುತ್ತಾರೆಯೇ ? ಬಂಧುತ್ವದಲ್ಲಿನೇ ಬಂದಿರೆಡು ಗಂಡುಗಳ ಪತ್ತಿಯಾಯಿತ್ತಾ. ಆದರೆ ಎರಡು ಸಾವಿರ ವರದಕ್ಕಿಣಿಗೆ ಕಡಿಮೆಯಾದವರು ಯಾರೂ ಇರಲಿಲ್ಲ. ಸಾವಿರಕ್ಕೇ ಒಸ್ಸಿದ ಬೆಂಗಳೂರಿನ ಸೀತಾರಾವಯ್ಯನವರ ಮಗನೇ ವಾಸಿ ಎಂದುಕೊಂಡು ಪತ್ತೀ ಪತ್ತೀ ಸಮೀತರಾಗಿ ನಾಗಪ್ರನವರು ಅಗ್ರಹಾರಕ್ಕೆ ಹುಂತಿರುಗಿ ಬಂದರು. •

೨೦

‘ಕಣ್ಣಿರು’ ಕಾದಾಂತಿ ಲಲಿತೀಸು ಮೇಲೆ ಪ್ರಬಲ ವಾದ ಪರಿಣಾಮವನ್ನೇ ಸಾಧಿತ್ತು ಅದೂ ವರದಕ್ಕಿಣಿಯ ಸಿಕ್ಕಾವಾಗಿಯೇ ಬರಿದ ಕತೆಯಾದುವೇಂದ, ತಾನೂ ಅಂತಹ ಒಂದು ‘ವರದಕ್ಕಿಣಿಯ ಪ್ರಸಂಗ’ ದಲ್ಲಿ ಸಕ್ಕಿ ಬಿಂದು ನೇಂದೂ, ಆದಕ್ಕೆ ಪರಿಹಾರ ಖಂಡಿತವಾಗಿ ಸಾಧ್ಯವಿದೆಯೇಂದೂ ಪರಿವರಿಯಾಗಿ ಆಶೋಚಿಸಿದ್ದಳು ಲಲಿತ. ಆ ಕತೆಯಲ್ಲಿ ಒಂದು ಸನ್ನಿಹಿತಕ್ಕೂ-ತನ್ನ ಸನ್ನಿಹಿತಕ್ಕೂ ವ್ಯತ್ಯಾಸ ವಿದೆಯೇಂದು ಆಕೆಗೆ ತಿಳಿದಿತ್ತು. ತನ್ನ ಬಾಳು ವಾಳಾದರೂ ಸರಿಯೇ, ಶಾಂತುವಿನ ಬಾಳು ಹಾಳಾಗಬಾರದು ಎಂದು ದೃಢವಾಗಿ ನಿಶ್ಚಯಿಸಿ, ಶಾಂತುವಿನ ಸ್ವೇಹವನ್ನು ಹೆಚ್ಚಾಗಿ ಬೆಳಸತ್ತೊಡಗಿದ್ದಳು. ಅತ್ತೆ, ಮಾವ, ನಾದಿನ್ಯಯರು ಅಪ್ಪಣಿಗ್ರಾಮಕ್ಕೆ ಹೊರಟು ಮೋದಾಗಲಂತೂ ಲಲಿತಿಗೆ ತುಂಬ ಅನುಕೂಲವೇ ಆಯಿತು. ಶಾಂತುವಿನ ಸ್ವೇಹ ದಿನ ದಿನಕ್ಕೆ ಬೆಳೆದು ಪರಸ್ಪರ ಆತ್ಮೀಯತೆಯಿಂದ ವರ್ತಿಸುವಂತಾಯಿತು.

ಆಗತಾನೇ ಗಳ ಮುಖನಾಗಿದ್ದ ನಾಣಿಗೆ ಶಾಂತುವಿನ ನಿತ್ಯ ಸಂದರ್ಭನ ನವಚೀತನವನ್ನೇ ಕೊಟ್ಟುತ್ತಾಗಿತ್ತು. ಲಲಿತೆ ಅವಕಾಶ ವಾದಾಗಲ್ಲಿ ಶಾಂತು – ನಾಣಿಯರು ಏಕಾಂತದಲ್ಲಿ ಮಾತಾನಾಡುವ ಸಂದರ್ಭಗಳನ್ನು ಒದಗಿಸತ್ತೀಂದಿಗಿದಳು.

“ಹಾಂತು, ‘ಅವರಿಗೆ’ ಇವತ್ತು ನೀನೇ ಬಡಿಸು. ನಾನು ಬೇಗ ಬಟ್ಟಿ ಒಗೆದುಕೊಂಡು ಬರುತ್ತೀನೆ”

ಎಲ್ಲಿಯನ್ನು ಯಾಕಿ ನಾಣಿಯನ್ನು ಉಪ್ಪಿಕ್ಕು ಕೂಡಿಸಿ. ಅವನು ಬಂದು ತುತ್ತು ಕ್ಕೆಗೆ ತೆಗೆದುಕೊಂಡಾಗ ಆ ಮಾತು ಹೇಳಿ ಅಲ್ಲಿಂದ ಹೊರಟು ಹೋಗುತ್ತಿದ್ದಳು ಲಲಿತ.

“ನನಗೆ ಯಾಕೋ ತಲೆನೋವು ಕಣೆ, ಹಾಂತು. ಆ ನೀಲಗಿರಿ ಎಣ್ಣೆ ಇತ್ತಲಾಗೆ ಕೊಡು. ಹಾಗೆಯೇ ಅಲ್ಲಿ ನೀತ್ತಿದೆಲೆ ಇದೆ, ತಗೊಂಡು ಹೋಗಿ ‘ಅವರಿಗೆ’ ಕೊಡಮ್ಮ. ಸುಣ್ಣ ಚಾಸ್ತಿ ಹಾಕೊಣಿಂದು ಬಾಯಿ ಸುಟ್ಟು ಕೊಂಡು ಬಿಡ್ತಾರೆ! ನೀನೇ ಸುಣ್ಣ ಹಚ್ಚಿ ಮಂಡಿಜಿ ಕೊಡು”

“ಉಹ್ಮು ಅಕ್ಕು. ನಾನು ಹೋಗೋಲ್ಲ” ಎಂದು ಶಾಂತು ನಾಚಿಕೆ ನಟಿಸಿದಾಗ — “ಹರವಾಗಿಲ್ಲ ಹೋಗೆ. ಕಂಡಿದ್ದಿನಿ”

ಎಂದು ಲಲಿತ ನಗುತ್ತಲೇ ಅಧಿಕಾರವಾಡಿಯಲ್ಲಿ ನುಡಿಯುವಳು. ಶಾಂತುವಿಗೂ ಆ ಸುದರ್ಭವನ್ನು ಉಪಯೋಗಿಸಿಕೊಳ್ಳುವ ಆಸೆ. ಆದರೆ ಲಲಿತೆಯನ್ನು ಉರ್ತುಕೊಳ್ಳಬ ನಾಣಿ—

“ಆ ಮೂದೆನಿ ಏನು ಮಾಡುತ್ತಿದೆ ?”

“ಯಾರು-ಅಕ್ಕಿನೇ ?”

“ಹ್ಮು”

“ತಲೆನೋವು ಅಂತ ನುಲಗಿಕೊಂಡಳು”

“ಒಕ್ಕಿಯದೇ ಆಯಿತು ಬಿಡು ಸದ್ಗು, ಆ ಹಾಳು ತನಿ ಇಲ್ಲಿಲ್ಲಿ ಬಂದು ನನ್ನ ಕಣ್ಣಿಂದೆ ಕುಕ್ಕರಿಸುತ್ತೋ ಅಂತಿದೆ”

“ಭ್ರಿ, ಹಾಗನ್ನು ಬೇಡಿ. ಅವಳು ದೇವತೆ.”

“ನನಗೇನೋ ದೇವ್ಯವೇ !”

“ಯಾವುದೋ ದೇವ್ಯ ನಿಮ್ಮನ್ನು ಹಿಡಿದುಕೊಂಡಿದೆ ಅವೈ !”

“ನನಗೇನೂ ಹಿಡಿದಿಲ್ಲ ಶಾಂತು. ನವ್ಯ ಅಪ್ಪಣಿಗೆ ಹಿಡಿದಿದೆ—ವರದಪ್ಪಿಳಿ ದೇಸ್ಯ ! ಅದಕ್ಕೋಸ್ತರವೇ ನಿನ್ನಂತಹ ದೇವತೆಗೆ ಬದಲು ಇನ್ನೊಂದು ದೇಸ್ಯ ನನ್ನ ಕುತ್ತಿಗೆಗೆ ಗಂಟು ಬಿಡ್ಡಿದ್ದು !”

“ರಾಗಂದರೂ ಪಾಪಕ್ಕೆ ಹೋಗುತ್ತಾರೆ. ಉಲ್ಲಿತಕ್ಕು ಸಾಕ್ಷಾತ್ ಶ್ರೀ ಲಲಿತೆ ! ಅವಳು ಇಪ್ಪತ್ತದಿದ್ದರೆ ನಾನು ಈ ಮನಸೆಯ ಹೊಸಲು ಮೇಟ್ಟುವೆಡಾಡರೂ ಸಾಧ್ಯವಾಗುತ್ತಿರಲ್ಲಿಲ್ಲ ನಿಷ್ಠೆ-ನನ್ನೊಂದನೆ ಇಪ್ಪತ್ತ ಮಾತನಾಡುವುದೂ ಸಾಧ್ಯವಾಗುತ್ತಿರಲ್ಲಿಲ್ಲ.”

“ಅದು ಸುಳ್ಳು ಅವಳು ಇಪ್ಪತ್ತದಿದ್ದರೇನು, ಪಡದಿದ್ದರೇನು ನಾನು ಇಪ್ಪತ್ತದಿದ್ದರೆ ಆಯಿತು !”

“ನಿಷ್ಠೆ ಇಪ್ಪತ್ತದಿದ್ದೇ ಎಂದೂ ಖಂಡಿತ ಆಗುವುದಿಲ್ಲ. ಹಿಂದೆ ನಡೆದಿದ್ದಲ್ಲಿ ಜಾತ್ರಾ ಸಿಸಿಕೊಳ್ಳಿ !” ಎಂದು ಹೇಮೇಯಿಂದ ನುಡಿಯುತ್ತಿದ್ದ ನಾಣಿಗೆ ಸೋಲಿದೆ ರಾಂತು ರೋಳುತ್ತಿದ್ದಳು.

ಅವಳ ಮಾತೇ ಸಿಜನಾಯಿತು !

ನಾಗಪ್ಪ ವೆಂಕರ್ನು ಸುಸಿತ್ತೆಯಾರು ಅಪ್ಪಾಗ್ರಾವಂದಿಂದ ನುರಳಿದೆ ಮೇಲೆ ನಾಲ್ಕಿ ಎಕ್ಕು ಇಕ್ಕೆ ಪಟ್ಟಿರೂ ಶಾಂತವಿನ ಮುಖದರ್ಶನ ದೊರೆಯಾವುದೇ ಕರಿಣವಾಗುತ್ತಿತ್ತು. ಅವಳ ಯೋಚನೆಯಲ್ಲಿಯೇ ಮುಖ ಬಾಡಿಸಿಕೊಂಡು ಕೇಳಿರುತ್ತಿರುವ ಅವನನ್ನು ಕಂಡಾಗ ಉಲ್ಲಿತಿಗೆ ‘ಅಯ್ಯೋ’ ಎಸ್ಸಿಸುತ್ತಿತ್ತು. ಆಗ ತಾನೇ ರಾಂತುವನ್ನು ಕರೆದು ಕೊಂಡು ಬಂದು, ಕೊಳೆಯಾಗಿ ನಾಣಿಯ ಬಳಿ ನಿಲ್ಲಿಸಿ, ತಾನು ಪೆಟ್ಟಿಗೆ ತೆರಿಯುವ ನೆಪಡಲ್ಲಿ ಶತ್ರು ಅಡೆ ಮುಖ ತಿರುಗಿಸಿಕೊಂಡು—

“ಸಿನಗೆ ತೋರಿಸ್ತಿರುವೆನಿ ಅಂತ ಹೇಳಿದ್ದೇನಲ್ಲಾ ಆ ಕಷಾತಿ ಚೋಕ, ಅದು ಎಲ್ಲೋ ಈ ಪೆಟ್ಟಿಗೆಯಲ್ಲಿ ಕೆಳಗೆ ಸೇರಿಕೊಂಡು ಬಿಟ್ಟಿದೆ ಕಣೆ. ನಿಂತುಕೊಂಡಿರೇ ಅಲ್ಲೇ ; ಹೇಡುಕಿ ತೀಗಿತ್ತಿರುವೆನಿ”

ಎನ್ನುತ್ತಾ ಸ್ತುಲು ಹೊತ್ತು ಪೆಟ್ಟಿಗೆಯಲ್ಲಿನ ಸಾಮಾನುಗಳನ್ನೇ ಲಾಕೆಳಗೆ ಸುರಿದು, ಅನಂತರ ಒಂದೊಂದಾಗಿ ಒಳಗೆ ಜೋಡಿಸಿ ಕೊನೆಗೆ

“ತಲ್ಲೀ ಇರಿ. ಬಂದುಬಿಡ್ಡಿರು. ನಮ್ಮ ಸುಮಿತ್ರ ಏನಾದರೂ ತೆಗೆದುಕೊಂಡಿದ್ದಾ ಹೇನೋ ನೋಡಿರುವೆನಿ”

ಎನ್ನುತ್ತಾ ಕೊಳೆಯಿಂದ ಹೊರಗೆ ಹೊರಟುಹೋಗುವಳು.

ಅಷ್ಟರವರೆಗೂ ಕಣ್ಣಗಳಲ್ಲಿಯೇ ಮಾತನಾಡಿಕೊಳ್ಳುತ್ತಿದ್ದ ನಾಣಿ ಶಾಂತು, ಲಲಿತ ಹೋದ ಕ್ಷಣವಲ್ಲಿಯೇ ತುಪಿಯಲ್ಲಿ ಮಾತನಾಡಿಕೊಂಡು ಪರಸ್ಪರ ವಿರಹ ನೇಡನೆಗೆ ಸಂಜೀವಿಸಿ ದೊರಕಿಸಿಕೊಳ್ಳುತ್ತಿದ್ದರು. ಬೇರೆ ಯಾರಾದರೂ ಆ ಕೊಳಣೆಯ ಬಳಿ ಸುಳಿಯುವ ಸೂಕ್ಷ್ಮ ತಿಳಿದೊಡನೆ ಲಲಿತ—

“ನೀಕ್ಕಿತು ಕಣೆ ರಾಂತು. ಬೇಗ ಬಾರೆ ಇಲ್ಲಿ”

ಎಂದು ಕರೆದು, ಆ ಕೊಳಣೆಯಲ್ಲಿ ಏನೂ ನಡೆಯಲೇ ಇಲ್ಲ ವೇನೋ ಎನ್ನುವಂತೆ, ತಾನೇ ಆ ಪ್ರಸಂಗವನ್ನು ಮರೆತು, ಇತರರಿಗೂ ತಿಳಿಯಂತೆ ನುಜಿಟ್ಟು ಬಿಡುತ್ತಿದ್ದಳು

“ಎಂತಹ ಕಸಗಳಿಗೆಯನ್ನು ಹಾಳು ಮಾಡಬಿಟ್ಟಳು ಆ ಮೂದೇನಿ” ಎಂದು ನಾಣಿ ಲಲಿತೆಯ ಮೇಲೆಯೇ ಬ್ರಿಗಳ ಸುರಿನಂತ್ರಿಸುತ್ತಿದ್ದು. ಅದಕ್ಕೆ ಲಲಿತೆ ಕೊವಗೊಳ್ಳುವಳೇ? ಗಂಡನ ಮನೆಗೆ ಬಂದ ವೇದಲ ದಿನಗಳಲ್ಲಿ, ನಾಡೆಯ ವರ್ತನೆ ಕಂಡು ಕೊರಗುತ್ತ ದುಃಖಿಸುತ್ತಿದ್ದುದು ದಿನಚರಿತರಾಗಿತ್ತು. ಆದರೆ ಸುಮಿತ್ರೆ ಯಿಂದ ಶಾಂತು-ನಾಳೆಯರ ಪ್ರಣಯ ಪ್ರಸಂಗ ತಿಳಿದವೇಲೆ, ‘ಕಣ್ಣೀರು’ ಕಾದಂಬರಿ ಓವಿದಮೇಲೆ, ಆವಳ ನೋವು-ನಗೆಯಾಗಿ ಪರಿವರ್ತಿತವಾಗಿತ್ತು. ಆಸಮಾಧಾನದ ಇರುಳಿನಲ್ಲಿ ಸಮಾಧಾನದ ಬೆಳಕಿನ ಚಂದ್ರ ಖದಿಸಿದ್ದು. ಬಾಡಿದ ಮುಖದಲ್ಲಿ ಪಾಡುವ ನಗೆಲಹರಿ ಹರಿಯುತ್ತಿತ್ತು. ಒಂದಲ್ಲಿ ಒಂದುದಿನ ನಾಣಿಯ ಜೀವನದಲ್ಲಿ ಶಾಂತು ವಿಗೆ ಸಮಾಲು ದೊರೆಯಲೇಬೇಕೆಂದು ಆಕೆ ತೀವ್ರಾಸ್ತಿಸಿಕೊಂಡಿದ್ದಳು. ಹಾಗೆ, ತನ್ನ ಗಂಡನ ಬಾಳಿಗೆ ಬೆಳಕಾಗಿ ಬರುವ ಶಾಂತುವಿನ ಸ್ವೀಕರಣನ್ನು ಆತ್ಮೀಯ ಮಾಡಿಕೊಂಡು ಸೋದರಿಯ ಸಲಿಗೆಯಲ್ಲಿ ಆಮೋದವನ್ನು ಅನುಭವಿಸುತ್ತಾ ಅವುತ್ತಿಲೆಯಂತೆ ಆಕರ್ಷಕವಾಗಿ ಹೊಳೆಯುತ್ತಿದ್ದಳು. ಆವಳ ಬಿಳಿಯ ಮುಖದಲ್ಲಿ ಹೊಳೆಯುತ್ತಿದ್ದ ಬೆಳ್ಳಿಗಿನ ದಂತಪತ್ತಿ ಆ ಆಕರ್ಷಣೆಯನ್ನು ಇಮ್ಮಡಿಸಿತ್ತು.

ಲಲಿತೆ, ಆತ್ಮೀಯನುನೇಯ ಹೋಸ ಸೋಸೆಯಾಗಿ, ಹೀಗಿರುವುದು ಸಂತೋಷವೋ—ಆಸೂಯೆಯೋ?

‘ಸಂತೋಷ’ ಎಂದರು ಕೆಲವರು.

‘ತುಂಬ ಅಪರೂಪ’ ಎಂದರು ಹಲವರು.

‘ಪ್ರಾರ್ಥಣೆ’ ಎಂದರು ಕಣ್ಣ ಕಾಣದ ಪ್ರದರ್ಶಿಸಿ. ಅದರೆ ಏನು ಹೇಳಲೂ ತೋರದ ಕಿಟ್ಟಿಪಿನ ಕಂಡತಿ ಸರಸು—

‘ತದು ಒಳ್ಳೆಯದಕ್ಕುಲ್ಲ. ಏನೋ ಹೊತ್ತ ಬಂದಿದೆ ಈ ಹೆಡುಗಿಗೆ’ ಎಂದು ಶಾಸನಯಿಂದಿರು. ಲಲತೆಯ ನಗೆ ಮುಖವನ್ನು ಕಂಡಾಗ ಸರಸುನಿಗೆ ತುಂಬಿದ ಕೂಗೆಲ್ಲಿ ಕಣ್ಣ ಚಿಟ್ಟೆತಾಗುತ್ತಿತ್ತು.

‘ಅಶ್ವಿನಿ, ಸೇನು ಎಷ್ಟು ಒಳ್ಳೆಯವಳ್ಳಿ ಅಶ್ವಿನಿ’ ಎಂದು ಸುಮಿತ್ರ ಲಲತೆಯ ಒಳ್ಳೆ ನಿತ್ಯ ತುಂಬವ ಹೃದಯದಿಂದ ನುಡಿದಾದೆ, ಸುತ್ತಿಗೆ ಯಿಂದ ತನ್ನ ಸೆತ್ತಿಗೆ ಹೊಡೆದಂದಾಗುತ್ತಿತ್ತು ಸರಸುನಿಗೆ. ಅತ್ಯೇ, ಉಲ್ಲತೆಯನ್ನು ಹೊಗಳಿದಾಗಲಂತೂ ತನ್ನ ಮುಖಕ್ಕೆ ಉಗುಳಿದಂತಾಗುತ್ತಿತ್ತು!

‘ಆ ನರಕವನ್ನು ಶಷ್ಟಿಕಲಾರೆ’—ಎಂದಿತು ಸರಸುವಿನ ಮನಸ್ಸು. ಅವಳು ಇರುಳಿಗಣ್ಣಿಗೆ ಅದು ಸ್ವರ್ಗವೆಂದು ಹೇಗೆ ಗೋಚರಿಸಬೇಕು? ಒಂದುನೇಳಿ ಗೋಚರಿಸಿದರೂ ಆ ‘ಶವತ್ತಿ’ಯ ಸುಖವನ್ನು ಆಹುತಿ ತೆಗೆದುಕೊಳ್ಳುವ ಸಾಗಿಣಿಯ್ಯಾರೆ ತಾನು? ಆ ಸ್ವರ್ಗಕ್ಕೆ ಕಿಂಚಿತ್ತಂತಹ ದಿದ್ದರೆ ತನಗೆ ಮುಚ್ಚಿ ಹಿಡಿಯುವುದಿಲ್ಲವೇ?

‘ಏನ್ನು ತದಸ್ವಾದಭಾರದು’ ಎಂದುಕೊಂಡು ಸರಸು, ನಾಗಮಣಿಯನ್ನು ಕಾರ್ಯಕರಾಗಿ ನಾಗರಾಣಿಯಂತೆ ನಾಣಿಯ ಮೇಲೆ ತನ್ನ ಕಣ್ಣ ಕಾವಲಿಟ್ಟಿರು.

ಒಂದು ಸಂಚೆ, ಇನ್ನೊಂದು ಸೂರ್ಯ ಮುಳುಗಿರಲಿಲ್ಲ. ವೆಂಕಮ್ಮೆ ಸಿತಕ್ಕೆನ ಮನೆಯ ಜಗುಲಿಯ ಮೇಲೆ ಕುಳಿತ್ತು ಎಲೆ ಹೆಚ್ಚಿತ್ತಿದ್ದಿಲ್ಲ. ಸುಮಿತ್ರೀಯರೂ, ಅವಳ ಒಳ್ಳೆ ಕುಳಿತ್ತು, ತನ್ನ ಚಿಕ್ಕಣ್ಣಿಯ್ಯಾ ಶಾಮುನಿಗೆ ಕಳುಹಿಸಿಕೊಡಲು ಕರನಸ್ತ್ರದಮೇಲೆ ಕಸೂತಿ ರಾಕುತ್ತಿದ್ದಿಲ್ಲ. ಆಗ ತಾನೇ ಮನಸೆಲಸ ಮುಗಿಸಿ ಹೊರಗೆ ಬಂದ ಶಾಂತಃ—

“ಲಲಿತಕ್ಕೆ ಎಲ್ಲಿ ಸುಮಿತ್ರಿ?”

“ಚೆಳ್ಳಿಗೆಯಿಂದ ಜ್ವರಣವ್ಯಾ ಅವಳಿಗೆ ರೂಪಿನಲ್ಲಿ ಮುಲಗಿದ್ದಾಳೆ”

ವೆಂಕಮ್ಮೆನೇ ಭಾರವಾದ ಧೈನಿಯಲ್ಲಿ ಉತ್ತರಿಸಿದಳು.

“ನನಗೆ ಗೂತ್ತೀ ಇರಲಿಲ್ಲ. ಹೊಗಿ ನೋಡಿಕೊಂಡು ಬರುತ್ತೀನೇ”

ಎನ್ನುತ್ತಾ ಶಾಂತು ನಾಲ್ಕು ಹೆಚ್ಚೆ ಇಟ್ಟು, ಹಂತರುಗಿನೂಡಿ—
“ಬಾರೆ ಸುಮಿತ್ರಾ ನೀನೂನು” ಎಂದು ಕರೆದಳು. ಆದರೆ
ಸುವಿತ್ರ—“ಇಷ್ಟು ಹೊತ್ತು ನನಗೆ ಮನೋಲ್ಲೀ ಇದ್ದು ಬೇಜಾರಾಗಿದೆ.
ನೀನು ಹೋಗಿ ಬಾ.”

ಎಂದಾಗ, ಶಾಂತು ಒಬ್ಬಳೇ ಲಲಿತೀಯ ಕೋಣಿಗೆ ಬಂದಳು. ಅವಳು ಬಂದ.ದನ್ನು ಸರಪು ಸೂಕ್ತವಾಗಿ ತನ್ನ ಕೋಣಿಯಿಂದಲೇ ಸ್ನೇಹಿದಳು. ಶಾಂತು ಬಾಗಿಲು ಶರಿಸಿ, ಕೋಣಿ ಮುಂಭಳಿ ಹೊಕ್ಕು ಮತ್ತೆ ಮೊದಲಿನಂತೆಯೇ ಬಾಗಿಲು ಹಾಕಿದಳು. ಆಗ ತಾನೆ ಬಂದಿದ ನಾಣಿ ಒಳಗೆ ಕುಲಿತು ಯಾವುದೂ ಪ್ರಸ್ತುಕ ಓದುವುದರಲ್ಲಿ ಮನ್ನಿ ನಾಗಿದ್ದ ಶಾಂತು, ಅವನ ಸೋಟಿವನ್ನು ತಪ್ಪಿಡಿಗೆ ಸೆಳೆಯಿದವು ಸೂಕ್ತವಾಗಿ, ಮೇಲು ಮೇಲ್ಲಿನೆ ಹೆಚ್ಚಿಯಿ.ದುತ್ತಾ ಉಲಿತ್ತೆಯ ಬಳಿಗೆ ಬಂದಳು. ಬಂದೆರಡು ಬಾರಿ ‘ಲಲಿತಕ್ಕು-ಲಲಿತಕ್ಕು’ ಎಂದು ಮೇಲ್ಲಿನಿಯಲ್ಲಿ ಕರೆದಳು. ಆದರೆ ಲಲಿತಿಗೆ ಗಾಢ ಸದ್ರೇ ಬಂದಂತ್ತಿತ್ತು! ಅವಳು ಎಚ್ಚರಗೊಳ್ಳಲಿಲ್ಲ. ಅಷ್ಟರಲ್ಲಿ ನಾಣಿ ಸ್ನೇಹಿಯ ಶಾಂತುವನ್ನು ಸೆಳೆಯಿತ್ತು. ಅವಳು ಬಂದು ಅವನ ಬಳಿ ಚುಳಿತ್ತಳು. ಸಿಸುಮಾತು ಪ್ರಾರಂಭವಾಯಿತು: “ಎಷ್ಟು ದಿನ ಆಯಿತ್ತಾ ನೀನು ಬಂದು!”

“ನಿನ್ನೆ ಎಷ್ಟು ಹೊತ್ತು ಇದ್ದೆ ಎನ್ನು ವುದನ್ನು ವರೈತು ಬಟ್ಟಿರಾ?”

“ಶಾಂತು, ಸದಾ ನೀನು ನನ್ನ ಜೊತೆಯಲ್ಲಿಯೇ ಇರಬೇಕು. ನನ್ನ ಕಣ್ಣಿಂದಯೇ ಇರಬೇಕು.”

“ಅದು ಹೇಗೆ ಸಾಧ್ಯ?”

“ಆದೇ ನನಗೆ ದೊಡ್ಡ ಸಮಸ್ಯೆ!”

“ಲಲಿತಕ್ಕನೇ ಆದನ್ನು ಬಗರಿರಿಸಬೇಕು!”

“ಆದೊಂದು ಮೊದ್ದು ಮಾಡೆನಿ. ಆದಕ್ಕೇನು ಗೊತ್ತಾಗುತ್ತದೆ”

“ಆ ಮಾತು ನಿಮಗೆ ಹೇಳಬೋಳ್ಳಿ!”

“ನಿಜವಾಗಿಯೂ?”

“ಜೋ.....”

ಎಂದು ಶಾಂತು ತನ್ನ ಕನ್ನೆಯ ಕನೆಕಾಲಿಗೆ ಅಕ್ಕರಿಯ ಸಕ್ಕರೆ ಬೆರಿಯಿಸಿ, ತುಟಿ ಹಿಗ್ಗಿಸಿ, ಚಪ್ಪರಿಸಿ, ನಕ್ಕಾಗ ನಾಣಿಯ ಸ್ವರ್ಗ ಅವನ

ತೋಳ್ಳೆಕ್ಕೆಯಲ್ಲಿ ಅಡಕವಾಗಿತ್ತು. ತುಟಿ, ಕೆನ್ನೆ, ಹಣ್ಣಿ, ಕಣ್ಣಿ ಗಳೆಲ್ಲಾ ಅವನು ಪ್ರೀತಿಯಿಂದ ಕೊಟ್ಟಿ ಮುತ್ತುಗಳನ್ನೆಲ್ಲಾ ಕೊಡಿಸಿ ಕೊಂಡು ಮಾಲೆಕಟ್ಟಲು ತೋಡಗಿದ್ದವು. ಅದರೆ ಆ ಮಾಲೆ ಪೂರ್ತಿಯಾಗಲು ಶಾಂತವೂ ತನ್ನ ಕೈಲಾದಪ್ಪ ದಾನ ಮಾಡಲು ನಿಶ್ಚಯಿಸಿ ತನ್ನ ಸರದಿಯನ್ನು ಉಪಯೋಗಿಸಿಕೊಂಡಳು. ವೇದಲು ಕೊಟ್ಟ ತುಟಿಯ ಮತ್ತು ನಾಣಿಯು ಕೊಟ್ಟಿ ಮುತ್ತನ್ನು ಮೀರಿಸುವ ಗಟ್ಟ ಮುತ್ತಗಿತ್ತಿಂದು ಇಬ್ಬರಿಗೂ ತಿಳಿದಿತ್ತೇನ್ನೇ! ಅದು ಬೇಗ ಒಡೆಯು ಭಾರದೆಂದು ಇಬ್ಬರೂ ಸ್ವಯತ್ಸುಸಿ, ಕಾಮಾಡುವ ಸೆಪದಲ್ಲಿ ಎಲ್ಲವನ್ನೂ ಮರಿತರ್ನು, ಅದು ರಾತ್ರು ವಾಲಾಯಿತ್ತು! ಮೆಲ್ಲಿನೆ ಬಾಗಿಲು ಸರಿಯಿತು. ಮುತ್ತು ಒಡೆಯಿತ್ತು. ಅಡೆವ ಚೂರು ಒಂದರೂ ಪಕ್ಕದಲ್ಲಿಂದು ಹತ್ತಿರ ಹತ್ತಿರದಲ್ಲೇ ಬಿಡ್ಡಿತ್ತರಿಸಿ. ಬಾಗಿಲ ಬಳ ನ್ನಾತಿದ್ದೇ!

“ಲಲತಕ್ಕನಿಗೆ ಜ್ವರ ಶಿಂತಿಮ್ರ. ಹ್ಯಾಗಿದೆಯೇ ನೋಡೋಣ ಅಂತ ಬಂಡೆ....ಧನ, ಇದೇನು ಅಸಷ್ಟ”

ಆ ಒಡೆದ ಮುತ್ತಿಗೆ ನ.ತ್ರಿಗುರುಂದ ಗಿಡುಗಿ ಪ್ರದಿಪ್ಪಡಿಮಾಡಿ ದಂತಿ ಗತುಪನೆ ನಡಿದು ಸರವು ಹುಗೆಯೇ ಬಾಗಿಲು ಎಳೆದುಕೊಂಡು ಚುಚ್ಚುವ ಮಲೇರಿಯಾ ಸೊಳ್ಳೆಯೆತೆ ಯಾರಿ ಹೋದಳು.

ವೆರುದಿನ ಬಾದ ಮುಡಿತರು ಲಲತೆಯು ಜ್ವರವನ್ನು ಪರಿಶೀಲಿಸಿ ‘ಇದು ಮಲೇರಿಯಾ ಜ್ವರವೇ!’ ಎಂದು ತೀವ್ರಾನಿಸಿ ಹೇಳಿದರು. ಅದರೆ ಅದು ಕಿಟ್ಟಿವಿನ ಕೊರಡಿಯಿಂದ ಬಾದ ಮಲೇರಿಯಾ ಸೊಳ್ಳೆ ಚುಚ್ಚಿದುದರಿಂದ ಬಂದ ಮಲೇರಿಯಾ ಜ್ವರವೇ?

“ಅಳ್ಳವೇ ಅಳ್ಳ!” ಎಂದರು ಕೊಳೆಯಿಂದ ಬಂದ ಡಾಕ್ಟರು. ವೊಕೆಮ್ಮೆನ ಬಲವಾತೆದಿಂದ, ನಾಣಿ ಅವರನ್ನು ಕರೆತಂದಿದ್ದ.

“ಮನಸ್ಸಿನಲ್ಲಿ ‘ನನ್ನೇ’ ಇಟ್ಟಿಕೊಂಡು ಕೊರಗುತ್ತಿರುವ ಹಾಗಿದೆ. ಹಾಗೆಯೇ ಮುಂದುವರೆದರೆ ಅದೇ “ಕ್ವಯ”ವಾಗುತ್ತದೆ.”

ಡಾಕ್ಟರ ಮಾತು ನಾಣಿಯನ್ನೇನೂ ಹೆದರಿಸಲೀಲ್ಲ.

‘ಕ್ವಯ ಬಂದವರು ಪರಲ್ಪಾಕಕ್ಕೆ ಪ್ರಕಟ್ಟಿ ತೆಗೆದುಕೊಂಡ ಹಾಗೆಯೇ. ನದ್ಯ, ಲಲಿತೀಗೂ ಆ ಭಾಗ್ಯ ಸಿಕ್ಕಿದರೆ, ನನಗೆ ನನ್ನ ಭಾಗ್ಯ ರತ್ನವೇ ಸಿಕ್ಕುತ್ತದೆ!’ ಎಂದು ಮನಸ್ಸಿನಲ್ಲೇ ಆಶಿಸಿದ ನಾಣಿ.

ಆದರೆ ಹೆಡರಿದ್ದ ವಳು ವೆಂಕಮ್ಮೆ.

“ಹುಡುಗಿ ಮೊದಲಿನ ಹಾಗೆಯೇ ಆಗುವುದಕ್ಕೆ ಏನು ಮಾಡಬೇಕು ಹೇಳಿಪ್ಪಾ”

“ಬರೀ ಬೈವಧಿ ಕುಡಿಸಿದರೆ ಏನೂ ಪ್ರಯೋಜನವಿಲ್ಲಮ್ಮೆ; ಮನಸ್ಸಿನ ಕೊರಗಿಗೆ ಕಾರಣ ತಿಳಿದು ಮದ್ದಿಕೆಟ್ಟಿರೆ ಬೇಗ ಗುಣವಾಗುತ್ತದೆ” ಎನ್ನುತ್ತಾ ಡಾಕ್ಟರು ಬೈವಧಿ ಕುಡಿಟ್ಟು ಹಿಂತಿರುಗಿದರು. ಆದು ದೇಹದ ಖಾಯಿಲೆ ಗುಣವಾಗುವುದಕ್ಕಾಯಿತು. ಆದರೆ ಮನಸ್ಸಿನ ಕೊರಗನ್ನು ಮಾಯವಾಗಿಸುವಂಥ ಸಂಜೀವಿಸಿರುನ್ನು ಕೊಡುವವರು ಯಾರು?

“ಶಾಂತು.....ಶಾಂತು.....”

ಆಯಾಸದ ಹಗಲು ನಿದ್ದೆಯಲ್ಲಿ ಮೈಮಲೆತಿದ್ದ ಲಲಿತ ಕನವರಿ ಸುತ್ತಾ ಕೂಗಿಕೊಂಡಳು—ಎರಡುಬಾರಿ....

“ಶಾಂತು....ಶಾಂತು....”

ಬಳಿಯಲ್ಲಿ ಕುಳಿತಿದ್ದ ವೆಂಕಮ್ಮೆ ಸೊಸೆಯ ಸ್ವಿತ್ತಿಯನ್ನು ನೊಡುತ್ತ ನೊಡುತ್ತ ವ್ಯಾಧಿಪಡುತ್ತಿದ್ದಳು. ಡಾಕ್ಟರು ‘ವನಸ್ಸಿನ ಕೊರಗು’ ಎಂದು ಹೇಳಿದ ಚೇತ್ತಿ ವೆಂಕನ್ನು ‘ಅದೇನಿರ ಬಹುದು’ ಎಂದು ಗಾಢವಾಗಿ ಠೋಚಿಸಿ ಉತ್ತಮಿಕೊಂಡಿದ್ದಳು. ಮದುವೆಯಾಗಿ ಮನೆಗೆ ಬಾದ ಹುಡುಗಿ ಗಂಡನಿಗೆ ಉಪೇಕ್ಷಿಕಳಾಗಿ; ತಿರಸ್ಕರಿಸಲುಟ್ಟು, ಇದ್ದೂ ಇಲ್ಲದ ಬಾಳನ್ನು ಬಾಳತ್ತಿರುವುದೇ ಆ ಕೊರಗು ಎಂದುಕೊಂಡರು. ಆ ಕ್ಷೇತ್ರ ನಾಣೆಯ ಬಗೆ ಕ್ಷೋಧ ಮೂಡುತ್ತಿತ್ತು. ಕೈ ಹಿಡಿದವಳನ್ನು ಕಡೆಗಟ್ಟಿನಿಂದ ಕಾಣಿತ್ತಾ ಕೊರಗಿಸುತ್ತಿರುವವನು ಅವನೇ ಎಂಬ ವಿಚಾರ ಸುಳಿದಾಗ, ಚಿನ್ನು ದಂಥ ಹುಡುಗಿಯನ್ನು ಕಲ್ಲಿದ್ದಲಿಗಿಂತ ಕಡೆಯಾಗಿ ಕ್ರಿಡು, ಮೊಂದು ತನವನೇ ಸಾಧಿಸುವುದು ಕಲ್ಲಿ ಮನಸ್ಸಿನ ಕುಲ್ಲಕತನವೆಂದು ಅವರ ಮನಸ್ಸು ಸಮಧಿಸುತ್ತಿತ್ತು. ಮರುಕ್ಷಣದಲ್ಲಿಯೇ—ಬಂಗಾರ, ಬಂಗಲೆ, ಶೃಂಗಾರ, ಸೌಂದರ್ಯ, ಮೆಚ್ಚುವ ಗುಣ, ಕೈ ಹಿಡಿದ ಖಣ—ಎಲ್ಲವೂ ಇದ್ದರೂ ಮನಸ್ಸಿಲ್ಲದಿದ್ದರೆ ಏನಾಗುತ್ತದೆ? ಹಾಗೆಯೇ ನಾಣೆಗ ಅವಳ ಮೇಲೆ ಮನಸ್ಸಿಲ್ಲ. ಮನಸ್ಸಿಲ್ಲದವಳನ್ನು ಏಕೆ ಮದುವೆಯಾಗಬೇಕು

ಎಂದರೆ, ಅದು ಅವನ ತಪ್ಪೆ? ಹಾಗಾದರೆ ತಪ್ಪು ಯಾರದು? ವರದಕ್ಕಿಣಿಯ ಆಸೀಗಿ ಆ ಹುಡುಗಿಯನ್ನು ತಂದು ನಾಣಿಗೆ ಕಟ್ಟಿದ್ದರೆ, ಆ ಹುಡುಗಿ ಏಕೆ ಈ ಮನೆಗೆ ಬಂದು ಮನುಷಣಂ ಕಟ್ಟಿವನ್ನು ನುಭವಿಸುತ್ತಿದ್ದಳು? ಅವಳು ಅವನಿಗೆ ಬೇಡವಾದ ಹುಡುಗಿ. ಬೇಡವಾದ ವಳಾಗಿ ತಾನೇಕೆ ಬದುಕಿರಬೇಕು ಎನ್ನುವ ಕೊರಗು ಅವಳಿಗೆ. ಆ ಕೊರಗೇ ಕಾಯಿಲೆ. ಡಾಕ್ಟರು ಹೇಳಿದ ಮನಸ್ಸಿನ ಕಾಯಿಲೆ ಮನೋ ರೋಗಕ್ಕೆ ಮದ್ದಿಲ್ಲವೆನ್ನು ತಾರೆ. ಅದು ನಿಜವಾದರೆ ಲಲಿತೀಯ ಗತಿ..?

ವೆಂಕಮ್ಮನ ಮನಸ್ಸಿನಲ್ಲಿ ಅಲೆ ಅಲೆಯಾಗಿ ಬಂದು ಹೋಗುತ್ತು, ಯೋಚನಾಸರಣೆ.

“ಶಾಂತು....ಶಾಂತು....”

ಇನ್ನೊಷ್ಟು ಅದೇ ಕನವರಿಕೆ. ಲಲಿತ ಮನುಲು ಬದಲಿಸಿ ಹೊರಳಿದಳು. ವೆಂಕಮ್ಮ ಅವಳ ಹಣೆಯೆಂಬೆಲೆ ಕೈಯಾಟ್ಟು ನೋಡಿದರು.

“ಪುಟ್ಟು, ಇದೇನೇ ಇಷ್ಟು ಸುಡುತ್ತಿದೆಯಲ್ಲವ್ಯಾ”

“ಅಮ್ಮೆ, ಸೀಲಗಿರಿತ್ತೆಲ ತರಲೇನೇ, ಅತ್ತಿಗೆ ಹಣಿಗೆ ಹಚ್ಚಿ ತಕ್ಕು. ತಲೆ ನೋವಾಗಿದ್ದರೆ ಬಿಟ್ಟು ಹೋಗಲಿ”

ಎನ್ನುತ್ತೆ ಸುಮಿತ್ರೆ ಎದ್ದು ಹೋಗಿ ಸೀಲಗಿರಿ ಎಣ್ಣೆಯನ್ನು ತಂದು ತಾಯಿಯ ಕೈಗಿತ್ತು. ವೆಂಕಮ್ಮ ಲಲಿತೀಯ ಹಣಿಗೆ ಅದನ್ನು ಹಿತವಾಗಿ ಶಾಂತಿ ತೊಡಗಿದರು. ಎರಡು ನಿಮಿಷಗಳ ಬಳಿಕ ನಿದ್ರೆಯಲ್ಲಿದ್ದ ಲಲಿತ ಎಚ್ಚರಗೊಂಡು—

“ಅತ್ತಿ.....ಅತ್ತಿ.....”

ಎಂದು ಕೂಗಿದಳು.

“ಏನಮ್ಮ, ತಲೆನೋವು ಹೆಚ್ಚಾಗಿದೆಯೇ ಪುಟ್ಟು?”

“ಇಲ್ಲ ಅತ್ತಿ. ಶಾಂತಾನ ನೋಡಬೇಕು ನಾನು”

ವೆಂಕಮ್ಮ ಕೂಡಲೆ ಶಾಂತುವಿಗೆ ಹೇಳಿಕಳುಹಿಸಿದಳು. ಆದರೆ ಒವಳು ಬರುವಳೇ? ಹಿಂದಿನ ಸಂಜೀ ಕಿಟ್ಟುವಿನ ಕೊರಡಿಯಿಂದ ಬಂದ ಮುತ್ತು ಒಡೆದ ವಲೀರಿಯಾ ಸೊಳ್ಳಿ ಅವಳನ್ನು ಕಚ್ಚಿತ್ತು ಖತ್ತಾಹ ವಿಲ್ಲದೆ ಅವಳ ದೇಹ ಅತ್ತಿಂದಿತ್ತ ತಿಧುಗಾಡುತ್ತಿದ್ದರೂ, ಕಾಯಿಲೆ

ಅಂಟಿಕೊಂದು ಹಾಸಿಗೆ ಹಿಡಿದಿತ್ತು ಇವಳ ಬೇಸತ್ತು ಮನಸ್ಸು !

ಆದಿನ ಜೆಳಗಿಯೇ ಸರಷು ಗುಬ್ಬಾಗಿ ಸೀತಕ್ಕನೆನಸ್ಸು ಪಂಧಿಸಿ. ತಾನು ನಾಣಿಯ ಕೊಳೆಯಲ್ಲಿ ಕಂಡ ಸಂಗತಿಯನ್ನು ಬಣ್ಣಿಸಿದ್ದಳು ಶಾಂತ-. -ನಾಣಿಯರನ್ನು ಜಿಕ್ಕುಂದಿನಿಂದಲೂ ನೊಡುತ್ತಿದ್ದ ಸೀತಕ್ಕ ಸಿಗೆ ಆ ಮಾತ್ರ ಸುಳ್ಳನಿಸಲ್ಪಿಂತು. ಆದರೆ ಅದು ತನ್ನ ಮಂಗಳ ತಪ್ಪೆಂದಾಗಲಿ, ನಾಣಿಯ ತಪ್ಪೆಂದಾಗಲಿ ಆಕೆ ಹೇಳಲಿಲ್ಲ. ಅನಳ ಮನಸ್ಸು ‘ನಿನ್ನ ಬಡತನದ ತಪ್ಪು’ ಎಂದಿತು. ಮರುಕ್ಕಣಿದಲ್ಲಿ ‘ನಾಗಪ್ರಾನರರ ವರದರ್ಶಿಣಿ ಆಸೆ’ ಎಂದು ಕೂಗಿ ಹೇಳಿತು ಬಡತನ- ವರದರ್ಶಿಣಿಗಳಿಗೆ ಬಹು ಬೆಲೆಯು ಜೀವ ರತ್ನಗಳು ಬಲಿಯಾಗಬೇಕೇ ಎಂದುಕೊಂಡಳು ಸೀತಕ್ಕು.

“ಮದುವೆಯಾಗದ ಮುಡುಗಿಗೆ ಆಗಬಾರದ್ದು ಆಗಿಹೋದರೆ ಕೆಟ್ಟಿರುಸರು ಯಾರಿಗೆ ಸೀತಕ್ಕು ?”

ಸೀತಕ್ಕನ ಹೃದಯಕ್ಕೆ ಕೊಂಡಿಚೇಳಿನಂತೆ ಕುಟುಂಬದ್ದಳು ನರಷು. ಅನಳ ಮಾತ್ರಾ ಯೋಚಿಸಬೇಕಾದುದೇ ಅಲ್ಲವೇ ?

ಲೋಕದ ಕಟ್ಟಿಗೆ ಕಾಣಿದಂತೆ ರಾಂತು ನಾಣಿಯ ಪ್ರೇಮಾದ ರಾಣಿಯಾದರೆ, ಆದರ ಪರಿಣಾಮ-ಮಾನಾಪಹರಣ, ಪ್ರಾಣಾವಣ, ನಾಲಿಡೆಂಬಂತೆ ಇನ್ನೊಂದು ತಲೆಮಾರಿನವರಿಗೆ ನಿಲ್ಲಿನ ನಿಂದೆ !

ಅಷ್ಟರವರಿಗೆ ಅವಕಾಶಕೊಡುವುದು ತನ್ನ ತಪ್ಪೆಂದು, ನಿರ್ಧರಿಸಿ ಕೊಂಡಳು ಸೀತಕ್ಕು. ಸರಷು ಹೋದನಂತರ ಶಾಂತವಿಗೆ ಭೀಮಾರಿ ಹಾಕಿ, ವೆಂಕಮ್ಮನ ಮನಸೆಯಕಡೆ ಸುಳಿಯಬಾರದೆಂದು ಕಟ್ಟಿಪುಣಿಸುತ್ತಿರು. ಅವಳ ವಿಷಯದಲ್ಲಿ ತಾನೇ ಸ್ವತಃ ಜಾಗ್ರತೆ ಪಷುಸಿದಳು. ವಃನಸ್ಪಿಗೆ ಬಂದ ಮಲೀರಿಯಾ ರೋಗದಿಂದ ಶಾಂತವಿನ ಮಾರ್ಪಳ ಮಲಿನವಾಗಿತ್ತು.

“ಶಾಂತು, ಅನ್ನ ಕರೀತಾಳೆ-ಬರಬೇಕಂತೆ”

ಎಂದು ಸುಮಾತ್ರೆ ದೇಳಿದಾಗ ಶಾಂತವಿನ ಮುಖದಲ್ಲಿ ಗೆಲುವು ಮಿಂಚಿತು.

“ಎನ್ನೋ ಕೆಲ್ಲ ಮಾಡ್ತೂ ಇದ್ದಾಳೆ. ಅವೇಲೆ ಬರ್ತ್ತಾಳಂತೆ ಶಾಂತ ಹೇಳು-ಮೋಗಮ್ಮು”

ಎಂದು ಸೀತಕ್ಕನೇ ಉತ್ತರಿಸಿದಾಗ ಶಾಂತವಿನ ಮುಖ ಮತ್ತೆ ಬಾಡಿತು.

‘ಈಗ ಬರುವಳು—ಇನ್ನೀನು ಬರುವಳು’ ಎಂದು ನಿರೀಕ್ಷಿಸಿದ ಲಲಿತೀಯು ಸಿರಾಶೆಗೊಂಡು ಮುಖ ಬಾಡಿಸಿಕೊಂಡಳು.

ಸಂಜೆ ವೆಂಕಮ್ಮನೇ ಬಂದಳು ಸೀತಕ್ಕನ ಮನೆಗೆ. ಸರಸು ಹೇಳಿದ ಪ್ರಸಂಗದ ಪುನರ್ ಕಥನವಾಯಿತು.

“ಸೀತು, ಅದು ನನ್ನ ತಪ್ಪೇನೇ?”

“ಅಲ್ಲಿ ಆಕ್ಕು!”

“ಲಲಿತೀಯ ತಪ್ಪೇನೇ?”

“ಯಾವ ಬಾಯಲ್ಲಿ ಆ ಮಾತ್ರ ಆಡಲಿ ಆಕ್ಕು?”

“ನಿನ್ನ ಸಿಟ್ಟು ಆ ಹುಡುಗಿಯ ಮೇರೆ ತೋರಿಸಬಹುದೇನವ್ಯಾ?”

“ಆ ಹುಡುಗಿಯ ಮೇಲೆ ನನಗೀತಕ್ಕ ಸಿಟ್ಟು?”

“ನಿದ್ದೆಯಲ್ಲಿ ಲಾಲ್ ‘ಶಾಂತು,.....ಶಾಂತು’ ಅಂತ ಕನವರಿಸಿ ಕೊಳ್ಳುತ್ತಾತ್ತಾಲ್ಲಿ!”

“ನಿಜವೇನಕ್ಕು!”

“ಆ ಹುಡುಗಿ ಶಾಂತವಿಗೋಽಸ್ಯರ ಎವ್ಯಾ ಒದ್ದುಕೊಳ್ಳಾತ್ತಿ ಗೊತ್ತೇನೇ ಸೀತು?”

“ಹೌದನ್ನು. ನನ್ನನ್ನ ಕಂಡರೆ ಲಲಿತಕ್ಕನಿಗೆ ತುಂಬ ಪ್ರೀತಿ”.

ಎಂದಳು ಶಾಂತು. ವೆಂಕಮ್ಮನೆ ದುಃಖದ ದನಿ ಸೀತಕ್ಕನ ಹೃದಯವನ್ನು ಕರಗಿಸಿತ್ತು.

“ಹೋಗಿ ಚಾ ಶಾಂತು; ಲಲಿತಕ್ಕನನ್ನು ಮಾತನಾಡಿಸಿಕೊಂಡು ಬಂದು ಬಿಡು”

ಎಂದು ಸೀತಕ್ಕ ನುಡಿದಾಗ—

“ನಾನೂ ನಿನ್ನ ಜತೆಯಲ್ಲಿಯೇ ಬರುತ್ತೇನೇ—ನಡಿಯವ್ಯಾ”

ಎನ್ನುತ್ತಾ ವೆಂಕಮ್ಮನೂ ಎದ್ದು ಶಾಂತವನ್ನು ಹಿಂಬಾಲಿ ಸಿದಳು.

ಇಬ್ಬರೂ ಜೊತೆಯಲ್ಲಿ ಬಂದುದನ್ನು ಕಂಡ ಸರಸುವಿಗೆ ಕೆಂಡದ ಮೇಲೆ ನಿಂತಂತಾಯಿತು.

“ಲಲಿತ್, ಶಾಂತು ಬಂದಿದ್ದಾ ಈ—ನೋಡಮ್ಮೆ”

ವೆಂಕನ್ನನ ಧ್ವನಿ ಸಂಗೀತದನ್ನು ಇಂಪಾಗಿ ಕೇಳಿಸಿತು. ವೇಲ್ಲನೆ ಕಣ್ಣತೆರದು ಈಕ್ಕೆಸಿದಳು ಲಲಿತ್.

“ಆಕ್ಕೆ, ಜ್ವರ ಹೇಗಿದೆ?”

“ಈಗ ಸ್ವಲ್ಪ ಇಳಿದಿದೆಯಮ್ಮೆ, ಪರವಾಗಿಲ್ಲ”

ವರಾನವಾದಳು ಶಾಂತು. ಅವಳ ಕ್ಕೆ ಲಲಿತೆಯ ಮುಂಗಾದ ಲನ್ನು ಸೇವರಿಸಿತು.

“ಯಾಕೆ ಶಾಂತು, ಈಕಡೆ ಬರಲಿಲ್ಲ”.

ಮಗುವಿನಂತೆ ಮುಗಳಾಗಿ ಕೇಳಿದಳು ಲಲಿತೆ. ಆದರೆ ಶಾಂತು ಏನೆಂದು ಉತ್ತರಿಸಬೇಕು?

“ಎರಡು ದಿನಕ್ಕೇ ಎಪ್ಪು ಇಳಿದುಹೊಗಿದ್ದೀ ಲಲಿತಕ್ಕು ?”

“ಆತ್ಮಗೆಗೆ ಬೇಗ ವಾಸಿಯಾದರೆ ವರದರಾಜಸ್ವಾಮಿಗೆ ಮಹಾ ಮಂಗಳಾರತಿ ಮಾಡಿಸುತ್ತೇನಂತ ಅಮ್ಮೆ ಹರಿಸಿಕೊಂಡಿದ್ದಾರೆ ಶಾಂತು !”

ಎಂದು ವೃದುವಾಗಿ ನಗುತ್ತಾ ನುಡಿದ ಸುಮಿತ್ರೀಯ ಮಾತಿಗೆ—

“ಲಲತಕ್ಕೆ ಎದ್ದು ಹಿಡ್ಡಾಡುವ ಹಾಗಾದರೆ ನಾನೂ ಎರಡು ತಿಂಗಿನಕಾಯಿ ಒಡೆಯುತ್ತೇನೆ !”

ಎಂದು ಶಾಂತುವೂ ದಸ್ಮಾತ್ತಿಸಿದಳು.

ಅಷ್ಟರಲ್ಲಿ ಬೆಂಗಳೂರಿಗೆ ಹೊಗಿದ್ದೀ ನಾಗಪ್ಪನವರು, ಶಾಮು ವನ್ನು ಜೊತೆಯಲ್ಲಿ ಕರೆದುಕೊಂಡು ಒಳಗೆ ಬಂದರು.

“ಆಮ್ಮೆ, ಜಿಕ್ಕೆಣ್ಣಿ ಯ್ಯಾ ಬಂದ ಕಣ್ಣೆ !”

ಅಣ್ಣಿನನ್ನು ಕೆಂಡ ಆನಂದದಿಂದ ಸುಮಿತ್ರೀ ತಾಯಿಗೆ ಸುದ್ದಿ ತಿಳಿಸಿದಳು.

“ನಾನು ಹೊಗ್ಗೀನಿ ಲಲಿತಕ್ಕು. ಆ ಮೇಲೆ ಬರ್ತೀನಿ”

ಎಂದು ಶಾಂತು ನಾಗಪ್ಪನವರ ಬಿರುನೋಟಕ್ಕೆ ಹೆದರಿ ನುಸುಳ ಕೊಂಡು ಹೊದಳು.

ಶಾಮುವಿನ ಕ್ಕೆಚೀಲವನ್ನು ತೆಗೆದು ನೋಡಿದ ಸುಮಿತ್ರೀ—

“ಅಣ್ಣ ಯ್ಯಾ, ಸೀರೆ ತಂದಿದಾನೆ ಕಡೆ ಅಮ್ಮು
ಎಂದು ನಗ ನಲ್ಲಿಗೆ ಚೆಲ್ಲಿ ನುಡಿದಳು.

“ಹುಣ್ಣಂ.....ನಿನಗೇನೂ ಅಲ್ಲ !”
ಎಂದರು ನಾಗಪ್ಪ.

“ಇನ್ನಾರಿಗೋಣ.....?”

“ಅವನ ಹೆಂಡತೀಗೆ ಕಟೆ !”

“ಹಾಗಾದರೆ ಹೆಂಡತಿ ಎಲ್ಲಿ ?”

“ಇದ್ದಾಳಿ ಇಲ್ಲಿ. ತೋರಿಸ್ತೀನಿ ಆಮೇಲೆ !”
ಎಂದರು ನಾಗಪ್ಪ.

ಅನಂತರ ಸುಮಿತ್ರೆ ಕೈಚೀಲದೊಳಗೆ ಹುಡುಕಾಡಿ—

“ಅಮ್ಮು, ಮಾವಿನ ಹೆಣ್ಣಾ ?” ಎಂದಳು.

ಅದುವರೆಗೂ ಶತ್ರುಕಡೆ ಗಮನಿಸದಿದ್ದ ವೆಂಕಮ್ಮು—

‘ಏನೇ ಅದು ನಿನ್ನ ಅವಾಂತರ ? ಶಾಮು, ಸೀರೆ, ಹೆಂಡತಿ,
ಮಾನನ ಹೆಣ್ಣಾ ಅಂತ ಏನೇನೋ ಮಾತಾಡ್ತೂ ಇದ್ದೀಯಲ್ಲ !’
ಎನ್ನುತ್ತಾ ಅಂಗಳಕ್ಕೆ ಬಂದಳು.

ಶಾಮು ಹುಂದರೂ ಬೀರುತ್ತಾ ನಿಂತಿದ್ದ , ಸುಮಿತ್ರೆಯ
ತೊಡೆಯನೇರೆ ಹೆಸಿರು ವಾಯಿಲ್ ಸೀರೆ ಇದ್ದ ತು; ಅವಳ ಕೈಯಲ್ಲಿ
ಮಾವಿನ ಹೆಣ್ಣಾ ವಂಡಿಸಿತ್ತು.

“ಹುಣ್ಣಂ, ನಾನು ಅ. ಕೊಂಡೆ, ಇವತ್ತು ಮಧ್ಯಾಹ್ನೆ ಮಜ್ಜಗೆ
ಹುಳಿ ಉಂಟಮಾಡ್ತು ಇರೋನಾಗ ‘ನಮ್ಮ ಶಾಮುಗೆ ಇದು ತುಂಬ
ಇಷ್ಟ, ಅವನಿದ್ದಿದ್ದರೆ ಮಧ್ಯಾಹ್ನೆ ಕ್ಕೇ ಸಾಲುತ್ತಿರಲಿಲ್ಲ ಈ ಮಜ್ಜಗೆ
ಹುಳಿ’ ಅಂತ. ಇದೋ ಈಗ ನೀನು ಪ್ರತ್ಯೇಕವಾಗಿಬಿಟ್ಟು !”

ಎಂದಳು ವೆಂಕಮ್ಮು.

ನಗುತ್ತಿದ್ದ ಶಾಮು—

“ಹೋಗಲಿ. ಇನ್ನೂ ಮಿಕ್ಕದೆಯೋ ಇಲ್ಲವೋ ?” ಎಂದ.

“ಷಿಹೋ ! ದಂಡಿಯಾಗಿದೆ ನಡಿಯಪ್ಪ. ಕೈಕಾಲು ತೊಳೆದು
ಕೊಂಡು ಬಾ. ಬಡಿಸುತ್ತೀನೆ”

—ವೆಂಕಮ್ಮು ಅಡಿಗೆ ಮನೆಯ ಕಡಿಗೆ ನಡೆದರು.

ಸಂಜೀಗತ್ತಲಾಗಿದ್ದರಿಂದ ಸುಮಿತ್ರೆ ಅಂಗಳದಲ್ಲಿ ದೀಪ ಹಚ್ಚಿಟ್ಟು, ನಾಣೀಯ ಕೋಣೆಯಲ್ಲೂ ಬೆಂಡ್ ಲ್ಯಾಂಪ್ ಹೊತ್ತಿಸಿಟ್ಟು ಬಂದಧು.

ಸ್ವಲ್ಪ ಹೊತ್ತಿನನಂತರ ಉಟಕ್ಕೆ ಕುಳಿತರು—ಮಗನೊಡನೆ ನಾಗಪ್ಪೆ.

“ನಮ್ಮ ಶಾಮುಗೆ ಒಂದು ಹೆಣ್ಣು ನೋಡಿಕೊಂಡು ಒಂದಿ ವ್ಯಾನಿ ಕಟ್ಟಿ”

“ಸದ್ಯ, ಅವನುಗೇ ತಾನೇ ಅವಸರ ? ಬೆಳೆದ ಹುಡುಗ ಮನೆಯಲ್ಲಿ ಇರಲಿ. ಅವಳಿಗೂಂದು ಗಂಡು ಹುಡುಕದೆ ಎಷ್ಟು ದಿನಾಂತ ಹೀಗೆ ಇಟ್ಟುಕೊಂಡಿರುತ್ತೀರಿ ?”

“ಅವಳಿಗೂ ಹುಡುಕಿದ್ದೀನಲ್ಲ !”

“ಹುಡುಕಿದರೆ ಬಂತೆ ಭಾಗ್ಯ !”

“ಇನ್ನೇನಾಗಬೇಕು—ಮದುವೆ ಅನ್ನೊಂದು ಒಂದು ತಾನೇ ?”

“ಹುಣ್ಣಿ, ಅದೊಂದು ಇಗಹೋದರೆ ನಾವು ನಿತ್ಯಿಂತಯಾಗಿರ ಬಹುದು !”

“ಅದಕ್ಕೇ ಕಟ್ಟಿ, ಶಾಮುವಿನ ಮದುವೆ ಜತೆಯಲ್ಲೇ ಅವಳ ಮದುವೆಯನ್ನೂ ಮಾಡಿಬಿಡೋಣ. ಖಚಿತನಲ್ಲಿ ಖಚಿತ !”

ಎಂದರು ನಾಗಪ್ಪೆ. ಹಾಗೆ ಮಾಡಿದರೆ ಉಟಪದ ಖಚಿತ ತಮಗೆ ಬೀಳುವುದಿಲ್ಲವೆಂದು ಅವರು ಹಂಚಿಕೆ ಹಾಕಿದ್ದರು.

“ಹಾಗಾದರೆ ಬೀಗ ಏಪಾರಿಟಿಂಗ್‌ಮಾಡಿ. ಶಾಮು ಹಡುಗ ಯನ್ನು ನೋಡಿದ್ದಾನೆಯೋ ?”

“ಕರಕೊಂಡು ಹೋಗಿ ತೋರಿಸಿದೆ”

ಎಂದರು ನಾಗಪ್ಪೆ. ಶಾಮು ತಲೆ ತಗ್ಗಿಸಿಕೊಂಡು ಉಟ ಮಾಡುತ್ತಿದ್ದಿ.

“ನಿನಗೆ ಒಪ್ಪಿಗೆಯಾಯಿತೇನೋ ಶಾಮು ?”

“ನನಗೇನಮ್ಮೆ ಅವಸರ ಮದುವೆಗೆ ?”

“ನಿನಗಾಗದಿದ್ದರೆ ನಿಮ್ಮಣ್ಣ ಸುಮಿತ್ರೆಗೂ ಮಾಡುವುದಿಲ್ಲ ”

“ಅದೇನೋ ಖಂಡಿತ !”

ನಾಗಪ್ಪನವರು ಉಟ ಮುಗಿಸಿ ಎದ್ದರು.

“ ಇನ್ನುಕ್ಕು ಮುಜ್ಜಿಗೆ ಹುಲಿ ಹಾಕಮ್ಮು ” - ಎನ್ನುತ್ತಾ ಶಾಮು
ನುಧಾಸವಾಗಿ ಉಟ್ಟಮಾಡುತ್ತಿದ್ದ.

“ ಅಂದರೆ ಹುಡಿಗಿ ಚೆನ್ನಾಗಿಲ್ಲವೇನೋ ? ”

“ ಚೆನ್ನಾಗಿಲ್ಲದೆ ಏನು ? ”

ಎನ್ನುತ್ತಾ ಕೈತೊಳೆದು ಬಂದ ನಾಗಪ್ಪನವರು ತಮ್ಮ
ಕೋಟಿನ ಜೀಬಿನಿಂದ ಒಂದು ಭಾವಚಿತ್ರವನ್ನು ತೆಗೆದು ವೇಂಕಮ್ಮನ
ಕೈಗಿತ್ತರು.

“ ಎಲ್ಲಮ್ಮು . ಚಿಕ್ಕೆಣ್ಣಿಯ್ಯನ ಹೆಂಡತಿ ಹೇಗಿದ್ದಾ ಈಂ
ನೋಡೋಣ ”

ಎಂದು ಸುವಿತ್ರ ತಾಯಿಯ ಕೈಯಿಂದ ಆ ಭಾವಚಿತ್ರವನ್ನು
ತೆಗೆದುಕೊಂಡು ನಿಟ್ಟಿಸಿದಳು :

“ ವೋಟಿ ಜಡೆಯ ಮೊದ್ದು ಹುಡುಗಿ, ಅಲ್ಲೇನಣ್ಣಿಯ್ಯ ? ”

“ ಅಷ್ಟೇ ಶಲ್ಲ ಕಣ ಜುಮಿನ್ನಿ . ಅವಳ ಕಣ್ಣಿ ನೋಡು . ಎಡ
ಗಣ್ಣಿ ಎದತೊರೆ ಕಡೆ ಬಲಗಣ್ಣಿ ಬಾಗಿಲಕೋಟಿ ಕಡೆ ನೋಡುತ್ತೀ ! ”

“ ಕೈಕಾಲು ಎಲ್ಲಾ ಚೆನ್ನಾಗಿದೆಯೇನಣ್ಣಿಯ್ಯ ? ”

“ ಒಂದು ಕೈ ಚಿಕ್ಕದು - ಒಂದು ಕಾಲು ದೊಡ್ಡದು ! ”

ಆ ಪರ್ಣನೇ ಕೇಳುತ್ತೀ ನಿಂತಿರಲು ನಾಗಪ್ಪನವರಿಗೆ ಸಾಧ್ಯ
ವಾಗಲಿಷ್ಟ ! ಅವರು ಹೊರಜಗಲಿಯ ಕಡೆಗೆ ಹೆಚ್ಚಿ ಹಾಕಿದರು.

“ ನಿವ್ವಾ ಅಪ್ಪ ಏನೆಂದರು ? ”

- ವೆಂಕಮ್ಮು ಮಗನ ಸನಿಯದಲ್ಲಿ ಕುಳಿತು ಕೇಳಿದರು.

“ ಅಪ್ಪನಿಗೇನಮ್ಮು ಒಪ್ಪಿಕೊಂಡಿದ್ದಾರೆ ! ಎರಡು ಸಾವಿರ
ವರದಶ್ವಿಗಳ ಕೊಡುತ್ತಾರಂತೆ - ಇಂಥಾ ಸಮಯ ಬಿಟ್ಟುಬಿಡಬಾರದು
ಅಂತಾರೆ - ಅಪ್ಪ ! ”

“ ವರದಶ್ವಿಗಳ ಮನೆ ಹಾಳಾಯ್ದು . ಈಗಾಗಲೇ ನಾಲ್ಕು ಮಕ್ಕು ಕ
ಪ್ಪೇತೆ ಕಲ್ಲುಮಳಿ ಸುರಿಸಿದ್ದಾಯಿತು . ಇನ್ನು ನೀನೋಬ್ಬಿ ಬಾಕಿ ! ”

“ ನಾನೇನೋ ಖಂಡಿತ ಆ ಹುಡುಗಿಯನ್ನು ಮಾಡಿಕೊಳ್ಳುವು
ದಿಲ್ಲವ್ತು ”

ಉಟ್ಟ ಮುಗಿಸಿದ ಶಾಮು ಕೈತೊಳೆಯಲು ಎದ್ದು ಹೋದ.

ವೆಂಕಮ್ಮೆ ನಿಟ್ಟುಸಿರುಬಿಟ್ಟೆಂ.

ರಾತ್ರಿ ಎಲ್ಲರೂ ಅಂಗಳದಲ್ಲಿ ಸುತ್ತುಗಟ್ಟಿ ಕುಲಿತರು ಉಂಟಿನ ಸಮಾಜಾರಗಳು ಹೊರಬಂದವು. ವಾನೇಯ ಗುಟ್ಟುಗಳೂ ರಟ್ಟಾಟೆ ದುವು. ಲಲಿತೀಯ ಕಾಯಿಲೀಯ ವಿವರವೂ ತಿಳಿಯಿತು. ಆ ಸಮಯ ದಲ್ಲಿ ತಮ್ಮ ಬುದ್ಧಿ ನಂತಹಿಕೆಯನ್ನು ಹೇಳುತ್ತಿರುತ್ತಿದ್ದ ಹೇಳಿಕೊಳ್ಳುತ್ತಿರುತ್ತಿದ್ದ ನಾಗಪುನವರು, ತಾವು ಬ್ರಾಹ್ಮಂಕರನಿಗೆ ಕೊಟ್ಟಿದ್ದ ಹತ್ತು ಸಾವಿರ ರೂಪಾಯಿಗಳು ಇವುತ್ತಿರದು ಸಾವಿರಗಳಿಗಿರುವುದನ್ನು ವರ್ಣಿಸಿ ಆನಂದಿಸಿದರು.

“ಸೀನು ಹೇಳುತ್ತಿರುವುದು ನಿಜವೇನಣ್ಣಿ ?”

“ಹೋದು ಶಾಮು”

“ಸನಗೇನೋ ನಂಬಿಕೆಯಿಲ್ಲವ್ !”

“ನೋಡು, ನನ್ನ ಕೊಂಟಿನ ಜೀಬಿನಲ್ಲಿ ಹೈರಿ ಇಡೀ ತೆಗೆದುಕೊಂಡು, ತೋರಿಸುತ್ತೇನೇ”

ಶಾಮು ದೈರಿಯನ್ನು ತೆಗೆದುಕೊಂಡು ಬಂದ.

ನಾಗಪುನವರು ಕೊನೆಯ ಪುಟದಲ್ಲಿ ಗುರುತಿಸಿದ್ದ ಬಡ್ಡ ಲೆಕ್ಕೆ ವನ್ನು ತೋರಿಸಿದರು.

“ಒಂದೊಂದು ಸಾರಿ ಸೇಕಡ ನಲವತ್ತು ರಂತೆ ಬಡ್ಡ ಕೊಡುತ್ತಾನಂತೆ, ಪುಟ್ಟಾತ್ತು !”

ಶಾಮು ಎರಡು ನಿಮಿಷ ಯೋಚಿಸಿದ.

“ಅಣ್ಣಿ, ಬೇಗ ಸೀನು ಈ ಹಣವನ್ನೇಲ್ಲ ವಾಪಸ್ಸು ತೆಗೆದುಕೊಂಡು ಬಿಡು. ಇವನ ವ್ಯವಹಾರ ಬಹುಕಾಲ ನಿಲ್ಲುವಂತೆ ತೋರುವುದಿಲ್ಲ !”

“ಹೊಗೋ ಹುಳ್ಳ ! ನಿನಗೆ ಮಹಾ ಗೊತ್ತು ? ಎಷ್ಟೇ ವರ್ಷಗಳಿಂದ ಅದೇ ವ್ಯವಹಾರ ನಡೆಸುತ್ತಿದ್ದಾನೆ. ಇದೂ ನೂರು - ಇನ್ನೂರು ರೂಪಾಯಿಗಳ ವಹಿವಾಟೆ ? ಸಾವಿರಗಟ್ಟಿಲೆ - ಲಕ್ಷಗಟ್ಟಿಲೆ ! ನಮ್ಮ ಲಾಯರ್ ನಾರಾಯಣನೂ ಬಡಿಗೆ ಕೊಟ್ಟಿದ್ದಾನೆ. ಸಾರ್ಥಕ ರದ ದೋಡು ದೋಡ ಅಧಿಕಾರಿಗಳೂ ಕೊಟ್ಟಿದ್ದಾರಂತೆ ! ಅಂಥಾದ್ದ ರಲ್ಲಿ ನಾನೇಕೆ ಹೆದರಬೇಕು ?”

ಎನ್ನುತ್ತಾ ನಾಗಪ್ಪ, ದೈರಿಯ ಹಾಳೆಗಳನ್ನು ಮೊಗಚಿದರು
ಆ ವಿಷಯವಾಗಿ ಮಾತು ಬೀಳಿಸುವುದು ಪ್ರಯೋಜನವಿಲ್ಲ
ವೆಂದು ಶಾಮು ಸುಮ್ಮನಾದ.

ನಾಗಪ್ಪನವರು ದೈರಿಯ ಹಾಳೆಯೊಂದನ್ನು ಕ್ಷಣಿಕಾಲ ಓದಿ—
“ಅಂದ ಹಾಗೆ ನಿನ್ನ ವ್ಯೇಸೂರಿಗೆ ಹೋಗುತ್ತೇನಿ ಅಂದೆಯಲ್ಲ
ಶಾಮು. ಯಾವಾಗ ಹೋಗುತ್ತೀಯು ?”

-ಎಂದು ಕೇಳಿದರು.

“ಇವತ್ತು ರಾತ್ರಿಯೇ ಹೊರಡಬೇಕಾಗಿತ್ತು ಅಣ್ಣ. ಅದರೆ
ನಿನ್ನ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದುಬಿಟ್ಟಿ. ನಾಳೆ ಬೀಳ
ಗಿನ ರೈಲಿಗೇ ಇಲ್ಲಿಂದ ಹೊರಟು ಬೆಂಗಳೂರು ಸೇರಿ, ಅಲ್ಲಿಂದ ಮಧ್ಯಾ
ನ್ನದ ರೈಲಿನಲ್ಲಿ ವ್ಯೇಸೂರು ಸೇರುತ್ತೇನೆ.”

“ಅದೇನೊ ಮಗು—ವ್ಯೇಸೂರಿಗೆ ?”

ಕುತ್ತಾಹಲದಿಂದ ಕೇಳಿದಳು ವೆಂಕಮ್ಮೆ.

“ಅಲ್ಲಿ ಶಿನಿಮಾ ತಯಾರಿಸುವ ಸುಷಟಿಯೇ ಹೋಸದಾಗಿ ಕಟ್ಟಿ
ದಾಡಿರವ್ತು. ಅದರ ಪ್ರಾರಂಭೀನೀತಿವಕ್ಕೆ ನಮಗೆಲ್ಲಾ ಆಹ್ವಾನ
ಕೊಟ್ಟಿದ್ದಾಗೆ ಯಾಗೆಯೇ ‘ಕೃಷ್ಣಲೀಲ’ ಅಂತ ಒಂದು ಸಿನಿಮಾ
ತಯಾರಿಸುತ್ತಾರಂತೆ: ಅದರ ಮುಹೂರ್ತೋತ್ಸವಕ್ಕೂ ಆಹ್ವಾನ
ಬಂದಿದೆ”

-ಎಂದು ತನ್ನ ಪ್ರಿಯವಾದ ವಿಷಯವನ್ನು ತಾಯಿಗೆ ವಿವರ
ಸಿದ ಶಾಮು

“ಆ ಅಡ್ಡೆಸ್ಟ್ ಇಟ್ಟುಕೊಳ್ಳೋ. ವ್ಯೇಸೂರಿನಲ್ಲಿ ಇವರ ಮನೆ
ಯಲ್ಲಿಯೇ ಬೇಕಾದರೆ ಇಳಿದುಕೊಳ್ಳಬಹುದು”

- ಎನ್ನುತ್ತಾ ನಾಗಪ್ಪನವರು ವಿಳಾಸವನ್ನು ಬರೆದಿದ್ದ ದೈರಿ
ಯನ್ನು ರಾಮುವಿನ ಕೈಗಿತ್ತರು.

“ಯಾರಣ ಇವರು ?”

“ನಮ್ಮ ನಾಡಿಯ ಮಾವನ ತಂಗಿಯ ಮನೆಯಂತೆ—ಅಂದರೆ
ಲಲಿತೀಯ ಸೋದರತ್ತಿಯ ಮನೆ. ಆಕೆಯ ಗಂಡನ ಹೆಸರು
ಗೋವಿಂದಯ್ಯ ಅಂತ. ಸಯಾಜಿರಾವ್ ರಸ್ತೆಯಲ್ಲಿ ಅಂಗಡಿ ಇಟ್ಟು

ದ್ವಾರಂತೆ. ಮನೆಯೂ ತುಂಬ ವಿಶಾಲವಾಗಿದೆಯಂತೆ. ಅಲ್ಲೇ ಇಳಿದುಕೊಳ್ಳಿ

“ಇಲ್ಲಣಿ..... ನನ್ನ ಸೈಹಿತರೂ ಬರುತ್ತಾರೆ. ಅವರ ಮನೆಯೂ ಹೈಸೂರಿನಲ್ಲಿಯೇ ಇದೆ. ಅಲ್ಲೇ ಇಳಿದುಕೊಳ್ಳಬೇಕೆಂದು ಬಲನಂತ ಮಾಡಿದ್ವಾರೆ. ಬಿಡುವು ಮಾಡಿಕೊಂಡು ಗೋವಿಂದಯ್ಯ ನವರ ಸುನೆಗೂ ಹೋಗಿ ಬರುತ್ತೇನೇ.”

“ಹಾಗೇ ಮಾಡು. ಅಂತೂ ಖಂಡಿತ ಅವರ ಮನೆಗೆ ಹೋಗಿ ಬಾ !”

ಎಂದರು ನಾಗಪ್ಪ.

ವೆಂಕಮೃನಿಗೆ ವಿಷಯ ಅರ್ಥವಾಯಿತು. ಲಲಿತೆಯ ಮದು ಪೆಯ ಮಾತುಕತೆ ನಡೆಯುವಾಗ ‘ನನ್ನ ತಂಗಿಯ ಮಗಳೊಬ್ಬ ಥಿದಾಳೆ. ನಿಮ್ಮ ಇನ್ನೊಬ್ಬ ಹುಡುಗಣಿಗೆ ಮಾಡಿಕೊಳ್ಳಬಹುದು’ ಎಂದು ಹೇಳಿದ್ದ ಸಂಗತಿ ಅವಳಿಗೆ ಸೆನಪಾಯಿತು. ಈ ‘ಹೇ-ಹಿಂ ಒಡೆಯ ಮೊದ್ದು ಹುಡುಗಿ’ಗಿಂತ ಆ ಹುಡುಗಿ-ಗೋವಿಂದಯ್ಯನು ನಾಗಳು-ಚೈನಾಗಿದ್ದರೆ, ರಾಜು ಮೇಚ್ಚಿದರೆ, ಅವಳೇ ಈ ಮನೆಗೆ ಸೋಸೆಯಾಗಿ ಬರಲಿ ಎಂದು ಹಾರ್ಡಿಸಿದೆಳು ವೆಂಕಮ್ಮ.

శివరెగిన క్రీమోత్తిగెగళు

१. *గృహలస్క్షేష	ఆ. న. కృ.
౨. *ముల్లి	..	దేవుడు
౩. *వివోచనె		నిరంజన
౪. *పరదేశి		శులకణ్ణ బిందుమాథన
౫. *స్క్రొమెటీపీ		వీరకేసం
౬. *అపస్టర	..	త్రవేణ
౭. *రాయరు కండ రంగు	...	బెళ్లి రావుళంద్రరావు
౮. *రుక్షిణీ	...	ఆ. న. కృ.
౯. *వజ్రదుంగుర	..	నా. రాజణ్ణ
౧०. *కేఎదిగే వన		క. రా. సు.
౧ి. *సమాజ గభ్యదల్లి		సి. బి. తెంద్రతేఖిరా
౧౨. తేరిద ఆసె	...	సేవ నమిరాజజన్మల్
౧౩. ప్రకృతి		త్రీరంగ
౧౪. హోల - మనె		త్రీకృస్తు పాటిలల
౧౫. *దేవదాసి - ఎచ్చుమనవాయక		దివంగత కె. హిరళ్లి యు.
౧౬. రాణీ ఆజ్ఞాతా		నవగిరినంద
౧౭. బయకెయ చెల		ఎచ్చి సై
౧౮. రంగమ్మన వతార		నిరంజన
౧౯. గొండారణ్ణ		తివరామ కారంత
౨౦. త్రీయాంస - భాగ १	..	విజీఫ్ ఆణ్ణారాయ
౨౧. త్రీయాంస - భాగ २	..	విజీఫ్ ఆణ్ణారాయ
౨౨. సంస్కృతియ విశ్వరూప	..	ఆ. న. కృ.
౨౩. కాంజనగీత	..	ఇందిరాతనయు

అచ్చి నల్లి

౨౪. తాయి - మక్కలు	...	ఆ. న. కృ.
౨౫. ఆదలు - బదలు	..	నాడిగేరో కృష్ణరాయ

ముంబరువ ప్రకటనెగళు

కళంచిని	...	ఆ. న. కృ.
నష్టత్రగాన	...	ఇందిరాతనయు

*ప్రతిగళు ముగదివ.

